ಸಂಪುಟ–II, ಸಂಖ್ಯೆ–1

ಜನವರಿ–ಫೆಬ್ರವರಿ–ಮಾರ್ಚ್–2020

ಕರ್ನಾಟಕ ವಿಧಾನಮಂಡಲ

# ಕರ್ನಾಟಕ ಶಾಸಕಾಂಗ ಪತ್ರಿಕೆ

(ತ್ರೈಮಾಸಿಕ ಪತ್ರಿಕೆ)




ಪ್ರಕಟಣೆ:

ಸಂಶೋಧನಾ ಮತ್ತು ಉಲ್ಲೇಖನಾ ಶಾಖೆ,
ಕರ್ನಾಟಕ ವಿಧಾನ ಸಭೆ ಸಚಿವಾಲಯ, ವಿಧಾನ ಸೌಧ
ಬೆಂಗಳೂರು - 560 233

# ಕರ್ನಾಟಕ ವಿಧಾನಮಂಡಲ

## ಕರ್ನಾಟಕ ಶಾಸಕಾಂಗ ಪತ್ರಿಕೆ

(ತ್ರೈಮಾಸಿಕ ಪತ್ರಿಕೆ)

ಜನವರಿ – ಫೆಬ್ರವರಿ – ಮಾರ್ಚ್ 2020

ಸಂಪುಟ–II ಸಂಖ್ಯೆ–1

ಪ್ರಕಟಣೆ:

ಸಂಶೋಧನಾ ಮತ್ತು ಉಲ್ಲೇಖನಾ ಶಾಖೆ,
ಕರ್ನಾಟಕ ವಿಧಾನ ಸಭೆ ಸಚಿವಾಲಯ, ವಿಧಾನ ಸೌಧ,
ಬೆಂಗಳೂರು – 560 233.

## ವಿಶೇಷ ಸೂಚನೆ

ಕರ್ನಾಟಕ ಶಾಸಕಾಂಗ ಪತ್ರಿಕೆಯು ಕರ್ನಾಟಕ ವಿಧಾನ ಸಭೆ/ವಿಧಾನ ಪರಿಷತ್ತಿನ ಸದಸ್ಯರುಗಳ ಪರಾಮರ್ಶೆಗಾಗಿ ಪ್ರಕಟಿಸಲಾಗುತ್ತಿದ್ದು, ಇದು ಆಂತರಿಕ ಪ್ರಕರಣಕ್ಕೆ ಮಾತ್ರ ಸೀಮಿತವಾಗಿರುತ್ತದೆ.

ಈ ಪತ್ರಿಕೆಯಲ್ಲಿ ಅಳವಡಿಸಲಾಗಿರುವ ಮಾಹಿತಿಗಳು ವಿವಿಧ ದಿನ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಸುದ್ದಿಗಳ ಆಧಾರಿತವಾಗಿದ್ದು, ಇದರಲ್ಲಿ ನ್ಯೂನತೆ, ವ್ಯತ್ಯಾಸಗಳಿಂದ ಅಥವಾ ನಿಖರತೆಯ ಕೊರತೆಯಿಂದ ಯಾವುದೇ ವ್ಯಕ್ತಿಗೆ ಉಂಟಾಗಬಹುದಾದ ನಷ್ಟ/ಹಾನಿಗೆ ವಿಧಾನ ಸಭಾ ಸಚಿವಾಲಯವು ಯಾವುದೇ ರೀತಿ ಜವಾಬ್ದಾರವಾಗುವುದಿಲ್ಲ.

# ಮುನ್ನುಡಿ

15ನೇ ವಿಧಾನ ಸಭೆಯ ಕರ್ನಾಟಕ ವಿಧಾನ ಮಂಡಲದ ಸಂಶೋಧನಾ ಮತ್ತು ಉಲ್ಲೇಖನಾ ಶಾಖೆಯು ಉಭಯ ಸದನಗಳ ಮಾನ್ಯ ಸದಸ್ಯರುಗಳ ಉಪಯೋಗಕ್ಕಾಗಿ ಕರ್ನಾಟಕ ಶಾಸಕಾಂಗ ತ್ರೈಮಾಸಿಕ ಪತ್ರಿಕೆಯ ಸಂಪುಟ–II ರ ಸಂಖ್ಯೆ–1 ನ್ನು ಪ್ರಕಟಪಡಿಸುತ್ತಿದೆ.

ತ್ರೈಮಾಸಿಕ ಶಾಸಕಾಂಗ ಪತ್ರಿಕೆಯು ಮುಖ್ಯವಾಗಿ ಕರ್ನಾಟಕ ವಿಧಾನ ಮಂಡಲದ ಎರಡೂ ಸದನಗಳ ಶಾಸಕಾಂಗದ ಸುದ್ದಿಗಳು, ಲೋಕಸಭೆ, ರಾಜ್ಯಸಭೆಗಳ, ಸಂಸದೀಯ ವ್ಯವಹಾರಗಳಿಗೆ ಸಂಬಂಧಿಸಿದ ಪ್ರಮುಖ ಸುದ್ದಿಗಳು, ರಾಜ್ಯಗಳ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಹಾಗೂ ಇತರೆ ವಿಷಯಗಳನ್ನೊಳಗೊಂಡಿರುತ್ತದೆ.

ಈ ಪತ್ರಿಕೆಯಲ್ಲಿ 2020ನೇ ಸಾಲಿನ ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಅವಧಿಯಲ್ಲಿನ ಪ್ರಮುಖ ಸುದ್ದಿ, ಮಾಧ್ಯಮಗಳಲ್ಲಿ ಪ್ರಕಟವಾದ ದೈನಂದಿನ ಸುದ್ದಿಗಳನ್ನು ಸಂಗ್ರಹಿಸಿ ಪ್ರಕಟಿಸಲಾಗಿದೆ.

ಸಂಶೋಧನಾ ಮತ್ತು ಉಲ್ಲೇಖನಾ ವಿಭಾಗವು ಸಿದ್ಧಪಡಿಸಿ ಹೊರತರುತ್ತಿರುವ ಈ ಪತ್ರಿಕೆಯ ಗುಣಮಟ್ಟವನ್ನು ಉನ್ನತೀಕರಿಸಲು ಹಾಗೂ ಹೆಚ್ಚು ವಿಷಯಾಸಕ್ತವಾಗಿಸಲು ಇದರ ಬೆಳವಣಿಗೆಯ ಸುಧಾರಣೆಗೆ ಮಾನ್ಯ ಸದಸ್ಯರುಗಳಿಂದ ಅಮೂಲ್ಯ ಸಲಹೆ ಮತ್ತು ಸೂಚನೆಗಳನ್ನು ಬರಹ ರೂಪದಲ್ಲಿ ಸ್ವೀಕರಿಸಲು ಸದಾ ಸ್ವಾಗತವಿರುತ್ತದೆ.

**ಎಂ.ಕೆ.ವಿಶಾಲಾಕ್ಷಿ**
ಕಾರ್ಯದರ್ಶಿ(ಪ್ರ),
ಕರ್ನಾಟಕ ವಿಧಾನ ಸಭೆ.

ಬೆಂಗಳೂರು
ದಿನಾಂಕ: 27 AUG 2020

## ಕರ್ನಾಟಕ ಶಾಸಕಾಂಗ ತ್ರೈಮಾಸಿಕ ಪತ್ರಿಕೆಯ ಸಂಪಾದಕ ವರ್ಗ

# ಕರ್ನಾಟಕ ಶಾಸಕಾಂಗ ಪತ್ರಿಕೆ

## (ತ್ರೈಮಾಸಿಕ ಪತ್ರಿಕೆ)

## ಜನವರಿ, ಫೆಬ್ರವರಿ ಮತ್ತು ಮಾರ್ಚ್ 2020

## ಸಂಪುಟ–II ಸಂಖ್ಯೆ – 1

## ಪರಿವಿಡಿ

## ಭಾಗ–1

**ಸೂಚನೆ:** – ಇಲ್ಲಿ ಆಯ್ಕೆ ಮಾಡಿರುವ ಲೇಖನಗಳು ಪ್ರಮುಖ ದಿನಪತ್ರಿಕೆಗಳಿಂದ ಆಯ್ದು ಪ್ರಕಟಿಸಲಾಗಿದೆ. ಇಲ್ಲಿನ ಅಭಿಪ್ರಾಯಗಳು ಸಂಪೂರ್ಣ ಲೇಖಕರದ್ದಾಗಿರುತ್ತದೆ.

# ಭಾಗ-1

## ರಾಜ್ಯ ವಿಧಾನ ಮಂಡಲದ ಸುದ್ದಿಗಳು

### 1. ಕೋರ್ಟ್‌ಗಳ ಸುಧಾರಣೆಗೆ ಜಂಟಿ ಸದನ ಸಮಿತಿ

ರಾಜ್ಯ ನ್ಯಾಯಾಲಯಗಳ ಮೂಲ ಸೌಕರ್ಯ, ಅಭಿವೃದ್ಧಿ ಸೇರಿದಂತೆ ಇತರೆ ಸುಧಾರಣೆ ಮಾಡುವ ಸಂಬಂಧ ಜಂಟಿ ಸದನ ಸಮಿತಿ ರಚಿಸುವಂತೆ ಕಾಂಗ್ರೆಸ್‌ನ ಹಿರಿಯ ಸದಸ್ಯ ಎಚ್. ಕೆ. ಪಾಟೀಲ್ ಆಗ್ರಹಕ್ಕೆ ರಾಜ್ಯ ಸರ್ಕಾರ ಸಹಮತ ವ್ಯಕ್ತಪಡಿಸಿದೆ ಹಾಗೂ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ನ್ಯಾಯಾಲಯದಲ್ಲಿ ಸಾಕ್ಷಿದಾರರಿಗೆ ಪ್ರತ್ಯೇಕ ಆವರಣ ಮಾಡಲಾಗಿತ್ತು. ಆದರೆ, ಕ್ಯಾಂಟೀನ್ ಸೇರಿದಂತೆ ಬೇರೆ ಉದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದು ಸರಿಯಾದ ಕ್ರಮವಲ್ಲ. ಯಾವ ಉದ್ದೇಶಕ್ಕಾಗಿ ಸರ್ಕಾರ ಅನುಮತಿ ನೀಡಲಾಗಿತ್ತೋ ಅದನ್ನು ಹೊರತುಪಡಿಸಿ ಬೇರೆ ಉದ್ದೇಶಕ್ಕೆ ಬಳಸಿಕೊಳ್ಳುವುದು ತಪ್ಪು ಎಂದರು. ಕಾನೂನು ಸಚಿವರಾದ ಶ್ರೀ ಜೆ.ಸಿ. ಮಾಧುಸ್ವಾಮಿಯವರು ನ್ಯಾಯಾಲಯಗಳ ಅಭಿವೃದ್ಧಿ ವಿಚಾರ ಸಂಬಂಧ ಜಂಟಿ ಸದನ ರಚನೆ ಮಾಡುವುದಕ್ಕೆ ಯಾವುದೇ ಸಮಸ್ಯೆ ಇಲ್ಲ. ಪ್ರತಿಪಕ್ಷ ಮತ್ತು ಆಡಳಿತ ಪಕ್ಷಗಳ ಕೆಲವು ಸದಸ್ಯರು ಒಟ್ಟಿಗೆ ಸೇರಿ ಸಮಿತಿಯ ರೂಪುರೇಷೆ ಕುರಿತು ಚರ್ಚಿಸಿ, ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಆಧಾರ:ಕನ್ನಡಪ್ರಭ, ದಿನಾಂಕ:21.02.2020

### 2. ರಾತ್ರಿ ಪಾಳಿ: ತಿದ್ದುಪಡಿ ವಿಧೇಯಕ ಮಂಡನೆ

ವಾಣಿಜ್ಯ ಹಾಗೂ ವಾಣಿಜ್ಯ ಕಾರ್ಯ ಸಂಸ್ಥೆಗಳಲ್ಲಿ ಮಹಿಳಾ ಉದ್ಯೋಗಿಗಳು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅನುಮತಿ ನೀಡಿ ಕೆಲ ಷರತ್ತುಗಳನ್ನು ವಿಧಿಸುವ ಸಂಬಂಧ ಕರ್ನಾಟಕ ವಾಣಿಜ್ಯ ಮತ್ತು ವಾಣಿಜ್ಯ ಕಾರ್ಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ ಸೇರಿದಂತೆ ಎರಡು ವಿಧೇಯಕಗಳನ್ನು ಕಾರ್ಮಿಕ ಸಚಿವ ಅರಬೈಲ್ ಶಿವರಾಮ ಹೆಬ್ಬಾರ್ ವಿಧಾನ ಸಭೆಯಲ್ಲಿ ಮಂಡಿಸಿದರು.

ಮುಖ್ಯವಾಗಿ ಗೊತ್ತುಪಡಿಸಿದ ನಿಯಂತ್ರಣದಲ್ಲಿ ಕೆಲಸ ಮಾಡಲು ಅನುಮತಿ ನೀಡುವುದು. ಮಹಿಳಾ ಉದ್ಯೋಗಿಯ ಒಪ್ಪಿಗೆಯನ್ನು ಲಿಖಿತ ರೂಪದಲ್ಲಿ ಪಡೆಯುವುದು. ಮಹಿಳಾ ಉದ್ಯೋಗಿಗೆ ಸಾರಿಗೆ ಸೌಲಭ್ಯವನ್ನು ಉಚಿತ ಹಾಗೂ ಭದ್ರತೆಯೊಂದಿಗೆ ಮಾರ್ಗಪತ್ತೆ, ಮೇಲ್ವಿಚಾರಣೆಗೆ ಜಿಪಿಎಸ್ ವ್ಯವಸ್ಥೆ ಹೊಂದಿದ್ದು ಉದ್ಯೋಗವು ಸರದಿ ಪ್ರಕಾರ ಇರಬೇಕು. ಖಾಸಗಿತನ ಕಾಪಾಡಲು ಪ್ರತ್ಯೇಕ ವಿಶ್ರಾಂತಿ ಕೊಠಡಿ, ವಿದ್ಯುತ್, ಶೌಚಾಲಯ, ಭದ್ರತಾ ಕಪಾಟು, ಔಷಧಾಲಯ, ನೀರಿನ ವ್ಯವಸ್ಥೆ ಕಲ್ಪಿಸಬೇಕು. ಸಂಸ್ಥೆಯ ಪ್ರತಿ ಚಾಲಕನ (ಹೊರಗುತ್ತಿಗೆಯೂ ಸೇರಿದಂತೆ) ಸ್ವವಿವರ ಹಾಗೂ ಪೂರ್ವಾಪರ ಪರಿಶೀಲಿಸಬೇಕು. ಮಾರ್ಗದ ಸೂಚಿತ ಪಟ್ಟಿಯನ್ನು ಕಂಪನಿಯ ಮೇಲ್ವಿಚಾರಣಾ ಅಧಿಕಾರಿ ನಿರ್ಧರಿಸಬೇಕು. ತುರ್ತು ಸಂದರ್ಭದಲ್ಲಿ ಚಾಲಕರು, ಮಾರ್ಗ ಹಾಗೂ ಪಾಳಿ ಬದಲಾವಣೆಯನ್ನು ಮೇಲ್ವಿಚಾರಣಾ ಅಧಿಕಾರಿಗಳು, ಉದ್ಯೋಗಿಗಳಿಗೆ ಮೊದಲೇ ತಿಳಿಸಬೇಕು. ಮಹಿಳಾ ಉದ್ಯೋಗಿಯ ದೂರವಾಣಿ ಸಂಖ್ಯೆಗಳು, ಇ-ಮೇಲ್, ವಿಳಾಸವನ್ನು ಅನಧಿಕೃತ ವ್ಯಕ್ತಿಗಳಿಗೆ ಬಹಿರಂಗಪಡಿಸಬಾರದು. ಯಾವುದೇ ಮಹಿಳಾ ಉದ್ಯೋಗಿಯನ್ನು ಮೊದಲು ಹತ್ತಿಸಿಕೊಳ್ಳದಂತೆ, ಕೊನೆಯದಾಗಿ ಇಳಿಸದಂತೆ ಎಚ್ಚರವಹಿಸಬೇಕೆಂಬ ಅಂಶಗಳಿವೆ.

ನಿಯಂತ್ರಣ ಕೊಠಡಿ, ಸಾರಿಗೆ ನಿರ್ವಹಣಾ ಘಟಕವಿರಬೇಕು. ತುರ್ತು ಸಂದರ್ಭದಲ್ಲಿ ಮಹಿಳಾ ಉದ್ಯೋಗಿಗಳು ಸಂಕೇತ ನೀಡುವ ಮೂಲಕ ಸಂಬಂಧಪಟ್ಟವರನ್ನು ಸಂಪರ್ಕಿಸಲು ಸಾಧ್ಯವಾಗುವಂತೆ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿ, ಅಳವಡಿಸಿಕೊಳ್ಳಬೇಕು. ಈ ಷರತ್ತುಗಳನ್ನು ಪಾಲಿಸಲು ವಿಫಲವಾದ ಸಂಸ್ಥೆಯ ನೋಂದಣಿ ಪ್ರಮಾಣ ಪತ್ರ ರದ್ದುಪಡಿಸುವ ಅಂಶವೂ ತಿದ್ದುಪಡಿ ವಿಧೇಯಕದಲ್ಲಿದೆ.

ಆಧಾರ:ಉದಯವಾಣಿ, ದಿನಾಂಕ:21.02.2020

## 3. ಗದ್ದಲದ ನಡುವೆಯೇ 8 ವಿಧೇಯಕಗಳ ಮಂಡನೆ

ಅಧಿವೇಶನದ ಮೊದಲ ದಿನ ಎಚ್‌ಎಸ್. ದೊರೆಸ್ವಾಮಿ ಕುರಿತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆ ಮೇಲೆ ಚರ್ಚೆಗೆ ಅವಕಾಶ ನೀಡುವಂತೆ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿಯೇ ಕರ್ನಾಟಕ ಭೂ ಸುಧಾರಣೆ ತಿದ್ದುಪಡಿ ವಿಧೇಯಕ ಸೇರಿ 8 ವಿಧೇಯಕಗಳನ್ನು ವಿಧಾನ ಸಭೆಯಲ್ಲಿ ಮಂಡಿಸಲಾಯಿತು.

ಕವಿ ಸರ್ವಜ್ಞನ ಹುಟ್ಟೂರು ಹಿರೇಕೆರೂರು ಅಬಲೂರು, ಮಾಸೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಹಾಗೂ ನಿರ್ವಹಿಸಲು ಸರ್ವಜ್ಞ ಪ್ರಾಧಿಕಾರ ರಚಿಸಲು ವಿಧೇಯಕ ಮಂಡಿಸಿದೆ.

ನಗರ ಪಾಲಿಕೆ ಹಾಗೂ ಪುರಸಭೆ ಚುನಾವಣೆಯಲ್ಲಿ ಇವಿಎಂ ಬಳಕೆಯಲ್ಲಿ ನೋಟಾ ಎಂಬ ಅಂಶ ಸೇರಿಸಲು ಕರ್ನಾಟಕ ಪುರಸಭೆಗಳು ಮತ್ತು ಕೆಲವು ಇತರ ಕಾನೂನು ತಿದ್ದುಪಡಿ ವಿಧೇಯಕ 2020ನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಡನೆ ಮಾಡಿದರು.

ಯಾವುದೇ ಸಾರ್ವಜನಿಕ ಉದ್ದೇಶಕ್ಕಾಗಿ ಯೋಜನಾ ಪ್ರಾಧಿಕಾರ, ಸ್ಥಳೀಯ ಪ್ರಾಧಿಕಾರ, ಕರ್ನಾಟಕ ಗೃಹ ಮಂಡಳಿ, ಕರ್ನಾಟಕ ಕೊಳಗೇರಿ ಮಂಡಳಿ, ಕೆಐಎಡಿಬಿ, ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮಗಳು ನಿರ್ದಿಷ್ಟ ಉದ್ದೇಶಕ್ಕೆ ಪಡೆದ ಭೂಮಿಯನ್ನು ಅದೇ ಉದ್ದೇಶಕ್ಕೆ ಬಳಕೆ ಮಾಡಲು ಪಟ್ಟಣ, ಗ್ರಾಮಾಂತರ ತಿದ್ದುಪಡಿ ವಿಧೇಯಕವನ್ನು ಮಂಡಿಸಲಾಯಿತು.

ಗುಲಬರ್ಗಾ ವಿಶ್ವವಿದ್ಯಾನಿಲಯ ವಿಭಜಿಸಿ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳನ್ನೊಳಗೊಂಡ ರಾಯಚೂರು ವಿಶ್ವವಿದ್ಯಾನಿಲಯ ಸ್ಥಾಪನೆಗೆ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಅಧಿನಿಯಮ 2000ಕ್ಕೆ ತಿದ್ದುಪಡಿ ತರಲು ವಿಧೇಯಕ ಮಂಡಿಸಲಾಯಿತು.

ರೇಸ್‌ಕೋರ್ಸ್‌ಗಳ ಸ್ಥಾಪನೆಗೆ ಅನುಮತಿ ಹಾಗೂ ದಂಡ ವಿಧಿಸುವ ಪ್ರಮಾಣವನ್ನು ಹೆಚ್ಚಿಸಲು ಹಾಗೂ ರೇಸ್‌ಗೆ ಪರವಾನಿಗಿ ನೀಡಲು ಹಾಗೂ ನಿಯಂತ್ರಿಸಲು ಪ್ರತ್ಯೇಕ ಅಧಿಕಾರಿಯನ್ನು ನೇಮಿಸಲು ರಾಜ್ಯ ಸರ್ಕಾರ ರೇಸ್‌ಕೋರ್ಸ್‌ಗಳಿಗೆ ಪರವಾನಿಗಿ ನೀಡುವ ತಿದ್ದುಪಡಿ ವಿಧೇಯಕ 2020ನ್ನು ಮುಖ್ಯಮಂತ್ರಿ ಯಡಿಯೂರಪ್ಪ ವಿಧೇಯಕ ಮಂಡಿಸಿದ್ದು, ಅಧಿನಿಯಮ 1952ಕ್ಕೆ ತಿದ್ದುಪಡಿ ತಂದು, ಮೂಲ ಕಾಯ್ದೆಯಲ್ಲಿ ಪರವಾನಿಗಿ ನೀಡಲು ಸರ್ಕಾರ ವಿಶೇಷ ಅಧಿಕಾರಿ ನೇಮಿಸಲು ಅವಕಾಶ ಕಲ್ಪಿಸಲಾಗಿದೆ.

ಆಧಾರ:ಉದಯವಾಣಿ, ದಿನಾಂಕ:03.03.2020

## 4. ಭಾರತ ಸಂವಿಧಾನದ ಬಗ್ಗೆ ವಿಧಾನ ಸಭೆಯಲ್ಲಿ ವಿಶೇಷ ಚರ್ಚೆಯನ್ನು ಏರ್ಪಡಿಸುವ ಬಗ್ಗೆ ಮಾನ್ಯ ಸಭಾಧ್ಯಕ್ಷರು ಮಾನ್ಯ ಶಾಸಕರುಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದರು



## 5. ಸಂವಿಧಾನದ ಕುರಿತು ಸಭಾಧ್ಯಕ್ಷರಿಂದ ಪ್ರಾಸ್ತಾವಿಕ ಭಾಷಣ

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನ ಸಭೆಯಲ್ಲಿ ಭಾರತದ ಸಂವಿಧಾನ ಕುರಿತ ವಿಶೇಷ ಚರ್ಚೆ ಮೇಲಿನ 40 ಪುಟಗಳ ಪ್ರಾಸ್ತಾವಿಕ ಭಾಷಣ ಮಾಡಿ, ಸಂವಿಧಾನದಲ್ಲಿರುವ ಧ್ಯೇಯೋದ್ದೇಶಗಳನ್ನು ಅಳವಡಿಸಿಕೊಂಡಲ್ಲಿ ನಮ್ಮ ದೇಶ ಅಭಿವೃದ್ಧಿ ಹೊಂದಿದ ದೇಶವೆಂದು ಸಾಬೀತಾಗುವುದರಲ್ಲಿ ಸಂಶಯವಿಲ್ಲವೆಂದರು. ಭಾರತ ಅತಿ ದೊಡ್ಡ ಲಿಖಿತ ಸಂವಿಧಾನವನ್ನು ಹೊಂದಿದ್ದು, ರಾಜ್ಯಾಂಗ, ಕಾರ್ಯಾಂಗದ ಮುಂದೆ ಬಡತನ ನಿರ್ಮೂಲನೆ ಸವಾಲು ಇದೆ. ಜನರ ನಂಬಿಕೆ ಹಾಗೂ ಆಶೋತ್ತರಗಳಿಗೆ ಸಮರ್ಪಕವಾಗಿ ಸ್ಪಂದಿಸಲು ಅಭಿವೃದ್ಧಿಗಾಗಿ ಶ್ರಮಿಸಬೇಕಾಗಿದೆ. ಬದ್ಧತೆ, ಶಿಸ್ತು, ಪ್ರಾಮಾಣಿಕತೆ, ಪಾರದರ್ಶಕತೆಯಿಂದ ಕಾರ್ಯ ನಿರ್ವಹಿಸಿ, ಭಾರತ ಒಂದು ಅಭಿವೃದ್ಧಿ ಹೊಂದಿದ ದೇಶವೆಂದು ಜಾಗತಿಕ ಮಟ್ಟದಲ್ಲಿ ಹೊರಹೊಮ್ಮಲು ಪ್ರಜಾಸತ್ತಾತ್ಮಕ ಹಾಗೂ ಒಕ್ಕೂಟದ ವ್ಯವಸ್ಥೆಯನ್ನು ಬಲಪಡಿಸಬೇಕು. ಯುವ ಪೀಳಿಗೆಯಲ್ಲಿ ಅರಿವು ಮೂಡಿಸಿ, ಈ ನಿಟ್ಟಿನಲ್ಲಿ ತಾವೆಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿ ಚರ್ಚೆಯಲ್ಲಿ ಪಾಲ್ಗೊಳ್ಳಬೇಕೆಂದು ಜನಪ್ರತಿನಿಧಿಗಳಲ್ಲಿ ಮನವಿ ಮಾಡಿದರು.

ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲ. ಆದರೆ ಸಾಧಿಸುವ ಛಲವಿರಬೇಕು. ಅಂತಹ ಛಲ ನಾವು ಹೊಂದಿರಬೇಕಾದ ಅಗತ್ಯತೆ ಹಿಂದಿಗಿಂತಲೂ ಇಂದು ಇದೆ. ನಗರೀಕರಣ ಹೆಚ್ಚುತ್ತಿದ್ದು, ಮಾಹಿತಿ ಯುಗದ ಈ ಸಂದರ್ಭದಲ್ಲಿ ಗ್ರಾಮ ಸಂಸ್ಕೃತಿ ಉಳಿಸಿಕೊಳ್ಳಬೇಕಾದ ತುರ್ತು ಅಗತ್ಯತೆಯಲ್ಲಿ ನಾವು ಕೆಲಸ ಮಾಡಬೇಕಿದೆ ಎಂದು ಪ್ರತಿಪಾದಿಸಿದರು.

ಆಧಾರ:ವಿಶ್ವವಾಣಿ, ದಿನಾಂಕ:04.03.2020

## 6. ಸಂವಿಧಾನ ಕುರಿತು ಸಭಾಧ್ಯಕ್ಷರ ಭಾಷಣ



ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ, ಸಭಾಧ್ಯಕ್ಷರು

**ಸಭಾನಾಯಕರಾದ ಸನ್ಮಾನ್ಯ ಮುಖ್ಯಮಂತ್ರಿಯವರೇ, ಸನ್ಮಾನ್ಯ ವಿರೋಧ ಪಕ್ಷದ ನಾಯಕರೇ, ಸನ್ಮಾನ್ಯ ಉಪ ಸಭಾಧ್ಯಕ್ಷರೇ, ಸಚಿವ ಸಂಪುಟದ ಸದಸ್ಯರುಗಳೇ ಹಾಗೂ ಸನ್ಮಾನ್ಯ ಶಾಸಕ ಮಿತ್ರರೇ, ತಮಗೆಲ್ಲರಿಗೂ ಸಂವಿಧಾನದ 70ನೇ ವರ್ಷಾಚರಣೆಯ ಶುಭಾಶಯಗಳು.**

ಈ ದಿನ ನಾವುಗಳು, ನಮ್ಮ ದೇಶದ ಸಂವಿಧಾನವನ್ನು ಸಮರ್ಪಿಸಿಕೊಂಡು 70 ವರ್ಷ ಪೂರೈಸಿರುವ ಶುಭ ಸಂದರ್ಭದಲ್ಲಿ, "ಸಂವಿಧಾನ"ದ ಕುರಿತು ವಿಶೇಷ ಚರ್ಚೆಯನ್ನು ಹಮ್ಮಿಕೊಂಡು ತಮ್ಮನ್ನೆಲ್ಲಾ ಉದ್ದೇಶಿಸಿ ಮಾತನಾಡಲು ತಾವುಗಳು ನೀಡಿದ ಅವಕಾಶವೆಂದು ಭಾವಿಸಿ ನನ್ನ ಪ್ರಾಸ್ತಾವಿಕ ನುಡಿಗಳನ್ನು **ಮಹಾತ್ಮ ಗಾಂಧೀಜಿಯವರು** ಹೇಳಿದ,

**"ಜಗತ್ತು ಬದಲಾವಣೆಯಾಗಬೇಕು ಎನ್ನುವವರು ಮೊದಲು ತಮ್ಮಿಂದಲೇ ಬದಲಾವಣೆಯಾಗಬೇಕು ಎಂಬುದನ್ನು ಅರಿತುಕೊಳ್ಳಬೇಕು"** ಎಂಬ ಮಾತಿನೊಂದಿಗೆ ಆರಂಭಿಸುತ್ತಿದ್ದೇನೆ.

ಭಾರತ ದೇಶ ಒಂದು ವಿಭಿನ್ನ ವರ್ಣಗಳ, ವರ್ಗಗಳ, ನುಡಿಗಳ, ಸಮ್ಮಿಶ್ರ ಚಿತ್ತಾರ. ವಿವಿಧ ಉಡುಪು, ಭಾಷೆ, ಊಟೋಪಚಾರ ಮತ್ತು ಸಾವಿರಾರು ಅಂಶಗಳಲ್ಲಿ ಇರುವಂಥ ವೈವಿಧ್ಯತೆಗಳಿಂದಾಗಿ ಭಾರತವನ್ನು ಒಂದು ಖಂಡ ಎಂದೇ ಕರೆಯಬಹುದಾಗಿದೆ. ಪ್ರಬುದ್ಧ ಭಾರತ ನಿರ್ಮಾಣದ ಕನಸನ್ನು ಹೊಂದಿದ ಭಾರತೀಯರಿಗೆ ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ ಪರಿಕಲ್ಪನೆಗಳ ಅರಿವು ಸ್ವಾತಂತ್ರ್ಯ ಪೂರ್ವದ ಬ್ರಿಟೀಷ್ ಆಳ್ವಿಕೆಯಲ್ಲಿ ಇದ್ದರೂ ಸಹ, ಹಲವಾರು ಧರ್ಮ, ಜಾತಿ, ಜನಾಂಗಗಳನ್ನು ಹೊಂದಿದ್ದ ಸಾಂಪ್ರದಾಯಿಕ ನೆಲೆಗಟ್ಟಿನಲ್ಲಿಯೇ ಮುಂದುವರಿಯುತ್ತಾ ಬಂದಿರುವ ಭಾರತ ದೇಶಕ್ಕೆ ವ್ಯವಸ್ಥಿತವಾದ ಮತ್ತು ಕ್ರಮಬದ್ಧವಾದ ಸಂವಿಧಾನದ ಅಗತ್ಯತೆಯಿತ್ತು.

ಸ್ವಾತಂತ್ರ್ಯ, ಸ್ಥಿರತೆಯ ಆಡಳಿತ ಮತ್ತು ಅಭಿವೃದ್ಧಿಗಾಗಿ ಮನುಕುಲವು ಅನೇಕ ವ್ಯವಸ್ಥೆಗಳನ್ನು ರೂಪಿಸಿದೆ. ಸಮಾಜದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ತಾನು ಸುಖವಾಗಿ ಜೀವಿಸಬೇಕೆಂದು ಬಯಸುತ್ತಾನೆ. ಸುಖವಾಗಿ ಜೀವನ ನಡೆಸಬೇಕಾದರೆ ವ್ಯವಸ್ಥಿತವಾದ ಸಮಾಜದಲ್ಲಿ ಜೀವನ ನಡೆಸಬೇಕು ಆಗ ಮಾತ್ರ ಅವನ ಆಸೆ ಈಡೇರಲು ಸಾಧ್ಯ. ಸಮಾಜದಲ್ಲಿ ಶಾಂತಿ, ನೆಮ್ಮದಿ ಇರಬೇಕಾದರೆ ಅಂತಹ ಸಮಾಜದಲ್ಲಿ ನೀತಿ, ನಿಯಮಗಳಿರಬೇಕು, ಕಟ್ಟು ಕಟ್ಟಳೆಗಳಿರಬೇಕು, ಇಂತಹ ನಿಯಮ, ಕಟ್ಟು ಕಟ್ಟಳೆಗಳನ್ನು ಕಾನೂನುಗಳೆಂದು ಕರೆಯಲಾಗುತ್ತದೆ. ಕಾನೂನುಗಳನ್ನು ಉಲ್ಲಂಘಿಸಿದಲ್ಲಿ ಶಿಕ್ಷಿಸುವ ಅಧಿಕಾರ ಯಾವ ಸಂಸ್ಥೆಗೆ ಇದೆಯೋ ಅದೇ ಸರ್ಕಾರ. ಜನರನ್ನು ನಿಯಂತ್ರಣದಲ್ಲಿಡಲು ಕಾನೂನುಗಳಿರುವಂತೆ, ಸರ್ಕಾರವನ್ನು ನಿಯಂತ್ರಣದಲ್ಲಿಡಲು ಸಹ ಕಾನೂನಿರುತ್ತದೆ. ಅದನ್ನೇ ಸಂವಿಧಾನ ಎಂದು ಕರೆಯಲಾಗುತ್ತದೆ. ಪ್ರತಿ ಮನೆ, ಸಮಾಜ, ಸಮುದಾಯಗಳು ಒಂದೊಂದು ರೀತಿ ರಿವಾಜುಗಳನ್ನು ಸೃಷ್ಟಿಸಿಕೊಂಡಿವೆ. ಅಂತೆಯೇ ಆಯಾ ದೇಶಗಳು ತಮ್ಮದೇ ಆದ ಲಿಖಿತ ಅಥವಾ ಅಲಿಖಿತ ಸಂವಿಧಾನವನ್ನು ಅಳವಡಿಸಿಕೊಂಡಿವೆ. ಸಂವಿಧಾನವೆಂಬುದು ಅದರಲ್ಲೂ ಲಿಖಿತ ಸಂವಿಧಾನವೆಂಬುದು ಒಂದು ರಾಜಕೀಯ ವ್ಯವಸ್ಥೆಯ ವ್ಯವಹಾರಗಳನ್ನು ನಿಯಂತ್ರಿಸಲು ಮಾಡಿಕೊಂಡಿರುವ ವ್ಯವಸ್ಥೆ. ಇಂಥ ಒಂದು ವ್ಯವಸ್ಥೆ ಎಂದರೆ ಆಳುವವರು ಮತ್ತು ಪ್ರಜೆಗಳ ನಡುವೆ ಮಾಡಿಕೊಂಡ ಒಪ್ಪಂದಗಳು. ಪ್ರತಿ ದೇಶದಲ್ಲೂ ಇಂತಹದೊಂದು ಏರ್ಪಾಟು ಇದೆ. ಸಂವಿಧಾನದಲ್ಲಿ ಆಡಳಿತ, ಅಭಿವೃದ್ಧಿ ಮತ್ತು ಮುಂದಾಲೋಚನೆಗಳಿವೆ. ಇದರಲ್ಲಿ ಕೇವಲ ವಿಧಿಗಳು, ಭಾಗಗಳು ತುಂಬಿವೆ ಎಂಬುದು ಕೆಲವರ ವಾದ. ಆದರೆ, **"ಸಂವಿಧಾನವೆಂಬುದು ಅಂಕಿ-ಸಂಖ್ಯೆಗಳ ಮಗ್ಗಿ ಪುಸ್ತಕ ಅಲ್ಲ ಅಥವಾ ತರ್ಕದ ವಾದ-ವಿವಾದ ಕೃತಿಯಲ್ಲ. ಅದಕ್ಕೊಂದು ಮೆದುಳು ಇರುತ್ತದೆ. ಹೃದಯ, ಕೈ ಕಾಲು ಇರುತ್ತದೆ ಎಲ್ಲಕ್ಕೂ ಮಿಗಿಲಾಗಿ ಆತ್ಮವಿರುತ್ತದೆ"** ಎಂದು ಹೇಳಿದ ನ್ಯಾಯಮೂರ್ತಿ ಎಸ್.ಎಂ. ದೌಡ್ ಅವರ ಮಾತು ಈ ಸಂದರ್ಭದಲ್ಲಿ ನೆನಪಾಗುತ್ತಿದೆ.

ಪ್ರಪಂಚದಲ್ಲಿ ಮೊಟ್ಟಮೊದಲ ಬಾರಿಗೆ ಅಲಿಖಿತ ಸಂವಿಧಾನವನ್ನು ಅಳವಡಿಸಿಕೊಂಡ ಬ್ರಿಟನ್ ಹಾಗೂ ಲಿಖಿತ ಸಂವಿಧಾನವನ್ನು ಜಾರಿಗೆ ತಂದ ಅಮೇರಿಕಾದಂತಹ ರಾಷ್ಟ್ರಗಳ ಸಂವಿಧಾನದಲ್ಲಿರುವ ಬಹುತೇಕ ವಿಷಯಗಳು ಭಾರತ ಸಂವಿಧಾನ ರಚನೆಗೆ ಮುನ್ನುಡಿಯಾಗಿವೆ ಎಂಬುದು ಗಮನಾರ್ಹವಾದುದಾಗಿದೆ. ಆದ್ದರಿಂದ ಜಗತ್ತಿನ ಅತಿದೊಡ್ಡ ಗಾತ್ರದ ಬೃಹತ್ ಸಂವಿಧಾನವಾಗಿರುವ ಭಾರತ ಸಂವಿಧಾನ ಇತರೇ ರಾಷ್ಟ್ರಗಳಿಗೆ ಮಾದರಿಯಾಗಿದೆ ಎಂಬುದು ಹೆಗ್ಗಳಿಕೆಯ ಸಂಗತಿಯಾಗಿದೆ. ಭಾರತೀಯರಲ್ಲಿ ದೇಶಪ್ರೇಮ, ಸಾಮಾಜಿಕ ಮತ್ತು ರಾಜಕೀಯ ಪ್ರಜ್ಞೆಗಳನ್ನು ಉಂಟುಮಾಡಲು ಸಂವಿಧಾನದ ತಿಳಿವು ಅತ್ಯಗತ್ಯವಾಗಿದೆ. ಇಂತಹ ಸಂವಿಧಾನ ರಚನೆಗೆ ಮೂಲಾಧಾರವಾಗಿರುವ ಐತಿಹಾಸಿಕ ವಸ್ತುವಿಷಯಗಳನ್ನು ತಿಳಿದುಕೊಳ್ಳುವುದು ಅತೀ ಮಹತ್ವದ ಸಂಗತಿಯಾಗಿದೆ. 1922 ರಲ್ಲಿ ಮಹಾತ್ಮಾ ಗಾಂಧೀಜಿಯವರು ಮೊಟ್ಟಮೊದಲ ಬಾರಿಗೆ ಸಂವಿಧಾನ ರಚನಾ ಸಭೆ ರಚನೆಗೆ ಒತ್ತಾಯಿಸಿದರು. ನಂತರ 26-01-1929 ರ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್‌ನ ಲಾಹೋರ್ ಅಧಿವೇಶನದಲ್ಲಿ ಬ್ರಿಟೀಷರಿಂದ ಸಂಪೂರ್ಣ ಸ್ವರಾಜ್ಯ ಘೋಷಣೆ ಪ್ರಸ್ತಾಪವಾಯಿತು. ತದನಂತರ 09-12-1946ರಂದು ಸಂವಿಧಾನ ರಚನಾ ಸಭೆಯು ಸ್ಥಾಪನೆಯಾಯಿತು. ಈ ರಚನಾ ಸಭೆಗೆ ಡಾ॥ ರಾಜೇಂದ್ರಪ್ರಸಾದ್ ರವರು ಅಧ್ಯಕ್ಷರಾಗಿ ನೇಮಕಗೊಂಡಾಗ ತಮ್ಮ ಅನಿಸಿಕೆಯನ್ನು ಮುಂದಿನಂತೆ ವ್ಯಕ್ತಪಡಿಸಿರುತ್ತಾರೆ;

**"ಸಂವಿಧಾನವು ಒಂದು ಯಂತ್ರದಂತೆ ನಿರ್ಜೀವ ವಸ್ತು. ಅದನ್ನು ನಿಯಂತ್ರಿಸುವ ಹಾಗೂ ನಡೆಸುವ ವ್ಯಕ್ತಿಗಳಿಂದ ಅದು ಜೀವ ಪಡೆದುಕೊಳ್ಳುತ್ತದೆ. ಇಂದು ಭಾರತಕ್ಕೆ ಅವಶ್ಯಕವಾಗಿರುವುದು ದೇಶದ ಹಿತಾಸಕ್ತಿಯನ್ನು ಕಾಪಾಡಲು**

**ಸಿದ್ಧರಿರುವ ಕೆಲವು ನಿಷ್ಠಾವಂತ ವ್ಯಕ್ತಿಗಳು". "By virtue of this quotation, our Constitution is popularly known as "Living Document".**

ಈ ಸಂದರ್ಭದಲ್ಲಿ ಡಾ|| ಎಸ್.ರಾಧಾಕೃಷ್ಣನ್‌ರವರು ಈ ಕೆಳಕಂಡಂತೆ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರನ್ನು ಅಭಿನಂದಿಸುತ್ತಾ ತಮ್ಮ ಭಾವನೆಯನ್ನು ವ್ಯಕ್ತಪಡಿಸಿರುತ್ತಾರೆ.

**"ಯಾವುದೇ ಸಂವಿಧಾನವನ್ನು ರಚಿಸುವಾಗ ಎಲ್ಲಾ ನಾಗರೀಕರು ತಮ್ಮ ಮೂಲಭೂತ ಹಕ್ಕುಗಳನ್ನು ತಮಗೆ ನೀಡಲಾಗಿದೆ ಎನ್ನುವುದನ್ನು ಮನದಟ್ಟು ಮಾಡಿಕೊಡುವುದು ಅತ್ಯಗತ್ಯವಾಗಿದೆ; ಸಾಂಸ್ಕೃತಿಕ ಸ್ವಯಮಾಧಿಕಾರವಿರುತ್ತದೆ; ಯಾರನ್ನೂ ದಯನಿಸಲಾಗುವುದಿಲ್ಲ; ಅದು ಅಕ್ಷರಶಃ ಪ್ರಜಾಸತ್ತಾತ್ಮಕವಾದ ಸಂವಿಧಾನವಾಗಿರುತ್ತದೆ. ಅಲ್ಲಿ ನಾವು ರಾಜಕೀಯ ಸ್ವಾತಂತ್ರ್ಯದಿಂದ ಆರ್ಥಿಕ ಸ್ವಾತಂತ್ರ್ಯ ಮತ್ತು ಸಮಾನತೆಯ ಕಡೆಗೆ ಸಾಗುತ್ತೇವೆ. ಪ್ರತಿಯೊಬ್ಬ ವ್ಯಕ್ತಿಯೂ ಈ ಮಹಾನ್ ದೇಶಕ್ಕೆ ಸೇರಿರುವುದಕ್ಕೆ ಹೆಮ್ಮೆ ಪಡಬೇಕು."**

ಸಂವಿಧಾನದ ರಚನಾ ಸಭೆಯಲ್ಲಿ ನಮ್ಮ ರಾಜ್ಯದಿಂದ ಈ ಕೆಳಕಂಡ ನಾಯಕರು ಸಂವಿಧಾನದ ರಚನೆಯಲ್ಲಿ ಮಹತ್ತರವಾದ ಪಾತ್ರ ವಹಿಸಿರುವುದನ್ನು ತಿಳಿಸಲು ನನಗೆ ಅತೀ ಸಂತೋಷ ಹಾಗೂ ಹೆಮ್ಮೆಯಾಗುತ್ತದೆ. ಕೆ.ಸಿ.ರೆಡ್ಡಿ–ಕರ್ನಾಟಕ ರಾಜ್ಯದ ಪ್ರಥಮ ಮುಖ್ಯಮಂತ್ರಿಯಾಗಿದ್ದವರು. ಕೆಂಗಲ್ ಹನುಮಂತಯ್ಯ–ಕರ್ನಾಟಕದ ಎರಡನೇ ಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸಿದರು ಹಾಗೂ ವಿಧಾನ ಸೌಧದ ಶಿಲ್ಪಿ ಎಂದು ಪ್ರಖ್ಯಾತರಾಗಿದ್ದಾರೆ. ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಎಸ್.ನಿಜಲಿಂಗಪ್ಪನವರು, ದಿವಾನ್ ಎನ್.ಮಾಧವರಾವ್, ಗುರುದೇವ್‌ರೆಡ್ಡಿ, ಕೆ.ಟಿ.ಬಾಷ್ಯಂ, ಹೆಚ್.ವಿ.ಕೃಷ್ಣಮಾಚಾರಿ, ಆರ್.ಆರ್.ದಿವಾಕರ್, ಸಿದ್ದವೀರಪ್ಪ, ಚನ್ನಯ್ಯ, ಬಿ.ಸುಬ್ರಹ್ಮಣ್ಯಂ, ಡಿ.ಪಿ.ಕರ್ಮಾಕರ್, ಟಿ.ಸಿದ್ದಲಿಂಗಯ್ಯ. ಇವರುಗಳು ಕರ್ನಾಟಕದಿಂದ ಸಂವಿಧಾನ ರಚನಾ ಸಭೆಗೆ ಆಯ್ಕೆಯಾಗಿ ಉತ್ತಮವಾದ ಚರ್ಚೆ ಮಾಡಿ ತಮ್ಮದೇ ಆದ ಕೊಡುಗೆಯನ್ನು ನೀಡಿರುತ್ತಾರೆ.

**ವಿಶೇಷವಾಗಿ ಸರ್.ಬಿ.ಎನ್.ರಾವ್ ಇವರ ಕೊಡುಗೆ ಅಪಾರವಾದದು. ಮೂಲತಃ ಮಂಗಳೂರಿನವರಾದ ಇವರು ಭಾರತ ಸಂವಿಧಾನದ ರಚನಾ ಸಭೆಯ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದು ಕರ್ನಾಟಕದ ಹೆಮ್ಮೆ. ಡಾ.ಬಿ.ಆರ್.ಅಂಬೇಡ್ಕರ್‌ರವರ ನೇತೃತ್ವದ ರಚನಾ ಸಮಿತಿಯು ಭಾರತೀಯರ ಸರ್ವತೋನ್ಮುಖ ಅಭಿವೃದ್ಧಿಗಾಗಿ ಸಮಗ್ರವಾದ ಹಾಗೂ ಸಮರ್ಥವಾದ ಸಂವಿಧಾನವನ್ನು ರಚಿಸಿತು.** ಈ ಪ್ರಗತಿಶೀಲ ಸಂವಿಧಾನವನ್ನು ರಚಿಸುವುದರಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ರವರ ಅಮೋಘವಾದ ಕೊಡುಗೆಯಿಂದ ಅವರನ್ನು ಭಾರತದ ಸಂವಿಧಾನದ ಶಿಲ್ಪಿ ಎಂದು ಕರೆಯಲಾಗುತ್ತಿದೆ. ಡಾ. ಅಂಬೇಡ್ಕರ್‌ರವರು ಹೇಳುತ್ತಾರೆ;

**"ಇಂದು ನಾವು ರಾಜಕೀಯ ಸ್ವಾತಂತ್ರ್ಯವನ್ನು ಸಾಧಿಸಿರಬಹುದು. ಆದರೆ, ಸಾಮಾಜಿಕ ಸ್ವಾತಂತ್ರ್ಯ ಅಥವಾ ಸಾಮಾಜಿಕ ಪ್ರಜಾಪ್ರಭುತ್ವವನ್ನು ಸಾಧಿಸದಿದ್ದರೆ ನಮ್ಮ ರಾಜಕೀಯ ಸ್ವಾತಂತ್ರ್ಯ ಅರ್ಥಹೀನ. ಒಬ್ಬ ವ್ಯಕ್ತಿಗೆ ಒಂದು ಓಟು, ಒಂದು ಓಟಿಗೆ ಒಂದು ಮೌಲ್ಯವನ್ನು ನಾವು ಸಾಧಿಸಿರಬಹುದು. ಆದರೆ ಪ್ರತಿಯೊಬ್ಬ ವ್ಯಕ್ತಿಗೂ ಒಂದೇ ಮೌಲ್ಯವೆಂಬ ಆದರ್ಶವನ್ನು ನಾವು ಸಾಧಿಸಬೇಕಿದೆ".**

ಮಾನವ ಇತಿಹಾಸವನ್ನು ಗಮನಿಸಿದಾಗ ನಾವು ಕಾಣುವ ಅಂಶಗಳೆಂದರೆ, ಅನ್ಯಾಯ, ಅಸಮಾನತೆ, ಶೋಷಣೆ. ಕಾರಣವೆಂದರೆ ಈ ಸಂದರ್ಭದಲ್ಲಿ ಆಳುವವರಿಗೆ ಅವರನ್ನು ನಿರ್ದೇಶಿಸುವ ಮತ್ತು ನಿಯಂತ್ರಿಸುವ ನಿಯಮಗಳಿಲ್ಲದ ಕಾರಣ. ಆಳುವ ವ್ಯಕ್ತಿಯ ಇಷ್ಟಾನಿಷ್ಟಗಳೇ ಕಾನೂನುಗಳಾಗಿದ್ದು, ಇವುಗಳು ಆಳುವವರ ಹಿತಾಸಕ್ತಿಯನ್ನು ಪೂರೈಸುತ್ತಿದ್ದವು. ಆದರೆ ಮಧ್ಯಯುಗದಲ್ಲಿ ಯುರೋಪಿನಲ್ಲಿ ಉಂಟಾದ ಬೌದ್ಧಿಕ ಕ್ರಾಂತಿಯಿಂದ ಹಲವಾರು ಚಿಂತಕರ ಚಿಂತನೆ ಮತ್ತು ಅವರು ಬರೆದ ಗ್ರಂಥಗಳ ಫಲವಾಗಿ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಪರಿಕಲ್ಪನೆಗಳು ಜನರಿಗೆ ಮನವರಿಕೆಯಾದುದರಿಂದ ಆಳುವ ಸರ್ಕಾರಗಳ ಮತ್ತು ವ್ಯಕ್ತಿಗಳ ವಿರುದ್ಧ ದಂಗೆಗಳು ಮತ್ತು ಕ್ರಾಂತಿಗಳಾಗಿ ಜಗತ್ತಿನಲ್ಲಿ ಪ್ರಜಾಪ್ರಭುತ್ವ ಸರ್ಕಾರಗಳು ಅಸ್ತಿತ್ವಕ್ಕೆ ಬಂದವು. ಈ ಸರ್ಕಾರಗಳು ಆಳ್ವಿಕೆ ಮಾಡಲು ಕೆಲವು ನಿಯಮಗಳನ್ನು ರೂಪಿಸಿಕೊಂಡವು. ಈ ನೀತಿ ನಿಯಮಗಳ ಸಂಕಲನವೆ ಸಂವಿಧಾನವಾಗಿದ್ದು, ಈ ನೀತಿ ನಿಯಮಗಳ ಸಂಕಲನ ಕೆಲವು ರಾಷ್ಟ್ರಗಳಲ್ಲಿ ಲಿಖಿತ ರೂಪದಲ್ಲಿದ್ದರೆ ಕೆಲವು ರಾಷ್ಟ್ರಗಳಲ್ಲಿ ಅಲಿಖಿತ ರೂಪದಲ್ಲಿವೆ. ಜಗತ್ತಿನಲ್ಲಿ ಮೊಟ್ಟಮೊದಲ ಬಾರಿಗೆ ಬ್ರಿಟಿಷ್ ಸಾಮ್ರಾಜ್ಯಶಾಹಿತ್ವದಿಂದ 1776ರಲ್ಲಿ ಸ್ವಾತಂತ್ರ್ಯವನ್ನು ಘೋಷಿಸಿಕೊಂಡ ಅಮೇರಿಕಾ 1787ರಲ್ಲಿ ಒಂದು ಲಿಖಿತ ಸಂವಿಧಾನವನ್ನು ರಚಿಸಿಕೊಳ್ಳುತ್ತದೆ. ನಂತರ ಜಗತ್ತಿನ

ಬೇರೆ ಬೇರೆ ರಾಷ್ಟ್ರಗಳು ಸಂವಿಧಾನವನ್ನು ರಚಿಸಿಕೊಳ್ಳುತ್ತವೆ. ಅದೇ ರೀತಿಯಲ್ಲಿ 1600 ರಿಂದ 1947ರವರೆಗೆ ಬ್ರಿಟಿಷ್ ಸಾಮ್ರಾಜ್ಯಶಾಹಿತ್ವದಡಿಯಲ್ಲಿದ್ದ ಸಂದರ್ಭದಲ್ಲಿಯೇ ಜಗತ್ತಿನಲ್ಲಿ ಆದ ಬದಲಾವಣೆಗಳ ಫಲವಾಗಿ ಭಾರತದಲ್ಲಿ ಸ್ವಾತಂತ್ರ್ಯ ಚಳುವಳಿಯು ಪ್ರಾರಂಭವಾಗಿ ಭಾರತ ಸ್ವಾತಂತ್ರ್ಯವಾಗುವ ಮುನ್ನವೇ ಸಂವಿಧಾನ ರಚನಾ ಸಮಿತಿ 1946ರ ಡಿಸೆಂಬರ್ 9ರಂದು ಮೊದಲು ಸಮಾವೇಶಗೊಂಡಿತು. ಈ ರಚನಾ ಸಭೆಯಲ್ಲಿ 13 ಸಮಿತಿಗಳಿದ್ದು ಅದರಲ್ಲಿ ಭಾರತ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿ ಡಾ॥ ಬಿ.ಆರ್.ಅಂಬೇಡ್ಕರ್ ಅವರನ್ನು ನೇಮಿಸಲಾಯಿತು. ಸಂವಿಧಾನ ರಚನಾ ಸಭೆಯು 1949 ನವೆಂಬರ್ 26 ರವರೆಗೆ, 11 ಅಧಿವೇಶನಗಳ ಮೂಲಕ 2 ವರ್ಷ 11 ತಿಂಗಳು 18 ದಿನದ ಅವಧಿಯಲ್ಲಿ ಭಾರತ ಸಂವಿಧಾನವನ್ನು ರಚನೆ ಮಾಡಲಾಯಿತು. ಇದೇ ಸಂವಿಧಾನ ರಚನಾ ಸಮಿತಿಯು ಸ್ವಾತಂತ್ರ್ಯ ಬಂದ ನಂತರ ಮೊದಲನೇ ಶಾಸಕಾಂಗ ಸಭೆಯಾಗಿ ಅಧಿಕಾರಕ್ಕೆ ಬಂದಿತು. ಸಂವಿಧಾನದ ರಚನಾ ಸಭೆ 26–11–1949ರಲ್ಲಿ ಭಾರತ ಸಂವಿಧಾನವನ್ನು ಅಂಗೀಕರಿಸಿತು. ಈ ದಿನವನ್ನು ಭಾರತೀಯರು 'ಸಂವಿಧಾನ ದಿನ' ಎಂದು ಆಚರಿಸುತ್ತಿದ್ದಾರೆ. ಅಕ್ಟೋಬರ್ 11, 2015ರಂದು ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿ ರವರು ಡಾ॥ ಬಿ.ಆರ್.ಅಂಬೇಡ್ಕರ್‌ರವರ 125ನೇ ಜನ್ಮೋತ್ಸವ ಸಂದರ್ಭದಲ್ಲಿ 26ನೇ ನವೆಂಬರ್ ದಿನವನ್ನು ಭಾರತ ಸಂವಿಧಾನದ ದಿನವಾಗಿ ಆಚರಿಸಲು ಘೋಷಿಸಿದರು. ತತ್ಸಂಬಂಧವಾಗಿ ಭಾರತ ಸರ್ಕಾರ 19–11–2015ರಂದು ಮಾನ್ಯ ಪ್ರಧಾನ ಮಂತ್ರಿಗಳ ನೇತೃತ್ವದಲ್ಲಿ "ಸಂವಿಧಾನ ದಿನ" ಎಂದು ಇಡೀ ದೇಶದಲ್ಲಿ ಆಚರಿಸಲು ಅಧಿಕೃತವಾದ ಪ್ರಕಟಣೆಯನ್ನು ಹೊರಡಿಸಿದೆ. ಈ ದಿಸೆಯಲ್ಲಿ ನಮ್ಮ ರಾಜ್ಯ ಸರ್ಕಾರವು ಸ್ಪಂದಿಸಿರುವುದು ಅತ್ಯಂತ ಸಂತೋಷದಾಯಕವಾಗಿದೆ ಎಂಬುದನ್ನು ತಿಳಿಸಲು ಇಚ್ಛಿಸುತ್ತೇನೆ. ಸಂವಿಧಾನ ರಚನಾ ಸಭೆಯು ಸಂವಿಧಾನವನ್ನು ಅಂಗೀಕರಿಸಿದ ನಂತರ 26–01–1950 ರಂದು ಭಾರತದ ಸಂವಿಧಾನವನ್ನು ಭಾರತೀಯರಿಗೆ ಅರ್ಪಿಸಲಾಯಿತು. ಪ್ರತಿ ವರ್ಷ ಜನವರಿ 26 ರಂದು ನಮ್ಮ ದೇಶದಲ್ಲಿ ಗಣರಾಜ್ಯೋತ್ಸವವೆಂದು ಆಚರಿಸುತ್ತಿದ್ದೇವೆ.

ಒಳ್ಳೆಯ ಅಂಶಗಳು ಎಲ್ಲಾ ದಿಕ್ಕಿನಿಂದ ಬರಲಿ ಎನ್ನುವಂತೆ, ಜನನಿ ತಾನೆ ಮೊದಲ ಗುರು ಎನ್ನುವ ಮಾತಿನಂತೆ ಮಹಿಳೆಯರೂ ನಮ್ಮ ಸಂವಿಧಾನ ರಚನೆಯಲ್ಲಿದ್ದುದು ಹೆಮ್ಮೆಯ ವಿಷಯ. ಸಮಿತಿಯಲ್ಲಿ 15 ಮಹಿಳೆಯರನ್ನೊಳಗೊಂಡು 299 ಸದಸ್ಯರನ್ನೊಳಗೊಂಡ ಸಂವಿಧಾನ ರಚನಾಸಭೆ ಹಲವಾರು ಅಂಶಗಳನ್ನು ಬೇರೆ ಬೇರೆ ರಾಷ್ಟ್ರಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ಒಂದು ಉತ್ಕೃಷ್ಟ ಸಂವಿಧಾನ ರಚನೆಯಾಗಿ 1950 ಜನವರಿ 26 ರಂದು ಜಾರಿಗೆ ಬಂದಿದ್ದು ಈ ಮೂಲ ಸಂವಿಧಾನದಲ್ಲಿ ಪೂರ್ವ ಪೀಠಿಕೆಯನ್ನೊಳಗೊಂಡು 395 ವಿಧಿಗಳು, 8 ಅನುಸೂಚಿಗಳು 22 ಭಾಗಗಳನ್ನೊಳಗೊಂಡಿತ್ತು. ಈಗ 448 ವಿಧಿಗಳು. 25 ಭಾಗಗಳು, 12 ಅನುಸೂಚಿಗಳು ಮತ್ತು 7 ಪರಿಶಿಷ್ಟಗಳನ್ನೊಳಗೊಂಡ ಸಂವಿಧಾನವಾಗಿದ್ದು, ಇದು ವಿಶ್ವದ ಬೇರೆ ಬೇರೆ ಸಂವಿಧಾನಗಳ ಚಿಂತನೆಗಳಿಂದ ಪ್ರಭಾವಿತವಾಗಿದ್ದು ತನ್ನದೇ ಆದಂತಹ ಮೌಲ್ಯಗಳನ್ನು ಮತ್ತು ಆದರ್ಶಗಳನ್ನು ಒಳಗೊಂಡ ಒಂದು ಉತ್ತಮ ಸಂವಿಧಾನವಾಗಿದೆ.

1776ರ ಅಮೇರಿಕಾ ಕ್ರಾಂತಿ ಘೋಷಣೆ **"ಸೃಷ್ಟಿಯ ಎಲ್ಲಾ ಮನುಷ್ಯರು ಸಮಾನರು"**, 1789ರ ಫ್ರೆಂಚ್ ಕ್ರಾಂತಿಯ ಘೋಷಣೆ **"ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವ"**, 1917ರ ರಷ್ಯಾ ಕ್ರಾಂತಿಯ ಘೋಷಣೆ **"ಸಾಮರ್ಥ್ಯಕ್ಕನುಗುಣವಾಗಿ ದುಡಿಯಬೇಕು, ಅಗತ್ಯಕ್ಕನುಗುಣವಾಗಿ ಪಡೆಯಬೇಕು"** ಮೊದಲಾದವು ಪ್ರೇರಣೆಯಾಗಿವೆ. ನಮ್ಮ ಸಂವಿಧಾನ ರಚನಾ ಸಭೆ ಪ್ರಾರಂಭಿಸುವ ವೇಳೆಗಾಗಲೇ ಅಮೇರಿಕಾ, ಫ್ರಾನ್ಸ್, ಜರ್ಮನಿ, ಆಸ್ಟ್ರೇಲಿಯಾ, ಸೋವಿಯತ್ ರಷ್ಯಾ, ಕೆನಡಾ, ಐರ್ಲೆಂಡ್ ಮುಂತಾದ ದೇಶಗಳಲ್ಲಿ ರಚನೆಯಾಗಿ ಅನುಷ್ಠಾನಗೊಂಡಿದ್ದ ಸಂವಿಧಾನಗಳಲ್ಲಿ ಅಡಕವಾಗಿದ್ದ ಉತ್ತಮ ಅಂಶಗಳು ಸಹ ಪ್ರಭಾವ ಬೀರಿವೆ.

ಭಾರತದ ಸಂವಿಧಾನ ರಚಿಸುವ ಸಂದರ್ಭದಲ್ಲಿ ಭಾರತದ ಸಂವಿಧಾನ ರಚನಾಕಾರರ ಮೇಲೆ ಹಲವಾರು ಅಂಶಗಳು ಪ್ರಭಾವ ಬೀರಿವೆ. ಸ್ವತಃ ಡಾ. ಅಂಬೇಡ್ಕರ್ ಅನುಭವಿಸಿದ ಯಾತನೆ ಸಂವಿಧಾನ ರಚನೆಯ ಸಂದರ್ಭದಲ್ಲಿ ಪ್ರಭಾವ ಬೀರಿದೆ ಅದಕ್ಕೆಂದೆ ಡಾ. ಅಂಬೇಡ್ಕರ್ **"ದೇಶವೊಂದಕ್ಕೆ ಸಂವಿಧಾನವನ್ನು ರಚಿಸುವಾಗ ಸಂವಿಧಾನ ರಚನಾಕಾರರಿಗೆ ಆ ದೇಶದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯ ಬಗ್ಗೆ ಸರಿಯಾಗಿ ತಿಳಿದಿರಬೇಕು"** ಎಂದು ಹೇಳಿದ್ದರು.

ಸಂವಿಧಾನ ರಚನಾ ಸಮಿತಿಯ ಸದಸ್ಯರು ಮಂಡಿಸಿದ 7,635 ತಿದ್ದುಪಡಿಗಳಲ್ಲಿ 2,473 ತಿದ್ದುಪಡಿಗಳು ಚರ್ಚಿಸಲ್ಪಟ್ಟವು. ಸಂವಿಧಾನ 394ನೇ ವಿಧಿ ಅನ್ವಯ 16 ವಿಧಿಗಳು ಏಕಕಾಲದಲ್ಲಿ ಜಾರಿಗೆ ಬಂದು ಉಳಿದ

ವಿಧಿಗಳು ಜನವರಿ 26, 1950 ರಂದು ಜಾರಿಗೆ ಬಂದವು. ವಿಭಿನ್ನ ಜಾತಿ, ಧರ್ಮ, ಜನಾಂಗ, ಭಾಷೆ, ಸಂಸ್ಕೃತಿಯನ್ನು ಹೊಂದಿರುವ ಭಾರತದಲ್ಲಿ ಎಲ್ಲರನ್ನು ಒಟ್ಟಿಗೆ ಬಾಳುವಂತೆ ಮಾಡಲು ಬೇಕಾದ ಅಂಶಗಳನ್ನು ಅಳವಡಿಸುವ ಪ್ರಯತ್ನ ಮಾಡುವ ಸಂದರ್ಭದಲ್ಲಿ ಅವರ ಮೇಲೆ ಭಾರತದ ಸನಾತನ ಧರ್ಮದಲ್ಲಿಯ "ಸರ್ವೇಜನೋ ಸುಖಿನೋ ಭವಂತು", "ಸಮಪಾಲು ಸಮ ಬಾಳು" "ವಸುದೈವ ಕುಟುಂಬಕಂ" ಎನ್ನುವ ಘೋಷ ವಾಕ್ಯಗಳು ಬುದ್ಧನ ಶಾಂತಿ ತತ್ವ, ಬಸವಣ್ಣನವರ ಸಮನತಾ ತತ್ವ, ಕನಕದಾಸರವರ ಜಾತಿ ರಹಿತ ವ್ಯವಸ್ಥೆ, ಗಾಂಧೀಜಿಯವರ ಸತ್ಯ ಮತ್ತು ಅಹಿಂಸೆ, ಸ್ವರಾಜ್ಯ ತತ್ವಗಳು ಪ್ರಭಾವ ಬೀರಿದ್ದು, ಇವುಗಳನ್ನು ಭಾರತದ ಸಂವಿಧಾನದ ಪ್ರಸ್ತಾವನೆಯನ್ನೊಳಗೊಂಡು ಸಂವಿಧಾನದ 3ನೇ ಭಾಗದ ಮೂಲಭೂತ ಹಕ್ಕುಗಳು, ನಾಲ್ಕನೇ ಭಾಗದ ರಾಜ್ಯ ನಿರ್ದೇಶಕ ತತ್ವಗಳು, 4ಎ ಭಾಗದ ಮೂಲಭೂತ ಕರ್ತವ್ಯಗಳಲ್ಲಿ ಗುರುತಿಸಲಾಗಿದೆ.

ಭಾರತದ ಸಂವಿಧಾನದಲ್ಲಿ 85 ಪದಗಳನ್ನೊಳಗೊಂಡ ಪ್ರಸ್ತಾವನೆಯಲ್ಲಿ ಹೇಳಿರುವ ಸ್ವಾತಂತ್ರ್ಯ, ನ್ಯಾಯ ಮತ್ತು ಸಮಾನತೆಗಳು ಮುಖ್ಯ ಆದರ್ಶಗಳು. ಈ ಆದರ್ಶಗಳು ಮಣ್ಣಿನ ಗುಣಗಳಾಗಿ ಪ್ರತಿಬಿಂಬಿತವಾಗಿವೆ. ಕನ್ನಡದ ಶಾಸನಗಳು, ವಚನಗಳು, ಕೃತಿಗಳು, ಧರ್ಮಗಳು ಪ್ರತಿಪಾದಿಸಿರುವ ತತ್ವಗಳೇ ನಮ್ಮ ಸಂವಿಧಾನದಲ್ಲಿವೆ. ಅಲ್ಲದೆ ನಮ್ಮ ರಾಷ್ಟ್ರದ ರೂವಾರಿಗಳು, ಮಹಾನ್ ವಿದ್ವಾಂಸರು, ಸಂವಿಧಾನದ ರಚನಾಕಾರರು ಮತ್ತು ತಜ್ಞರು ತಳಮಟ್ಟದಿಂದ ಮಥಿಸಿ ವಿವಿಧ ಕ್ಷೇತ್ರಗಳಿಂದ, ರಾಜಕೀಯ ಪಕ್ಷಗಳಿಂದ ಅಥವಾ ಗುಂಪುಗಳಿಂದ ಬಂದವರು. ಭಿನ್ನಭಿನ್ನ ದೃಷ್ಟಿಕೋನಗಳುಳ್ಳ ಮತ್ತು ವಿವಿಧ ಹಿನ್ನೆಲೆಗಳಿಂದ ಬಂದ ಜನರು ಈ ಸಂವಿಧಾನಾತ್ಮಕ ಸಭೆಯ ಸದಸ್ಯರಾಗಿದ್ದರು. ಈ ಸದಸ್ಯರುಗಳ ಚರ್ಚೆಗಳನ್ನು ಸಂವಿಧಾನ ರಚನಾ ಸಭೆಯ ಚರ್ಚೆಗಳಿಂದ ತಿಳಿಯಬಹುದು. ಇನ್ನೊಂದು ಸುದೈವದ ಮಾತೆಂದರೆ, ಅಂದಿನ ಈ ಸಂವಿಧಾನ ಸಭೆಯ ಹಲವು ಸದಸ್ಯರುಗಳೆ ಭಾರತ ಗಣರಾಜ್ಯದ ಸಂಸತ್ತಿನ ಸದಸ್ಯರೂ ಆಗಿದ್ದರು.

ಪ್ರಸ್ತಾವನೆ ನಮ್ಮ ಸಂವಿಧಾನದ ಕೇಂದ್ರಬಿಂದು ಮತ್ತು ಇದರ ಸುತ್ತ ಸಂವಿಧಾನವನ್ನು ರಚಿಸಲಾಗಿದೆ. ಸಂವಿಧಾನದ ಮೂಲಭೂತ ತತ್ವಗಳನ್ನು ಆಂಶಿಕವಾಗಿ ಐದು ಪದಗಳಾದ **"ಸಾರ್ವಭೌಮ, ಸಮಾಜವಾದಿ, ಸರ್ವಧರ್ಮಸಮಭಾವದ ಪ್ರಜಾಸತ್ತಾತ್ಮಕ ಗಣರಾಜ್ಯ"**ಗಳಲ್ಲಿ ಸಂಗ್ರಹಿಸಲಾಗಿದೆ. **ಸಾರ್ವಭೌಮ** ಎಂದರೆ, ಸ್ವ ಇಚ್ಛೆಯಿಂದ ಅಥವಾ ಅನ್ಯಥಾ ಪ್ರತ್ಯಕ್ಷ ಅಥವಾ ಪರೋಕ್ಷ ಪರಾವಲಂಬನೆ ಇಲ್ಲದಿರುವುದು; **ಸಮಾಜವಾದಿ** ಎಂದರೆ ಸರ್ವರನ್ನೂ ಒಳಗೊಂಡಿರುವುದು; **ಸೆಕ್ಯೂಲರ್** ಎಂದರೆ ಪದಶಃ ಅರ್ಥವನ್ನು ತೆಗೆದುಕೊಂಡರೆ ಧರ್ಮವು ಸಾರ್ವಜನಿಕ ವ್ಯವಹಾರದಲ್ಲಿ ಯಾವುದೇ ಹಸ್ತಕ್ಷೇಪ ಮಾಡಬಾರದು ಎಂಬುದನ್ನು ತಿಳಿಸುತ್ತದೆ. ಆದರೆ, ಈಗ ಸರ್ವಜನರ ಬೇಡಿಕೆಗೆ ಮನ್ನಣೆಯಿತ್ತು ಈ ಪರಿಕಲ್ಪನೆಗಳನ್ನು ಎಲ್ಲ ಧರ್ಮಗಳಿಗೂ ಸಮಾನ ಗೌರವ ಅಥವಾ **ಸರ್ವಧರ್ಮಸಮಭಾವ** ಎಂಬ ಅರ್ಥ ವ್ಯಾಪ್ತಿಗೆ ತರಲಾಗಿದೆ. **ಪ್ರಜಾಸತ್ತಾತ್ಮಕ** ಎಂಬುದು ನಿರಂಕುಶ ಪ್ರಭುತ್ವಕ್ಕೆ ತದ್ವಿರುದ್ಧವಾದುದು. **ಗಣರಾಜ್ಯ**ವೆಂದರೆ, ರಾಜನ ಆಡಳಿತ ಅಥವಾ ಶ್ರೀಮಂತ ಕುಟುಂಬಗಳ ಆಡಳಿತ ಎಂಬುದಕ್ಕೆ ವಿರುದ್ಧವಾದುದು. ನಮ್ಮ ಪ್ರಸ್ತಾವನೆಯು ಜನತೆಗೆ **ನ್ಯಾಯ, ಸ್ವಾತಂತ್ರ್ಯ ಮತ್ತು ಸಮಾನತೆ**ಯನ್ನು ಕೊಡುವುದಾಗಿ ಆಶ್ವಾಸನೆ ನೀಡುತ್ತದೆ ಮತ್ತು ಇವುಗಳನ್ನು ವ್ಯಕ್ತಿ ಗೌರವವನ್ನು ಸುನಿಶ್ಚಿತಗೊಳಿಸಿ ಅವರಲ್ಲಿ ಒಂದು ಭ್ರಾತೃತ್ವದ ಭಾವನೆಯನ್ನು ಬೆಳೆಸುತ್ತದೆ. ಇಲ್ಲಿ ಆಶಿಸಿರುವ **ನ್ಯಾಯವು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ**. ಈ ನ್ಯಾಯ ಇಲ್ಲಿಯೇ ಸಿಗುವಂತಹದು. ಹಿಂದೆ ಈ ದೇಶವನ್ನು ಆಳುತ್ತಿದ್ದವರು ಹೇಳುತ್ತಿದ್ದಂತೆ ಸ್ವರ್ಗದಲ್ಲಿ ಅಥವಾ ಪುನರ್ಜನ್ಮದಲ್ಲಿ ನ್ಯಾಯ ದೊರಕಿಸಿಕೊಡುವುದಲ್ಲ. **ಸ್ವಾತಂತ್ರ್ಯ ಎಂದರೆ, ವಿಚಾರ ಅಭಿವ್ಯಕ್ತಿ, ವಿಶ್ವಾಸ, ಧರ್ಮಶ್ರದ್ಧೆ ಮತ್ತು ಉಪಾಸನಾ ಸ್ವಾತಂತ್ರ್ಯ. ಸ್ಥಾನಮಾನ ಮತ್ತು ಅವಕಾಶದ ಸಮಾನತೆ**. ಒಬ್ಬ ಮನುಷ್ಯ ಯಾರೇ ಆಗಿರಲಿ ಅವನ ವೃತ್ತಿ ಯಾವುದೇ ಆಗಿರಲಿ, ಅವನು ಭಾರತದ ಇನ್ನೊಬ್ಬ ಸಹದೇಶವಾಸಿಗಿಂತಲೂ ದೊಡ್ಡವನಲ್ಲ, ಚಿಕ್ಕವನೂ ಅಲ್ಲ. ಇವು ಕೇವಲ ಪದಗಳಷ್ಟೇ ಅಲ್ಲ. ಇದೇ ವ್ಯಕ್ತಿ ಗೌರವ, ರಾಷ್ಟ್ರದ ಏಕತೆ ಮತ್ತು ಅಖಂಡತೆಯನ್ನು ಖಾತರಿಪಡಿಸಿ ಜನರಲ್ಲಿ ಒಂದು ಭ್ರಾತೃತ್ವ ಭಾವನೆಯನ್ನು ಬೆಳೆಸುವುದು. ಇದಕ್ಕೆ ನ್ಯಾಯ, ಸ್ವಾತಂತ್ರ್ಯ ಮತ್ತು ಸಮಾನತೆಯ ಪರಿಕಲ್ಪನೆಗಳು ಮೈಲುಗಲ್ಲುಗಳು. ಇಂಥ ಒಂದು ಸಂವಿಧಾನದ ಯಾತ್ರೆ ನಿಜಕ್ಕೂ ಉತ್ಸಾಹದಾಯಕ, ರೋಚಕ.

ನಾವು ಸಂವಿಧಾನದ ಭಾಗಗಳಲ್ಲಿ ಅಂದರೆ, ಕೇಂದ್ರ ಮತ್ತು ರಾಜ್ಯಗಳ ವ್ಯವಸ್ಥೆಯನ್ನು ಕುರಿತು ಹೇಳುವ ಭಾಗ 5 ಮತ್ತು 6 ರಲ್ಲಿ ನೋಡಬಹುದು. ಅವುಗಳ ನಡುವೆ ಅಧಿಕಾರದ ಹಂಚಿಕೆಯನ್ನು 7ನೇ ಅನುಸೂಚಿಯಲ್ಲಿ ಕೇಂದ್ರ, ರಾಜ್ಯ ಮತ್ತು ಸಮವರ್ತಿ ಪಟ್ಟಿಗಳನ್ನು ನೀಡಲಾಗಿದೆ. ಸಂವಿಧಾನದ ಮೆದುಳು

ಎನ್ನುವುದು ಭಾಗ 11, 12, 14, 20, 21 ಮತ್ತು 22 ರಲ್ಲಿದೆ. ಮೂಲತಃ ಈ ಭಾಗದಲ್ಲಿ ವಿವಿಧ ಸಂಸ್ಥೆಗಳು ತಮ್ಮ ತಮ್ಮ ಕರ್ತವ್ಯಗಳನ್ನು ಯಾವ ಮಿತಿಯಲ್ಲಿ ನಿರ್ವಹಿಸಬೇಕು ಎಂಬುದನ್ನು ಹೇಳಲಾಗಿದೆ. ಭಾಗ 2ರ ಅಧ್ಯಾಯ 1 ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧವನ್ನು ತಿಳಿಸಿ ಹೇಳುತ್ತದೆ.

ರಾಷ್ಟ್ರದ ಸಿವಿಲ್ ಸೇವೆಗಳು 308 ರಿಂದ 313 ನೇ ಅನುಚ್ಛೇದದ ಮೂಲಕ ತಮ್ಮ ಮೇಲಾಧಿಕಾರಿಗಳ ವಿರುದ್ಧ ರಕ್ಷಣೆಯನ್ನು ಪಡೆದುಕೊಂಡಿವೆ. ಸಾರ್ವಜನಿಕ ಸೇವೆಗಳ ಆಯೋಗಗಳನ್ನು ಕುರಿತು ಹೇಳುವ ಅಧ್ಯಾಯದ ಮೂಲಕ ಉದ್ಯೋಗದಲ್ಲಿ ಆಯ್ಕೆ, ಬಡ್ತಿ ಮತ್ತು ಶಿಕ್ಷೆ ಇವುಗಳನ್ನು ನ್ಯಾಯೋಚಿತವಾಗಿ ಮತ್ತು ನಿಷ್ಪಕ್ಷಪಾತವಾಗಿ ಮಾಡುವಂತೆ ನೋಡಿಕೊಳ್ಳಲಾಗಿದೆ. ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಿಗೆ ಚುನಾವಣೆಯ ಮೇಲ್ವಿಚಾರಣೆಯನ್ನು ಚುನಾವಣಾ ಆಯೋಗ ನೋಡಿಕೊಳ್ಳುತ್ತಿದೆ. ಸಮಾಜದ ದುರ್ಬಲ ವರ್ಗಗಳ ಮೇಲೆ ಆಕ್ರೋಶ ಕ್ರೌರ್ಯ, ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯ ಕಾರಣದಿಂದ ಹೇರಲಾದ ಅನ್ಯಾಯಗಳನ್ನು ಸರಿಪಡಿಸಬೇಕೆಂಬ ರಾಷ್ಟ್ರದ ಬದ್ಧತೆ ಮತ್ತು ಕಳಕಳಿಯಿಂದ ದುರ್ಬಲ ವರ್ಗಗಳ ಕುರಿತು ಉಪಬಂಧಗಳನ್ನು ಸೇರಿಸಲಾಗಿದೆ. ಸರ್ಕಾರಿ ಉದ್ದೇಶಕ್ಕಾಗಿ ರಾಜಭಾಷೆ ಮತ್ತು ಪ್ರಾದೇಶಿಕ ಭಾಷೆ ಕುರಿತಂಥ ಉಪಬಂಧಗಳನ್ನು ಸೇರಿಸಲಾಗಿದೆ. ಹಾಗೆಯೇ ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರ ಘನತೆ ಕಾಪಾಡುವ ವಿಶೇಷ ಉಪಬಂಧಗಳಿವೆ. ಅನುಸೂಚಿಗಳು ಸಂವಿಧಾನದ ಕೈಕಾಲು ಮತ್ತು ಮೆದುಳನ್ನು ಎತ್ತಿ ಹಿಡಿದಿರುವಂಥ ಊರುಗೋಲಾಗಿವೆ. ಸಂವಿಧಾನದ ಪ್ರಸ್ತಾವನೆ, ರಾಜ್ಯ ನೀತಿ ನಿರ್ದೇಶಕ ತತ್ವಗಳು ಸಂವಿಧಾನದ ಆತ್ಮ ಎಂದು ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಅದರ ಹೃದಯಭಾಗವಾಗಿವೆ. ಇದು ನಮ್ಮ ಸಂವಿಧಾನದ ಹೆಮ್ಮೆ.

ನಮ್ಮ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳಿಗೆ ಹೆಮ್ಮೆಯ ಸ್ಥಾನ ನೀಡಲಾಗಿದೆ. ಇವು ರಾಜ್ಯದ ಅತಿಕ್ರಮಣದ ವಿರುದ್ಧ ಪ್ರಜೆಗಳಿಗೆ ರಕ್ಷಣೆ ನೀಡುವಂಥ ಸನ್ನದುಗಳು. 12ನೇ ಅನುಚ್ಛೇದವು ರಾಜ್ಯ ಎಂಬುದರ ಅರ್ಥ ವ್ಯಾಪ್ತಿಯನ್ನು ವಿಸ್ತರಿಸಿ ಅದರಲ್ಲಿ ನಿಯಂತ್ರಕ ಅಥವಾ ಸಾರ್ವಭೌಮ ಸ್ವರೂಪದ ಅಧಿಕಾರಗಳನ್ನು ಚಲಾಯಿಸುತ್ತಿರುವ ಎಲ್ಲಾ ವ್ಯಕ್ತಿಗಳು ಅಥವಾ ಸಂಸ್ಥೆಗಳು ಸೇರುವಂತೆ ಮಾಡಿದೆ. ಅನುಚ್ಛೇದ 13 ಎಂಬ ಮೂಲಭೂತ ಹಕ್ಕಿನ ವಿರುದ್ಧದ ಅಧಿನಿಯಮಗಳ ಖಂಡ ಇದು "ಕಾನೂನು" ಮತ್ತು "ಜಾರಿಯಲ್ಲಿರುವ ಕಾನೂನು" ಎಂಬ ಪದಗಳಲ್ಲಿ ಒಂದು ವ್ಯಾಪಕ ಅಧಿನಿಯಮಗಳ ಸಮ್ಮಿಶ್ರಣವನ್ನೇ ಒಳಗೊಳ್ಳುತ್ತದೆ. ಮೂಲಭೂತ ಹಕ್ಕುಗಳಿಗೆ ತದ್ವಿರುದ್ಧವಾಗಿರುವಂಥ ಎಲ್ಲಾ ಕಾನೂನುಗಳು ಅಸಿಂಧು ಎಂದು ಇಲ್ಲಿ ಘೋಷಿಸಲಾಗಿದೆ ಮತ್ತು ರಾಜ್ಯವು ಅಂಥ ಯಾವುದೇ ಕಾನೂನನ್ನು ಮಾಡುವುದನ್ನು ನಿಷೇಧಿಸಲಾಗಿದೆ.

ಭಾಗ 3 ರಲ್ಲಿ 14ನೇ ಅನುಚ್ಛೇದದ ಮೊದಲು, ಹಕ್ಕುಗಳನ್ನು ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು – ವ್ಯಕ್ತಿ ಸ್ವಾತಂತ್ರ್ಯ ಮತ್ತು ಜೀವ ಸಂರಕ್ಷಣೆ ಹಕ್ಕು, ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಮತ್ತು ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಸ್ವಾತಂತ್ರ್ಯದ ಹಕ್ಕು ಮತ್ತು ಕೊನೆಯದಾಗಿ ಯಾವುದೇ ಹಕ್ಕಿನ ಉಲ್ಲಂಘನೆಯಾಗಿದ್ದಲ್ಲಿ ಸಂವಿಧಾನ ವಿರುದ್ಧ ಪರಿಹಾರೋಪಾಯಗಳನ್ನು ಬೇಡಲು ನ್ಯಾಯಾಲಯ ಮೊರೆ ಹೋಗುವ ಹಕ್ಕು ನೀಡಲಾಗಿದೆ. ಬೇರೆ ಬೇರೆ ತರಹದ ಸ್ವಾತಂತ್ರ್ಯದ ಹಕ್ಕುಗಳಲ್ಲಿ ಸಮಾನತೆಯ ಹಕ್ಕಿಗೆ ಪ್ರಪ್ರಥಮ ಸ್ಥಾನ ನೀಡಲಾಗಿದೆ.

ಸಂವಿಧಾನ ಶಿಲ್ಪಿಗಳಿಗೆ ಜನತೆಯ ವಿವಿಧ ವರ್ಗಗಳ ಮೇಲೆ ಹೇರಿದ ಅನ್ಯಾಯದ ಅರಿವು ಚೆನ್ನಾಗಿತ್ತು. ಈ ತಪ್ಪುಗಳನ್ನು ತಿದ್ದಬೇಕೆಂಬ ಆಗ್ರಹದ ಆಕಾಂಕ್ಷೆ ರಾಜಾರಾಮ ಮೋಹನ್ ರಾಯ್ ಅವರಂತಹ ಸಮಾಜ ಸುಧಾರಕರಿಂದ ಆರಂಭಗೊಂಡು ರಾಷ್ಟ್ರಪಿತ ಗಾಂಧೀಜಿ ವರೆಗೆ ಮುಂದುವರಿದಿತ್ತು. ಸಂವಿಧಾನ ಶಿಲ್ಪಿಯಾದ ಡಾ: ಅಂಬೇಡ್ಕರ್‌ರವರು ಮಹಾನ್ ವಿಚಾರವಾದಿ ಮತ್ತು ನ್ಯಾಯನೀತಿಜ್ಞ, ಅವರು ಅನುಭವಿ ಆಡಳಿತಗಾರರಾಗಿದ್ದು, ಕಾನೂನು ಮತ್ತು ವಾಸ್ತವ ಪರಿಸ್ಥಿತಿ ನಡುವೆ ಸದಾ ಅಂತರ ಇದ್ದೇ ಇರುತ್ತದೆ ಎಂಬುದನ್ನು ಅರಿತಿದ್ದರು. ದೇಶದ ಶೋಷಿತ ವರ್ಗದವರಿಗೆ ಸೌಲಭ್ಯಗಳಲ್ಲಿ ಪರಿಹಾರ ಸಿಗುವಂತೆ ನೋಡಿಕೊಳ್ಳುವುದು ಅಷ್ಟೇ ಸಾಲದು ಅಸ್ಪೃಶ್ಯತೆಯಂಥ ಹೇಯ ಪದ್ಧತಿ ಸಂಪೂರ್ಣವಾಗಿ ನಿಲ್ಲುವಂತಾಗಬೇಕು, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಶೋಷಿತ ಜನರು, ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ಕ್ರಮಗಳನ್ನು ಇದರಲ್ಲಿ ಸೇರಿಸಲಾಗಿದೆ. ಸಮಾನತೆಯನ್ನು ಹೇಳುವ ಅನುಚ್ಛೇದಗಳಲ್ಲಿ ಗಾಂಧೀಜಿ, ಡಾ: ಅಂಬೇಡ್ಕರ್ ಮತ್ತು 1789 ರಲ್ಲಿ ಫ್ರೆಂಚ್ ಮಹಾ ಕ್ರಾಂತಿಯನ್ನು ಆರಂಭಿಸಿದ ಕ್ರಾಂತಿಕಾರಿಗಳ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದ ವಿಚಾರಧಾರೆಗಳು ಒಳಗೊಂಡಿವೆ.

19 ರಿಂದ 22 ರವರೆಗಿನ ಅನುಚ್ಛೇದಗಳು ಅಂದರೆ ಸ್ವಾತಂತ್ರ್ಯವನ್ನು ಕುರಿತ ಅನುಚ್ಛೇದಗಳು ಆದರ್ಶ ಮತ್ತು ನಿಜವಾದ ರಾಜಕೀಯದ ಮಿಶ್ರಣವಾಗಿವೆ. 19ನೇ ಅನುಚ್ಛೇದದಲ್ಲಿ ಪಟ್ಟಿ ಮಾಡಲಾಗಿರುವ ಸ್ವಾತಂತ್ರ್ಯಗಳು (1. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ. 2. ಶಾಂತಿಯಿಂದ ಹಾಗೂ ನಿರಾಯುಧರಾಗಿ ಸಭೆ ಸೇರುವುದು. 3. ಸಂಸ್ಥೆಗಳು/ ಸಂಘಗಳನ್ನು ರಚಿಸುವ ಸ್ವಾತಂತ್ರ್ಯ. 4. ಭಾರತದಲ್ಲಿ ಸರ್ವ ಸ್ವತಂತ್ರರಾಗಿ ನಡೆದಾಡುವುದು. 5. ಭಾರತದ ಯಾವುದೇ ಭಾಗದಲ್ಲಿ ವಾಸ ಮಾಡುವ ಸ್ವಾತಂತ್ರ್ಯ. 6. ಯಾವುದೇ ವೃತ್ತಿ/ ಕಸಬು/ ವ್ಯಾಪಾರವನ್ನು ನಡೆಸುವ ಸ್ವಾತಂತ್ರ್ಯ) ಈ 6 ಸ್ವತಂತ್ರ್ಯಗಳು ಸಮಂಜಸ ನಿರ್ಬಂಧಗಳಿಗೆ ಒಳಪಟ್ಟಿವೆ. ಸಂವಿಧಾನ ಶಿಲ್ಪಿಗಳು 1950ಕ್ಕಿಂತ ಮುಂಚೆಯೇ ಭಾರತದಲ್ಲಿ ಮತ್ತು ಇತರ ಕಡೆಗಳಲ್ಲಿ ನ್ಯಾಯಾಲಯಗಳ ಪಾತ್ರವನ್ನು ಚೆನ್ನಾಗಿ ತಿಳಿದುಕೊಂಡಿದ್ದರು ಎಂಬುದು ಮನದಟ್ಟಾಗುತ್ತದೆ. ಪ್ರತಿಬಂಧಕ ಬಂಧನದ ಅಧಿಕಾರದ ವಿರುದ್ಧ ಮೂಲಭೂತ ಸಂರಕ್ಷಣೆ ತತ್ವಗಳನ್ನು ನಮ್ಮ ಸಂವಿಧಾನವು ಜಾರಿಗೆ ಬಂದ ವರ್ಷಕ್ಕೂ ಮುಂಚಿತವಾಗಿಯೇ ರಚಿಸಲಾಯಿತು. ಆದ್ದರಿಂದ, ನಮ್ಮ ಸಂವಿಧಾನ ಶಿಲ್ಪಿಗಳು ಸಂತ್ರಸ್ತ ಜನತೆಯ ಸಹಾಯಕ್ಕೆ ಜಾಗೃತ ನ್ಯಾಯಾಲಯವು ಬರಬೇಕು ಎಂಬುದನ್ನು ಪರ್ಯಾಲೋಚಿಸಿದರು. ನ್ಯಾಯಾಲಯದ ಈ ಸ್ವಾತಂತ್ರ್ಯ ಭಾರತೀಯರ ಹೆಮ್ಮೆ.

ಸಂವಿಧಾನದ 23 ಮತ್ತು 24ನೇ ಅನುಚ್ಛೇದಗಳು ಶೋಷಣೆಯ ವಿರುದ್ಧ ಹಕ್ಕುಗಳಾಗಿ ರಚಿತವಾಗಿವೆ. ಏಕೆಂದರೆ ಭಾರತದಲ್ಲಿ ಜೀತ ಪದ್ಧತಿ, ಬೇಗಾರ್ ಮತ್ತು ಬಿಳಿ ಗುಲಾಮತನಗಳನ್ನೆಲ್ಲಾ ಕಾನೂನುಬದ್ಧ ಎಂಬಂತೆ ನಡೆಸಿಕೊಂಡು ಬರುತ್ತಿದ್ದುದನ್ನು ಮರೆಯಲಾಗದು. ನಾಗರಿಕ ಪ್ರಪಂಚದಲ್ಲಿ ಇರುವ ಯಾವ ನ್ಯಾಯ ಪದ್ಧತಿಯೂ ನ್ಯಾಯಕ್ಕೆ ಬದಲಾಗಿ ಕರುಣೆ ತೋರಿಸಿದರೆ ಸಾಕು ಎನ್ನುವುದನ್ನು ಒಪ್ಪುತ್ತಿಲ್ಲ. ಮಾನವರಲ್ಲಿ ಕೆಲವರನ್ನು ಇತರರಿಗಿಂತ ಕೀಳು ಎಂದು ನಡೆಸಿಕೊಳ್ಳುವುದು ಅಧರ್ಮ, ಅನಾಗರಿಕತೆ. ಈ ತತ್ವದ ಆಧಾರದಲ್ಲಿ ಪಾಶ್ಚಿಮಾತ್ಯ ವಾದಿಗಳು ಹೋರಾಡಿದರು. ಕೇವಲ ತಮ್ಮ ದೇಶದಲ್ಲಿ ನಡೆಯುತ್ತಿರುವ ಗುಲಾಮತನ, ಜೀತ ಪದ್ಧತಿ ವಿರುದ್ಧ ಹೋರಾಡಿದರಷ್ಟೇ ಅಲ್ಲ ತಾವು ಹೋದಲ್ಲೆಲ್ಲಾ ಹಾಗೆ ಹೋರಾಟ ನಡೆಸಿದ್ದಾರೆ. ನಮ್ಮ ದೇಶದಲ್ಲಿ ಈ ಉನ್ನತ ಪಾಶ್ಚಿಮಾತ್ಯ ಮೌಲ್ಯಗಳಿಂದ ಸ್ಫೂರ್ತವಾದ ಕಾಳಜಿಯ ಧ್ವನಿಗೆ ಓಗೊಟ್ಟು ಸತಿಪದ್ಧತಿ ಮತ್ತು ನರಬಲಿಗಳನ್ನು ಕಾನೂನುಬದ್ಧವಾಗಿ ನಿಷೇಧಿಸಲಾಯಿತು. ಆದರೆ ನಮ್ಮ ಸಂವಿಧಾನ ಜಾರಿಗೆ ಬಂದು 70 ವರ್ಷಗಳಲ್ಲಿ ಸತಿಪದ್ಧತಿ, ಬಹುಪತ್ನಿತ್ವ, ಬಾಯಿ ಮಾತಿನ ವಿಚ್ಛೇದನೆಯನ್ನು ಸಹ ನಮ್ಮ ನ್ಯಾಯಾಲಯ ರದ್ದುಗೊಳಿಸಿದೆ.

ಸಂವಿಧಾನದ 27 ಮತ್ತು 28ನೇ ಅನುಚ್ಛೇದಗಳು ಫ್ರೆಂಚ್ ಮತ್ತು ಅಮೇರಿಕನ್ ಕ್ರಾಂತಿಯ ಮುಂಚೂಣಿಯಲ್ಲಿದ್ದಂಥ ವ್ಯಕ್ತಿಗಳು ಸಂಘಟಿತ ಮತಧರ್ಮಗಳ ವಿರುದ್ಧ ತೋರಿಸಿದ ದ್ವೇಷದ ಫಲವಾಗಿದೆ. 29ನೇ ಅನುಚ್ಛೇದವು ರಾಜ್ಯದಿಂದ ಹಣಕಾಸು ನೆರವು ಪಡೆಯುವಂಥ ಯಾವುದೋ ಒಂದು ಸಂಸ್ಥೆ ತಾನು ಒಂದು ನಿರ್ದಿಷ್ಟ ಜನವರ್ಗಕ್ಕೆ ಮಾತ್ರ ಮೀಸಲು ಎಂದು ಘೋಷಿಸಿಕೊಂಡು ಒಂದು ಜನರ ಗುಂಪನ್ನು ಅಥವಾ ವ್ಯಕ್ತಿಗಳನ್ನು ದೂರವಿರಿಸುವುದರ ವಿರುದ್ಧ ರಕ್ಷಣೆ ನೀಡುತ್ತದೆ. 30ನೇ ಅನುಚ್ಛೇದವು ಭಾಷಾ ಅಥವಾ ಧಾರ್ಮಿಕ ಅಲ್ಪಸಂಖ್ಯಾತರು ತಮ್ಮ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವುದಕ್ಕೆ ಅದನ್ನು ನಡೆಸಿಕೊಂಡು ಬರುವುದಕ್ಕೆ ಹಕ್ಕುಗಳನ್ನು ನೀಡುತ್ತದೆ.

ಸಂವಿಧಾನದ 32ನೇ ಅನುಚ್ಛೇದದಲ್ಲಿ ಮೂಲಭೂತ ಹಕ್ಕುಗಳನ್ನು ಜಾರಿಗೆ ತರಬೇಕೆಂದು ಕೋರಿ ಸರ್ವೋಚ್ಚ ನ್ಯಾಯಾಲಯಕ್ಕೆ ಮೊರೆ ಹೋಗುವ ಹಕ್ಕನ್ನು ಹೇಳಲಾಗಿದೆ. (1) ನೇ ಉಪಖಂಡದಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಹಾಕಬಹುದೆಂಬ ಖಾತರಿಯಿದೆ. ಮತ್ತು (3)ನೇ ಉಪಖಂಡದಲ್ಲಿ ಸಂಸತ್ ತನ್ನ ಪ್ರಾದೇಶಿಕ ಅಧಿಕಾರ ವ್ಯಾಪ್ತಿಯಲ್ಲಿ ಬರುವ ಯಾವುದೇ ನ್ಯಾಯಾಲಯಕ್ಕೆ ಮೂಲಭೂತ ಹಕ್ಕಿನ ಉಲ್ಲಂಘನೆಗೆ ಪರಿಹಾರವನ್ನು ಒದಗಿಸಲು ಅಧಿಕಾರವನ್ನು ಕೊಡಲು ಅದಕ್ಕೆ ಅಧಿಕಾರವನ್ನು ಒದಗಿಸುತ್ತದೆ.

ನಾಗರೀಕರ ಮೂಲಭೂತ ಹಕ್ಕುಗಳು (ವಿಧಿಗಳು 12–35) ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹಕ್ಕುಗಳ ಜೊತೆಜೊತೆಗೆ ನಾಗರಿಕರು **ಹನ್ನೊಂದು** ಬಾಧ್ಯತೆಗಳನ್ನು (ವಿಧಿ 51A ಎ–ಕೆ) ಹೊಂದಿರುತ್ತಾರೆ ಎಂಬುದನ್ನು ಅವರಿಗೆ ನೆನಪಿಸಬೇಕಾಗಿದೆ. ಈ ವಿವಿಧ ಹೊಣೆಗಾರಿಕೆಗಳಲ್ಲಿ ಕೆಲವನ್ನು ನೋಡುವುದಾದರೆ, **ಮೊದಲನೇ** ಹೊಣೆಗಾರಿಕೆ ಸಂವಿಧಾನವನ್ನು ತಪ್ಪದೇ ಪಾಲಿಸುವುದು, ಅದರ ಆದರ್ಶಗಳು ಮತ್ತು ಅದರ ಸಂಸ್ಥೆಗಳನ್ನು ಗೌರವಿಸುವುದು, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಗೆ ಗೌರವವನ್ನು ತೋರಿಸುವುದು. **ಎರಡನೆಯದು,** ಸ್ವಾತಂತ್ರ್ಯ ಹೋರಾಟಕ್ಕೆ ನಮ್ಮನ್ನು ಸ್ಫೂರ್ತಿಗೊಳಿಸಿದ ಉದಾತ್ತ ಆದರ್ಶಗಳನ್ನು ಕಾಪಾಡಿಕೊಂಡು

ಅವುಗಳನ್ನು ಅನುಸರಿಸಬೇಕು ಎಂಬುದನ್ನು ಸಂವಿಧಾನವು ತನ್ನ ಪ್ರಸ್ತಾವನೆ, ಮೂಲಭೂತ ಹಕ್ಕುಗಳು ಮತ್ತು ನೀತಿನಿರ್ದೇಶನ ತತ್ವಗಳಲ್ಲಿ ಎತ್ತಿಹಿಡಿದಿದೆ. ಎಲ್ಲಕ್ಕೂ ಪ್ರಮುಖವಾದ ಆದರ್ಶವೆಂದರೆ; ಸಮುದಾಯ, ಜಾತಿ, ಜನಾಂಗ, ಲಿಂಗ ಮತ್ತು ಧರ್ಮಗಳನ್ನು ಆಧರಿಸಿ ಜನತೆಯ ನಡುವೆ ವಿಂಗಡನೆಯನ್ನು ಮಾಡುವುದನ್ನು ನಿರ್ಮೂಲನೆ ಮಾಡುವ ಆದೇಶ. ಇದರ ನಂತರ, ಜನತೆಯ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವುದಕ್ಕಾಗಿ ಗ್ರಾಮಗಳು, ಕೈಗಾರಿಕೆಗಳನ್ನು ಅಭಿವೃದ್ಧಿಗೊಳಿಸಲು ಕ್ರಮಗಳು. **ಮೂರನೆಯದು,** ಅಹಿಂಸೆಯ ಮಾರ್ಗವನ್ನು ಕುರಿತದ್ದು. ಇದು ದೇಶದ ಜನತೆಯ ನೈತಿಕ ಪುನರುಜ್ಜೀವನವನ್ನು ಒಳಗೊಂಡಿರುತ್ತದೆ. ಈ ಕರ್ತವ್ಯಗಳಲ್ಲೇ ದೇಶದ ಸಾರ್ವಭೌಮತೆ, ಏಕತೆ ಮತ್ತು ಅಖಂಡತೆಯನ್ನು ಎತ್ತಿಹಿಡಿಯುವುದು ಮತ್ತು ಸಂರಕ್ಷಿಸುವುದು ಸೇರಿದೆ. **ನಾಲ್ಕನೆಯದು,** ರಾಷ್ಟ್ರಕ್ಕೆ ಸೇವೆ ಸಲ್ಲಿಸಬೇಕಾದ ಹೊಣೆಗಾರಿಕೆ. **ಐದನೆಯದು,** ನಮ್ಮ ಜಾತಿ, ಧರ್ಮ ಮತ್ತು ಭಾಷೆ ಯಾವುದೇ ಇರಲಿ ಮೊದಲಿಗೆ ನಾವು ಭಾರತೀಯರು ಆದ ಕಾರಣ, ನಾವೆಲ್ಲ ಅಣ್ಣತಮ್ಮಂದಿರು ಎನ್ನುವುದನ್ನು ನಾವು ಮರೆಯಬಾರದು. ಹಾಗೆಂದಾಕ್ಷಣ ಪ್ರಾದೇಶಿಕ ಸಂಸ್ಕೃತಿಗಳನ್ನು ತೊಡೆದುಹಾಕಬೇಕೆಂದಿಲ್ಲ. ನಮ್ಮ **ಆರನೇ ಹೊಣೆಗಾರಿಕೆ** ನಮ್ಮ ವೈವಿಧ್ಯಪೂರ್ಣವಾದಂಥ ಸಂಸ್ಕೃತಿಗೆ ಮಹತ್ವ ನೀಡಿ ಅದನ್ನು ಸಂರಕ್ಷಿಸಿಕೊಂಡು ಬರುವುದು. **ಏಳನೇ** ಹೊಣೆಗಾರಿಕೆಯು ಮಹಿಳೆಯರ ಗೌರವಕ್ಕೆ ಕುಂದು ಉಂಟುಮಾಡುವಂಥ ಆಚರಣೆಗಳನ್ನು ಬಿಟ್ಟುಬಿಡಬೇಕೆಂದು ಹೇಳುತ್ತದೆ. ಪರಿಸರ ಸಂರಕ್ಷಣೆಯ ಕಾಳಜಿಗಳು ಸಂವಿಧಾನದಲ್ಲಿ ಅಭಿವ್ಯಕ್ತವಾಗಿವೆ. ಪರಿಸರ ಸಮತೋಲನ ಮತ್ತು ಆರ್ಥಿಕ ಅಭಿವೃದ್ಧಿ ಇವುಗಳನ್ನು ವಿಭಜಿಸುವ ರೇಖೆಯನ್ನು ಈಗ ಬಹಳ ಸೂಕ್ಷ್ಮವಾಗಿ ತಿಳಿಯಬೇಕಾಗಿದೆ. ಇದು ಅಂಧಶ್ರದ್ಧೆ ಮತ್ತು ಧರ್ಮಾಂಧತೆಗಳನ್ನು ಕೈಬಿಟ್ಟು ಜಿಜ್ಞಾಸು ಮನೋಭಾವವನ್ನು ಬೆಳೆಸಿಕೊಳ್ಳುವುದಕ್ಕಿಂತಲೂ ಹೆಚ್ಚಿನ ಶ್ರದ್ಧೆಯನ್ನು ಸಂವಿಧಾನ ಸಾರುತ್ತದೆ. ಮಹತ್ವದ ಹೊಣೆಗಾರಿಕೆ ಎಂದರೆ ಸಾರ್ವಜನಿಕ ಸ್ವತ್ತನ್ನು ರಕ್ಷಿಸುವುದು ಮತ್ತು ಹಿಂಸೆಯನ್ನು ತ್ಯಜಿಸುವುದನ್ನು ಹೇಳಲಾಗಿದೆ. ಈ ಜವಾಬ್ದಾರಿಯು ಎಂದಿಗಿಂದ ಇಂದು ನಮ್ಮ ಮೇಲೆ ಹೆಚ್ಚಾಗಿದೆ. ನಮ್ಮ ದೇಶದ ಉನ್ನತ ವಿಚಾರಗಳ ಮತ್ತು ಆದರ್ಶಗಳ ಸಾರಸಂಗ್ರಹವೇ ಈ ಮೂಲಭೂತ ಕರ್ತವ್ಯಗಳು.

ಸಂವಿಧಾನದ ಆತ್ಮ, ರಾಜ್ಯ ನೀತಿ ನಿರ್ದೇಶಕ ತತ್ವಗಳು. 36ನೇ ಅನುಚ್ಛೇದದಲ್ಲಿ ಬರುವ ರಾಜ್ಯ ಎನ್ನುವ ಪದಕ್ಕೆ ಭಾಗ 3 ರಲ್ಲಿ ಕೊಟ್ಟಿರುವ ವಿಶಾಲವಾದ ಅರ್ಥವೇ ಇರತಕ್ಕದ್ದು ಎಂಬ ವಿವರಣೆಯೊಂದಿಗೆ ಪ್ರಾರಂಭವಾಗುತ್ತದೆ. ಈ ನೀತಿ ನಿರ್ದೇಶಕ ತತ್ವಗಳನ್ನು ಜಾರಿಗೆ ತರಲೇಬೇಕೆಂದು ನ್ಯಾಯಾಲಯಗಳಿಗೆ ಮೊರೆ ಹೋಗುವಂತಿಲ್ಲದಿದ್ದರೂ ರಾಷ್ಟ್ರವನ್ನು ಆಳುವವರು ಮತ್ತು ರಾಜ್ಯವು ಕಾನೂನುಗಳನ್ನು ರಚಿಸುವಾಗ ಇವುಗಳ ಬಗ್ಗೆ ಗಮನ ನೀಡಬೇಕಾದುದು ಅವರ ಆದ್ಯ ಹೊಣೆಗಾರಿಕೆ. ರಾಜ್ಯ ನೀತಿ ನಿರ್ದೇಶಕ ತತ್ವಗಳ ಮಹತ್ವದ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ಅನೇಕ ತೀರ್ಪುಗಳಲ್ಲಿ ತಿಳಿಸಲಾಗಿದ್ದು, ಕೆಲವು ರಾಜ್ಯ ನೀತಿ ನಿರ್ದೇಶಕ ತತ್ವಗಳನ್ನು ಮೂಲಭೂತ ಹಕ್ಕುಗಳ ಮಟ್ಟಕ್ಕೆ ಏರಿಸಲಾಗಿದೆ.

45ನೇ ಅನುಚ್ಛೇದವು ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವಿರಬೇಕು ಎನ್ನುವ ಜನಪ್ರಿಯ ಬೇಡಿಕೆಯ ಬಿಂಬವಾಗಿದೆ. 46ನೇ ಅನುಚ್ಛೇದವು ಸಮಾಜದ ಶೋಷಿತ ವರ್ಗಗಳು ಅದರಲ್ಲೂ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳು ಶತಶತಮಾನದಿಂದ ಒಳಗಾಗಿದ್ದ ತುಳಿತವನ್ನು ಪರಿಹರಿಸಲು ರಾಜ್ಯಕ್ಕಿರುವ ಬಾಧ್ಯತೆಯನ್ನು ನೆನಪಿಸುತ್ತದೆ.

ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ರವರು ಸಂವಿಧಾನದಲ್ಲಿ ವಿಶೇಷ ಸವಲತ್ತುಗಳನ್ನು ನೀಡುವುದಕ್ಕೆ ಮುಂಚಿತವಾಗಿ ದೇಶದಲ್ಲಿ ಅಸ್ತಿತ್ವದಲ್ಲಿದ್ದ ಅಸ್ಪೃಶ್ಯತೆ, ಅಸಮಾನತೆಗಳನ್ನು ಹೊಗಲಾಡಿಸಲು ಜಾತಿವ್ಯವಸ್ಥೆಯ ವಿರುದ್ಧವಾಗಿ ಹೋರಾಡಿದರು. ಅಂಬೇಡ್ಕರ್‌ರವರ ಹೋರಾಟದ ಹಾದಿ ತುಂಬಾ ಕ್ಲಿಷ್ಟಕರವಾಗಿತ್ತು. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದವರೆಲ್ಲರಿಗೂ ಶೋಷಿತ ವರ್ಗಗಳ ಸಬಲೀಕರಣ ವಾಗಬೇಕೆನ್ನುವ ಉದ್ದೇಶವನ್ನು ತಿಳಿಯಪಡಿಸಲು ಸಾಕಷ್ಟು ಪರಿಶ್ರಮ ಪಟ್ಟರು. ಇವರ ಪರಿಶ್ರಮದಿಂದ ಶೋಷಿತರಿಗೆ ಮತ್ತು ಮಹಿಳೆಯರಿಗೆ ಸಾರ್ವಜನಿಕ ಪ್ರದೇಶಗಳಲ್ಲಿ ಪ್ರವೇಶಾವಕಾಶ, ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ವಿಶೇಷ ಪ್ರಾತಿನಿಧ್ಯತೆಯನ್ನು ನೀಡಲಾಯಿತು. ಈ ಎಲ್ಲಾ ಬೆಳವಣಿಗೆಗಿಂತ ಅತಿಮುಖ್ಯವಾಗಿ ಶೋಷಿತ ಜನರ ಸಾಮಾಜಿಕ ಮತ್ತು ಆರ್ಥಿಕ ಸ್ಥಾನಮಾನಗಳನ್ನು ಸುಧಾರಿಸುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದಾಗಿದೆ.

ಸಬಲೀಕರಣವೆಂದರೆ ಸ್ವಗೌರವ ಮತ್ತು ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುವುದು. ಆರ್ಥಿಕವಾಗಿ ಸ್ವಾವಲಂಬನೆಯಾಗುವುದು ಮತ್ತು ಸ್ವಂತಿಕೆಯನ್ನು ಹೊಂದುವುದು ಎಂದರ್ಥ. ಐತಿಹಾಸಿಕವಾಗಿ ಸಮಾಜ ಸುಧಾರಕರು, ಆಳಿದ ರಾಜರುಗಳು ಸೇರಿದಂತೆ, 12 ನೇ ಶತಮಾನದ ಬಸವಣ್ಣನವರಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ವರೆಗೆ ಶೋಷಿತ ವರ್ಗಗಳ ಸಬಲೀಕರಣಕ್ಕಾಗಿ ಬಹಳಷ್ಟು ಶ್ರಮಿಸಿದ್ದಾರೆ. ಇವರ ಜೊತೆಗೆ ಬ್ರಿಟಿಷ್ ಸರ್ಕಾರವು ಕೂಡ ಮಹಿಳೆಯರ ಸಶಕ್ತಿಕರಣಕ್ಕೆ ಕೆಲವೊಂದು ಮಹತ್ತರ ಕಾನೂನುಗಳನ್ನು ಜಾರಿಗೆ ತಂದಿತ್ತು. ನಂತರದ ದಿನಗಳಲ್ಲಿ ಅಂದರೆ 19 ನೇ ಶತಮಾನದ ಅಂತ್ಯ ಭಾಗ ಹಾಗೂ 20 ನೇ ಶತಮಾನದ ಆದಿ ಭಾಗದಿಂದಲೂ ಶೋಷಿತ ವರ್ಗಗಳ ಸಬಲೀಕರಣಕ್ಕಾಗಿ ಸಂವಿಧಾನದಲ್ಲಿ ಅನೇಕ ರೀತಿಯ ಸವಲತ್ತುಗಳನ್ನು ಕಲ್ಪಿಸಿಕೊಟ್ಟಿದ್ದಾರೆ.

ಸಂವಿಧಾನಾತ್ಮಕ ವಿಶೇಷ ಸವಲತ್ತುಗಳ ಮೂಲಕ ದೇಶದ ಇತರೆಲ್ಲಾ ಪ್ರದೇಶಗಳಲ್ಲಿ ವಾಸಿಸುತ್ತಿರುವ ಎಲ್ಲಾ ಸಮುದಾಯದ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಲಾಗಿದೆ. ಸಂವಿಧಾನದಲ್ಲಿ ಶೋಷಿತರಿಗೆ ಮೀಸಲಿಟ್ಟ ಸ್ಥಾನಗಳ ಸಂಖ್ಯೆ ಜನಸಂಖ್ಯೆಗೆ ಅನುಗುಣವಾಗಿರಬೇಕು, ರಾಜಕೀಯ ಮೀಸಲಾತಿಯಿಂದ ನೀತಿಗಳನ್ನು ಹಾಗೂ ಶಾಸನಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಭಾಗವಹಿಸಲು ಈ ಸಮುದಾಯದವರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಮೂಲ ಸಂವಿಧಾನ ಜಾರಿಗೆ ಬಂದಾಗಿನಿಂದ ಕೇವಲ 10 ವರ್ಷಗಳ ಕಾಲ ಅಂದರೆ 1960 ರವರೆಗೆ ಮಾತ್ರ ಈ ಮೀಸಲಾತಿಗೆ ಅವಕಾಶ ನೀಡಲಾಗಿತ್ತು. ಇದನ್ನು ಸಂವಿಧಾನ ತಿದ್ದುಪಡಿಗಳ ಮೂಲಕ ಹಂತ ಹಂತವಾಗಿ ವಿಸ್ತರಿಸಿ 104ರ ತಿದ್ದುಪಡಿಯೊಂದಿಗೆ ಪ್ರಸ್ತುತ ಸದರಿ ಸೌಲಭ್ಯವನ್ನು 2030ರವರೆಗೆ ವಿಸ್ತರಿಸಲಾಗಿದೆ.

ಭಾರತೀಯ ಸಮಾಜದಲ್ಲಿ ವಾಸಿಸುತ್ತಿರುವ ಎಲ್ಲಾ ಧರ್ಮದ, ಜಾತಿಯ, ಜನಾಂಗದ ಮಹಿಳೆಯರು ವಿಭಿನ್ನ ರೀತಿಯ ಶೋಷಣೆಗೆ ಒಳಗಾಗುತ್ತಿದ್ದಾರೆ. ಜಾತಿಯ ಶ್ರೇಣಾತ್ಮಕ ವ್ಯವಸ್ಥೆಯಲ್ಲಿ ಸಮಾಜದ ಕಟ್ಟ ಕಡೆಯ ಸಮುದಾಯದ ಮಹಿಳೆಯರೂ ಸಹ ದೌರ್ಜನ್ಯ, ಸಾಮಾಜಿಕ ಬಹಿಷ್ಕಾರ ಮತ್ತು ಸಾಮಾಜಿಕ ಅಪಮಾನಗಳಿಗೆ ತುತ್ತಾಗುತ್ತಿದ್ದಾರೆ. ಈ ಕಾರಣದಿಂದಾಗಿ ಮಹಿಳೆಯರ ಮೇಲಿನ ಎಲ್ಲಾ ರೀತಿಯ ದೌರ್ಜನ್ಯವನ್ನು ತಡೆಯುವ ಸಲುವಾಗಿ ವಿವಿಧ ರೀತಿಯ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಈ ಪ್ರಯತ್ನದ ಪ್ರಮುಖ ಭಾಗವಾಗಿ ಭಾರತ ಸಂವಿಧಾನವು ಮಹಿಳೆಯರಿಗೆ ಮೂಲಭೂತ ಹಕ್ಕುಗಳ ಜೊತೆಗೆ ರಾಜಕೀಯ ಭಾಗವಹಿಸುವಿಕೆಗಾಗಿ ಮೀಸಲಾತಿಯನ್ನು ಕಲ್ಪಿಸಿಕೊಟ್ಟಿರುವುದು ಹೆಮ್ಮೆಯ ಬೆಳವಣಿಗೆಯಾಗಿದೆ. ಈ ನಿಟ್ಟಿನಲ್ಲಿ ಮಹಿಳೆಯರಿಗೆ ಶೈಕ್ಷಣಿಕ ಕ್ರೇತ್ರ, ಆರ್ಥಿಕ ಕ್ಷೇತ್ರ, ಔದ್ಯೋಗಿಕ ಕ್ಷೇತ್ರ ಹಾಗೂ ಅತಿಮುಖ್ಯವಾಗಿ ರಾಜಕೀಯ ಕ್ಷೇತ್ರದಲ್ಲಿ ಮೀಸಲಾತಿ ನೀಡುವುದರ ಪರಿಣಾಮವಾಗಿ ಮಹಿಳೆಯರ ಸಬಲೀಕರಣ ಸಾಧ್ಯವಾಗಿದೆಯೇ? ಎಂದು ಪರಿಶೀಲಿಸಿದಾಗ ಅನೇಕ ವಿದ್ವಾಂಸರು, ಸುಧಾರಕರು ಪರ–ವಿರೋಧವಾಗಿ ಪ್ರತಿಕ್ರಿಯೆ ನೀಡುತ್ತಿರುವುದನ್ನು ಕಾಣಬಹುದಾಗಿದೆ. ಸಂವಿಧಾನದ 14, 15, 23, 30, 42, 45ನೇ ವಿಧಿಗಳ ಮೂಲಕ ಮಹಿಳೆಯರು ಪುರುಷರಂತೆ ಸಮಾನರು, ಸಮಾಜದ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಮುಕ್ತ ಪ್ರವೇಶಾವಕಾಶ, ಮಹಿಳೆಯರ ಮಾರಾಟ ನಿಷೇಧ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಮೀಸಲಾತಿ, ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಸಮಾಜದ ಪ್ರತಿಯೊಂದು ಜಾತಿ ಜನಾಂಗದ ಮಹಿಳೆಯರ ಸುಧಾರಣೆ ಅಗತ್ಯವಾಗಿದೆ ಎಂಬುದನ್ನು ತಿಳಿಸಲಾಗಿದೆ. ಆರ್ಥಿಕವಾಗಿ, ರಾಜಕೀಯವಾಗಿ ಹಿಂದುಳಿದ ಸಮುದಾಯಗಳನ್ನು ಅವರ ಮೂಲಭೂತ ಸಂಕಷ್ಟಗಳಿಂದ ಹೊರತರಲು ಭಾರತೀಯ ಸಂವಿಧಾನವು ಅಧಿಕೃತವಾಗಿ ಮೀಸಲಾತಿ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಅಂದರೆ ಶೈಕ್ಷಣಿಕ ಮತ್ತು ಸರ್ಕಾರಿ ಕ್ಷೇತ್ರದಲ್ಲಿ ಮಹಿಳೆಯರಿಗೆ ನಿರ್ದಿಷ್ಟ ಸ್ಥಾನಗಳನ್ನು ಮೀಸಲಾಗಿಡುವ ಮೂಲಕ ಆರ್ಥಿಕವಾಗಿ ಸಬಲೀಕರಣಗೊಳಿಸಲು ಸಾಧ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ನೀಡಿರುವ ಮೀಸಲಾತಿಯು ರಾಜಕೀಯವಾಗಿ ಮಹಿಳೆಯರ ಅಧಿಕ ಸಂಖ್ಯೆಯ ಪ್ರವೇಶಕ್ಕೆ ಸಾಧ್ಯವಾದಂತಾಗಿದೆ.

ಈ ರೀತಿಯ ಹೊಸ ಬೆಳವಣಿಗೆಯು ಸ್ಥಳೀಯ ಸಂಸ್ಥೆಗಳವರೆಗೂ ಸಹ ಆಡಳಿತದಲ್ಲಿ ವಿಕೇಂದ್ರೀಕರಣ ಸಾಧಿಸುವ ಮೂಲಕ ಭಾರತ ಸಂವಿಧಾನದ ಆಶಯವಾದ ಸಾಮಾಜಿಕ ನ್ಯಾಯವನ್ನು ಒದಗಿಸುವ ಮೂಲ ನೆಲೆಯಾಗಿದೆ.

ಭಾರತವು ಬಹು ಸಂಸ್ಕೃತಿಯ, ವಿವಿಧ ಭಾಷೆಗಳ ರಾಷ್ಟ್ರ. ಸಂಘಜೀವನ ರೂಪುಗೊಳ್ಳಲು ಭಾಷೆ ಅತ್ಯಂತ ಮುಖ್ಯ ಸಾಧನವಾಗಿದೆ. ಪರಸ್ಪರರ ಅಭಿಪ್ರಾಯಗಳನ್ನು ಅರಿಯಬೇಕಾದರೆ, ವಿಚಾರ ವಿನಿಮಯ ಬೆಳೆಯಲು

ಸಾಮಾಜಿಕ ಹಾಗೂ ಭಾವನಾತ್ಮಕ ಅಂತರ್ ಸಂಬಂಧಗಳು ಭಾಷೆಯ ಮೂಲಕವೇ ಬೆಳೆದಿವೆ. ಭಾಷೆಯ ಅರಿವು ಇಲ್ಲದಿದ್ದರೆ, ಮನುಷ್ಯನ ಬಾಳು ಕತ್ತಲೆಯಲ್ಲಿ ಮುಳುಗುತ್ತಿತ್ತು. ಅನೇಕ ನಾಗರೀಕತೆಗಳು ಹುಟ್ಟಿ ಬೆಳೆಯಲು ಹಾಗೂ ಮನುಷ್ಯನ ಆಲೋಚನೆ, ಕನಸು, ಕಲ್ಪನೆಗಳು ಜೀವ ತುಂಬಿಕೊಂಡಿರುವುದು ಕೂಡ ಭಾಷೆಯ ಮೂಲಕವೇ ಆಗಿದೆ. ಭಾಷೆಯು ಮಾನವನ ಬದುಕಿನಲ್ಲಿ ಹಾಸುಹೊಕ್ಕಾಗಿ ಬಳಕೆಯಲ್ಲಿರುವ ಒಂದು ವ್ಯಾಪಕ ವ್ಯವಸ್ಥೆ. ಯಾವುದೇ ಒಂದು ಭಾಷೆ ನಿಶ್ಚಿತವಾಗಿ ಎಂದು ಹುಟ್ಟಿತು, ಎಂದು ಕಣ್ಮರೆಯಾಗುತ್ತದೆ ಎಂದು ಕರಾರುವಕ್ಕಾಗಿ ಹೇಳಲಾಗುವುದಿಲ್ಲ. ಜಗತ್ತಿನಲ್ಲಿ ಸುಮಾರು ಆರು ಸಾವಿರ ಭಾಷೆಗಳಿವೆಯೆಂದು ಅಂದಾಜು ಮಾಡಲಾಗಿದೆ. ಈ ಭಾಷೆಗಳು ಹಲವಾರು ಉಪಭಾಷೆಗಳಾಗಿ ಕವಲೊಡೆದಿವೆ. ಭಾರತವು ಸ್ವಾತಂತ್ರ್ಯಗೊಂಡ ಮೇಲೆ ಬಹುಸಂಖ್ಯಾತ ಜನರು ಬಳಸುವ ಹಿಂದಿ ಭಾಷೆಯನ್ನು ಭಾರತೀಯ ಅಧಿಕೃತ ಭಾಷೆಯಾಗಿ ಅಂಗೀಕರಿಸಲ್ಪಟ್ಟಿತು. ಸಂವಿಧಾನದ 343–351 ರವರೆಗಿನ ಅನುಚ್ಛೇದವು ಅಧಿಕೃತ ಭಾಷೆ ಹಾಗೂ ಪ್ರಾದೇಶಿಕ ಭಾಷೆಗಳಿಗೆ ಸಂಬಂಧಿಸಿದ ಗೊತ್ತುಗುರಿಗಳನ್ನು ವಿವರಿಸುತ್ತದೆ. ಭಾರತದಲ್ಲಿ ಸುಮಾರು 650 ಕ್ಕಿಂತಲೂ ಹೆಚ್ಚು ಮಾತೃಭಾಷೆಗಳು ಬಳಕೆಯಲ್ಲಿವೆ. ಸುಮಾರು 3000 ಕ್ಕಿಂತಲೂ ಹೆಚ್ಚು ಉಪಭಾಷೆಗಳು ಅಥವಾ ಆಡುಭಾಷೆಗಳು ಇರುವುದು ಕಂಡು ಬರುತ್ತದೆ. ಅಂದರೆ, ಭಾರತ ದೇಶದ ಬಹುಭಾಷೆಗಳ ಸಾಂಸ್ಕೃತಿಕ ವೈವಿಧ್ಯತೆಯನ್ನು ಈ ಮೂಲಕ ಅರ್ಥಮಾಡಿಕೊಳ್ಳಬಹುದಾಗಿದೆ. ಭಾರತ ಸಂವಿಧಾನದ 8ನೇ ಅನುಸೂಚಿಯಲ್ಲಿ 22 ಭಾಷೆಗಳನ್ನು ಅಧಿಕೃತ ರಾಜ್ಯ ಭಾಷೆಗಳಾಗಿ ಅಂಗೀಕರಿಸಿದೆ. ಈ ಭಾಷೆಗಳಲ್ಲದೆಯೇ ನಮ್ಮ ಭಾರತೀಯ ಸಾಮಾಜಿಕ ಜೀವನದಲ್ಲಿ ಸಾವಿರಾರು ಉಪಭಾಷೆಗಳು ಜೀವಂತವಾಗಿರುವಂತದ್ದನ್ನು ಕಾಣಬಹುದಾಗಿದೆ.

ಸಂವಿಧಾನಿಕ ನೈತಿಕತೆಯನ್ನು ಅಳವಡಿಸಿಕೊಳ್ಳಬೇಕಾದ ಸಂದರ್ಭದಲ್ಲಿ ನಾವಿದ್ದೇವೆ. ಸಂವಿಧಾನೀಯತಾವಾದದ ಪರಿಕಲ್ಪನೆಯೊಂದಿಗೆ ಹುಟ್ಟಿದ ಸಾಂವಿಧಾನಿಕ ನೈತಿಕತೆಯ ತತ್ವವು ಜನರು ತಮ್ಮ ಭಾವ, ನುಡಿ ಮತ್ತು ನಡೆಗಳಲ್ಲಿ ಸಾಂವಿಧಾನಿಕ ತತ್ವಗಳಿಗೆ ಗೌರವ ತೋರುವ ಮತ್ತು ಪ್ರಜಾಪ್ರಭುತ್ವಕ್ಕೆ ಅತ್ಯಂತ ಅವಶ್ಯಕವಾದ ತತ್ವ. ಡಾ.ಬಿ.ಆರ್.ಅಂಬೇಡ್ಕರ್ "ಸಾಂವಿಧಾನಿಕ ನೈತಿಕತೆಯು ಜನರ ಸ್ವಾಭಾವಿಕ ಭಾವನೆಯಲ್ಲ, ಅದನ್ನು ಉದ್ದೇಶಪೂರ್ವಕವಾಗಿ ಬೆಳೆಸಬೇಕು" ಎಂದು ಹೇಳಿದ್ದಾರೆ. ಸಂವಿಧಾನಕ್ಕೆ ತಕ್ಕಂತೆ ಜನರು ಬಾಳಬೇಕೆನ್ನುವ ಆಶಯವು ಸಾಮಾಜಿಕ ಮತ್ತು ಸಾರ್ವಜನಿಕ ನೈತಿಕತೆಯನ್ನು ಪರೀಕ್ಷಿಸುವ ಮತ್ತು ಮೌಲ್ಯಮಾಪನ ಮಾಡುವ ಜವಾಬ್ದಾರಿಯನ್ನು ಹೊತ್ತಾಗ ಸಾಂವಿಧಾನಿಕ ನೈತಿಕತೆಯ ಹೊಸ ಪಾತ್ರವು ಬೆಳಕಿಗೆ ಬಂದಿತು.

ಸಂವಿಧಾನವು ಸಾಧಿಸುವ ಪರಿವರ್ತನೆಯು ಯಾವ ದಿಕ್ಕಿನತ್ತ? ಎಂಬ ಪ್ರಶ್ನೆಗೆ ಸಂವಿಧಾನದ ಪ್ರಸ್ತಾವನೆಯಲ್ಲಿ ಹೇಳಲಾದ ಗುರಿಗಳನ್ನು ಸ್ಥೂಲ ಉತ್ತರವಾಗಿ ಸೂಚಿಸಬಹುದು. ಸ್ಪಷ್ಟ ಉತ್ತರಗಳನ್ನು ಸಂವಿಧಾನದ ವಿಧಿಗಳಲ್ಲಿ ಕಾಣಬಹುದು. ಅವುಗಳಲ್ಲಿ ರಾಜ್ಯನೀತಿ ನಿರ್ದೇಶಕ ತತ್ವಗಳು, ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಮುಖ್ಯವಾಗುತ್ತವೆ. ಪರಿವರ್ತನೆಯ ಪರಿಕಲ್ಪನೆಯೆಂದರೆ ಹಳತನ್ನು ಕೆಡವಿ ಹೊಸತನ್ನು ನಿರ್ಮಿಸುವುದೇ ಅಥವಾ ಇರುವುದನ್ನು ಮಾರ್ಪಡಿಸಿ ಹೊಸ ಅವಶ್ಯಕತೆಗಳಿಗೆ ತಕ್ಕಂತೆ ಸರಿಹೊಂದಿಸುವುದೇ ಎಂಬ ಜಿಜ್ಞಾಸೆಯು ಬರುತ್ತದೆ. ಅದೇ ರೀತಿ ಸಂವಿಧಾನವು ಪರಿವರ್ತನೆಯನ್ನು ಎಷ್ಟರ ಮಟ್ಟಿಗೆ ತರುತ್ತದೆ, ಅದು ಜನಾಭಿಪ್ರಾಯವನ್ನು ಮೀರಬಲ್ಲುದೇ ಮತ್ತು ಎಷ್ಟರ ಮಟ್ಟಿಗೆ ಬದಲಾದ ರಾಜಕೀಯ ಮತ್ತು ಸಾಮಾಜಿಕ ಸಂದರ್ಭಗಳಿಗೆ ತಕ್ಕಂತೆ ಸಂವಿಧಾನವು ತಾವೇ ಪರಿವರ್ತಿತವಾಗುತ್ತದೆ ಎಂಬ ಪ್ರಶ್ನೆಯು ಮೂಡುತ್ತದೆ. ಪರಿವರ್ತನಾಕಾರಕ ಸಂವಿಧಾನೀಯತಾವಾದಕ್ಕೆ ಪೂರಕವಾದ ಇತರ ಪರಿಕಲ್ಪನೆಗಳ – ಸಾಂವಿಧಾನಿಕ ನೈತಿಕ, ಮೂಲವಿನ್ಯಾಸ ಸಿದ್ಧಾಂತ, ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ, ಕ್ರಿಯಾಶೀಲ ವ್ಯಾಖ್ಯಾನ ಕ್ರಮ, ತ್ರಿವಳಿ ನ್ಯಾಯ, ಸಾರಯುಕ್ತ ಸಮಾನತೆ ಮತ್ತು ಬಹು ಸಂಸ್ಕೃತೀಯತಾವಾದ ಇತ್ಯಾದಿಗಳ ಒಕ್ಕೂಟ ಪದ್ಧತಿ, ಸ್ಥಳೀಯ ಸಂಸ್ಥೆಗಳು, ಸಹಕಾರಿ ಸಂಘಗಳು, ಸರಕಾರಿ ನಿಗಮಗಳು, ಚುನಾವಣಾ ಆಯೋಗ ಮತ್ತು ಸಮಸ್ತ ನಾಗರಿಕರು– ಇವರ ಪಾತ್ರವೇನು?

ಸಂವಿಧಾನಕ್ಕೆ ಬದ್ಧರಾಗಿ ನಡೆದುಕೊಳ್ಳುವುದೇ ಸಾಂವಿಧಾನಿಕ ನೈತಿಕತೆ. ಈ ನೈತಿಕತೆಯನ್ನು ಮತದಾರರಿಂದ ಹಿಡಿದು ರಾಷ್ಟ್ರಪತಿಯವರೆಗೂ ಪಾಲಿಸಬೇಕಿದೆ. ವೃತ್ತಿ ಬದುಕು, ಸಾಮಾಜಿಕ ಜೀವನ ಮತ್ತು ವೈಯಕ್ತಿಕ ನೆಲೆಯಲ್ಲೂ ನೈತಿಕತೆಯನ್ನು ಮೆರೆದರೆ ಸಂವಿಧಾನದ ಆಶಯ ಪೂರ್ಣಗೊಳ್ಳುತ್ತದೆ. ಶಾಸನ ಸಭೆಗಳಲ್ಲಿ ನಾವು

ವ್ಯಕ್ತಪಡಿಸುವ ನೈತಿಕತೆ ಎಂತಹದು ಎಂಬುದನ್ನು ಜನತೆ ಗಮನಿಸುತ್ತಿದ್ದಾರೆ. ನಮ್ಮ ನೈತಿಕತೆ ಸಾಂವಿಧಾನಿಕ ಹಾಗೂ ಮಾನಸಿಕ ನಡವಳಿಕೆಗೆ ಪೂರಕವಾಗಿರಬೇಕು. ಇದು ನಮ್ಮೆಲ್ಲರ ಹೊಣೆ ಆಗಿರಬೇಕು.

ಭಾರತ ಸಂವಿಧಾನದ ಪ್ರಸ್ತಾವನೆಯನ್ನು 03–01–1977ರಿಂದ 42ನೇ ತಿದ್ದುಪಡಿ ಮೂಲಕ "ಸಮಾಜವಾದಿ, ಧರ್ಮನಿರಪೇಕ್ಷ ಹಾಗೂ ಅಖಂಡತೆಯನ್ನು" ಎಂಬ ಅಂಶಗಳನ್ನು ಸೇರಿಸಲಾಗಿರುತ್ತದೆ. ತದನಂತರ ಹಲವಾರು ಪ್ರಕರಣಗಳಲ್ಲಿ ಸರ್ವೋಚ್ಚ ನ್ಯಾಯಾಲಯವು ಸಂವಿಧಾನದ ಪ್ರಸ್ತಾವನೆಯನ್ನು ತಿದ್ದುಪಡಿ ಮಾಡಲು ಅವಕಾಶವಿಲ್ಲವೆಂದು ತೀರ್ಪು ನೀಡಿದೆ. ಇದು ಸಂವಿಧಾನದ ಹೆಮ್ಮೆಯೇ ಸರಿ.

ಭಾರತದ ಸಂವಿಧಾನವು ಕಠಿಣತೆ ಮತ್ತು ಸರಳತೆಯ ಮಿಶ್ರಣವಾಗಿದೆ. ಇದನ್ನು ಆಂಗ್ಲ ಭಾಷೆಯಲ್ಲಿ ಹೇಳುವುದಾದರೆ "Indian Constitution is Federal in Structure and Unitary in Spirit".

ನಮ್ಮ ಸಂವಿಧಾನದ ವಿಶೇಷತೆ ಕುರಿತು 1954ರಲ್ಲಿ ವೀರೇಂದ್ರ ಸಿಂಗ್ ಪ್ರಕರಣದಲ್ಲಿ ಭಾರತದ ಒಕ್ಕೂಟಕ್ಕೆ ಸೇರಿರುವ ಹೊಸ ರಾಜ್ಯಗಳಲ್ಲಿ ಆಸ್ತಿ ಹಕ್ಕುಗಳು ಮತ್ತು ಸಾರ್ವಭೌಮತ್ವದ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ವಿವಿಯನ್ ಬೋಸ್‌ರವರು ಈ ಕೆಳಕಂಡಂತೆ ಅಭಿಪ್ರಾಯ ಪಟ್ಟಿರುತ್ತಾರೆ– "ಜನರ ಮತ್ತು ನಾಡಿನ ನೆಲದ ಮೇಲೆ ಚಲಾಯಿಸಲ್ಪಡುತ್ತಿದ್ದ ನಿರಂಕುಶ ಮತ್ತು ಸ್ವೇಚ್ಛಾ ರೀತಿಯ ಅಧಿಕಾರಗಳನ್ನೆಲ್ಲ ಸಂವಿಧಾನವು ಅದ್ಭುತವಾಗಿ ಗುಡಿಸಿ ಹಾಕಿತು; ರಕ್ಷಿಸಬಾರದ ಹಳೆಯದನ್ನೆಲ್ಲವನ್ನೂ ಹೊಸಕಿ ಹಾಕಿತು; ಸಮಯದ ಹೊಸ ಬಡಿತಕ್ಕೆ ಸರ್ವಜನರ ಮೂಲದಿಂದ ಹೊರಹೊಮ್ಮಿದ ಹೊಸ ಆದರ್ಶಗಳ ಹೊಸ ವ್ಯವಸ್ಥೆಯೊಂದು ಉದಯಿಸಿತು; ಯಾವುದೇ ವರ್ಗ, ವರ್ಣ, ಕುಲ, ಮತಗಳ ವ್ಯತ್ಯಾಸವಿಲ್ಲದೆ ಭಾರತೀಯರ ಸಾರ್ವಭೌಮ ನಿರ್ಣಯ ಶಕ್ತಿಯಿಂದ ಆ ಮೌಲ್ಯಗಳು ಆವಿರ್ಭವಿಸಿದವು.

ಸಂವಿಧಾನವು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳನ್ನು ಸರಕಾರದ ಮೂರು ಮುಖ್ಯ ಅಂಗಗಳಾಗಿ ಏರ್ಪಡಿಸುತ್ತದೆ. ಸಂವಿಧಾನವು ಪ್ರತಿ ಅಂಗದ ಅಧಿಕಾರದ ವ್ಯಾಖ್ಯೆಯನ್ನು ನೀಡುವುದಲ್ಲದೆ ಅವುಗಳ ಜವಾಬ್ದಾರಿಯನ್ನೂ ಖಚಿತಗೊಳಿಸುತ್ತದೆ. ವಿಭಿನ್ನ ಅಂಗಗಳ ನಡುವಿನ ಸಂಬಂಧವನ್ನೂ ಜನತೆ ಹಾಗೂ ಸರಕಾರದ ನಡುವಿನ ಸಂಬಂಧವನ್ನೂ ನಿಯಂತ್ರಿಸುತ್ತದೆ. ಸಂವಿಧಾನವು ದೇಶದ ಎಲ್ಲ ಕಾನೂನುಗಳ ತಾಯಿ. ಸರಕಾರವು ಮಾಡುವ ಪ್ರತಿಯೊಂದು ಕಾನೂನು ಸಂವಿಧಾನಕ್ಕೆ ಅನುಗುಣವಾಗಿರಬೇಕು. ಭಾರತದ ಸಂವಿಧಾನವು ದೇಶದ ಗುರಿಗಳು – ಪ್ರಜಾಪ್ರಭುತ್ವ, ಸಮಾಜವಾದ, ಧರ್ಮ ನಿರಪೇಕ್ಷತೆ ಮತ್ತು ರಾಷ್ಟ್ರೀಯ ಸಮಗ್ರತೆ ಎಂದು ಸ್ಪಷ್ಟಪಡಿಸುತ್ತದೆ. ಅದು ಪ್ರಜೆಗಳ ಹಕ್ಕುಗಳನ್ನು ಮತ್ತು ಕರ್ತವ್ಯಗಳನ್ನು ಖಚಿತವಾಗಿ ವಿಧಿಸುತ್ತದೆ. ಈ ದಿಸೆಯಲ್ಲಿ ರಾಜಕೀಯ ಶಾಸ್ತ್ರಜ್ಞರು ವಿವಿಧ ರೀತಿಯಲ್ಲಿ ಅಭಿಪ್ರಾಯ ಪಟ್ಟಿರುತ್ತಾರೆ. "ಸಂವಿಧಾನವೆಂದರೆ ರಾಜ್ಯವನ್ನಾಳುವ ಕಾನೂನು" ಎಂದು ಮೆಕೈವರ್‌ನ ಹೇಳಿಕೆಯಾದರೆ, "ಸರ್ಕಾರದ ಅಧಿಕಾರಗಳನ್ನು, ಪ್ರಜೆಗಳ ಹಕ್ಕುಗಳನ್ನು ಸಮನ್ವಯ ಮಾಡುವ ತತ್ವಗಳೇ ಸಂವಿಧಾನ" ಎಂಬುದು ಲಾರ್ಡ್ ಬ್ರೈಸ್‌ನ ಅಭಿಪ್ರಾಯ. ನಮ್ಮ ಸಂವಿಧಾನ ಒಳಗೊಂಡಿರುವ ಕೆಲ ಮುಖ್ಯ ಅಂಶಗಳೆಂದರೆ,

1. ಸ್ವತಂತ್ರ ಮಾಧ್ಯಮ/ ಪತ್ರಿಕಾವೃಂದ ಸರ್ಕಾರದ ನಾಲ್ಕನೇ ಅಂಗ ಎಂದು ಪ್ರಖ್ಯಾತವಾಗಿದೆ.
2. ಜಾತ್ಯಾತೀತ ರಾಷ್ಟ್ರ ಮತ್ತು ಸಂಯುಕ್ತ ವ್ಯವಸ್ಥೆ;
3. ಸಾರ್ವತ್ರಿಕ ಮತದಾನ;
4. ಏಕ ಸಂವಿಧಾನ ಮತ್ತು ಏಕ ಪೌರತ್ವ (ONE CONSTITUTION ONE CITIZENSHIP).
5. ಮೂಲಭೂತ ಹಕ್ಕುಗಳು, (ವಿಧಿಗಳು 12 ರಿಂದ 35ರವರೆಗೆ)
6. ರಾಜ್ಯ ನಿರ್ದೇಶನ ತತ್ವಗಳು (ವಿಧಿಗಳು 36 ರಿಂದ 51 ರವರೆಗೆ)
7. ಮೂಲಭೂತ ಕರ್ತವ್ಯಗಳು, (ವಿಧಿಗಳು 51ಎ)
8. ಸಂಸದೀಯ ಪ್ರಜಾಪ್ರಭುತ್ವ;

9. ಸ್ವತಂತ್ರ ನ್ಯಾಯಾಂಗ; ಭಾರತ ಸಂವಿಧಾನದ ರಕ್ಷಕರಾಗಿ ರಾಷ್ಟ್ರಪತಿಗಳಿದ್ದರೆ ಸಂವಿಧಾನದ ಮೂಲಭೂತ ಹಕ್ಕುಗಳ ರಕ್ಷಕ ಸರ್ವೋಚ್ಚ ನ್ಯಾಯಾಲಯವಾಗಿರುವುದು ಗೌರವದ ವಿಷಯ.

ಭಾರತದಲ್ಲಿ ಸಂವಿಧಾನದಿಂದಾಗಿ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ 545 ಸದಸ್ಯರ ಲೋಕಸಭೆ ಮತ್ತು 250 ಸದಸ್ಯರ ರಾಜ್ಯಸಭೆಯ ಸಂಸತ್ತು ಅಸ್ತಿತ್ವದಲ್ಲಿದೆ. ಗಣರಾಜ್ಯದಲ್ಲಿ 28 ರಾಜ್ಯಗಳು, 8 ಕೇಂದ್ರಾಡಳಿತ ಪ್ರದೇಶಗಳು, 25 ಉಚ್ಚ ನ್ಯಾಯಾಲಯಗಳು ಇವೆ. ಸಂಸದೀಯ ವ್ಯವಸ್ಥೆಯ ಅಡಿಯಲ್ಲಿ ರಾಜ್ಯ, ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ವ್ಯವಸ್ಥೆ ಚಾಲ್ತಿಯಲ್ಲಿದೆ. ಈ ಎಲ್ಲಾ ವ್ಯವಸ್ಥೆ ರೂಪುಗೊಂಡಿರುವುದು ನಮ್ಮ ಸಂವಿಧಾನದಿಂದಾಗಿ. ಬಡವ ಮತ್ತು ಬಲ್ಲಿದನೆಂಬ ತಾರತಮ್ಯ ತೋರದೆ ಏಕ ವ್ಯಕ್ತಿಗೆ ಏಕ ಮತ ಜಾರಿಗೊಳಿಸಿರುವುದು ಸಂವಿಧಾನದ ಹೆಗ್ಗಳಿಕೆ.

ಇದುವರೆಗೆ ಭಾರತ ಸಂವಿಧಾನವನ್ನು 104 ಬಾರಿ ತಿದ್ದುಪಡಿ ಮಾಡಲಾಗಿದೆ. ಅದರಲ್ಲಿ ಪ್ರಮುಖ ತಿದ್ದುಪಡಿಗಳಾಗಿ ಮೊದಲ ತಿದ್ದುಪಡಿಯಾಗಿ ಆರ್ಥಿಕ ಮತ್ತು ಸಾಮಾಜಿಕ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಮಾಡಲಾಗಿದೆ ಎಂಬುದು ಗಮನಾರ್ಹ. ನಂತರ 1956ರಲ್ಲಿ ಮಾಡಿದ 7ನೇ ತಿದ್ದುಪಡಿ ಮೂಲಕ ಭಾಷಾವಾರು ಪ್ರಾಂತ್ಯಗಳ ಆಧಾರದ ಮೇಲೆ ರಾಜ್ಯಗಳ ಏಕೀಕರಣ ಮಾಡಿದ್ದು, ಸಂವಿಧಾನದ ತಿದ್ದುಪಡಿಯ ಹೆಗ್ಗಳಿಕೆ. 1976ರಲ್ಲಿ ಮಾಡಲಾದ 42ನೇ ತಿದ್ದುಪಡಿಯ ಮೂಲಕ ಸಂವಿಧಾನದ ಪ್ರಸ್ತಾವನೆ, ಸಮಾನ ನ್ಯಾಯ ಮತ್ತು ಮೂಲಭೂತ ಕರ್ತವ್ಯಗಳನ್ನು ಸೇರಿಸಲಾಯಿತು. 1985ರಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಅಳವಡಿಕೆಗಾಗಿ 52ನೇ ತಿದ್ದುಪಡಿ ಮಾಡಿ 10ನೇ ಅನುಸೂಚಿ ಸೇರಿಸಲಾಯಿತು. 73 ಮತ್ತು 74ನೇ ತಿದ್ದುಪಡಿಯ ಮೂಲಕ ಅಧಿಕಾರ ವಿಕೇಂದ್ರೀಕರಣ– ಪಂಚಾಯತ್‌ರಾಜ್ ವ್ಯವಸ್ಥೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಅಳವಡಿಕೆಗಾಗಿ ತಿದ್ದುಪಡಿ ಮಾಡಲಾಯಿತು. 86ನೇ ತಿದ್ದುಪಡಿಯ ಮೂಲಕ ಭಾರತೀಯರ ಶಿಕ್ಷಣಕ್ಕಾಗಿ ಕಡ್ಡಾಯ ಶಿಕ್ಷಣವನ್ನು ಮೂಲಭೂತ ಹಕ್ಕುಗಳಲ್ಲಿ ಸೇರ್ಪಡೆ ಮಾಡಲಾಯಿತು. ಅಂತೆಯೇ ಸಹಕಾರ ಸಂಘ ಸಂಸ್ಥೆಗಳಿಗಾಗಿ 2011ರಲ್ಲಿ 97ನೇ ತಿದ್ದುಪಡಿ ಮಾಡಲಾಯಿತು. 101ನೇ ತಿದ್ದುಪಡಿಯಲ್ಲಿ ಜಿ.ಎಸ್.ಟಿ ಅಳವಡಿಸಿ ಭಾರತದಲ್ಲಿ ಏಕ ರೂಪ ತೆರಿಗೆ ಪದ್ಧತಿ ಜಾರಿಗೊಳಿಸಲಾಯಿತು. 2013ರಲ್ಲಿ 98ನೇ ತಿದ್ದುಪಡಿ ಮಾಡಿ ಹೈದರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ 371(ಜೆ) ಅಧಿನಿಯಮವನ್ನು ಕರ್ನಾಟಕಕ್ಕಾಗಿ ಜಾರಿ ಮಾಡಿದ್ದು ವಿಶೇಷವಾಗಿದೆ.

ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವವಾಗಿರುವ ಭಾರತ ಅತಿ ದೊಡ್ಡ ಲಿಖಿತ ಸಂವಿಧಾನವನ್ನು ಹೊಂದಿರುವ ಹೆಗ್ಗಳಿಕೆ ಇದೆ. ಸಂವಿಧಾನದ ಪ್ರಸ್ತಾವನೆಯಲ್ಲಿ ಹೇಳಿರುವಂತೆ ನಡೆದುಕೊಳ್ಳುವ ರಾಜಕಾರಣ ನಮ್ಮದಾಗಬೇಕು. ಆಗ ಮಾತ್ರ ರಾಜಕಾರಣಕ್ಕೆ ಅರ್ಥ ಬರುತ್ತದೆ. ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅಸಮಾನತೆಯನ್ನು ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಮಾಡಿರುವುದನ್ನು ಸಾಧನೆ ಎಂದು ಒಪ್ಪಿಕೊಳ್ಳಲಾಗುವುದಿಲ್ಲ. 70 ವರ್ಷಗಳ ಸಾಧನೆಯನ್ನು ಅಭಿವೃದ್ಧಿಗೆ ಪೂರಕವಾದ ಬೆಳವಣಿಗೆ ಎಂದು ಹೇಳಬಹುದು. ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಆದರೆ ಸಾಧಿಸುವ ಛಲವಿರಬೇಕು. ಅಂತಹ ಛಲ ನಾವು ಹೊಂದಬೇಕಾದ ಅಗತ್ಯತೆ ಹಿಂದಿಗಿಂತಲೂ ಇಂದು ಇದೆ. ನಗರೀಕರಣ ಹೆಚ್ಚುತ್ತಿದ್ದು, ಗ್ರಾಮೀಣ ಮತ್ತು ನಗರದ ಅಂತರಗಳು ನಿವಾರಣೆಯಾಗುತ್ತಿವೆ. ಆದರೆ ಗ್ರಾಮೀಣ ಜೀವನ ಮತ್ತು ಸಂಸ್ಕೃತಿ ಅಪಾಯದ ಅಂಚಿನಲ್ಲಿದೆ. ಮಾಹಿತಿ ಯುಗದ ಸಂದರ್ಭದಲ್ಲಿ ಗ್ರಾಮ ಸಂಸ್ಕೃತಿ ಉಳಿಸಿಕೊಳ್ಳಬೇಕಾದ ತುರ್ತು ಅಗತ್ಯತೆಯಲ್ಲಿ ನಾವು ಕೆಲಸ ಮಾಡಬೇಕಿದೆ.

ನಮ್ಮ ದೇಶದ ರಾಜ್ಯಾಂಗ ಹಾಗೂ ಕಾರ್ಯಾಂಗದ ಮುಂದೆ ಇರುವ ಬೆಟ್ಟದಂತಹ ಸವಾಲು ಅಂದರೆ ಬಡತನ ನಿರ್ಮೂಲನೆ ಮಾಡುವುದು.

ಭ್ರಷ್ಟಾಚಾರ, ಅಸಮಾನತೆಯ ವಾತಾವರಣವನ್ನು ನಿರ್ಮೂಲನೆ ಮಾಡುವ ಜವಾಬ್ದಾರಿ ಹಾಗು ರಾಜಕೀಯ ಇಚ್ಛಾಶಕ್ತಿ ಕುಸಿತಗೊಂಡಿದೆ ಎನ್ನುವ ಮನೋಭಾವ ಸಾರ್ವಜನಿಕರಲ್ಲಿ ಬೇರೂರಿದೆ. ಹಾಗಾಗಿ ಜನರ ನಂಬಿಕೆ ಹಾಗೂ ಆಶೋತ್ತರಗಳಿಗೆ ಸಮರ್ಪಕವಾಗಿ ಸ್ಪಂದಿಸಲು ಜನಪ್ರತಿನಿಧಿಗಳಾದ ನಾವು ಸಮಾಜದ ಅಭಿವೃದ್ಧಿಗಾಗಿ ದೃಢ ಸಂಕಲ್ಪದೊಂದಿಗೆ ಸಂವಿಧಾನ ರಚನಾಕಾರರ ಉದ್ದೇಶಗಳನ್ನು ಪರಿಣಾಮಕಾರಿಯಾಗಿ ಈಡೇರಿಸುವತ್ತ ಶ್ರಮಿಸಬೇಕಾಗಿದೆ.

ಸಂವಿಧಾನದಲ್ಲಿರುವ ಧ್ಯೇಯೋದ್ದೇಶಗಳನ್ನು ಅಳವಡಿಸಿಕೊಂಡಲ್ಲಿ ನಮ್ಮ ದೇಶವು ಅಭಿವೃದ್ಧಿ ಹೊಂದಿದ ದೇಶವೆಂದು ಸಾಬೀತಾಗುವುದರಲ್ಲಿ ಸಂಶಯವಿಲ್ಲ.

ಜನಪ್ರತಿನಿಧಿಗಳಾದ ನಾವು ಬದ್ಧತೆ, ಶಿಸ್ತು, ಪ್ರಾಮಾಣಿಕತೆ, ಪಾರದರ್ಶಕ ಗುಣಗಳಿಂದ ಕಾರ್ಯನಿರ್ವಹಿಸಿ ನಮ್ಮ ರಾಜ್ಯವೂ ಸೇರಿದಂತೆ ಭಾರತ ಒಂದು ಅಭಿವೃದ್ಧಿ ಹೊಂದಿದ ದೇಶವೆಂದು ಜಾಗತಿಕ ಮಟ್ಟದಲ್ಲಿ ಹೊರಹೊಮ್ಮಲು ಈ ಪ್ರಜಾಸತ್ತಾತ್ಮಕ ಹಾಗೂ ಒಕ್ಕೂಟದ ವ್ಯವಸ್ಥೆಯನ್ನು ಬಲಪಡಿಸೋಣ. ನಾವೆಲ್ಲರು ಸಂವಿಧಾನದ ಕುರಿತು ಯುವ ಪೀಳಿಗೆಯಲ್ಲಿ ಅರಿವು ಹಾಗೂ ಬದ್ಧತೆಯನ್ನು ಮೂಡಿಸಲು ಪ್ರಯತ್ನಿಸೋಣ. ಈ ನಿಟ್ಟಿನಲ್ಲಿ ತಾವುಗಳೆಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿ ಚರ್ಚೆಯಲ್ಲಿ ಭಾಗವಹಿಸಬೇಕೆಂದು ತಮಗೆಲ್ಲರಿಗೂ ವಿನಂತಿಸುತ್ತೇನೆ.

ಜಾನ್ ಎಫ್ ಕೆನಡಿ ಹೇಳಿಕೆಯಂತೆ "ASK NOT WHAT THE COUNTRY CAN DO FOR YOU, ASK WHAT YOU CAN DO FOR THE COUNTRY", ಇದನ್ನು ನಾಗರೀಕರು ಅರ್ಥ ಮಾಡಿಕೊಂಡು ಸಮಾಜದ ಅಭಿವೃದ್ಧಿಗಾಗಿ ಮಹತ್ತರವಾದ ಪಾತ್ರ ವಹಿಸಬೇಕಾಗಿದೆ.

ಸಂವಿಧಾನದ ಪ್ರಸ್ತಾವನೆಯ ಆಶಯಗಳ ಈಡೇರಿಕೆಗೆ ಶ್ರಮಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದ್ದು, ಈ ಕಾರ್ಯಕ್ಕಾಗಿ ಸ್ವಾಮಿ ವಿವೇಕಾನಂದ ಅವರು ಹೇಳಿದ "ಏಳಿ, ಎದ್ದೇಳಿ, ಗುರಿ ಮುಟ್ಟುವವರೆಗೆ ನಿಲ್ಲದಿರಿ" ಎನ್ನುವ ವಿಚಾರವನ್ನು ಮನನ ಮಾಡಿಕೊಂಡು ಅಭಿವೃದ್ಧಿಯತ್ತ ಸಾಗೋಣ ಎಂದು ನನ್ನ ಮಾತುಗಳನ್ನು ಮುಕ್ತಾಯ ಮಾಡುತ್ತೇನೆ.

## 7. ಅಗ್ನಿ ಪರೀಕ್ಷೆಯಲ್ಲಿ ಗೆದ್ದಿರುವ ಪೌರಶಾಸನಕ್ಕೆ ತಕರಾರು ಬೇಡ

ಸಂಸತ್ತಿನಲ್ಲಿ ಅನುಮೋದನೆಗೊಂಡು ಹೊರಬಂದ ಪೌರಶಾಸನ ತಿದ್ದುಪಡಿ ಬಗ್ಗೆ ಚರ್ಚೆ, ಗದ್ದಲ ಅನಗತ್ಯ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ನಮ್ಮದು ಶ್ರೇಷ್ಠ ಸಂವಿಧಾನ. ಅದನ್ನು ಅಳಿಸಲು ಆಗುವುದಿಲ್ಲ. ಯಾವತ್ತೂ ಚಲನಶೀಲ. ಇತ್ತೀಚೆಗೆ ಸಂವಿಧಾನವನ್ನು ಬದಲಿ ಮಾಡಲಾಗುತ್ತದೆ ಎಂಬ ಪೊಳ್ಳು ಕೂಗು ಎಲ್ಲೆಡೆ ಎದ್ದಿದೆ. ಅದು ಸಾಧ್ಯವೇ ಇಲ್ಲ. ಸಂವಿಧಾನದ ಮೂಲ ಆಶಯಗಳಿಗೆ ಯಾವತ್ತೂ ಧಕ್ಕೆ ಬರುವುದಿಲ್ಲ. ಈ ಹಿಂದೆ 1975ರಲ್ಲಿ ಇಂಥದ್ದೇ ಘಟನೆ ನಡೆಯಿತು ಆದರೆ ಅದು ಸಫಲವಾಗಲಿಲ್ಲ. ಒಂದು ವೇಳೆ ಸಂವಿಧಾನದಲ್ಲಿ ರಾಜಕೀಯ ದುರುಪಯೋಗವಾದರೆ ಅದನ್ನು ಪರಿಷ್ಕರಿಸುವ ಅಧಿಕಾರ ಸಂಸತ್ತಿಗೆ ಇದೆ ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ.

ಸ್ವಾತಂತ್ರ್ಯಪೂರ್ವದಲ್ಲಿ ದೇಶಕ್ಕಾಗಿ ನಾನು ಎಂಬ ಮಾತು ಇತ್ತು. ಸ್ವಾತಂತ್ರ್ಯ ಬಂದ ಮೇಲೆ ದೇಶವಿರುವುದೇ ನಮಗಾಗಿ ಎಂದು ಹೇಳುತ್ತಾರೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ರೈತರು, ಶೋಷಿತರು, ದಲಿತರ ಮೇಲೆ ನಡೆಯುವ ದೌರ್ಜನ್ಯಗಳು ನಿಂತಿವೆಯೇ? ಮಹಿಳೆಯರು ಮುಕ್ತವಾಗಿ ಓಡಾಡಲು ಆಗುತ್ತಿಲ್ಲ. ಇವೆಲ್ಲವುಗಳಿಗೆ ಮುಕ್ತಿ ಎನ್ನುವುದು ಇಲ್ಲವೇ? ನಾನೂ ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಜವಾಬ್ದಾರಿ ತೆಗೆದುಕೊಂಡು ಇದನ್ನೆಲ್ಲ ಹೋಗಲಾಡಿಸುವ ಪಣ ತೊಡಬೇಕಾಗಿದೆ. ಇಂತಹ ಯೋಚನೆ ಮಾಡುವ ಪರ್ವಕಾಲ ಇದಾಗಿದೆ.

ಸಂವಿಧಾನದ ಚೌಕಟ್ಟಿನಲ್ಲಿ ರಾಜ್ಯಕ್ಕೆ ಜನರಿಗೆ ಒಳಿತಾಗುವ ಅಂಶಗಳಿದ್ದರೆ ವಿರೋಧ ಪಕ್ಷದವರೂ ಸೇರಿದಂತೆ ಎಲ್ಲರೂ ನನಗೆ ಸಲಹೆ ಕೊಡಿ ನಾನು ತಲೆಬಾಗಿ ಮಾಡುತ್ತೇನೆ. ನನಗೆ ರಾಜ್ಯ, ರಾಜ್ಯದ ಜನರ ಅಭಿವೃದ್ಧಿ ಮುಖ್ಯ ಎಂದು ಹೇಳಿದರು.

ಆಧಾರ:ವಿಜಯವಾಣಿ, ದಿನಾಂಕ: 05.03.2020

## 8. ಸಂವಿಧಾನ ಚರ್ಚೆ ವೇಳೆ ಮಾತಿನ ಸಮರ

ಮೇಲ್ಮನೆಯಲ್ಲಿ ಸಂವಿಧಾನದ ಚರ್ಚೆಯ ಸಂದರ್ಭದಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಸಂವಿಧಾನದ ಚರ್ಚೆಯನ್ನು ಆರಂಭಿಸಿದ ಐವನ್ ಡಿಸೋಜಾ ಸಂವಿಧಾನ ರಚನೆ ಮಾಡಿದವರು ಯಾರು, ಅದಕ್ಕೆ ಸಮಿತಿ ರಚಿಸಿದ್ದ ಬಗ್ಗೆ ವಿವರಿಸಿ, ಸಂವಿಧಾನಕ್ಕೆ ಪ್ರತಿಯೊಬ್ಬರೂ ಗೌರವ ನೀಡಬೇಕಾಗುತ್ತದೆ. ಇತ್ತೀಚೆಗೆ ಧರ್ಮ ಧರ್ಮಗಳ ನಡುವೆ ಸಂಘರ್ಷ ಏರ್ಪಡುವಂತಾಗಿದೆ. ನನ್ನ ಧರ್ಮವೇ ಶ್ರೇಷ್ಠ ಎಂಬ

ಭಾವನೆ ಬರುವಂತೆ ಮಾಡಲಾಗುತ್ತಿದೆ ಹಾಗೂ ಅಮೆರಿಕದ ಇಂಡಿಯಾ ಟುಡೆ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಸುದ್ದಿಯೊಂದನ್ನು ಉಲ್ಲೇಖ ಮಾಡಿ ಭಾರತದಲ್ಲಿ ದಲಿತರು, ಅಲ್ಪಸಂಖ್ಯಾತರು ಸುರಕ್ಷಿತವಾಗಿಲ್ಲ ಎಂದು ಬರೆಯಲಾಗಿದೆ. ಇದು ಇತ್ತೀಚಿನ ದಿನಗಳಲ್ಲಿ ಆಗಿರುವ ಬೆಳವಣಿಗೆ ಎಂದು ಹೇಳಿದರು.

ಸಚಿವ ಸಿ.ಟಿ. ರವಿ ಮಾತನಾಡಿ, ನಿಮ್ಮ ಪಕ್ಷದಲ್ಲಿ ದೇಶ ಎಂಬುದು ಒಂದು ಕುಟುಂಬದ ಸ್ವತ್ತು ಎಂಬ ಮನೋಭಾವ ಕೆಲವರಲ್ಲಿ ಬೆಳೆದು ಬಂದಿದೆ. ಈಗಿನ ಪ್ರಧಾನಿಯವರಿಗೆ ವಿದೇಶಗಳಲ್ಲಿ ಎಂತಹ ಗೌರವ ಇದೆ ತಿಳಿದುಕೊಳ್ಳಿ ಎಂದರು. ಇದಕ್ಕೆ ಪ್ರತಿಪಕ್ಷದವರಿಂದ ಆಕ್ಷೇಪ ವ್ಯಕ್ತವಾಗಿ ಕೆಲ ಕಾಲ ಮಾತಿನ ಸಮರ ನಡೆಯಿತು.

ಐವನ್ ಡಿಸೋಜಾ ಅವರು, ಸಂವಿಧಾನದ ಮೇಲೆ ಸವಾರಿಯಾಗಿದೆ ಎಂದು ಪತ್ರಿಕೆಯಲ್ಲಿ ಬರೆದಿರುವುದನ್ನು ಉಲ್ಲೇಖಿಸಿ ಎಲ್ಲಾ ಸಮುದಾಯದವರನ್ನು ಸ್ವೀಕರಿಸುವುದೇ ಇಲ್ಲ. ಪೌರತ್ವದ ವಿಷಯವಾಗಿ ಮುಸ್ಲಿಂ ಸಮುದಾಯವನ್ನು ಸ್ವೀಕರಿಸುವುದಿಲ್ಲ ಎಂದು ಹೇಳಲಾಗಿದೆ. ಈಶಾನ್ಯ ಭಾರತದಲ್ಲಿ 18 ಲಕ್ಷ ಮಂದಿಯನ್ನು ಡಿಟೆಕ್ಷನ್ ಸೆಂಟರ್‌ನಲ್ಲಿ ಇಡಲಾಗಿದೆ ಎಂದರು.

ಈ ಕುರಿತು ಆಡಳಿತ ಪಕ್ಷದವರು ಆಕ್ಷೇಪ ವ್ಯಕ್ತಪಡಿಸಿ, ಡಿಟೆಕ್ಷನ್ ಸೆಂಟರ್‌ನಲ್ಲಿ ಇಟ್ಟಿರುವ ಒಬ್ಬರ ಹೆಸರನ್ನು ಹೇಳಿ ನಾನು ರಾಜೀನಾಮೆ ನೀಡುತ್ತೇನೆ. ಇಲ್ಲವಾದರೆ ನೀವು ರಾಜೀನಾಮೆ ನೀಡುತ್ತೀರಾ ಎಂದು ಬಿಜೆಪಿ ಸದಸ್ಯ ರವಿಕುಮಾರ್ ಸವಾಲು ಹಾಕಿದರು. ಸಭಾಪತಿಯವರು, ಸಂವಿಧಾನದ ಕುರಿತಾದ ವಿಷಯವನ್ನು ಮಾತ್ರ ಚರ್ಚಿಸುವಂತೆಯೂ, ಸದನದಲ್ಲಿ ಸಿ.ಎ.ಎ., ಪೌರತ್ವ ಕುರಿತಾಗಿ ಪ್ರಸ್ತಾಪಿಸಿ ಗೊಂದಲಕ್ಕೆ ಎಡೆಮಾಡಿಕೊಡಬಾರದೆಂದು ತಿಳಿಸಿದರು.

ಆಧಾರ–ಸಂಯುಕ್ತ ಕರ್ನಾಟಕ, ದಿನಾಂಕ: 11.03.2020

## 9. ಏಕರೂಪತೆಯಿಂದ ಸಂವಿಧಾನದ ಆಶಯಕ್ಕೆ ಧಕ್ಕೆ

ಜಗತ್ತಿನಲ್ಲಿಯೇ ಅತ್ಯಂತ ವೈವಿಧ್ಯಮಯ ದೇಶ ನಮ್ಮದು. ಇಲ್ಲಿ ಏಕರೂಪತೆಯನ್ನು ಜಾರಿಗೆ ತಂದರೆ ಸಂವಿಧಾನದ ಆಶಯಕ್ಕೆ ಅಪಾಯ ಎಂದು ಕಾಂಗ್ರೆಸ್‌ನ ಕೃಷ್ಣಬೈರೇಗೌಡ ಕಳವಳ ವ್ಯಕ್ತಪಡಿಸಿದರು. ಅನೇಕ ರಾಷ್ಟ್ರಗಳು ಅನೇಕ ಬಾರಿ ಸಂವಿಧಾನ ಬದಲಾಯಿಸಿವೆ. ಆದರೆ, ನಮ್ಮ ಸಂವಿಧಾನವನ್ನು ನಾವು ಬದಲಾಯಿಸಿಲ್ಲ. ಗ್ರೀಸ್ 13, ನಿಕರುಗುವಾ 14, ಫ್ರಾನ್ಸ್ 16, ವೆನಿಜುಲಾ 26, ಡೊಮಿನಿಕಲ್ ರಿಪಬ್ಲಿಕ್ 32, ಶ್ರೀಲಂಕಾ 3 ಹಾಗೂ ಥೈಲ್ಯಾಂಡ್ 20 ಬಾರಿ ಸಂವಿಧಾನ ಬದಲಾಯಿಸಿವೆ. ಆದರೆ ನಾವು ಕಳೆದ 70 ವರ್ಷಗಳಲ್ಲಿ ಸಂವಿಧಾನ ಬದಲಾಯಿಸಿಲ್ಲ. ಕಾಲಕಾಲಕ್ಕೆ ತಿದ್ದುಪಡಿ ಮಾಡಿದ್ದೇವೆ. ನಮ್ಮ ಸಂವಿಧಾನ ಎಷ್ಟು ಗಟ್ಟಿ ಎನ್ನುವುದು ಇದರಿಂದ ತಿಳಿಯುತ್ತದೆ ಎಂದು ಹೇಳಿದರು. ಭಾರತ ಇಂದಿಗೂ ಒಂದು ದೇಶವಾಗಿ ಉಳಿಯಲು ನಮ್ಮ ಸಂವಿಧಾನ ಕಾರಣ. ಏಕತೆ ಎಂದರೆ ಎಲ್ಲಾ ಜನ ಒಂದೇ ಥರ ಇರಬೇಕು ಅಂತ ಅರ್ಥವಲ್ಲ. ವ್ಯಕ್ತಿಯ ಖಾಸಗೀತನಕ್ಕೆ ಯಾರೂ ಹುಳಿ ಹಿಂಡಬಾರದು ಎಂದು ಹೇಳಿದರು.

ನಮ್ಮ ದೇಶದಲ್ಲಿ 1652ಕ್ಕಿಂತ ಅಧಿಕ ಭಾಷೆಗಳಿವೆ. 87 ಸಮುದಾಯಗಳು ಹಿಂದೂ, ಇಸ್ಲಾಂ ಎರಡೂ ಧರ್ಮಗಳನ್ನು ಅಳವಡಿಸಿಕೊಂಡಿರುವುದಾಗಿ ಅಧ್ಯಯನ ತಿಳಿಸುತ್ತದೆ. 116 ಸಮುದಾಯಗಳು ಹಿಂದೂ, ಕ್ರಿಶ್ಚಿಯಾನಿಟಿ, 37 ಸಮುದಾಯಗಳು ಹಿಂದೂ, ಇಸ್ಲಾಮಿಕ್, 24 ಸಮುದಾಯಗಳು ಇಸ್ಲಾಂ ಹಾಗೂ ಕ್ರಿಶ್ಚಿಯಾನಿಟಿ, 6 ಸಮುದಾಯದವರು ಇಸ್ಲಾಮಿಕ್ ಹಾಗೂ ವೈಶ್ಯ ಪದ್ಧತಿ ಅಳವಡಿಸಿಕೊಂಡಿರುವುದಾಗಿ ಅಧ್ಯಯನ ಹೇಳುತ್ತದೆ. ಜಗತ್ತಿನ ಅನೇಕ ದೇಶಗಳ ರಾಜಕೀಯ ಪರಿಸ್ಥಿತಿಯನ್ನು ಸಂಕ್ಷಿಪ್ತವಾಗಿ ವಿಶ್ಲೇಷಿಸಿದ ಅವರು ಇಸ್ಟೋನಿಯಾ ಎಂಬ ದೇಶ 13 ಲಕ್ಷ ಜನಸಂಖ್ಯೆ ಹೊಂದಿದೆ. ಅಲ್ಲಿನ ಸಂಸತ್ತಿನಲ್ಲಿ 101 ಮಂದಿ ಸದಸ್ಯರಿದ್ದಾರೆ. ಅಲ್ಲಿ 26 ರಾಜಕೀಯ ಪಕ್ಷಗಳಿವೆ. ಅಲ್ಲಿ ಯಾವಾಗಲೂ ಸಮ್ಮಿಶ್ರ ಸರ್ಕಾರವೇ ಗತಿ. ಆದರೆ ನಮ್ಮ ದೊಡ್ಡ ದೇಶದಲ್ಲಿ ರಾಜಕೀಯ ಸ್ಥಿರತೆ ಇರುತ್ತೆ. ಇದಕ್ಕೆಲ್ಲಾ ಸಂವಿಧಾನದ ಆಶಯ ಕಾರಣ ಎಂದು ಹೇಳಿದರು.

ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯರವರು, ದೇವರ ಹೆಸರಿನಲ್ಲಿ ಅಥವಾ ಶ್ರದ್ಧೆಯ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಬೇಕು ಎಂದು ಸಂವಿಧಾನ ಸ್ಪಷ್ಟವಾಗಿ ಹೇಳಿದ್ದರೂ ವಿವಿಧ ರೀತಿಯ ಹೆಸರುಗಳಲ್ಲಿ ಪ್ರಮಾಣ ವಚನ ಸ್ವೀಕಾರ ನಡೆಯುತ್ತಿದೆ, ಅದಕ್ಕೆ ಅವಕಾಶ ನೀಡಬಾರದು ಎಂದರು.

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ದೇವರು, ಶ್ರದ್ಧೆ, ನಿಷ್ಠೆ ಬದಲಾಗಿ ಬೇರೆ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡುವುದು ಫ್ಯಾಷನ್ ಆಗಿದೆ. ನಿಯಮ ಉಲ್ಲಂಘಿಸಿ ಪ್ರಮಾಣ ವಚನ ಸ್ವೀಕಾರ ಮಾಡಿದವರಿಗೆ ಹಾಗೆ ಮಾಡದಂತೆ ರಾಜ್ಯಪಾಲರು, ಹಂಗಾಮಿ ಸ್ಪೀಕರ್ ಹೇಳಬೇಕು ಎಂದರು. ಅಂತಹವರ ಮೇಲೆ ಕ್ರಮ ತೆಗೆದುಕೊಳ್ಳುವುದು ಕಷ್ಟ. ಅವರವರೇ ತಿಳಿದುಕೊಳ್ಳಬೇಕು ಎಂದು ಸ್ಪೀಕರ್ ಕಾಗೇರಿ ಹೇಳಿದರು.

ಆಧಾರ–ಸಂಯುಕ್ತ ಕರ್ನಾಟಕ, ದಿನಾಂಕ:11.03.2020

## 10. ಸ್ಪೀಕರ್ ತೀರ್ಪಿಗೆ ಕೋರ್ಟ್ ಪ್ರವೇಶವೇಕೆ

ಸಭಾಧ್ಯಕ್ಷರ ತೀರ್ಪನ್ನು ನ್ಯಾಯಾಲಯಗಳು ರದ್ದು ಮಾಡಿರುವ ಸಂಗತಿಗಳು ವಿಧಾನ ಸಭೆಯಲ್ಲಿ ಚರ್ಚೆಗೆ ಗ್ರಾಸವಾಯಿತು. ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಷೆಡ್ಯೂಲ್ 10ರ ಬಗ್ಗೆ ಪ್ರಸ್ತಾಪಿಸಿ, ಒಮ್ಮೆ ಸ್ಪೀಕರ್ ನೀಡಿದ ಆದೇಶವನ್ನು ರದ್ದು ಮಾಡುವುದು ಎಷ್ಟು ಸರಿ ಎಂದು ಕೋರ್ಟ್ ತೀರ್ಪನ್ನೇ ಪ್ರಶ್ನಿಸಿದರು. ವಿಧಾನ ಸಭಾಧ್ಯಕ್ಷರನ್ನು ನಾವೆಲ್ಲರೂ ಸೇರಿ ಆಯ್ಕೆ ಮಾಡಿರುತ್ತೇವೆ. ಆದರೆ ತೀರ್ಪನ್ನು ಎಲ್ಲರೂ ಗೌರವಿಸಲೇಬೇಕು. ಇತ್ತೀಚೆಗೆ ಈ ವಿಷಯದಲ್ಲಿ ನ್ಯಾಯಾಂಗದ ಮಧ್ಯ ಪ್ರವೇಶ ಹೆಚ್ಚಾಗಿದೆ ಎಂದರು, ಸಂವಿಧಾನದ 10ನೇ ಷೆಡ್ಯೂಲ್ ಮಾಡಿರುವುದಾದರೂ ಏಕೆ? ಸಭಾಧ್ಯಕ್ಷರ ಕಾರ್ಯವ್ಯಾಪ್ತಿಯಲ್ಲಿ ನ್ಯಾಯಧೀಶರು ಮಧ್ಯ ಪ್ರವೇಶಿಸಬಾರದು. ನಾವು ಅವಕಾಶ ಮಾಡಿಕೊಡಬಾರದು ಎಂದು ಹೇಳಿದ್ದಕ್ಕೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಧ್ವನಿಗೂಡಿಸಿ, ಸ್ಪೀಕರ್ ಪರಮಾಧಿಕಾರ ಪ್ರಶ್ನೆ ಮಾಡುವುದು ಸರಿಯಾದ ಕ್ರಮವಲ್ಲ ಎಂದರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಮಧ್ಯ ಪ್ರವೇಶಿಸಿ ಜೈಪುರದಲ್ಲಿ ನಡೆದ ಸಮ್ಮೇಳನದಲ್ಲಿ 10ನೇ ಷೆಡ್ಯೂಲ್ ಬಗ್ಗೆ ಅಧ್ಯಯನ ಮಾಡಲು ಸಮಿತಿ ರಚನೆ ಮಾಡಲಾಗಿದೆ. ಅದರಲ್ಲಿ ನಾನು ಸದಸ್ಯನಾಗಿದ್ದೇನೆ. ಇದಕ್ಕೆ ಸಂಬಂಧಿಸಿದಂತೆ ಸದಸ್ಯರು ಸಲಹೆಗಳಿದ್ದರೆ ಕೊಡಬಹುದು ಎಂದರು.

ಆಧಾರ:ವಿಜಯವಾಣಿ, ದಿನಾಂಕ: 11.03.2020

## 11. ಚುನಾವಣೆ ಸಂಹಿತೆ ಶೌಚಕ್ಕೂ ತಗುಲಿತೆ

ಚುನಾವಣೆ ಸಂದರ್ಭ ಜಾರಿಯಾಗುವ ನೀತಿ ಸಂಹಿತೆಯಿಂದ ಜನಪ್ರತಿನಿಧಿಗಳು ಎದುರಿಸುವ ಮತ್ತು ಎದುರಿಸಿದ ಸಮಸ್ಯೆಗಳ ಬಗ್ಗೆ ವಿಧಾನ ಪರಿಷತ್‌ನಲ್ಲಿ ಸ್ವಾರಸ್ಯಕರ ಚರ್ಚೆ ನಡೆಯಿತು.

ಹಿಂದೆ ಮಾಜಿ ಮುಖ್ಯಮಂತ್ರಿಗಳೊಬ್ಬರು ಚುನಾವಣೆ ಸಂದರ್ಭದಲ್ಲಿ ಚಿಕ್ಕನಾಯಕನಹಳ್ಳಿಯ ಪ್ರವಾಸಿ ಮಂದಿರದಲ್ಲಿ ಶೌಚಗೃಹಕ್ಕೆ ಹೋಗಲು ಅಧಿಕಾರಿಗಳು ಅವಕಾಶ ನೀಡಿರಲಿಲ್ಲ, ಸರ್ಕಾರಿ ಕಾರಿನಲ್ಲಿ ಪ್ರವೇಶ ನಿರಾಕರಣೆ, ಸರ್ಕಾರಿ ಶಾಲೆಯಲ್ಲಿ ಶೌಚಗೃಹಕ್ಕೆ ತೆರಳಲು ಅಧಿಕಾರಿಗಳು ಅವಕಾಶ ನೀಡದ ಬಗ್ಗೆ ಚರ್ಚಿಸಲಾಯಿತು.

ಕೊನೆಗೆ ನೀತಿ ಸಂಹಿತೆ ಸಮಸ್ಯೆಯನ್ನು ಪರಿಹರಿಸುವ ಕುರಿತು ಸಲಹೆ ನೀಡಿದ ಜಗದೀಶ ಶೆಟ್ಟರ್, ಎಲ್ಲ ಪಕ್ಷಗಳ ಮುಖಂಡರ ಸಮಿತಿ ರಚಿಸಿ ಲೋಪ ಸರಿಪಡಿಸಬಹುದು. ಇಲ್ಲದಿದ್ದರೆ, ಸಭಾಧ್ಯಕ್ಷರು ಮತ್ತು ಸಭಾಪತಿಗಳು ಮಾತುಕತೆ ನಡೆಸಿ ಚುನಾವಣಾ ಆಯೋಗ, ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಿದರು.

ಆಧಾರ:ವಿಜಯವಾಣಿ, ದಿನಾಂಕ: 11.03.2020

## 12. ಶಿಕ್ಷಕರ ವರ್ಗಾವಣೆಗೆಂದೇ ಹೊಸ ಕಾನೂನು

ವಿಧಾನ ಸಭೆಯಲ್ಲಿ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ವಿಧೇಯಕ–2020ನ್ನು ಮಂಡಿಸಿದೆ.

ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶಿಕ್ಷಕರ ವರ್ಗಾವಣೆಯನ್ನು ಪಾರದರ್ಶಕವಾಗಿ ನಿಭಾಯಿಸಲು, ಶಾಲೆಗಳಲ್ಲಿ ಶಿಕ್ಷಕರ ಲಭ್ಯತೆ ಖಚಿತಪಡಿಸಿಕೊಳ್ಳಲು ಹಾಗೂ ಸಮಾನತೆ ಕಾಯ್ದುಕೊಳ್ಳಲು ವಿಧೇಯಕ ಮಂಡಿಸಲಾಗಿದೆ. ವಿಧೇಯಕಕ್ಕೆ ಒಪ್ಪಿಗೆ ದೊರೆತು ಶಾಸನವಾದರೆ ಮುಂದಿನ ವರ್ಗಾವಣೆಗೆ ಹೊಸ ಕಾನೂನು ಜಾರಿಗೆ ಬರುವ ಸಾಧ್ಯತೆ ಇದೆ. ವಿಧೇಯಕದ ಮೂಲಕ ಅತಿ ದೀರ್ಘ ಕಾಲ ತಾಲ್ಲೂಕು ಮತ್ತು

ಗ್ರಾಮೀಣ ಭಾಗದಲ್ಲಿ (ಸಿ–ವಲಯ) ಕಾರ್ಯನಿರ್ವಹಿಸಿರುವ ಶಿಕ್ಷಕರಿಗೆ ನಗರ ಪ್ರದೇಶದ ಶಾಲೆ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಕೌನ್ಸೆಲಿಂಗ್ ಬಳಿಕವೂ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿದೆ. ಒಟ್ಟಾರೆ ವರ್ಗಾವಣೆಯನ್ನು ಶೇ.15 ಮೀರದಂತೆ ವರ್ಗಾವಣೆ ಮಾಡುವುದಾಗಿ ಹೇಳಲಾಗಿದೆ. ವರ್ಗಾವಣೆಗೆ ಅರ್ಜಿ ಸಲ್ಲಿಸುವವರು ಒಂದು ಶಾಲೆಯಲ್ಲಿ ಕನಿಷ್ಠ 3 ವರ್ಷ ಸೇವಾವಧಿ ಪೂರ್ಣಗೊಳಿಸಿರಬೇಕು. ವಲಯ ವರ್ಗಾವಣೆ ಬಯಸುವವರು ಸಿ ವಲಯದಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಿದ್ದರೆ ಮಾತ್ರ ಎ ಅಥವಾ ಬಿ ವರ್ಗಕ್ಕೆ ಅರ್ಜಿ ಸಲ್ಲಿಸಬಹುದು. ಇತರೆ ವರ್ಗಗಳಿಗೂ ಕನಿಷ್ಠ 10 ವರ್ಷ ಸೇವೆ ಕಡ್ಡಾಯ.

**ಕಡ್ಡಾಯ ವರ್ಗದಿಂದ ವಿನಾಯ್ತಿ:** 50 ವರ್ಷ ದಾಟಿದ ಶಿಕ್ಷಕಿಯರು, 55 ವರ್ಷ ದಾಟಿದ ಶಿಕ್ಷಕರಿಗೆ ವಲಯವಾರು ವರ್ಗಾವಣೆಗಳಿಂದ ವಿನಾಯಿತಿ ನೀಡಲಾಗಿದೆ. ಕೊನೆ ಹಂತದ ಖಾಯಿಲೆ, ತೀವ್ರ ಅನಾರೋಗ್ಯ ಹೊಂದಿದ ಶಿಕ್ಷಕ ಅಥವಾ ಆತನ ಪತ್ನಿ ಅಥವಾ ಆಕೆಯ ಪತಿ ಅಥವಾ ಮಕ್ಕಳಿಗೆ ಅಗತ್ಯವಿರುವ ಚಿಕಿತ್ಸೆಯು ಶಿಕ್ಷಕರು ಕಾರ್ಯನಿರ್ವಹಿಸುತ್ತಿರುವ ತಾಲ್ಲೂಕಿನೊಳಗೆ ಲಭ್ಯವಿಲ್ಲದಿದ್ದರೆ ಅವರಿಗೆ ವರ್ಗಾವಣೆ ನೀಡಬಹುದು. 12 ವರ್ಷದೊಳಗಿನ ಅವಲಂಬಿತ ಮಕ್ಕಳನ್ನು ಹೊಂದಿರುವ ವಿಧವೆ, ವಿದುರ, ವಿಚ್ಛೇದಿತ ಶಿಕ್ಷಕ. ಭಾರತೀಯ ರಕ್ಷಣಾ ದಳ ಅಥವಾ ಅರೆ ಮಿಲಿಟರಿ ದಳಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸೈನಿಕ ಅಥವಾ ನಿವೃತ್ತ ಹೊಂದಿದ, ಶಾಶ್ವತವಾಗಿ ಅಂಗವಿಕಲರಾದ ಅಥವಾ ಮೃತ ಸೈನಿಕರ ಪತಿ–ಪತ್ನಿಯಾಗಿರುವ ಶಿಕ್ಷಕ. ಗರ್ಭಿಣಿ ಶಿಕ್ಷಕಿ ಅಥವಾ ಒಂದು ವರ್ಷದದೊಳಗಿನ ಮಗುವನ್ನು ಹೊಂದಿರುವ ಶಿಕ್ಷಕಿ.

ಆಧಾರ:ಕನ್ನಡಪ್ರಭ, ದಿನಾಂಕ:11.03.2020

## 13. ಮಾಜಿ ಸ್ಪೀಕರ್ ಜೊತೆ ಸಚಿವ ಜಟಾಪಟಿ

ಮಾಜಿ ಸಭಾಧ್ಯಕ್ಷ ರಮೇಶ್‌ಕುಮಾರ್ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ: ಸುಧಾಕರ್ ನಡುವಿನ ವಾಗ್ಯುದ್ಧ ಪರಸ್ಪರ ಜಟಾಪಟಿಗೆ ತಿರುಗಿ ಅಶ್ಲೀಲ ಪದ ಬಳಸಿರುವ ರಮೇಶ್‌ಕುಮಾರ್ ಅವರನ್ನು ಸದನದಿಂದ ಉಚ್ಛಾಟಿಸಬೇಕು ಮತ್ತು ಕ್ಷಮಾಪಣೆಯನ್ನೂ ಯಾಚಿಸಲು ಸೂಚಿಸುವಂತೆ ಆಗ್ರಹಿಸಿದರು.

ಸಂವಿಧಾನ ಚರ್ಚೆಯ ಸಂದರ್ಭದಲ್ಲಿ ಡಾ. ಸುಧಾಕರ್ ಸಭಾಧ್ಯಕ್ಷ ಪೀಠದಿಂದ ಅನ್ಯಾಯಕ್ಕೊಳಗಾದವರಲ್ಲಿ ನಾನೂ ಒಬ್ಬ ಎಂದು ವಿಷಯ ಪ್ರಸ್ತಾಪಿಸಿ, ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ, ರಾಜಕೀಯ ಷಡ್ಯಂತ್ರಕ್ಕಾಗಿ ನಮ್ಮನ್ನು ಅಜ್ಞಾತವಾಸಕ್ಕೆ ತಳ್ಳುವ ಮೂಲಕ ಜೀವನವನ್ನೇ ನಾಶ ಮಾಡಲು ಹೊರಟಿದ್ದರು ಎಂದರು. ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಅವರು ಜೋರಾದ ಧ್ವನಿಯ ಮೂಲಕ ಆಕ್ರೋಶ ಹೊರಹಾಕಿ ನಾನು ಇದನ್ನು ಒಪ್ಪುವುದಿಲ್ಲ ಎಂದವರೇ ಕಾನೂನು ಸಚಿವ ಮಾಧುಸ್ವಾಮಿ ಅವರನ್ನು ಉದ್ದೇಶಿಸಿ, ಏನಪ್ಪಾ ಕಾನೂನು ಸಚಿವ ತೀರ್ಪಿನ ಬಗ್ಗೆ ಚರ್ಚೆಯಾಗಬೇಕಾ ಹೇಳು ನಾನು ಅದಕ್ಕೂ ಸಜ್ಜಾಗಿದ್ದೇನೆ ಎಂದು ಸವಾಲೆಸೆದರು.

ಈ ಸಂದರ್ಭದಲ್ಲಿ ಡಾ. ಸುಧಾಕರ್ ಅವರು ರಮೇಶ್‌ಕುಮಾರ್ ಅವರನ್ನು 'ನೀನು ದೊಡ್ಡ ನಾಟಕಕಾರ' ಎಂದು ಜರೆದರು. ಇದಕ್ಕೆ ಪ್ರತಿಯಾಗಿ ರಮೇಶ್‌ಕುಮಾರ್ ನೀನು ಏನು ಅಂತ ನನಗೆ ಗೊತ್ತಿಲ್ಲವೇ? ನನ್ನ ಬಗ್ಗೆ ಮಾತನಾಡುವುದಕ್ಕೆ ನಿನಗೇನು ಹಕ್ಕಿದೆ ಎಂದು ಭಾವಾವೇಶಕ್ಕೆ ಒಳಗಾದರು. ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಡುತ್ತೇನೆಂದು ಸದನದ ಬಾವಿಗೆ ಇಳಿಯುತ್ತಿದ್ದಂತೆಯೇ ಉಳಿದ ಕಾಂಗ್ರೆಸ್ ಸದಸ್ಯರೆಲ್ಲರೂ ಸದನದ ಬಾವಿಗಿಳಿದು ಪ್ರತಿಭಟನೆ ಆರಂಭಿಸಿದರು.

ಆಧಾರ:ಸಂಯುಕ್ತ ಕರ್ನಾಟಕ, ದಿನಾಂಕ: 11.03.2020

## 14. ಸಂವಿಧಾನ ಮೂಲೆಗೆ; ಧರ್ಮಾಚರಣೆ ಮುನ್ನೆಲೆಗೆ

ಮೇಲ್ಮನೆಯಲ್ಲಿ ಸಂವಿಧಾನದ ಮೇಲಿನ ವಿಶೇಷ ಚರ್ಚೆಯಲ್ಲಿ ಜೆಡಿಎಸ್‌ನ ಮರಿತಿಬ್ಬೇಗೌಡ ಅವರು ದೇಶದಲ್ಲಿ ಕಾಂಗ್ರೆಸ್ ತನ್ನ ಕಾರ್ಯಕ್ರಮಗಳಿಂದ ಅಧಿಕಾರಕ್ಕೆ ಬಂದಿತ್ತು. ಆದರೆ, ಬಿಜೆಪಿ ಧರ್ಮಾಧಾರಿತವಾಗಿ ಅಧಿಕಾರಕ್ಕೆ ಬಂದಿದೆ. ಹಾಗಾಗಿ, ಆಡಳಿತ ನಡೆಸುವವರು ಸಂವಿಧಾನದ ಆಶಯಗಳ ಆಚರಣೆಗಿಂತ

ಧರ್ಮಾಚರಣೆ ಮಾಡುತ್ತಿದ್ದಾರೆ. ಧರ್ಮ ಎನ್ನುವುದು ಒಂದು ಅಫೀಮು. ಅದರ ಮೌಢ್ಯದಲ್ಲಿ ನಾವು ಸಂವಿಧಾನವನ್ನು ಕಡೆಗಣಿಸುತ್ತಿದ್ದೇವೆ ಎಂದು ಆರೋಪಿಸಿದರು.

ದೇಶದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಿರುವುದಕ್ಕೆ ಮೇಲ್ಮನೆಯಲ್ಲಿ ಸದಸ್ಯರಿಂದ ಪಕ್ಷಾತೀತವಾಗಿ ತೀವ್ರ ಖಂಡನೆ ವ್ಯಕ್ತವಾಯಿತು.

ಕಾಂಗ್ರೆಸ್‌ನ ಧರ್ಮಸೇನರವರು ಮಾತನಾಡಿ ಅಸ್ಪೃಶ್ಯರಿಗೆ ಶೋಷಿತರ ಅಭ್ಯುದಯಕ್ಕೆ ಸಂವಿಧಾನದಲ್ಲಿ ಅನೇಕ ಅವಕಾಶಗಳನ್ನು ನೀಡಲಾಗಿದೆ. ಅವರ ಸಮಸ್ಯೆಗಳನ್ನು ಸರ್ಕಾರ ಆಲಿಸಬೇಕೆಂದು ಮನವಿ ಮಾಡಿದರು ಹಾಗೂ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲರು ಜನಪ್ರತಿನಿಧಿಗಳೇ ರಾಜಕೀಯ ಭವಿಷ್ಯ ಮತ್ತಿತರ ಕಾರಣಗಳಿಗಾಗಿ ಪರೋಕ್ಷವಾಗಿ ಈ ಪದ್ಧತಿ ಅನುಸರಿಸುತ್ತಿರುವುದು ಸೋಗಲಾಡಿತನ ಎಂದು ಟೀಕಿಸಿದರು.

ಆಧಾರ:ಉದಯವಾಣಿ, ದಿನಾಂಕ:13.03.2020

## 15. ಹಕ್ಕುಚ್ಯುತಿ ಪ್ರಕರಣಕ್ಕೆ ವಿಷಾದದ ಸುಖಾಂತ್ಯ

ಸಿದ್ದರಾಮಯ್ಯ ತಮ್ಮ ಹಕ್ಕುಚ್ಯುತಿ ನೋಟಿಸ್‌ಗೆ ಸಂಬಂಧಪಟ್ಟಂತೆ ಮಾತನಾಡಿ ಸುಧಾಕರ್ ಬಳಸಿದ ಷಡ್ಯಂತ್ರ ಪದದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸುಧಾಕರ್ ಸೇರಿದಂತೆ ಶಾಸಕರನ್ನು ಅನರ್ಹಗೊಳಿಸಿದ ಸಂದರ್ಭದಲ್ಲಿ ಅಂದಿನ ಸ್ಪೀಕರ್ ರಮೇಶ್‌ಕುಮಾರ್ ವಿರುದ್ಧ ಬಳಸಿದ ಈ ಪದದಿಂದ ಇಡೀ ಸದನದ ಹಕ್ಕುಚ್ಯುತಿ ಆಗಿದೆ ಎಂದು ವಾದಿಸಿದರು. ಸುಪ್ರೀಂಕೋರ್ಟ್ 17 ಮಂದಿ ಶಾಸಕರನ್ನು ಅನರ್ಹಗೊಳಿಸಿದ ಸಂದರ್ಭದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯವನ್ನು ಸದನದಲ್ಲಿ ಓದಿದರು.

ಹಕ್ಕುಚ್ಯುತಿ ಬಗ್ಗೆ ಮಾತನಾಡಲು ಅವಕಾಶ ಪಡೆದ ಸುಧಾಕರ್ ಅವರು 17 ಮಂದಿ ಶಾಸಕರ ಅನರ್ಹತೆ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಅಂದಿನ ಸ್ಪೀಕರ್ ರಮೇಶ್‌ಕುಮಾರ್ ನಿರ್ಧಾರದ ಬಗ್ಗೆ ವ್ಯಕ್ತಪಡಿಸಿದ ಅಭಿಪ್ರಾಯ, ಸ್ಪೀಕರ್ ಸ್ಥಾನದಲ್ಲಿ ಕುಳಿತು ರಮೇಶ್‌ಕುಮಾರ್ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರಿಗೆ ವ್ಯಕ್ತಪಡಿಸಿದ ನಿಷ್ಠೆಯನ್ನು ಪ್ರಸ್ತಾಪಿಸಿ, ಇದು ಸದನದ ದಾಖಲೆಯಲ್ಲಿದೆ ಎಂದರು. ತಮ್ಮನ್ನು ಅನರ್ಹಗೊಳಿಸಿದ ರಮೇಶ್‌ಕುಮಾರ್ ಪೂರ್ವಾಗ್ರಹಪೀಡಿತರಾಗಿದ್ದರು ಎಂದು ಪ್ರತಿಪಾದಿಸಿದರು. ಆದರೆ ತಾವು ಸಭಾಧ್ಯಕ್ಷರ ಪೀಠಕ್ಕೆ ಅಪಚಾರ ಆಗುವ ಮಾತು ಆಡಿಲ್ಲ. ಆಡಿದ್ದರೆ ವಿಷಾದಿಸುತ್ತೇನೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ರಮೇಶ್ ಕುಮಾರ್ ನಾನು ಸುಧಾಕರ್ ಬಗ್ಗೆ ಆ ಮಾತು ಬಳಸಿಲ್ಲ. ಬಳಸಿದ್ದೇನೆ ಎಂದು ಅವರು ಹೇಳುವುದಾದರೆ ನಾನು ವಿಷಾದಿಸುತ್ತೇನೆಂದರು.

ಮೂರು ಹಕ್ಕುಚ್ಯುತಿಗಳನ್ನು ಕೈಬಿಡಿ ಎಂದು ಸಚಿವ ಮಾಧುಸ್ವಾಮಿ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಇವರು ಸ್ಪೀಕರ್ ಅವರನ್ನು ವಿನಂತಿಸಿದರು. ಸ್ಪೀಕರ್ ಹಕ್ಕುಚ್ಯುತಿ ಪ್ರಸ್ತಾಪವನ್ನು ಕೈಬಿಟ್ಟರು.

ಆಧಾರ–ಸಂಯುಕ್ತ ಕರ್ನಾಟಕ, ದಿನಾಂಕ: 13.03.2020

## 16. ದೇಶದಲ್ಲಿ ತುರ್ತು ಪರಿಸ್ಥಿತಿ ನೆರಳು

ಶಾಸನ ಸಭೆಯ ಮೂಲ ಕರ್ತವ್ಯ ಶಾಸನ ರಚನೆ ಮಾಡುವುದು. ಶಾಸನ ರಚನೆ ಮೂಲಕ ಜನರ ಕಷ್ಟ ನಿಷ್ಠೂರಗಳ ನಿವಾರಣೆಗೆ. ಶಾಸನ ರೂಪಿಸಿ ಕಾನೂನು ಜಾರಿಯಾಗುವಂತೆ ಮಾಡುವುದು. ಆದರೆ, ಈಗ ವಿಷಾದದ ಸಂಗತಿ ಎಂದರೆ ಶಾಸನ ಸಭೆಯಲ್ಲಿ ಶಾಸನ ರಚನೆ ಎಂಬುದು ಕೇವಲ ನೆಪ ಆಗಿದೆ ಅಥವಾ ಶಿಷ್ಠಾಚಾರ ಇಲ್ಲವೆ ಕಾಟಾಚಾರವಾಗಿದೆ ಎಂದು ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯ ಯು.ಬಿ. ವೆಂಕಟೇಶ್ ಬೇಸರ ವ್ಯಕ್ತಪಡಿಸಿದರು. ಶಾಸನ ಸಭೆಗಳಿಗೆ ಮಹತ್ವ ಸಿಗದೇ ಹೋದರೆ ಶಾಸನ ಸಭೆಯ ಮಹತ್ವವೇ ಕುಸಿಯುತ್ತದೆ ಹಾಗೂ ಕಲಾಪದ ಗುಣಮಟ್ಟ ಕುಸಿಯುತ್ತಿದೆ. ಜನವರ್ಗದಿಂದ ಮಾತು ಕೇಳಿಬರುವುದಕ್ಕೆ ಇದೇ ಮೂಲ ಕಾರಣ. ಜನಪ್ರತಿನಿಧಿಗಳು ಆತ್ಮಾವಲೋಕನ ಮಾಡಿಕೊಂಡು ಸಾರ್ವಜನಿಕರ ಸಮಸ್ಯೆಗಳನ್ನು

ಸಂವಿಧಾನದ ಬೆಳಕಿನಲ್ಲಿ ಆತ್ಮಸಾಕ್ಷಿ ನೆಲೆಯಲ್ಲಿ ಪ್ರಸ್ತಾಪಿಸಿದಾಗ ಮಾತ್ರ ಶಾಸನ ರಚನೆಗೆ ಮಹತ್ವ ಬರುತ್ತದೆ. ಆಗ ಸಂವಿಧಾನದ ಕಾನೂನು ಆಡಳಿತಕ್ಕೆ ಮಾನ್ಯತೆ ಸಿಗುತ್ತದೆ ಎಂದು ಹೇಳಿದರು.

ಎಲ್ಲರಿಗೂ ಸಂವಿಧಾನ ಅತ್ಯಗತ್ಯ. ಅದೇ ನಿರ್ಣಾಯಕ. ಅದರ ಮೂಲ ತತ್ವ ಏನಿದೆ. ಅದಕ್ಕೆ ಯಾವಾಗಲೂ ಚ್ಯುತಿ ಬರಬಾರದು. ಚ್ಯುತಿ ತರಲು ಸಂಸತ್ತಿಗೂ ಅಧಿಕಾರವಿಲ್ಲ. ಸಂವಿಧಾನಕ್ಕೆ ತಿದ್ದುಪಡಿ ತರುವುದು ಸೂಕ್ತವಲ್ಲ. ಹಾಗೆ ಮಾಡಿದಲ್ಲಿ ಅದು ಎಲ್ಲಾ ವರ್ಗಕ್ಕೂ ಅನುಕೂಲವಾಗುವಂತಿರಬೇಕು. ಒಂದು ವರ್ಗಕ್ಕೆ ಅನ್ಯಾಯವಾಗುವಂತಿರಬಾರದು ಎಂದ ಅವರು, ಯಾವ ಸಮಾಜದಲ್ಲಿ ಕಾನೂನು ಕಡಿಮೆ ಇರುತ್ತದೆಯೋ ಅದು ಸುಭಿಕ್ಷ ಸಮಾಜ. ಆದರೆ, ಈಗ ನಮ್ಮ ಸಮಾಜದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ವಾತಾವರಣವಿದೆ. ಹೀಗೇ ಕಾನೂನು ಕಟ್ಟಳೆಗಳಿಂದ ಜನರಲ್ಲಿ ಅಸಮಾಧಾನ ಮೂಡುತ್ತದೆ. ಓಬಿರಾಯನ ಕಾಯ್ದೆಗಳಾಗಿರುವ ಸಿಆರ್‌ಪಿಸಿ, ಟೆಲಿಗ್ರಾಫ್ ಕಾಯ್ದೆ ಚಲಾವಣೆಗೆ ಇದ್ದೂ ಇಲ್ಲದಂತಾಗಿದೆ. ಇಂತಹ ಕಾಯ್ದೆಗಳ ಬಗ್ಗೆ ಪುನರ್ ವಿಮರ್ಶೆ ಮಾಡಿ ಅವುಗಳಿಗೆ ಹೊಸ ರೂಪ ನೀಡಬೇಕು. ಸಂವಿಧಾನಕ್ಕೆ ಗೌರವ ಕೊಡಬೇಕು ಎಂದಿದ್ದರೆ ಮಕ್ಕಳಿಗೆ ವಿದ್ಯೆ, ಬುದ್ದಿ ಕೊಡುವ ಮತ್ತು ನಿರುದ್ಯೋಗಿಗಳಿಗೆ ಉದ್ಯೋಗವನ್ನು ಕಲ್ಪಿಸುವ ಕಡೆ ಸರ್ಕಾರ ಗಮನಹರಿಸಬೇಕೆಂದು ಹಾಗೂ ಒಬ್ಬೊಬ್ಬರಿಗೆ ಒಂದೊಂದು ಕಾನೂನು ಜಾರಿಗೆ ತರಬಾರದೆಂದು, ಎಲ್ಲರಿಗೂ ಒಳ್ಳೆಯದಾಗುವಂತೆ ಮಾಡಬೇಕೆಂದು ಸಲಹೆ ನೀಡಿದರು.

ಆಧಾರ– ಸಂಯುಕ್ತ ಕರ್ನಾಟಕ, ದಿನಾಂಕ: 13.03.2020

## 17. ಸದನ ಸಮಿತಿ ರಚನೆಗೆ ನಿರ್ಧಾರ

ಕುಡಿಯುವ ನೀರಿಗಾಗಿ ಬಿಡುಗಡೆ ಮಾಡಲಾಗಿದ್ದ ಕೋಟ್ಯಾಂತರ ಹಣ ಬಳಕೆ ಮಾಡಿಕೊಳ್ಳದೇ ಬ್ಯಾಂಕುಗಳಲ್ಲಿ ಠೇವಣಿ ಮಾಡಿ, ದುರ್ಬಳಕೆ ಮಾಡಿರುವ ಬಗ್ಗೆ ಪರಿಷತ್‌ನಲ್ಲಿ ಸದನ ಸಮಿತಿ ರಚನೆಗೆ ನಿರ್ಧರಿಸಲಾಯಿತು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಿವಿಧ ಭಾಗಗಳಲ್ಲಿ ಕುಡಿಯುವ ನೀರಿನ ಸಲುವಾಗಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಆದರೆ, ಆ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳದೇ ಸುಮಾರು ರೂ. 685 ಕೋಟಿ ವಿವಿಧ ಬ್ಯಾಂಕ್‌ಗಳಲ್ಲಿ 98 ಖಾತೆಗಳಲ್ಲಿ ಠೇವಣಿ ಇಡಲಾಗಿದೆ. ಆ ಹಣಕ್ಕೆ ರೂ. 284 ಕೋಟಿ ಬಡ್ಡಿಯಾಗಿದೆ. ಹೀಗಾಗಿ ಈ ಹಣ ದುರ್ಬಳಕೆಯಾಗಿರುವುದು ಕಂಡು ಬಂದಿದೆ. ಹೀಗಾಗಿ ತನಿಖೆಗೆ ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು.

ಸಿಂಡಿಕೇಟ್ ಬ್ಯಾಂಕ್ ಒಂದರಲ್ಲಿಯೇ ಡಮ್ಮಿ ಎಂಬ ಹೆಸರಿನಲ್ಲಿ ಖಾತೆ ತೆರೆದು ರೂ. 294 ಕೋಟಿ ಠೇವಣಿ ಇಡಲಾಗಿದೆ. ಈ ವಿಷಯವಾಗಿ ಸಮಿತಿ ರಚಿಸಿ ತನಿಖೆ ನಡೆಸಲಾಗಿದೆ. ಆ ವರದಿ ಆಧರಿಸಿ ಹಲವರ ವಿರುದ್ಧ ಕ್ರಮ ವಹಿಸಲಾಗಿದೆ. ಸಂಪೂರ್ಣ ತನಿಖೆಗಾಗಿ ಸದನ ಸಮಿತಿ ಅವಶ್ಯಕತೆ ಹಿನ್ನೆಲೆಯಲ್ಲಿ ಸಮಿತಿ ರಚನೆ ಮಾಡುವ ಮೂಲಕ ತನಿಖೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಆಧಾರ–ಸಂಯುಕ್ತ ಕರ್ನಾಟಕ, ದಿನಾಂಕ: 14.03.2020

## 18. ಸಂವಿಧಾನದ ಆಶಯಗಳ ಮೆಲುಕು

ಮೇಲ್ಮನೆಯಲ್ಲಿ ಸಂವಿಧಾನದ ಚರ್ಚೆಯ ಸಂದರ್ಭದಲ್ಲಿ ಬಹುತೇಕರು ಸಂವಿಧಾನದ ಮಹತ್ವ, ಅದರ ರಚನೆ ಮಾಡಿದ ಮಹನೀಯರು, ಶೋಷಿತರ ಒಳಿತಿಗಾಗಿ ಹಲವು ತಿದ್ದುಪಡಿಗಳನ್ನು ಮಾಡಬೇಕಾದ ಅನಿವಾರ್ಯತೆ, ಈಗ ಮತ್ತೆ ಅಶಕ್ತರ ಪರವಾಗಿ ತಿದ್ದುಪಡಿ ಮಾಡಬೇಕಾದಂತಹ ಸಂದರ್ಭ ಕುರಿತು ಅರ್ಥಪೂರ್ಣ ಚರ್ಚೆ ಮಾಡಿದರು.

ಸಂವಿಧಾನದ ವಿಷಯವಾಗಿ ಚರ್ಚೆ ಆರಂಭವಾದ ಸಂದರ್ಭದಲ್ಲಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಆರಂಭಿಕ ಮಾತುಗಳನ್ನಾಡಿ ಸಂವಿಧಾನದ ಮಹತ್ವದ ಕುರಿತು ತಿಳಿಸಿ ಅದರಲ್ಲಿನ ಅಂಶಗಳನ್ನು ಮನವರಿಕೆ ಮಾಡಿಕೊಟ್ಟರು. ತ್ರಿವಳಿ ತಲಾಖ್ ಕಾಯ್ದೆ ತಿದ್ದುಪಡಿ, ಜಮ್ಮು ಕಾಶ್ಮೀರದ 370ನೇ ವಿಧಿ ರದ್ದತಿಯಂತಹ ವಿಷಯಗಳು ಚರ್ಚೆಯಾದವು. ಹಾಗೆಯೇ ಕೇಂದ್ರ ಸರ್ಕಾರ ಸಂವಿಧಾನ ತಿದ್ದುಪಡಿ

ಮಾಡಲಿದೆಯೇ ಎಂಬ ವಿಷಯವನ್ನು ಪ್ರಸ್ತಾಪ ಮಾಡಿ ಇಂತಹ ತಿದ್ದುಪಡಿಗಳಾಗಬಾರದು, ಒಂದು ವೇಳೆ ತಿದ್ದುಪಡಿ ಆಗಬೇಕಾದಲ್ಲಿ ಬಡವರ ಪರವಾಗಿರಬೇಕು ಎಂದು ಸಲಹೆ ನೀಡಿದರು ಹಾಗೂ ಚುನಾವಣೆ ವ್ಯವಸ್ಥೆ ವಿಷಯವಾಗಿ ಸದಸ್ಯರು ಬೆಳಕು ಚೆಲ್ಲಿದರು. ಹಿಂದೆ ಚುನಾವಣೆಗೆ ಅಭ್ಯರ್ಥಿಗಳನ್ನು ನಿಲ್ಲಿಸಬೇಕಾದರೆ ಹುಡುಕಬೇಕಾಗಿತ್ತು. ಸ್ಪರ್ಧಿಸಿದವರಿಗೆ ಮತದಾರರೇ ಹಣ ನೀಡಿ ಸ್ಪರ್ಧಿಸಿದವರ ಪ್ರಚಾರ ವೆಚ್ಚವನ್ನು ಭರಿಸುತ್ತಿದ್ದರು. ಈಗ ಅಂತಹ ವ್ಯವಸ್ಥೆ ಇಲ್ಲ. ಮತದಾನ ಮಾಡಲೂ ಹಣ ನೀಡಬೇಕಾದ ಸ್ಥಿತಿ ಬಂದಿದೆ. ಇದಕ್ಕೆ ಕಾರಣಗಳನ್ನು ಹುಡುಕುವುದಲ್ಲದೆ, ಚುನಾಯಿತ ಪ್ರತಿನಿಧಿಗಳು ಆತ್ಮಾವಲೋಕನ ಮಾಡಿಕೊಂಡು ಚುನಾವಣೆ ವ್ಯವಸ್ಥೆ ಹೇಗಿರಬೇಕು ಎಂದು ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ಚುನಾವಣೆ ವೇಳೆ ಹಣವೇ ಪ್ರಧಾನವಾಗುವ ಅಪಾಯವಿದೆ ಎಂದು ಕಳವಳ ವ್ಯಕ್ತಪಡಿಸಿದ್ದೂ ಉಂಟು.

ಮೇಲ್ಮನೆಯ ಬಹುತೇಕ ಸದಸ್ಯರು ಸಂವಿಧಾನದ ಚರ್ಚೆಯಲ್ಲಿ ಪಾಲ್ಗೊಂಡು ಅರ್ಥಪೂರ್ಣ ಚರ್ಚೆಗೆ ನಾಂದಿ ಹಾಡಿದ್ದು, ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಆಧಾರ–ಸಂಯುಕ್ತ ಕರ್ನಾಟಕ, ದಿನಾಂಕ: 16.03.2020

## 19. ಸಂವಿಧಾನ ದೇಶದ ಅಧಿಪತಿ

ಸೌರಮಂಡಲಕ್ಕೆ ಸೂರ್ಯನೇ ಅಧಿಪತಿ. ನಮ್ಮ ದೇಶಕ್ಕೆ ಅಧಿಪತಿ ಸಂವಿಧಾನ. ಸೌರಮಂಡಲದಲ್ಲಿ ನವಗ್ರಹಗಳಿವೆ. ಅದೇ ರೀತಿ ಸಂವಿಧಾನಕ್ಕೆ ಸಾರ್ವಭೌಮ, ಸಮಾಜವಾದಿ, ಸರ್ವಧರ್ಮ ಸಮಭಾವ, ಪ್ರಜಾಸತ್ತಾತ್ಮಕ, ಗಣರಾಜ್ಯ, ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಗಳೆಂಬ ಒಂಭತ್ತು ಆದರ್ಶಗಳಿವೆ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಸಂವಿಧಾನ ಕುರಿತು ಸಮಾರೋಪ ಭಾಷಣ ಮಾಡಿದ ಅವರು, 'ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚಿತವಾದ ಸಂವಿಧಾನವು ಇರುವುದರಿಂದ ನಾವಿದ್ದೇವೆ ಎನ್ನುವುದು ನನ್ನ ಪ್ರಾಮಾಣಿಕ ತಿಳುವಳಿಕೆ. ಸಂವಿಧಾನದಿಂದಾಗಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಂತಾಗಿದೆ' ಎಂದರು.

ಈ ನಿಟ್ಟಿನಲ್ಲಿ ನಾವು ಶಿಕ್ಷಣ, ಆರೋಗ್ಯ, ಆಡಳಿತ, ನ್ಯಾಯ ವಿತರಣೆ ವ್ಯವಸ್ಥೆ, ರಾಜಕೀಯ ಶಿಕ್ಷಣ, ಮೀಸಲಾತಿ ನೀತಿ ರೂಪಿಸಿಕೊಂಡಿದ್ದೇವೆ. ಇಂತಹ ಶಿಸ್ತು ಬದ್ಧ ವ್ಯವಸ್ಥೆ ರೂಪುಗೊಂಡಿರುವುದು ನಮ್ಮ ಸಂವಿಧಾನದ ಸದಾಶಯಗಳಾದ ನ್ಯಾಯ, ಸಮಾನತೆ ಮತ್ತು ಸ್ವಾತಂತ್ರ್ಯಗಳಿಂದ ಹಾಗೂ ಸಂವಿಧಾನದ 448 ವಿಧಿಗಳ ನೀತಿಗಳಿಂದ ಎಂದರೆ ಅತಿಶಯೋಕ್ತಿಯಲ್ಲ ಎಂದೂ ಹೇಳಿದರು.

ಸಂವಿಧಾನ ಕುರಿತು ನಡೆದ ಚರ್ಚೆಯ ಎಲ್ಲ ಸಲಹೆ ಸೂಚನೆಗಳನ್ನು ಕ್ರೋಢೀಕರಿಸಿ ರಾಷ್ಟ್ರಪತಿ, ಪ್ರಧಾನ ಮಂತ್ರಿ, ಲೋಕ–ಸಭಾಧ್ಯಕ್ಷರು ಮತ್ತು ನ್ಯಾಯಾಂಗ ಸೇರಿದಂತೆ ಎಲ್ಲ ಸಂವಿಧಾನಾತ್ಮಕ ಸಂಸ್ಥೆಗಳಿಗೆ ತಲುಪಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದೆಂದು ಅವರು ಹೇಳಿದರು.

ಆಧಾರ:ಪ್ರಜಾವಾಣಿ ದಿನಾಂಕ: 17.03.2020

## 20. 28 ತಾಸು ಚರ್ಚೆಗೆ ವಿರಾಮ

70 ವರ್ಷಗಳ ಸ್ವಾತಂತ್ರ್ಯಾ ನಂತರ ಇತಿಹಾಸದಲ್ಲಿ ಮೊದಲ ಬಾರಿಗೆ ವಿಧಾನ ಸಭೆಯಲ್ಲಿ ನಡೆದ ಸಂವಿಧಾನ ಕುರಿತ ಸುದೀರ್ಘ ಚರ್ಚೆಗೆ ತೆರೆ ಬಿದ್ದಿದೆ. ಈ ವಿಶೇಷ ಚರ್ಚೆಯಲ್ಲಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕರು ಸೇರಿ 47 ಸದಸ್ಯರು 28 ಗಂಟೆ ಮಾತನಾಡಿದ್ದಾರೆ. ಸದಸ್ಯರು ತಮ್ಮದೇ ಆದ ಭಾವನೆಗಳನ್ನು ವ್ಯಕ್ತಪಸಿದ್ದಾರೆ. ಕರ್ನಾಟಕದ ಇತಿಹಾಸದಲ್ಲಿ 15ನೇ ವಿಧಾನ ಸಭೆಯ 6ನೇ ಅಧಿವೇಶನವು ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾಗಿದ್ದೆಂದು ಭಾವಿಸಿದ್ದೇವೆ, ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ನೇತೃತ್ವದಲ್ಲಿ ರಚಿತವಾದ ಸಂವಿಧಾನ ಇರುವುದರಿಂದ ನಾವಿದ್ದೇವೆ ಎನ್ನುವುದು ನನ್ನ ಪ್ರಾಮಾಣಿಕ ತಿಳುವಳಿಕೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಂವಿಧಾನದ ಮೂಲಭೂತ ಕರ್ತವ್ಯ, ಹಕ್ಕುಗಳನ್ನು ತಲುಪಿಸುತ್ತೇವೆಎನ್ನುವ ಪ್ರಾಮಾಣಿಕ ಭರವಸೆಯನ್ನು ರಾಜ್ಯದ ಜನತೆಗೆ ನಾವೆಲ್ಲರೂ ನೀಡೋಣ. ಪಕ್ಷ ಭೇದ ಮರೆತು ಸಂವಿಧಾನದ ಆಶಯಗಳೇ

ನಮ್ಮ ಆದರ್ಶಗಳು, ಸಂವಿಧಾನದ ತಿರುಳೇ ನಮ್ಮ ಮಂತ್ರ, ಸಂವಿಧಾನದ ವಿಧಿಗಳೇ ನಮ್ಮ ಮಾರ್ಗಸೂಚಿಗಳು ಎಂದು ಪ್ರತಿಜ್ಞೆ ಮಾಡೋಣವೆಂದು ಸಭಾಧ್ಯಕ್ಷ ವಿಶ್ವೇಶ್ವರಹೆಗಡೆ ಕಾಗೇರಿ ಶಾಸಕರಿಗೆ ಕರೆ ನೀಡಿದರು.

ಚುನಾವಣೆ ವ್ಯವಸ್ಥೆ ಬದಲಾಗಲಿ ಎಂಬ ಸಲಹೆ ಕಲಾಪದಲ್ಲೂ ಪ್ರಸ್ತಾಪವಾಯಿತು. ಭ್ರಷ್ಟಾಚಾರ ನಿಲ್ಲಬೇಕಾದರೆ ಮೊದಲು ಚುನಾವಣೆ ವ್ಯವಸ್ಥೆ ಬದಲಿಸಬೇಕಾದ ಅಗತ್ಯವಿದೆ. ಜೊತೆಗೆ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ಇಲ್ಲದಿದ್ದರೆ 10ನೇ ಷೆಡ್ಯೂಲ್ ಅನ್ನು ತೆಗೆಯುವುದೇ ಒಳಿತು ಎಂದು ಅಭಿಪ್ರಾಯಪಟ್ಟರು.

ಆಧಾರ:ವಿಜಯವಾಣಿ, ದಿನಾಂಕ: 17.03.2020

## 21. ಸಂವಿಧಾನ ಚರ್ಚೆ ನಂತರ ಮಾನ್ಯ ಸಭಾಧ್ಯಕ್ಷರ ಸಮಾರೋಪ ಭಾಷಣ

ದಿನಾಂಕ:03/03/2020 ರಂದು ನಮ್ಮ "ಸಂವಿಧಾನ ನಮ್ಮ ಹೆಮ್ಮೆ" ಎಂಬ ಶೀರ್ಷಿಕೆಯೊಂದಿಗೆ ನಾನು ಪ್ರಾಸ್ತಾವಿಕವಾಗಿ ಮಾತನಾಡಿ ಸಂವಿಧಾನದ ಕುರಿತು ವಿಶೇಷ ಚರ್ಚೆಯನ್ನು ಪ್ರಾರಂಭಿಸಿದೆ. ನಮ್ಮ ದೇಶವು 'ಸಂವಿಧಾನ'ವನ್ನು ಸಮರ್ಪಿಸಿಕೊಂಡು 70 ವರ್ಷಗಳು ಪೂರೈಸಿರುವ ಶುಭ ಸಂದರ್ಭದಲ್ಲಿ, ಸಂವಿಧಾನದ ಕುರಿತು ನಾವು ಹಮ್ಮಿಕೊಂಡಿರುವ ಈ ವಿಶೇಷ ಚರ್ಚೆಯು ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಅಂತಿಮವಾಗಿ ನನ್ನ ಒಂದೆರಡು ಮಾತುಗಳನ್ನು ಹೇಳಲಿಚ್ಚಿಸುತ್ತೇನೆ.

ದಿನಾಂಕ: 26/11/2019 ರಂದು "ಸಂವಿಧಾನ ದಿನ" ಆಚರಣೆಯ ಸಂದರ್ಭದಲ್ಲಿ ವಿಶೇಷ ಅಧಿವೇಶನವನ್ನು ಹಮ್ಮಿಕೊಳ್ಳುವ ಬಯಕೆಯಾಗಿತ್ತು. ಆದರೆ ಸದರಿ ಸಂದರ್ಭದಲ್ಲಿ ರಾಜ್ಯದಲ್ಲಿ ಉಪಚುನಾವಣೆ ಇದ್ದುದರಿಂದ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ನಡೆಸಲಾಗಲಿಲ್ಲ. ತದನಂತರ ಈ ಒಂದು ಆಶಯವನ್ನು ಪೂರೈಸಲು ಸನ್ಮಾನ್ಯ ಮುಖ್ಯಮಂತ್ರಿಗಳು, ಪ್ರತಿ ಪಕ್ಷದ ನಾಯಕರು ಹಾಗೂ ಜಾತ್ಯಾತೀತ ಜನತಾದಳದ ನಾಯಕರು ಹಾಗೂ ತಾವೆಲ್ಲ ಸನ್ಮಾನ್ಯ ಸದಸ್ಯರುಗಳು ಸ್ಪಂದಿಸಿದ್ದರಿಂದ ಸಂವಿಧಾನದ ಕುರಿತ ಈ ವಿಶೇಷ ಚರ್ಚೆಯನ್ನು ನಡೆಸಲು ಸಾಧ್ಯವಾಯಿತು. ಈ ವಿಶೇಷ ಚರ್ಚೆಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು, ಪ್ರತಿ ಪಕ್ಷದ ನಾಯಕರು ಸೇರಿದಂತೆ ಮಾನ್ಯ 47 ಸದಸ್ಯರುಗಳು ಸುಮಾರು 28 ಗಂಟೆಗಳ ಕಾಲ ಚರ್ಚೆ ನಡೆಸಿ, ಮಾನ್ಯ ಸದಸ್ಯರುಗಳು ತಮ್ಮದೇ ಆದ ಭಾವನೆಗಳನ್ನು ವ್ಯಕ್ತಪಡಿಸಿ ಈ ಚರ್ಚೆಯು ಯಶಸ್ವಿಯಾಗಲು ಕಾರಣರಾಗಿರುವುದಕ್ಕೆ ತಮಗೆಲ್ಲಾ ವಂದಿಸುತ್ತಾ, ಕರ್ನಾಟಕದ ಇತಿಹಾಸದಲ್ಲಿ 15ನೇ ವಿಧಾನ ಸಭೆಯ 6ನೇ ಅಧಿವೇಶನವು ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾದ್ದೆಂದು ನಾವೆಲ್ಲರೂ ಭಾವಿಸಿದ್ದೇವೆ. ಈ ಸಂದರ್ಭದಲ್ಲಿ ತಾವುಗಳೆಲ್ಲರೂ ವ್ಯಕ್ತಪಡಿಸಿರುವ ಭಾವನೆ ಹಾಗೂ ಅಭಿಪ್ರಾಯಗಳು ಮುಂದಿನ ದಿನಗಳಿಗೆ ಅನುಕೂಲವಾಗುವಂತವುಗಳಾಗಿವೆ. ತಮ್ಮ ಸಲಹೆ ಸೂಚನೆಗಳನ್ನು ಕ್ರೂಢೀಕರಿಸಿ ನಮ್ಮ ದೇಶದ ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳು, ಲೋಕಸಭಾಧ್ಯಕ್ಷರು ಹಾಗೂ ನ್ಯಾಯಾಂಗ ಸೇರಿದಂತೆ ಎಲ್ಲಾ ಸಂವಿಧಾನಾತ್ಮಕ ಸಂಸ್ಥೆಗಳಿಗೆ ತಲುಪಿಸಲು ಅಗತ್ಯಕ್ರಮ ಕೈಗೊಳ್ಳಲಾಗುವುದೆಂಬುದನ್ನು ಈ ಮೂಲಕ ತಿಳಿಸಬಯಸುತ್ತೇನೆ.

ಭರತ ಭೂಮಿ ಉದಯವಾದಾಗಿನಿಂದ ಇಂದಿನವರೆಗೆ ಅನೇಕ ಪುಣ್ಯಪುರುಷರು, ಸಮಾಜಸುಧಾರಕರು, ನ್ಯಾಯ ನೀತಿಜ್ಞರು, ಶಾಸ್ತ್ರಕೋವಿದರು, ಮಹಿಳೆಯರು, ರಾಜ ಮಹಾರಾಜರು, ರಾಜ ನೀತಿಜ್ಞರು, ಧರ್ಮಗುರುಗಳು,-ಅನೇಕ ಆದರ್ಶಗಳನ್ನು, ನೈತಿಕ ಮೌಲ್ಯಗಳನ್ನು, ಆಡಳಿತ ನೀತಿಗಳನ್ನು, ಬದುಕಿನ ಸಿದ್ಧಾಂತಗಳನ್ನು ಕೊಟ್ಟಿದ್ದಾರೆ. ಭಾರತದ ಆಧುನಿಕ ಚರಿತ್ರೆಯ ಅಧ್ಯಾಯದಲ್ಲಿ ಸ್ವಾತಂತ್ರ್ಯ ಹೋರಾಟ, ಸ್ವಾತಂತ್ರ್ಯ ಗಳಿಕೆ ಹಾಗೂ ಸಂವಿಧಾನ ರಚನೆ ಬಹು ಮುಖ್ಯವಾದವುಗಳು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳಿಂದ ಸ್ವಾತಂತ್ರ್ಯ ಗಳಿಸಿ ರಾಜ ನೀತಿಜ್ಞರ ಮುಂದಾಲೋಚನೆಯಿಂದ ಆಡಳಿತಕ್ಕಾಗಿ 'ಸಂವಿಧಾನ'ವನ್ನು ರಚಿಸಿಕೊಟ್ಟಿದ್ದಾರೆ. ಭಾರತದ ಸಂವಿಧಾನ ರಚನೆಯಾಗಿ 70 ವರ್ಷಗಳು ಸಂದ ಶುಭ ಸಂದರ್ಭದಲ್ಲಿ ನಾವು ಐತಿಹಾಸಿಕ ಹೆಜ್ಜೆಗಳನ್ನು ನೆನಪಿಸಿಕೊಳ್ಳುವುದರ ಮೂಲಕ ಹಿರಿಯರಿಗೆ ಗೌರವ ನೀಡಿದಂತಾಗಿದೆ.

ಸಂವಿಧಾನ ಶಿಲ್ಪಿ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ರವರ ನೇತೃತ್ವದಲ್ಲಿ ರಚಿತವಾದ 'ಸಂವಿಧಾನ'ವು ಇರುವುದರಿಂದ ನಾವಿದ್ದೇವೆ-ಎನ್ನುವುದು ನನ್ನ ಪ್ರಾಮಾಣಿಕ ತಿಳುವಳಿಕೆ, ಸಂವಿಧಾನದಿಂದಾಗಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಂತಾಗಿದೆ. ಈ ನಿಟ್ಟಿನಲ್ಲಿ ನಾವು ಶಿಕ್ಷಣ, ಆರೋಗ್ಯ, ಆಡಳಿತ, ನ್ಯಾಯ ವಿತರಣಾ ವ್ಯವಸ್ಥೆ, ರಾಜಕೀಯ ಶಿಕ್ಷಣ, ಮೀಸಲಾತಿ ನೀತಿ ಮೊದಲಾದುವುಗಳನ್ನು

ರೂಪಿಸಿಕೊಂಡಿದ್ದೇವೆ. ಇಂತಹ ಶಿಸ್ತುಬದ್ಧ ವ್ಯವಸ್ಥೆ ರೂಪುಗೊಂಡಿರುವುದು ನಮ್ಮ ಸಂವಿಧಾನದ ಸದಾಶಯಗಳಾದ ನ್ಯಾಯ, ಸಮಾನತೆ ಮತ್ತು ಸ್ವಾತಂತ್ರ್ಯಗಳಿಂದ ಹಾಗೂ ಸಂವಿಧಾನದ 448 ವಿಧಿಗಳ ನೀತಿಗಳಿಂದ ಎಂದರೆ ಅತಿಶಯೋಕ್ತಿಯಲ್ಲ. ಸೌರಮಂಡಲದ ಅಧಿಪತಿ ಸೂರ್ಯ ಇದ್ದಂತೆ ನಮ್ಮ ಸಂವಿಧಾನ ಇದೆ. ಸೌರಮಂಡಲದ ನವಗ್ರಹಗಳಿದ್ದಂತೆ ಸಂವಿಧಾನದ ಒಂಭತ್ತು ಆದರ್ಶಗಳಾದ ಸಾರ್ವಭೌಮ, ಸಮಾಜವಾದೀ, ಸರ್ವಧರ್ಮಸಮಭಾವ, ಪ್ರಜಾಸತ್ತಾತ್ಮಕ, ಗಣರಾಜ್ಯ, ನ್ಯಾಯ, ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃಭಾವನೆಗಳಿವೆ.

ಸಂವಿಧಾನ ಹೇಳಿರುವ ಆದರ್ಶ ಮತ್ತು ಮೌಲ್ಯಗಳಿಂದಾಗಿ ನಾವು ಸಾಗಬೇಕಾದ ದಾರಿ ಇನ್ನೂ ಇದೆ. ನಮ್ಮ ಜನತೆಯ ಜೀವನಾಡಿಯಾಗಿರುವ ಕೃಷಿ ಕ್ಷೇತ್ರದ ಬೆಳವಣಿಗೆಗೆ ಆದ್ಯತೆ, ಗ್ರಾಮೀಣ ಹಾಗೂ ನಗರಾಭಿವೃದ್ಧಿ, ಪ್ರತಿ ಪ್ರಜೆಗೂ ಶಿಕ್ಷಣವನ್ನು ನೀಡಬೇಕಾದ ಜವಾಬ್ದಾರಿ, ಸೂರಿಲ್ಲದ ನಾಗರೀಕನಿಗೆ ಸೂರು ಒದಗಿಸಬೇಕಾದ ಹೊಣೆಗಾರಿಕೆ, ಅಪೌಷ್ಠಿಕತೆಯಿಂದ ಬಳಲುತ್ತಿರುವ ಜನತೆಗೆ ಪೌಷ್ಠಿಕಾಂಶವನ್ನು ತಲುಪಿಸಬೇಕಾದ ಕರ್ತವ್ಯ, ನಿರುದ್ಯೋಗದೊಂದಿಗೆ ಹಸನಾದ ಬದುಕಿಗೆ ಶ್ರಮಿಸುತ್ತಿರುವ ಯುವಜನತೆಗೆ ಉದ್ಯೋಗದ ನೆರವನ್ನು ಕೊಡಮಾಡಬೇಕಾಗಿದೆ. ಇಂತಹ ಅನೇಕ ಹೊಣೆಗಾರಿಕೆಗಳನ್ನು ನಿರ್ವಹಿಸಬೇಕಾದ ಕರ್ತವ್ಯ ಮತ್ತು ಜವಾಬ್ದಾರಿ 15ನೇ ವಿಧಾನಸಭೆಯ ಸದಸ್ಯರಾದ ನಮ್ಮೆಲ್ಲರ ಮೇಲಿದೆ. 1949 ನವೆಂಬರ್ 26 ರಂದು ಸಂವಿಧಾನವನ್ನು ಸಮರ್ಪಿಸಿಕೊಂಡಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಂವಿಧಾನದ ಮೂಲಭೂತ ಕರ್ತವ್ಯ ಮತ್ತು ಮೂಲಭೂತ ಹಕ್ಕುಗಳನ್ನು ತಲುಪಿಸುತ್ತೇವೆ ಎನ್ನುವ ಪ್ರಾಮಾಣಿಕ ಭರವಸೆಯನ್ನು ರಾಜ್ಯದ ಜನತೆಗೆ ನಾವೆಲ್ಲರೂ ನೀಡೋಣ. ಪಕ್ಷಬೇಧ ಮರೆತು

**"ಸಂವಿಧಾನದ ಆಶಯಗಳೇ ನಮ್ಮ ಆದರ್ಶಗಳು**
**ಸಂವಿಧಾನದ ತಿರುಳೇ ನಮ್ಮ ಮಂತ್ರ,**
**ಸಂವಿಧಾನದ ವಿಧಿಗಳೇ ನಮ್ಮ ಮಾರ್ಗಸೂಚಿಗಳು"**

ಎಂದು "ಕರ್ನಾಟಕ ವಿಧಾನ ಸಭೆಯ ಸದಸ್ಯರಾದ ನಾವು 2020ರ ಮಾರ್ಚ್ 16ರ ಈ ದಿವಸ ಪ್ರತಿಜ್ಞೆ ಮಾಡೋಣ ಎಂಬ ವಿನಂತಿಯನ್ನು ತಮ್ಮೆಲ್ಲರಲ್ಲಿ ಮಾಡಿಕೊಳ್ಳುವೆ.

**ಜೈ ಹಿಂದ್, ಜೈ ಕರ್ನಾಟಕ, ಜೈ ಸಂವಿಧಾನ್**

## 22. ಲೋಕಾ ಕಾಯ್ದೆ ತಿದ್ದುಪಡಿ ವಿಧೇಯಕಕ್ಕೆ ಅಸ್ತು

ಯಾವುದೇ ಪ್ರಕರಣ, ದೂರು, ವಿಷಯವನ್ನು ಆಲಿಸಲು, ಪರಿಗಣಿಸಲು ಅಥವಾ ಯಾವುದೇ ರೀತಿಯಲ್ಲಿ ವ್ಯವಹರಿಸಲು, ವಿಲೇವಾರಿ ಮಾಡಲು ಲೋಕಾಯುಕ್ತರು ಹಿಂದೆ ಸರಿಯಲು ಇಚ್ಛಿಸಿದರೆ ಅಂತಹ ಪ್ರಕರಣಗಳ ವಿಚಾರಣೆಯನ್ನು ಉಪ ಲೋಕಾಯುಕ್ತರಿಗೆ ನೀಡಲು ಅವಕಾಶ ಕಲ್ಪಿಸುವ ಸಲುವಾಗಿ "ಕರ್ನಾಟಕ ಲೋಕಾಯುಕ್ತ (ತಿದ್ದುಪಡಿ) ವಿಧೇಯಕ"ಕ್ಕೆ ವಿಧಾನ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಮುಖ್ಯಮಂತ್ರಿ ಯಡಿಯೂರಪ್ಪ ಪರವಾಗಿ ವಿಧೇಯಕ ಕುರಿತು ಮಾತನಾಡಿದ ಸಚಿವ ಜೆ.ಸಿ. ಮಾಧುಸ್ವಾಮಿ, ಲೋಕಾಯುಕ್ತರು ತಾವೇ ಖುದ್ದಾಗಿ ವಿಚಾರಣೆ ಮಾಡಲು ಸಾಧ್ಯವಿಲ್ಲವೆನಿಸಿದ ಪಕ್ರರಣಗಳನ್ನಷ್ಟೇ ಉಪ ಲೋಕಾಯುಕ್ತರು ವಿಚಾರಣೆ ನಡೆಸಲು ಅವಕಾಶ ಕಲ್ಪಿಸುವುದು ವಿಧೇಯಕದ ಉದ್ದೇಶ. ಕೆಲವೊಮ್ಮೆ ನಿರ್ದಿಷ್ಟ ಕಾರಣಗಳಿಗೆ ಲೋಕಾಯುಕ್ತರು ಆಯ್ದ ಪ್ರಕರಣಗಳ ವಿಚಾರಣೆಯಿಂದ ಹಿಂದೆ ಸರಿಯುವ ಸಾಧ್ಯತೆ ಇರುತ್ತದೆ. ಆ ಸಂದರ್ಭದಲ್ಲಿ ಪ್ರಕರಣ ವರ್ಗಾವಣೆಗೆ ಅವಕಾಶವಿರಲಿಲ್ಲ. ಆ ಹಿನ್ನೆಲೆಯಲ್ಲಿ ತಿದ್ದುಪಡಿ ವಿಧೇಯಕ ಮಂಡಿಸಲಾಗಿದೆ ಎಂದು ತಿಳಿಸಿದರು.

### ಇ–ನಕ್ಷೆ ಮಂಜೂರಾತಿ, ಖಾತಾ ನೋಂದಣಿ: ಕಾಯ್ದೆಗೆ ತಿದ್ದುಪಡಿ

ರಾಜ್ಯದ ನಗರ ಪ್ರದೇಶಗಳಲ್ಲಿ ಇ–ನಕ್ಷೆ ಮಂಜೂರಾತಿ, ಖಾತಾ ನೋಂದಣಿ ಹಾಗೂ ನಿವೇಶನಗಳ ಖಾತೆ ದಾಖಲು, ಖಾತಾ ವರ್ಗಾವಣೆಯಲ್ಲಿನ ಸಮಸ್ಯೆ ನಿವಾರಣೆ ಸಂಬಂಧ ಕಾಯ್ದೆಗೆ ಸೂಕ್ತ ತಿದ್ದುಪಡಿ ತರಲಾಗುವುದು ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ಭರವಸೆ ನೀಡಿದರು.

ಆಧಾರ–ಉದಯವಾಣಿ, ದಿನಾಂಕ: 18.03.2020

## 23. ನಾವಿನ್ಯತಾ ಪ್ರಾಧಿಕಾರ ಮಸೂದೆಗೆ ಒಪ್ಪಿಗೆ

ನವೋದ್ಯಮ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಆವಿಷ್ಕರಿಸುವ ಹೊಸ ತಂತ್ರಜ್ಞಾನದ ಬಳಕೆಗೆ ಇರುವ ಕಾನೂನಾತ್ಮಕ ತೊಡಕು ನಿವಾರಿಸಲು ಮುಖ್ಯಮಂತ್ರಿಗಳ ನೇತೃತ್ವದಲ್ಲಿ 'ಕರ್ನಾಟಕ ನಾವಿನ್ಯತಾ ಪ್ರಾಧಿಕಾರ ರಚನೆಗೆ ಶಾಸನ ಸಭೆಯಲ್ಲಿ ಅನುಮೋದನೆ ದೊರೆಯಿತು.

ಈ ಹಿಂದೆ ಓಲಾ, ಇತ್ತೀಚಿನ ಜೊಮ್ಯಾಟೋ, ಆನ್‌ಲೈನ್ ಕೃಷಿ ಉತ್ಪನ್ನಗಳ ಮಾರಾಟ ವ್ಯವಸ್ಥೆ ಸೇರಿದಂತೆ ಇಂತಹ ಹೊಸ ತಂತ್ರಜ್ಞಾನದ ಅವಿಷ್ಕಾರಗಳು ಸಮಾಜಕ್ಕೆ ಅಗತ್ಯ. ಇವುಗಳಿಂದ ಸಾಕಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ ಹಾಗೂ ಸರ್ಕಾರಕ್ಕೆ ತೆರಿಗೆ ಬರುತ್ತದೆ. ಇಂತಹ ನವೀನ ತಂತ್ರಜ್ಞಾನಗಳು ಬಂದಾಗ ಅವುಗಳ ಬಳಕೆ ಅಥವಾ ಜಾರಿಗೆ ಅವಕಾಶ ನೀಡಲು ಯಾವ ಕಾನೂನಿನಲ್ಲೂ ಅವಕಾಶ ಇರಲಿಲ್ಲ. ಒಂದೆಡೆ ಅವಕಾಶ ಕೊಟ್ಟರೆ ಕಾನೂನಿನ ಉಲ್ಲಂಘನೆಯಾಗುತ್ತದೆ. ಅವಕಾಶ ಕೊಡಬಾರದು ಎಂಬ ಕಾನೂನು ಇರಲಿಲ್ಲ. ಇದರಿಂದ ಗೊಂದಲ ಸೃಷ್ಟಿಯಾಗಿತ್ತು. ನಂತರ ಅವುಗಳ ಅಗತ್ಯ ಮನಗಂಡು ಕಾನೂನಿನಡಿ ತರಲಾಯಿತು. ಇದೇ ರೀತಿ ಮುಂದೆ ಯಾವುದೇ ಕ್ಷೇತ್ರದಲ್ಲಿ ಇಂತಹ ನವೀನ ತಂತ್ರಜ್ಞಾನದ ಅವಿಷ್ಕಾರಗಳು ಬಂದಾಗ ಅವುಗಳಿಗೆ ಅವಕಾಶ ನೀಡಲು ಕಾನೂನು ತೊಡಕು ನಿವಾರಿಸಲು ಕರ್ನಾಟಕ ನಾವಿನ್ಯತಾ ಪ್ರಾಧಿಕಾರ ರಚನೆಗೆ ಅನುಮೋದನೆ ದೊರೆಯಿತು.

ಆಧಾರ–ಕನ್ನಡಪ್ರಭ, ದಿನಾಂಕ: 19.03.2020

## 24. ಮೇಲ್ಮನೆಯಲ್ಲೂ ಶಿಕ್ಷಕರ ವರ್ಗ ಮಸೂದೆ ಪಾಸ್

ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶಿಕ್ಷಕರ ವರ್ಗಾವಣೆ ನಿಯಂತ್ರಿಸುವ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ವಿಧೇಯಕ–2020ಕ್ಕೆ ವಿಧಾನ ಪರಿಷತ್ ಅಂಗೀಕಾರ ನೀಡಿದೆ.

ವಿಧಾನ ಪರಿಷತ್‌ನಲ್ಲಿ ವಿಧೇಯಕ ಮಂಡಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಕಡ್ಡಾಯ ವರ್ಗಾವಣೆಯಿಂದ ಶಿಕ್ಷಕರು ಪರದಾಡುವಂತಹ ಸ್ಥಿತಿಯನ್ನು ಕಂಡಿದ್ದೇನೆ. ಕಡ್ಡಾಯ ನಿವೃತ್ತಿ, ಕಡ್ಡಾಯ ರಜೆ ಮೇಲೆ ಹೋಗುವಂತೆ ಸೂಚನೆ ನೀಡುವುದು ಒಂದು ರೀತಿಯ ಶಿಕ್ಷೆ ಆಗಿದೆ. ಆದರೆ ಕಡ್ಡಾಯ ವರ್ಗಾವಣೆ ಕಾನೂನಿನಿಂದ ಶಿಕ್ಷಕರು ನೆಮ್ಮದಿಯಿಂದ ಕಾರ್ಯ ನಿರ್ವಹಿಸಲಾಗದಂತಹ ಸ್ಥಿತಿ ಇದೆ. ಹಾಗಾಗಿ ಈ ವಿಧೇಯಕ ತರಲಾಗುತ್ತಿದೆ ಎಂದರು.

ಆಧಾರ–ಕನ್ನಡಪ್ರಭ, ದಿನಾಂಕ: 19.03.2020

## 25. ಭೂ ಸುಧಾರಣಾ ವಿಧೇಯಕ ಅಂಗೀಕಾರ

### ಕೈಗಾರಿಕಾ ಭೂಮಿ ಮಾರಾಟಕ್ಕೆ ಅವಕಾಶ

ರೈತರಿಂದ ಕೈಗಾರಿಕೋದ್ಯಮಿಗಳು ಖರೀದಿಸಿದ ಜಮೀನನ್ನು ಉದ್ದಿಮೆ ನಷ್ಟವಾದ ಸಂದರ್ಭದಲ್ಲಿ ಅದೇ ಉದ್ದೇಶಕ್ಕೆ ಬೇರೆಯವರಿಗೆ ಮಾರಾಟ ಮಾಡಲು ಅವಕಾಶ ಕಲ್ಪಿಸುವ ಕರ್ನಾಟಕ ಭೂ ಸುಧಾರಣೆಗಳ (ತಿದ್ದುಪಡಿ) ವಿಧೇಯಕ 2020ಕ್ಕೆ ವಿಧಾನ ಸಭೆಯಲ್ಲಿ ಅಂಗೀಕಾರ ನೀಡಿತು.

ಕಂದಾಯ ಸಚಿವರಾದ ಆರ್. ಅಶೋಕ್ ಅವರು ವಿಧೇಯಕ ಮಂಡಿಸಿ, ರಾಜ್ಯಕ್ಕೆ ಕೈಗಾರಿಕೆಗಳು ಬರಬೇಕು. ಉದ್ಯೋಗ ಸೃಷ್ಟಿ ಆಗಬೇಕು ಎಂಬ ಉದ್ದೇಶದಿಂದ ವಿಧೇಯಕ ತರಲಾಗಿದೆ. ಕೈಗಾರಿಕಾ ಉದ್ದೇಶಕ್ಕಾಗಿ ಭೂಮಿ ಪಡೆದವರು ನಷ್ಟವಾದರೆ ಖರೀದಿಸಿದ 7 ವರ್ಷಗಳ ನಂತರ ಆ ಭೂಮಿಯನ್ನು ಅದೇ ಉದ್ದೇಶಕ್ಕಾಗಿ ಬೇರೆಯವರಿಗೆ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಭೂಮಿ ಪರಿವರ್ತನೆಗೆ ಇದರಲ್ಲಿ ಅವಕಾಶವಿಲ್ಲ. ಇದರಿಂದ ಭೂ ಸುಧಾರಣೆ ಕಾಯ್ದೆಯ ಮೂಲ ಉದ್ದೇಶಕ್ಕೆ ಧಕ್ಕೆಯಿಲ್ಲ ಎಂದು ಹೇಳಿದರು.

ಮಾಜಿ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಕಾಯ್ದೆಯನ್ನು ತೀವ್ರವಾಗಿ ವಿರೋಧಿಸಿ ಈಗಾಗಲೇ ರೈತರ ಜಮೀನನ್ನು ಕೈಗಾರಿಕಾ ಉದ್ದೇಶಕ್ಕೆ ನೀಡುತ್ತಿರುವುದರಿಂದ ಕೃಷಿ ಕುಂಠಿತವಾಗುತ್ತಿದೆ. ಕೈಗಾರಿಕೆಗಳಿಗಾಗಿ ರೈತರಿಂದ ಖರೀದಿಸಿದ ಜಮೀನನ್ನು ಮಾರಾಟ ಮಾಡಲು ಅವಕಾಶ ನೀಡಿದರೆ ಅದು ದಂಧೆಗೆ ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಈ ಕಾಯ್ದೆ ಢೋಂಗಿ ಕೈಗಾರಿಕೋದ್ಯಮಿಗಳಿಗೆ ಅನುಕೂಲ ಮಾಡಿಕೊಟ್ಟಂತೆ ಆಗುತ್ತದೆ. ರಿಯಲ್ ಎಸ್ಟೇಟ್ ಉದ್ಯಮಕ್ಕೆ ಭೂಮಿ ಬಳಸಿಕೊಳ್ಳಲು ಅವಕಾಶ ನೀಡಿದಂತಾಗುತ್ತದೆ. ಇದು ರೈತರಿಗೆ ಮಾರಕ. ಆದ್ದರಿಂದ ಇದನ್ನು ಹಿಂದಕ್ಕೆ ಪಡೆಯಿರಿ ಎಂದು ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಸರ್ಕಾರವನ್ನು ಆಗ್ರಹಿಸಿದರು. ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಮಾತನಾಡಿ ರಾಜ್ಯದ ಭೂ ಸುಧಾರಣಾ ಶಾಸನಕ್ಕೆ ದೊಡ್ಡ ಇತಿಹಾಸವಿದೆ. ಗೋಪಾಲಗೌಡರು ತಮ್ಮ ಜೀವನದ ಉದ್ದಕ್ಕೂ ಅದಕ್ಕಾಗಿ ಹೋರಾಡಿದರು. ಆದರೆ ಈ ಸರ್ಕಾರ ತಿದ್ದುಪಡಿ ಮೂಲಕ ಆ ಕಾಯ್ದೆಯ ಮೂಲಕ್ಕೆ ಕೈ ಹಾಕುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ತಿದ್ದುಪಡಿ ಜಾರಿಗೆ ತಂದರೆ ಕೈಗಾರಿಕೋದ್ಯಮಿಗಳಿಗೆ ಭೂಮಿ ಮಾರಾಟ ಮಾಡಿಕೊಳ್ಳುವ ದಂಧೆಗೆ ಅವಕಾಶ ನೀಡಿದಂತಾಗುತ್ತಿದೆ. ಆದ್ದರಿಂದ ಇದನ್ನು ಸರ್ಕಾರ ಹಿಂದಕ್ಕೆ ಪಡೆಯಬೇಕು ಎಂದು ಜೆಡಿಎಸ್‌ನ ಎಚ್.ಡಿ. ರೇವಣ್ಣ, ಕಾಂಗ್ರೆಸ್ ಹಿರಿಯ ನಾಯಕ ಎಚ್.ಕೆ. ಪಾಟೀಲ್ ಮುಂತಾದವರು ಒತ್ತಾಯಿಸಿದರು. ಸುದೀರ್ಘ ಚರ್ಚೆಯ ನಂತರ ಸ್ಪೀಕರ್ ಕಾಗೇರಿ ವಿಧೇಯಕವನ್ನು ಮತಕ್ಕೆ ಹಾಕಿದರು. ಅದಕ್ಕೆ ಧ್ವನಿ ಮತದ ಅಂಗೀಕಾರ ದೊರೆಯಿತು.

ಆಧಾರ–ಸಂಯುಕ್ತ ಕರ್ನಾಟಕ, ದಿನಾಂಕ: 20.03.2020

## 26. ಮೇಲ್ಮನೆಯಲ್ಲಿ ಸಂವಿಧಾನ ಚರ್ಚೆ ಅಂತ್ಯ

ವಿಧಾನ ಪರಿಷತ್‌ನಲ್ಲಿ ನಡೆಯುತ್ತಿದ್ದ ಭಾರತ ಸಂವಿಧಾನದ ಮೇಲಿನ ಚರ್ಚೆ ಮುಕ್ತಾಯಗೊಂಡಿದ್ದು, ಒಟ್ಟು 36 ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡಿದ್ದು, 25.33 ಗಂಟೆಗಳ ಕಾಲ ಚರ್ಚೆ ನಡೆಸಿದರು.

ಸಂವಿಧಾನದ ಮೇಲಿನ ಚರ್ಚೆಗೆ ಸರ್ಕಾರದ ಪರವಾಗಿ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಉತ್ತರ ನೀಡಿದರು. ಸಂವಿಧಾನ ಕುರಿತು ನಡೆದ ಚರ್ಚೆಗೆ ಸಮಾರೋಪ ಭಾಷಣ ಮಾಡಿದ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ಅವರು ಭಾರತದ ಸಂವಿಧಾನ 70 ವರ್ಷಗಳು ಸಂದಿರುವ ಹಿನ್ನೆಲೆಯಲ್ಲಿ ಆಚರಿಸಲಾಗುತ್ತಿರುವ ಸಂವಿಧಾನದ ದಿವಸದ ಪ್ರಯುಕ್ತ ವಿಧಾನ ಮಂಡಲದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಹಮ್ಮಿಕೊಂಡಿದ್ದ ಸಂವಿಧಾನದ ಚರ್ಚೆಯನ್ನು ಅವಿಸ್ಮರಣೀಯಗೊಳಿಸಿ, ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಭಾರತವು ಸೇರಿ ಬ್ರಿಟಿಷ್ ಆಡಳಿತದಿಂದ ಸ್ವಾತಂತ್ರ್ಯ ಪಡೆದ ಸುಮಾರು 63 ದೇಶಗಳ ಪೈಕಿ ಮೂಲ ಸಂವಿಧಾನದೊಂದಿಗೆ 70 ವರ್ಷಗಳನ್ನು ಪೂರೈಸಿರುವ ಏಕೈಕ ದೇಶವೆಂದರೆ ಭಾರತ. ಇದರ ಸಂಪೂರ್ಣ ಶ್ರೇಯಸ್ಸು ಡಾ:ಬಿ.ಆರ್. ಅಂಬೇಡ್ಕರ್ ಅವರು ರಚಿಸಿರುವ ಸಂವೇದನಾಶೀಲ ಮತ್ತು ಜೀವಂತ ದಾಖಲೆಯಾದ ನಮ್ಮ ಸಂವಿಧಾನಕ್ಕೆ ಸಲ್ಲುತ್ತದೆ ಎಂದು ಅಭಿಪ್ರಾಯಪಟ್ಟರು.

ವಿಧಾನ ಪರಿಷತ್ ಇಡೀ ದೇಶದ ಸಂಸದೀಯ ವ್ಯವಸ್ಥೆಗಳಲ್ಲಿಯೇ ಬಹಳ ಉತ್ತಮ ಹೆಸರನ್ನು ಹೊಂದಿದ್ದು, ಅದಕ್ಕೆ ಮತ್ತಷ್ಟು ಮೆರುಗು ನೀಡುವ ರೀತಿ ತಾವೆಲ್ಲರೂ ಸಕ್ರಿಯವಾಗಿ ಭಾಗವಹಿಸಿ, ಪಕ್ಷಾತೀತವಾಗಿ ತಮ್ಮ ವಿಚಾರಧಾರೆಗಳನ್ನು ಮಂಡಿಸಿರುವುದು ಸಂತೋಷವನ್ನುಂಟು ಮಾಡಿದೆ. ನಾವುಗಳು ಮುಂದಿನ ದಿನಗಳಲ್ಲಿ ಸಂವಿಧಾನದ ಚರ್ಚೆ ರೀತಿಯಲ್ಲಿಯೇ ಪ್ರತಿ ವರ್ಷದ ಅಧಿವೇಶನದಲ್ಲಿ ಕನಿಷ್ಠ ಒಂದು ದಿನವಾದರೂ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಬಸವಣ್ಣನವರು ಸೇರಿದಂತೆ ಇತರೆ ಮಹನೀಯರ ವಿಚಾರಧಾರೆಗಳ ಕುರಿತಾದ ವಿಶೇಷ ಚರ್ಚೆಗೆ ಸಮಯ ನಿಗದಿಪಡಿಸುವುದು ಸೂಕ್ತ ಎಂದರು. ಸಂವಿಧಾನದ ಕುರಿತು ಸರ್ಕಾರಿ ಶಾಲಾ–ಕಾಲೇಜುಗಳಲ್ಲಿ ಇದೇ ಮಾದರಿಯನ್ನು ಅಳವಡಿಸಿದಲ್ಲಿ ಶಿಕ್ಷಕರು ಸೇರಿದಂತೆ ಮುಂದಿನ ಪೀಳಿಗೆಗೆ ಸರಳ ರೀತಿಯಲ್ಲಿ ಸಂವಿಧಾನವನ್ನು ಮತ್ತು ಸಂವಿಧಾನ ರಚನೆಯಲ್ಲಿ ತೊಡಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಸೇರಿ ಇತರೆ ಎಲ್ಲ ಮಹನೀಯರ ವಿಚಾರಧಾರೆಗಳನ್ನು ಅರ್ಥಮಾಡಿಸಬಹುದು ಎಂದರು.

ನಮ್ಮ ದೇಶದ ಮೇಲೆ ನಮಗೆ ಎಷ್ಟು ಹೆಮ್ಮೆ ಇದೆಯೋ ಅಷ್ಟೇ ಗೌರವ ನಮ್ಮೆಲ್ಲರಿಗೂ ನಮ್ಮ ಸಂವಿಧಾನದ ಮೇಲೆ ಇರಬೇಕು. ಆಗ ಮಾತ್ರ ಬಲಿಷ್ಠ ಭಾರತ ನಿರ್ಮಾಣದ ಕನಸು ಸಾಕಾರಗೊಳ್ಳುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡೋಣ ಮತ್ತು ಹೆಚ್ಚು ಸರಳ ರೀತಿಯಲ್ಲಿ ಮುಂದಿನ ಪೀಳಿಗೆಗೆ ಸಂವಿಧಾನದ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸೋಣ ಎಂದು ಸಭಾಪತಿಯವರು ಸಲಹೆ ನೀಡಿದರು.

ಆಧಾರ–ವಿಶ್ವವಾಣಿ, ದಿನಾಂಕ: 20.03.2020

## 27. ನಕ್ಷೆ ಉಲ್ಲಂಘಿಸಿದ ಕಟ್ಟಡಗಳಿಗೆ ದಂಡ: ಮಸೂದೆ ಅಂಗೀಕಾರ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ನಿಯಮ ಮತ್ತು ನಕ್ಷೆ ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡಗಳಿಗೆ ದುಪ್ಪಟ್ಟು ಆಸ್ತಿ ತೆರಿಗೆ ವಿಧಿಸುವ ' ಕರ್ನಾಟಕ ನಗರ ಪಾಲಿಕೆಗಳ (ತಿದ್ದುಪಡಿ) ವಿಧೇಯಕ 2020ಕ್ಕೆ ವಿಧಾನ ಸಭೆಯಲ್ಲಿ ಅಂಗೀಕಾರ ದೊರೆಯಿತು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪರವಾಗಿ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಇವರು ಈಗಾಗಲೇ ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಇತರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದುಪ್ಪಟ್ಟು ಆಸ್ತಿ ತೆರಿಗೆ ವಿಧಿಸುವ ನಿಯಮ ಇದೆ. ಆದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಇರಲಿಲ್ಲ. ಈ ನಿಯಮವನ್ನು ಬೆಂಗಳೂರಿಗೂ ಅನ್ವಯಿಸಲಾಗಿದೆ. ಇದರಿಂದ ಸರ್ಕಾರಕ್ಕೆ ಆದಾಯ ಬರಲಿದೆ ಎಂದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ಹಾಕಲಾದ ಆಪ್ಟಿಕಲ್ ಫೈಬರ್ ಕೇಬಲ್‌ಗಳ ಮೇಲಿನ ಶುಲ್ಕ ಮತ್ತು ವಾರ್ಷಿಕ ಬಾಡಿಗೆಯನ್ನು ಈ ವಿಧೇಯಕದ ಅನ್ವಯ ವಿಧಿಸಲಾಗುತ್ತದೆ. ಈ ಮೊದಲು ವರ್ಷಕ್ಕೊಮ್ಮೆ ಅಥವಾ ತಿಂಗಳ ಬಾಡಿಗೆ ಎಂದು ಇದ್ದ ನಿಯಮವನ್ನು ವರ್ಷಕ್ಕೊಮ್ಮೆ ಮತ್ತು ತಿಂಗಳ ಬಾಡಿಗೆ ಪಾವತಿಸಬೇಕೆಂದು ತಿದ್ದುಪಡಿ ಮಾಡಲಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಸದಸ್ಯ ಪ್ರಿಯಾಂಕ್ ಖರ್ಗೆ ಮಾತನಾಡಿ, ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ 75 ಸಾವಿರ ಕಿ.ಮೀ. ಆಪ್ಟಿಕಲ್ ಫೈಬರ್ ಕೇಬಲ್ ಇದೆ. ಇದನ್ನು ನೆಲದಡಿ ತೆಗೆದುಕೊಂಡು ಹೋಗುವ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿದರು.

ಆಧಾರ–ಕನ್ನಡಪ್ರಭ, ದಿನಾಂಕ: 21.03.2020

## 28. ಮಸೂದೆಗಳಿಗೆ ಮೇಲ್ಮನೆ ಅಸ್ತು

ವಿಧಾನ ಸಭೆಯಲ್ಲಿ ಅಂಗೀಕಾರಗೊಂಡಿರುವ ಎಂಟು ವಿಧೇಯಕಗಳಿಗೆ ಮೇಲ್ಮನೆಯಲ್ಲಿ ಅನುಮೋದನೆ ನೀಡಲಾಯಿತು, ವಿಧೇಯಕಗಳು:–

ಕರ್ನಾಟಕ ಭೂ ಸುಧಾರಣೆ ವಿಧೇಯಕ, ಕರ್ನಾಟಕ ನಗರಪಾಲಿಕೆ (ತಿದ್ದುಪಡಿ) ವಿಧೇಯಕ, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ವಿಧೇಯಕ, ಭಾರತ ರಾಷ್ಟ್ರೀಯ ಕಾನೂನು ವಿದ್ಯಾಲಯ (ತಿದ್ದುಪಡಿ) ವಿಧೇಯಕ; ಕರ್ನಾಟಕ ರಾಜ್ಯ ಭಾಷಾ (ತಿದ್ದುಪಡಿ) ವಿಧೇಯಕ, ಕರ್ನಾಟಕ ಕಾನೂನು ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ, ಕರ್ನಾಟಕ ಪೌರಸಭೆಗಳು ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕ ಹಾಗೂ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ (ತಿದ್ದುಪಡಿ) ವಿಧೇಯಕ

ಆಧಾರ–ಸಂಯುಕ್ತಕರ್ನಾಟಕ, ದಿನಾಂಕ:24.03.2020

## 29. ಯುಕೆಪಿ, ಮಹದಾಯಿ, ಎತ್ತಿನಹೊಳೆಗೆ ಆದ್ಯತೆ

ಕೇಂದ್ರದಿಂದ ರಾಜ್ಯದ ತೆರಿಗೆ ಪಾಲು ಈ ವರ್ಷ ರೂ.39.806 ಕೋಟಿ ಬರಬೇಕಿತ್ತು. ಪರಿಷ್ಕರಣೆ ನಂತರ ರೂ.30.919 ಕೋಟಿ ರೂ.ಗೆ ಇಳಿದಿದೆ. ಮುಂದಿನ ವರ್ಷ ರೂ.28.591 ಕೋಟಿ 2021–2022ರಲ್ಲಿ ರೂ.31.164 ಕೋಟಿ, 2022–2023ರಲ್ಲಿ ರೂ.33,964ಕೋಟಿ ಹಾಗೂ 2023–2024ರಲ್ಲಿ ರೂ.37.026 ಕೋಟಿ ರೂ. ಆಗಲಿದೆ ಎಂದು ಮುಖ್ಯಮಂತ್ರಿಯವರು ಹೇಳಿದ್ದಾರೆ.

24ನೇ ಹಣಕಾಸು ಆಯೋಗದ ಪ್ರಕಾರ, ಶೇ.4.7 ಇದ್ದ ರಾಜ್ಯದ ತೆರಿಗೆ ಪಾಲು 15ನೇ ಹಣಕಾಸು ಆಯೋಗದ ವರದಿಯಂತೆ ಶೇ.3.64ಕ್ಕೆ ಇಳಿಕೆಯಾಗಿದೆ ಎಂಬ ಸಿದ್ದರಾಮಯ್ಯರ ಆರೋಪಕ್ಕೆ ಉತ್ತರಿಸಿದ ಅವರು ತೆರಿಗೆ ಸಂಗ್ರಹದಲ್ಲಿ ಕಡಿತವಾಗಿದ್ದ ರೂ.11.887 ಕೋಟಿಗಳನ್ನು ಪಡೆಯಲು ಈಗಾಗಲೇ ಕೇಂದ್ರ ಹಣಕಾಸು ಸಚಿವರ ಜೊತೆ ಸಮಾಲೋಚನೆ ಆರಂಭಿಸಿದ್ದೇನೆ ಹಾಗೂ ಆದಷ್ಟು ಬೇಗನೇ ಅನುದಾನ ಬಿಡುಗಡೆ ಆಗುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆ ಪುನರ್ ವಸತಿಗೆ ರೂ.10 ಸಾವಿರ ಕೋಟಿಗಳನ್ನು ಮೀಸಲಿಟ್ಟು, ಮಹದಾಯಿ ಯೋಜನೆ ಜಾರಿಗೆ ಸರ್ಕಾರ ಆದ್ಯತೆ ನೀಡಲಿದೆ. ಇದಕ್ಕಾಗಿ ಬಜೆಟ್‌ನಲ್ಲಿ ರೂ.500 ಕೋಟಿಗಳನ್ನು ಮೀಸಲಿಡಲಾಗಿದೆ ಎಂದು ಹೇಳಿದ್ದಾರೆ.

ಎತ್ತಿನಹೊಳೆ ಯೋಜನೆ ಜಾರಿಗೆ ರೂ.1500 ಕೋಟಿಗಳನ್ನು ಮೀಸಲಿಟ್ಟು, ಬಜೆಟ್‌ನಲ್ಲಿ ಕೃಷಿಗೆ ಶೇ.9.5ರಷ್ಟು ಹಣ ಮೀಸಲಿಡಲಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ತಲಾ ರೂ.400 ಗಳನ್ನು ಹೆಚ್ಚುವರಿಯಾಗಿ ನೀಡಲು ರೂ.2600 ಕೋಟಿಗಳನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದೆ ಎಂದು ಹೇಳಿದ್ದಾರೆ.

ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಸರ್ಕಾರ ಬದ್ಧವಾಗಿದೆ. ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಿ ಆ ಭಾಗದ ಸರ್ವತೋಮುಖ ಅಭಿವೃದ್ಧಿಗೆ ರೂ.1500 ಕೋಟಿಗಳನ್ನು ಮೀಸಲಿಡಲಾಗಿದೆ. ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗಾಗಿ ರೂ.3060 ಕೋಟಿಗಳನ್ನು ಪ್ರಸ್ತುತ ಸಾಲಿನಲ್ಲಿ ಮೀಸಲಿಡಲಾಗಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

ಪ್ರಥಮ ಬಾರಿಗೆ ಸರ್ಕಾರ ಮಕ್ಕಳ ಬಜೆಟ್ ಮಂಡಿಸಿದ್ದು, ಸಮಗ್ರ ಅಭಿವೃದ್ಧಿಗಾಗಿ 270 ಕಾರ್ಯಕ್ರಮ ರೂಪಿಸಲಾಗಿದೆ. ರಾಜಧಾನಿ ಬೆಂಗಳೂರು ಅಭಿವೃದ್ಧಿಗೂ ಸಾಕಷ್ಟು ಕ್ರಮ ಕೈಗೊಳ್ಳಲಾಗಿದ್ದು, ಶುಭ್ರ ಬೆಂಗಳೂರು ಯೋಜನೆಗೆ ರೂ.999 ಕೋಟಿ ಮೀಸಲಿಡಲಾಗಿದೆ. ಬೆಂಗಳೂರು ನಗರಕ್ಕೆ ಸೇರ್ಪಡೆಗೊಂಡಿರುವ 110 ಹಳ್ಳಿಗಳಿಗೆ ಕುಡಿಯುವ ನೀರೊದಗಿಸಲು ರೂ.500 ಕೋಟಿಗಳನ್ನು ಪ್ರಸ್ತುತ ಸಾಲಿನಲ್ಲಿ ಮೀಸಲಿಡಲಾಗಿದೆ ಎಂದಿದ್ದಾರೆ.

ಆಧಾರ–ಸಂಯುಕ್ತ ಕರ್ನಾಟಕ, ದಿನಾಂಕ:25.03.2020

## 30. ವಿಧಾನಸಭೆ ಅಧಿವೇಶನದ ಕಾರ್ಯಕಲಾಪಗಳ ಸಂಕ್ಷಿಪ್ತ ವರದಿ

**ಮಾನ್ಯ ಸಭಾಧ್ಯಕ್ಷರು :**

15ನೇ ವಿಧಾನಸಭೆಯ 6ನೇ ಅಧಿವೇಶನವು ದಿನಾಂಕ: 17ನೇ ಫೆಬ್ರವರಿ, 2020 ರಿಂದ ಬೆಂಗಳೂರಿನ ವಿಧಾನಸೌಧದ ವಿಧಾನಸಭೆಯ ಸಭಾಂಗಣದಲ್ಲಿ ಪ್ರಾರಂಭವಾಗಿ 20ನೇ ಫೆಬ್ರವರಿ, 2020 ರವರೆಗೆ ಹಾಗೂ ದಿನಾಂಕ: 2ನೇ ಮಾರ್ಚ್, 2020 ರಿಂದ 24ನೇ ಮಾರ್ಚ್, 2020 ರವರೆಗೆ ಒಟ್ಟು 21 ದಿನಗಳ ಕಾಲ ಕಲಾಪಗಳನ್ನು ನಡೆಸಲಾಗಿದ್ದು, **ಒಟ್ಟಾರೆ 106 ಗಂಟೆಗಳ ಕಾಲ** ಕಾರ್ಯಕಲಾಪಗಳನ್ನು ನಡೆಸಲಾಗಿದೆ.

- ದಿನಾಂಕ: 17.02.2020 ರಂದು ಮಾನ್ಯ ರಾಜ್ಯಪಾಲರು ವಿಧಾನಮಂಡಲದ ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ಭಾಷಣ ಮಾಡಿರುತ್ತಾರೆ. ವಂದನಾ ನಿರ್ಣಯದ ಮೇಲೆ **25** ಮಾನ್ಯ ಸದಸ್ಯರು **11 ಗಂಟೆ 35** ನಿಮಿಷಗಳ ಕಾಲ ಚರ್ಚಿಸಿದ್ದು, ವಂದನಾ ನಿರ್ಣಯದ ಪ್ರಸ್ತಾವವನ್ನು ದಿನಾಂಕ: 02.03.2020 ರಂದು ಅಂಗೀಕರಿಸಲಾಯಿತು.

- ಇತ್ತೀಚೆಗೆ ನಿಧನ ಹೊಂದಿದ ಕರ್ನಾಟಕದ ಮಾಜಿ ರಾಜ್ಯಪಾಲರಾದ ಶ್ರೀ ಟಿ.ಎನ್. ಚತುರ್ವೇದಿ, ಶ್ರೀ ಹಂಸರಾಜ್ ಭಾರದ್ವಾಜ್, ಮಾಜಿ ಸಚಿವರುಗಳಾದ ಶ್ರೀ ಡಿ. ಮಂಜುನಾಥ್, ಶ್ರೀ ವೈಜನಾಥ ಪಾಟೀಲ್, ಶ್ರೀ ಮಲ್ಲಾರಿಗೌಡ ಪಾಟೀಲ, ಶ್ರೀ ಕೆ. ಅಮರನಾಥ ಶೆಟ್ಟಿ, ಶ್ರೀ ಸಿ. ಚನ್ನಿಗಪ್ಪ, ವಿಧಾನಸಭೆಯ ಮಾಜಿ ಸದಸ್ಯರಾದ ಶ್ರೀ ನಾರಾಯಣರಾವ್ ಗೋವಿಂದ ತರಳೆ, ಶ್ರೀ ಚಂದ್ರಕಾಂತ ಸಿಂದೋಲ್, ಉಡುಪಿಯ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ಶ್ರೀ ವಿಶ್ವೇಶತೀರ್ಥರು, ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಶ್ರೀ ಎನ್. ವೆಂಕಟಾಚಲ, ಹಿರಿಯ ಸಂಶೋಧಕರಾದ ಡಾ: ಎಂ. ಚಿದಾನಂದಮೂರ್ತಿ, ಹಿರಿಯ ಸಾಹಿತಿ ಪ್ರೊ. ಎಲ್.ಎಸ್. ಶೇಷಗಿರಿರಾವ್, ಯಕ್ಷಗಾನ ಕಲಾವಿದ ಶ್ರೀ ಹೊಸ್ತೋಟ ಮಂಜುನಾಥ ಭಾಗವತ, ಮಾಜಿ ಮುಖ್ಯ ಚುನಾವಣಾ ಆಯುಕ್ತರಾದ ಶ್ರೀ ಟಿ.ಎನ್. ಶೇಷನ್, ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ಸುಧಾಕರ್ ಚತುರ್ವೇದಿ, ಹಿರಿಯ ಸಂಶೋಧಕರಾದ ಶ್ರೀ ಷ. ಶೆಟ್ಟರ್, ಮಾತೆ ಮಾಣಿಕೇಶ್ವರಿ ಹಾಗೂ ಹಿರಿಯ ಪತ್ರಕರ್ತರಾದ ಡಾ. ಪಾಟೀಲ್ ಪುಟ್ಟಪ್ಪ ಅವರುಗಳಿಗೆ ಸಂತಾಪ ಸೂಚನಾ ನಿರ್ಣಯವನ್ನು ಮಂಡಿಸಿ, ಅಂಗೀಕರಿಸಲಾಗಿದೆ.

- ಕಳೆದ ಅಧಿವೇಶನದಲ್ಲಿ ವರದಿಯನ್ನು ಒಪ್ಪಿಸಿದ ನಂತರ ರಾಷ್ಟ್ರಪತಿಗಳು/ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಪಟ್ಟಿಯನ್ನು ಕಾರ್ಯದರ್ಶಿಯವರ ವರದಿಯಾಗಿ ಮಂಡಿಸಲಾಗಿದೆ.

- ನೂತನ ಸದಸ್ಯರಾದ ಶ್ರೀ ಹೆಚ್.ಪಿ. ಮಂಜುನಾಥ್ ಅವರು ದಿನಾಂಕ: 20.02.2020 ರಂದು ಪ್ರಮಾಣ ವಚನ ಸ್ವೀಕರಿಸಿರುತ್ತಾರೆ.
- ದಿನಾಂಕ: 03.03.2020ರಂದು "ಭಾರತ ಸಂವಿಧಾನ"ದ ಕುರಿತು ವಿಶೇಷ ಚರ್ಚೆಯನ್ನು ಮಾನ್ಯ ಸಭಾಧ್ಯಕ್ಷರು ತಮ್ಮ ಪ್ರಾಸ್ತಾವಿಕ ಭಾಷಣದೊಂದಿಗೆ ಪ್ರಾರಂಭಿಸಿ, ಭಾರತ ಸಂವಿಧಾನದ ಪ್ರಸ್ತಾವನೆಯನ್ನು ಮಾನ್ಯ ಸದಸ್ಯರುಗಳಿಗೆ ಬೋಧಿಸಿದರು. ಈ ಕುರಿತು ನಡೆದ ವಿಶೇಷ ಚರ್ಚೆಯಲ್ಲಿ 47 ಸದಸ್ಯರು ಭಾಗವಹಿಸಿದ್ದು, ಒಟ್ಟು 27 ಗಂಟೆ 46 ನಿಮಿಷಗಳ ಕಾಲ ಚರ್ಚಿಸಲಾಗಿದೆ.
- ವಿಧಾನ ಸಭೆಯ ಉಪ ಸಭಾಧ್ಯಕ್ಷರಾಗಿದ್ದ ಶ್ರೀ ಎಂ. ಕೃಷ್ಣಾರೆಡ್ಡಿ, ಇವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ದಿನಾಂಕ:24.03.2020ರಂದು ಶ್ರೀ ಆನಂದ ಅಲಿಯಾಸ್ ವಿಶ್ವನಾಥ್ ಚಂದ್ರಶೇಖರ ಮಾಮನಿ ಅವರು ಸರ್ವಾನುಮತದಿಂದ ಚುನಾಯಿತರಾಗಿರುತ್ತಾರೆ.
- ಭಾರತ ಸಂವಿಧಾನದ 151(2)ನೇ ಅನುಚ್ಛೇದದ ಮೇರೆಗೆ, ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರು ನೀಡಿರುವ ಮಾರ್ಚ್ 2018ಕ್ಕೆ ಕೊನೆಗೊಂಡ ವರ್ಷದ ಸಾರ್ವಜನಿಕ ವಲಯದ ಮೇಲಿನ ವರದಿ (2019ನೇ ವರ್ಷದ ವರದಿ ಸಂಖ್ಯೆ.5) ಯನ್ನು ಮಂಡಿಸಲಾಯಿತು.
- ಕರ್ನಾಟಕ ವಿಧಾನಮಂಡಲ/ವಿಧಾನಸಭೆಯ ಸಮಿತಿಗಳ ಒಟ್ಟು 12 ವರದಿಗಳನ್ನು ಸದನದಲ್ಲಿ ಮಂಡಿಸಲಾಗಿದೆ.
- 13 ಅರ್ಜಿಗಳನ್ನು ಸದನಕ್ಕೆ ಒಪ್ಪಿಸಲಾಗಿದೆ.
- ಸಭೆಯ ಮುಂದಿಡಲಾಗುವ ಕಾಗದ ಪತ್ರಗಳ ಪಟ್ಟಿಗಳಲ್ಲಿ 270 ಅಧಿಸೂಚನೆಗಳು; 2 ಅಧ್ಯಾದೇಶಗಳು; 140 ವಾರ್ಷಿಕ ವರದಿಗಳು ಮತ್ತು 100 ಲೆಕ್ಕ ಪರಿಶೋಧನಾ ವರದಿಗಳನ್ನು ಸದನದಲ್ಲಿ ಮಂಡಿಸಲಾಗಿದೆ.
- 2020–21ನೇ ಸಾಲಿನ ಆಯವ್ಯಯ ಅಂದಾಜುಗಳನ್ನು ಮಾನ್ಯ ಮುಖ್ಯಮಂತ್ರಿಯವರು ದಿನಾಂಕ: 05.03.2020 ರಂದು ಮಂಡಿಸಿದ್ದು, 24.03.2020ರಂದು ಮತಕ್ಕೆ ಹಾಕಿ ಅಂಗೀಕರಿಸಲಾಯಿತು.
- 2020–21ನೇ ಸಾಲಿನ ಅನುದಾನ ಬೇಡಿಕೆಗಳನ್ನು ಮಾನ್ಯ ಮುಖ್ಯಮಂತ್ರಿಯವರು ದಿನಾಂಕ:12.03.2020 ರಂದು ಮಂಡಿಸಿದ್ದು, ದಿನಾಂಕ: 24.03.2020ರಂದು ಮತಕ್ಕೆ ಹಾಕಿ ಅಂಗೀಕರಿಸಲಾಯಿತು.
- 2019–20ನೇ ಸಾಲಿನ ಪೂರಕ ಅಂದಾಜುಗಳ ಮೂರನೇ ಹಾಗೂ ಅಂತಿಮ ಕಂತನ್ನು ದಿನಾಂಕ: 17.03.2020 ರಂದು ಮಂಡಿಸಿದ್ದು, ದಿನಾಂಕ: 24.03.2020ರಂದು ಮತಕ್ಕೆ ಹಾಕಿ ಅಂಗೀಕರಿಸಲಾಗಿದೆ.
- ಧನವಿನಿಯೋಗ ವಿಧೇಯಕಗಳು ಸೇರಿದಂತೆ ಒಟ್ಟು 26 ವಿಧೇಯಕಗಳನ್ನು ಮಂಡಿಸಿದ್ದು, ಈ ಪೈಕಿ 25 ವಿಧೇಯಕಗಳನ್ನು ಪರ್ಯಾಲೋಚಿಸಿ, ಅಂಗೀಕರಿಸಲಾಗಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿಧೇಯಕವನ್ನು ಹೆಚ್ಚಿನ ಪರಿಶೀಲನೆಗಾಗಿ ಜಂಟಿ ಪರಿಶೀಲನಾ ಸಮಿತಿಗೆ ಒಪ್ಪಿಸಲಾಯಿತು.
- ನಿಯಮ 60 ರಡಿಯಲ್ಲಿ ನೀಡಿದ್ದ 5 ಸೂಚನೆಗಳನ್ನು ನಿಯಮ 69ಕ್ಕೆ ಪರಿವರ್ತಿಸಲಾಗಿದ್ದು, ಅವುಗಳೂ ಸೇರಿದಂತೆ ಒಟ್ಟು 40 ಸೂಚನೆಗಳನ್ನು ನಿಯಮ 69ರಡಿಯಲ್ಲಿ ಸ್ವೀಕರಿಸಲಾಗಿದ್ದು, ಸದರಿ ಸೂಚನೆಗಳ ಪೈಕಿ 20 ಸೂಚನೆಗಳನ್ನು ಚರ್ಚಿಸಲಾಗಿರುತ್ತದೆ.
- ಶೂನ್ಯವೇಳೆಯಡಿಯಲ್ಲಿ ಒಟ್ಟು 36 ಸೂಚನೆಗಳನ್ನು ಸ್ವೀಕರಿಸಲಾಗಿದ್ದು, ಅವುಗಳ ಪೈಕಿ 23 ಸೂಚನೆಗಳ ಬಗ್ಗೆ ಚರ್ಚಿಸಲಾಗಿರುತ್ತದೆ.

- ಒಟ್ಟು 2 ಹಕ್ಕುಚ್ಯುತಿ ಸೂಚನೆಗಳನ್ನು ಸ್ವೀಕರಿಸಲಾಗಿದ್ದು, ಸದರಿ ಸೂಚನೆಗಳನ್ನು ಸದನದಲ್ಲಿ ಪ್ರಸ್ತಾಪಿಸಲು ಅವಕಾಶ ನೀಡಿ, ಚರ್ಚಿಸಿ ಮುಕ್ತಾಯಗೊಳಿಸಲಾಗಿದೆ.
- ನಿಯಮ 363ರಡಿ ಅನುಮತಿ ನೀಡುವಂತೆ ಕೋರಿ 2 ಸೂಚನೆಗಳು ಬಂದಿದ್ದು, ಚರ್ಚಿಸಿ ಮುಕ್ತಾಯಗೊಳಿಸಲಾಗಿದೆ.
- ಈ ಅವಧಿಯಲ್ಲಿ ಒಟ್ಟು 3612 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಸದನದಲ್ಲಿ ಉತ್ತರಿಸುವ 210 ಪ್ರಶ್ನೆಗಳ ಪೈಕಿ 196 ಕ್ಕೆ ಹಾಗೂ ಲಿಖಿತ ಮೂಲಕ ಉತ್ತರಿಸುವ 2593 ಪ್ರಶ್ನೆಗಳ ಪೈಕಿ 2323 ಪ್ರಶ್ನೆಗಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿರುತ್ತದೆ. 13 ಸೂಚನೆಗಳು ತಿರಸ್ಕೃತಗೊಂಡಿದ್ದು, 136 ಸೂಚನೆಗಳು ಹೆಚ್ಚುವರಿಯಾಗಿರುತ್ತವೆ. 4 ಪ್ರಶ್ನೆಗಳನ್ನು ಅರ್ಧ ಘಂಟೆ ಕಾಲಾವಧಿ ಚರ್ಚಿಸಲು ಅವಕಾಶ ನೀಡಲಾಗಿದೆ.
- ನಿಯಮ 351 ರಡಿಯಲ್ಲಿ ಸ್ವೀಕರಿಸಲಾದ 158 ಸೂಚನೆಗಳಲ್ಲಿ 120 ಸೂಚನೆಗಳು ಅಂಗೀಕೃತಗೊಂಡು, ಅದರಲ್ಲಿ 83 ಸೂಚನೆಗಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿರುತ್ತದೆ.
- 2 ಖಾಸಗಿ ನಿರ್ಣಯವನ್ನು ಸ್ವೀಕರಿಸಿದ್ದು, ಸದನದಲ್ಲಿ ಮಂಡಿಸಲಾಗಿರುತ್ತದೆ.
- ನಿಯಮ 73 ರ ಮೇರೆಗೆ ಒಟ್ಟು 358 ಗಮನ ಸೆಳೆಯುವ ಸೂಚನೆಗಳನ್ನು ಸ್ವೀಕರಿಸಿದ್ದು, ಈ ಪೈಕಿ 54 ಸೂಚನೆಗಳ ಬಗ್ಗೆ ಸದನದಲ್ಲಿ ಚರ್ಚಿಸಲಾಗಿದೆ ಹಾಗೂ 92 ಸೂಚನೆಗಳ ಉತ್ತರಗಳನ್ನು ಮಂಡಿಸಲಾಗಿರುತ್ತದೆ.

ಸದನದ ಎಲ್ಲಾ ಕಾರ್ಯಕಲಾಪಗಳಲ್ಲಿ ಭಾಗವಹಿಸಿ, ನನ್ನೊಂದಿಗೆ ಸಹಕರಿಸಿದ ಸಭಾ ನಾಯಕರಾದ ಮಾನ್ಯ ಮುಖ್ಯಮಂತ್ರಿಯವರಿಗೆ, ಮಾನ್ಯ ವಿರೋಧ ಪಕ್ಷದ ನಾಯಕರಿಗೆ, ಸಚಿವ ಸಂಪುಟದ ಸದಸ್ಯರಿಗೆ, ಉಪ ಸಭಾಧ್ಯಕ್ಷರಿಗೆ, ಸರ್ಕಾರಿ ಮುಖ್ಯ ಸಚೇತಕರಿಗೆ, ವಿರೋಧ ಪಕ್ಷದ ಮುಖ್ಯ ಸಚೇತಕರಿಗೆ ಹಾಗೂ ಸದನದ ಎಲ್ಲಾ ಮಾನ್ಯ ಸದಸ್ಯರುಗಳಿಗೆ, ಮಾಧ್ಯಮ ಹಾಗೂ ಪತ್ರಿಕಾ ಪ್ರತಿನಿಧಿಗಳಿಗೆ, ಸರ್ಕಾರದ ಎಲ್ಲಾ ಇಲಾಖಾ ಮುಖ್ಯಸ್ಥರು, ಅಧಿಕಾರಿ-ಸಿಬ್ಬಂದಿಯವರಿಗೆ, ವಿಧಾನಸಭೆಯ ಸಚಿವಾಲಯದ ಅಧಿಕಾರಿ, ನೌಕರರುಗಳಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಹಾಗೂ ಶಾರ್ವರಿ ಸಂವತ್ಸರವು ಎಲ್ಲರಿಗೂ ಸುಖ, ಶಾಂತಿ ಹಾಗೂ ಆರೋಗ್ಯವನ್ನು ನೀಡಲೆಂದು ಹಾರೈಸಿ ಯುಗಾದಿ ಹಬ್ಬದ ಶುಭಾಶಯಗಳನ್ನು ತಿಳಿಸುತ್ತೇನೆ.

ಸದನವನ್ನು ಈಗ ರಾಷ್ಟ್ರಗೀತೆಯೊಂದಿಗೆ ಅನಿರ್ದಿಷ್ಟಾವಧಿಯವರೆಗೆ ಮುಂದೂಡುತ್ತಿದ್ದೇನೆ.

**ಮಧ್ಯಾಹ್ನ 3.50 ಗಂಟೆ**

**ಮಾನ್ಯ ಸಭಾಧ್ಯಕ್ಷರು ರಾಷ್ಟ್ರಗೀತೆಯ ನಂತರ ಸದನವನ್ನು ಅನಿರ್ಧಿಷ್ಟಾವಧಿಯವರೆಗೆ ಮುಂದೂಡಿದರು.**

## 31. ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ಪ್ರಸ್ತುತ ಸಾಲಿನ ಧನ ವಿನಿಯೋಗ ವಿಧೇಯಕದ ನಂತರ ವಿಧಾನ ಮಂಡಲದ ಉಭಯ ಸದನಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

2019-20ನೇ ಸಾಲಿನ ಪೂರಕ ಅಂದಾಜುಗಳಿಗೆ ಉಭಯ ಸದನಗಳು ಅನುಮೋದನೆ ನೀಡಿದವು. ಈ ಮಾಸಾಂತ್ಯವರೆಗೂ ಕಲಾಪ ನಿಗದಿಯಾಗಿತ್ತು. ಆದರೆ ಕೊರೋನಾ ಭೀತಿಯಿಂದಾಗಿ ಅದನ್ನು ಮೊಟಕುಗೊಳಿಸಲಾಯಿತು.

ಆಧಾರ- ಸಂಯುಕ್ತ ಕರ್ನಾಟಕ, ದಿನಾಂಕ:25.03.2020

## 32. ಆನಂದ್ ಮಾಮನಿ ಡೆಪ್ಯುಟಿ ಸ್ಪೀಕರ್

ಉಪ ಸಭಾಧ್ಯಕ್ಷರಾಗಿದ್ದ ಕೃಷ್ಣಾರೆಡ್ಡಿ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ, ತೆರವಾಗಿದ್ದ ಸ್ಥಾನಕ್ಕೆ ರಾಜ್ಯ ವಿಧಾನ ಸಭೆಯ 24ನೇ ಉಪ ಸಭಾಧ್ಯಕ್ಷರಾಗಿ (ಡೆಪ್ಯುಟಿ ಸ್ಪೀಕರ್) ಸವದತ್ತಿ ಶಾಸಕ ಆನಂದ ಮಾಮನಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಭಾಧ್ಯಕ್ಷ ವಿಶ್ವೇಶ್ವರಯ್ಯ ಹೆಗಡೆ ಕಾಗೇರಿ ಅವರು ಪ್ರಕಟಿಸಿದ್ದಾರೆ.

ಆಧಾರ- ಸಂಯುಕ್ತ ಕರ್ನಾಟಕ, ದಿನಾಂಕ:25.03.2020

## 33. ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾನ್ಯ ಸಭಾಧ್ಯಕ್ಷರು ದಿನಾಂಕ 15-01-2020 ರಿಂದ 19-01-2020ರವರೆಗೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ 7ನೇ ಕಾಮನ್‌ವೆಲ್ತ್ ಸಂಸದೀಯ ಸಂಸ್ಥೆಯ ಸಮ್ಮೇಳನದಲ್ಲಿ ಭಾಗವಹಿಸಿ ಮಾಡಿದ ಭಾಷಣಗಳು



### I. "ROLE OF LEGISLATORS"- Capacity Building of Legislators for scrutinizing budgetary proposals.

******

Hon'ble Chairmen of the Conference and respected delegates, observers and one and all gathered here.

It is a great privilege for me to participate in this 7$^{th}$ CPA India region conference- Lucknow and place my views on "Capacity Building of Legislators for scrutinizing budgetary proposals". As we are all aware that the Parliament / Legislatures are the highest deliberative bodies and supreme representative institutions where the people's expectations, concerns, problems and dreams are fulfilled. It is here the parliament/Legislature keep the executive accountable at all times and closely monitor the policies and programmes for the welfare of the people. In this direction the Role of Legislators is of greater importance. Legislators are to help Government to make policies and programmes, since the Legislature is a Law making and Policy making institutions. The Parliament / Legislatures also responsible for keeping a constant watch over the administration, by debating the policies and subjects of public importance and by giving expression of people's grievances. In our country, the range and complexity of legislations and policy commitments arising out of our distinct socio-economic problems have brought forth a fundamental change in our political environment and our members function under testing conditions. The Legislator has to keep in mind that the optimum use of available opportunities and participate effectively in the legislative, financial and other business before the House.

Here we are discussing about the financial aspects i.e., scrutinizing the budget proposals. The members are closely associated with the economic process because it is on the floor of the House that the policies and programmes of the Government are given shape. As such it is necessary that the members keep themselves posted about the objective behind various initiatives of the executive, influence legislative proposals containing developmental measures and contribute effectively to the subsequent implementation process as well. In this direction the procedural mechanisms for members to strengthen their bond with the executive accountability to the legislature is the system of committees, more notably the financial committees viz:- committee on estimates, committee on public accounts and committee on public undertakings. Particularly these financial committees enable the members belonging to various parties to have in-depth discussion on various issues which becomes very difficult inside the Houses of legislature, whereas it is possible inside the committees. In these committees the members adopt the discussion by and large non partisan approach. The estimates committee enjoys a pride of place in our committee system because as you all know it is one of the most crucial institutional mechanisms for securing parliamentary control over the executive. An efficient examination by the committee on estimate will go to create consciousness in the governmental machinery, because it deals with the current budget

proposals, examines whether the money is well laid within the limits of policy. But, the fact is that, these financial committees have to function effectively for securing executive accountability.

Regarding the capacity building of legislators for scrutinizing the budget proposals I make following suggestions:-

1. The legislators should be equipped with resources to carry out their responsibilities in exercise of oversight over the executive.
2. Legislatures should allocate time to review government reports, budget analyses, audit and other documents, as well as authority to review all budget allocations.
3. The remarkable advancements in different fields warrant that the Legislatures and their members upgrade the skills in varied ways to hold the executive accountable through their role as critics and watchdogs. The complex nature of issues require that adequate, objective and timely information is made available to the members. It will also imply capacity building on the part of Parliament / Legislatures to interpret and use accessible information. As the legislatures need to develop strong and competent support services at various levels to assist legislators in their duties and responsibilities.
4. A policy decision has to be taken regarding how best the adequate skilled staff and how the facilities within the institution such as research centers, information reservoirs and budget office so as to enable the legislators to perform their role can be fulfilled. Further as legislators are in need of quality information which may be objective and timely an efficient mechanism for identifying and obtaining sources of information located elsewhere in the government and in the society should be developed.
5. Regarding scrutinizing the budget proposals as well as other business of the House frequent orientation programmes / seminars and training programmes are to be conducted by the parliament and state legislatures and also by the CPA organizations, so that the legislators could be deputed by ensuring compulsory participation.

With these thoughts I conclude my words by thanking the Hon'ble Chairman of the conference for providing this opportunity.

**Thank you one and all. Jai Hind, Jai Karnataka.**



## II. "ROLE OF LEGISLATORS"- Enhancing Focus of Legislators on Legislative Business.

******

Hon'ble Chairmen of the Conference and respected delegates, observers and one and all gathered here, it gives me great pleasure to be here in the 7th CPA India region conference and to speak about the subject "ROLE OF LEGISLATORS"- "Enhancing Focus of Legislators on Legislative Business". The Parliament /Legislatures are the sovereign will and power of the people and regarded as the supreme law making bodies. The people's representatives who are elected to Parliament / Legislatures are expected to engage themselves in the work of law-making for the welfare of the people and in the interest of the nation. The real legislative work is the creation of a healthy public opinion, which will be respected by all and will mould the conduct of every citizen. The mere enactment of laws is not sufficient and it should be backed by field work among the people, initiated by ideologies for its effective implementation.

It should be the effort of every legislator to take stock of conditions in his constituency, in relation to the general conditions in the country and apply his mind and work for the social and economic uplift and advancement of his constituency. Keeping this as his chief objective and remembering that he is returned to legislature to mould legislation, in addition to guiding the government for such legislation, as may be necessary for bringing about social and economic change. Legislators and their constituents need to track proposals at various stages of the Legislative process, and to be given an opportunity to influence them before final adoption.

Therefore, as a legislator, he must give greater importance to study, thinking, learning and planning accompanied by action. Law making includes several related legislative activities including formulating, reviewing and adopting budget, since adoption of budget has special significance. The budget is probably the most important Bill i.e., by way of Appropriation and other Financial Bills that the Parliament / Legislature passes. If legislators perform poorly during the passing of Budget, then it automatically reflects upon the functioning of Legislatures. The Legislators should have foresight, to visualize how and to what extent the legislature looks ahead in order to develop policies to meet the future needs of the State / Country by bringing a good law. In this regard the Legislators should get involved in the deliberative process of law making, since deliberation is an important feature of the constructive legislative process. Here, it is also very important that, we as presiding officers create an atmosphere for the legislators to participate in the process of Legislative business which is essential for the effective and constructive working of the Legislature. It is necessary that as many as legislators who desire to take part in the discussion during the law-making process should be given opportunity to express their views. Because as already mentioned, scrutinizing, debating and passing the legislation is the sovereign function of the legislature. Thus in order to enhance the focus of Legislators on legislative business, I make following suggestions.

1. As I mentioned in the recently concluded presiding officers conference – Dehradun that a mandatory provision has to be made regarding sitting of legislature. Of course,

the constitution does not mandate a minimum number of sitting days for parliament or state legislatures. It only mandates that a sitting be held without intervening six months between the sessions. As we could see, though the statistics available regarding the number of sittings of legislature, most of the state legislatures convene for an average of 30 to 35 days in a year. This does not give them adequate time to transact both legislative and non-legislative business as well as opportunity for legislators for their active participation. In this regard the All India Presiding Officers Conference has also passed a resolution that a minimum of hundred days sitting in year should be held, but it has not yet been complied. As a result, by convening shorter duration of sessions, legislators are being deprived of getting adequate time to discuss and debate Bills and make their contribution in the process of law-making. I again insist that a mandatory provision has to be made with a minimum period of 60 days sittings for state legislatures.

2. An expert group of legislators should be formed by legislature parties based on the interest of the Legislators, so that they can give their inputs into the legislative process of a Bill.
3. The presiding officers have to make a way for referring the important bills to the select committee or joint select committees of the House / Houses, so that the members of these committees will be getting the fullest chance of thrashing out the Bill.
4. Facilitating factors should be created like professional staff, the adequacy of facilities with a strong reference, research and information reservoirs with technology add up to legislative capacity. There should be adequate organizational structures and processes so these will enable a legislator to carry out his role. Both legislators and legislatures in the country should adopt to technology driven legislative process and to paperless functioning of the legislature.
5. As I mentioned in my previous speech, and it is very relevant to mention here again, that the Parliament/ Legislatures should organize orientation programmes periodically and familiarize them with the operational dynamics of legislative and other systems which are necessary to become an effective legislator.

With these positive thoughts/ suggestions I conclude my words by thanking the Hon'be Chairman of the conference and the CPA India region for providing me this great opportunity.

**Thank you one and all, Jai Hind, Jai Karnataka.**

## 34. ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾನ್ಯ ಸಭಾಧ್ಯಕ್ಷರು ದಿನಾಂಕ 29-2-2020 ರಂದು ರಾಜಸ್ಥಾನ ವಿಧಾನ ಸಭೆಯ ವತಿಯಿಂದ ಆಯೋಜಿಸಲಾದ ವಿಚಾರ ಸಂಕೀರ್ಣದಲ್ಲಿ ಭಾಗವಹಿಸಿ ಮಾಡಿದ ಭಾಷಣ



**"Role of Speaker under Tenth Schedule of Constitution".**

*******

Hon'ble Chairman of the Conference, respected presiding officers and one and all gathered here, first of all I thank Dr. C.P.Joshi ji, Hon'ble Speaker, Rajasthan Legislative Assembly for having organized this seminar and I hope this seminar definitely give some fruitful ideas to the committee of presiding officers "To Review the powers of Presiding Officers under the Tenth Schedule of the Constitution and the rules made thereunder" headed by Dr.C.P.Joshi and in which I am also a member. It is a great privilege for me to be here and share my ideas and thoughts on the subject **"Role of Speaker under Tenth Schedule of Constitution".** Of course I have shared my thoughts on the subject in the presiding officers' conference held in Dehradun, Uttarkhand during December-2019. After that different thoughts were focused in the recent judgment by the Hon'ble Supreme Court. In this regard we may come to some conclusion after thorough discussion in this seminar or in any other forums.

We are all aware that to combat the evil of defections the Constitution (52$^{nd}$ Amendment) Bill 1985 has been introduced in the Lok Sabha and passed in Rajya Sabha. In the statement of objects and reasons appended to the bill states as follows.

"The evil of political defections has been a matter of national concern. If it is not combated, it is likely to undermine the very foundations of our democracy and the principles which sustain it. With this object, an assurance was given in the Address by the President to Parliament that the Government intended to introduce in the current session of Parliament an anti-defection Bill. The bill is meant for out-lawing defection and fulfilling the above assurance".

The above said bill subsequently became Constitution (52$^{nd}$ Amendment) Act-1985 and came into force with effect from 1$^{st}$ March 1985. Since, the object of this Act was partially achieved and the law has experienced deficiencies and loopholes in it viz., misuse of the provisions of splits to facilitate merger and para 3 of the Tenth Schedule was omitted by the Constitution (91$^{st}$ Amendment) Act-2003. This provision has effectively put an end to the unhealthy practice of engineering split for facilitating back door merger with another party on the strength of one third members of Legislature Party and by retaining the para 4 of the said Schedule which allows merger with two third of members.

Therefore, the Anti-defection law, as of now, which allows merger, the Anti-defection cases are being dealt by the Presiding officers accordingly by applying the procedures laid down in the Rules framed by the respective Legislatures/ Parliament. The Speaker of the House has been adjudged as adjudicatory authority under para 6 of the Tenth Schedule. The power and functions of the presiding officer of the House are derived from the Constitution and from the Rules of Procedure framed under article 208 of the Constitution and also under Tenth Schedule of the Constitution. Regarding the adjudication function of Speaker, I quote the Supreme Court observation in the case of Kihoto Hollohan:

"The Office of the Speaker is held in the highest respect and esteem in Parliamentary traditions. The evolution of the Institution of Parliamentary democracy has as its pivot the institution of the Speaker. The Speaker holds a high, important and ceremonial office. All questions of the well being of the House are matters of Speaker's concern. The Speaker is said to be very embodiment of propriety and impartiality. He performs wide ranging functions including the performance of important functions of a judicial character".

The speaker holds a pivotal position in the scheme of parliamentary democracy and guardian of the rights and privileges of the House. It is inappropriate to express distrust in the high office of the Speaker. Here I quote the recent judgment of the Supreme Court vide (Civil) appeal No.547of 2020 Dated 21st January 2020) in which it has been observed as follows:

> ***"It is time that Parliament have a rethink on whether disqualification petitions ought to be entrusted to a Speaker as a quasi-judicial authority when such Speaker continues to belong to a particular political party either de jure or de facto. Parliament may seriously consider amending the Constitution to substitute the Speaker of the Lok Sabha and Legislative Assemblies as arbiter of disputes concerning disqualification which arise under the Tenth Schedule with a permanent Tribunal headed by a retired Supreme Court Judge or a retired Chief Justice of a High Court, or some other outside independent mechanism to ensure that such disputes are decided both swiftly and impartially, thus giving real teeth to the provisions contained in the Tenth Schedule, which are so vital in the proper functioning of our democracy".***

In this regard I am of the firm opinion that the adjudicating power under Tenth Schedule of the Constitution should remain with the Speaker himself.

Further, in the above said judgment, it is also opined that ***"Under Tenth Schedule the Speaker, in acting as tribunal is bound to decide disqualification petitions within a reasonable period. What is reasonable will depend on the facts of each case, but absent exceptional circumstances for which there is good reason, a period of three months from the date on which the petition is filed is the outer limit within which disqualification petitions filed before the Speaker must be decided if the constitutional objective of disqualifying persons who have infracted the Tenth Schedule is to be adhered to. This period has been fixed keeping in mind the fact that ordinarily the life of the Lok Sabha and the Legislative Assembly of the States is 5 years and the fact that persons who have incurred such disqualification do not deserve to be MPs/MLAs even for a single day, if they have infracted the provisions of the Tenth Schedule".***

With due respect to the Hon'ble Supreme Court, the period of three months fixed for taking a decision from the date of filing the petition under Anti-defection law by the Hon'ble Speaker has to be discussed and decision has to be arrived since the cases under the Tenth Schedule are to be decided by following the due procedures as per law.

In the previous conference of presiding officers held during 2019, I have placed the following facts for discussion and decision thereon.

Once the Speaker receives the letter of resignation personally or either by post or through someone else, then the Speaker has no option but to accept the resignation, after following due procedure. And I also place the fact that once the Hon'ble Member submits the resignation, whatever the petitions under Tenth Schedule pending before him becomes infructuous. It has been ruled in the judgment vide writ petition (Civil) 992 etc of 2019 that the Speaker has no power under the constitution to disqualify the members till the end of the term or specify the period of disqualification under the Tenth Schedule or bar a member from contesting elections after disqualification until the end of the term of the Legislative Assembly. It has also been observed that, even if the resignation is tendered, the act resulting in disqualification arising prior to the resignation does not come to an end. In my view, there is no point in keeping the petitions under Anti-defection Law alive and to take a decision thereon, since it becomes infructuous after member submits the resignation to the membership of the House. Therefore, I again place the same for discussion in this seminar, whether an Anti-defection petition becomes infructuous or not, after the member resigns to the membership of the House.

Further regarding resignation of a member I would like to bring to the kind notice of this forum that before the election the candidate who has to contest from the party has to obtain B-form from the party concerned. After getting elected to the House, he represents his constituency as well as his party from which he has contested by obtaining B-form. Presently the practice is that, if a member wants to resign, he tenders his resignation without the notice of the party and the same is used to be accepted without the opinion/ notice of the party. Here I would like to suggest that the party which he represents should also have a say before accepting the resignation of the member. This point may also be considered for discussion and and decision.

One more point I want to place in this forum that as per the provisions of Paragraph 2(1)(a) of the Tenth Schedule- **if he has voluntarily given up his membership of such political party;...............** Shall be disqualified for being a member of the House. Here it is not clear what really meant by term "Voluntarily given up his membership". Different interpretations are putforth under different facts and circumstances. Therefore, definite clarity of the said terms needs to be incorporated in the Schedule and the same is placed for deliberations and decision.

With these words I conclude by once again thanking (the Chairman,) Dr.C.P.Joshi ji for organizing this seminar and also thanks to one and all.

Jai hind, Jai Karnataka.

ಶ್ರೀಮತಿ ಕೆ. ರತ್ನಪ್ರಭಾ, ಅಧ್ಯಕ್ಷರು, ಕರ್ನಾಟಕ ಕೌಶಲ್ಯಾಭಿವೃದ್ಧಿ ಪ್ರಾಧಿಕಾರ ಹಾಗೂ ಮಾಜಿ ಮುಖ್ಯ ಕಾರ್ಯದರ್ಶಿ, ಕರ್ನಾಟಕ ಸರ್ಕಾರ ಅವರು ದಿನಾಂಕ 14-2-2020 ರಂದು ಮಾನ್ಯ ಸಭಾಪತಿಗಳನ್ನು ಭೇಟಿ ಮಾಡಿದ ಸಂದರ್ಭ



ದಿನಾಂಕ 9-2-2020ರಂದು ಮಾನ್ಯ ಸಭಾಧ್ಯಕ್ಷರ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆ



ದಿನಾಂಕ 10-01-2020ರಂದು ಮಾನ್ಯ ಸಭಾಧ್ಯಕ್ಷರ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆ



ದಿನಾಂಕ 10-01-2020ರಂದು ಮಾನ್ಯ ಸಭಾಧ್ಯಕ್ಷರ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕೆ ಸಂಬಂಧಿಸಿದಂತೆ ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆ



ದಿನಾಂಕ 26-01-2020ರಂದು ಶಾಸಕರ ಭವನದಲ್ಲಿ ಗಣರಾಜ್ಯೋತ್ಸವ ಆಚರಿಸಿದ ಸಂದರ್ಭ





ದಿನಾಂಕ 26–1–2020ರಂದು ರಾಜಭವನದಲ್ಲಿ ನಡೆದ ಗಣರಾಜ್ಯೋತ್ಸವದ ಆಚರಣೆಯ ಸಂದರ್ಭ



ದಿನಾಂಕ 27–1–2020ರಂದು ವಿಧಾನ ಸಭೆಯ ನೌಕರರ ಸಂಘಧ ಪದಾಧಿಕಾರಿಗಳು ಮಾನ್ಯ ಸಭಾಧ್ಯಕ್ಷರನ್ನು ಭೇಟಿ ಮಾಡಿದ ಸಂದರ್ಭ



ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಸನ್ಮಾನ್ಯ ರಾಜ್ಯಪಾಲರನ್ನು ಆಹ್ವಾನಿಸುವ ಸಂದರ್ಭ



ವಿಧಾನ ಮಂಡಲದ ಜಂಟಿ ಅಧಿವೇಶನದ ಸಂದರ್ಭದಲ್ಲಿ ಸನ್ಮಾನ್ಯ ಸಭಾಪತಿಗಳು, ಸನ್ಮಾನ್ಯ ಸಭಾಧ್ಯಕ್ಷರು ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸನ್ಮಾನ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಸನ್ಮಾನ್ಯ ರಾಜ್ಯಪಾಲರನ್ನು ಸ್ವಾಗತಿಸುವ ಸಂದರ್ಭ





ವಿಧಾನ ಮಂಡಲದ ಜಂಟಿ ಅಧಿವೇಶನಕ್ಕೆ ಸನ್ಮಾನ್ಯ ರಾಜ್ಯಪಾಲರು, ವಿಧಾನ ಪರಿಷತ್ತಿನ ಸನ್ಮಾನ್ಯ ಸಭಾಪತಿಗಳು, ವಿಧಾನ ಸಭೆಯ ಸನ್ಮಾನ್ಯ ಸಭಾಧ್ಯಕ್ಷರು, ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸನ್ಮಾನ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಮೆರವಣಿಗೆಯೊಂದಿಗೆ ಆಗಮನ



ವಿಧಾನ ಸೌಧದಲ್ಲಿ ದಿನಾಂಕ 26-1-2020ರಂದು ಭಾರತ ಸಂವಿಧಾನ ಪುಸ್ತಕ ಬಿಡುಗಡೆ ಸಂದರ್ಭ




ಭಾರತ ಸಂವಿಧಾನ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಪ್ರತಿಜ್ಞಾ ವಿಧಿ ಸ್ವೀಕಾರ



ಶೇಷಾದ್ರಿಪುರಂ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಮಾನ್ಯ ಸಭಾಧ್ಯಕ್ಷರನ್ನು ಭೇಟಿ ಮಾಡಿದ ಸಂದರ್ಭ



ಮೈಸೂರಿನ ಜೆಎಸ್ಎಸ್ ಕಾನೂನು ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು
ಮಾನ್ಯ ಸಭಾಧ್ಯಕ್ಷರನ್ನು ಭೇಟಿ ಮಾಡಿದ ಸಂದರ್ಭ



# ಭಾಗ-2

## ಸಂಸತ್ ಸುದ್ದಿಗಳು

### 1. ಈ ವರ್ಷ ರಾಜ್ಯಸಭೆಯ 73 ಸ್ಥಾನ ಖಾಲಿ

ಭಾರತ ಸಂಸತ್ ವ್ಯವಸ್ಥೆಯ ಮೇಲ್ಮನೆ ಎನಿಸಿಕೊಂಡಿರುವ ರಾಜ್ಯಸಭೆಯ 73 ಸ್ಥಾನಗಳು ಈ ವರ್ಷ ತೆರವಾಗಲಿದ್ದು ಚುನಾವಣೆ ನಡೆಯಲಿದೆ. ಹಾಲಿ ರಾಜ್ಯಸಭೆಯಲ್ಲಿ ಈಗಾಗಲೇ ನಾಲ್ಕು ಸ್ಥಾನಗಳು ಖಾಲಿಯಾಗಿದ್ದು, ಈ ವರ್ಷ ಹೊಸದಾಗಿ 69 ಸದಸ್ಯರು ನಿವೃತ್ತಿಯಾಗುತ್ತಿದ್ದಾರೆ. ಈ ಸ್ಥಾನಗಳಿಗೆ ವರ್ಷ ಪೂರ್ತಿ ಚುನಾವಣೆ ನಡೆಯಲಿದೆ.

ಕೇಂದ್ರ ಸಚಿವರಾದ ಹರ್‌ದೀಪ್ ಸಿಂಗ್ ಪುರಿ, ರಾಮ್ ದಾಸ್ ಅಠಾವಳೆ, ಹಿರಿಯ ರಾಜಕಾರಣಿಗಳಾದ ಶರದ್ ಪವಾರ್, ದಿಗ್ವಿಜಯ್ ಸಿಂಗ್ ಹಾಗೂ ವಿಜಯ್ ಗೋಯೆಲ್ ಕೂಡ ನಿವೃತ್ತಿಯಾಗುವವರ ಪಟ್ಟಿಯಲ್ಲಿದ್ದಾರೆ.

250 ಸದಸ್ಯ ಬಲದ ರಾಜ್ಯಸಭೆಯಲ್ಲಿ ಸದ್ಯ ಬಿಜೆಪಿ 83 ಸದಸ್ಯರನ್ನು ಹೊಂದಿದ್ದರೆ ಕಾಂಗ್ರೆಸ್ 46 ಸದಸ್ಯರನ್ನು ಹೊಂದಿದ್ದಾರೆ. ಈ ವರ್ಷ ಖಾಲಿಯಾಗುತ್ತಿರುವ 69 ಸದಸ್ಯರಲ್ಲಿ 18 ಜನ ಬಿಜೆಪಿಯವರಾಗಿದ್ದಾರೆ.

ಆಧಾರ:ಸಂಯುಕ್ತ ಕರ್ನಾಟಕ, ದಿನಾಂಕ: 05.01.2020

### 2. ಪೌರತ್ವ ಕಾಯಿದೆ ಜಾರಿ ಐತಿಹಾಸಿಕ

ಪೌರತ್ವ ಕಾಯಿದೆ ವಿರುದ್ಧ ನಿರ್ದಿಷ್ಟ ಭಾಗಗಳಲ್ಲಿ ಹಿಂಸಾಚಾರ ಸೇರಿದಂತೆ ದೇಶದಾದ್ಯಂತ ಭಾರಿ ಪ್ರಮಾಣದ ಪ್ರತಿಭಟನೆಗಳು ನಡೆಯುತ್ತಿದ್ದರೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೊಸ ಪೌರತ್ವ ಕಾಯಿದೆ ಜಾರಿಗೊಳಿಸಲು ವಿಧೇಯಕವನ್ನು ಅಂಗೀಕರಿಸಿ, ಸಂವಿಧಾನದ 370 ಹಾಗೂ 35ಎ ವಿಧಿ ಅಮಾನ್ಯಗೊಳಿಸುವ ಸಂಸತ್ತು ಕೈಗೊಂಡ ಐತಿಹಾಸಿಕ ಕ್ರಮವನ್ನು ಕೊಂಡಾಡಿದ್ದಾರೆ.

ಮಹಾತ್ಮ ಗಾಂಧಿ ಅವರು ನೀಡಿದ್ದ ಒಂದು ಆಶ್ವಾಸನೆಯನ್ನು ಈಡೇರಿಸಲು ನೂತನ ತಿದ್ದುಪಡಿ ವಿಧೇಯಕವನ್ನು ಸಂಸತ್ತಿನ ಉಭಯ ಸದನಗಳು ಅಂಗೀಕರಿಸುವುದು ತಮಗೆ ಅತ್ಯಂತ ಸಂತೋಷ ಉಂಟು ಮಾಡಿದೆ ಎಂದು 2020ರ ಸಾಲಿನ ಬಜೆಟ್ ಅಧಿವೇಶನಕ್ಕೆ ಆರಂಭದ ಮೊದಲ ದಿನ ಸಂಸತ್ತಿನ ಉಭಯ ಸದನಗಳ ಉದ್ದೇಶಿಸಿ ಮಾಡಿದ ಭಾಷಣದಲ್ಲಿ ರಾಷ್ಟ್ರಪತಿ ಸಂತಸ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರಪತಿ ಈ ಅಂಶ ಪ್ರಸ್ತಾಪಿಸುತ್ತಿದ್ದಂತೆಯೇ ಆಡಳಿತ ಪಕ್ಷದ ಮುಂದಿನ ಸಾಲಿನಲ್ಲಿ ಕುಳಿತಿದ್ದ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮೇಜು ಕುಟ್ಟಿ ಸ್ವಾಗತಿಸಿದರು. ಪ್ರತಿಪಕ್ಷಗಳ ಸದಸ್ಯರು ವಿರೋಧ ವ್ಯಕ್ತಪಡಿಸಿದ ಕಾರಣ ಕೆಲ ಕಾಲ ಕೋಲಾಹಲದ ಸನ್ನಿವೇಶ ಉಂಟಾಯಿತು.

ಸಂವಿಧಾನದ ವಿಧಿ 370 ಹಾಗೂ 35ಎ ರದ್ದುಪಡಿಸುವ ಮೂಲಕ ಸಂಸತ್ ಕೇವಲ ಐತಿಹಾಸಿಕ ಕ್ರಮ ಮಾತ್ರವಲ್ಲ. ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಪ್ರದೇಶಗಳ ಸಮಾನ ಸದಸ್ಯರಿಗೆ ಹಾದಿ ಸುಗಮಗೊಳಿಸಿದೆ ಎಂದು ರಾಷ್ಟ್ರಪತಿ ಹೇಳಿದರು. ಭಾರತದ ಮೇಲೆ ವಿಶ್ವಾಸ ಇರಿಸಿ ಯಾರೂ ಬೇಕಾದರೂ ಪೌರತ್ವವನ್ನು ಪಡೆಯಬಹುದು. ನರೇಂದ್ರ ಮೋದಿ ಸರ್ಕಾರ "ನವಭಾರತ" ನಿರ್ಮಿಸಲು ಜನಾದೇಶವನ್ನು ಪಡೆದುಕೊಂಡಿದೆ.

### ಬಡವರ ಕಲ್ಯಾಣಕ್ಕೆ ಬದ್ಧ

ಕೇಂದ್ರ ಮಹಾತ್ವಾಕಾಂಕ್ಷಿ ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯಡಿ 75 ಲಕ್ಷಕ್ಕೂ ಹೆಚ್ಚು ಜನರು ಪ್ರಯೋಜನ ಪಡೆದಿದ್ದಾರೆ. 27,000 ಕ್ಕೂ ಹೆಚ್ಚು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು. ದೇಶದ ಮಹಿಳೆಯರನ್ನು ಸಬಲೀಕರಣಗೊಳಿಸಲು ಸರ್ಕಾರ ಹಲವು ಕ್ರಮಗಳು, ಅನೇಕ ಉಪಕ್ರಮಗಳನ್ನು ಕೈಗೊಂಡಿದೆಯೆಂದು, ಪರಸ್ಪರ ಚರ್ಚೆಗಳು ಮತ್ತು ಸಮಾಲೋಚನೆಗಳು ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುತ್ತದೆ ಎಂಬ ಅಭಿಪ್ರಾಯ ಸರ್ಕಾರ ಹೊಂದಿದೆ. ಆದರೆ, ಇದೇ ಸಮಯದಲ್ಲಿ ಪ್ರತಿಭಟನೆಯ

ಹೆಸರಿನಲ್ಲಿ ಯಾವುದೇ ರೀತಿಯ ಹಿಂಸಾಚಾರ ಸಮಾಜ ಮತ್ತು ದೇಶವನ್ನು ದುರ್ಬಲಗೊಳಿಸುತ್ತದೆಂದು ರಾಷ್ಟ್ರಪತಿ ತಿಳಿಸಿದರು.

**ಜಿಎಸ್‌ಟಿಯಿಂದ ವ್ಯಾಪಾರ ಪಾರದರ್ಶಕತೆ**

ಜಿಎಸ್‌ಟಿ, ಸರಕು ಸೇವಾ ತೆರಿಗೆ ಪದ್ಧತಿ ದೇಶದ ವ್ಯಾಪಾರ ವಹಿವಾಟಿನಲ್ಲಿ ಪಾರದರ್ಶಕತೆ ತಂದಿದೆ. ಆರ್ಥಿಕ ಚಟುವಟಿಕೆಯ ವಿಕಾಸಕ್ಕೂ ಪ್ರಮುಖ ವೇದಿಕೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ರಾಷ್ಟ್ರದ ಜನತೆಗೆ ಹೊಸ ವರ್ಷದ ಶುಭಾಶಯ ಹೇಳಿದ ಅವರು ಭಾರತದ ಪಾಲಿಗೆ ಅತ್ಯಂತ ಮಹತ್ವದ ವರ್ಷವಾಗಲಿದೆ ಎಂದರು. ದೇಶದ ಸಂವಿಧಾನ ದೇಶದ ಅಭಿವೃದ್ಧಿ ಆಕಾಂಕ್ಷೆ ಈಡೇರಿಸಲು ನಮಗೆ ಮಾರ್ಗದರ್ಶಕವಾಗಿದೆ ಎಂದು ಅವರು ಒತ್ತಿ ಹೇಳಿದರು. ಮುಸ್ಲಿಂ ಮಹಿಳೆಯರ ಸುರಕ್ಷತೆಗೆ ತ್ರಿವಳಿ ತಲಾಖ್ ನಿಷೇಧಿಸಲಾಗಿದೆ. ಚಿಟ್‌ಫಂಡ್ ವಂಚನೆ ತಪ್ಪಿಸಲು ಕಾಯ್ದೆ, ರಾಮಜನ್ಮ ಭೂಮಿ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪು ಸ್ವಾಗತಾರ್ಹವಾಗಿದೆ. ದೇಶದ ಜನರು ಪ್ರತಿಕ್ರಿಯಿಸಿದ ರೀತಿ, ಶಾಂತಿ ಕಾಪಾಡಿಕೊಂಡ ವಿಧಾನ, ಪ್ರಬುದ್ಧತೆಯನ್ನು ರಾಷ್ಟ್ರಪತಿ ಶ್ಲಾಘಿಸಿದರು. ಪ್ರತಿಭಟನೆಗಳು ದೇಶವನ್ನು ದುರ್ಬಲಗೊಳಿಸುತ್ತವೆಂದು ಹಾಗೂ ನವಭಾರತ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ರಾಷ್ಟ್ರಪತಿ ಹೇಳಿದರು.

ಆಧಾರ:ವಿಶ್ವವಾಣಿ, ದಿನಾಂಕ:01.02.2020

## 3. ಯೋಧರಿಗೆ ವಿಶೇಷ ಉಡುಗೆಯಿಲ್ಲ

ಸಿಯಾಚಿನ್, ಲಡಾಖ್ ಮತ್ತು ಡೊಕ್ಲಾನಂಥ ಅತಿ ಸೂಕ್ಷ್ಮ ಹಾಗೂ ಎತ್ತರದ ಪ್ರದೇಶಗಳಲ್ಲಿ ನಿಯೋಜಿತರಾಗಿರುವ ಭಾರತೀಯ ಸೈನಿಕರಿಗೆ ಅಗತ್ಯವಾದಷ್ಟು ಕ್ಯಾಲರಿಯ ಆಹಾರ ನೀಡಲಾಗುತ್ತಿಲ್ಲ. ಅವರಿಗೆ ಅಗತ್ಯವಾದ ವಿಶೇಷ ಉಡುಪುಗಳನ್ನು ಒದಗಿಸಬೇಕೆಂಬ ಬಹುಕಾಲದ ಬೇಡಿಕೆ ಇನ್ನೂ ಈಡೇರಿಲ್ಲ ಎಂಬ ಆಘಾತಕರ ಮಾಹಿತಿಯನ್ನು ಮಹಾಲೇಖಪಾಲರ (ಸಿಎಜಿ) ವರದಿ ಬಹಿರಂಗಗೊಳಿಸಿದೆ. ಅಲ್ಲಿನ ಯೋಧರಿಗೆ ಉತ್ತಮ ಶಸ್ತ್ರಾಸ್ತ್ರಗಳನ್ನು ಕೂಡ ನೀಡುತ್ತಿಲ್ಲವೆಂದು ಸಂಸತ್ತಿನಲ್ಲಿ ಮಂಡನೆಯಾಗಿರುವ ವರದಿ ತಿಳಿಸಿದೆ.

**ಸಾವರ್ಕರ್ ಕ್ಷಮಾದಾನ ಅರ್ಜಿ ಸಲ್ಲಿಸಿರಲಿಲ್ಲ**

ವಿ.ಡಿ. ಸಾವರ್ಕರ್ ಕ್ಷಮಾದಾನ ಕೋರಿ ಬ್ರಿಟಿಷರಿಗೆ ಸಲ್ಲಿಸಿದ್ದರೆನ್ನಲಾದ ಯಾವುದೇ ಅರ್ಜಿ ಬಗ್ಗೆ ದಾಖಲೆ ಇಲ್ಲ. ಅಂಡಮಾನ್ ಮತ್ತು ನಿಕೋಬಾರ್‌ನ ಕಲೆ ಮತ್ತು ಸಂಸ್ಕೃತಿ ಇಲಾಖೆಯಲ್ಲೂ ಇಂಥ ಮಾಹಿತಿ ಲಭ್ಯವಿಲ್ಲವೆಂದು ಸಂಸ್ಕೃತಿ ಸಚಿವ ಪ್ರಹ್ಲಾದ ಪಟೇಲ್ ಸಂಸತ್ತಿಗೆ ತಿಳಿಸಿದರು. ಹಿಂದು ರಾಷ್ಟ್ರೀಯವಾದಿ ನಾಯಕ ಸಾವರ್ಕರ್ ಕ್ಷಮೆ ಕೋರಿದ ಅರ್ಜಿಯನ್ನು ಕೇಂದ್ರಾಡಳಿತ ಪ್ರದೇಶದ ಸೆಲ್ಯುಲಾರ್ ಸೆರೆಮನೆಯಲ್ಲಿ ಬ್ರಿಟಿಷರು ಪ್ರದರ್ಶನಕ್ಕಿಟ್ಟಿದ್ದರು ಎಂಬ ಪ್ರಶ್ನೆ ಕೇಳಿದ್ದರು.

ಆಧಾರ:ವಿಜಯವಾಣಿ, ದಿನಾಂಕ 05.02.2020

## 4. ಸಂಸತ್‌ನಲ್ಲಿ ಕಾಂಗ್ರೆಸ್ ಮೇಲೆ ಘರ್ಜನೆ

ಪೌರತ್ವ ಮಸೂದೆ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಬಗ್ಗೆ ಕಾಂಗ್ರೆಸ್ ಸಹಿತ ಕೆಲವು ರಾಜಕೀಯ ಪಕ್ಷಗಳು ಜನರಿಗೆ ತಪ್ಪು ಮಾಹಿತಿ ನೀಡುವ ಮೂಲಕ ದಿಕ್ಕು ತಪ್ಪಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರಧಾನಿ ಮೋದಿ 2004, 2010ರಲ್ಲಿ ಎನ್‌ಪಿಆರ್‌ನಲ್ಲಿ ನೀವೇನು ಮಾಡಿದ್ದೀರಿ ಎಂಬ ದಾಖಲೆ ನಮ್ಮಲ್ಲಿದೆ. ಇನ್ನಾದರೂ ಬಡ ಜನರ ಬದುಕಿಗೆ ಕಲ್ಲು ಹಾಕುವ ಕೃತ್ಯ ಕೈಬಿಡಿ ಎಂದು ಗುಡುಗಿದ್ದಾರೆ.

ಲೋಕಸಭೆ ಬಳಿಕ ರಾಜ್ಯಸಭೆಗಳಲ್ಲಿ ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ ಮಾತನಾಡಿದ ಪ್ರಧಾನಿ, ಕೇಂದ್ರ ಸರ್ಕಾರದ ಸಾಧನೆಗಳನ್ನು ಪ್ರಸ್ತಾಪಿಸುತ್ತಲೇ ಪ್ರತಿಪಕ್ಷ ಕಾಂಗ್ರೆಸ್‌ನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಸಿಎಎ ಬಗ್ಗೆ ಮಾತನಾಡಿ ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ರಕ್ಷಣೆ ಅತ್ಯಗತ್ಯ ಎಂದು ಡಾ: ಅಂಬೇಡ್ಕರ್, ಲಾಲ್ ಬಹುದ್ದೂರ್ ಶಾಸ್ತ್ರಿ, ರಾಮ್ ಮನೋಹರ್ ಲೋಹಿಯಾ ಪ್ರತಿಪಾದಿಸಿದ್ದರು. ಈ ನಾಯಕರೆಲ್ಲಾ ಕೋಮುವಾದಿಗಳೇ? ಎಂದು ಖಾರವಾಗಿ ಪ್ರಶ್ನಿಸಿದ ಮೋದಿ ನಿಮ್ಮ ಮತ ಬ್ಯಾಂಕ್ ರಾಜಕಾರಣಕ್ಕೆ ಇನ್ನು ಭವಿಷ್ಯವಿಲ್ಲ ಎಂದು ಎಚ್ಚರಿಸಿದರು. ದಶಕಗಳ ಕಾಲ ಕಾಶ್ಮೀರವನ್ನು 370 ವಿಧಿಯಿಂದ

ಮುಕ್ತಗೊಳಿಸಲಾಗದ ನಿಮ್ಮಿಂದ ಸಂವಿಧಾನದ ಪಾಠ ಕಲಿಯಬೇಕಿಲ್ಲ. ಅಲ್ಲಿನ ಜನರಿಗೆ ಸ್ವತಂತ್ರ ಬದುಕಿನ ಹಕ್ಕು ನೀಡಿದ್ದೇವೆ. ನಮ್ಮ ಅವಧಿಯಲ್ಲೇ ಅಭಿವೃದ್ಧಿ ಕ್ರಾಂತಿಯನ್ನೂ ಕಾಣುವಿರಿ ಎಂದು ಕಾಂಗ್ರೆಸ್ ಹೆಸರು ಉಲ್ಲೇಖಿಸಿಯೇ ತರಾಟೆಗೆ ತೆಗೆದುಕೊಂಡರು. ಮಹಾತ್ಮಾಗಾಂಧಿ ನಿಮಗೆ ಕೇವಲ ಟ್ರೇಲರ್ (ಪ್ರಚಾರಕ್ಕೆ) ಆದರೆ ನಮಗೆ ಅವರೇ ಚುರುಕು ಎಂದು ಪ್ರಧಾನಿ ಇದೇ ವೇಳೆ ಪ್ರತಿಪಾದಿಸಿದರು.

ಪೌರತ್ವ ಮಸೂದೆಯಿಂದ ಮುಸ್ಲಿಮರ ಬದುಕು ವಿನಾಶವಾಗುತ್ತದೆಂದು ಪ್ರತಿಭಟನಾಕಾರರನ್ನು ಎತ್ತಿಕಟ್ಟುತ್ತಿರುವ ನಿಮ್ಮ ಕೆಟ್ಟ ಪ್ರವೃತ್ತಿಯನ್ನು ಇನ್ನಾದರೂ ಬಿಡಿ ಎಂದು ಚಾಟಿ ಬೀಸಿದ ಮೋದಿ ಜಾಗೃತ ಜನತೆಯ ಮುಂದೆ ನಿಮ್ಮ ಬಣ್ಣ ಬಯಲಾಗುವ ದಿನಗಳು ದೂರವಿಲ್ಲ ಎಂಬ ವಾಸ್ತವ ಅರಿಯಿರಿ ಎಂದು ಕಿವಿಮಾತು ಹೇಳಿದರು.

ವೇಗದ ಅಭಿವೃದ್ಧಿ ನಮ್ಮ ಉದ್ದೇಶ. ಇದಕ್ಕಾಗಿಯೇ ಮತ್ತೊಮ್ಮೆ ದೇಶದ ಜನತೆ ಅಧಿಕಾರ ಕೊಟ್ಟಿದ್ದಾರೆ. ದಶಕಗಳ ಕಾಲ ನೆನೆಗುದಿಗೆ ಬಿದ್ದಿದ್ದ ಕಾಶ್ಮೀರ ವಿಷಯ. ರಾಮಜನ್ಮ ಭೂಮಿ ವಿವಾದ ಇತ್ಯರ್ಥ, ತ್ರಿವಳಿ ತಲಾಖ್ ನಿಷೇಧ, ಈಶಾನ್ಯ ರಾಜ್ಯಗಳ ಅಭಿವೃದ್ಧಿ ಎನ್‌ಡಿಎ ಐತಿಹಾಸಿಕ ಸಾಧನೆಗಳು ಎಂದು ಪ್ರಧಾನಿ ಮೋದಿ ಎರಡೂ ಸದನಗಳಲ್ಲಿ ಸಾಧನೆಗಳ ಮೇಲೆ ಬೆಳಕು ಚೆಲ್ಲಿದರು.

ಆಧಾರ:ಸಂಯುಕ್ತ ಕರ್ನಾಟಕ, ದಿನಾಂಕ: 07.02.2020

## 5. ನಿರುದ್ಯೋಗ ಸಮಸ್ಯೆ ನಿವಾರಣೆಗೆ ನಾಲ್ವರು ಸಂಸದರ ಖಾಸಗಿ ವಿಧೇಯಕ

ದೇಶದಲ್ಲಿ ಹೆಚ್ಚಾಗಿರುವ ನಿರುದ್ಯೋಗ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ನಾಲ್ವರು ಸಂಸದರು "ಖಾಸಗಿ ಸದಸ್ಯರ ಮಸೂದೆ" ಮಂಡಿಸಲು ನಿರ್ಧರಿಸಿದ್ದಾರೆ.

ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ ನೀಡುವುದರ ಬಗ್ಗೆ ಕೂಡ ಮಸೂದೆಯಲ್ಲಿ ಪ್ರಸ್ತಾಪಿಸಿದ್ದಾರೆ. ಈ ಪೈಕಿ ಮೂವರು ಬಿಜೆಪಿ ಸಂಸದರಾಗಿದ್ದರೆ, ಮತ್ತೊಬ್ಬರು ಕಾಂಗ್ರೆಸ್ ಸಂಸದ, ನೀತಿಯ ನಿರುದ್ಯೋಗ ವಿಧೇಯಕ 2019 ಎಂದು ಅದನ್ನು ಹೆಸರಿಸಲಾಗಿದ್ದು, ಅದರ ಪ್ರಕಾರ ಸೂಕ್ತ ಕೆಲಸವಿಲ್ಲದ ಯುವಕರಿಗೆ ಭತ್ಯೆ ನೀಡಬೇಕು ಎಂದು ಸಲಹೆ ಮಾಡಲಾಗಿದೆ.

ದಕ್ಷಿಣ ದೆಹಲಿ ಸಂಸದ ರಮೇಶ್ ಬಿದೂರಿ ಸಿದ್ದಪಡಿಸಿರುವ ವಿಧೇಯಕದಲ್ಲಿ ಸ್ನಾತಕೋತ್ತರ ಪದವೀಧರರಿಗೆ ಮಾತ್ರ ಭತ್ಯೆ ನೀಡುವಂತೆ ಸಲಹೆ ಮಾಡಲಾಗಿದೆ. ಜಲಗಾಂವ್‌ನ ಬಿಜೆಪಿ ಸಂಸದ "ಭಯ್ಯಾ" ಸಾಹೇಬ ಪಾಟೀಲ್‌ರ ವಿಧೇಯಕದಲ್ಲಿ ನಿರುದ್ಯೋಗಿ ಯುವಕರಿಗೆ ಭತ್ಯೆ ನೀಡುವುದು ಮತ್ತು ಸೂಕ್ತ ಉದ್ಯೋಗಗಳನ್ನು ನೀಡುವುದರ ಬಗ್ಗೆ ಪ್ರಸ್ತಾಪಿಸಲಾಗಿದ್ದರೆ ಕಾಂಗ್ರೆಸ್ ಸಂಸದ ಎನ್. ತಿರುನಾವುಕ್ಕರನು ಅವರ ಪ್ರಕಾರ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸಿಗುವವರೆಗೆ ಆರ್ಥಿಕ ನೆರವು ನೀಡುವ ಬಗ್ಗೆ ಸಲಹೆ ಮಾಡಿದ್ದಾರೆ.

ಆಧಾರ:ಉದಯವಾಣಿ, ದಿನಾಂಕ: 11.02.2020

## 6. ಮೀಸಲು ತೀರ್ಪಿಗೆ ಸಂಸತ್‌ನಲ್ಲಿ ಗದ್ದಲ

"ಸರ್ಕಾರಿ ಉದ್ಯೋಗ ಮತ್ತು ಬಡ್ತಿಯಲ್ಲಿ ಮೀಸಲಾತಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೂಲಭೂತ ಹಕ್ಕಲ್ಲ ಎಂಬ ಸುಪ್ರೀಂಕೋರ್ಟ್ ತೀರ್ಪು ಸಂಸತ್ತಿನ ಪ್ರತಿಪಕ್ಷಗಳ ಗದ್ದಲದ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಹೇಳಿಕೆ ನೀಡಿದ ಸಾಮಾಜಿಕ ನ್ಯಾಯಖಾತೆ ಮತ್ತು ಸಬಲೀಕರಣ ಸಚಿವ ಥಾವರ್‌ಚಂದ್‌ಗೆಹ್ಲೋಟ್, ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬಂದ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಯಾವುದೇ ಪಕ್ಷ ವಹಿಸಿಲ್ಲ. ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರಕ್ಕೆ ಯಾವುದೇ ರೀತಿಯಲ್ಲಿ ಸ್ಪಷ್ಟನೆ ನೀಡಲು ನ್ಯಾಯಪೀಠ ಸೂಚನೆ ನೀಡಿಲ್ಲ. 2019ರಲ್ಲಿ ಉತ್ತರಾಖಂಡದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಉಂಟಾಗಿದ್ದ ಸಮಸ್ಯೆ ಇದು ಎಂದು ಹೇಳಿದರು. ಆ ಸಂದರ್ಭದಲ್ಲಿ ಸರ್ಕಾರಿ ಹುದ್ದೆಗಳಲ್ಲಿ ಪದೋನ್ನತಿಗಾಗಿ ಮೀಸಲು ಅಳವಡಿಸಲು ನಿರ್ಧರಿಸದೇ ಇದ್ದುದರಿಂದ ಈ ಸಮಸ್ಯೆ ಉದ್ಭವವಾಗಿದೆ. ಸರ್ಕಾರ ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಶೀಘ್ರ ನಿರ್ಧಾರ ಕೈಗೊಳ್ಳಲಿದೆ ಎಂದರು.

ಎಸ್‌ಸಿ–ಎಸ್‌ಟಿ ವರ್ಗದವರ ಮೀಸಲಾತಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಪಾರ್ಟಿಯೇ ಅಲ್ಲ. ಜೊತೆಗೆ ಯಾವುದೇ ಅಫಿಡವಿಟ್ ಅನ್ನೂ ಕೋರ್ಟ್ ಕೇಳಿಲ್ಲ ಎಂದು ಕೇಂದ್ರ ಸಚಿವ ಥಾವರ್‌ಚಂದ್‌ಗೆಹ್ಲೋಟ್ ಹೇಳಿದ್ದಾರೆ.

ಕೇಂದ್ರ ಸರ್ಕಾರ ಈ ಕೂಡಲೇ ಕ್ಯಾಬಿನೆಟ್ ಸಭೆ ಕರೆದು ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಬೇಕು. ಸುಪ್ರೀಂನಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಬೇಕೆಂದು ಕಾಂಗ್ರೆಸ್ ನಾಯಕ ಗುಲಾಂ ನಬಿ ಅಜಾದ್ ಹೇಳಿದರು.

ಆಧಾರ:ಉದಯವಾಣಿ, ದಿನಾಂಕ:11.02.2020

## 7. ತಳವಾರ, ಪರಿವಾರ, ಸಿದ್ದಿಗೆ ಎಸ್ಟಿ ಮಾನ್ಯತೆ

ರಾಜ್ಯದ ತಳವಾರ, ಪರಿವಾರ ಮತ್ತು ಸಿದ್ದಿ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಮಾನ್ಯತೆ ನೀಡುವ ಸಂವಿಧಾನ ತಿದ್ದುಪಡಿ ವಿಧೇಯಕವನ್ನು ಲೋಕಸಭೆ ಅನುಮೋದಿಸಿದೆ.

ಎರಡೂ ಸದನಗಳಲ್ಲಿ ತಿದ್ದುಪಡಿ ಮಸೂದೆಯನ್ನು ಅನುಮೋದಿಸಿರುವುದರಿಂದ ರಾಷ್ಟ್ರಪತಿ ಅಧಿಕೃತ ಮುದ್ರೆಯೊಂದೇ ಬಾಕಿ ಉಳಿದಿದೆ. ಮಸೂದೆಯನ್ನು ಬೆಂಬಲಿಸಿ ಮಾತನಾಡಿದ ಪ್ರತಾಪ್ ಸಿಂಹ ಕಳೆದ 36 ವರ್ಷಗಳಿಂದ ಈ ಮೂರು ಜನಾಂಗಗಳ ಜನರು ನ್ಯಾಯಕ್ಕಾಗಿ ಕಾದಿದ್ದರು ಇಂದು ನಮ್ಮೆಲ್ಲರ ಕನಸು ಈಡೇರುತ್ತಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ 15–18ಲಕ್ಷ ಪರಿವಾರ–ತಳವಾರ ಸಮುದಾಯದವರಿದ್ದು, ಮೈಸೂರು ಸುತ್ತಮುತ್ತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬೆಳಗಾವಿ, ಉತ್ತರ ಕನ್ನಡ, ಧಾರವಾಡ ಕೆಲ ಭಾಗಗಳಲ್ಲಿ ಸಿದ್ದಿ ಸಮಾಜದವರು ನೆಲೆಸಿದ್ದಾರೆ.

ಆಧಾರ:ವಿಜಯವಾಣಿ, ದಿನಾಂಕ: 12.02.2020

## 8. ದೇಶದ ಅರ್ಥ ವ್ಯವಸ್ಥೆ ತೊಂದರೆಯಲ್ಲಿಲ್ಲ

ದೇಶದ ಅರ್ಥ ವ್ಯವಸ್ಥೆ ಕುಸಿಯುವ ಹಂತದಲ್ಲಿ ಇಲ್ಲ. ಅದು ಅಭಿವೃದ್ಧಿ ಹಂತದಲ್ಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಲೋಕಸಭೆಯಲ್ಲಿ ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ಐದು ಲಕ್ಷ ಕೋಟಿ ಡಾಲರ್ ಮೌಲ್ಯದ ಅರ್ಥ ವ್ಯವಸ್ಥೆಯನ್ನು ದೇಶ ಹೊಂದಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅರ್ಥ ವ್ಯವಸ್ಥೆಯ ಸಾಧನೆಗಳನ್ನು ಹೇಳಿಕೊಂಡ ವಿತ್ತ ಸಚಿವೆ ವಿದೇಶಿ ಬಂಡವಾಳ ಹೂಡಿಕೆ ಪ್ರಮಾಣ, ಕಾರ್ಖಾನೆಗಳಲ್ಲಿನ ಉತ್ಪಾದನೆ ಪ್ರಮಾಣ ಹೆಚ್ಚಾಗಿದೆ. ಹಿಂದಿನ 3 ತಿಂಗಳ ಅವಧಿಯಲ್ಲಿ ಜಿಎಸ್‌ಟಿ ಸಂಗ್ರಹ 1 ಲಕ್ಷ ಕೋಟಿ ರೂ. ದಾಟಿರುವುದೇ ಇದಕ್ಕೆ ಸಾಕ್ಷಿ. ದೇಶದ ಅರ್ಥ ವ್ಯವಸ್ಥೆ ತೊಂದರೆಗೆ ಸಿಕ್ಕಿ ಹಾಕಿಕೊಂಡಿಲ್ಲ. ಅದು ಅಭಿವೃದ್ಧಿಯ ಪಥದಲ್ಲಿದೆ ಎಂದಿದ್ದಾರೆ.

"ಜಗತ್ತಿನ ರಾಷ್ಟ್ರಗಳು ಭಾರತದ ಬಗ್ಗೆ ಹೊಂದಿರುವ ದೃಷ್ಟಿಕೋನ ಈಗ ಬದಲಾಗಿದೆ. 2019–20ರ ಏಪ್ರಿಲ್–ನವೆಂಬರ್ ಅವಧಿಯಲ್ಲಿ 24.4 ಬಿಲಿಯನ್ ಡಾಲರ್‌ಗಳಷ್ಟು ವಿದೇಶಿ ಬಂಡವಾಳ ಹೂಡಿಕೆ ಹರಿದು ಬಂದಿದೆ. ಹಿಂದಿನ ವಿತ್ತೀಯ ವರ್ಷದಲ್ಲಿ 21.2 ಬಿಲಿಯನ್ ಡಾಲರ್ ಇತ್ತು ಎಂದಿದ್ದಾರೆ.

ಪರಿಣಿತರಲ್ಲದೇ ಇರುವವರು ಅರ್ಥ ವ್ಯವಸ್ಥೆಯನ್ನು ನಿಭಾಯಿಸಿದ್ದರಿಂದಲೇ ಅದು ಕುಸಿದು ಹೋಗಿದೆ ಎಂದು ಮಾಜಿ ಸಚಿವ ಪಿ. ಚಿದಂಬರಂ ಟೀಕೆಗೆ ತಿರುಗೇಟು ನೀಡಿರುವ ವಿತ್ತ ಸಚಿವರು, ಯುಪಿಎ ಅವಧಿಯಲ್ಲಿಯೇ ಜಿಡಿಪಿ ಕುಸಿದಿತ್ತು ಎಂದಿದ್ದಾರೆ.

2008–2009ನೇ ಸಾಲಿನಲ್ಲಿ ಶೇ. 6.1, 2009–2010ನೇ ಸಾಲಿನಲ್ಲಿ ಶೇ. 6.6, 2010–2011ನೇ ಸಾಲಿನಲ್ಲಿ ಶೇ 4.9, 2011–2012ನೇ ಸಾಲಿನಲ್ಲಿ ಶೇ. 5.9, 2012–13ನೇ ಸಾಲಿನಲ್ಲಿ ಶೇ. 4.9, ಶೇ. 2013–14ನೇ ಸಾಲಿನಲ್ಲಿ ಶೇ. 4.5ರಲ್ಲಿ ಜಿಡಿಪಿ ಕುಸಿದಿತ್ತು. ಈ ಅಂಶವನ್ನು ಚಿದಂಬರಂ ನೆನಪಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ಆಧಾರ:ಉದಯವಾಣಿ, ದಿನಾಂಕ: 12.02.2020

### 9. ಸಂಸತ್ ಅಧಿಕಾರಿಗೆ ಹಿಂಬಡ್ತಿ

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಂಪುಟದ ಕೆಲವು ಸಚಿವರು, ಮುಖ್ಯ ಮಂತ್ರಿಗಳ ವಿರುದ್ಧ ಆಕ್ಷೇಪಾರ್ಹ ಕಮೆಂಟ್‌ಗಳನ್ನು ಹಂಚಿಕೊಂಡ ಆರೋಪದ ಹಿನ್ನೆಲೆಯಲ್ಲಿ ಸಂಸತ್‌ನ ಭದ್ರತಾ ವಿಭಾಗದ ಉಪ ನಿರ್ದೇಶಕ ಉರ್ಜುಲ್ ಹಸನ್‌ಗೆ ಹಿಂಬಡ್ತಿ ನೀಡಲಾಗಿದೆ. ಐದು ವರ್ಷಗಳವರೆಗೆ ಈ ನಿಯಮ ಜಾರಿಯಲ್ಲಿರಲಿದೆ. ಅವರಿಗೆ ವೇತನದಲ್ಲಿ ಏರಿಕೆ ಸೇರಿದಂತೆ ಯಾವುದೇ ಸವಲತ್ತು ಸಿಗುವುದಿಲ್ಲ. ಇಂಥ ಕ್ರಮ ಇದೇ ಮೊದಲನೆಯದ್ದು ಎಂದು ವಿಶ್ಲೇಷಿಸಲಾಗುತ್ತಿದೆ. 2018ರ ಜೂನ್ ತಿಂಗಳಿನಲ್ಲಿ ಹಸನ್‌ರನ್ನು ಸಸ್ಪೆಂಡ್ ಮಾಡಲಾಗಿತ್ತು. ಶಿಸ್ತಿನ ಕ್ರಮದ ಬಗ್ಗೆ ರಾಜ್ಯಸಭಾ ಕಾರ್ಯಾಲಯ ಪ್ರಕಟಣೆ ನೀಡಿದೆ.

ಆಧಾರ:ಉದಯವಾಣಿ, 15.02.2020

### 10. ರಾಜ್ಯಸಭೆಯ ಬಾವಿಗೆ ಇಳಿಯುವವರಿಗೆ ಮತ ಹಕ್ಕು ಬೇಡ: ಶಿಫಾರಸ್ಸು

ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸುವ ರಾಜ್ಯಸಭಾ ಸದಸ್ಯರಿಗೆ ಮಸೂದೆಗಳಿಗೆ ಸಂಬಂಧಿಸಿದ ಮತದಾನ ಪ್ರಕ್ರಿಯೆ ವೇಳೆ ಮತ ಹಾಕುವುದರಿಂದ ನಿರ್ಬಂಧ ಹೇರಬೇಕು ಎಂದು ಸದನದ ನಿಯಮಗಳ ಪರಿಶೀಲನೆಗೆ ನೇಮಕಗೊಂಡಿದ್ದ ಸಮಿತಿಯೊಂದು ಶಿಫಾರಸ್ಸು ಮಾಡಿದೆ.

ಇದೇ ವೇಳೆ ರಾಜ್ಯಸಭೆಯ ನಿಯಮ 267ರಡಿ ಕೇವಲ ಅರ್ಧ ತಾಸು ಚರ್ಚೆಗಷ್ಟೇ ಅವಕಾಶ ಕಲ್ಪಿಸಬೇಕು ಎಂದು ಸಲಹೆ ಮಾಡಿದೆ. ನಿಯಮ 267ರಡಿ ಎಲ್ಲ ಕಲಾಪಗಳನ್ನೂ ಬದಿಗೊತ್ತಿ ನಿರ್ದಿಷ್ಟ ವಿಷಯಗಳ ಕುರಿತು ಚರ್ಚೆಗೆ ಅವಕಾಶವಿದೆ. ಹೀಗಾಗಿ ಈ ನಿಯಮ ರಾಜ್ಯಸಭೆಯ ಪ್ರತಿಪಕ್ಷಗಳಿಗೆ ಅಚ್ಚುಮೆಚ್ಚಿನದ್ದಾಗಿದೆ.

ಕಲಾಪದ ಸಂದರ್ಭ ಸದಸ್ಯರು ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರೆ ಅವರನ್ನು ಅಮಾನತ್ತುಗೊಳಿಸುವ ಅಧಿಕಾರ ಲೋಕಸಭೆಯಲ್ಲಿ ಸ್ಪೀಕರ್ ಅವರಿಗೆ ಇದೆ. ಆದರೆ ರಾಜ್ಯಸಭೆಯಲ್ಲಿ ಸಭಾಪತಿಗಳಿಗೆ ಆ ಅಧಿಕಾರ ಇಲ್ಲ. ನಿಯಮ–ತಿದ್ದುಪಡಿಗಾಗಿ ರಾಜ್ಯಸಭೆಯ ಮಾಜಿ ಮಹಾ ಪ್ರಧಾನ ಕಾರ್ಯದರ್ಶಿ ಡಿ.ಕೆ. ಅಗ್ನಿ ಹೋತ್ರಿ, ಕಾನೂನು ಸಚಿವಾಲಯದ ಮಾಜಿ ಹೆಚ್ಚುವರಿ ಕಾರ್ಯದರ್ಶಿ ದಿನೇಶ್ ಭಾರದ್ವಾಜ್ ಅವರ ಸಮಿತಿಯನ್ನು ಸಭಾಪತಿ ವೆಂಕಯ್ಯ ನಾಯ್ಡು ರಚಿಸಿದ್ದರು. 51 ಸಭೆಗಳನ್ನು ನಡೆಸಿ ಆ ಸಮಿತಿ ಕೆಲವೊಂದು ಶಿಫಾರಸ್ಸುಗಳನ್ನು ಮಾಡಿದೆ.

ಆದರೆ, ಸದನದ ಬಾವಿಗೆ ಇಳಿದವರ ಮತ ಹಕ್ಕು ಕಸಿಯುವುದು ಪ್ರಜಾಸತ್ತೆ ವಿರೋಧಿ, ಅಪ್ರಾಯೋಗಿಕ ಎಂದು ಮಾಜಿ ಸಂಸದೀಯ ಕಾರ್ಯದರ್ಶಿ ಅಫ್ಜಲ್ ಅಮಾನುಲ್ಲಾ ತಿಳಿಸಿದ್ದರೆ, ಈ ವಿಷಯ ಚರ್ಚೆಗೆ ಬಂದಾಗ ನಿಲುವು ತೆಗೆದುಕೊಳ್ಳುತ್ತೇವೆ ಎಂದು ಕಾಂಗ್ರೆಸ್ಸೇತರ ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.

ಆಧಾರ:ಕನ್ನಡಪ್ರಭ, ದಿನಾಂಕ:21.02.2020

### 11. ಸಂಸತ್ ಕಲಾಪ ನುಂಗಿದ ದೆಹಲಿ ಗಲಭೆ

ನಲವತ್ತೇಳು ಜೀವಗಳನ್ನು ಬಲಿ ಪಡೆದ ದೆಹಲಿ ಹಿಂಸಾಚಾರ ಪ್ರಕರಣ ಸಂಸತ್ತಿನ ಉಭಯ ಸದನಗಳಲ್ಲಿ ಮರುಕಳಿಸಿದ್ದರಿಂದ ಗದ್ದಲ, ಕೋಲಾಹಲ ಉಂಟಾದ ಹಿನ್ನೆಲೆಯಲ್ಲಿ ಕಲಾಪವನ್ನು ಮುಂದೂಡುವಂತಾಯಿತು.

ಬೆಳಿಗ್ಗೆ ಕಲಾಪ ಆರಂಭಿಸುತ್ತಿದ್ದಂತೆಯೇ ವಿವಿಧ ಪ್ರತಿಪಕ್ಷಗಳ ಸದಸ್ಯರು, ದೆಹಲಿ ಹಿಂಸಾಚಾರದ ಪ್ರಕರಣದ ಚರ್ಚೆಗೆ ಅವಕಾಶ ನೀಡಬೇಕು ಎಂದು ಎರಡೂ ಮನೆಯಲ್ಲಿ ಒತ್ತಾಯಿಸಿದ್ದರಿಂದ ಭಾರಿ ಕೋಲಾಹಲ, ಗದ್ದಲ ಉಂಟಾಯಿತು. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೋಳಿ ನಂತರ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದ್ದರೂ ಪ್ರತಿಪಕ್ಷಗಳು ಪಟ್ಟು ಬಿಡಲಿಲ್ಲ.

ದೆಹಲಿ ಹಿಂಸಾಚಾರದ ಬಗ್ಗೆ ಚರ್ಚೆಗೆ ಪ್ರತಿಪಕ್ಷಗಳು ಒತ್ತಾಯಿಸುತ್ತಿರುವುದರ ನಡುವೆಯೇ ಲೋಕಸಭೆಯಲ್ಲಿ ಎರಡು ವಿಧೇಯಕಕ್ಕೆ ಅಂಗೀಕಾರ ದೊರೆತಿದೆ. ನೇರ ತೆರಿಗೆಯ **"ವಿವಾದ್ ಸೆ ವಿಶ್ವಾಸ್ ಮಸೂದೆ–2020"** ಹಾಗೂ **10 ಬ್ಯಾಂಕ್‌ಗಳ ವಿಲೀನಕ್ಕೆ ಅನುಮೋದನೆ ದೊರೆತಿದೆ.**

ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾಗಳನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸುವುದು ಸಿಂಡಿಕೇಟ್ ಬ್ಯಾಂಕ್ ಅನ್ನು ಕೆನರಾ ಬ್ಯಾಂಕ್‌ಗೆ ವಿಲೀನಗೊಳಿಸುವುದು, ಆಂಧ್ರಾ ಬ್ಯಾಂಕ್ ಅನ್ನು ಕೆನರಾ ಬ್ಯಾಂಕ್‌ಗೆ ವಿಲೀನಗೊಳಿಸುವುದು. ಆಂಧ್ರಾ ಬ್ಯಾಂಕ್ ಕಾರ್ಪೋರೇಷನ್ ಬ್ಯಾಂಕ್ ಅನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ವಿಲೀನಗೊಳಿಸುವುದು ಮತ್ತು ಅಲಹಾಬಾದ್ ಬ್ಯಾಂಕ್‌ಅನ್ನು ಇಂಡಿಯನ್ ಬ್ಯಾಂಕ್‌ಗೆ ವಿಲೀನಗೊಳಿಸುವುದು ಇದರಲ್ಲಿ ಸೇರಿದೆ. ಈ ವಿಲೀನವು 2020ರ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ಇದರ ಪರಿಣಾಮವಾಗಿ ಎಂಟು ಲಕ್ಷ ಕೋಟಿ ವ್ಯವಹಾರದ ಬ್ಯಾಂಕುಗಳು ದೇಶದ ಮೂಲೆ ಮೂಲೆಗೆ ತಲುಪುವಂತಾಗುತ್ತದೆ ಎಂದು ಹೇಳಿದ್ದಾರೆ. ಈ ವಿಲೀನದಿಂದ ಬ್ಯಾಂಕುಗಳು ಸಾಮರ್ಥ್ಯ ವೃದ್ಧಿಸಿಕೊಂಡು ಜಾಗತಿಕ ಬ್ಯಾಂಕುಗಳಿಗೆ ಪರಿಣಾಮಕಾರಿಯಾಗಿ ಸ್ಪರ್ಧೆ ನೀಡಲಿವೆ. ಅಲ್ಲದೆ, ಬ್ಯಾಂಕಿಂಗ್ ವ್ಯವಸ್ಥೆ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ. ಬ್ಯಾಂಕಿಂಗ್ ವಲಯದಲ್ಲಿ ಹೆಚ್ಚುವರಿ ಸಾಲ ವಿತರಣೆಯನ್ನು ಉತ್ತೇಜಿಸಲಾಗುವುದು ಎಂದಿದ್ದಾರೆ.

**ಕಂಪನಿಗಳ ಮಸೂದೆಗೆ ಅನುಮೋದನೆ**

ಕಂಪನಿಗಳ (2ನೇ ತಿದ್ದುಪಡಿ) ಮಸೂದೆ – 2019ಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಸಚಿವ ಸಂಪುಟ ಸಭೆ ನಂತರ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಮಸೂದೆಯು ಸಾಲ ಮರು ಪಾವತಿ ಸರಿಯಾಗಿ ಮಾಡದ ಸಂದರ್ಭದಲ್ಲಿ ಅಂತಹವರನ್ನು ಅಪರಾಧಿಗಳೆಂದು ಪರಿಗಣಿಸುವುದನ್ನು ತೆಗೆದು ಹಾಕುತ್ತದೆ. ಈ ವಿಷಯದಲ್ಲಿ ವಸ್ತುನಿಷ್ಠವಾಗಿ ನಿರ್ಧರಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಈ ಮಸೂದೆ, ದೇಶದ ಅಪರಾಧ ನ್ಯಾಯ ವ್ಯವಸ್ಥೆಯನ್ನು ಸುಧಾರಿಸಲು ನೆರವಾಗಲಿದೆ. ಅಲ್ಲದೆ, ಮಸೂದೆಯು ಕಾನೂನು ಪಾಲಿಸುವ ಕಾರ್ಪೋರೇಟ್ ಕಂಪನಿಗಳ ಕೆಲಸವನ್ನು ಸುಲಭಗೊಳಿಸುತ್ತದೆ ಎಂದು ಅವರು ಹೇಳಿದರು. ಈ ಹಿಂದೆ, ಕಂಪನಿಗಳ (ತಿದ್ದುಪಡಿ) ಕಾಯ್ದೆ 2015ರ ಕೆಲವು ನಿಬಂಧನೆಗಳಿಗೆ ತಿದ್ದುಪಡಿ ಮಾಡಲಾಗಿತ್ತು.

ಆಧಾರ:ವಿಶ್ವವಾಣಿ, ದಿನಾಂಕ: 05.03.2020

## 12. ಗದ್ದಲ ಎಬ್ಬಿಸಿದ 7 ಕಾಂಗ್ರೆಸ್ ಸದಸ್ಯರು ಬಜೆಟ್ ಅಧಿವೇಶನದಿಂದ ಅಮಾನತ್ತು

ದೆಹಲಿ ಹಿಂಸಾಚಾರ ವಿಷಯವಾಗಿ ಲೋಕಸಭೆಯಲ್ಲಿ ಭಾರೀ ಗದ್ದಲ ಎಬ್ಬಿಸಿದ ಕಾಂಗ್ರೆಸ್‌ನ 7 ಸದಸ್ಯರನ್ನು ಪ್ರಸಕ್ತ ನಡೆಯುತ್ತಿರುವ ಬಜೆಟ್ ಅಧಿವೇಶನ ಮುಗಿಯುವವರೆಗೆ ಅಮಾನತ್ತು ಮಾಡಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಆದೇಶ ಹೊರಡಿಸಿದ್ದಾರೆ. ಅಧಿವೇಶನ ಆರಂಭವಾದಾಗಿನಿಂದಲೂ ದಿಲ್ಲಿ ಹಿಂಸೆ ವಿಷಯ ಚರ್ಚೆಗೆ ಒತ್ತಾಯಿಸಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗೆ ಬಂದು ಘೋಷಣೆ ಕೂಗುತ್ತಾ ಕಲಾಪಕ್ಕೆ ಅಡ್ಡಿಪಡಿಸುತ್ತಲೇ ಇದ್ದರು. ಇದೇ ರೀತಿ ಘಟನೆ ಮುಂದುವರೆದಿತ್ತು. ಸ್ಪೀಕರ್‌ರವರು 7 ಜನ ಸದಸ್ಯರನ್ನು ಸದನದಿಂದ ಹೊರ ಹೋಗಲು ಸೂಚಿಸಿದರು. ಬಳಿಕ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಈ ಸದಸ್ಯರನ್ನು ಬಜೆಟ್ ಅಧಿವೇಶನ ಮುಕ್ತಾಯವಾಗುವವರೆಗೂ ಅಮಾನತ್ತುಗೊಳಿಸುವ ಗೊತ್ತುವಳಿಗೆ ವಿಪಕ್ಷಗಳ ಪ್ರತಿಭಟನೆ ಮಧ್ಯೆ ಅನುಮೋದನೆ ನೀಡಲಾಯಿತು. ಸದಸ್ಯರ ಅಮಾನತ್ತು ಮಾಡಿ ಸ್ಪೀಕರ್ ಕಛೇರಿ ಆದೇಶ ಹೊರಡಿಸಿತು. ಇದನ್ನು ಕಾಂಗ್ರೆಸ್ ಬಹುವಾಗಿ ಟೀಕಿಸಿದೆ.

ಆಧಾರ:ಕನ್ನಡಪ್ರಭ, ದಿನಾಂಕ:06.03.2020

## 13. ಲೋಕಸಭೆ ಗದ್ದಲ : ಪರಾಮರ್ಶೆಗೆ ಸರ್ವಪಕ್ಷ ಸಮಿತಿ

ಲೋಕಸಭೆಯಲ್ಲಿ ಮಾರ್ಚ್ 2 ರಿಂದ 5 ರವರೆಗೆ ನಡೆದ ಅಹಿತಕರ ಘಟನೆಗಳ ಪರಾಮರ್ಶೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಸ್ಪೀಕರ್ ಓಂ ಬಿರ್ಲಾ ನೇತೃತ್ವದಲ್ಲಿ ಸರ್ವ ಪಕ್ಷಗಳ ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಲು ನಿರ್ಧರಿಸಲಾಗಿದೆ.

ಪ್ರತಿಪಕ್ಷ ಸದಸ್ಯರ ಗಲಾಟೆ ನಡುವೆಯೇ ಖನಿಜ ಕಾಯಿದೆಗಳ ತಿದ್ದುಪಡಿ ವಿಧೇಯಕ, ದಿವಾಳಿ ಮತ್ತು ದಿವಾಳಿ ಸಂಹಿತೆ (ಎರಡನೇ ತಿದ್ದುಪಡಿ) ವಿಧೇಯಕಗಳಿಗೆ ಅಂಗೀಕಾರ ಪಡೆಯಲಾಯಿತು. ಕಲಾಪ ಆರಂಭವಾಗುವಾಗ ಸ್ಪೀಕರ್ ಪೀಠದಲ್ಲಿ ಕುಳಿತಿದ್ದ ಓಂ ಬಿರ್ಲಾ ಅವರು ಪ್ರತಿಪಕ್ಷಗಳು ದಿಲ್ಲಿ ಗಲಭೆ ವಿಷಯ ಪ್ರಸ್ತಾಪಿಸಿ ಧರಣಿ ನಡೆಸಲು ಮುಂದಾಗುತ್ತಿದ್ದಂತೆಯೇ ಪೀಠದಿಂದ ನಿರ್ಗಮಿಸಿದರು.

ದಿಲ್ಲಿ ಗಲಭೆ ಹಿನ್ನೆಲೆಯಲ್ಲಿ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು ಎನ್ನುವುದು ಪ್ರತಿಪಕ್ಷಗಳ ಪ್ರಮುಖ ಬೇಡಿಕೆ. ಮಾರ್ಚ್ 11 ಹಾಗೂ 12 ರಂದು ಉಭಯ ಸದನಗಳಲ್ಲೂ ಅಮಿತ್ ಶಾ ಅವರೇ ಚರ್ಚೆಗೆ ಉತ್ತರ ನೀಡುತ್ತಾರೆ ಎಂದು ಸರ್ಕಾರ ಹೇಳಿದೆಯಾದರೂ, ಪ್ರತಿಪಕ್ಷಗಳು ತಮ್ಮ ಪಟ್ಟು ಸಡಿಲಿಸಿಲ್ಲ.

ಆಧಾರ:ಪ್ರಜಾವಾಣಿ, ದಿನಾಂಕ: 07.03.2020

## 14. ಬಜೆಟ್ ಮೇಲೆ ಕೇವಲ ಎರಡೂವರೆ ತಾಸು ಚರ್ಚೆ

ಬಜೆಟ್ ಅಧಿವೇಶನದ ದ್ವಿತೀಯಾರ್ಧದ ಮೊದಲ ವಾರ ರಾಜ್ಯಸಭೆಯಲ್ಲಿ ಕೇವಲ ಮೂರು ತಾಸು ಕೂಡ ಚರ್ಚೆ ನಡೆದಿಲ್ಲ ಎಂದು ಮೇಲ್ಮನೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ ಚರ್ಚೆಗೆ ದೊರೆತಿರುವ ಸಮಯ ಕೇವಲ ಎರಡೂವರೆ ತಾಸು ಈ ನಡುವೆ ವಿವಿಧ ಸಚಿವಾಲಯಗಳ ಸ್ಥಾಯಿ ಸಮಿತಿ ಸಭೆಯಲ್ಲಿ 2020–21ನೇ ಸಾಲಿನ ಅನುದಾನ ಬಿಡುಗಡೆಗೆ ಹೆಚ್ಚಿನ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಮೂರು ವಾರಗಳ ಕಾಲ ಅಧಿವೇಶನವನ್ನು ಮುಂದೂಡಿ, ಮಾರ್ಚ್ 2 ರಂದು ದ್ವಿತೀಯಾರ್ಧ ಆರಂಭಿಸಲಾಗಿತ್ತು. ಈ ವೇಳೆ ಶೇ. 50ಕ್ಕೂ ಹೆಚ್ಚು ಸಂಸದರು ಗೈರಾಗಿದ್ದರು.

ಆಧಾರ:ಉದಯವಾಣಿ, ದಿನಾಂಕ: 09.03.2020

## 15. ಕಲಾಪ: ಗದ್ದಲ ಸೃಷ್ಟಿಸಿದ 7 ಕಾಂಗ್ರೆಸ್ ಸಂಸದರ ಅಮಾನತ್ತು ಶಿಕ್ಷೆ ರದ್ದು

ದೆಹಲಿ ಹಿಂಸಾಚಾರ ವಿಷಯವನ್ನು ಮುಂದಿಟ್ಟಕೊಂಡು ಲೋಕಸಭೆಯಲ್ಲಿ ಗದ್ದಲ ಎಬ್ಬಿಸಿದ ಕಾರಣಕ್ಕೆ ಅಮಾನತ್ತುಗೊಂಡಿದ್ದ 7 ಮಂದಿ ಕಾಂಗ್ರೆಸ್ ಸದಸ್ಯರ ವಿರುದ್ಧದ ಆದೇಶವನ್ನು ರದ್ದುಗೊಳಿಸಲಾಗಿದೆ. ಆಡಳಿತ ಮತ್ತು ವಿಪಕ್ಷಗಳ ನಡುವೆ ನಡೆದ ಹಿಂಬಾಗಿಲ ಮಾತುಕತೆ ಅನ್ವಯ ಅಮಾನತ್ತು ಹಿಂದಕ್ಕೆ ಪಡೆಯುವ ಗೊತ್ತುವಳಿ ಮಂಡಿಸಿ, ಅಂಗೀಕರಿಸಲಾಯಿತು.

ಆಧಾರ:ಪ್ರಜಾವಾಣಿ, ದಿನಾಂಕ: 12.03.2020

## 16. ಲೋಕಸಭೆಯಲ್ಲಿ ದೆಹಲಿ ಪೊಲೀಸರ ಕಾರ್ಯ ಶ್ಲಾಘಿಸಿದ ಅಮಿತ್ ಶಾ

ಭಾರತದಲ್ಲಿ ನಡೆದ ಗಲಭೆಯಲ್ಲಿ ಶೇ.76ರಷ್ಟು ಜನರು ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಮೃತಪಟ್ಟಿದ್ದಾರೆ. ನಮ್ಮನ್ನು ಪ್ರಶ್ನಿಸಲು ಯಾವುದೇ ನೈತಿಕ ಹಕ್ಕಿಲ್ಲ ಎಂದು ಅಮಿತ್ ಶಾ ಹೇಳಿದರು.

ದೆಹಲಿ ಗಲಭೆ ಬಗ್ಗೆ ಲೋಕಸಭೆಯಲ್ಲಿ ನಡೆದ ಚರ್ಚೆ ವೇಳೆ ಮಾತನಾಡಿದ ಅಮಿತ್ ಶಾ, ಹಿಂಸಾಚಾರಕ್ಕೆ ಕಾರಣರಾದ ಯಾರನ್ನೂ ಸರ್ಕಾರ ಬಿಡುವುದಿಲ್ಲ. 1984ರ ವೇಳೆ ಸಿಖ್ ವಿರೋಧಿ ಗಲಭೆಯ ಸಂದರ್ಭವನ್ನು ಕಾಂಗ್ರೆಸ್ ನೆನಪಿಸಿಕೊಳ್ಳಲಿ, ಇತ್ತೀಚೆಗೆ ನಡೆದಿರುವ ಹೊಸ ಹಿಂಸಾಚಾರದ ಬಗ್ಗೆ ಬಿಜೆಪಿಯನ್ನು ಪ್ರಶ್ನಿಸುವ ಹಕ್ಕಿಲ್ಲ ಎಂದು ಸಚಿವರು ತಿರುಗೇಟು ನೀಡಿದರು.

ಕಳೆದ ತಿಂಗಳ ದೆಹಲಿ ಹಿಂಸಾಚಾರದ ಸಂದರ್ಭದಲ್ಲಿ ಪೊಲೀಸರ ಕಾರ್ಯ ಶ್ಲಾಘನೀಯ. ಹಿಂಸಾಚಾರವನ್ನು 36 ಗಂಟೆಗಳಲ್ಲಿ ಹತೋಟಿಗೆ ತಂದಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ವಿವಾದಾತ್ಮಕ ಪೌರತ್ವ ಕಾಯಿದೆಯನ್ನು ಬೆಂಬಲಿಸುವವರ ನಡುವೆ ಪ್ರತಿಭಟಿಸುವವರ ನಡುವಿನ ಘರ್ಷಣೆಯಾಗಿ ಈಶಾನ್ಯ ದೆಹಲಿಯ ಜಾಫ್ರಾಬಾದ್‌ನಲ್ಲಿ ಪ್ರಾರಂಭವಾದ ಹಿಂಸಾಚಾರವು 50ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದಿದೆ. ಸಂಸತ್ತಿನಲ್ಲಿ ಈ ವಿಷಯದ ಬಗ್ಗೆ ಚರ್ಚೆಗೆ ಒತ್ತಾಯಿಸುತ್ತಾ ಪ್ರತಿಪಕ್ಷ ಕಾಂಗ್ರೆಸ್ ದೆಹಲಿ ಪೊಲೀಸರ ನಿಷ್ಕ್ರಿಯತೆಯಿಂದ ದಿನಗಟ್ಟಲೆ ಹಿಂಸಾಚಾರ ನಡೆಯಿತು ಎಂದು ಆರೋಪಿಸಿತು.

ದೆಹಲಿ ಪೊಲೀಸರು ಕೇಂದ್ರ ಗೃಹ ಸಚಿವಾಲಯದ ಆದೇಶದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಫೆಬ್ರವರಿ 25ರ ನಂತರ ಯಾವುದೇ ಗಲಭೆ ನಡೆದಿಲ್ಲ ಎಂದು ನಾನು ದಾಖಲೆ ನೀಡಲು ಬಯಸುತ್ತೇನೆ. ಈ ಗಲಭೆಗಳನ್ನು ರಾಜಕೀಯಗೊಳಿಸುವ ಪ್ರಯತ್ನಗಳು ನಡೆದಿವೆ. ಭಾರತದಲ್ಲಿ ನಡೆದ

ಗಲಭೆಯಲ್ಲಿ ಶೇಕಡ 76 ರಷ್ಟು ಜನರು ಕಾಂಗ್ರೆಸ್ ಅಧಿಕಾರಿಯ ಅವಧಿಯಲ್ಲಿ ಮೃತಪಟ್ಟಿದ್ದಾರೆ ನಮ್ಮನ್ನು ಪ್ರಶ್ನಿಸಲು ಯಾವುದೇ ನೈತಿಕ ಹಕ್ಕಿಲ್ಲ ಎಂದು ಅಮಿತ್ ಶಾ ಹೇಳಿದರು. ಈಶಾನ್ಯ ದೆಹಲಿಯಲ್ಲಿ ನಾಲ್ಕು ದಿನಗಳ ಹಿಂಸಾಚಾರವನ್ನು ನಿಭಾಯಿಸಲು ಕೇಂದ್ರ ಸಚಿವರು ವಿಫಲರಾಗಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳು ರಾಜೀನಾಮೆ ನೀಡುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಅಮಿತ್ ಶಾ ಈ ರೀತಿ ತಿರುಗೇಟು ನೀಡಿದ್ದಾರೆ.

ಗಲಭೆಕೋರರು ಯಾವ ಧರ್ಮ, ಜಾತಿ, ರಾಜಕೀಯ ಪಕ್ಷಕ್ಕೆ ಸೇರಿದವರಾಗಿದ್ದರೂ ಬಿಡುವುದಿಲ್ಲ. ಜನರು ಗಲಭೆಗಳಲ್ಲಿ ಧರ್ಮವನ್ನು ನೋಡಬಾರದು. ನೂರಾರು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಅಮೆರಿಕ ಅಧ್ಯಕ್ಷರ ಕಾರ್ಯಕ್ರಮಕ್ಕೆ ಹೋಗದೆ ಪೊಲೀಸ್ ಅಧಿಕಾರಿಗಳೊಂದಿಗೆ ಕುಳಿತಿದ್ದೆ. ದೆಹಲಿ ಪೊಲೀಸರು ಸಮಗ್ರ ತನಿಖೆ ನಡೆಸುತ್ತಾರೆ ಎಂದು ಸದನಕ್ಕೆ ಭರವಸೆ ನೀಡುತ್ತೇನೆ. ಶಸ್ತ್ರಾಸ್ತ್ರ ಕಾಯಿದೆಯ 49 ಪ್ರಕರಣ ದಾಖಲಾಗಿವೆ. 153 ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ. ಫೆಬ್ರವರಿ 25 ರಿಂದ ಶಾಂತಿ ಸಮಿತಿಯ 650 ಕ್ಕೂ ಹೆಚ್ಚು ಸಭೆಗಳು ನಡೆದಿದೆ. ಫೆಬ್ರವರಿ 25ರ ರಾತ್ರಿ 11 ಗಂಟೆಯ ನಂತರ ಒಂದು ಘಟನೆಯೂ ನಡೆದಿಲ್ಲವೆಂದು ಅಮಿತ್ ಶಾ ಹೇಳಿದರು.

ಆಧಾರ:ವಿಶ್ವವಾಣಿ, ದಿನಾಂಕ:12.03.2020

### 17. ಪವಾರ್ ಸೇರಿ 37 ಮಂದಿ ರಾಜ್ಯಸಭೆಗೆ ಅವಿರೋಧ ಆಯ್ಕೆ

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಹಾಗೂ ಕೇಂದ್ರ ಸಚಿವ ರಾಮದಾಸ್ ಆಠಾವಳೆ ಸಹಿತ ಒಟ್ಟು 37 ಮಂದಿ ಅವಿರೋಧವಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಒಟ್ಟು 17 ರಾಜ್ಯಗಳ 57 ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿತ್ತು. ಇದರಲ್ಲಿ 37 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು, 18 ಸ್ಥಾನಗಳಿಗೆ ಮಾರ್ಚ್ 26 ರಂದು ಚುನಾವಣೆ ನಡೆಯಲಿದೆ. ಮಹಾರಾಷ್ಟ್ರದಿಂದ 7, ತಮಿಳುನಾಡಿನಿಂದ 6, ಛತ್ತೀಸ್ ಗಢ, ಹರಿಯಾಣ ಹಾಗೂ ತೆಲಂಗಾಣದಿಂದ ತಲಾ 2, ಒಡಿಶಾದಿಂದ 4, ಬಿಹಾರ ಹಾಗೂ ಬಂಗಾಳದಿಂದ ತಲಾ 5, ಅಸ್ಸಾಂನಿಂದ 3 ಹಿಮಾಲಯದಿಂದ ಓರ್ವ ಅವಿರೋಧ ಆಯ್ಕೆಯಾಗಿದ್ದಾರೆ.

ಆಧಾರ:ಕನ್ನಡಪ್ರಭ, ದಿನಾಂಕ: 14.03.2020

### 18. ದೇಶ ಕಟ್ಟುವ ಕೆಲಸಕ್ಕಾಗಿ ರಾಜ್ಯಸಭಾ ಸ್ಥಾನಕ್ಕೆ ಒಪ್ಪಿದೆ: ಗೊಗೋಯ್

ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಮ್ಮನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಕ್ಕೆ ವಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಸುಪ್ರೀಂ ನಿವೃತ್ತ ನ್ಯಾಯಮೂರ್ತಿ ರಂಜನ್ ಗೊಗೋಯ್ ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ಒಂದೆಲ್ಲಾ ಒಂದು ಹಂತದಲ್ಲಿ ನ್ಯಾಯಾಂಗ ಮತ್ತು ಕಾರ್ಯಾಂಗ ಒಂದಾಗಿ ಕಾರ್ಯನಿರ್ವಹಿಸುವ ಮೂಲಕ ದೇಶ ಕಟ್ಟುವ ಕೆಲಸಕ್ಕೆ ಕೈಜೋಡಿಸಬೇಕು. ಇದಕ್ಕಾಗಿ ನಾನು ರಾಜ್ಯಸಭಾ ಸ್ಥಾನ ಒಪ್ಪಿಕೊಂಡೆ ಎಂದು ತಿಳಿಸಿದ್ದಾರೆ.

ಆಧಾರ:ಕನ್ನಡಪ್ರಭ, ದಿನಾಂಕ: 18.03.2020

### 19. ಗದ್ದಲದ ನಡುವೆ ಪ್ರಮಾಣ ಸ್ವೀಕಾರ

ಪ್ರತಿಪಕ್ಷಗಳ ಗದ್ದಲ, ಆಕ್ರೋಶಗಳ ನಡುವೆಯೇ ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ರಂಜನ್ ಗೊಗೋಯ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದೇ ಮೊದಲ ಬಾರಿಗೆ ಸದಸ್ಯರೊಬ್ಬರು ಪ್ರಮಾಣ ಸ್ವೀಕರಿಸುವ ಸಂದರ್ಭದಲ್ಲಿ ಘೋಷಣೆ ಕೂಗಿದ ಹಾಗೂ ಪ್ರತಿಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದ ಘಟನೆ ನಡೆದಿದೆ.

ಗೊಗೋಯ್ ಅವರು ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ, ಕಾಂಗ್ರೆಸ್ ಮತ್ತು ಎಡಪಕ್ಷಗಳ ಸಂಸದರು "ಶೇಮ್ ಅನ್ ಯು ಡೀಲ್ ಎಂದು ಘೋಷಣೆ ಕೂಗಿದರು". ಈ ವೇಳೆ ಸಭಾಪತಿ ಎಂ. ವೆಂಕಯ್ಯ ನಾಯ್ಡು ಈ ಅಂಶಗಳು ಕಡತಕ್ಕೆ ಸೇರ್ಪಡೆಯಾಗುವಂತಿಲ್ಲ ಎಂದರು. ಜೊತೆಗೆ ಘೋಷಣೆ ಕೂಗಿದ ಬಗ್ಗೆ ಆಕ್ಷೇಪ ಮಾಡಿದ ಸಭಾಪತಿ ಅಭಿಪ್ರಾಯಗಳನ್ನು ಹೊರಗಡೆ ವ್ಯಕ್ತಪಡಿಸಲು ಅವಕಾಶ ಉಂಟು. ಮೇಲ್ಮನೆಯ ಸದಸ್ಯರಿಗೆ

ಇದು ಹೇಳಿದ ವರ್ತನೆಯಲ್ಲ ಎಂದರು. ಪ್ರಮಾಣ ಸ್ವೀಕಾರದ ಬಳಿಕ ನ್ಯಾ. ಗೊಗೋಯ್ ಸಭಾಪತಿ ಪೀಠದ ಬಳಿಗೆ ತೆರಳಿ ನಾಯ್ಡು ಅವರಿಂದ ಅಭಿನಂದನೆ ಸ್ವೀಕರಿಸಿದರು.

ಸರ್ಕಾರದ ವತಿಯಿಂದ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ನ್ಯಾ.ಗೊಗೋಯ್‌ರನ್ನು ಅಭಿನಂದಿಸಿದರು. ಬಳಿಕ ಮಾತನಾಡಿದ ರಾಜ್ಯಸಭಾ ಸದಸ್ಯ ನ್ಯಾ.ಗೊಗೋಯ್ ಈಗ ನನ್ನ ವಿರುದ್ಧ ಘೋಷಣೆ ಕೂಗಿದರು. ಮುಂದಿನ ದಿನಗಳಲ್ಲಿ ನನ್ನನ್ನು ಸ್ವೀಕರಿಸಲಿದ್ದಾರೆ ಎಂದು ಹೇಳಿದರು.

ಆಧಾರ:ಉದಯವಾಣಿ, ದಿನಾಂಕ:20.03.2020

## 20. ಇಂದಿನಿಂದ ಸಂಸತ್ತಿನ ಕಲಾಪವು ಬಂದ್; ಟಿಎಂಸಿ ಸದಸ್ಯರು ಗೈರು

ಹಲವು ಸಂಸದರು ಕೊರೋನಾಗೆ ತುತ್ತಾಗುವ ಭೀತಿ ಎದುರಿಸುತ್ತಿರುವ ಬೆನ್ನಲ್ಲೇ ಸಂಸತ್ತಿನ ಬಜೆಟ್ ಅಧಿವೇಶನವನ್ನು ಮೊಟಕುಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಕೇಂದ್ರವು ಮಾರ್ಚ್ 31ರ ನಂತರ ಆರಂಭವಾಗಲಿರುವ ಹೊಸ ಆರ್ಥಿಕ ವರ್ಷದ ವೇತನ ಪಾವತಿ ಸಲುವಾಗಿ ನಿಗದಿಯಾದ ಕಲಾಪದಲ್ಲಿ ಹಣಕಾಸು ಮಸೂದೆ ಅಂಗೀಕರಿಸಿ ಅಧಿವೇಶನ ಮೊಟಕು ಮಾಡುವಂತೆ ವಿಪಕ್ಷಗಳು ಅಗ್ರಹಿಸಿವೆ ಮತ್ತೊಂದೆಡೆ ಟಿಎಂಸಿ ಸಂಸದರು ಕೊರೋನಾ ಕಾರಣಕ್ಕೆ ಕಲಾಪಕ್ಕೆ ಗೈರಾಗಲು ನಿರ್ಧರಿಸಿದರು.

ಆಧಾರ:ಉದಯವಾಣಿ, ದಿನಾಂಕ:24.03.2020

## 21. ಸಂಸತ್ ಅಧಿವೇಶನ ಮುಂದೂಡಿಕೆ

ಸೋಂಕಿನ ಹಿನ್ನೆಲೆಯಲ್ಲಿ ಸಂಸತ್ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಅದಕ್ಕೂ ಮುನ್ನ ಏಪ್ರಿಲ್ 1 ರಿಂದ ಹೊಸ ವಿತ್ತೀಯ ವರ್ಷ ಆರಂಭವಾಗುವ ಹಿನ್ನೆಲೆಯಲ್ಲಿ ಹಣಕಾಸು ವಿಧೇಯಕಗಳಿಗೆ ಎರಡೂ ಸದನಗಳಲ್ಲಿ ಅನುಮೋದನೆ ಮಾಡಲಾಯಿತು. ವೇಳಾಪಟ್ಟಿಯ ಪ್ರಕಾರ 2ನೇ ಹಂತದ ಸಂಸತ್ ಅಧಿವೇಶನ ಏಪ್ರಿಲ್ 3 ರಂದು ಮುಕ್ತಾಯವಾಗಬೇಕಾಗಿತ್ತು. ಅಧಿವೇಶನ ಮುಂದೂಡುವುದಕ್ಕೆ ಮೊದಲು ಮಾತನಾಡಿದ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸೋಂಕಿನ ಹಿನ್ನೆಲೆಯಲ್ಲಿ ಈಗಾಗಲೇ ನಿರ್ಧರಿಸಿದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಸೋಂಕಿನ ಪ್ರಭಾವ ಹಾಗೂ ತೀವ್ರತೆ ತಗ್ಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅಭಿಪ್ರಾಯಪಟ್ಟರು.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈಗಾಗಲೇ ಮಂಡಿಸಿರುವ ವಿಧೇಯಕವನ್ನು ಚರ್ಚೆಯಿಲ್ಲದೇ ಅಂಗೀಕರಿಸಲಾಯಿತು. ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಜಿ. ಕಿಶನ್ ರೆಡ್ಡಿ ರಾಷ್ಟ್ರೀಯ ರಕ್ಷಾ ವಿ.ವಿ. ವಿಧೇಯಕ ಮತ್ತು ರಾಷ್ಟ್ರೀಯ ವಿಧಿ ವಿಜ್ಞಾನ ವಿಧೇಯಕ ಮಂಡಿಸಿದರು. ಆರಂಭದಲ್ಲಿ ಛತ್ತೀಸ್‌ಗಢದಲ್ಲಿ ಹುತಾತ್ಮರಾಗಿರುವ ಯೋಧರಿಗೆ ಗೌರವ ಅರ್ಪಿಸಲಾಯಿತು.

ರಾಜ್ಯಸಭೆಯಲ್ಲಿ ಕೂಡ ಮಧ್ಯಾಹ್ನ 2 ಗಂಟೆಗೆ ಸದನ ಸಮಾವೇಶಗೊಳ್ಳುತ್ತಲೇ ವಿತ್ತೀಯ ವಿಧೇಯಕ ಅಂಗೀಕಾರ ಮಾಡಲಾಯಿತು.

ಆಧಾರ:ಉದಯವಾಣಿ, ದಿನಾಂಕ: 24.03.2020

## 22. ಚರ್ಚೆ ನಡೆಸದೆಯೇ ಬಜೆಟ್‌ಗೆ ಅಂಗೀಕಾರ

ಕೊರೋನಾ ಹಾವಳಿ ಹಿನ್ನೆಲೆಯಲ್ಲಿ ಯಾವುದೇ ಚರ್ಚೆ ಇಲ್ಲದೇ ಲೋಕಸಭೆಯು 2020–21ನೇ ಸಾಲಿನ ಬಜೆಟ್‌ಗೆ ಅನುಮೋದನೆ ನೀಡಿದೆ.

ನಿಗದಿತ ವೇಳಾಪಟ್ಟಿಯಂತೆ ಸಂಸತ್ ಬಜೆಟ್‌ನ ಅಧಿವೇಶನ ಏಪ್ರಿಲ್ 3 ರವರೆಗೆ ನಡೆಯಬೇಕಿತ್ತು. ಕೊರೋನಾ ಸೋಂಕು ದೇಶದಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಅಧಿವೇಶನ ಮೊಟಕುಗೊಳಿಸುವ ತೀರ್ಮಾನವನ್ನು ಕಲಾಪ ಸಲಹಾ ಸಮಿತಿ ಕೈಗೊಂಡಿತು.

**ರಾಜ್ಯಸಭೆಯೂ ಮುಂದೂಡಿಕೆ**

ಹಣಕಾಸು ವಿಧೇಯಕ ಮತ್ತು ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರದಲ್ಲಿ 2020-21ನೇ ಸಾಲಿನ 1 ಲಕ್ಷ ಕೋಟಿ ರೂ. ಮೊತ್ತದ ಬಜೆಟ್‌ಗೆ ಅನುಮೋದನೆ ನೀಡಿದ ರಾಜ್ಯಸಭೆ ಕಲಾಪವನ್ನೂ ಅನಿರ್ದಿಷ್ಟಾವಧಿಗೆ ಮುಂದೂಡಿತು.

**ಲೋಕಸಭೆ ಕಲಾಪ ಶೇ. 90 ರಷ್ಟು ಫಲಪ್ರದ**

ಸಂಸತ್‌ನ ಬಜೆಟ್ ಅಧಿವೇಶನದಲ್ಲಿ ಲೋಕಸಭೆ ಕಲಾಪ ಶೇ. 90 ರಷ್ಟು ಹಾಗೂ ರಾಜ್ಯಸಭೆ ಕಲಾಪ ಶೇ. 74 ರಷ್ಟು ಫಲಪ್ರದವಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ತಿಳಿಸಿದ್ದಾರೆ. ಉಭಯ ಸದನಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು "ಲೋಕಸಭೆಯಲ್ಲಿ 18 ಮತ್ತು ರಾಜ್ಯಸಭೆಯಲ್ಲಿ ಒಂದು ವಿಧೇಯಕ ಸೇರಿದಂತೆ ಅಧಿವೇಶನದಲ್ಲಿ 19 ವಿಧೇಯಕಗಳನ್ನು ಮಂಡಿಸಲಾಗಿದೆ. ಒಟ್ಟು 12 ವಿಧೇಯಕಗಳಿಗೆ ಉಭಯ ಸದನಗಳು ಅಂಗೀಕರಿಸಿವೆ" ಎಂದು ತಿಳಿಸಿದರು.

**ಸಕಾಲದಲ್ಲಿ ಪಿಂಚಣಿ ಪಾವತಿಸಲು ಸೂಚನೆ**

ಪಿಂಚಣಿದಾರರಿಗೆ ಸಕಾಲದಲ್ಲಿ ಪಿಂಚಣಿ ಪಾವತಿಸಬೇಕು ಎಂದು ಕಾರ್ಮಿಕರ ಭವಿಷ್ಯನಿಧಿ ಸಂಘಟನೆಯು ದೇಶದಲ್ಲಿರುವ ಎಲ್ಲ 120 ಪ್ರಾಂತೀಯ ಕಛೇರಿಗಳಿಗೆ ನಿರ್ದೇಶನ ನೀಡಿದೆ. "ಹಲವು ರಾಜ್ಯಗಳು ಲಾಕ್‌ಡೌನ್ ಘೋಷಿಸಿವೆ. ಅದರಿಂದ ಭವಿಷ್ಯನಿಧಿ ಪಿಂಚಣಿ ಪಡೆಯುವ ನಿವೃತ್ತ ಕಾರ್ಮಿಕರು, ಉದ್ಯೋಗಿಗಳಿಗೆ ಯಾವುದೇ ಸಮಸ್ಯೆ ಎದುರಾಗಬಾರದು ಎಂಬುದಾಗಿ ಕೇಂದ್ರ ಕಾರ್ಮಿಕ ಸಚಿವಾಲಯವೂ ನಿರ್ದೇಶನ ನೀಡಿದೆ. ಹೀಗಾಗಿ ಸಕಾಲದಲ್ಲಿಯೇ ಪಿಂಚಣಿ ಪಾವತಿಸಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು" ಎಂದು ಹೊರಡಿಸಲಾಗಿರುವ ಆದೇಶದಲ್ಲಿ ತಿಳಿಸಲಾಗಿದೆ. ದೇಶಾದ್ಯಂತ 6.5 ಲಕ್ಷ ಜನ ಭವಿಷ್ಯನಿಧಿಯಿಂದ ಪಿಂಚಣಿ ಪಡೆಯುತ್ತಿದ್ದಾರೆ.

ಆಧಾರ:ವಿಜಯ ಕರ್ನಾಟಕ, ದಿನಾಂಕ:24.03.2020

## 23. ಸಂಸತ್ ಅಧಿವೇಶನದ ಕಾರ್ಯಕಲಾಪಗಳ ಸಂಕ್ಷಿಪ್ತ ವಿವರ

17ನೇ ಲೋಕಸಭೆಯ 03ನೇ ಸಂಸತ್ ಅಧಿವೇಶನವು ದಿನಾಂಕ 31-1-2020ರಿಂದ 11-2-2020ರವರೆಗೆ ಹಾಗೂ ದಿನಾಂಕ 2-3-2020 ರಿಂದ 23-3-2020 ರವರೆಗೆ ಒಟ್ಟು 23 ದಿನಗಳ ಕಾಲ ಕಲಾಪಗಳನ್ನು ನಡೆಸಲಾಗಿದ್ದು, ಒಟ್ಟಾರೆ 110 ಗಂಟೆಗಳು 15 ನಿಮಿಷಗಳ ಕಾಲ ಕಲಾಪ ನಡೆಸಲಾಗಿದೆ. ದಿನಾಂಕ 23-3-2020ರಂದು ಸಂಸತ್ ಅಧಿವೇಶನವನ್ನು ಅನಿರ್ದಿಷ್ಟಾವಧಿಯವರೆಗೆ ಮುಂದೂಡಲಾಗಿದೆ.

ಆಧಾರ:ಲೋಕಸಭಾ ವೆಬ್‌ಸೈಟ್

# ಭಾಗ-3

# ಕೇಂದ್ರದ ಸುದ್ದಿಗಳು

## 1. 102 ಲಕ್ಷ ಕೋಟಿ ವೆಚ್ಚ : ಮೂಲಸೌಕರ್ಯ ಯೋಜನೆ

ಮೂಲಸೌಕರ್ಯ ಅಭಿವೃದ್ಧಿಗೆ ಮುಂದಿನ 5 ವರ್ಷಗಳಲ್ಲಿ ರೂ. 102 ಲಕ್ಷ ಕೋಟಿ ಹೂಡಿಕೆ ಮಾಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ಕಾರ್ಯಪಡೆ ರೂ. 102 ಲಕ್ಷ ಕೋಟಿ ವೆಚ್ಚದ ಯೋಜನೆಗಳನ್ನು ಗುರುತಿಸಿದೆ. 70 ಕನ್ಸಲ್ಟೆನ್ಸಿಗಳನ್ನು ಸಂಪರ್ಕಿಸಿ ಈ ಯೋಜನೆಗಳನ್ನು ನಾಲ್ಕು ತಿಂಗಳಲ್ಲಿ ಅಂತಿಮಗೊಳಿಸಲಾಗಿದೆ. ಇನ್ನೂ ರೂ.3 ಲಕ್ಷ ಕೋಟಿ ಯೋಜನೆಗಳು ಇದಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದರು.

ಈ ಯೋಜನೆಗಳು ವಿದ್ಯುತ್, ರೈಲ್ವೆ, ನಗರ ಪ್ರದೇಶದ ನೀರಾವರಿ, ಮೊಬಿಲಿಟಿ, ಶಿಕ್ಷಣ, ಆರೋಗ್ಯ ವಲಯದಲ್ಲಿ ಅನುಷ್ಠಾನವಾಗಲಿವೆ. ತಲಾ ಶೇ.39 ಯೋಜನೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ವಹಿಸಲಿವೆ. ಉಳಿದ 22 ಯೋಜನೆಗಳು ಖಾಸಗಿ ವಲಯ ಅನುಷ್ಠಾನ ಮಾಡಲಿದೆ ಎಂದರು. ವಿದ್ಯುತ್ ಕ್ಷೇತ್ರದಲ್ಲಿ ರೂ. 25 ಲಕ್ಷ ಕೋಟಿ ರಸ್ತೆ ಅಭಿವೃದ್ಧಿಯಲ್ಲಿ ರೂ. 20 ಲಕ್ಷ ಕೋಟಿ ಮತ್ತು ರೈಲ್ವೆಯಲ್ಲಿ ರೂ. 14 ಲಕ್ಷ ಕೋಟಿ ಯೋಜನೆಗಳು ಈಗಾಗಲೇ ಕಾರ್ಯಾರಂಭಗೊಂಡಿವೆ ಎಂದು ಸಚಿವೆ ನಿರ್ಮಲಾ ತಿಳಿಸಿದರು.

ಆಧಾರ-ವಿಜಯವಾಣಿ, ದಿನಾಂಕ:06.01.2020

## 2. ಜಾರಿಗೆ ಬಂದ ಒಂದು ದೇಶ, ಒಂದೇ ಪಡಿತರ ಚೀಟಿ

ಬಡವರಿಗೆ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯವನ್ನು ತಡೆಯಿಲ್ಲದೆ ಪೂರೈಸುವ ನಿಟ್ಟಿನಲ್ಲಿ 'ಒಂದು ದೇಶ. ಒಂದು ಪಡಿತರ ಚೀಟಿ' ಯೋಜನೆಯನ್ನು ಕೇಂದ್ರ ಸರ್ಕಾರ ಕರ್ನಾಟಕವೂ ಸೇರಿ 12 ರಾಜ್ಯಗಳಲ್ಲಿ ಜನವರಿ 1 ರಿಂದ ಜಾರಿಗೆ ತಂದಿದೆ. ಬಡಜನತೆ ಉದ್ಯೋಗ ಅಥವಾ ಇನ್ನಾವುದೇ ಕಾರಣಕ್ಕೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಹೋದಾಗ ನಿರಾತಂಕವಾಗಿ ಆಹಾರ ಧಾನ್ಯ ಪಡೆಯಲು ಸಾಧ್ಯವಾಗುವಂತೆ ಯೋಜನೆ ರೂಪಿಸಲಾಗಿದೆ. ಒಬ್ಬ ವ್ಯಕ್ತಿ ಅಥವಾ ಕುಟುಂಬ ಒಂದು ಪಡಿತರ ಚೀಟಿ ಬಳಸಿಕೊಂಡು ದೇಶದ ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ಧಾನ್ಯ ಪಡೆಯಲು ಇದರಿಂದ ಸುಲಭವಾಗಲಿದೆ. ರಾಜ್ಯಗಳಿಗೆ ತಕ್ಕಂತೆ ಭಿನ್ನ ರೇಷನ್ ಕಾರ್ಡ್‌ಗಳನ್ನು ಹೊಂದುವ ಅಗತ್ಯತೆ ನಿವಾರಿಸುವ ಜೊತೆಗೆ ದೇಶದ ಬೊಕ್ಕಸಕ್ಕೂ ಉಳಿತಾಯವಾಗುತ್ತದೆ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ಮಹಾರಾಷ್ಟ್ರ, ಹರಿಯಾಣ, ರಾಜಸ್ಥಾನ, ಕೇರಳ, ಮಧ್ಯಪ್ರದೇಶ, ಗೋವಾ, ಜಾರ್ಖಂಡ್, ತ್ರಿಪುರಾದಲ್ಲಿ ಹೊಸ ವರ್ಷದಿಂದಲೇ ಜಾರಿಗೆ ಬಂದಿದ್ದು, ಇಲ್ಲಿರುವ ಫಲಾನುಭವಿಗಳು ಹಾಲಿ ಪಡಿತರ ಚೀಟಿ ಬಳಸಿಕೊಂಡೇ 12 ರಾಜ್ಯಗಳಲ್ಲಿನ ಯಾವುದೇ ಭಾಗದಲ್ಲಿ ಪ್ರಯೋಜನ ಪಡೆಯಬಹುದಾಗಿದೆ. 2020ರ ಜೂನ್ ತಿಂಗಳ ಹೊತ್ತಿಗೆ ದೇಶದ ಎಲ್ಲ ರಾಜ್ಯಗಳನ್ನು ಇದರ ವ್ಯಾಪ್ತಿಗೆ ಬೆಸೆಯುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಆಧಾರ-ವಿಜಯ ಕರ್ನಾಟಕ, ದಿನಾಂಕ:02.01.2020

## 3. ರಕ್ಷಣಾ ಪಡೆಯ ದಂಡಾಧಿಪತಿಯಾಗಿ ರಾವತ್ ಅಧಿಕಾರ ಸ್ವೀಕಾರ

ದೇಶದ ಮೊದಲ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ (ಸಿಡಿಎಸ್) ನೇಮಕಗೊಂಡಿರುವ ನಿವೃತ್ತ ಭೂಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ರಾಜಕೀಯ ವಿಷಯಗಳ ಬಗ್ಗೆ ಸಂಚಲನದ ಹೇಳಿಕೆ ನೀಡಿದ್ದಾರೆ. ರಾಜಕೀಯದಿಂದ ಬಹಳಷ್ಟು ದೂರ ಇರುವುದಾಗಿ, ಆದರೆ, ಆಡಳಿತ ನಡೆಸುತ್ತಿರುವ ಸರ್ಕಾರದ ಆದೇಶಗಳನ್ನು ಅನುಸರಿಸಿ ಕಾರ್ಯನಿರ್ವಹಿಸುವುದಾಗಿ ಸ್ಪಷ್ಟಪಡಿಸಿದರು.

ರಕ್ಷಣಾ ಪಡೆಗಳ ಮುಖ್ಯಸ್ಥ (ಚೀಫ್ ಆಫ್ ಡಿಫೆನ್ಸ್ ಸ್ಟಾಫ್) ಹುದ್ದೆಯನ್ನು ಸೃಷ್ಟಿಸಲಾಗಿತ್ತು. ಭಾರತದ ಮಿಲಿಟರಿಯಲ್ಲಿರುವ ಭೂ ಸೇನೆ, ನೌಕಾ ಪಡೆ ಹಾಗೂ ವಾಯುಪಡೆ ವಿಭಾಗಗಳಿವೆ. ಈ ಮೂರೂ ಸೇನೆಗಳಲ್ಲಿ ಸಹಕಾರ, ಸಮನ್ವಯತೆ ಮತ್ತು ಹೊಂದಾಣಿಕೆ ಏರ್ಪಡಿಸುವ ಜವಾಬ್ದಾರಿ ಸಿಡಿಎಸ್‌ಗೆ ಇರುತ್ತದೆ. ತುರ್ತು ಸಂದರ್ಭದಲ್ಲಿ ತ್ವರಿತ ನಿರ್ಧಾರ ಕೈಗೊಳ್ಳಲು ಈ ಹುದ್ದೆ ಸಹಾಯಕವಾಗುವ ನಿರೀಕ್ಷೆಯಿದೆ. ಸರ್ಕಾರವು ಮೂರು ಸೇನಾಪಡೆಗಳ ಮುಖ್ಯಸ್ಥರನ್ನು ಸಂಪರ್ಕಿಸಿ ಸಮಾಲೋಚಿಸುವ ಪ್ರಮೇಯ ಇರುವುದಿಲ್ಲ. ಸೇನಾ ವಿಚಾರದಲ್ಲಿ ಸಿಡಿಎಸ್ ಅವರೇ ಸರ್ಕಾರದ ಪಾಲಿಗೆ ಏಕಗವಾಕ್ಷಿಯಾಗಿರಲಿದ್ದಾರೆ.

ರಕ್ಷಣಾ ಪಡೆಗಳ ಮುಖ್ಯಸ್ಥ(ಸಿಡಿಎಸ್) ಹುದ್ದೆ ಮತ್ತು ಸೇವಾ ವ್ಯವಹಾರಗಳ ಇಲಾಖೆಯ ಸೃಷ್ಟಿಯಿಂದ ಸಮಗ್ರ ಸುಧಾರಣೆಗಳಾಗಿವೆ ಹಾಗೂ ಅತ್ಯುತ್ತಮ ಅಧಿಕಾರಿಯಾಗಿರುವ ಬಿಪಿನ್ ರಾವತ್ ಸ್ಫೂರ್ತಿಯೊಂದಿಗೆ ದೇಶಕ್ಕೆ ಸೇವೆ ಸಲ್ಲಿಸಲಿದ್ದಾರೆ ಸಿಡಿಎಸ್ ಹುದ್ದೆಯು ಸೇನಾ ಪಡೆಗಳನ್ನು ಆಧುನೀಕರಣಗೊಳಿಸುವುದೂ ಸೇರಿದಂತೆ ದೊಡ್ಡ ಜವಾಬ್ದಾರಿಯನ್ನು ಹೊಂದಿದೆ. ಆಧುನಿಕ ಶಸ್ತ್ರಾಸ್ತ್ರಗಳಿಗೆ ಭಾರತಕ್ಕೆ ಎದುರಾಗಿರುವ ಸವಾಲುಗಳಿಗೆ ನೆರವಾಗಲಿದೆ ಎಂದು ಹೇಳಿದರು.

ಆಧಾರ–ವಿಶ್ವವಾಣಿ, ದಿನಾಂಕ: 02.01.2020

## 4. ಸ್ವಚ್ಛತೆ: 2768 ರಿಂದ 910ನೇ ರ‍್ಯಾಂಕ್‌ಗೇರಿದ ಬೆಂಗಳೂರು

ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣದ ಮೊದಲೆರಡು ತ್ರೈಮಾಸಿಕದ ಫಲಿತಾಂಶ ಪ್ರಕಟವಾಗಿದ್ದು, ಮೊದಲನೆಯ ತ್ರೈಮಾಸಿಕ ಫಲಿತಾಂಶಕ್ಕೆ ಹೋಲಿಸಿದರೆ ಎರಡನೇ ತ್ರೈಮಾಸಿಕ ಅವಧಿಯ ಫಲಿತಾಂಶದಲ್ಲಿ ಬೆಂಗಳೂರು ನಗರ ಚೇತರಿಕೆ ಕಂಡುಕೊಂಡಿದೆ.

ಪ್ರಸಕ್ತ ಸಾಲಿನಿಂದ ಕೇಂದ್ರ ಸರ್ಕಾರದ ಪ್ರತಿ ತ್ರೈಮಾಸಿಕಕ್ಕೆ ಒಂದು ಬಾರಿ ಸ್ವಚ್ಛ ಸರ್ವೇಕ್ಷಣ್ ಫಲಿತಾಂಶ ಬಿಡುಗಡೆ ಮಾಡುತ್ತಿದೆ. ಅದರಂತೆ, 2019ರ ಏಪ್ರಿಲ್‌ನಿಂದ ಜೂನ್ ಅವಧಿಯಲ್ಲಿ ಬೆಂಗಳೂರು ನಗರ 2,768ನೇ ರ‍್ಯಾಂಕ್ ಪಡೆದುಕೊಂಡಿತ್ತು. ತದನಂತರ 2019ರ ಜುಲೈನಿಂದ ಸೆಪ್ಟೆಂಬರ್ ಅವಧಿಯ ಎರಡನೇ ತ್ರೈಮಾಸಿಕ ಅವಧಿಯ ಫಲಿತಾಂಶವನ್ನು ಇದೀಗ ಬಿಡುಗಡೆ ಮಾಡಿದ್ದು, 910ನೇ ರ‍್ಯಾಂಕ್‌ಗಳಿಸಿದೆ. ಸ್ಪರ್ಧೆಯಲ್ಲಿ ಒಟ್ಟು 4,203 ನಗರಗಳು ಭಾಗವಹಿಸಿದ್ದವು. ಕರ್ನಾಟಕದ ನಗರಗಳ ಪೈಕಿ ಬೆಂಗಳೂರು ನಗರವು ಮೊದಲನೇ ತ್ರೈಮಾಸಿಕದಲ್ಲಿ 62ನೇ ಸ್ಥಾನ ಹಾಗೂ ಎರಡನೇ ತ್ರೈಮಾಸಿಕದಲ್ಲಿ 24ನೇ ಸ್ಥಾನ ಪಡೆದಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ರಂದೀಪ್, ಈ ಬಾರಿ ಸ್ವಚ್ಛ ಸರ್ವೇಕ್ಷಣ್ ಲೀಗ್ ವ್ಯವಸ್ಥೆ ಪ್ರಾರಂಭಿಸಲಾಗಿದೆ. ಒಟ್ಟು ಆರು ಸಾವಿರ ಅಂಕದಲ್ಲಿ 300 ಅಂಕಕ್ಕೆ ಈ ಲೀಗ್ ನಡೆಯಲಿದೆ. ತ್ರೈಮಾಸಿಕ ಹಂತದ ಸಮೀಕ್ಷೆಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಹಿನ್ನಡೆಯಾಗಿದೆ ಎಂದು ತಿಳಿಸಿದರು.

ಸೆಪ್ಟೆಂಬರ್‌ನಿಂದ ಸ್ವಚ್ಛ ಸರ್ವೇಕ್ಷಣ್‌ಗೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜನವರಿ 1 ರಿಂದ 31 ರವರೆಗೆ ಕೇಂದ್ರ ಸ್ವಚ್ಛ ಸರ್ವೇಕ್ಷಣ್ ತಂಡ ಅನಿರೀಕ್ಷಿತವಾಗಿ ನಗರಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಿದೆ. ಈ ಬಾರಿ ಉತ್ತಮ ರ‍್ಯಾಂಕ್‌ಗಳಿಸುವ ವಿಶ್ವಾಸ ಹೊಂದಿದ್ದೇವೆ. ಆ ನಿಟ್ಟಿನಲ್ಲಿ ಪಾಲಿಕೆ ಸಿದ್ಧತೆ ಮಾಡಿಕೊಂಡಿದೆ. ಇದಕ್ಕೆ ಸಾರ್ವಜನಿಕರ ಸಹಕಾರವೂ ಅವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟರು.

ಆಧಾರ–ಕನ್ನಡಪ್ರಭ ದಿನಾಂಕ: 03.01.2020

## 5. ರಾಜ್ಯಕ್ಕೆ ಭರ್ಜರಿ ನೆರವು

ಪ್ರಧಾನಿ ನರೇಂದ್ರ ಮೋದಿ ಅವರ ತುಮಕೂರು ಭೇಟಿ ವೇಳೆ ರಾಜ್ಯದ ನೆರೆ ಪರಿಹಾರಕ್ಕೆ ನೆರವು ನೀಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ. ನೆರೆ ಪರಿಹಾರದ 2ನೇ ಕಂತಿನ ಹಣವಾಗಿ ರೂ.1869.85 ಕೋಟಿ ಬಿಡುಗಡೆಗೆ ಸಮ್ಮತಿಸಿದೆ. ಮೊದಲ ಕಂತಿನಲ್ಲಿ ಕೇಂದ್ರದಿಂದ ರೂ.1200 ಕೋಟಿ ಪರಿಹಾರ ಸಿಕ್ಕಿತ್ತು. ಇದರಿಂದಾಗಿ ಪ್ರವಾಹ ಪ್ರದೇಶಗಳು ಹಾಗೂ ಸಂತ್ರಸ್ತರ ಪರಿಹಾರ ಕಾರ್ಯಗಳಿಗೆ ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಒಟ್ಟು ರೂ.3069 ಕೋಟಿ ಪರಿಹಾರ ಸಿಕ್ಕಂತಾಗಲಿದೆ.

ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ನೇತೃತ್ವದ ಉನ್ನತ ಸಚಿವರ ಸಮಿತಿಯು ಪರಿಹಾರ ಹಣ ಬಿಡುಗಡೆಯ ವರದಿಗೆ ಅನುಮೋದನೆ ನೀಡಿದೆ.

ಅತಿವೃಷ್ಟಿಯಿಂದಾಗಿ ಸುಮಾರು ರೂ. 38000 ಸಾವಿರ ಕೋಟಿ ನಷ್ಟ ಉಂಟಾಗಿದೆ ಎಂದು ರಾಜ್ಯ ಸರ್ಕಾರ ಅಂದಾಜು ವರದಿಯನ್ನು ಕೇಂದ್ರಕ್ಕೆ ನೀಡಿತ್ತು. ನಿಯಮಾವಳಿಗಳ ಪ್ರಕಾರ ರಾಜ್ಯಕ್ಕೆ ಅಂದಾಜು ರೂ. 3800 ಕೋಟಿ ಸಿಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಮೊದಲನೇ ಕಂತಿನಲ್ಲಿ ರೂ.1200 ಕೋಟಿ ಪರಿಹಾರ ಘೋಷಿಸಿತ್ತು. ಇದಾದ ಕೆಲವೇ ದಿನಗಳಲ್ಲಿ ಮತ್ತೆ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದ ರಾಜ್ಯ ಸರ್ಕಾರ 2ನೇ ಕಂತಿನ ಹಣ ಬಿಡುಗಡೆಗೆ ಕೋರಿತ್ತು.

ಕೇಂದ್ರದ ಉನ್ನತ ಸಚಿವರ ಸಮಿತಿಯು ಕರ್ನಾಟಕ ಸೇರಿ 7 ರಾಜ್ಯಗಳಿಗೆ ರಾಷ್ಟ್ರೀಯ ಪ್ರಾಕೃತಿಕ ವಿಕೋಪ ನಿಧಿಯಿಂದ ಒಟ್ಟು ರೂ. 5908 ಕೋಟಿ ಪರಿಹಾರ ಹಣ ಘೋಷಿಸಿದೆ. ಕೇಂದ್ರ ನೀತಿ ಆಯೋಗದಲ್ಲಿ ನಡೆದ ಉನ್ನತ ಸಮಿತಿ ಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೃಷಿ ಸಚಿವರು ಹಾಗೂ ಉನ್ನತಾಧಿಕಾರಿಗಳು ಭಾಗವಹಿಸಿದ್ದರು.

ಆಧಾರ–ವಿಜಯವಾಣಿ, ದಿನಾಂಕ:07.01.2020

## 6. ಕೇಂದ್ರ ಬಜೆಟ್ ಮಂಡನೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು 2020–21ನೇ ಸಾಲಿನ ಬಜೆಟ್ ಮಂಡಿಸಲಿದ್ದು, ಆರ್ಥಿಕ ಹಿನ್ನಡೆ ಅನುಭವಿಸುತ್ತಿರುವ ಸಂದರ್ಭದಲ್ಲಿ ಏನೆಲ್ಲ ಕ್ರಮಗಳನ್ನು ಪ್ರಕಟಿಸಬಹುದು ಎನ್ನುವ ಕುತೂಹಲದ ಮತ್ತು ನಿರೀಕ್ಷೆ ಎಲ್ಲ ವರ್ಗಗಳ ಜನರಲ್ಲಿದೆ.

ಕಳೆದ ವರ್ಷ ಜುಲೈ ತಿಂಗಳಲ್ಲಿ ಆರ್ಥಿಕ ಹಿನ್ನಡೆಯನ್ನು ತಡೆಗಟ್ಟಲು ಕಾರ್ಪೊರೇಟ್ ತೆರಿಗೆ ಕಡಿಮೆಗೊಳಿಸಿ ಅಚ್ಚರಿಯುಂಟು ಮಾಡಿದ್ದರು. ಇದರಿಂದ ಸರ್ಕಾರಕ್ಕೆ ರೂ.1.45 ಲಕ್ಷ ಕೋಟಿ ಹೊರೆಯಾಗಿತ್ತು. ಇದನ್ನು ಹೇಗೆ ಸರಿದೂಗಿಸಬಲ್ಲದು ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣ್ಯನ್ ಜನವರಿ 31ರಂದು ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಿದ್ದಾರೆ.

ಆಧಾರ–ಸಂಯುಕ್ತ ಕರ್ನಾಟಕ, ದಿನಾಂಕ:07.01.2020

## 7. ಕೇಂದ್ರದ ಆರ್ಥಿಕ ಸಾಕ್ಷರತೆಗೆ ರಾಯಚೂರು ಆಯ್ಕೆ

ಕೇಂದ್ರ ಸರ್ಕಾರ ದೇಶದಲ್ಲಿ ಅತ್ಯಂತ ಹಿಂದುಳಿದ 112 ಜಿಲ್ಲೆಗಳನ್ನು ಗುರುತಿಸಿ ಅವುಗಳ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಿದೆ. ನೀತಿ ಆಯೋಗದಿಂದ ಮಹತ್ವಾಕಾಂಕ್ಷಿ ಜಿಲ್ಲೆಗಳನ್ನಾಗಿ ಆಯ್ಕೆ ಮಾಡಿ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡುತ್ತಿದೆ. ಅದರಲ್ಲಿ ರಾಯಚೂರಿಗೆ 12ನೇ ಸ್ಥಾನ ಇದೆ. ಅದರ ಭಾಗವಾಗಿ ಆರ್ಥಿಕ ಸಾಕ್ಷರತೆಗೆ ಉತ್ತೇಜನ ನೀಡುವ ಉದ್ದೇಶದಿಂದ ನಗದು ರಹಿತ ವಹಿವಾಟಿಗೆ ಹೆಚ್ಚು ಒತ್ತು ನೀಡಲು ಕೇಂದ್ರ ಸರ್ಕಾರ ಸಜ್ಜಾಗಿದ್ದು, ಡಿಜಿಟಲ್ ಇಂಡಿಯಾದಡಿ ನಗದು ರಹಿತ ವಹಿವಾಟಿಗೆ ಒಂದು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಸಿದ್ಧತೆ ನಡೆಸಿದೆ. ರಾಜ್ಯ ಸರ್ಕಾರ ಜಾರಿಗೊಳಿಸಿದ ಅನೇಕ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದರ ಜೊತೆಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದಲೂ ಹೆಚ್ಚುವರಿ ಅನುದಾನ ಪಡೆದು ಅಭಿವೃದ್ಧಿಗೆ ಒತ್ತು ನೀಡಬೇಕು. ಅದಕ್ಕೂ ಮೀರಿ ಹಣಕಾಸಿನ ಕೊರತೆ ಎದುರಾದಲ್ಲಿ ಕೇಂದ್ರ ಸರ್ಕಾರ ನೆರವು ನೀಡಲಿದೆ. ರೂ.500 ಕೋಟಿ ವೆಚ್ಚದಡಿ ಹಂತ ಹಂತವಾಗಿ ಜಿಲ್ಲೆಯ ಪ್ರಗತಿ ಮಾಡುವುದೇ ಮಹತ್ವಾಕಾಂಕ್ಷಿ ಜಿಲ್ಲೆ ಯೋಜನೆ ರೂಪುರೇಷೆಯಾಗಿದೆ. ಇದೇ ವಿಚಾರವಾಗಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಎರಡು ದಿನಗಳ ಕಾರ್ಯಾಗಾರ ನಡೆಸಲಾಗಿತ್ತು. ಮುಖ್ಯವಾಗಿ ಶಿಕ್ಷಣ, ಆರೋಗ್ಯ, ಮೂಲ ಸೌಲಭ್ಯ, ಅಪೌಷ್ಠಿಕತೆ, ಕೈಗಾರಿಕೆ ವೃದ್ಧಿ, ಕೌಶಲ್ಯಾಭಿವೃದ್ಧಿಯಂಥ ಯೋಜನೆಗಳ ಬಗ್ಗೆ ಹೆಚ್ಚು ಚರ್ಚಿಸಲಾಗಿತ್ತು. ಆ ಯೋಜನೆಗಳ ಅನುಷ್ಠಾನದ ಜೊತೆಗೆ ಡಿಜಿಟಲ್ ವಹಿವಾಟು ಕೂಡ ಸೇರಿಕೊಳ್ಳುತ್ತಿದೆ.

ಇಂಥ ಕಾರ್ಯಕ್ರಮ ರೂಪಿಸಿದ್ದೇ ನಿಜವಾದರೆ ಸರ್ಕಾರಕ್ಕೆ ನಿಜಕ್ಕೂ ಸವಾಲು ಎದುರಾಗುವುದು ನಿಶ್ಚಿತ. ಜಿಲ್ಲೆಯಲ್ಲಿ ಜನರಿಗೆ ಸಾಕ್ಷರತೆ ಪ್ರಮಾಣದಲ್ಲೇ ನಿರೀಕ್ಷಿತ ಗುರಿ ತಲುಪಲಾಗಿಲ್ಲ. ಇಂದಿಗೂ ಹಳ್ಳಿಗಾಡಿನ ಜನ ಎಟಿಎಂ ಬಳಸಿ ಹಣ ಪಡೆಯುವುದನ್ನೇ ತಿಳಿದುಕೊಂಡಿಲ್ಲ. ಈಗ ಡಿಜಿಟಲ್ ವಹಿವಾಟು ನಡೆಸುವುದು ಎಂದರೆ ನಿಜಕ್ಕೂ ಸವಾಲಾಗಬಹುದು. ಇದರಿಂದ ಬ್ಯಾಂಕ್ ನೌಕರರ ಮೇಲೆ ಒತ್ತಡ ಹೆಚ್ಚುವ ಸಾಧ್ಯತೆ ಇದೆ.

**ಲಿಖಿತ ನಿರ್ದೇಶನ ಬಾಕಿ:** ಇಂಥದೊಂದು ಚರ್ಚೆ ನಡೆದಿದೆ. ಆದರೆ, ನಮಗಿನ್ನೂ ಲಿಖಿತ ಆದೇಶ ಬಂದಿಲ್ಲ ಎನ್ನುತ್ತಾರೆ. ಅಧಿಕಾರಿಗಳು ಈಗಾಗಲೇ ಮಹತ್ವಾಕಾಂಕ್ಷಿ ಜಿಲ್ಲೆ ಯೋಜನೆಯಡಿ ಅನೇಕ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ವಿವಿಧ ಬ್ಯಾಂಕ್‌ಗಳ 254 ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಖಾಸಗಿ ಮತ್ತು ಪತ್ತಿನ ಸಂಘಗಳು ವಾರ್ಷಿಕ ರೂ. 5100 ಕೋಟಿ ಸಾಲದ ವಹಿವಾಟು ನಡೆಸುತ್ತಿವೆ. ಆದರೆ, ಅದರಲ್ಲಿ, ಡಿಜಿಟಲ್ ವಹಿವಾಟು ನಡೆಸುವವರ ಸಂಖ್ಯೆ ತೀರ ವಿರಳ. ಜಿಲ್ಲೆಯಲ್ಲಿ ಸಾಕ್ಷರತೆ ಪ್ರಮಾಣ ಕಡಿಮೆಯಿದ್ದು, ಜನರು ಅಷ್ಟು ಬೇಗನೇ ಡಿಜಿಟಲ್ ವಹಿವಾಟಿಗೆ ಒಗ್ಗುವುದು ಕಷ್ಟ ಎನ್ನುತ್ತಾರೆ ಅಧಿಕಾರಿಗಳು.

ಆಧಾರ–ಉದಯವಾಣಿ, ದಿನಾಂಕ:11.01.2020

## 8. ನೌಕರರಿಗೆ ಯೋಗ ವಿರಾಮ

ದೈನಂದಿನ ಕರ್ತವ್ಯ ನಿರ್ವಹಣೆಯ ವೇಳೆ ಉದ್ಯೋಗಿಗಳು ಅನುಭವಿಸುವ ಮಾನಸಿಕ ಒತ್ತಡದಿಂದ ಮುಕ್ತಿ ಪಡೆಯಲು ಅವರಿಗೆ ದಿನದ ಸೇವಾವಧಿಯ ನಡುವೆಯೇ ಐದು ನಿಮಿಷ ಲಘು ವ್ಯಾಯಾಮ ಮಾಡಲು ಅನುಕೂಲ ಕಲ್ಪಿಸುವ ಹೊಸ ಪರಿಕಲ್ಪನೆಯೊಂದನ್ನು ಕೇಂದ್ರ ಆಯುಷ್ ಇಲಾಖೆ ಜಾರಿಗೊಳಿಸಿದೆ.

ಇದಕ್ಕೆ "ಯೋಗ ವಿರಾಮ" (ಯೋಗ ಬ್ರೇಕ್) ಅಥವಾ 'ವೈ–ಬ್ರೇಕ್' ಎಂದು ಹೆಸರಿಸಲಾಗಿದೆ. ಇದನ್ನು ಸರ್ಕಾರಿ ಕಚೇರಿಗಳು ಹಾಗೂ ಕಾರ್ಪೊರೇಟ್ ಕಚೇರಿಗಳಲ್ಲೂ ಜಾರಿಗೊಳಿಸುವ ಬಗ್ಗೆ ಇಲಾಖೆಯಿಂದ ಆಲೋಚನೆ ಮಾಡಲಾಗಿದೆ. 5 ನಿಮಿಷದಲ್ಲಿ ಒತ್ತಡ ನಿರ್ಮೂಲನೆಗೆ ಸಹಾಯವಾಗುವ ವ್ಯಾಯಾಮಗಳನ್ನು ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಶಿಕ್ಷಣ ಸಂಸ್ಥೆ ಈ ಯೋಗ ಬ್ರೇಕ್‌ನಲ್ಲಿ ಅಳವಡಿಸಿದೆ. 'ಯೋಗ ವಿರಾಮ'ದಲ್ಲಿ ಸುಲಭವಾದ ವಿವಿಧ ಆಸನಗಳನ್ನು ಅಭ್ಯಾಸ ಮಾಡಿಸಲಾಗುತ್ತದೆ. ಇದಕ್ಕೆ ಪೂರಕವಾಗಿ ಕಿರುಚಿತ್ರ, ಕೈಪಿಡಿಗಳ ಮೂಲಕ ಆ ವ್ಯಾಯಾಮಗಳನ್ನು ಸರಿಯಾದ ಭಂಗಿಯಲ್ಲಿ ಮಾಡುವುದು ಸೇರಿದಂತೆ ಮತ್ತಿತ್ತರ ಮಾಹಿತಿಗಳನ್ನು ನೀಡಲಾಗುತ್ತದೆ.

ಕೇಂದ್ರ ಸರ್ಕಾರಿ ನೌಕರರು ಮತ್ತು ಆಯಾ ರಾಜ್ಯಗಳ ಸರ್ಕಾರದ ಕಚೇರಿಗಳಲ್ಲಿನ ಎಲ್ಲ ಸಿಬ್ಬಂದಿಗೂ 'ಯೋಗ ವಿರಾಮ' ಪರಿಚಯಿಸುವ ಮೂಲಕ ಮಾನಸಿಕ ಒತ್ತಡದಿಂದ ನೌಕರರನ್ನು ಹೊರತರಲು ಆಯುಷ್ ಇಲಾಖೆ ಗಂಭೀರ ಚಿಂತನೆ ನಡೆಸಿದೆ. ಕಚೇರಿ ಕರ್ತವ್ಯದ ಅವಧಿಯಲ್ಲಿಯೇ ಐದು ನಿಮಿಷಗಳ ಕಾಲ ಬಿಡುವು ಮಾಡಿಕೊಳ್ಳಲು ಅಧಿಕೃತ ಸುತ್ತೋಲೆ ಹೊರಬೀಳಲಿದೆ ಎಂದು ಹೇಳಲಾಗಿದೆ.

ಆಧಾರ–ಸಂಯುಕ್ತ ಕರ್ನಾಟಕ, ದಿನಾಂಕ: 15.01.2020

## 9. ಎನ್‌ಪಿಆರ್‌ಗೆ ಮಾಹಿತಿ ನೀಡದಿದ್ದರೆ ರೂ.1000 ದಂಡ

ಮುಂಬರುವ ಏಪ್ರಿಲ್ 1 ರಿಂದ ದೇಶದಾದ್ಯಂತ ನಡೆಸಲಾಗುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಪ್ರಕ್ರಿಯೆಯಡಿ ಜನ ಸಾಮಾನ್ಯರು ಮಾಹಿತಿ ನೀಡಲು ನಿರಾಕರಿಸಿದಲ್ಲಿ ರೂ.1000 ದಂಡ ತೆರಬೇಕಾಗುತ್ತದೆ ಎಂಬ ಸಂದೇಶವನ್ನು ಕೇಂದ್ರ ಗೃಹ ಸಚಿವಾಲಯ ರವಾನಿಸಿದೆ. ಎನ್‌ಪಿಆರ್ ಬಗ್ಗೆ ಹಲವು ರಾಜ್ಯಗಳು ತೀವ್ರತರದಲ್ಲಿ ಅಪಸ್ವರ ಎತ್ತಿರುವ ಮಧ್ಯೆಯೇ ಕೇಂದ್ರದ ಈ ನಿರ್ಧಾರ ಪ್ರಕಟಗೊಂಡಿದೆ.

ಮಾಹಿತಿ ಸಂಗ್ರಹಿಸಲು ಮನೆಮನೆಗೆ ಬರುವ ಅಧಿಕಾರಿಗಳಿಗೆ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನೀಡಿದಲ್ಲಿ ಅಥವಾ ಮಾಹಿತಿ ಒದಗಿಸಲು ನಿರಾಕರಿಸಿದಲ್ಲಿ ಅಂತಹವರಿಗೆ ರೂ. 1 ಸಾವಿರ ದಂಡ ವಿಧಿಸುವ ಹಕ್ಕು ಅಧಿಕಾರಿಗಳಿಗೆ ಇದೆ ಎಂಬುದನ್ನು ಭಾರತೀಯ ಪೌರತ್ವ ನಿಯಮಾವಳಿ ನಿಯಮ 17ರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಆದರೆ 2011 ಮತ್ತು 2015ರ ಎನ್‌ಪಿಆರ್ ವೇಳೆ ದಂಡ ಪ್ರಯೋಗದ ಅಧಿಕಾರ ಬಳಸಲಾಗಿಲ್ಲವೆಂದು ಗೃಹ ಸಚಿವಾಲಯ ತಿಳಿಸಿದೆ.

ಎನ್‌ಪಿಆರ್ ಪೂರ್ವ ಸಿದ್ಧತೆ ಭಾಗವಾಗಿ ಅಧಿಕಾರಿಗಳು 73 ಜಿಲ್ಲೆಗಳಲ್ಲಿ ಪರೀಕ್ಷಾರ್ಥ ಸಮೀಕ್ಷೆ ನಡೆಸಿ, 30ಲಕ್ಷ ಜನರಿಂದ ಮಾಹಿತಿ ಕಲೆ ಹಾಕಿದ್ದರು. ಇದರಲ್ಲಿ ಶೇ.80ರಷ್ಟು ಜನತೆ ಸ್ವಯಂ ಪ್ರೇರಣೆಯಿಂದ ಆಧಾರ್, ಪಾಸ್‌ಪೋರ್ಟ್, ಡಿಎಲ್ ಮಾಹಿತಿ ಹಂಚಿಕೊಂಡಿದ್ದಾರೆ. ಆದರೆ ಪ್ಯಾನ್ ಕಾರ್ಡ್ ವಿವರ ಬಹಿರಂಗಪಡಿಸಲು ಹಿಂದೇಟು ಹಾಕಿದ್ದರಿಂದ ಎನ್‌ಪಿಆರ್‌ನಲ್ಲಿ ಪ್ಯಾನ್ ವಿವರ ಕಡ್ಡಾಯವೆಂಬ ನಿಯಮ ತೆಗೆದು ಹಾಕಲಾಗಿದೆ ಎಂದು ಹೇಳಲಾಗಿದೆ.

ಆಧಾರ–ವಿಜಯ ಕರ್ನಾಟಕ, ದಿನಾಂಕ:17.01.2020

## 10. ಗಣರಾಜ್ಯೋತ್ಸವಕ್ಕೆ ಬ್ರೆಜಿಲ್ ಅಧ್ಯಕ್ಷ ಅತಿಥಿ

ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನ ಮನ್ನಿಸಿ, ಗಣರಾಜ್ಯೋತ್ಸವ ಪರೇಡ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬ್ರೆಜಿಲ್ ಅಧ್ಯಕ್ಷ ಜೇರ್ ಮೆಸ್ಸಿಯಾಸ್ ಬೊಲ್ಸೊನಾರೊ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಿಸಿದೆ.

ಬೊಲ್ಸೊನಾರೊ ಅವರು ನಾಲ್ಕು ದಿನಗಳ ಪ್ರವಾಸಕ್ಕಾಗಿ ಜನವರಿ 14ರಂದು ಭಾರತಕ್ಕೆ ಆಗಮಿಸಲಿದ್ದಾರೆ. ಇದು ಅವರ ಭಾರತದ ಮೊದಲ ಭೇಟಿಯಾಗಿದೆ. ಅವರು ತಮ್ಮೊಂದಿಗೆ ಸಂಪುಟದ ಏಳು ಸಚಿವರನ್ನು ಕರೆತರುತ್ತಿದ್ದಾರೆ. ಬ್ರೆಜಿಲ್‌ನ ಯಶಸ್ವಿ ಉದ್ಯಮಿಗಳ ನಿಯೋಗವೂ ಅವರೊಂದಿಗೆ ಆಗಮಿಸಲಿದೆ. ತಂಡ ಪ್ರವಾಸ ಆರಂಭಿಸಿದೆ. ಭಾರತ– ಬ್ರೆಜಿಲ್ ನಡುವೆ 15 ಒಪ್ಪಂದಗಳು ಏರ್ಪಡುವ ಸಾಧ್ಯತೆ ಇದೆ. ಈ ಮೂಲಕ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಮತ್ತಷ್ಟು ಸುಧಾರಣೆ ಕಂಡು ಬ್ರಿಕ್ಸ್ ಒಕ್ಕೂಟಕ್ಕೆ ಮತ್ತಷ್ಟು ಬಲ ಬರಲಿದೆ ಎಂಬ ಆಶಯವಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. 1996 ಹಾಗೂ 2004ರ ಗಣರಾಜ್ಯೋತ್ಸವ ಪರೇಡ್ ಕಾರ್ಯಕ್ರಮದಲ್ಲಿ ಅಂದಿನ ಬ್ರೆಜಿಲ್ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಳೆದ ನವೆಂಬರ್‌ನಲ್ಲಿ 11ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಅವರು ಬ್ರೆಜಿಲ್‌ಗೆ ಭೇಟಿ ನೀಡಿದ್ದರು.

ಆಧಾರ–ವಿಜಯ ಕರ್ನಾಟಕ, ದಿನಾಂಕ:22.01.2020

## 11. ಪ್ರಜಾಪ್ರಭುತ್ವ ಸೂಚ್ಯಂಕ: ಭಾರತಕ್ಕೆ 51ನೇ ಸ್ಥಾನ

ಜಾಗತಿಕ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ ಭಾರತ ಹಿಂದಿನದಕ್ಕಿಂತ ಹತ್ತು ಸ್ಥಾನಗಳಷ್ಟು ಕುಸಿದಿದೆ. 2018ರಲ್ಲಿ 41ನೇ ಸ್ಥಾನದಲ್ಲಿದ್ದ ಭಾರತ, 2019ನೇ ಸಾಲಿನಲ್ಲಿ 51ನೇ ಸ್ಥಾನ ಪಡೆದಿದೆ. ಬ್ರಿಟನ್‌ನ "ದ ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್" ಈ ಸೂಚ್ಯಂಕವನ್ನು ಪ್ರಕಟಿಸಿದೆ.

ನಾಗರಿಕರ ಸ್ವಾತಂತ್ರ್ಯದ ಪ್ರಮಾಣದಲ್ಲಿ ಇಳಿಕೆಯಾಗಿರುವುದರಿಂದ ಈ ಬೆಳವಣಿಗೆ ಎಂದು ಸೂಚ್ಯಂಕದಲ್ಲಿ ಕಾರಣ ಕೊಡಲಾಗಿದೆ. ಭಾರತಕ್ಕೆ ಹೋಲಿಸಿದರೆ, ಚೀನಾದ ಸ್ಥಾನ ತೀರಾ ಕಳಪೆ, ನಾಮಕಾವಸ್ತೆಗೆ ಪ್ರಜಾಪ್ರಭುತ್ವವನ್ನು ಹೊಂದಿರುವ ಪಾಕಿಸ್ತಾನ 108ನೇ ಸ್ಥಾನದಲ್ಲಿದೆ.

ಚುನಾವಣೆ ಪ್ರಕ್ರಿಯೆ, ಬಹುತ್ವ (ಎಲ್ಲರನ್ನೂ ಒಳಗೊಳ್ಳುವಿಕೆ), ಸರ್ಕಾರದ ಕಾರ್ಯವೈಖರಿ, ರಾಜಕೀಯ ಭಾಗೀದಾರಿಕೆ, ರಾಜಕೀಯ ಸಂಸ್ಕೃತಿ ಮತ್ತು ನಾಗರಿಕ ವ್ಯವಸ್ಥೆ ಇವುಗಳನ್ನೊಳಗೊಂಡಂತೆ ಶ್ರೇಯಾಂಕ ನಿರ್ಧರಿಸಲಾಗುವುದು. ಇವುಗಳಲ್ಲಿ ಒಟ್ಟಾರೆ ಗರಿಷ್ಠ 8 ಅಂಕವಿರುತ್ತದೆ. ಭಾರತ 2018ರ 7.23 ಅಂಕದಿಂದ 6.90 ಅಂಕಕ್ಕಿಳಿದಿದೆ.

ಆಧಾರ–ಉದಯವಾಣಿ, ದಿನಾಂಕ:23.01.2020

## 12. ಸಂಸ್ಕೃತಿ ವೈವಿಧ್ಯ, ರಕ್ಷಣಾ ಸಾಮರ್ಥ್ಯಕ್ಕೆ ಕನ್ನಡಿ

ಆಕರ್ಷಕ ಪಥ ಸಂಚಲನ, ವಿವಿಧ ರಾಜ್ಯಗಳ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯ ಬಿಂಬಿಸಿದ ಸ್ತಬ್ಧಚಿತ್ರಗಳ ಮೆರವಣಿಗೆ, ರಕ್ಷಣಾ ಬಲಕ್ಕೆ ಕನ್ನಡಿ ಹಿಡಿದ ಆಧುನಿಕ ರಕ್ಷಣಾ ಸೌಲಭ್ಯಗಳ ಪ್ರದರ್ಶನ ಒಳಗೊಂಡು 71ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಬ್ರೆಜಿಲ್ ಅಧ್ಯಕ್ಷ ಜೈರ್ ಮೆಸ್ಸಿಯಾಸ್ ಬೋಲ್‌ಸೊನಾರೊ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದು, ಸಂಭ್ರಮಕ್ಕೆ ಸಾಕ್ಷಿಯಾದರು. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ, ವೀರಯೋಧರ ರಾಷ್ಟ್ರೀಯ ಸ್ಮಾರಕಕ್ಕೆ ಪುಷ್ಪಗುಚ್ಛವನ್ನು ಅರ್ಪಿಸಿ ನಮನ ಸಲ್ಲಿಸಿದರು. ಬ್ರೆಜಿಲ್ ಅಧ್ಯಕ್ಷರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದು, ಇದರ ಜೊತೆಗೆ ಈ ವರ್ಷದ ಗಣರಾಜ್ಯೋತ್ಸವದ ಮೆರವಣಿಗೆ ಅನೇಕ ಪ್ರಥಮಗಳಿಗೂ ವೇದಿಕೆಯಾಯಿತು.

ಮೆರವಣಿಗೆಯಲ್ಲಿ 22 ಸ್ತಬ್ಧಚಿತ್ರಗಳಿದ್ದವು, 16 ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, 6 ಸಚಿವಾಲಯಗಳು, ರಾಷ್ಟ್ರೀಯ ವಿಪತ್ತು ಕಾರ್ಯಪಡೆ ಸ್ತಬ್ಧಚಿತ್ರಗಳಿದ್ದವು. ಬಸವಣ್ಣ ಅವರ 'ಅನುಭವ ಮಂಟಪ' ಬಿಂಬಿಸುವ ಕರ್ನಾಟಕದ ಸ್ತಬ್ಧಚಿತ್ರ ಸೇರಿ ವಿಭಿನ್ನ ಸ್ತಬ್ಧಚಿತ್ರಗಳು ಗಮನಸೆಳೆದವು.

ಆಧಾರ–ಪ್ರಜಾವಾಣಿ, ದಿನಾಂಕ:27.01.2020

## 13. ಅಟಲ್ ಭೂಜಲಕ್ಕೆ ರೂ. 1,200 ಕೋಟಿ

ರಾಜ್ಯದಲ್ಲಿ ಅಂತರ್ಜಲ ಕುಸಿದು ನೀರಿನ ಸಮಸ್ಯೆ ತೀವ್ರಗೊಂಡಿರುವ 14 ಜಿಲ್ಲೆಗಳ ಒಟ್ಟು 40 ತಾಲ್ಲೂಕುಗಳಿಗೆ 'ಅಟಲ್ ಭೂಜಲ ಯೋಜನೆ'ಯಡಿ ಕೇಂದ್ರ ಸರ್ಕಾರ ರೂ. 1.201.52 ಕೋಟಿ ಅನುದಾನ ಪ್ರಕಟಿಸಿದೆ.

ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿರುವ ತಾಲ್ಲೂಕುಗಳಲ್ಲಿ ಮುಂದಿನ 5 ವರ್ಷಗಳಲ್ಲಿ ಸಮಸ್ಯೆ ನಿವಾರಣಾ ಪ್ರಯತ್ನಗಳಿಗಾಗಿ ಕೇಂದ್ರ ಸರ್ಕಾರ ಈ ಅನುದಾನ ಮಂಜೂರು ಮಾಡಿದೆ ಎಂದು ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ತಿಳಿಸಿದರು.

ಈ ಅನುದಾನ ಬಳಸಿಕೊಂಡು ಕೆರೆಗಳ ಸಮೀಕ್ಷೆ ನೀರು ಹರಿದುಬರುವ ಮಾರ್ಗಗಳ ಒತ್ತುವರಿ ತೆರವು, ಕೆರೆಗಳ ಅಭಿವೃದ್ಧಿ, ಹಸಿರೀಕರಣ, ಚೆಕ್ ಡ್ಯಾಂಗಳ ನಿರ್ಮಾಣ ಮತ್ತಿತರ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುವುದು. ಪ್ರತಿ ಪಂಚಾಯತಿ ಮಟ್ಟದಲ್ಲಿ ಕೊಳವೆಬಾವಿ ಚಾಲನೆ ಮಾಡಿದ ಬಳಿಕ ಮತ್ತೆ ಮರುಪೂರಣಕ್ಕೆ ಎಷ್ಟು ಸಮಯ ಬೇಕು ಎಂಬ ವಿಶ್ಲೇಷಣೆಯೂ ನಡೆಯಲಿದೆ ಎಂದು ಹೇಳಿದರು.

**ಬರ ಕಾಮಗಾರಿಗೆ ರೂ. 112 ಕೋಟಿ ಬಿಡುಗಡೆ :** ರಾಜ್ಯದ 14 ಜಿಲ್ಲೆಗಳ 49 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಈ ಜಿಲ್ಲೆಗಳಿಗೆ ಪ್ರಕೃತಿ ವಿಕೋಪ ನಿಧಿಯಿಂದ ರೂ. 112 ಕೋಟಿ ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಕಡಿಮೆ ಹಣ ಇರುವ ಹಿನ್ನೆಲೆಯಲ್ಲಿ ಈ ಹಣ ಬಿಡುಗಡೆ ಮಾಡಲಾಗಿದ್ದು, ತಕ್ಷಣದಿಂದ ಜಾರಿಯಾಗುವಂತೆ ಜಿಲ್ಲಾಧಿಕಾರಿಗಳ ಖಾತೆಗೆ ಹಣ ವರ್ಗಾಯಿಸುವಂತೆ ಆದೇಶಿಸಲಾಗಿದೆ. ಈ ಹಣದಲ್ಲಿ ಬರಪೀಡಿತ ಪ್ರದೇಶಗಳಲ್ಲಿ ತುರ್ತು ಕಾಮಗಾರಿ ನಡೆಸಬಹುದು.

ಆಧಾರ– ವಿಜಯ ಕರ್ನಾಟಕ, ದಿನಾಂಕ:28.01.2020

## 14. ವೃದ್ಧಾಪ್ಯ ವೇತನಕ್ಕೆ ಆಧಾರ್ ಕಾರ್ಡ್ ಜೋಡಣೆ

ಸರ್ಕಾರದ ಕೆಲಸಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ 'ಜಿಲ್ಲಾಧಿಕಾರಿಗಳ ಹಳ್ಳಿ ಭೇಟಿ' ಕಾರ್ಯಕ್ರಮವನ್ನು ಹಾಗೂ ವೃದ್ಧಾಪ್ಯ ವೇತನವನ್ನು ಆಧಾರ್ ಕಾರ್ಡ್ ಮೂಲಕ ಅವರ ಖಾತೆಗೆ ಜಮಾ ಮಾಡುವ ಹೊಸ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಕಂದಾಯ ಸಚಿವ ಅಶೋಕ್ ತಿಳಿಸಿದರು.

ವೃದ್ಧಾಪ್ಯ ವೇತನಕ್ಕೆ ಇನ್ನು ಮುಂದೆ ವಯಸ್ಸಾದವರು ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಆಧಾರ್ ಕಾರ್ಡ್ ಮೂಲಕ ವಯಸ್ಸಾದ ನಾಗರಿಕರ ಖಾತೆಗೆ ವೃದ್ಧಾಪ್ಯ ವೇತನವನ್ನು ಜಮಾ ಮಾಡುವ ಹೊಸ ಯೋಜನೆಯನ್ನು ಜಾರಿಮಾಡಲಾಗುತ್ತದೆ ಹಾಗೂ ಆಧಾರ ಲಿಂಕ್ ಮೂಲಕ ವೃದ್ಧಾಪ್ಯ ವೇತನ ವಿತರಿಸುವುದರಿಂದ ಬೋಗಸ್ ಫಲಾನುಭವಿಗಳು ಪತ್ತೆಯಾಗಲಿದ್ದು, ನಿಜವಾದ ಫಲಾನುಭವಿಗಳಿಗೆ ವೃದ್ಧಾಪ್ಯ ವೇತನ ಸಿಗಲಿದೆ ವೃದ್ಧಾಪ್ಯ ವೇತನಕ್ಕೆ ಆಧಾರ್ ಜೋಡಣೆ ಮಾಡುವುದರಿಂದ ಸರ್ಕಾರಕ್ಕೆ ರೂ.700 ರಿಂದ 800 ಕೋಟಿ ಉಳಿತಾಯವಾಗಲಿದೆ ಎಂದು ಹೇಳಿದರು.

ಆಧಾರ–ಸಂಯುಕ್ತ ಕರ್ನಾಟಕ, ದಿನಾಂಕ:30.01.2020.

## 15. ವೈದ್ಯಕೀಯ ಗರ್ಭಪಾತ ಅವಧಿಯ ಮಿತಿ ಏರಿಕೆ

50 ವರ್ಷಗಳಷ್ಟು ಹಳೆಯದಾದ ವೈದ್ಯಕೀಯ ಗರ್ಭಪಾತ ಕಾಯ್ದೆ ತಿದ್ದುಪಡಿಗೆ ಕೇಂದ್ರ ಮುಂದಾಗಿದ್ದು, ಆರು ತಿಂಗಳು ಅಥವಾ 24 ವಾರದ ಗರ್ಭಾವಸ್ಥೆಯ ಮಹಿಳೆಯರು ಕಾನೂನಾತ್ಮಕವಾಗಿ ಗರ್ಭಪಾತ ಮಾಡಿಸಿಕೊಳ್ಳಲು ಪ್ರಸ್ತಾವಿತ ತಿದ್ದುಪಡಿ ಮಸೂದೆ ಅವಕಾಶ ನೀಡುತ್ತದೆ. ಇದು ಅತ್ಯಾಚಾರ ಸಂತ್ರಸ್ತರಿಗೆ ನೆರವಾಗಲಿದೆ ಎಂದು ಸರ್ಕಾರ ಹೇಳಿದೆ. ವೈದ್ಯಕೀಯ ವಿಜ್ಞಾನ ಪ್ರಗತಿ ಹೊಂದಿದ್ದು, ಮಹಿಳೆಯ ಸಂತಾನೋತ್ಪತ್ತಿಯ ಹಕ್ಕುಗಳ ರಕ್ಷಣೆಯಾಗುತ್ತದೆ ಎಂದು ತಿಳಿಸಿದೆ.

ವೈದ್ಯಕೀಯ ಗರ್ಭಪಾತದ ಗರಿಷ್ಠ ಅವಧಿಯ ಮಿತಿಯನ್ನು ಈಗಿರುವ 20 ವಾರಗಳಿಂದ 24 ವಾರಗಳಿಗೆ ಹೆಚ್ಚಿಸುವ ಮಹತ್ವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. "ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನೆನ್ಸಿ ಅಮೆಂಡ್‌ಮೆಂಟ್ ಬಿಲ್– 2020" ಮುಂಬರುವ ಅಧಿವೇಶನದಲ್ಲಿ ಮಂಡನೆಯಾಗಲಿದೆ. ಈ ಮಸೂದೆಯ ಮೂಲಕ '1971ರ ವೈದ್ಯಕೀಯ ಗರ್ಭಪಾತ ಕಾಯ್ದೆ'ಗೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ.

ಮಸೂದೆ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಸಂಪುಟದ ಈ ತೀರ್ಮಾನವು ಸುರಕ್ಷಿತ ಗರ್ಭಪಾತ ಹಾಗೂ ಮಹಿಳೆಯರಿಗೆ ಸಂತಾನೋತ್ಪತ್ತಿಯ ಹಕ್ಕುಗಳನ್ನು ಖಚಿತಪಡಿಸುತ್ತದೆ ಹಾಗೂ ಈ ಕ್ರಮದಿಂದ ಗರ್ಭಾವಸ್ಥೆಯಲ್ಲಿ ಮರಣದ ಪ್ರಮಾಣವೂ ತಗ್ಗಲಿದೆ ಎಂದರು.

20–24 ವಾರದೊಳಗಿನ ಗರ್ಭಿಣಿಯರು ಗರ್ಭಪಾತ ಮಾಡಿಸಿಕೊಳ್ಳಲು ಒಬ್ಬ ಸರ್ಕಾರಿ ವೈದ್ಯ ಸೇರಿ ಇಬ್ಬರು ವೈದ್ಯರ ಅನುಮತಿ ಅಗತ್ಯ. ಗರ್ಭಪಾತ ಮಾಡಿಸಿಕೊಳ್ಳುವ ಮಹಿಳೆಯ ಹೆಸರು ಹಾಗೂ ಇತರೆ ಮಾಹಿತಿಗಳನ್ನು ಗೋಪ್ಯವಾಗಿ ಇಡಲಾಗುತ್ತದೆ ಎಂದು ತಿದ್ದುಪಡಿ ಮಸೂದೆ ಉಲ್ಲೇಖಿಸುತ್ತದೆ.

ತಿದ್ದುಪಡಿ ಮಸೂದೆಯಲ್ಲಿ 1971ರ ವೈದ್ಯಕೀಯ ಗರ್ಭಪಾತ ಕಾಯ್ದೆಗೆ ತಿದ್ದುಪಡಿ ತರುವ ಉದ್ದೇಶದಿಂದ 2018ರಲ್ಲಿ ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ 'ವೈದ್ಯಕೀಯ ಗರ್ಭಪಾತ (ತಿದ್ದುಪಡಿ) ಮಸೂದೆ–2018' ಅನ್ನು ಮಂಡಿಸಿತ್ತು. ಆದರೆ, ಈ ಮಸೂದೆಗೆ ಲೋಕಸಭೆಯ ಅನುಮೋದನೆ ದೊರೆತಿರಲಿಲ್ಲ. ಈ ತಿದ್ದುಪಡಿ ಮಸೂದೆಯಲ್ಲೇ ಕೆಲವು ಬದಲಾವಣೆ ಮಾಡಿ, ಕರಡು ಮಸೂದೆಯನ್ನು ಸಿದ್ಧಪಡಿಸುತ್ತಿದ್ದೇವೆ ಎಂದು ದೆಹಲಿ ಹೈಕೋರ್ಟ್‌ಗೆ ಕೇಂದ್ರ ಸರ್ಕಾರವು 2019ರ ಆಗಸ್ಟ್‌ನಲ್ಲಿ ತಿಳಿಸಿತ್ತು. 2018ರ ಮಸೂದೆಗೂ, ಈಗ ಮಂಡಿಸಲಿರುವ ಮಸೂದೆಗೂ ಹೆಚ್ಚಿನ ವ್ಯತ್ಯಾಸ ಇಲ್ಲವೆಂದು ಹೇಳಿವೆ.

**ತಿದ್ದುಪಡಿ ಮಸೂದೆಯಲ್ಲಿನ ಅಂಶಗಳು:** ಗರ್ಭಾವಸ್ಥೆಯ 20 ವಾರಗಳ ಒಳಗೆ ಗರ್ಭಪಾತ ಮಾಡಿಸಿಕೊಳ್ಳಬಹುದು ಎಂಬ ಮಿತಿಯನ್ನು 24 ವಾರಗಳಿಗೆ ಹೆಚ್ಚಿಸಬೇಕು. ಅತ್ಯಾಚಾರ ಸಂತ್ರಸ್ತೆಯು ಗರ್ಭವತಿಯಾಗಿದ್ದರೆ, ಗರ್ಭಾವಸ್ಥೆಯ 27ನೇ ವಾರದವರೆಗೂ ಗರ್ಭಪಾತ ಮಾಡಿಸಿಕೊಳ್ಳಲು ಅವಕಾಶವಿದೆ (ಅತ್ಯಾಚಾರ ಸಂತ್ರಸ್ತೆಯ ವಯಸ್ಸನ್ನು ಪರಿಗಣಿಸದೆ) ತಾಯಿಯ ಜೀವ ಮತ್ತು ಭ್ರೂಣಕ್ಕೆ ಅಪಾಯವಿದೆ ಎಂದು ತಜ್ಞ ವೈದ್ಯರ ತಂಡವು ದೃಢಪಡಿಸಿದರೆ ಗರ್ಭಪಾತ ಮಾಡಿಸಿಕೊಳ್ಳಬಹುದು. ಕೇಂದ್ರ ಸರ್ಕಾರದ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಮಾತ್ರ ಗರ್ಭಪಾತ ನಡೆಸಬೇಕು.

ಆಧಾರ–ಪ್ರಜಾವಾಣಿ, ದಿನಾಂಕ:30.01.2020

## 16. ಇಂದಿನಿಂದ ಅಧಿವೇಶನ, ನಾಳೆ ನಿರ್ಮಲಾ ಬಜೆಟ್

ಸಂಸತ್ತಿನ ಬಜೆಟ್ ಅಧಿವೇಶನ ಆರಂಭವಾಗಲಿದೆ. ಮೊದಲ ದಿನ ದೇಶದ ಆರ್ಥಿಕ ಮುನ್ನೋಟ ಬಿಂಬಿಸುವ ಆರ್ಥಿಕ ಸಮೀಕ್ಷೆ ಮಂಡನೆಯಾಗಲಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮುಂಗಡ ಪತ್ರ ಮಂಡಿಸಲಿದ್ದಾರೆ.

ಅಧಿವೇಶನಕ್ಕೆ ಪೂರ್ವಭಾವಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸರ್ವಪಕ್ಷಗಳ ಸಭೆಯನ್ನು ನಡೆಸಿದರು. ಸಿಎಎ ಸೇರಿದಂತೆ ಎಲ್ಲ ಪ್ರಮುಖ ವಿಚಾರಗಳ ಚರ್ಚೆಗೆ ಕೇಂದ್ರ ಸಿದ್ಧವಿದೆ ಎಂದು ಭರವಸೆ ನೀಡಿದರು. ಈ ಸಭೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಗಳು, ಆರ್ಥಿಕತೆಯ ಮಹಾ ಕುಸಿತ,

ನಿರುದ್ಯೋಗ ಹೆಚ್ಚಳ, ಜಮ್ಮು– ಕಾಶ್ಮೀರದಲ್ಲಿ ಗೃಹಬಂಧನದಲ್ಲಿರುವ ರಾಜಕೀಯ ಮುಖಂಡರ ಬಿಡುಗಡೆ, ದೆಹಲಿ ವಿಧಾನ ಸಭೆ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ನಾಯಕರು ನೀಡುತ್ತಿರುವ ಪ್ರಚೋದನಾಕಾರಿ ಹೇಳಿಕೆಗಳು ಸೇರಿ ಪ್ರಮುಖ ವಿಚಾರಗಳ ಕುರಿತಾಗಿ ಪ್ರತಿಪಕ್ಷಗಳು ಧ್ವನಿಯೆತ್ತಿವೆ ಎನ್ನಲಾಗಿದೆ.

ಆಧಾರ–ಕನ್ನಡಪ್ರಭ, ದಿನಾಂಕ:31.01.2020

## 17. ದುರ್ಬಲ ಸಮುದಾಯದ ವಿದ್ಯಾರ್ಥಿಗಳಿಗಾಗಿ ಆನ್‌ಲೈನ್ ಡಿಗ್ರಿ ಕೋರ್ಸ್

2030ರ ಮೇಳೆಗೆ ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಮಾಣದ ಉದ್ಯೋಗ ವಯೋಮಾನದ ಜನಸಂಖ್ಯೆಯನ್ನು ಭಾರತ ಹೊಂದಲಿದೆ. ಈ ಸಮುದಾಯವು ಕೇವಲ ಶಿಕ್ಷಣ ಮಾತ್ರವಲ್ಲದೇ ಉದ್ಯೋಗ ಮತ್ತು ಜೀವನ ಕೌಶಲ್ಯದ ಅವಶ್ಯಕತೆಯನ್ನು ಹೊಂದಿದ್ದಾರೆ. ಈ ಬಗ್ಗೆ ತಜ್ಞರು ನೀಡಿದ ಸಲಹೆಗಳನ್ನು ಕ್ರೋಢೀಕರಿಸಿ ಶೀಘ್ರವೇ ಹೊಸ ಶೈಕ್ಷಣಿಕ ನೀತಿ ಪ್ರಕಟಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಿದೆ. ಪ್ರಸಕ್ತ ಬಜೆಟ್‌ನಲ್ಲಿ ಶೈಕ್ಷಣಿಕ ವಲಯಕ್ಕೆ ರೂ.99,300/– ಕೋಟಿ ಮತ್ತು ಕೌಶಲ್ಯಾಭಿವೃದ್ಧಿಗೆ ರೂ. 3,000/– ಕೋಟಿ ವಿನಿಯೋಗಿಸುವುದಾಗಿ ಪ್ರಕಟಿಸಿದೆ.

**ಆನ್ ಲೈನ್ ಡಿಗ್ರಿ:** ಉನ್ನತ ಶಿಕ್ಷಣದಿಂದ ವಂಚಿತರಾದ ಸಮಾಜದ ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆಂದೇ ಪದವಿಗೆ ತತ್ಸಮಾನವಾದ ಹೊಸ ಕೋರ್ಸ್ ಆರಂಭಿಸಲು ದೇಶದ ಟಾಪ್ 100 ರ್‍ಯಾಂಕಿಂಗ್ ಪಡೆದ ಶೈಕ್ಷಣಿಕ ಸಂಸ್ಥೆಗಳು ಈ ಕೋರ್ಸ್ ನೀಡಲು ಸರ್ಕಾರ ಅವಕಾಶ ಕಲ್ಪಿಸಿದೆ.

**ಪೊಲೀಸ್ ವಿವಿ., ವಿಧಿ ವಿಜ್ಞಾನ ವಿವಿ:–** ಪೊಲೀಸ್ ವಿಜ್ಞಾನ ಮತ್ತು ವಿಧಿ ವಿಜ್ಞಾನ ಪರೀಕ್ಷೆ ಮತ್ತು ಸೈಬರ್–ವಿಧಿ ವಿಜ್ಞಾನ ವಲಯದಲ್ಲಿ ಹೊಸ ಉದ್ಯೋಗ ಸೃಷ್ಟಿಗೆ ಹೊಸ ವಿವಿ ಸ್ಥಾಪನೆಗೆ ನಿರ್ಧರಿಸಲಾಗಿದೆ.

**ಸ್ಥಳೀಯ ಸಂಸ್ಥೆಗಳಲ್ಲಿ ಇಂಟರ್ನ್‌ಶಿಪ್:–**ವೃತ್ತಿ ಅನುಭವ ಪಡೆಯಲು ನೆರವಾಗಲು ದೇಶದಾದ್ಯಂತ ಇರುವ ನಗರ ಸ್ಥಳೀಯ ಸಂಸ್ಥೆಗಳು ಹೊಸ ಎಂಜಿನಿಯರ್ ಪದವೀಧರರಿಗೆ ಒಂದು ವರ್ಷಗಳ ಕಾಲ ಇಂಟರ್ನ್‌ಶಿಪ್ ಮಾಡಲು ಅವಕಾಶ ಮಾಡಿಕೊಡಲಿವೆ.

**ಸ್ಟಡಿ ಇನ್ ಇಂಡಿಯಾ:–** ಭಾರತವನ್ನು ಶೈಕ್ಷಣಿಕ ಹಬ್ ಆಗಿ ಮಾಡುವ ಉದ್ದೇಶದಿಂದ **"ಸ್ಟಡಿ ಇನ್ ಇಂಡಿಯಾ"** ಯೋಜನೆಗೆ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಏಷ್ಯಾ ಮತ್ತು ಆಫ್ರಿಕಾ ದೇಶಗಳಲ್ಲಿನ ವಿದ್ಯಾರ್ಥಿಗಳಿಗಾಗಿ ಇಂಡ್–ಸ್ಯಾಟ್ ಎಂಬ ಪರೀಕ್ಷೆ ಆಯೋಜಿಸಲಾಗುವುದು.

**ಆಸ್ಪತ್ರೆ–ಕಾಲೇಜು ಸಂಯೋಜನೆ:–** ದೇಶದಲ್ಲಿ ನುರಿತ ವೈದ್ಯರು ಮತ್ತು ತಜ್ಞ ವೈದ್ಯರ ಕೊರತೆ ನಿವಾರಿಸಲು ಎಲ್ಲಾ ಜಿಲ್ಲೆಗಳಲ್ಲಿರುವ ವೈದ್ಯಕೀಯ ಕಾಲೇಜುಗಳನ್ನು ಪಿಪಿಪಿ ಮಾದರಿಯಲ್ಲಿ ಸ್ಥಳೀಯ ಜಿಲ್ಲಾಸ್ಪತ್ರೆಗಳೊಂದಿಗೆ ಸಂಯೋಜಿಸಲಾಗುವುದು. ಇದಕ್ಕೆ ಸಹಕರಿಸುವ ರಾಜ್ಯಗಳಿಗೆ ಹಣಕಾಸು ನೆರವು ಘೋಷಿಸಲಾಗಿದೆ.

**ಆಸ್ಪತ್ರೆಗಳಿಗೆ ಪದವಿ ಅವಕಾಶ:–** ಎಲ್ಲಾ ಸೌಕರ್ಯಗಳನ್ನು ಹೊಂದಿರುವ ಆಸ್ಪತ್ರೆಗಳಿಗೆ ಪ್ರಸಕ್ತ ರಾಷ್ಟ್ರೀಯ ಪರೀಕ್ಷಾ ಮಂಡಳಿಯಂತೆ ಸ್ಥಾನಿಕ ವೈದ್ಯರಿಗೆ ಡಿಎನ್‌ಬಿ/ಎಫ್‌ಎನ್‌ಬಿ ಕೋರ್ಸ್ ನಡೆಸಲು ಅವಕಾಶ ಮಾಡಿಕೊಡಲಾಗುವುದು.

**ಬ್ರಿಡ್ಜ್ ಕೋರ್ಸ್ :–** ನುರಿತ ಶಿಕ್ಷಕರು, ನರ್ಸ್‌ಗಳು, ಅರೆವೈದ್ಯಕೀಯ ಸಿಬ್ಬಂದಿ, ಪಾಲಕರು ಹುದ್ದೆಗಳ ಕೊರತೆ ನೀಗಿಸಲು ಕೇಂದ್ರ ಆರೋಗ್ಯ ಸಚಿವಾಲಯ ಕೌಶಲ್ಯ ಅಭಿವೃದ್ಧಿ ಇಲಾಖೆ ಮತ್ತು ವೃತ್ತಿಪರ ಸಂಸ್ಥೆಗಳ ಜಂಟಿ ಸಹಯೋಗದಲ್ಲಿ ಬ್ರಿಡ್ಜ್ ಕೋರ್ಸ್ ಆರಂಭಿಸಿ ತರಬೇತಿ ನೀಡಲಾಗುವುದು . ಈ ಮೂಲಕ ವಿದೇಶದಲ್ಲಿನ ಭಾಷಾ, ಕೌಶಲ್ಯದ ಸಮಸ್ಯೆ ನಿವಾರಣೆ.

ಆಧಾರ:ಕನ್ನಡಪ್ರಭ, ದಿನಾಂಕ:02.02.2020

## 18. ಉಪನಗರ ರೈಲಿಗೆ ಬಜೆಟ್ ಅನುದಾನ

ಕೇಂದ್ರ ಬಜೆಟ್‌ನಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಘೋಷಣೆಯಾಗುತ್ತಲಿರುವ ಬೆಂಗಳೂರು ಉಪನಗರ ರೈಲು ಯೋಜನೆ ಜಾರಿ ಕುರಿತು ನಿರ್ಮಲಾ ಸೀತಾರಾಮನ್ ಮತ್ತೊಮ್ಮೆ ಭರವಸೆ ನೀಡಿದ್ದಾರೆ.

ಬೆಂಗಳೂರಿನ ಸಂಚಾರದಟ್ಟಣೆ ನಿಯಂತ್ರಣಕ್ಕಾಗಿ ಉಪನಗರ ರೈಲು ಯೋಜನೆ ಜಾರಿಗೆ 5 ವರ್ಷಗಳ ಹಿಂದೆಯೇ ಯೋಜನೆ ರೂಪಿಸಲಾಗಿತ್ತು. 2016ರಲ್ಲಿ ಅಂದಿನ ರೈಲ್ವೆ ಸಚಿವ ಸುರೇಶ್ ಪ್ರಭು ಮಂಡಿಸಿದ್ದ ರೈಲ್ವೆ ಬಜೆಟ್‌ನಲ್ಲೂ ಪ್ರಸ್ತಾಪಿಸಲಾಗಿತ್ತು. ನಂತರ ಯೋಜನೆ ಜಾರಿಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಯೋಜನೆ ಕುರಿತು ಮತ್ತೊಮ್ಮೆ ಘೋಷಿಸಿದ್ದು, ಯೋಜನಾ ವೆಚ್ಚ ರೂ.18,600 ಕೋಟಿಗಳನ್ನು ಹೊಂದಿಸುವ ಮೂಲಗಳ ಬಗ್ಗೆ ವಿವರಿಸಿದ್ದಾರೆ. ಇದರಿಂದ ಉಪನಗರ ರೈಲು ಜಾರಿಯ ಸ್ಪಷ್ಟ ಚಿತ್ರಣ ಸಿಕ್ಕಂತಾಗಿದೆ. ಅಲ್ಲದೆ ಬೆಂಗಳೂರು – ಚೆನ್ನೈ ಹೈಸ್ಪೀಡ್ ರೈಲು ಯೋಜನೆ ಕೈಗೆತ್ತಿಕೊಳ್ಳುವ ಬಗ್ಗೆ ಪ್ರಸ್ತಾಪಿಸಲಾಗಿದೆ.

ಯೋಜನೆಗೆ ಅವಶ್ಯವಿರುವ ರೂ.18,600 ಕೋಟಿಗಳಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ತಲಾ ಶೇ:20 ಅನುದಾನ ನೀಡಲಿವೆ. ಉಳಿದ ಶೇ:60 ಅನುದಾನವನ್ನು ಬ್ಯಾಂಕ್ ಆರ್ಥಿಕ ಸಂಸ್ಥೆಗಳ ಮೂಲಕ ಸಾಲದ ರೂಪದಲ್ಲಿ ಪಾಲುದಾರಿಕೆಯಡಿ ಪಡೆಯುವ ಕುರಿತು ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಆಧಾರ:ವಿಜಯವಾಣಿ ದಿನಾಂಕ:02.02.2020

## 19. ಮಂದಿರ ನಿರ್ಮಾಣ ಸನ್ನಿಹಿತ : ರಾಮಮಂದಿರ ಟ್ರಸ್ಟ್ ರಚನೆ ಘೋಷಿಸಿದ ಪ್ರಧಾನಿ

ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಿಸಬೇಕೆಂಬ ಕೋಟ್ಯಂತರ ಭಾರತೀಯರ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಸುಪ್ರೀಂಕೋರ್ಟ್ ಆದೇಶದ ಅನ್ವಯ ರಾಮಮಂದಿರ ಟ್ರಸ್ಟ್ ರಚನೆ ಕುರಿತು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ.

ಕೇಂದ್ರ ಸಂಪುಟ ಸಭೆಯ ನಂತರ ಲೋಕಸಭೆಯಲ್ಲಿ ಈ ಘೋಷಣೆ ಮಾಡಿದ ಪ್ರಧಾನಿ ಮೋದಿ ಮಂದಿರ ನಿರ್ಮಾಣಕ್ಕಾಗಿ "ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ" ಎಂಬ ಹೆಸರಿನ ಸ್ವಾಯತ್ತ ಟ್ರಸ್ಟ್ ರಚಿಸಲಾಗಿದೆ ಎಂದಿದ್ದಾರೆ. ಅಯೋಧ್ಯೆ ತೀರ್ಪು ನೀಡುವ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಈ ಟ್ರಸ್ಟ್ ರಚನೆಗೆ ಗಡುವು ವಿಧಿಸಿತ್ತು. ಗಡುವು ಮುಗಿಯಲು 4 ದಿನಗಳು ಬಾಕಿಯಿರುವಾಗಲೇ ಸರ್ಕಾರ ಟ್ರಸ್ಟ್ ರಚನೆ ಕುರಿತು ಘೋಷಣೆ ಮಾಡಿದೆ.

ಆಧಾರ:ಉದಯವಾಣಿ, ದಿನಾಂಕ:06.02.2020

## 20. ಸಹಕಾರಿ ಬ್ಯಾಂಕುಗಳ ಮೇಲೆ ಆರ್.ಬಿ.ಐ

ಗ್ರಾಹಕರ ಹಿತರಕ್ಷಿಸಲು ಬ್ಯಾಂಕಿಂಗ್ ಕಾನೂನಿಗೆ ತಿದ್ದುಪಡಿ ತರುವ ಮಸೂದೆಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ತಿದ್ದುಪಡಿಯ ಮೂಲಕ ಸಹಕಾರಿ ವಲಯದ ಬ್ಯಾಂಕ್‌ಗಳ ಮೇಲೆ ಆರ್‌ಬಿಐ ನಿಗಾವಣೆ ಹೆಚ್ಚಲಿದೆ. ಸಹಕಾರಿ ಬ್ಯಾಂಕ್‌ಗಳ ಬಲವರ್ಧನೆ ಆಗಲಿದ್ದು. ಪಿಎಂಸಿ ಬ್ಯಾಂಕ್ ರೀತಿ ಬಿಕ್ಕಟ್ಟು ಭವಿಷ್ಯದಲ್ಲಿ ಎದುರಾಗುವುದು ತಪ್ಪುತ್ತದೆ ಎಂದು ಸರ್ಕಾರ ಹೇಳಿದೆ.

ಪ್ರಸ್ತಾವನೆ ಪ್ರಕಾರ ಆರ್‌ಬಿಐ ಮಾರ್ಗದರ್ಶಿ ನಿಯಮದಲ್ಲಿ ಮಾರ್ಪಾಟು ಮಾಡಲಾಗುತ್ತಿದೆ. ಆರ್.ಬಿ.ಐ. ಸೂಚಿಸಿದ ನಿಯಮದ ಪ್ರಕಾರವೇ ಸಹಕಾರಿ ಬ್ಯಾಂಕ್‌ಗಳ ಲೆಕ್ಕಪತ್ರ ಪರಿಶೋಧನೆ ಕಡ್ಡಾಯವಾಗಲಿದೆ. ಲೆಕ್ಕಪತ್ರದಲ್ಲಿ ವ್ಯತ್ಯಾಸ ಕಂಡು ಬಂದ ಬ್ಯಾಂಕ್‌ಗಳನ್ನು ಸೂಪರ್‌ಸೀಡ್ ಮಾಡುವ ಅಧಿಕಾರವೂ ಆರ್‌ಬಿಐಗೆ ಇರಲಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದರು.

ಸಹಕಾರ ಬ್ಯಾಂಕ್‌ಗಳ ಆಡಳಿತಾತ್ಮಕ ವಿಷಯದಲ್ಲಿ ಸಹಕಾರಿ ಇಲಾಖೆಯ ರಿಜಿಸ್ಟ್ರಾರ್ ಸಲಹೆ ಸೂಚನೆ ನೀಡಬಹುದಾಗಿದೆ ಬ್ಯಾಂಕ್‌ಗಳ ಸಿಇಒ ಹುದ್ದೆ ನೇಮಕಾತಿಗೆ ವಿದ್ಯಾರ್ಹತೆ ನಿಗದಿಯಾಗಿದೆ. ವಾಣಿಜ್ಯ ವಲಯದ ಬ್ಯಾಂಕ್‌ಗಳಿಗೆ ಸಿಇಒ ನೇಮಕ ಮಾಡುವುದಕ್ಕೂ ಮುನ್ನ ಆರ್‌ಬಿಐ ಅನುಮತಿ ಕಡ್ಡಾಯವಾಗಲಿದೆ.

ಆಧಾರ:ವಿಜಯವಾಣಿ, ದಿನಾಂಕ:06.02.2020

## 21. ತೆರಿಗೆ ತಪ್ಪಿಸುವ ಪ್ರವೃತ್ತಿಗೆ ಕಡಿವಾಣ

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವರಮಾನದಲ್ಲಿನ ಸೋರಿಕೆ ತಡೆಗಟ್ಟಲು ಮತ್ತು ವಹಿವಾಟುದಾರರ ತೆರಿಗೆ ತಪ್ಪಿಸುವ ವಂಚನೆ ಪ್ರವೃತ್ತಿಗೆ ಕಡಿವಾಣ ಹಾಕಲು ಆಮದು ಮತ್ತು ರಫ್ತು ವಹಿವಾಟುದಾರರು "ಜಿಎಸ್‌ಟಿಐಎನ್" ನಮೂದಿಸುವುದನ್ನು ಕಡ್ಡಾಯ ಮಾಡಲಾಗುತ್ತಿದೆ.

ತೆರಿಗೆ ತಪ್ಪಿಸುವ ಅತೀರೇಕದ ಪ್ರವೃತ್ತಿ ಮಟ್ಟಹಾಕಲು ರೆವಿನ್ಯೂ ಇಲಾಖೆಯು ಈ ಕ್ರಮ ಕೈಗೊಳ್ಳಲು ಮುಂದಾಗಿದೆ. "ಜಿಎಸ್‌ಟಿಐಎನ್" ಎನ್ನುವುದು ಜಿಎಸ್‌ಟಿ ನೋಂದಾಯಿತ ವಹಿವಾಟುದಾರರಿಗೆ ಪ್ಯಾನ್ ಆಧಾರಿತ 15 ಅಂಕಿಗಳ ವಿಶಿಷ್ಟ ಸಂಖ್ಯೆಯಾಗಿದೆ, ಕೆಲವರು ತಮ್ಮ ವಹಿವಾಟಿನ ಬಿಲ್‌ಗಳಲ್ಲಿ ಈ ಸಂಖ್ಯೆ ನಮೂದಿಸದೇ ದೊಡ್ಡ ಪ್ರಮಾಣದಲ್ಲಿ ತೆರಿಗೆ ವಂಚನೆ ಎಸಗುತ್ತಿದ್ದಾರೆ.

ತೆರಿಗೆ ತಪ್ಪಿಸುವ ವಂಚನೆ ನಿಲ್ಲಿಸುವ ಕ್ರಮದ ಅಂಗವಾಗಿ ಈ ವಿಶಿಷ್ಟ ಸಂಖ್ಯೆಯನ್ನು ಬಿಲ್‌ಗಳಲ್ಲಿ ಕಡ್ಡಾಯವಾಗಿ ನಮೂದಿಸಬೇಕು ಎಂದು ಪರೋಕ್ಷ ತೆರಿಗೆ ಮತ್ತೂ ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿಯು (ಸಿಬಿಐಸಿ) ಸುತ್ತೋಲೆಯಲ್ಲಿ ತಿಳಿಸಿದೆ.

ಆಧಾರ:ಪ್ರಜಾವಾಣಿ, ದಿನಾಂಕ:10.02.2020

## 22. ಕೀಟನಾಶಕ ವ್ಯಾಪಾರ ನಿಯಂತ್ರಣಕ್ಕೆ ಮಸೂದೆ.

ಕೃಷಿಯಲ್ಲಿ ಬಳಸುವ ಕೀಟನಾಶಕಗಳ ವ್ಯಾಪಾರ ನಿಯಂತ್ರಣಕ್ಕೆ ಸಂಬಂಧಿಸಿದ ಮಸೂದೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಕಳಪೆ ಕೀಟನಾಶಕ ಬಳಕೆಯಿಂದ ನಷ್ಟ ಎದುರಿಸುವ ರೈತರಿಗೆ ಪರಿಹಾರ ಒದಗಿಸುವುದು ಇದರ ಪ್ರಮುಖ ಉದ್ದೇಶ.

ಕಳಪೆ ಕೀಟನಾಶಕದಿಂದ ರೈತರಿಗೆ ನಷ್ಟವಾದರೆ ತಪ್ಪಿತಸ್ಥ ಕಂಪನಿಯಿಂದ ಸಂಗ್ರಹಿಸುವ ದಂಡ ಹಾಗೂ ಅಗತ್ಯ ಬಿದ್ದರೆ ಸರ್ಕಾರ ಒದಗಿಸುವ ಹಣದಿಂದ ಮೂಲ ನಿಧಿ ರೂಪಿಸಲಾಗುತ್ತದೆ. ಆದ್ದರಿಂದ ಸಂತ್ರಸ್ತ ಬೇಸಾಯಗಾರರಿಗೆ ಪರಿಹಾರ ಒದಗಿಸಲಾಗುವುದು ಎಂಬ ಅಂಶ ಮಸೂದೆಯಲ್ಲಿ ಇದೆ. ರೈತರ ಹಿತರಕ್ಷಣೆ ಸರ್ಕಾರದ ಪ್ರಧಾನ ಕಾಳಜಿಯಾಗಿರುವುದರಿಂದ ಈ ಮಸೂದೆಯನ್ನು ಎರಡನೇ ಹಂತದ ಬಜೆಟ್ ಅಧಿವೇಶನದಲ್ಲಿ ಮಂಡಿಸಲಾಗುತ್ತದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದರು.

**ವಿವಾದ್ ಸೇ ವಿಶ್ವಾಸ್‌ಗೆ ಅಸ್ತು:** 2020ರ ನೇರ ತೆರಿಗೆಗೆ ಸಂಬಂಧಿಸಿದ "ವಿವಾದ್ ಸೇ ವಿಶ್ವಾಸ್" ಮಸೂದೆಯಲ್ಲಿ ಬದಲಾವಣೆಗಳನ್ನು ತರುವ ಪ್ರಸ್ತಾಪಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ವಿವಿಧ ಸಾಲ ವಸೂಲಾತಿ ನ್ಯಾಯಾಧಿಕರಣಗಳಲ್ಲಿ (ಡಿಆರ್‌ಟಿ) ಬಾಕಿಯಿರುವ ಪ್ರಕರಣಗಳನ್ನು ನಿರ್ವಹಿಸುವ ಅವಕಾಶವನ್ನು ವಿಸ್ತರಿಸುವುದು ಇದರ ಉದ್ದೇಶವಾಗಿದೆ.

ಆಧಾರ:ವಿಜಯವಾಣಿ, ದಿನಾಂಕ:13.02.2020

## 23. ಹೈನೋದ್ಯಮದ ಏಳಿಗೆಗೆ ರೂ. 4458 ಕೋಟಿ ಉತ್ತೇಜನ

ಹೈನುಗಾರಿಕೆ ವಲಯದ ಉತ್ತೇಜನಕ್ಕೆ ರೂ.4458 ಕೋಟಿ ಮೊತ್ತದ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಸಭೆ ಸಮ್ಮತಿ ಸೂಚಿಸಿದ್ದು, ಈ ಮೂಲಕ ಕ್ಷೀರಕ್ರಾಂತಿಗೆ ಮುನ್ನುಡಿ ಬರೆದಿದೆ. ಸರ್ಕಾರದ ಈ ಮಹತ್ವದ ನಿರ್ಧಾರದಿಂದ 50 ಸಾವಿರ ಗ್ರಾಮಗಳಲ್ಲಿರುವ ಸುಮಾರು 95 ಲಕ್ಷ ರೈತರಿಗೆ ಅನುಕೂಲವಾಗಲಿದೆ.

ಸಂಪುಟ ಸಭೆಯ ವಿವರಗಳನ್ನು ಮಾಧ್ಯಮಗಳಿಗೆ ನೀಡಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್, ಸರ್ಕಾರದ ಈ ನಿರ್ಧಾರದಿಂದ ಮುಂದಿನ ದಿನಗಳಲ್ಲಿ ರೈತರ ಆದಾಯ ದ್ವಿಗುಣಗೊಳ್ಳಲಿದೆ. ರೂ.4458 ಕೋಟಿ. ಮೊತ್ತದ ಯೋಜನೆಗಳಡಿ 28,000 ಬಲ್ಕ್ ಮಿಲ್ಕ್ ಕೂಲರ್‌ಗಳ ಮೂಲಕ ಪ್ರತಿನಿತ್ಯ ಹೆಚ್ಚುವರಿ 140 ಲಕ್ಷ ಲೀಟರ್ ಹಾಲು ಶೀತಲೀಕರಣ ಸಾಮರ್ಥ್ಯ ಹೆಚ್ಚಲಿದೆ ಹಾಲು ಕಲಬೆರಕೆ ತಡೆಯಲು 28,000 ಮಿಲ್ಕ್ ಟೆಸ್ಟಿಂಗ್ ಉಪಕರಣಗಳು ಸೇರಿ ನಾನಾ ಹಂತದಲ್ಲಿ ಮೂಲ ಸೌಕರ್ಯ ವೃದ್ಧಿಗೆ ಸರ್ಕಾರ ಒತ್ತುಕೊಟ್ಟಿದೆ ಎಂದು ಹೇಳಿದರು.

ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಹಾಲು ಸಂಸ್ಕರಣಾ ಸಾಮರ್ಥ್ಯವನ್ನು 2025ರ ಹೊತ್ತಿಗೆ ದುಪ್ಪಟ್ಟುಗೊಳಿಸುವಲ್ಲಿ ಸರ್ಕಾರ ಹಲವು ಉತ್ತೇಜನಾತ್ಮಕ ಕ್ರಮಗಳನ್ನು ಕೈಗೊಳ್ಳಲಿದೆ ಹಾಗೂ ಹೈನೋದ್ಯಮ ಉತ್ಪನ್ನಗಳ ಸಾಗಣೆಗೆ ವಿಶೇಷ ಸರಕು ರೈಲು ಯೋಜನೆಯನ್ನು ಘೋಷಿಸಿದರು.

ಆಧಾರ:ವಿಜಯ ಕರ್ನಾಟಕ, ದಿನಾಂಕ:20.02.2020

## 24. 22ನೇ ಕಾನೂನು ಆಯೋಗ ರಚನೆಗೆ ಕೇಂದ್ರ ಸಂಪುಟ ಅಸ್ತು.

ಮೂರು ವರ್ಷಗಳ ಅವಧಿಯ 22ನೇ ಕಾನೂನು ಆಯೋಗ ರಚನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಕಾನೂನು ಕುರಿತ ವಿವಿಧ ಆಯಾಮಗಳ ಮೇಲಿನ ತಜ್ಞರ ಸಮಿತಿ ನೀಡುವ ಶಿಫಾರಸ್ಸುಗಳ ಪ್ರಯೋಜನವನ್ನು ಸರ್ಕಾರ ಪಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸುದ್ದಿಗಾರರಿಗೆ ತಿಳಿಸಿದರು.

ನ್ಯಾಯಾಲಯಗಳಲ್ಲಿ ಪ್ರಕರಣಗಳ ತ್ವರಿತ ವಿಲೇವಾರಿಗೆ ಮತ್ತು ಕಕ್ಷಿದಾರರಿಗೆ ವೆಚ್ಚ ತಗ್ಗಿಸುವಲ್ಲಿ ಸುಧಾರಣೆ ತರಲು ಅಧ್ಯಯನ ಮತ್ತು ಸಂಶೋಧನೆಗಳನ್ನು ಆಯೋಗ ಕೈಗೆತ್ತಿಕೊಳ್ಳಲಿದೆ. ಆಯೋಗದಲ್ಲಿ ನಾಲ್ವರು ಪೂರ್ಣಾವಧಿ ಸದಸ್ಯರು ಸೇರಿದಂತೆ ಕಾನೂನು ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಮತ್ತು ಶಾಸಕಾಂಗ ಇಲಾಖೆಯ ಕಾರ್ಯದರ್ಶಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಾರೆ.

ಆಧಾರ:ವಿಶ್ವವಾಣಿ, ದಿನಾಂಕ:20.02.2020

## 25. ರೂ.3120 ಕೋಟಿ ವೆಚ್ಚದಲ್ಲಿ ನೂತನ ಯೋಜನೆ

ಬೆಂಗಳೂರು ನಂತರ 2ನೇ ದೊಡ್ಡ ನಗರವಾಗಿ ಬೆಳೆಯುತ್ತಿರುವ ಮೈಸೂರು ನಗರದ ಸಂಪರ್ಕ ವ್ಯವಸ್ಥೆಯನ್ನು ಮತ್ತಷ್ಟು ಹೆಚ್ಚಿಸಲು ಮೈಸೂರು – ಕುಶಾಲ ನಗರ ನಡುವೆ ನೂತನವಾಗಿ 4 ಪಥದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು ಮುಂದಿನ ಆರು ತಿಂಗಳ ಒಳಗೆ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣವಾಗಲಿದೆ.

ಬೆಂಗಳೂರು, ಮಡಿಕೇರಿ, ಬಂಟ್ವಾಳ ನಡುವಿನ 345 ಕಿ.ಮೀ. ಉದ್ದದ ಎನ್ ಹೆಚ್. – 275ರ ಶಿರಾಡಿಘಾಟ್ ರಸ್ತೆಯು ಹಾಳಾಗಿದೆ. ಚಾರ್ಮುಡಿ ಘಾಟ್‌ನಲ್ಲಿ ದೊಡ್ಡ ದೊಡ್ಡ ಟ್ರಕ್‌ಗಳು ಸಂಚರಿಸಲು ತೊಂದರೆಯಾಗಿದೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆ ಯೋಜನೆಯಾದ ಭಾರತ ಮಾಲಾ ಯೋಜನೆಯಡಿ ಪ್ರತ್ಯೇಕವಾದ ಹೊಸ ಮಾರ್ಗವನ್ನು ನಿರ್ಮಾಣ ಮಾಡಲು ಯೋಚನೆ ಮಾಡಲಾಗಿದೆ. ಈ ಯೋಜನೆ ಕಾರ್ಯಗತ ಮಾಡಲು ಸಾಧ್ಯವೇ ಎನ್ನುವುದರ ಬಗ್ಗೆ ಸರ್ವೆ ಮಾಡಿಸಲಾಗುತ್ತಿದೆ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.

ಆಧಾರ:ವಿಶ್ವವಾಣಿ, ದಿನಾಂಕ:21.02.2020

## 26. ರಾಜ್ಯಗಳಿಗೆ ರೂ.19,000 ಕೋಟಿ ಜಿ.ಎಸ್.ಟಿ. ಪರಿಹಾರ ಬಿಡುಗಡೆ

ಕೇಂದ್ರ ಸರ್ಕಾರ ರಾಜ್ಯಗಳಿಗೆ ರೂ.19,050 ಕೋಟಿ ಜಿ.ಎಸ್.ಟಿ. ಪರಿಹಾರ ಬಿಡುಗಡೆ ಮಾಡಿದ್ದು, ಪ್ರಸ್ತುತ ಹಣಕಾಸು ವರ್ಷದಲ್ಲಿ ಈವರೆಗೆ ಒಟ್ಟು ರೂ.1.20 ಲಕ್ಷ ಕೋಟಿ ಜಿ.ಎಸ್.ಟಿ. ಪರಿಹಾರ ನೀಡಲಾಗಿದೆಯೆಂದು ಕೇಂದ್ರ ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ. 2017–18ರಲ್ಲಿ ರೂ.62,611 ಕೋಟಿ ಜಿ.ಎಸ್.ಟಿ. ಪರಿಹಾರ ಸಂಗ್ರಹವಾಗಿದ್ದು, ಇದರಲ್ಲಿ ರೂ.41,146 ಕೋಟಿಗಳನ್ನು ರಾಜ್ಯಗಳಿಗೆ ನೀಡಲಾಗಿದೆ. 2018–19ರಲ್ಲಿ ರೂ.95,081 ಕೋಟಿ ಸಂಗ್ರಹವಾಗಿದ್ದು ರೂ.69,275 ಕೋಟಿಗಳನ್ನು ರಾಜ್ಯಕ್ಕೆ ನೀಡಲಾಗಿದೆ. 2019ರ ಮಾರ್ಚ್ 31ರ ವೇಳೆಗೆ ರಾಜ್ಯಗಳಿಗೆ ಜಿ.ಎಸ್.ಟಿ. ಪರಿಹಾರ ಬಿಡುಗಡೆ ಮಾಡಿದ ನಂತರ ಇನ್ನೂ ರೂ.47,271 ಕೋಟಿ ಉಳಿದಿದೆ ಎಂದು ತಿಳಿಸಿದೆ.

ಆಧಾರ:ವಿಜಯವಾಣಿ, ದಿನಾಂಕ:21.02.2020

## 27. ಬಾಡಿಗೆ ತಾಯಿ ನಿರ್ಬಂಧ ಮುಕ್ತ

ರಾಜ್ಯ ಸಭೆಯ ಪ್ರಮುಖ ಶಿಫಾರಸ್ಸುಗಳ ಸೇರ್ಪಡೆಯೊಂದಿಗೆ ಸಿದ್ಧಗೊಂಡಿರುವ ಬಾಡಿಗೆ ತಾಯ್ತನ ನಿಯಂತ್ರಣ ವಿಧೇಯಕ–2020ಕ್ಕೆ ಕೇಂದ್ರ ಸಚಿವ ಸಂಪುಟ ಅಸ್ತು ಎಂದಿದೆ. ಬಾಡಿಗೆ ತಾಯಿಯಾಗಲು ಕುಟುಂಬವೊಂದರ ಹತ್ತಿರದ  ಸಂಬಂಧಿಯೇ ಆಗಿರಬೇಕಿಲ್ಲ ಬಾಡಿಗೆ ತಾಯ್ತನದ ಪಾತ್ರವಹಿಸಲು ಇಚ್ಛಿಸುವ ಮಹಿಳೆಗೂ ಅವಕಾಶ ಸಿಗಬೇಕು ಎಂದು  ರಾಜ್ಯ ಸಭೆಯ 23 ಸದಸ್ಯರ ಸಮಿತಿಯು ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ವಾಣಿಜ್ಯ ಉದ್ದೇಶಕ್ಕೆ ಬಾಡಿಗೆ ತಾಯ್ತನ ದುರ್ಬಳಕೆಯಾಗುವುದಕ್ಕೂ ಕಡಿವಾಣ ಹಾಕಲಿದೆ  ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್  ಮಾಹಿತಿ ನೀಡಿದರು.

ಕಳೆದ ವರ್ಷ ಲೋಕಸಭೆಯ ಅನುಮೋದನೆ ಪಡೆದಿದ್ದ ಬಾಡಿಗೆ ತಾಯ್ತನ ನಿಯಂತ್ರಣ –2019 ವಿಧೇಯಕದಲ್ಲಿ ಬಾಡಿಗೆ ತಾಯಿ ಕುಟುಂಬವೊಂದರ ನಿಕಟ ಸಂಬಂಧಿಯೇ ಆಗಿರಬೇಕೆಂದು ನಿರ್ಬಂಧಿಸಲಾಗಿತ್ತು. ಇದು ಬಾಡಿಗೆ ತಾಯಂದಿರ ಲಭ್ಯತೆಯನ್ನು ಮಿತಿಗೊಳಿಸುತ್ತದೆ. ನಿಜವಾಗಿಯೂ ಮಗುವಿನ ಅವಶ್ಯಕತೆಯಲ್ಲಿರುವ ಅಪೇಕ್ಷಿತರ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಈ ನಿಬಂಧನೆ ತೆಗೆದು ಹಾಕಬೇಕೆಂದು ರಾಜ್ಯ ಸಭೆಯ ಸದಸ್ಯರ ಸಮಿತಿ ಶಿಫಾರಸ್ಸು ಮಾಡಿತ್ತು. ಈಗ ಪರಿಷ್ಕರಣೆಯೊಂದಿಗೆ ಸಚಿವ ಸಂಪುಟ ಅಂಗೀಕರಿಸಿದ ವಿಧೇಯಕವನ್ನು ಪುನ: ಸಂಸತ್ತಿನ ಉಭಯ ಸದನಗಳಲ್ಲಿ ಮಂಡಿಸಿ ಒಪ್ಪಿಗೆ ಪಡೆಯಬೇಕಿದೆ.

ಆಧಾರ:ವಿಜಯ ಕರ್ನಾಟಕ ದಿನಾಂಕ:27.02.2020

## 28. ಮಹದಾಯಿ : ಅಧಿಸೂಚನೆ ಹೊರಡಿಸಿದ ಕೇಂದ್ರ

ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರಗಳಿಗೆ ಮಹದಾಯಿ ನದಿ ನೀರನ್ನು ಹಂಚಿಕೆ ಮಾಡಿ ಜಲವಿವಾದ ನ್ಯಾಯ ಮಂಡಳಿಯು 2018ರ ಆಗಸ್ಟ್ 14 ರಂದು ನೀಡಿದ್ದ ಐತೀರ್ಪನ್ನು ಆಧರಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ನ್ಯಾಯಮಂಡಳಿಯ ಐತೀರ್ಪನ್ನು ಪ್ರಶ್ನಿಸಿ ಕಣಿವೆ ವ್ಯಾಪ್ತಿಯ ಎಲ್ಲ ಮೂರೂ ರಾಜ್ಯಗಳು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ನಡೆಸಿದ್ದ ಸುಪ್ರೀಂಕೋರ್ಟ್ ಅಧಿಸೂಚನೆ ಹೊರಡಿಸುವಂತೆ ಕೇಂದ್ರಕ್ಕೆ ನೀಡಿದ್ದ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.

ಮೇಲ್ಮನವಿಗಳ ವಿಚಾರಣೆ ನಡೆಸಿ ಸುಪ್ರೀಂಕೋರ್ಟ್ ನೀಡಲಿರುವ ಅಂತಿಮ ತೀರ್ಪಿನ ನಿಬಂಧನೆಗಳನ್ನು ಅಂತರರಾಜ್ಯ ಜಲವಿವಾದ ಕಾಯ್ದೆ–1956 ಸೆಕ್ಷನ್–4ರ ಅಡಿ ಹೊರಡಿಸಲಾದ ಈ ಆಧಿಸೂಚನೆ ಒಳಗೊಳ್ಳಲಿದೆ ಎಂದು ಕೇಂದ್ರದ ಜಲಶಕ್ತಿ ಸಚಿವಾಲಯ ಸ್ಪಷ್ಟಪಡಿಸಿದೆ.

ಆಧಾರ:ಪ್ರಜಾವಾಣಿ, ದಿನಾಂಕ:28.02.2020

## 29. ಮ್ಯಾನ್ಮಾರ್ ಜೊತೆ 10 ಒಪ್ಪಂದ

ವಾಯುವ್ಯ ಏಷ್ಯಾ ದೇಶಗಳ ಅಭಿವೃದ್ದಿಗೆ ಪೂರಕವಾಗುವಂಥ 10 ಒಪ್ಪಂದಗಳಿಗೆ ಭಾರತ ಮತ್ತು ಮ್ಯಾನ್ಮಾರ್ ಸಹಿ ಹಾಕಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮ್ಯಾನ್ಮಾರ್ ಅಧ್ಯಕ್ಷ ಯು. ವಿನ್. ಮೈಂಟ್ ನಡುವೆ ನಡೆದ ಮಾತುಕತೆ ನಂತರ ಉಭಯ ನಾಯಕರು ಒಪ್ಪಂದಗಳಿಗೆ ಸಹಿ ಹಾಕಿದರು. ಗಲಭೆ ಪೀಡಿತ ದೇಶವೆಂದೇ ಕುಖ್ಯಾತಿ ಪಡೆದಿರುವ ಮ್ಯಾನ್ಮಾರ್‌ನಲ್ಲಿ ಜಾರಿಗೊಳ್ಳಲಿರುವ ಹಲವಾರು ಜನಪರ ಯೋಜನೆಗಳಿಗೆ ಭಾರತ ಸಹಕಾರ ನೀಡುವುದು. ಮಾನವ ಕಳ್ಳಸಾಗಣೆ ವಿರುದ್ಧ ಕಾರ್ಯಾಚರಣೆ ಮುಂತಾದ ಅಂಶಗಳು ಒಪ್ಪಂದದಲ್ಲಿವೆ.

ಆಧಾರ:ಪ್ರಜಾವಾಣಿ, ದಿನಾಂಕ:28.02.2020

## 30. ಔಷಧ ರಫ್ತಿಗೆ ಭಾರತ ನಿರ್ಬಂಧ

ಭಾರತದಲ್ಲಿಯೂ ಹಲವು ಕೊರೊನಾ ಪ್ರಕರಣಗಳು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮುಂಜಾಗರೂಕತೆ ವಹಿಸಿರುವ ಸರ್ಕಾರ, ಮುಂಬರುವ ದಿನಗಳಲ್ಲಿ ಔಷಧಿಗಳ ಕೊರತೆಯಾಗದಂತೆ ನೋಡಿಕೊಳ್ಳಲು ರಫ್ತಿನ ಮೇಲೆ ಕೆಲವು ನಿರ್ಬಂಧಗಳನ್ನು ವಿಧಿಸಿದೆ.

ಸುಮಾರು 64 ದೇಶಗಳ 90,00ಕ್ಕೂ ಹೆಚ್ಚು ಜನರಿಗೆ ವೈರಾಣು ಸೋಂಕು ಹರಡಿ, 3116 ಜನರನ್ನು ಬಲಿ ಪಡೆದಿರುವ ಹಿನ್ನೆಲೆಯಲ್ಲಿ ಔಷಧಿಯ. ಕೊರತೆಯಾಗದಂತೆ ಭಾರತ ಮುನ್ನೆಚ್ಚರಿಕೆ ವಹಿಸಿದೆ. ಪ್ಯಾರಸಿಟಾಮಾಲ್, ವಿಟಮಿನ್ ಬಿ1 ಮತ್ತು ಬಿ12 ಜೊತೆಗೆ ಹಲವು ಔಷಧಗಳ ತಯಾರಿಕೆಯಲ್ಲಿ ಬಳಕೆಯಾಗುವ ಟೆನಿಡಜೋಲ್, ಅಸೈಕ್ಲೊವಿರ್ ಮುಂತಾದ 26 ಮಿಶ್ರಣಾಂಶಗಳ ಬಗ್ಗೆ ಮಹಾನಿರ್ದೇಶಕರಿಂದ ಪರವಾನಿಗಿ ಪಡೆಯಬೇಕಾಗುತ್ತದೆ.

ಆಧಾರ:ಸಂಯುಕ್ತ ಕರ್ನಾಟಕ, ದಿನಾಂಕ:04.03.2020

## 31. ಲೋಕಪಾಲ್ ವ್ಯಾಪ್ತಿಗೆ ಪ್ರಧಾನಿ

ಭ್ರಷ್ಟಾಚಾರ ನಿಗ್ರಹಿಸುವ ತನಿಖಾಧಿಕಾರಿಗಳನ್ನು ನೇಮಿಸಿದ 11 ತಿಂಗಳ ಬಳಿಕ ಲೋಕಪಾಲ ದೂರು ಸಲ್ಲಿಸುವ ಮಾದರಿ ಸ್ವರೂಪವನ್ನು ಸಿಬ್ಬಂದಿ ಸಚಿವಾಲಯ ಪ್ರಕಟಿಸಿದೆ. ಪ್ರಧಾನ ಮಂತ್ರಿ ಒಳಗೊಂಡಂತೆ ಸರ್ಕಾರಿ ಸೇವೆಯಲ್ಲಿರುವ ಯಾವುದೇ ಅಧಿಕಾರಿಗಳ ವಿರುದ್ಧ ಲೋಕಪಾಲ್ ಮೂಲಕ ಭ್ರಷ್ಟಾಚಾರ ದೂರು ದಾಖಲಿಸಬಹುದಾಗಿದೆ.

ದೂರುದಾರರು ಛಾಪಾ ಕಾಗದದ ಮೂಲಕ ಅಫಿಡವಿಟ್ ಸಲ್ಲಿಸುವುದು ಕಡ್ಡಾಯವಾಗಿದ್ದು, ಅದರಲ್ಲಿ ಮಿಕ್ಕ ವಿವರಗಳನ್ನು ದಾಖಲಿಸಬೇಕಿದೆ. ಸುಳ್ಳು, ತಪ್ಪು ಮಾಹಿತಿ ಹಾಗೂ ಪೂರ್ವಾಗ್ರಹವುಳ್ಳ ದೂರುಗಳನ್ನು ಸಲ್ಲಿಸುವುದು ಅಪರಾಧವಾಗಿದ್ದು, ಒಂದು ವರ್ಷಕ್ಕೂ ಹೆಚ್ಚು ವಿಸ್ತರಿಸಬಹುದಾದ ಸೆರೆವಾಸ ಹಾಗೂ ರೂ.1 ಲಕ್ಷದವರೆಗೂ ದಂಡ ವಿಧಿಸಬಹುದಾಗಿದೆ.

ದೂರನ್ನು ಸಾಮಾನ್ಯವಾಗಿ ಇಂಗ್ಲಿಷ್ ಸೇರಿದಂತೆ 22 ಭಾರತೀಯ ಭಾಷೆಗಳಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮಗಳು, ಅಂಚೆ ಮೂಲಕ ಹಾಗೂ ವೈಯಕ್ತಿಕವಾಗಿ ಲೋಕಪಾಲಕ್ಕೆ ಸಲ್ಲಿಸಬಹುದಾಗಿದೆ. ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಸಲ್ಲಿಸಲ್ಪಡುವ ದೂರುಗಳ ಮುದ್ರಿತ ಪ್ರತಿಯನ್ನು 15 ದಿನಗಳಲ್ಲಿ ಲೋಕಪಾಲಕ್ಕೆ ಸಲ್ಲಿಸಬೇಕಿದೆ. ದೂರಿನಲ್ಲಿ ಯಾವುದೇ ಸಂಸ್ಥೆ, ಸಮಿತಿ ಅಥವಾ ಸರ್ಕಾರಿ ಅಧಿಕಾರಿಯ ಭ್ರಷ್ಟಾಚಾರದ ವಿವರಗಳನ್ನು ದಾಖಲಿಸಬೇಕಿರುವುದು ಅತ್ಯಗತ್ಯವಾಗಿದೆ.

ಆಧಾರ:ಸಂಯುಕ್ತ ಕರ್ನಾಟಕ, ದಿನಾಂಕ:04.03.2020

## 32. ಬೆರಳ ಮುದ್ರೆಗೆ ಬ್ರೇಕ್

ದೇಶದಾದ್ಯಂತ ಕೊರೊನಾ ಹಾವಳಿ ತೀವ್ರಗೊಂಡ ಬೆನ್ನಲ್ಲೇ, ವೈರಾಣು ಹರಡುವಿಕೆ ತಡೆಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹರಸಾಹಸ ಮುಂದುವರಿಸಿವೆ. ಈ ಪ್ರಯತ್ನದ ಭಾಗವಾಗಿ ಕೇಂದ್ರ ಸರ್ಕಾರ ಮಾರ್ಚ್ 31ರವರೆಗೆ ಎಲ್ಲಾ ಸಿಬ್ಬಂದಿಗೆ ಬಯೋಮೆಟ್ರಿಕ್ ಹಾಜರಾತಿಯಿಂದ ವಿನಾಯಿತಿ ನೀಡಿದೆ.

ಎಲ್ಲಾ ಸಿಬ್ಬಂದಿ ಬೆರಳಿನಿಂದ ಸ್ಪರ್ಶಿಸುವ ಬಯೋಮೆಟ್ರಿಕ್ ಸಾಧನ ಕೂಡ ವೈರಸ್ ಹರಡುವಿಕೆಗೆ ಮಾಧ್ಯಮ ಆಗಬಹುದಾದ ಸಾಧ್ಯತೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ದೇಶದಲ್ಲಿ ಕೊರೊನಾ ನಿಯಂತ್ರಣದಲ್ಲಿದ್ದರೂ ಮುನ್ನೆಚ್ಚರಿಕೆ ಅಗತ್ಯ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಆಧಾರ:ವಿಜಯ ಕರ್ನಾಟಕ, ದಿನಾಂಕ:07.03.2020

## 33. ಮೊದಲ ಬಾರಿ ಶಸ್ತ್ರಾಸ್ತ್ರ ರಫ್ತು ದೇಶಗಳ ಪಟ್ಟಿಯಲ್ಲಿ ಭಾರತ

ವಿಶ್ವದ ಎರಡನೇ ಅತಿದೊಡ್ಡ ಶಸ್ತ್ರಾಸ್ತ್ರ ಆಮದು ದೇಶವಾಗಿರುವ ಭಾರತ, ಜಾಗತಿಕವಾಗಿ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುವ ದೇಶವಾಗಿ ಬದಲಾಗಿದೆ ಜಾಗತಿಕ ಶಸ್ತ್ರಾಸ್ತ್ರ ರಫ್ತು ದೇಶಗಳ ಪಟ್ಟಿಯಲ್ಲಿ ಮೊದಲ ಬಾರಿ ಸ್ಥಾನ

ಪಡೆದಿರುವ ಭಾರತ 23ನೇ ಸ್ಥಾನದಲ್ಲಿದೆ ಎಂದು ಜಾಗತಿಕ ಶಸ್ತ್ರಾಸ್ತ್ರ ಪೂರೈಕೆದಾರ ಎಸ್ಐಪಿಆರ್ಐ ಸಂಸ್ಥೆ ವರದಿ ತಿಳಿಸಿದೆ. ಈ ವರದಿಯ ಪ್ರಕಾರ ಭಾರತೀಯ ಶಸ್ತ್ರಾಸ್ತ್ರ ಅಮದು 2015ರ ಬಳಿಕ ಶೇ:23 ರಷ್ಟು ಇಳಿಕೆ ಕಂಡಿದೆ. ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ವಿದೇಶಕ್ಕೆ ಶಸ್ತ್ರಾಸ್ತ್ರ ಮಾರಾಟಕ್ಕೆ ಸರ್ಕಾರ ಒತ್ತು ನೀಡಿರುವುದರಿಂದ ಮುಂದಿನ ದಿನಗಳಲ್ಲಿ ಭಾರತಕ್ಕೆ ಶ್ರೇಯಾಂಕವನ್ನು ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ. ಪ್ರಮುಖವಾಗಿ ಶ್ರೀಲಂಕಾ, ಮ್ಯಾನ್ಮಾರ್ ಮಾರಿಷಸ್‌ಗೆ ಭಾರತ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿದೆ. ವಿಶೇಷವೆಂದರೆ ಭಾರತಕ್ಕೆ ಶಸ್ತ್ರಾಸ್ತ್ರ ಪೂರೈಸುವ ಅಗ್ರ 3 ದೇಶಗಳ ಪೈಕಿ ಅಮೆರಿಕ ಇಲ್ಲ. ಭಾರತಕ್ಕೆ ಶೇ:56ರಷ್ಟು ಶಸ್ತ್ರಾಸ್ತ್ರ ರಷ್ಯಾದಿಂದ ಪೂರೈಕೆ ಆಗುತ್ತಿದ್ದು, ಇಸ್ರೇಲ್ ಮತ್ತು ಫ್ರಾನ್ಸ್ ನಂತರದ ಸ್ಥಾನದಲ್ಲಿದೆ.

ಆಧಾರ:ಕನ್ನಡಪ್ರಭ, ದಿನಾಂಕ:11.03.2020

## 34. ವಿಶೇಷ ಅನುದಾನಕ್ಕೆ ಮನವಿ

14ನೇ ಹಣಕಾಸು ಆಯೋಗಕ್ಕೆ ಹೋಲಿಸಿದರೆ, 15ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ ನಿಗದಿಪಡಿಸಿರುವ ಅನುದಾನದ ಪ್ರಮಾಣ ಶೇ.23 ಕಡಿಮೆಯಾಗಿದೆ. ಈ ಕೊರತೆ ಶೀಘ್ರದಲ್ಲಿ ಸರಿಪಡಿಸಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ರಾಜ್ಯದ ಕೇಂದ್ರ ಸಚಿವರು ಮತ್ತು ಸಂಸದರ ನಿಯೋಗ ಮನವಿ ಸಲ್ಲಿಸಿದೆ.

ಸಂಸತ್ತಿನಲ್ಲಿ ಹಣಕಾಸು ಸಚಿವರನ್ನು ಭೇಟಿ ಮಾಡಿದ ನಿಯೋಗ 15ನೇ ಹಣಕಾಸು ಆಯೋಗ ರಾಜ್ಯಕ್ಕೆ ರೂ.8847 ಕೋಟಿ ಅನುದಾನ ಕಡಿಮೆ ಮಾಡಿದೆ. ಆದರೆ, ಇದೇ ಹಣಕಾಸು ಆಯೋಗದ ವರದಿಯಲ್ಲಿ ರಾಜ್ಯಕ್ಕೆ ರೂ.5,495 ಕೋಟಿ ಹೆಚ್ಚುವರಿ ವಿಶೇಷ ಅನುದಾನ ನೀಡಬೇಕು ಎಂದು ಶಿಫಾರಸ್ಸು ಮಾಡಲಾಗಿದ್ದು, ಈ ಹಣವನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿತು.

ಕರ್ನಾಟಕ ಹಿಂದಿನಿಂದಲೂ ಅಭಿವೃದ್ಧಿ ಯೋಜನೆಗಳನ್ನು ಸಶಕ್ತವಾಗಿ ನಿರ್ವಹಿಸುತ್ತಾ ಬಂದಿದೆ ಮತ್ತು ಕೇಂದ್ರವೂ ಇದನ್ನು ಗುರುತಿಸಿದೆ. ಹೀಗಿರುವಾಗ ಅನುದಾನ ಪ್ರಮಾಣ ತಗ್ಗಿಸಿದ್ದು ಸರಿಯಲ್ಲ ಎಂದು ವಿವರಿಸಲಾಗಿದೆ.

ಆಧಾರ:ವಿಜಯವಾಣಿ, ದಿನಾಂಕ:13.03.2020

## 35. ವಿದೇಶಿ ಕಂಪನಿಗಳಿಗೂ ಕಲ್ಲಿದ್ದಲು ಗಣಿಗೆ ಅವಕಾಶ

ಕಲ್ಲಿದ್ದಲು ಗಣಿ ಗುತ್ತಿಗೆ ಹಂಚಿಕೆಯ ಮೇಲೆ ಇದ್ದ ನಿರ್ಬಂಧವನ್ನು ತೆಗೆದು ಹಾಕುವ "ಖನಿಜ" ಕಾನೂನುಗಳ (ತಿದ್ದುಪಡಿ) ಮಸೂದೆಗೆ ರಾಜ್ಯ ಸಭೆಯ ಅನುಮೋದನೆ ದೊರೆತಿದೆ. ಈ ಮಸೂದೆ ಕಾಯ್ದೆಯಾದರೆ ವಿದೇಶಿ ಕಂಪನಿಗಳಿಗೂ ಕಲ್ಲಿದ್ದಲು ಗಣಿ ಗುತ್ತಿಗೆ ಹಂಚಿಕೆಗೆ ಅವಕಾಶ ಸಿಗಲಿದೆ.

ಮಸೂದೆಯನ್ನು ಮತಕ್ಕೆ ಹಾಕಿದಾಗ 83 ಸದಸ್ಯರು ಮಸೂದೆಯ ಪರ ಮತ್ತು 12 ಸದಸ್ಯರು ಮಸೂದೆಯ ವಿರುದ್ಧ ಮತ ಚಲಾಯಿಸಿದರು.

ಈ ಕಾನೂನು ಜಾರಿಗೆ ಬಂದರೆ, ಕಲ್ಲಿದ್ದಲು ವಲಯದಲ್ಲಿ ಭಾರಿ ಪ್ರಮಾಣದಲ್ಲಿ ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಹರಿದುಬರಲಿದೆ. ಇದರಿಂದ ದೇಶದ ಆರ್ಥಿಕತೆಗೆ ಉತ್ತೇಜನ ದೊರೆಯಲಿದೆ ಎಂದು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಅವರು ಮಸೂದೆ ಮೇಲಿನ ಚರ್ಚೆಯ ವೇಳೆ ಹೇಳಿದರು. 2020ರ ಖನಿಜ ಕಾನೂನುಗಳ (ತಿದ್ದುಪಡಿ) ಸುಗ್ರೀವಾಜ್ಞೆಯ ಬದಲಿಗೆ ಈ ಮಸೂದೆ ಜಾರಿಗೆ ಬರಲಿದೆ.

ಆಧಾರ:ಪ್ರಜಾವಾಣಿ, ದಿನಾಂಕ:13.03.2020

## 36. ಕೋವಿಡ್: ಈಗ ರಾಷ್ಟ್ರಮಟ್ಟದ ವಿಪತ್ತು

ಕೊರೊನಾ ವೈರಸ್ ಅನ್ನು 'ಅಧಿಸೂಚಿತ ವಿಪತ್ತು' ಎಂದು ಘೋಷಿಸಿರುವ ಕೇಂದ್ರ ಸರ್ಕಾರ ಈ ಬಗ್ಗೆ ಆದೇಶ ಹೊರಡಿಸಿದೆ.

ಈ ಕಾಯಿಲೆಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರಗಳು ವಿಪತ್ತು ಪರಿಹಾರ ನಿಧಿಯನ್ನು (ಎಸ್‌ಡಿಆರ್‌ಎಫ್) ಬಳಸುವಂತೆ ಕೇಂದ್ರ ಸರ್ಕಾರ ಅಧಿಸೂಚನೆಯಲ್ಲಿ ಸೂಚಿಸಿದೆ. ಅಗತ್ಯವಿರುವ ಉಪಕರಣಗಳು ಮತ್ತು ವೈರಸ್ ಸೋಂಕಿಗೆ ಒಳಗಾಗಿರುವವರನ್ನು ಪ್ರತ್ಯೇಕವಾಗಿಸಿ ಸೌಲಭ್ಯಗಳನ್ನು ಕಲ್ಪಿಸಲು ಈ ನಿಧಿ ಬಳಸಬಹುದು. ಕೋವಿಡ್ 19 ಅಧಿಸೂಚಿತ ವಿಪತ್ತು ಎಂದು ಘೋಷಿಸಿದ್ದರಿಂದ ರಾಜ್ಯ ಸರ್ಕಾರಗಳು ತಾತ್ಕಾಲಿಕ ವಸತಿ, ಆಹಾರ ವಿತರಣೆ, ನೀರು ವೈದ್ಯಕೀಯ ಆರೈಕೆಗೆ ತಗಲುವ ವೆಚ್ಚವನ್ನು ಎಸ್‌ಡಿಆರ್‌ಎಫ್‌ನಿಂದ ಬಳಸಬಹುದು ಎಂದು ಕೇಂದ್ರ ಸೂಚಿಸಿದೆ.

ಆಧಾರ:ಪ್ರಜಾವಾಣಿ, ದಿನಾಂಕ:15.03.2020

## 37. ರಾಜ್ಯಸಭೆಗೆ ಅವಿರೋಧ ಆಯ್ಕೆ

ಮಾರ್ಚ್ 26ರ ರಾಜ್ಯ ಸಭಾ ಚುನಾವಣೆಗೆ ಮೊದಲೇ ಐದು ರಾಜ್ಯಗಳ ವಿವಿಧ ಪಕ್ಷಗಳ ಹತ್ತೊಂಭತ್ತು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪಶ್ಚಿಮಬಂಗಾಳದ ಐವರು, ತಮಿಳುನಾಡಿನ ಆರು ಮಂದಿ, ಬಿಹಾರದ ಐವರು, ಚತ್ತೀಸಗಢದ ಇಬ್ಬರು ಹಾಗೂ ಹಿಮಾಚಲಪ್ರದೇಶದ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪಶ್ವಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸಿನ ಅರ್ಪಿತಾ ಘೋಷ್, ದಿನೇಶ ತ್ರಿವೇದಿ ಸುಬ್ರಾ ಭಕ್ಷಿ ಹಾಗೂ ಮೌಸಮ್ ನೂರ್ ಅವರಲ್ಲದೆ ಕಾಂಗ್ರೆಸ್ ಬೆಂಬಲಿತ ಸಿಪಿಎಂ ಅಭ್ಯರ್ಥಿ ಬಿಕಾಸ್ ರಂಜನ್ ಭಟ್ಟಾಚಾರ್ಯರು ಅವಿರೋಧವಾಗಿ ಅಯ್ಕೆಯಾದವರು.

ಯುವಮೋರ್ಚಾದ ಮಾಜಿ ಅಧ್ಯಕ್ಷೆ ಗೋಸಾಮಿ ಅವರು. ಬಿಹಾರದಲ್ಲಿ ಜೆಡಿಯುವಿನ ಹರಿವಂಶ ನಾರಾಯಣ ಸಿಂಗ್ ಹಾಗೂ ರಾಮನಾಥ್ ಠಾಕೂರ್, ಬಿಜೆಪಿಯ ವಿವೇಕ್ ಠಾಕೂರ್ ಮತ್ತು ಆರ್‌ಜೆಡಿಯ ಪ್ರೇಮ್ ಚಂದ್ ಗುಪ್ತ ಹಾಗೂ ಅಮರಿಂದ್ರ ಧರಿಸಿಂಗ್ ಮೊದಲಾದವರು ಅವಿರೋಧ ಆಯ್ಕೆಯಾದ ವಿಜೇತ ಅಭ್ಯರ್ಥಿಗಳು, ಹರ್ಯಾಣದಿಂದ ದೀಪೇಂದರ್ ಸಿಂಗ್ ಹೂಡಾ ಆಯ್ಕೆಯಾಗಿದ್ದಾರೆ.

ತಮಿಳುನಾಡಿನಲ್ಲಿ ಡಿಎಂಕೆಯ ತಿರುಚಿ, ಎನ್.ಆರ್.ಎಲಂಗೋ ಹಾಗೂ ಅಂತಿಯೂರ್ ಸೆಲ್ವರಾಜ್, ಎಐಡಿಎಂಕೆಯ ಕೆ.ಪಿ. ಮುನಿಸ್ವಾಮಿ ಹಾಗೂ ಎಂ. ತಂಬಿದೊರೈ ಅವರಲ್ಲದೆ ತಮಿಳು ಮಾನಿಲಾ ಕಾಂಗ್ರೆಸಿನ ಜಿ.ಕೆ. ವಾಸನ್ ಅವಿರೋಧ ಆಯ್ಕೆಯಾದವರು. ಛತ್ತೀಸಗಢದಲ್ಲಿ ಕಾಂಗ್ರೆಸಿನ ಪೊಲೋದೇವಿ ನೇತಂ ಹಾಗೂ ಕೆಟಿಎಸ್ ತುಲಸಿ ಅವರು ಅವಿರೋಧ ಆಯ್ಕೆಯಾದ ಅಭ್ಯರ್ಥಿಗಳು.

ಆಧಾರ:ಸಂಯುಕ್ತ ಕರ್ನಾಟಕ, ದಿನಾಂಕ:19.03.2020

## 38. ಒಂದೇ ಬಾರಿ 6 ತಿಂಗಳ ಪಡಿತರ

ಸಾರ್ವಜನಿಕ ಪಡಿತರ ವ್ಯವಸ್ಥೆಯ ಫಲಾನುಭವಿಗಳು ಒಂದೇ ಬಾರಿಗೆ 6 ತಿಂಗಳ ಕೋಟಾದಷ್ಟು ಆಹಾರ ಧಾನ್ಯ ತೆಗೆದುಕೊಳ್ಳಬಹುದು ಎಂದು ಕೇಂದ್ರ ಆಹಾರ ಪೂರೈಕೆ ಸಚಿವ ರಾಂ ವಿಲಾಸ್ ಪಾಸ್ವಾನ್ ಹೇಳಿದ್ದಾರೆ.

ಕೊರೊನಾ ಸೋಂಕು ಹರಡುತ್ತಿರುವ ಕಾರಣ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ 75 ಕೋಟಿ ಫಲಾನುಭವಿಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ಇಲಾಖೆಯ ಉಗ್ರಾಣಗಳಲ್ಲಿ ಆಹಾರ ಧಾನ್ಯಗಳ ಸಾಕಷ್ಟು ದಾಸ್ತಾನು ಇದೆ. ಬಡವರಿಗೆ ಆರು ತಿಂಗಳ ಕೋಟಾದಷ್ಟು ಆಹಾರ ಧಾನ್ಯವನ್ನು ಏಕ ಕಾಲದಲ್ಲಿಯೇ ವಿತರಣೆ ಮಾಡುವಂತೆ ಎಲ್ಲಾ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ.

ಆಧಾರ:ಪ್ರಜಾವಾಣಿ, ದಿನಾಂಕ:19.03.2020

## 39. ಸೋಂಕು ಅಂಕುಶಕ್ಕೆ ಕಂಕಣ

ಕೋವಿಡ್–19 ರೋಗದಿಂದಾಗಿ ದೇಶದಲ್ಲಿ ನಾಲ್ಕನೇ ವ್ಯಕ್ತಿ ಮೃತಪಟ್ಟಿದ್ದಾರೆ. 70 ವರ್ಷ ವಯಸ್ಸಿನ ಈ ವ್ಯಕ್ತಿಗೆ ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳೂ ಇದ್ದವು. ದೇಶದಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟವರ ಸಂಖ್ಯೆ 173ಕ್ಕೆ ಏರಿದೆ. ಹೆಚ್ಚಿನ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನಿರ್ಬಂಧ ಹೇರಿದ್ದು, ದೇಶದ ಬಹುಭಾಗ ಭಾಗಶ: ಸ್ಥಗಿತದ ಸ್ಥಿತಿಯತ್ತ ಸಾಗಿದೆ. ಅಂತರರಾಷ್ಟ್ರೀಯ ವಿಮಾನಗಳು ಭಾರತದಲ್ಲಿ ಇಳಿಯುವುದಕ್ಕೆ ನಿಷೇಧ ಹೇರಲಾಗಿದೆ.

ಕೊರೊನಾ ವೈರಸ್ ಸೋಂಕು ತಗಲದಂತೆ ಪ್ರತಿಯೊಬ್ಬರೂ ಎಷ್ಟು ಸಾಧ್ಯವೋ ಅಷ್ಟು ನಿಗಾವಹಿಸಬೇಕು. ಜನರು ಸಾಧ್ಯವಾದಷ್ಟು, ಮನೆಯ ಒಳಗೆ ಉಳಿಯಬೇಕು ಮನೆಯಿಂದಲೇ ಕೆಲಸ ಮಾಡಲು ಯತ್ನಿಸಬೇಕು ಕೊರೊನಾದಷ್ಟು ತೀವ್ರವಾದ ಅಪಾಯವನ್ನು ಜಗತ್ತು ಎಂದೂ ಕಂಡೇ ಇರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇಡೀ ದೇಶ "ಜನತಾ ಕರ್ಫ್ಯೂ" ಹೇರಿಕೊಳ್ಳಬೇಕು. ಅಂದು ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ತುರ್ತು ಸೇವೆಗಳನ್ನು ನಿರ್ವಹಿಸುವವರನ್ನು ಬಿಟ್ಟು ಬೇರೆ ಯಾರೂ ಮನೆಯಿಂದ ಹೊರಗೆ ಬರಬಾರದು ಎಂದು ಪ್ರಧಾನಿ ಕರೆ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 15ಕ್ಕೆ ಏರಿದೆ.

ಆಧಾರ:ಪ್ರಜಾವಾಣಿ, ದಿನಾಂಕ:20.03.2020

## 40. ಕೊರೊನಾ : ದೇಶ ಸ್ತಬ್ಧ

ಕೊರೊನಾ ವೈರಾಣು ಹರಡುವಿಕೆ ತಡೆಯುವ ಪ್ರಯತ್ನಗಳನ್ನು ರಾಜ್ಯ ಸರ್ಕಾರಗಳು ಅಸಾಧಾರಣ ಮಟ್ಟಕ್ಕೆ ಒಯ್ದಿವೆ. ಮಹಾರಾಷ್ಟ್ರ ಮತ್ತು ಪಂಜಾಬ್ ಸರ್ಕಾರ ಇಡೀ ರಾಜ್ಯದಲ್ಲಿ ಕರ್ಫ್ಯೂ ಘೋಷಿಸಿವೆ. ಸೋಂಕು ತಡೆಯುವ ಪ್ರಯತ್ನದ ಭಾಗವಾಗಿ ದೇಶದೊಳಗಿನ ವಿಮಾನಯಾನವನ್ನು ಸ್ಥಗಿತಗೊಳಿಸಲು ವಿಮಾನಯಾನ ಸಂಸ್ಥೆಗಳು ಸಜ್ಜಾಗಿವೆ. ದೇಶದಲ್ಲಿ ಸೋಂಕಿತರ ಸಂಖ್ಯೆಯು 468ಕ್ಕೆ ಏರಿದೆ.

ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಕೈಗೊಂಡ ಕ್ರಮಗಳು ಕಟ್ಟುನಿಟ್ಟಾಗಿ ಜಾರಿಗೆ ಬರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಗಳಿಗೆ ಸೂಚಿಸಿದ್ದಾರೆ. ಸರ್ಕಾರವು ಕೈಗೊಂಡ ಕ್ರಮಗಳನ್ನು ಜನರು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದು ಮೋದಿ ಅವರ ಈ ಸೂಚನೆಗೆ ಕಾರಣ.

ದೇಶೀಯ ವಿಮಾನಗಳ ಹಾರಾಟ ಇರುವುದಿಲ್ಲ ಎಂದು ವಿಮಾನಯಾನ ಸಚಿವಾಲಯ ಪ್ರಕಟಿಸಿದೆ. ವಿದೇಶಗಳಿಂದ ಬರುವ ವಿಮಾನಗಳನ್ನು ಈಗಾಗಲೇ ನಿಷೇಧಿಸಲಾಗಿದೆ. ದೇಶದಾದ್ಯಂತ ರೈಲು ಸಂಚಾರವನ್ನು ನಿಲ್ಲಿಸಲಾಗಿದೆ. ಅಂತರರಾಜ್ಯ ಬಸ್ ಸೇವೆ ಕೂಡ ಲಭ್ಯ ಇಲ್ಲ. ಸಾರಿಗೆ ಸೇವೆ ಬಹುತೇಕ ಸ್ಥಗಿತವಾದಂತಾಗಿದೆ.

ಆಧಾರ:ಪ್ರಜಾವಾಣಿ ದಿನಾಂಕ:24.03.2020

## 41. ಅಬಕಾರಿ ಸುಂಕ ಹೆಚ್ಚಳಕ್ಕೆ ತಿದ್ದುಪಡಿ

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ ತಲಾ ರೂ.8 ರಷ್ಟು ಹೆಚ್ಚಿಸಲು ಸರ್ಕಾರಕ್ಕೆ ಅಧಿಕಾರ ನೀಡುವ ಕಾನೂನಿಗೆ ತಿದ್ದುಪಡಿ ಮಾಡಲಾಯಿತು. ಇದಕ್ಕೆ ಸಂಬಂಧಿಸಿದಂತೆ ತಿದ್ದುಪಡಿ ಒಳಗೊಂಡ ಹಣಕಾಸು ಮಸೂದೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಮಂಡಿಸಿದರು. ಯಾವುದೇ ಚರ್ಚೆಯಿಲ್ಲದೇ ಮಸೂದೆಗೆ ಒಪ್ಪಿಗೆ ನೀಡಲಾಯಿತು.

ಅದರಂತೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವಿಶೇಷ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ ಕ್ರಮವಾಗಿ ರೂ.18 ಮತ್ತು ರೂ.12ರಷ್ಟು ಹೆಚ್ಚಿಸಬಹುದಾಗಿದೆ.

ಆಧಾರ:ಪ್ರಜಾವಾಣಿ, ದಿನಾಂಕ:24.03.2020

## 42. ರಾಜ್ಯಸಭಾ ಚುನಾವಣೆ ಮುಂದೂಡಿಕೆ

ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೊರೋನಾ ದೆಸೆಯಿಂದ ಲಾಕ್‌ಡೌನ್ ಉಂಟಾಗಿರುವ ಹಿನ್ನೆಲೆಯಲ್ಲಿ ಮಾರ್ಚ್ 26ರಂದು ನಡೆಸಲು ಉದ್ದೇಶಿಸಲಾಗಿದ್ದ ರಾಜ್ಯ ಸಭಾ ಚುನಾವಣೆಗಳನ್ನು ಮುಂದೂಡಲು ಚುನಾವಣಾ ಆಯೋಗ ನಿರ್ಧರಿಸಿದೆ.

ಸಂಸತ್ತಿನ ಮೇಲ್ಮನೆಯ 55 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದ 37 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 18 ಸ್ಥಾನಗಳಿಗೆ ನಡೆಯಬೇಕಿರುವ ಚುನಾವಣೆಯನ್ನು ಮುಂದೂಡಲಾಗಿದ್ದು, ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ದೇಶದಲ್ಲಿ ಅನಿರೀಕ್ಷಿತ ತುರ್ತುಕ್ರಮ ಕೈಗೊಳ್ಳಲಾಗಿದೆ. ಯಾವುದೇ ರೀತಿಯ ಜನದಟ್ಟಣೆ, ಸಂದಣಿಯಿಂದ ದೂರವಿರಲು ಸರ್ಕಾರ ಕಟ್ಟುನಿಟ್ಟಾಗಿ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿಗಳು, ರಾಜಕೀಯ ಪಕ್ಷಗಳ ಏಜೆಂಟ್‌ಗಳು, ಶಾಸಕರು ಮತ್ತವರ ಬೆಂಬಲಿಗರು ಸೇರಿದಂತೆ ಜನಜಂಗುಳಿಯೇ ಉಂಟಾಗುವುದರಿಂದ ಈ ಕ್ರಮ ಅನಿವಾರ್ಯವಾಗಿದೆಯೆಂದು ತಿಳಿಸಿದೆ.

ಆಧಾರ:ಸಂಯುಕ್ತ ಕರ್ನಾಟಕ, ದಿನಾಂಕ:25.03.2020

## 43. ರೂ.2 ಕೋಟಿ ನೀಡಿದ ಸಂಸದ ಮೋಹನ್

ಕೋವಿಡ್ 19 ಚಿಕಿತ್ಸೆಗೆ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ಸಂಸದ ಪಿ.ಸಿ. ಮೋಹನ್ ರೂ.2 ಕೋಟಿಯನ್ನು ರಾಜ್ಯ ಸರ್ಕಾರಕ್ಕೆ ನೀಡಿದ್ದಾರೆ.

ರೋಗ ನಿಯಂತ್ರಣಕ್ಕೆ ಪ್ರಾಣವನ್ನೇ ಒತ್ತೆಯಿಟ್ಟು ಹೋರಾಡುತ್ತಿರುವ ವೈದ್ಯರು ಮತ್ತು ದಾದಿಯರ ರಕ್ಷಣೆಗೆ ಅತ್ಯಗತ್ಯವಾದ ಎನ್–95 ಮುಖಗವಸುಗಳು, ವೈಯಕ್ತಿಕ ಸುರಕ್ಷತಾ ಕವಚ ಹಾಗೂ ವೆಂಟಿಲೇಟರ್‌ಗಳನ್ನು ತುರ್ತಾಗಿ ಖರೀದಿಸಲು ರೂ.2 ಕೋಟಿ ನೀಡಿದ್ದು, ಸಂಕಷ್ಟದ ಪರಿಸ್ಥಿತಿಯಲ್ಲಿ ಅಗತ್ಯ ಸಹಕಾರ ಹಾಗೂ ನೆರವು ನೀಡುವುದು ನಮ್ಮ ಕರ್ತವ್ಯ. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಈ ಬಿಕ್ಕಟ್ಟನ್ನು ಹಿಮ್ಮೆಟ್ಟಿಸುವ ವಿಶ್ವಾಸವಿದೆ ಎಂದು ಪಿ.ಸಿ. ಮೋಹನ್ ಅವರು ಹೇಳಿದ್ದಾರೆ.

ಆಧಾರ:ಪ್ರಜಾವಾಣಿ, ದಿನಾಂಕ:27.03.2020

## 44. ಬಡವರಿಗೆ ಕೇಂದ್ರ ಪ್ಯಾಕೇಜ್

ಕೊರೊನಾ ಮಣಿಸಲು ದೇಶದಾದ್ಯಂತ 21 ದಿನ ಲಾಕ್‌ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ ಹಾಗೂ ಬಡವರಿಗೆ ಬದುಕು ದೂಡುವುದೇ ಸವಾಲಿನ ಕೆಲಸವಾಗಿದೆ. ಋಣಾತ್ಮಕ ಪರಿಣಾಮ ಎದುರಿಸುತ್ತಿರುವ ಮಧ್ಯಮ ಮತ್ತು ದುರ್ಬಲ ವರ್ಗದ ಹಿತ ಕಾಯುವ ದೃಷ್ಟಿಯಿಂದ ಕೇಂದ್ರ ಸರ್ಕಾರ ।ರೂ. 1.75 ಲಕ್ಷ ಕೋಟಿ ನೆರವಿನ ಪ್ಯಾಕೇಜನ್ನು ಘೋಷಿಸಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸುದ್ದಿಗೋಷ್ಠಿ ನಡೆಸಿ, ಜನಸಾಮಾನ್ಯರಲ್ಲಿ ವಿಶ್ವಾಸ ತುಂಬುವ ಹಲವು ಪರಿಹಾರಾತ್ಮಕ ಕ್ರಮಗಳನ್ನು ಪ್ರಕಟಿಸಿದರು. ಕೇಂದ್ರ ಸರ್ಕಾರ ವೈದ್ಯರ ಚೀಟಿ ಇಲ್ಲದೇ ಪಡೆಯಲಾಗದ ಷೆಡ್ಯೂಲ್ಡ್ ಎಚ್ ಅಡಿ ಬರುವ ಔಷಧಿಗಳ ಹೋಂ ಡೆಲಿವರಿಗೂ ಅನುಮತಿ ನೀಡಿದೆ.

ಸದ್ಯದ ಮಟ್ಟಿಗೆ ಕೊರೋನಾ ಸೋಂಕು ಭಾರತದಲ್ಲಿ ಸಮುದಾಯ ಪ್ರಕರಣದ ಹಂತಕ್ಕೆ ತಲುಪಿರುವುದಕ್ಕೆ ಯಾವುದೇ ನಿದರ್ಶನಗಳು ಕಾಣುತ್ತಿಲ್ಲ. ಸೋಂಕು ಹರಡುವ ಪ್ರಮಾಣದ ಅಂಶ ಸ್ಥಿರವಾಗಿದೆಯೆಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ನಿರ್ಮಲಾ ಸೀತಾರಾಮನ್ ಅವರು ಪ್ಯಾಕೇಜ್‌ನ್ನು ಪ್ರಕಟಿಸಿದ್ದು, ಕೊರೋನಾ ವಿರುದ್ಧ ಹೋರಾಡುತ್ತಿರುವ ವೈದ್ಯರು, ಆರೋಗ್ಯ ಇಲಾಖೆಯ ಕಾರ್ಯಕರ್ತರು, ಪೌರ ಕಾರ್ಮಿಕರು ಸೇರಿದಂತೆ ಎಲ್ಲರ ಆರೋಗ್ಯದ ದೃಷ್ಟಿಯಿಂದಲೂ ಈ ಯೋಜನೆ ರೂಪಿಸಲಾಗಿದೆ. ನೇರ ನಗದು, ಆಹಾರ ಪೂರೈಕೆಯಂಥ ಮಹತ್ವದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಧ್ಯಮ ವರ್ಗದ ಜನತೆಗೆ ಇಪಿಎಫ್ ನಿಂದ ಹಣ ಹಿಂತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

**ಸಂಕಷ್ಟದ ಸಮಯದಲ್ಲಿ 12 ಸೂತ್ರಗಳ ಸಮಾಧಾನ:** ವೈದ್ಯರು ದಾದಿಯರು, ಪೌರ ಕಾರ್ಮಿಕರು, ಆಶಾ ಕಾರ್ಯಕರ್ತರು, ಪ್ಯಾರಾ ಮೆಡಿಕಲ್ ಸಿಬ್ಬಂದಿಗಳಿಗೆ ತಲಾ ರೂ. 50ಲಕ್ಷ ವೈದ್ಯಕೀಯ ವಿಮೆ. ಬಡವರಿಗೆ ಮುಂದಿನ 3 ತಿಂಗಳ ಪಡಿತರ ಯೋಜನೆಯಡಿ ಈಗ ನೀಡುತ್ತಿರುವುದಕ್ಕೆ ಹೆಚ್ಚುವರಿಯಾಗಿ ಪ್ರತಿ ತಿಂಗಳಿಗೆ 5 ಕೆ.ಜಿ. ಅಕ್ಕಿ ಅಥವಾ ಗೋಧಿ ಉಚಿತ ವಿತರಣೆ ಹಾಗೂ ಪ್ರತಿ ಮನೆಗೆ 1 ಕೆ.ಜಿ. ಬೇಳೆ. ಪಿ.ಎಂ. ಕಿಸಾನ್ ಯೋಜನೆಯಡಿ ರೂ.8.69 ಕೋಟಿ ರೈತರಿಗೆ ಏಪ್ರಿಲ್ ಮೊದಲ ವಾರದಲ್ಲಿ 2 ಸಾವಿರ ರೂ. ನಗದು. ನರೇಗಾ ಕಾರ್ಮಿಕರ ವೇತನ ರೂ.182 ಗಳಿಂದ ರೂ.202ಕ್ಕೆ ಏರಿಕೆ. ಬಡ ಹಿರಿಯ ನಾಗರೀಕರು, ವಿಧವೆಯರು, ಅಂಗವಿಕಲರಿಗೆ ಮುಂದಿನ 3 ತಿಂಗಳಲ್ಲಿ ರೂ. 1 ಸಾವಿರ ವಿತರಣೆ. ಜನಧನ್ ಮಹಿಳಾ ಖಾತೆದಾರರಿಗೆ ಮುಂದಿನ 3 ತಿಂಗಳು ಮಾಸಿಕ ರೂ. 500 ನಂತೆ ಹಣ ಜಮೆ. 63ಲಕ್ಷ ಮಹಿಳಾ ಸ್ವಸಹಾಯ ಗುಂಪುಗಳಿಗೆ ಭದ್ರತಾ ಜಾಮೀನು ರಹಿತ ರೂ. 20 ಲಕ್ಷ ಸಾಲ. ಉಜ್ವಲ್ ಯೋಜನೆಯಡಿ ಮಹಿಳೆಯರಿಗೆ 3 ತಿಂಗಳವರೆಗೂ 3 ಅನಿಲ ಸಿಲಿಂಡರ್ ಉಚಿತ. ಕಂಪನಿ, ಉದ್ಯೋಗಿಗಳ ಪಿಎಫ್ ದೇಣಿಗೆ ಭರಿಸಲಿರುವ ಸರ್ಕಾರ. ತುರ್ತು ಅಗತ್ಯಕ್ಕೆ ಪಿಎಫ್ ನಿಧಿಯಿಂದ ಶೇ.75ರಷ್ಟನ್ನು ಬಳಸಲು ಅನುಕೂಲವಾಗುವಂತೆ ಕಾನೂನು ತಿದ್ದುಪಡಿ. ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಲ್ಯಾಣ ನಿಧಿಯಲ್ಲಿರುವ ರೂ.31 ಸಾವಿರ ಕೋಟಿ ಬಳಕೆಗೆ ಸೂಚನೆ. ಜಿಲ್ಲಾ ಖನಿಜ ಫಂಡ್‌ಗಳಲ್ಲಿರುವ ನಿಧಿಯನ್ನು ಕೊರೊನಾ ವೈರಸ್‌ಗೆ ಪತ್ತೆಗೆ, ವೈದ್ಯಕೀಯ ನೆರವಿಗೆ ಬಳಕೆ.

ಆಧಾರ:ವಿಜಯ ಕರ್ನಾಟಕ, ದಿನಾಂಕ:27.03.2020.

## 45. ಮಹಾ ಜನಗಣತಿ ಮುಂದೂಡಿಕೆ

ಕೊರೊನಾ ಭೀತಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 2021ರ ಮಹಾ ಜನಗಣತಿ ಪ್ರಕ್ರಿಯೆಯನ್ನು ಮುಂದೂಡಿದೆ. ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆ, ಪರೀಕ್ಷೆ ಮುಗಿದ ನಂತರ ಶಿಕ್ಷಕರನ್ನು ಅವರ ಲಭ್ಯತೆಯ ಆಧಾರದಲ್ಲಿ ಗಣತಿ ಕಾರ್ಯಕ್ಕೆ ಬಳಸಿಕೊಳ್ಳುವಂತೆ ಶಿಕ್ಷಣ ಇಲಾಖೆ ತಾತ್ವಿಕ ಅನುಮತಿ ನೀಡಿತ್ತು. ಜನಗಣತಿ ಸಂಬಂಧ ಯಾವ ರೀತಿ ಗಣತಿ ಕಾರ್ಯ ಮಾಡಬೇಕು ಮತ್ತು ಯಾವೆಲ್ಲಾ ಅಂಶಗಳನ್ನು ಮನೆಗೆ ಭೇಟಿ ನೀಡಿ ಸಂಗ್ರಹಿಸಬೇಕು ಎಂಬ ಬಗ್ಗೆ ಶಿಕ್ಷಕರಿಗೆ ತರಬೇತಿ ನೀಡಲು ಚಿಂತನೆ ನಡೆಸಲಾಗಿತ್ತು. ಆದರೆ, ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮಹಾ ಜನಗಣತಿ ಮೊದಲ ಹಂತದ ಪ್ರಕ್ರಿಯೆ ಸದ್ಯದ ಮಟ್ಟಿಗೆ ಮುಂದೂಡಲು ಕೇಂದ್ರ ಆದೇಶಿಸಿದೆ.

ಆಧಾರ:ವಿಜಯವಾಣಿ, ದಿನಾಂಕ:27.03.2020

## 46. ರಾಜ್ಯಕ್ಕೆ ರೂ.11.48 ಕೋಟಿ ಬರ ಪರಿಹಾರ

ಕರ್ನಾಟಕದಲ್ಲಿ 2018-19ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ತಲೆದೋರಿದ್ದ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರೂ.11.48 ಕೋಟಿ ಹೆಚ್ಚುವರಿ ಪರಿಹಾರ ಮಂಜೂರು ಮಾಡಿದೆ. ಕೇಂದ್ರದ ಗೃಹ ಸಚಿವ ಅಮಿತ್ ಶಾ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಆಯೋಜಿಸಿದ್ದ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದೆ.

ಕಳೆದ ವರ್ಷದ ಮುಂಗಾರು ಹಂಗಾಮಿನಲ್ಲಿ ಪ್ರವಾಹದಿಂದ ತತ್ತರಿಸಿದ್ದ ಮಹಾರಾಷ್ಟ್ರ, ಬಿಹಾರ, ರಾಜಸ್ಥಾನ, ಕೇರಳ, ನಾಗಾಲ್ಯಾಂಡ್ ಸೇರಿದಂತೆ 7 ರಾಜ್ಯಗಳಿಗೆ ಹೆಚ್ಚುವರಿಯಾಗಿ ಒಟ್ಟು ರೂ.5739.79 ಕೋಟಿ ಪರಿಹಾರ ಘೋಷಿಸಲಾಗಿದೆ.

ಆಧಾರ:ಪ್ರಜಾವಾಣಿ, ದಿನಾಂಕ:28.03.2020

## 47. ದೇಶದಾದ್ಯಂತ 21 ದಿನ ಸಂಪೂರ್ಣ ಲಾಕ್ ಡೌನ್

ಕೊರೊನಾ ನಿಯಂತ್ರಣಕ್ಕಾಗಿ ಇಡೀ ದೇಶ ಮೂರು ವಾರಗಳ ಕಾಲ (21 ದಿನ) ಸಂಪೂರ್ಣ ಲಾಕ್ ಡೌನ್ ಆಗಲಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇದೇ ಮೊದಲ ಬಾರಿಗೆ ಹಿಂದೆಂದೂ ಕಂಡು ಕೇಳರಿಯದ ಚರಿತ್ರಾರ್ಹ, ದಿಟ್ಟ ಈ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿ ಅವರು, ನಾನು

ಕೈ ಜೋಡಿಸಿ ಕೇಳಿಕೊಳ್ಳುತ್ತೇನೆ, ಮೂರು ವಾರ ಮನೆಯಲ್ಲೇ ಇರಿ, ಮನೆಬಿಟ್ಟು ಆಚೆ ಹೋಗಬಾರದು. ಈ ಲಕ್ಷಣ ರೇಖೆಯನ್ನು ಯಾವುದೇ ಕಾರಣಕ್ಕೂ ದಾಟಕೂಡದು. ಇಂದಿನಿಂದ ನೀವು ಮನೆಯಿಂದ ಹೊರಗೆ ಕಾಲಿಡುವಂತಿಲ್ಲ. ಪ್ರತಿ ಜಿಲ್ಲೆ, ಪ್ರತಿ ಗ್ರಾಮ ಲಾಕ್‌ಡೌನ್ ಆಗಲಿದೆ. ಇದು ಒಂದು ರೀತಿ ಕರ್ಫ್ಯೂ ಇದ್ದಂತೆ. ಈ ಹಿಂದೆ ಸಲಹೆ ಮಾಡಿದ್ದ ಜನತಾ ಕರ್ಫ್ಯೂಗಿಂತ ಕಠಿಣವಾದುದು. ಲಾಕ್‌ಡೌನ್ ಇರುವಷ್ಟು ದಿನ ಈ ಸಂಕಲ್ಪವನ್ನು ನಾವೆಲ್ಲ ನಿರ್ವಹಿಸಬೇಕಿದೆ. ವಿಶ್ವದಾದ್ಯಂತ ಏನಾಗಿದೆ ಎಂಬುದನ್ನು ನೀವೆಲ್ಲ ನೋಡಿದ್ದೀರಿ, ಅತ್ಯಂತ ಸಮರ್ಥ, ಬಲಾಢ್ಯ ದೇಶಗಳೇ ಇದರ ಮುಂದೆ ಮಂಡಿಯೂರಿವೆ. ಅವರೆಲ್ಲ ಸಾಕಷ್ಟು ಪ್ರಯತ್ನ ಪಡುತ್ತಿದ್ದರೂ ಕರೊನಾ ವೈರಸ್‌ನ ಅಟ್ಟಹಾಸವನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಕೆಲವು ಜನರು ಸಾಮಾಜಿಕ ಅಂತರದ ಕಲ್ಪನೆಯನ್ನು ತಪ್ಪಾಗಿ ಭಾವಿಸಿದ್ದಾರೆ. ರೋಗಪೀಡಿತರಿಗೆ ಮಾತ್ರ ಇದು ಅನ್ವಯ ಎಂದು ತಿಳಿದುಕೊಂಡಿದ್ದಾರೆ. ಜನರ ಪ್ರಾಣ ಉಳಿಸಲು ಏನೆಲ್ಲ ಅಗತ್ಯವಿದೆಯೋ ಅದೆಲ್ಲವನ್ನೂ ಮಾಡುತ್ತೇವೆ. ರಾಜ್ಯ ಸರ್ಕಾರಗಳು ಜನರ ಆರೋಗ್ಯಕ್ಕೆ ಒತ್ತು ಕೊಡಬೇಕು. ಅಗತ್ಯವಿರುವ ವಸ್ತುಗಳನ್ನೆಲ್ಲ ಎಲ್ಲರಿಗೂ ಒದಗಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು. ಜನರಿಗೆ ಅನಾನುಕೂಲ ಆಗದಿರುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತ್ವರಿತವಾಗಿ ಕೆಲಸ ಮಾಡುತ್ತಿವೆ. ಗಾಳಿ ಮಾತುಗಳು ಬಲುಬೇಗ ಹರಡುತ್ತವೆ. ದಯವಿಟ್ಟು ವದಂತಿಗಳನ್ನು ಹರಡದಿರಿ ಹಾಗೂ ನಂಬದಿರಿ ಇದು ಬಹಳ ಮುಖ್ಯ.

ಆಧಾರ:ವಿಶ್ವವಾಣಿ, ದಿನಾಂಕ:29.03.2020

## 48. ವಿದ್ಯುತ್‌ಗೂ ವಿನಾಯಿತಿ

ಕರೊನಾ ತೀವ್ರತೆಯ ಕಾರಣಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್.ಬಿ.ಐ) ಎಲ್ಲ ರೀತಿಯ ಸಾಲಗಳ ಕಂತು ಪಾವತಿಗೆ 3 ತಿಂಗಳು ವಿನಾಯಿತಿ ಘೋಷಿಸಿದ ಬೆನ್ನಲ್ಲೇ ಜನ ಸಾಮಾನ್ಯರಿಗೆ ಮತ್ತಷ್ಟು ನಿರಾಳತೆಗಳು ಸಿಕ್ಕಿವೆ. ವಿದ್ಯುತ್ ಬಿಲ್ ಪಾವತಿಗೆ ಮೂರು ತಿಂಗಳು ವಿನಾಯಿತಿ ನೀಡುವಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

ಕರೊನಾ ಕಾರಣ ಉದ್ಯೋಗವಿಲ್ಲದೆ ಬಡವರು ವಿದ್ಯುತ್ ಬಿಲ್ ಪಾವತಿಸುವುದು ಕಷ್ಟವಾಗುತ್ತದೆ. ಆದ್ದರಿಂದ ರಾಜ್ಯ ಸರ್ಕಾರಗಳು ವಿದ್ಯುತ್ ಶುಲ್ಕ ವಸೂಲಿ ವಿಷಯದಲ್ಲಿ ಉದಾರವಾಗಬೇಕು ಮತ್ತು ವಿಳಂಬ ಪಾವತಿಗೆ ದಂಡ ವಿಧಿಸಬಾರದು ಹಾಗೂ ಬಿಲ್ ಪಾವತಿಸಿಲ್ಲವೆಂಬ ಕಾರಣಕ್ಕೆ ಪೂರೈಕೆ ಸ್ಥಗಿತಗೊಳಿಸಬಾರದು ಎಂದು ಕೇಂದ್ರ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ತಿಳಿಸಿದೆ.

ಆಧಾರ:ವಿಜಯವಾಣಿ ದಿನಾಂಕ:28.03.2020

## 49. ಉನ್ನತ ಮಟ್ಟದ ಸಮಿತಿ ರಚನೆ

ಕೋವಿಡ್–19ನಿಂದ ಪಾರಾಗಲು ಈಗ ದೇಶದಾದ್ಯಂತ ಲಾಕ್‌ಡೌನ್ ಘೋಷಿಸಲಾಗಿದೆ. ಆದರೆ, ಈ ಅವಧಿ ಮುಗಿದ ನಂತರ ಎಲ್ಲಾ ಸ್ತರಗಳಲ್ಲಿಯೂ ದೇಶದಲ್ಲಿ ಸಾಮಾನ್ಯ ಸ್ಥಿತಿ ಸಾಧಿಸುವ ಸಲುವಾಗಿ ಪ್ರಧಾನ ಮಂತ್ರಿ ಕಚೇರಿಯು 10 ಉನ್ನತ ಮಟ್ಟದ ಸಮಿತಿಗಳನ್ನು ರಚನೆ ಮಾಡಿದೆ.

ದೇಶದ ಆರೋಗ್ಯ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸಲು, ಆರ್ಥಿಕತೆಯನ್ನು ಮತ್ತು ಏಳಿಗೆ ತರುವುದು ಜನರ ಪರದಾಟವನ್ನು ಎಷ್ಟು ಸಾಧ್ಯವೋ ಅಷ್ಟು ಶೀಘ್ರ ನಿವಾರಿಸುವುದು ಸೇರಿದಂತೆ ಹಲವಾರು ಉದ್ದೇಶಗಳಲ್ಲಿ ಕೈಗೊಳ್ಳಬೇಕಾದ ದಿಟ್ಟ ಕ್ರಮಗಳನ್ನು ತಿಳಿಸುವ ಹೊಣೆಯನ್ನು ಈ ಸಮಿತಿಗೆ ವಹಿಸಲಾಗಿದೆ.

ಈ ಸಮಿತಿಗಳು ಪ್ರಧಾನಿ ನರೇಂದ್ರ ಮೋದಿಯವರ ಪ್ರಧಾನ ಕಾರ್ಯದರ್ಶಿ ಪಿ.ಕೆ. ಮಿಶ್ರ ಅವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಲಿದೆ. ನೀತಿ ಆಯೋಗದ ಸದಸ್ಯ ಪಿ.ಕೆ. ಪೌಲ್ ಮತ್ತು ಪರಿಸರ ಸಚಿವಾಲಯದ ಕಾರ್ಯದರ್ಶಿ ಸಿ.ಕೆ. ಮಿಶ್ರಾ ನೇತೃತ್ವದ ಸಮಿತಿಯು ತುರ್ತು ವೈದ್ಯಕೀಯ ಸೇವೆ, ಔಷಧಿಗಳು ಹಾಗೂ ವೈದ್ಯಕೀಯ ಉಪಕರಣಗಳ ಆಬಾಧಿತ ಪೂರೈಕೆ, ಆಸ್ಪತ್ರೆಗಳು, ಸನ್ನದ ಸ್ಥಿತಿಯಲ್ಲಿರುವುದರ ಮೇಲ್ವಿಚಾರಣೆ ನಡೆಸಲಿದೆ.

ಆಧಾರ:ಪ್ರಜಾವಾಣಿ, ದಿನಾಂಕ:30.03.2020

## 50. ತೊಗರಿ ಖರೀದಿ ಮಿತಿ ಹೆಚ್ಚಳಕ್ಕೆ ನೋ ಎಂದ ಕೇಂದ್ರ ಸರ್ಕಾರ

ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಇಡೀ ರಾಜ್ಯ ಕಂಗಾಲಾಗಿರುವುದರ ಬಗ್ಗೆ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಪ್ರಮಾಣ ಹೆಚ್ಚಿಸುವುದಕ್ಕೆ ಕೇಂದ್ರ ನಿರಾಕರಿಸಿದೆ. ಈ ನಿರ್ಧಾರದಿಂದ ಕಲ್ಯಾಣ ಕರ್ನಾಟಕವೂ ಸೇರಿದಂತೆ 8 ಜಿಲ್ಲೆಗಳ ತೊಗರಿ ಬೆಳೆಗಾರರಿಗೆ ನಿರಾಸೆಯಾಗಿದೆ. ಲಾಕ್‌ಡೌನ್ ಮುಕ್ತಾಯವಾಗುವವರೆಗೆ ಖರೀದಿ ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಕೊರೊನಾ ಹಿನ್ನೆಲೆಯಲ್ಲಿ ತೊಗರಿ, ಕಡಲೆ, ರಾಗಿ, ಭತ್ತ ಸೇರಿ ಬೆಂಬಲ ಬೆಲೆ ಪಟ್ಟಿಯಲ್ಲಿರುವ ಎಲ್ಲಾ ಧಾನ್ಯಗಳ ಖರೀದಿಯನ್ನು ರಾಜ್ಯ ಸರ್ಕಾರ ಅನಿರ್ದಿಷ್ಟಾವಧಿವರೆಗೆ ಮುಂದೂಡಿದೆ. ಖರೀದಿ ಕೇಂದ್ರಗಳಲ್ಲಿ ತಮ್ಮ ಹೆಸರು ನೋಂದಣಿ ಮಾಡಿದ 30 ಸಾವಿರ ತೊಗರಿ ಹಾಗೂ 80 ಸಾವಿರ ಕಡಲೆ ಬೆಳೆಗಾರರಿಂದ ಇನ್ನು ಖರೀದಿ ಬಾಕಿ ಇದೆ. ಈ ಖರೀದಿ ಮಾಡುವುದಕ್ಕೆ ಎಪಿಎಂಸಿ ಒಪ್ಪಿಗೆ ನೀಡಿದೆ. ಆದರೆ, ಅಲ್ಲಿಯವರೆಗೆ ಬೆಳೆಯನ್ನು ಉಳಿಸಿಕೊಳ್ಳುವುದು ರೈತರಿಗೆ ಸವಾಲಾಗಿದೆ.

ಆಧಾರ:ವಿಜಯ ಕರ್ನಾಟಕ, ದಿನಾಂಕ:31.03.2020

# ಭಾಗ-4

## ರಾಜ್ಯ ಸರ್ಕಾರದ ಸುದ್ದಿಗಳು

### 1. ಉದ್ದಿಮೆಗಳ ಕಸ ವಿಂಗಡಣೆ ಕಡ್ಡಾಯ

ವಾಣಿಜ್ಯ ಉದ್ದಿಮೆಗಳು ಹಾಗೂ ರೆಸ್ಟೋರೆಂಟ್, ಹೋಟೆಲ್‌ಗಳಲ್ಲಿ ಕಸ ವಿಂಗಡಿಸುವುದನ್ನು ಕಡ್ಡಾಯಗೊಳಿಸಲು ಬಿ.ಬಿ.ಎಂ.ಪಿ. ಮುಂದಾಗಿದೆ. ಹೋಟೆಲ್‌ಗಳು, ವಾಣಿಜ್ಯ ಉದ್ದಿಮೆಗಳು ಕಸವನ್ನು ಮಿಶ್ರಣ ಮಾಡಿ ನೀಡುತ್ತಿವೆ. ಇದರಿಂದ ನಗರದಲ್ಲಿ ಕಸ ಸಮಸ್ಯೆ ಕಾಣುತ್ತಿದೆ. ಅದಕ್ಕಾಗಿ ಬಿಬಿಎಂಪಿ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದು, ವಿಂಗಡಣೆ ಕಡ್ಡಾಯಗೊಳಿಸಿ, ನಿಗದಿತ ಸಮಯದಲ್ಲಿ ಕಸ ಸಂಗ್ರಹಿಸುವುದಕ್ಕೆ ತೀರ್ಮಾನಿಸಲಾಗಿದೆ. ಪ್ರತಿ ದಿನ ಬೆಳಗ್ಗೆ 6.30 ರಿಂದ 7.30ರ ಅವಧಿಯಲ್ಲಿ ಮಾತ್ರ ಸಂಗ್ರಹಿಸಲಾಗುತ್ತಿದೆ. ಅದನ್ನು ಬದಲಾವಣೆ ಮಾಡಿ ದಿನದಲ್ಲಿ ಎರಡು ಮೂರು ಬಾರಿ ವಾಣಿಜ್ಯ ಪ್ರದೇಶದಲ್ಲಿ ಕಸ ಸಂಗ್ರಹಿಸಲಾಗುವುದೆಂದು ಆಯುಕ್ತರು ತಿಳಿಸಿದ್ದಾರೆ.

ಆಧಾರ:ಸಂಯುಕ್ತ ಕರ್ನಾಟಕ, ದಿನಾಂಕ:01.01.2020

### 2. 3 ತಿಂಗಳಲ್ಲಿ 423 ಬ್ಲಾಕ್ ಸ್ಪಾಟ್‌ಗಳಿಗೆ ಮುಕ್ತಿ

ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ, ಕಸ ಎಸೆಯುವುದು ನಿಷೇಧಿತ ಪ್ಲಾಸ್ಟಿಕ್ ಮಾರಾಟ ಸೇರಿದಂತೆ ನಗರದ ಘನ ತ್ಯಾಜ್ಯ ನಿರ್ವಹಣೆಗಾಗಿ ಬಿಬಿಎಂಪಿ 232 ಮಂದಿ ನಿವೃತ್ತ ಸೇನಾ ಸೈನಿಕರನ್ನು 198 ವಾರ್ಡ್‌ಗಳಿಗೆ ನೇಮಿಸಿದ ಮೂರು ತಿಂಗಳಲ್ಲಿ ನಗರದಲ್ಲಿ 423 ಬ್ಲಾಕ್ ಸ್ಪಾಟ್‌ಗಳು ಕಡಿಮೆಯಾಗಿವೆ. ಸೆಪ್ಟೆಂಬರ್ 01 ರಿಂದ ಡಿಸೆಂಬರ್ 28ರವರೆಗೆ ಒಟ್ಟು ರೂ.48.00 ಲಕ್ಷ ದಂಡವನ್ನು ಮಾರ್ಷಲ್‌ಗಳು ವಸೂಲಿ ಮಾಡಿದ್ದಾರೆ. ಇದರಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿದ್ದು, ಕಸ ಎಸೆದರೆ ದಂಡ ಹಾಕಲಿದ್ದಾರೆ ಎಂಬ ಭಯ ಮೂಡಿದೆ.

ಆಧಾರ:ಕನ್ನಡಪ್ರಭ, ದಿನಾಂಕ:02.01.2020

### 3. ಪಾದಚಾರಿಸ್ನೇಹಿ ಬಜಾರ್

ಗಾಂಧಿಬಜಾರ್ ಅನ್ನು ಪಾದಚಾರಿಗಳ ನೆಚ್ಚಿನ ತಾಣವನ್ನಾಗಿ ರೂಪಿಸಲು ರೂಪುರೇಷೆ ಸಿದ್ಧವಾಗಿದೆ. ಟ್ಯಾಗೋರ್ ಪಾರ್ಕ್‌ನಿಂದ ರಾಮಕೃಷ್ಣ ಆಶ್ರಮದವರೆಗಿನ ರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ನಿಷೇಧಿಸಿ ಕೇವಲ ಪಾದಚಾರಿಗಳ ಸಂಚಾರಕ್ಕೆ ಮಾತ್ರ ಬಳಸುವ ಬಗ್ಗೆ ನಗರ ಭೂ ಸಾರಿಗೆ ನಿರ್ದೇಶನಾಲಯ (ಡಲ್ಟ್) ಯೋಜನೆ ಸಿದ್ಧಪಡಿಸಿದೆ.

ಗಾಂಧಿಬಜಾರ್ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಸಂಖ್ಯೆ ಹೆಚ್ಚು ಇದೆ. ಇದೊಂದು ಸದಾ ಚಟುವಟಿಕೆಯ ತಾಣ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ಈ ರಸ್ತೆಯನ್ನು ಪಾದಚಾರಿಸ್ನೇಹಿಯನ್ನಾಗಿ ರೂಪಿಸುವ ಪ್ರಯತ್ನ ನಡೆದಿದೆ. 'ಡಲ್ಟ್' ಸಿದ್ಧಪಡಿಸಿರುವ ಯೋಜನೆಯನ್ನು ಜಾರಿಗೊಳಿಸುವ ಮುನ್ನ ಪಾದಚಾರಿಸ್ನೇಹಿಯನ್ನಾಗಿ ರೂಪಿಸಲು ಪಾಲಿಕೆ ಆಯ್ಕೆಗಳು: ಗಾಂಧಿ ಬಜಾರ್ ಮಾರ್ಗದಲ್ಲಿ ವಾಹನ ಸಂಚಾರ ಸಂಪೂರ್ಣ ನಿಷೇಧಿಸುವುದು ಮಾರ್ಗದ ಮುಕ್ಕಾಲು ಭಾಗವನ್ನು ಮಾತ್ರ ಪಾದಚಾರಿಗಳಿಗೆ ಸೀಮಿತಗೊಳಿಸುವುದು, ಟ್ಯಾಗೋರ್ ರಸ್ತೆ ಕಡೆಯಿಂದ ರಾಮಕೃಷ್ಣ ಆಶ್ರಮದ ಕಡೆಗೆ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸುವುದು.

ಆಧಾರ:ಪ್ರಜಾವಾಣಿ, ದಿನಾಂಕ:07.01.2020

### 4. ತೆರಿಗೆ ಪಾವತಿಸದವರ ಆಸ್ತಿ ಜಪ್ತಿ

ನಗರದಲ್ಲಿ ಹಲವು ವರ್ಷಗಳಿಂದ ಆಸ್ತಿ ತೆರಿಗೆ ಪಾವತಿಸದ ಮನೆ ಮಾಲೀಕರ ವಿರುದ್ಧ ಬಿಬಿಎಂಪಿ ಕಠಿಣ ಕ್ರಮಕ್ಕೆ ಮುಂದಾಗಿದ್ದು, ದೀರ್ಘ ಕಾಲದಿಂದ ಆಸ್ತಿ ತೆರಿಗೆ ಪಾವತಿಸದವರ ಆಸ್ತಿ ಜಪ್ತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಅನೇಕ ವರ್ಷದಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಮಾಲೀಕರಿಂದ ರೂ. 1 ಸಾವಿರ ಕೋಟಿ ವಸೂಲಿಯಾಗಬೇಕಿದೆ. ಈಗಾಗಲೇ ಹಲವು ಬಾರಿ ಎಚ್ಚರಿಕೆ ನೀಡಿದರೂ ಆಸ್ತಿ ತೆರಿಗೆ ಪಾವತಿಗೆ ಮಾಲೀಕರು

ಮುಂದಾಗದ ಹಿನ್ನೆಲೆಯಲ್ಲಿ ಆಸ್ತಿ ಜಪ್ತಿಗೆ ಕ್ರಮಕೈಗೊಳ್ಳಲಾಗಿದೆ ಎಂದು ಬಿ.ಹೆಚ್.ಅನಿಲ್ ಕುಮಾರ್, ಬಿಬಿಎಂಪಿ ಆಯುಕ್ತರು ತಿಳಿಸಿದರು.

ಆಧಾರ:ಕನ್ನಡಪ್ರಭ, ದಿನಾಂಕ:09.01.2020

## 5. ಆಸ್ತಿ ತೆರಿಗೆ ಬಾಕಿ ಇದ್ದರೆ ನೀರು–ವಿದ್ಯುತ್ ಕಟ್

ನಗರದ ಆಸ್ತಿ ಮಾಲೀಕರು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದರೆ ಅವರ ಕಟ್ಟಡಕ್ಕೆ ವಿದ್ಯುತ್ ಹಾಗೂ ನೀರಿನ ಸಂಪರ್ಕ ಕಡಿತ ಮಾಡುವುದಾಗಿ ಬಿಬಿಎಂಪಿ ಎಚ್ಚರಿಕೆ ನೀಡಿದೆ. ಪ್ರಸಕ್ತ ಸಾಲಿನಲ್ಲಿ ರೂ. 3100 ಕೋಟಿ ಆಸ್ತಿ ತೆರಿಗೆ ಸಂಗ್ರಹದ ಗುರಿ ಇರಿಸಿಕೊಳ್ಳಲಾಗಿತ್ತು. ಆದರೆ, ಇದುವರೆಗೆ ರೂ. 2400 ಕೋಟಿ ಮಾತ್ರ ತೆರಿಗೆ ಸಂಗ್ರಹವಾಗಿದೆ. ಉಳಿದ ರೂ.500 ಕೋಟಿಗಳನ್ನು ಎರಡು ತಿಂಗಳಲ್ಲಿ ಸಂಗ್ರಹ ಮಾಡಲೇಬೇಕಾಗಿದೆ. ಈ ಹಿನ್ನೆಲೆಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರು ಶೀಘ್ರವೇ ಪಾವತಿ ಮಾಡದಿದ್ದರೆ, ಮನೆಗೆ ಪೂರೈಕೆಯಾಗುತ್ತಿರುವ ಕಾವೇರಿ ನೀರು ಮತ್ತು ವಿದ್ಯುತ್ ಕಡಿತಗೊಳಿಸುವುದಾಗಿ ಬಿಬಿಎಂಪಿ ಎಚ್ಚರಿಕೆ ನೀಡಿದೆ.

ಆಧಾರ:ಸಂಯುಕ್ತ ಕರ್ನಾಟಕ, ದಿನಾಂಕ:11.01.2020

## 6. ಜೀವ ವೈವಿಧ್ಯ ನಿರ್ವಹಣಾ ಸಮಿತಿ ರಚನೆ

ರಾಜ್ಯದಲ್ಲಿ ಇದೇ ಮೊದಲ ಬಾರಿ 'ಜೀವ ವೈವಿಧ್ಯ ನಿರ್ವಹಣಾ ಸಮಿತಿ'ಯನ್ನು ಬಿಬಿಎಂಪಿ ರಚನೆ ಮಾಡಿದೆ. ನಿರ್ವಹಣಾ ಸಮಿತಿಯಲ್ಲಿ ಒಟ್ಟು 7 ಮಂದಿ ಸದಸ್ಯರಿದ್ದು, ಮೇಯರ್ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಕೇಂದ್ರದ ಜೈವಿಕ ಅಧಿನಿಯಮ 2002 ಹಾಗೂ 2004 ಮತ್ತು ರಾಜ್ಯ ಜೈವಿಕ ವೈವಿಧ್ಯ ನಿಯಮ 2005ರ ಪ್ರಕಾರ ರಾಜ್ಯದಲ್ಲಿ ಇದೇ ಮೊದಲ ಬಾರಿ ಮಹಾನಗರ ಪಾಲಿಕೆ ಮಟ್ಟದಲ್ಲಿ ಪರಿಸರದ ಜೀವ ವೈವಿಧ್ಯ ಪ್ರಭೇದ ಸ್ಥಳಗಳ ಸಂರಕ್ಷಣೆ ದೃಷ್ಟಿಯಿಂದ ಜೀವ ವೈವಿಧ್ಯ ನಿರ್ವಹಣಾ ಸಮಿತಿಯನ್ನು ರಚನೆ ಮಾಡಲಾಗಿರುತ್ತದೆ ಎಂದು ಆಯುಕ್ತರು ತಿಳಿಸಿದ್ದಾರೆ.

ನಗರದಲ್ಲಿ ಯಾವ ಪ್ರಭೇದದ ಸಸಿಗಳನ್ನು ಬೆಳಸಬಹುದು, ಸಸ್ಯ ಮತ್ತು ಪ್ರಾಣಿ ಸಂಕುಲಕ್ಕೆ ಹಾನಿ ಉಂಟಾಗದಂತೆ ಯಾವ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಬಗ್ಗೆ ಸಮಿತಿ ಚರ್ಚೆ ನಡೆಸಲಿದ್ದು, ತಜ್ಞರು ಸಲಹೆ ನೀಡಲಿದ್ದಾರೆ. ಪ್ರತಿ ಮೂರು ತಿಂಗಳಿಗೊಮ್ಮೆ ಸಮಿತಿ ಸಭೆ ನಡೆಸಲಿದ್ದು, ಮೂರು ವರ್ಷ ಅಧಿಕಾರ ಹೊಂದಿರಲಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅರಣ್ಯ ವಿಭಾಗದ ಉಪ ಸಂರಕ್ಷಣಾಧಿಕಾರಿ ರಂಗನಾಥಸ್ವಾಮಿ ಮಾಹಿತಿ ನೀಡಿದ್ದಾರೆ.

ಆಧಾರ:ಸಂಯುಕ್ತ ಕರ್ನಾಟಕ, ದಿನಾಂಕ:17.01.2020

## 7. ಜನ ಸೇವಕ : ಮನೆ ಬಾಗಿಲಿಗೆ 50 ಸೇವೆಗಳು

ನಾಗರೀಕರು ಅಗತ್ಯ ಸೇವೆಗಳನ್ನು ಪಡೆಯಲು ಸರ್ಕಾರಿ ಕಚೇರಿ ಅಲೆಯುವುದನ್ನು ತಪ್ಪಿಸುವ ಸಲುವಾಗಿ ಸಕಾಲ ಯೋಜನೆಯಡಿ ತಂದಿರುವ 'ಜನಸೇವಕ' ಕಾರ್ಯಕ್ರಮದ ಪ್ರಯೋಗಾರ್ಥ ಅನುಷ್ಠಾನಕ್ಕೆ ಚಾಲನೆ ನೀಡಲಾಯಿತು. ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ, ಬಿಬಿಎಂಪಿ ಖಾತೆ ಸೇವೆಗಳು, ಪೊಲೀಸ್ ಇಲಾಖೆ ಹಾಗೂ ಕಾರ್ಮಿಕ ಇಲಾಖೆ ಸೇರಿದಂತೆ 50ಕ್ಕೂ ಹೆಚ್ಚು ಸೇವೆಗಳನ್ನು ನಾಗರೀಕರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ರಮ ಇದಾಗಿದೆ.

ಆಧಾರ:ಪ್ರಜಾವಾಣಿ, ದಿನಾಂಕ:25.01.2020

## 8. ಸಮಸ್ಯೆ ಮುಕ್ತಿಗೆ ಹೆಲ್ಪ್‌ಲೈನ್ 1947

ರಾಜಧಾನಿಯ ನಾಗರಿಕರು ದಿನನಿತ್ಯದ ಸಮಸ್ಯೆಗಳ ನಿವಾರಣೆಗೆ ಇಲಾಖೆಯಿಂದ ಇಲಾಖೆಗೆ ಅಲೆಯುವ ಬದಲು ಒಂದೇ ಸ್ಥಳದಲ್ಲಿ ಪರಿಹಾರ ಕಂಡುಕೊಳ್ಳುವ ಸಲುವಾಗಿ 'ಇಂಟಿಗ್ರೇಟೆಡ್ ಕಮಾಂಡಿಂಗ್ ಅಂಡ್ ಕಂಟ್ರೋಲ್' (ಐಸಿಸಿಸಿ) ವ್ಯವಸ್ಥೆ ರೂಪಿಸಲಾಗುತ್ತಿದೆ.

ಬಿಬಿಎಂಪಿ, ಜಲಮಂಡಳಿ, ಪೊಲೀಸ್, ಸಂಚಾರ ಪೊಲೀಸ್, ಮೆಟ್ರೋ, ಆರೋಗ್ಯ ಇಲಾಖೆ, ಅಗ್ನಿಶಾಮಕದಳ, ಬೆಸ್ಕಾಂ, ಬಿಎಂಟಿಸಿಗೆ ಸಂಬಂಧಿಸಿದ ದೂರು ದಾಖಲಿಸಲು 1947 ಎಂಬ ಒಂದೇ ಉಚಿತ ಸಹಾಯವಾಣಿ ನೀಡುವ ಚಿಂತನೆ ನಡೆಯುತ್ತಿದೆ. ರಾಜಧಾನಿಯ ಎಲ್ಲಾ ಸಮಸ್ಯೆಗಳ ನಿವಾರಣೆಗೆ ಒಂದೇ ಮೊಬೈಲ್ ಆ್ಯಪ್ ರೂಪಿಸಲು ಮುಂದಾಗಿದ್ದೇವೆ ಎಂದರು.

ಆಧಾರ:ವಿಜಯವಾಣಿ, ದಿನಾಂಕ:26.01.2020)

## 9. 24ನೇ ವಾರಕ್ಕೂ ಗರ್ಭಪಾತ

ಗರ್ಭಪಾತ ಮಿತಿಯನ್ನು 4 ವಾರ ಏರಿಕೆ ಮಾಡಿರುವುದರಿಂದ ಅತ್ಯಾಚಾರಕ್ಕೊಳಗಾದ ಸಂತ್ರಸ್ತರು, ಬಾಲಕಿಯರು, ಬುದ್ಧಿಮಾಂದ್ಯ ಯುವತಿಯರಿಗೆ ಉಪಯೋಗ ಆಗಲಿದೆ. ಅವಿವಾಹಿತ ಮಹಿಳೆ ಸೇರಿದಂತೆ ಮತ್ತಿತರ ಗರ್ಭವನ್ನು ಕಾನೂನು ಬದ್ಧವಾಗಿ ತೆಗೆಸಲು ಸಾಕಷ್ಟು ಅಡಚಣೆಯಾಗುತ್ತಿತ್ತು. ಹೊಸ ತಿದ್ದುಪಡಿಯಿಂದ ಬೇಡವಾದ ಗರ್ಭವನ್ನು ಸುಲಭವಾಗಿ ತೆಗೆಸಿಕೊಳ್ಳಬಹುದಾಗಿದೆ. ಪ್ರಸ್ತುತ ಇರುವ ಕಾಯ್ದೆ ಪ್ರಕಾರ, ತಾಯಿಗೆ ಮಾರಣಾಂತಿಕ ತೊಂದರೆ ಇದ್ದರೆ, ಅತ್ಯಾಚಾರಕೊಳ್ಳಗಾದ ಸಂತ್ರಸ್ತೆ ಗರ್ಭ ಧರಿಸಿದ್ದರೆ, ಬುದ್ಧಿಮಾಂದ್ಯರು ಅರಿವಿಲ್ಲದಂತೆ ಗರ್ಭ ಧರಿಸಿದ್ದರೆ 20 ವಾರದೊಳಗೆ ಗರ್ಭವನ್ನು ತೆಗೆಸಿಕೊಳ್ಳಲು ಅವಕಾಶ ಇತ್ತು. ಪ್ರಸ್ತುತ ಇರುವ 20 ವಾರಗಳ ಮಿತಿಯನ್ನು 24 ವಾರಗಳಿಗೆ ಮಾಡಿರುವುದರಿಂದ ಜನ್ಮ ನೀಡುವ ಅಧಿಕಾರವನ್ನು ಮತ್ತಷ್ಟು ರಕ್ಷಣೆ ಮಾಡಿದಂತಾಗಿದೆ ಮತ್ತು ಬೇಡದ ಗರ್ಭ ತೆಗೆಯಲು ಅನುಕೂಲವಾಗಲಿದೆ. ಆದುದರಿಂದ, ವೈದ್ಯಕೀಯ ಕಾರಣಗಳಿಂದ ಅಥವಾ ಬೇಡದಿರುವ ಗರ್ಭಪಾತಕ್ಕೆ ಮಿತಿಯನ್ನು 24 ವಾರಗಳೀಗೆ ಹೆಚ್ಚಿಸುವ ವಿಧೇಯಕಕ್ಕೆ ವೈದ್ಯಕೀಯ ಕಾರಣಗಳಿಗಾಗಿ ಗರ್ಭಪಾತ (ತಿದ್ದುಪಡಿ) ವಿಧೇಯಕ 2020ನ್ನು ಅಧಿವೇಶನದಲ್ಲಿ ಮಂಡನೆ ಮಾಡಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ.

ಆಧಾರ:ಉದಯವಾಣಿ, ದಿನಾಂಕ: 30.01.2020

## 10. ಪಾರಂಪರಿಕ ಕಟ್ಟಡಗಳ ರಕ್ಷಿಸಲು ತಜ್ಞರ ಸಮಿತಿ

ನಗರದ ಪಾರಂಪರಿಕ ಕಟ್ಟಡಗಳು ಹಾಗೂ ಪರಿಸರ ಸಂರಕ್ಷಣೆ ಉದ್ದೇಶದಿಂದ ತಜ್ಞರ ಸಮಿತಿ ರಚನೆ ಮಾಡಲು ಪಾಲಿಕೆ ನಿರ್ಧರಿಸಿದೆ. ಬೆಂಗಳೂರಿನಲ್ಲಿ ಕೆ.ಆರ್.ಮಾರುಕಟ್ಟೆ, ಟಿಪ್ಪು ಸುಲ್ತಾನ್ ಅರಮನೆ, ಕಲಾಸಿಪಾಳ್ಯದಲ್ಲಿರುವ ಹೈದರ್ ಅಲಿ ಕಾಲದ ಶಸ್ತ್ರಾಸ್ತ್ರ ಕಾರ್ಯಾಗಾರ, ವಿಧಾನ ಸೌಧ, ಕನ್ನಡ ಸಾಹಿತ್ಯ ಪರಿಷತ್ತು ಕಟ್ಟಡ ಸೇರಿದಂತೆ ಹಲವು ಪಾರಂಪರಿಕ ಕಟ್ಟಡಗಳಿವೆ. ಇದನ್ನು ಯಥಾಸ್ಥಿತಿಯಲ್ಲಿ ಕಾಪಾಡಿಕೊಳ್ಳಲು ಹಾಗೂ ಕಟ್ಟಡಗಳ ಇತಿಹಾಸ ಮುಂದಿನ ಪೀಳಿಗೆಗೂ ತಿಳಿಸುವ ನಿಟ್ಟಿನಲ್ಲಿ ಸಮಿತಿ ರಚನೆ ಮಾಡಲಾಗುತ್ತಿದೆ. ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಮತ್ತು ಸುರಕ್ಷತೆ ದೃಷ್ಟಿಯಿಂದ ಸಮಿತಿ ವರದಿ ನೀಡಲಿದ್ದು, ಅದರ ಆಧಾರದಲ್ಲಿ ಮುಂದಿನ ಕ್ರಮಕೈಗೊಳ್ಳಲಾಗುವುದು. ಪಾರಂಪರಿಕ ಕಟ್ಟಡಗಳ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸಲು ಸಹ ಇದು ಸಹಕಾರಿಯಾಗಲಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಆಧಾರ:ಉದಯವಾಣಿ, ದಿನಾಂಕ: 17.02.2020

## 11. 14 ಜಿಲ್ಲೆಗಳಲ್ಲಿ ಅಟಲ್ ಭೂ ಜಲ ಯೋಜನೆ

ಅಂತರ್ಜಲ ಸಂರಕ್ಷಣೆ ಸದ್ಬಳಕೆ ಹಾಗೂ ನಿರ್ವಹಣೆಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ಅಟಲ್ ಭೂಜಲ ಯೋಜನೆಯನ್ನು ರೂ. 1200 ಕೋಟಿ ವೆಚ್ಚದಲ್ಲಿ ರಾಜ್ಯದ 14 ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ. ಕೇಂದ್ರ ಸರ್ಕಾರದ ಈ ಯೋಜನೆ ರಾಜ್ಯ ಸರ್ಕಾರದ ಆರ್ಥಿಕ ಸಹಭಾಗಿತ್ವದಲ್ಲಿ ಜಾರಿಗೆ ಬರಲಿದೆ. ರಾಜ್ಯದಲ್ಲಿ ದಕ್ಷಿಣ ಕರ್ನಾಟಕ ಭಾಗಕ್ಕೆ ಸೇರಿದ ಹತ್ತು ಜಿಲ್ಲೆ ಸೇರಿದಂತೆ ಒಟ್ಟು 14 ಜಿಲ್ಲೆಗಳಲ್ಲಿ ತೀವ್ರ ಬರ ಇದೆ. ಈ ಭಾಗದ ಹಲವು ತಾಲ್ಲೂಕುಗಳ ಅಂತರ್ಜಲವು ಫ್ಲೋರೈಡ್ ಮಿಶ್ರಿತವಾಗಿವೆ. ಇಂತಹ ಪ್ರದೇಶದಲ್ಲಿ ಅಂತರ್ಜಲ ನಿರ್ವಹಣೆಗೆ ಕೇಂದ್ರ ಸರ್ಕಾರವು ಏಳು ರಾಜ್ಯಗಳಲ್ಲಿ 6.0 ಸಾವಿರ ಕೋಟಿ ರೂ.ವೆಚ್ಚದಲ್ಲಿ 'ಅಟಲ್ ಭೂ ಜಲ ಯೋಜನೆ' ಜಾರಿಗೆ ತಂದಿದೆ. ಪ್ರಮುಖವಾಗಿ ಚಿಕ್ಕಬಳ್ಳಾಪುರ, ಚಿಂತಾಮಣಿ, ಗೌರಿಬಿದನೂರು, ಕೊರಟಗೆರೆ, ಪಾವಗಡ, ಮಧುಗಿರಿ, ಚಿಕ್ಕನಾಯಕನಹಳ್ಳಿ, ಬಾಗೇಪಲ್ಲಿ, ಬಂಗಾರಪೇಟೆ, ಕನಕಪುರ, ಶ್ರೀನಿವಾಸಪುರ, ಮಾಲೂರು, ಮಾಗಡಿಯಂತಹ ತೀವ್ರ ಅಂತರ್ಜಲ ಕೊರತೆ ಎದುರಿಸುತ್ತಿರುವ

ಪ್ರದೇಶಗಳನ್ನು ಆದ್ಯತೆಯಾಗಿ ಪರಿಗಣಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆಧಾರ:ಕನ್ನಡಪ್ರಭ, ದಿನಾಂಕ: 18.02.2020

## 12. ರಾಜ್ಯದ 175 ಆಸ್ಪತ್ರೆಗಳ ಡಿಜಿಟಲೀಕರಣಕ್ಕೆ ಒಪ್ಪಿಗೆ

ರಾಜ್ಯದ 122 ತಾಲ್ಲೂಕು ಆಸ್ಪತ್ರೆಗಳು, 50 ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು 3 ಎಂಎಚ್‌ಸಿಗಳಲ್ಲಿ ಇ ಆಸ್ಪತ್ರೆ ಕಾರ್ಯಕ್ರಮವನ್ನು ವಿಸ್ತರಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಆಸ್ಪತೆಗಳ ಆಡಳಿತ ಮತ್ತು ರೋಗಿಯ ಮಾಹಿತಿಯನ್ನು ಸಂಪೂರ್ಣವಾಗಿ ಡಿಜಿಟಲೀಕರಣ ಮಾಡಲಾಗುವುದು. ಇದರಿಂದ ಕಾಗದ ಮುಕ್ತ ವ್ಯವಸ್ಥೆ ಜಾರಿ ಆಗುತ್ತದೆ. ಇದಕ್ಕಾಗಿ ಭಾರತ ಸರ್ಕಾರ ವಿಶೇಷ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿದೆ. ಇ ಆಸ್ಪತ್ರೆಗಳಲ್ಲಿ ಚೀಟಿ ಬರೆಯುವ ಹಂತದಿಂದ ಎಲ್ಲ ವ್ಯವಸ್ಥೆಯೂ ಡಿಜಿಟಲೀಕರಣ ಆಗುತ್ತದೆ ಎಂದು ಮೂಲಗಳು ಹೇಳಿವೆ.

ಆಧಾರ:ಪ್ರಜಾವಾಣಿ, ದಿನಾಂಕ: 18.02.2020

## 13. ಸಂಪುಟ ಸಭೆಯ ನಿರ್ಣಯಗಳು

ದಕ್ಷಿಣ ಕನ್ನಡದ ಎಡಪದವು ಕುಪ್ಪೆಪದವು–ಅರಳ–ಸೂರ್ನಾಟು ನಡುವೆ ಸೇತುವೆ ನಿರ್ಮಾಣಕ್ಕೆ ರೂ. 13,90 ಕೋಟಿ ಅನುದಾನ. ಉಡುಪಿ ಜಿಲ್ಲೆ ಗಂಗೊಳ್ಳಿಯಲ್ಲಿ ಮೀನುಗಾರಿಕೆ ಜಟ್ಟಿ ನಿರ್ಮಾಣಕ್ಕೆ ರೂ. 12 ಕೋಟಿ. 259 ಸಹಾಯಕರ ನೇಮಕಕ್ಕೆ ಘಟನೋತ್ತರ ಅನುಮತಿ. ಉನ್ನತ ಶಿಕ್ಷಣ ಸಂಸ್ಥೆಗಳ ವೇತನ–ಪಿಂಚಣಿ ನಿಯಂತ್ರ ಮಸೂದೆಗೆ ಒಪ್ಪಿಗೆ. ಶಿಂಶಾ ನದಿಯಿಂದ ಭೀಮಾ ಜಲಾಶಯಕ್ಕೆ ನೀರು ತುಂಬಿಸುವ ಏತ ನೀರಾವರಿಗೆ ರೂ.20.83 ಕೋಟಿ. ಕಣ್ವ ಜಲಾಶಯದಿಂದ 17 ಕೆರೆಗಳನ್ನು ತುಂಬಿಸಲ ರೂ. 24.85 ಕೋಟಿ ಬಿಡುಗಡೆ. ಗ್ರಾಮೀಣ ನೈರ್ಮಲ್ಯ ನೀತಿಗೆ ಒಪ್ಪಿಗೆ.

ಆಧಾರ:ಪ್ರಜಾವಾಣಿ, ದಿನಾಂಕ: 18.02.2020

## 14. ಜೀವ, ಜೀವನಕ್ಕೆ ಸಮಸ್ಯೆ ಆಗದಿರಲಿ

ಕೊರೊನಾ ವೈರಸ್ ತಡೆಗೆ ಸರ್ಕಾರ ಟಾಸ್ಕ್‌ಫೋರ್ಸ್ ರಚಿಸಿದ್ದು, ಜನರ ಜೀವನಕ್ಕೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಸರ್ವಪಕ್ಷದ ಮುಖಂಡರ ಸಭೆ ಬಳಿಕ ಮಾತನಾಡಿದ ಅವರು, ಕೋವಿಡ್–19 ಹರಡುವುದನ್ನು ತಡೆಯಲು ಕೈಗೊಂಡಿರುವ ಕ್ರಮಗಳಿಂದ ಜನ ಜೀವನದ ಮೇಲೆ ಗಂಭೀರ ಪರಿಣಾಮ ಉಂಟಾಗಿದೆ. ಲಾಕ್‌ಡೌನ್ ಆದೇಶದಿಂದ ಮತ್ತಷ್ಟು ಕಠಿಣ ಮಾಡುವ ಬಗ್ಗೆ ಚರ್ಚೆ ಮಾಡಲಾಗಿದೆ ಹಾಗೂ ಕೊರೊನಾ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವ ಬಗ್ಗೆ ಸಲಹೆಗಳು ಬಂದಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಆಧಾರ:ವಿಜಯವಾಣಿ, ದಿನಾಂಕ: 30.03.2020

# ಭಾಗ-5

## ರಾಜ್ಯ ಜಲ-ನೆಲ-ಭಾಷೆ ಸುದ್ದಿಗಳು

### 1. ಗಂಗೆಯಲ್ಲಿ ಔಷಧ ಪ್ರತಿರೋಧಿ ಬ್ಯಾಕ್ಟೀರಿಯಾ

ಹಿಮಾಲಯದಿಂದ ಹರಿಯುವ ಗಂಗಾ ನದಿ ಪವಿತ್ರವಾಗಿದ್ದು, ಈ ನದಿಯಲ್ಲಿ ಸ್ನಾನ ಮಾಡಿದರೆ ಆರೋಗ್ಯ ಸುಧಾರಿಸುತ್ತದೆಂಬ. ನಂಬಿಕೆ ಭಾರತೀಯರಲ್ಲಿದೆ. ಆದರೆ ನದಿಪಾತ್ರದಲ್ಲಿ ಮಾಲಿನ್ಯದ ಪ್ರಮಾಣ ಮಿತಿಮೀರಿದ್ದು, ನದಿಯು ಹಲವು ಬ್ಯಾಕ್ಟೀರಿಯಾಗಳ ತಾಣವಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ದೊಡ್ಡ ದೊಡ್ಡ ನಗರಗಳನ್ನು ಬಳಸಿ ಹರಿಯುವ ನದಿಗೆ ಆಸ್ಪತ್ರೆ ಕೈಗಾರಿಕೆ, ಕೃಷಿ ತ್ಯಾಜ್ಯಗಳು ನಿರಂತರವಾಗಿ ಸೇರ್ಪಡೆಯಾಗಿರುವ ಪರಿಣಾಮ ರೋಗನಿರೋಧಕಗಳಿಗೆ (ಅಂಟಿಬಯಾಟಿಕ್) ಪ್ರತಿರೋಧ ಬೆಳೆಸಿಕೊಂಡಿರುವ ಕೆಲವು ರೀತಿಯ ಬ್ಯಾಕ್ಟೀರಿಯಾಗಳು ನೀರಿನಲ್ಲಿ ತುಂಬಿಕೊಂಡಿವೆ. ನಗರದ ತ್ಯಾಜ್ಯ, ಪಶುಗಳ ತ್ಯಾಜ್ಯ, ರಸಗೊಬ್ಬರ ಕೀಟನಾಶಕ, ಲೋಹಗಳು, ಸುಟ್ಟ ಶವಗಳ ಬೂದಿಯು ನದಿಗೆ ಸೇರ್ಪಡೆಯಾಗಿ, ಜಗತ್ತಿನ ಮಾಲಿನ್ಯಕಾರಕ ನದಿಗಳಲ್ಲಿ ಗಂಗಾ ನದಿ ಕೂಡ ಒಂದೆನಿಸಿಕೊಂಡಿದೆ. ನೀರಿನಲ್ಲಿ ಬ್ಯಾಕ್ಟೀರಿಯಾ ಹೆಚ್ಚಿನ ಮಟ್ಟದಲ್ಲಿದೆ ಎಂದು ಭಾರತೀಯ ತಂತ್ರಜ್ಞಾನ ಸಂಸ್ಥೆಯ ಬಯೊಕೆಮಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಶೇಕ್ ಜಿಯಾವುದ್ದೀನ ಅಹಮದ್ ಹೇಳಿರುತ್ತಾರೆ.

ಅಹಮದ್‌ರವರ ಸಂಶೋಧನಾ ವಿದ್ಯಾರ್ಥಿಗಳು ಗಂಗೋತ್ರಿಯಿಂದ ಹಿಡಿದು, ನದಿ ಸಮುದ್ರ ಸೇರುವವರಿಗೆ ಪ್ರಮುಖ ಕಡೆಗಳಿಂದ ನೀರಿನ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷೆಗೆ ಒಳಪಡಿಸಿದ್ದಾರೆ. ಪ್ರತಿರೋಧ ಗುಣ ಬೆಳೆಸಿಕೊಂಡಿರುವ ಬ್ಯಾಕ್ಟೀರಿಯಾಗಳು ನದಿಯ ಕೆಳಹಂತದಲ್ಲಿ ಕಂಡುಬರುವುದು. ಸಾಮಾನ್ಯ ಅಚ್ಚರಿಯೆಂದರೆ ನದಿ ಆರಂಭದ ನೂರು ಮೈಲಿಯಲ್ಲೇ ಅವು ಕಂಡುಬಂದಿದೆ. ಉತ್ತರ ಕಾಶಿ ಹೃಷಿಕೇಶ ಹರಿದ್ವಾರದಲ್ಲಿ ಹರಿಯುವ ನೀರಿನಲ್ಲಿ ಇವು ಆಶ್ರಯಪಡೆದಿವೆ. ಈ ಬ್ಯಾಕ್ಟೀರಿಯಾಗಳು ಚಳಿಗಾಲದಲ್ಲಿ ಕಡಿಮೆಯಿರುತ್ತದೆ. ಮೇ ಜೂನ್ ತಿಂಗಳ ಯಾತ್ರಾ ಅವಧಿಯಲ್ಲಿ ಹೆಚ್ಚುತ್ತವೆ.

ಸ್ನಾನಘಟ್ಟಗಳಲ್ಲಿ ಜನರು ಮಿಂದಾಗ ಬ್ಯಾಕ್ಟೀರಿಯಾಗಳು ಜನರಿಗೆ ವರ್ಗಾವಣೆಯಾಗುತ್ತವೆ. ಹೃಷಿಕೇಶದಲ್ಲಿ ಚಳಿಗಾಲದ ಅವಧಿಯಲ್ಲಿ ಒಂದು ಲಕ್ಷ ಜನರಿದ್ದರೆ ಯಾತ್ರೆ ಅವಧಿಯಲ್ಲಿ ಈ ಸಂಖ್ಯೆ 5 ಲಕ್ಷ ದಾಟುತ್ತದೆ. ಜನರಿಗೆ ಸಂಪ್ರದಾಯಗಳನ್ನು ನಿಲ್ಲಿಸಿ ಎನ್ನಲು ಸಾಧ್ಯವಿಲ್ಲ. ಆದರೆ ಸರ್ಕಾರವು ಮಾಲಿನ್ಯ ತಡೆಗೆ ಹೆಚ್ಚು ಕ್ರಮ ತೆಗೆದುಕೊಳ್ಳಬೇಕು ಎನ್ನುತ್ತಾರೆ ಅಹಮದ್.

ಆಧಾರ:ಪ್ರಜಾವಾಣಿ, ದಿನಾಂಕ:20.01.2020.

### 2. ಕಲಿಕೆ-ಗಳಿಕೆ ಭಾಷೆಯಾಗಲಿ ಕನ್ನಡ

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಬೇಕು. ಪರಿಸರದ ಭಾಷೆಯೇ ಕಲಿಯುವ ಭಾಷೆಯಾದಾಗ ಮಾತ್ರ ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ' ಎಂದು 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಎಚ್.ಎಸ್.ವೆಂಕಟೇಶಮೂರ್ತಿ ಅಭಿಪ್ರಾಯಪಟ್ಟರು.

ಸಮ್ಮೇಳನಾಧ್ಯಕ್ಷರ ಭಾಷಣ ಮಂಡಿಸಿದ ಅವರು, 'ಕನ್ನಡ ನಾಡಿನ ಉಜ್ವಲ ಶಕ್ತಿಯು ನಮ್ಮ ಕನ್ನಡದ ಭಾಷೆಯಲ್ಲಿಯೇ ಇದೆ. ಕರ್ನಾಟಕದಲ್ಲಿ ಕನ್ನಡವೇ ಮಾತೃಭಾಷೆಯಾಗಬೇಕು' ಎಂದರು.

ತಮ್ಮ ಭಾಷಣದುದ್ದಕ್ಕೂ ಕನ್ನಡ ನುಡಿ ಅಭಿವೃದ್ಧಿಗೆ ಆಗಬೇಕಿರುವ ಕಾರ್ಯದ ಬಗ್ಗೆ ಪ್ರತಿಪಾದಿಸಿದ ಅವರು 'ಕನ್ನಡ ಮತ್ತು ಉರ್ದು ಭಾಷೆ ಮೇಳೈಸಿಕೊಂಡಿರುವ ಕಲಬುರಗಿ ಭಾಷೆಯು ಹೊಸ ಜೀವ ಭಾಷೆ ಎಂದು ತಿಳಿಸಿದರು. ಕಲಬುರಗಿಯ ಭಾಷೆ ತತ್ವಪದಕಾರರ ಭಾಷೆಯಾಗಿದೆ' ಎಂದರು.

'ನಮ್ಮ ಸಂಸ್ಕೃತಿಯ ಚಿಂತನೆ ಮತ್ತು ಶಿಕ್ಷಣದಲ್ಲಿ ಕನ್ನಡ ಭಾಷೆಯ ತೊಡಗುವಿಕೆಯು ನಿರಂತರವಾಗಿ ನಡೆಯಬೇಕು. ಕನ್ನಡದ ಕೃತಿಗಳು ಬೇರೆ ಬೇರೆ ಭಾಷೆಯಲ್ಲಿ ಪ್ರಕಟವಾಗುವಂತಾಗಬೇಕು. ಕನ್ನಡದ ಭಾಷೆಯ

ಉಳಿವಿನ ದೃಷ್ಟಿಯಿಂದ ಕನ್ನಡಿಗರಾದ ನಾವು ಪ್ರತಿಯೊಬ್ಬರೂ ಕನ್ನಡದಲ್ಲಿಯೇ ವ್ಯವಹರಿಸುವುದು ಅವಶ್ಯವಾಗಿದೆ' ಎಂದು ತಿಳಿಸಿದರು.

'ಶಿಕ್ಷಣದ ಸಂಸ್ಥೆಗಳಲ್ಲಿ ಕನ್ನಡ ಭಾಷೆಯನ್ನು ನಿರ್ಲಕ್ಷ್ಯಿಸಿದರೆ ಮಕ್ಕಳು ತಮ್ಮ ಗ್ರಹಿಕಾ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಲೇ ಸಾಗಿದೆ. ದಿನೇ ದಿನೇ ಮಕ್ಕಳ ನಾಲಿಗೆಯಿಂದ ಕನ್ನಡ ಭಾಷೆಯ ಬೀಜಗಳು ಮಾಯವಾಗುತ್ತಿವೆ.' ಎಂದು ಆತಂಕ ವ್ಯಕ್ತ ಪಡಿಸಿದರು.

ನಮ್ಮ ಪರಿಸರದ ನಾಶ ಎಂದರೆ ಅದು ಇಡೀ ಜೀವ ಜಗತ್ತಿನ ನಾಶ, ಬಡವರ ನಾಶ ಎಂದು ತಿಳಿಸಿದ ಅವರು, ನಮ್ಮ ಗುರಿಯು ಬಡತನದ ನಿರ್ಮೂಲನೆಯಲ್ಲ. ಐಶ್ವರ್ಯದ ಧ್ರುವೀಕರಣವಾಗುವುದು' ಎಂದರು.

ಯಾವ ಭಾಷೆಯೂ ಇನ್ನೊಂದು ಭಾಷೆಯನ್ನು ಅಳಿಸಿಹಾಕಬಾರದು. ನಾವು ಕನ್ನಡವನ್ನೇ ಜೀವಿಸಬೇಕು. ಕನ್ನಡದ ಪತ್ರಿಕೆಗಳನ್ನು ಓದಬೇಕು. ಕನ್ನಡದ ಸಿನಿಮಾಗಳನ್ನು ನೋಡಬೇಕು' ಎಂದರು.

ಹಿಂದಿಯವರು ನಮ್ಮವರೇ ಎನ್ನುವುದು ಒಪ್ಪುತ್ತೇನೆ. ಆದರೆ ಹಿಂದಿಗೆ ಸಮಾನತೆಯಲ್ಲೂ ಪ್ರಥಮ ಸ್ಥಾನ ಎಂಬ ಮಾತನ್ನು ಒಪ್ಪಲು ಸಾಧ್ಯವಿಲ್ಲ. ಸಲೀಸು ವ್ಯವಹಾರಕ್ಕೆ ಭಾಷೆ ಅಗತ್ಯವೆಂದರೆ ಅದು ಹಿಂದಿ ಆಗಬಾರದು.

'ಇಂದಿನ ಆಧುನಿಕ ಯುಗದಲ್ಲಿ ಇಂಗ್ಲೀಷ್ ವ್ಯವಹಾರಿಕ ಭಾಷೆಯಾಗಿ ನಮಗೆ ಬೇಕು. ಆದರೆ ಅಷ್ಟಕ್ಕೆ ಸೀಮಿತವಾಗಬೇಕು. ಒಂದು ವೇಳೆ ಆಳವಾಗಿ ಇಂಗ್ಲೀಷ್ ಅಧ್ಯಯನ ಮಾಡಿದರೆ, ಅದನ್ನು ಮಾಡಿದ ಬಳಿಕ ಆ ಜ್ಞಾನವನ್ನು ಕನ್ನಡಕ್ಕೆ ಬಳಸಬೇಕು.

**30 ನಿಮಿಷ ಎಚ್‌ಎಸ್‌ವಿ ಭಾಷಣ**: ಸಿದ್ದಪಡಿಸಿದ ಭಾಷಣವನ್ನು ಪೂರ್ತಿ ಓದದೇ, ಪ್ರಮುಖಾಂಶಕ್ಕೆ ಸೀಮಿತ, ಭಾಷಣದ ನಡುವೆ ಕಲಬುರಗಿ ವಿಶೇಷತೆಯನ್ನು ನೆನೆದ ವೆಂಕಟೇಶಮೂರ್ತಿ, ಜ್ಞಾನವಾಹಿನಿಗಳನ್ನು ಮಾತೃ ಭಾಷೆಗೆ ತರ್ಜುಮೆ ಮಾಡಬೇಕಿದೆ ಎಂದ ಎಚ್‌ಎಸ್‌ವಿ, ಕನ್ನಡ ಅಭಿವೃದ್ಧಿಗೆ ತಂತ್ರಾಂಶ ಅಗತ್ಯವೆಂದು ಪ್ರತಿಪಾದನೆ, ಹಿಂದಿಯವರೂ ನಮ್ಮ ಮಂದಿಯೇ ಎಂಬ ದರ್ಶನ ದೀಪ ನಮ್ಮದು.

ಇಂದಿನ ಸಮುದಾಯದ ಸ್ವಾರ್ಥ ಕೇಂದ್ರಿತ ಜೀವನದಲ್ಲಿ ಗಣಿ ಮಾರಿ ಹಣ ಮಾಡುವುದೇ ಹೊರತು, ಭವಿಷ್ಯದ ಅರಿವಿಲ್ಲ. ಅನೇಕರದ್ದು ಬಡತನ ನಿರ್ಮೂಲನೆಗಿಂತ ಐಶ್ವರ್ಯದ ಧ್ರುವೀಕರಣವಾಗಿದೆ.

**ಮಹಾರಾಷ್ಟ್ರಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ – ಸಿ.ಎಂ.ಯಡಿಯೂರಪ್ಪ**

ಸಾಹಿತ್ಯಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳು, ನಿಗಮ ಹಾಗೂ ಮಂಡಳಿಗಳು, ಅಕಾಡೆಮಿಗಳು, ಪ್ರಶಸ್ತಿ ಆಯ್ಕೆ ಸಮಿತಿಗಳು ಇತ್ಯಾದಿಗಳಲ್ಲಿ ಈ ಭಾಗಕ್ಕೆ ಸೂಕ್ತ ಪ್ರಾತಿನಿಧ್ಯ ದೊರೆಯುತ್ತಿಲ್ಲವೆಂಬ ಕೂಗು ಬಹಳ ದಿನಗಳಿಂದಲೂ ಇದೆ. ಈ ಕೊರತೆಯನ್ನು ನಿವಾರಿಸಲು ನಮ್ಮ ಸರ್ಕಾರ ಈ ಭಾಗಕ್ಕೆ ಸಲ್ಲಬೇಕಾದ ಪ್ರಾತಿನಿಧ್ಯ ಒದಗಿಸಲು ಬದ್ಧವಾಗಿದೆ.

ಇತ್ತೀಚೆಗೆ ಮಹಾರಾಷ್ಟ್ರ ಗಡಿಯಲ್ಲಿ ಶಿವಸೇನಾ ಕಾರ್ಯಕರ್ತರ ಪುಂಡಾಟಿಕೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು, 85ನೇ ಅಖಿಲ ಭಾರತ ಕನ್ನಡ ಸಮ್ಮೇಳನ ವೇದಿಕೆಯ ಮೂಲಕ ಎಚ್ಚರಿಕೆ ನೀಡಿದರು.

ಗುಲ್ಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕದ ನಾಡು, ನುಡಿ, ಜಲ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಸರ್ಕಾರ ರಾಜಿಯಾಗುವುದಿಲ್ಲ. ಗಡಿ ತಕರಾರು ಎತ್ತುವ ತಂಟೆಕೋರರ ಪುಂಡಾಟಿಕೆಯನ್ನು ಸಹಿಸುವುದಿಲ್ಲ. ನಾಡಿನ ಸಮಸ್ತ ಕನ್ನಡಿಗರ ಸರ್ವತೋಮುಖ ಅಭಿವೃದ್ಧಿ ರಾಜ್ಯ ಸರ್ಕಾರ ಧ್ಯೇಯ ಮಂತ್ರ ಎಂದು ಪುನರುಚ್ಚರಿಸಿದರು.

ಗಡಿ ಸಮಸ್ಯೆಗೆಂದು ರಚನೆಯಾದ ಮಹಾಜನ್ ಸಮಿತಿಯ ವರದಿ ಮಂಡನೆಯಾದಾಗಿನಿಂದ ರಾಜಕೀಯ ಕಾರಣಕ್ಕೆ ಗೊಂದಲ ಮೂಡಿಸಲಾಗುತ್ತಿದೆ. ಈ ಗೊಂದಲದಿಂದ ಪ್ರಕರಣ ಸುಪ್ರೀಂಕೋರ್ಟಿನಲ್ಲಿದೆ. ಈ ವಿಚಾರದಲ್ಲಿ ತಾರ್ಕಿಕ ಅಂತ್ಯ ಕಾಣಿಸುವುದಕ್ಕೆ ನಮ್ಮ ಸರ್ಕಾರ ಕಾರ್ಯತಂತ್ರ ರೂಪಿಸಲಿದೆ. ಕರ್ನಾಟಕ ನಾಡು ನುಡಿ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಈ ಸಮಯದಲ್ಲಿ ಭರವಸೆ ನೀಡುತ್ತೇನೆ ಎಂದರು.

ಆಧಾರ:ವಿಶ್ವವಾಣಿ, ದಿನಾಂಕ:06.02.2020

### 3. ಭದ್ರಾವತಿ: ಶಿಲಾಯುಗದ ಬೃಹತ್ ನಿಲ್ಸ್‌ಗಲ್ಲು ಶೋಧ

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಹೊಸನಂಜಾಪುರ ಗ್ರಾಮದಲ್ಲಿ ಶಿಲಾಯುಗ ಕಾಲದ ನಿಲ್ಸ್‌ಗಲ್ಲು (ನಿಲ್ಲಿಸಿರುವ ಕಲ್ಲು) ಪತ್ತೆಯಾಗಿದೆ.

ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸಹಾಯಕ ನಿರ್ದೇಶಕರಾದ ಆರ್. ತೇಜೇಶ್ವರ, ಡಾ: ಮಧುಸೂಧನ್, ಡಾ:ಅನಿಲ್ ಕುಮಾರ್ ಅವರು ಕ್ಷೇತ್ರ ಕಾರ್ಯ ಕೈಗೊಂಡಾಗ ಈ ಗ್ರಾಮದ ಹೇರೋಡ್ರಾಮ್ ಎಂಬ ಸ್ಥಳದಲ್ಲಿ ಬೃಹತ್ ಶಿಲಾಯುಗ ಕಾಲದ ಈ ನಿಲ್ಸ್‌ಗಲ್ಲು ಪತ್ತೆಯಾಗಿದೆ. ಸುಮಾರು ಏಳೂವರೆ ಅಡಿ ಎತ್ತರದ ಗ್ರಾನೈಟ್ ಕಲ್ಲು ಇದಾಗಿದೆ. ಈ ನಿಲ್ಸ್‌ಗಲ್ಲನ್ನು ಸ್ಥಳೀಯರು ನಿಧಿ ಕಲ್ಲು ಎಂದು ಕರೆಯುತ್ತಿದ್ದರು. ವಾಸ್ತವವಾಗಿ ಇದು ನಿಲ್ಸ್‌ಗಲ್ಲು ಆಗಿದ್ದು, ಬೃಹತ್ ಶಿಲಾಯುಗದ ಮಾನವನು ಸಮಾಧಿ ಮಾಡುವಾಗ ಈ ರೀತಿಯ ನಿಲ್ಸ್‌ಗಲ್ಲನ್ನು ಅವರ ನೆನಪಿಗೋಸ್ಕರ ಸ್ಮಾರಕ ಶಿಲೆಯಾಗಿ ನಿಲ್ಲಿಸುತ್ತಿದ್ದರು. ಇದರಲ್ಲಿ ಯಾವುದೇ ವಿಗ್ರಹದ ಕೆತ್ತನೆ ಇರುವುದಿಲ್ಲ.

ಆಧಾರ:ಕನ್ನಡ ಪ್ರಭ, ದಿನಾಂಕ:12.02.2020

### 4. ನೀರಾವರಿಗೆ ಏನೆಲ್ಲಾ ಬೇಕು

ದಕ್ಷಿಣದ ಕಾವೇರಿ ಕಣಿವೆ, ಉತ್ತರದ ಕೃಷ್ಣಾ ಕಣಿವೆ ಜಲಾನಯನ ಪ್ರದೇಶಗಳಲ್ಲಿ ಹಲವು ನೀರಾವರಿ ಯೋಜನೆಗಳು ದಶಕಗಳಿಂದ ಕುಂಟುತ್ತಾ ಸಾಗಿವೆ. ಮಧ್ಯೆ ಎತ್ತಿನ ಹೊಳೆ ಯೋಜನೆ ತೆವಳುತ್ತಿದೆ. ಹಲವು ಯೋಜನೆಗಳು ಹೀಗೆ ನೆನೆಗುದಿಗೆ ಬೀಳಲು ಮುಖ್ಯ ಕಾರಣ ಹಣಕಾಸಿನ ಅಲಭ್ಯತೆ. ಯೋಜನೆ ವಿಳಂಬವಾದಷ್ಟೂ ಒಂದೆಡೆ ಯೋಜನಾ ಗಾತ್ರ ಹೆಚ್ಚುತ್ತಾ ಹೋದರೆ, ಇನ್ನೊಂದೆಡೆ ಬೇಗ ನೀರಾವರಿ ಸೌಲಭ್ಯ ಸಿಗದೆ ಕೃಷಿ ಉತ್ಪಾದನೆಯು ಕುಂಠಿತಗೊಳ್ಳುತ್ತಿದೆ. ರಾಜ್ಯ ಸರ್ಕಾರದ ಇನ್ನೊಂದು ಬಜೆಟ್ ಮಂಡನೆ ಹತ್ತಿರವಾದ ಈ ಹೊತ್ತಿನಲ್ಲಿ ರಾಜ್ಯದಲ್ಲಿ ತುರ್ತಾಗಿ ಆಗಬೇಕಿರುವ ಕೆಲಸಗಳು ಯಾವುವು, ಬೇಕಾದ ಹಣಕಾಸಿನ ವ್ಯವಸ್ಥೆ ಎಷ್ಟು ಎಂಬುದರ ವಿಶ್ಲೇಷಣೆ ನಡೆಸಿದ್ದಾರೆ ನೀರಾವರಿ ತಜ್ಞ ಕ್ಯಾಪ್ಟನ್ ಎಸ್. ರಾಜರಾವ್.

#### ಗೋದಾವರಿಯಿಂದ ಹೆಚ್ಚುವರಿ ನೀರು

ಕೃಷ್ಣಾ ಎರಡನೇ ನ್ಯಾಯಮಂಡಳಿ ವಿಚಾರದಲ್ಲಿ ಅನುಸರಿಸಿದ ತತ್ವಗಳನ್ನೇ, ಗೋದಾವರಿ ಜಲಾನಯನದ ಪ್ರದೇಶದಿಂದ ಹೆಚ್ಚುವರಿ ನೀರನ್ನು ಪಡೆದುಕೊಳ್ಳುವಲ್ಲಿಯೂ ಅನುಸರಿಸುವ ಅಗತ್ಯವಿದೆ. ಗೋದಾವರಿ ನೀರನ್ನು ಕೃಷ್ಣಾ ನದಿಗೆ ತಿರುಗಿಸಲು ಉದ್ದೇಶಿಸಲಾಗಿದೆ. ಈ ಪ್ರಕಾರ ರಾಜ್ಯಕ್ಕೆ 45.39 ಟಿಎಂಸಿ. ಅಡಿ ನೀರನ್ನು ಗೋದಾವರಿ ನ್ಯಾಯಮಂಡಳಿ ಹಂಚಿಕೆ ಮಾಡಿದೆ. ಆದರೆ ಗೋದಾವರಿ ಜಲಾನಯನ ಪ್ರದೇಶದ ಲಭ್ಯ ನೀರಿನ ಮರು ಮೌಲ್ಯಮಾಪನ ಮಾಡಿದರೆ, ಕರ್ನಾಟಕಕ್ಕೆ ಹೆಚ್ಚುವರಿಯಾಗಿ 20ರಿಂದ 25 ಟಿಎಂಸಿ ಅಡಿ ನೀರು ದೊರೆಯುವ ಸಾಧ್ಯತೆಯಿದೆ. ಇದರಿಂದ ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ನೆರವಾಗಲಿದೆ. ಕೃಷ್ಣಾ ಎರಡನೇ ನ್ಯಾಯಮಂಡಳಿ ರಚಿಸಿದ ರೀತಿಯಲ್ಲೆ ಪ್ರತ್ಯೇಕ ನ್ಯಾಯಮಂಡಳಿ ರಚಿಸಿದರೆ, ಇದು ಸಾಧ್ಯವಾಗಲಿದ್ದು, ಕರ್ನಾಟಕ ಸರ್ಕಾರ ಈ ನಿಟ್ಟಿನಲ್ಲಿ ಹೆಚ್ಚು ಶ್ರಮ ವಹಿಸಬೇಕಿದೆ.

#### ಮಹದಾಯಿ : ಮರು ವಿನ್ಯಾಸ ಅಗತ್ಯ

ಮಹದಾಯಿ ನೀರು ವ್ಯಾಜ್ಯ ಪರಿಹಾರ ಮಂಡಳಿಯು (ಎಂಡಬ್ಲ್ಯೂಡಿಟಿ) ಕರ್ನಾಟಕಕ್ಕೆ 13.42 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿದೆ. ನೀರು ಹಂಚಿಕೆ ಸಂಬಂಧ ಗೆಜೆಟ್ ಅಧಿಸೂಚನೆ ಹೊರಡಿಸಿ, ಮೂರು ತಿಂಗಳೊಳಗೆ ಮಹದಾಯಿ ನೀರು ನಿರ್ವಹಣೆ ಪ್ರಾಧಿಕಾರ (ಎಂಡಬ್ಲ್ಯುಎಂಎ) ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಮಂಡಳಿ ಸೂಚಿಸಿತ್ತು.

ಉದ್ದೇಶಿತ ಬಂಡೂರಿ ಜಲಾಶಯಕ್ಕೆ 2.18 ಟಿಎಂಸಿ ಅಡಿ ಹಾಗೂ ಉದ್ದೇಶಿತ ಕಳಸಾ ಜಲಾಶಯಕ್ಕೆ 1.72 ಟಿಎಂಸಿ ಅಡಿ ನೀರನ್ನು ಮಹದಾಯಿ ನದಿಯಿಂದ ಕರ್ನಾಟಕ ಸರ್ಕಾರ ತಿರುಗಿಸಬಹುದು. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಎಚ್ಚರ ವಹಿಸಿ ಯೋಜನೆಯನ್ನು ಜಾರಿಗೊಳಿಸುವ ಅಗತ್ಯವಿದೆ. ಈ ಎರಡು ಯೋಜನೆಗಳಿಗೆ

ಹಂಚಿಕೆ ಮಾಡಿರುವ ನೀರು ಸಂಗ್ರಹಣೆ ಮಿತಿ ಅರಿತು, ಅನಗತ್ಯ ಯೋಜನೆಗಳನ್ನು ನಿಲ್ಲಿಸಬೇಕಿದೆ. ಮರುವಿನ್ಯಾಸ ಮಾಡಿದ ಹೊಸ ಯೋಜನೆಯನ್ನು ರೂಪಿಸಬೇಕಿದೆ.

**ಯುಕೆಪಿಗೆ ಸಪ್ತಸೂತ್ರಗಳು**

**ಅಧಿಸೂಚನೆಗೆ ಯತ್ನ:** ಕೃಷ್ಣಾ ಜಲ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಬ್ರಿಜೇಶ್‌ಕುಮಾರ್ ನೇತೃತ್ವದ ಎರಡನೇ ನ್ಯಾಯಮಂಡಳಿ ಮಾಡಿದ ನೀರಿನ ಅಂತಿಮ ಹಂಚಿಕೆ ಆದೇಶದ ಕುರಿತು ಕೇಂದ್ರ ಸರ್ಕಾರ ತಕ್ಷಣ ಅಧಿಸೂಚನೆ ಹೊರಡಿಸುವಂತೆ ಒತ್ತಡ ಹಾಕಬೇಕು. ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಮೂರನೇ ಹಂತದ ಅನುಷ್ಠಾನಕ್ಕೆ ಈ ಅಧಿಸೂಚನೆ ಅತ್ಯಗತ್ಯ.

ಆಯೋಗದ ಅನುಮತಿ ಯುಕೆಪಿ ಮೂರನೇ ಹಂತ ಅತ್ಯಂತ ಮಹತ್ವಾಕಾಂಕ್ಷಿ ಗುರಿ ಹೊಂದಿದ್ದು, 130 ಟಿಎಂಸಿ ಅಡಿ ನೀರಿನ ಬಳಕೆ ಇದರಿಂದ ಸಾಧ್ಯ. 5.3ಲಕ್ಷ ಹೆಕ್ಟೇರ್ ಭೂಮಿ ನೀರಾವರಿಗೆ ಒಳಪಡಲಿದೆ. ಕೇಂದ್ರ ಜಲ ಆಯೋಗದಿಂದ ಈ ಯೋಜನೆಗೆ ಆದ್ಯತೆಯ ಮೇಲೆ ಅನುಮತಿ ಪಡೆಯಬೇಕಿದೆ. ಈ ಯೋಜನೆಗಾಗಿ ರಾಜ್ಯ ಸರ್ಕಾರ ಈಗಾಗಲೇ ರೂ.10236 ಕೋಟಿ ವ್ಯಯಿಸಿದೆ. ಯೋಜನೆ ಎಷ್ಟೇ ಪ್ರಗತಿ ಸಾಧಿಸಿದರೂ ನೀರು ಬಳಕೆಯ ಮೇಲೆ ಹಕ್ಕು ಸಿಗುವುದು ಕೇಂದ್ರವು ಅಧಿಸೂಚನೆ ಹೊರಡಿಸಿದ ಬಳಿಕವಷ್ಟೆ.

**ಅಣೆಕಟ್ಟೆಯ ಎತ್ತರ ಹೆಚ್ಚಳ:** ಆಲಮಟ್ಟಿ ಆಣೆಕಟ್ಟೆಯ ಎತ್ತರವನ್ನು ಈಗಿನ 519.6 ಮೀಟರ್‌ನಿಂದ 524.256 ಮೀಟರ್‌ಗೆ ಎತ್ತರಿಸಬೇಕಿದೆ. ಇದು ತುಂಬಾ ಸುಲಭದ ಕೆಲಸ ಏಕೆಂದರೆ ಆಣೆಕಟ್ಟೆಯ ಗೇಟ್‌ಗಳನ್ನು ಆರಂಭದಲ್ಲೇ 524.256 ಮೀಟರ್‌ಗೆ ವಿನ್ಯಾಸಗೊಳಿಸಲಾಗಿದೆ. ಸುಪ್ರೀಂಕೋರ್ಟ್ ಆದೇಶದಂತೆ ಈ ಗೇಟ್‌ಗಳ ಎತ್ತರವನ್ನು ತಗ್ಗಿಸಲಾಗಿತ್ತು. ಗೇಟ್‌ಗಳ ಕತ್ತರಿಸಿದ ಭಾಗವನ್ನು ಸುರಕ್ಷಿತವಾಗಿ ಇಡಲಾಗಿದ್ದು, 2–3 ತಿಂಗಳಲ್ಲೆ ಅವುಗಳನ್ನು ಮರುಜೋಡಣೆ ಮಾಡಬಹುದಾಗಿದೆ.

**ಭೂಸ್ವಾಧೀನ:** ಯುಕೆಪಿ ಮೂರನೇ ಹಂತದ ಯೋಜನೆಗೆ ಒಟ್ಟಾರೆ 1.33.867 ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಬೇಕಿದ್ದು, ಅದರಲ್ಲಿ 18039 ಎಕರೆ ಸ್ವಾಧೀನ ಪ್ರಕ್ರಿಯೆ ಮಾತ್ರ ಮುಕ್ತಾಯದ ಹಂತದಲ್ಲಿದೆ. 20 ಗ್ರಾಮಗಳ ಪುನರ್ ವಸತಿಗೂ ವ್ಯವಸ್ಥೆ ಮಾಡಬೇಕಿದೆ. ಭೂಸ್ವಾಧೀನ ಪ್ರಕ್ರಿಯೆಗೆ ದರ ನಿಗದಿಯೇ ಮುಖ್ಯ ಅಡೆತಡೆಯಾಗಿದ್ದು ತ್ವರಿತ ನಿರ್ಣಯಗಳ ಮೂಲಕ ವಿಳಂಬವನ್ನು ತಪ್ಪಿಸಬೇಕಿದೆ.

**ಅನುದಾನ:** ಯುಕೆಪಿ ಮೂರನೇ ಹಂತದ ಯೋಜನೆಯನ್ನು ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಯೋಜನೆ ಎಂದು ಘೋಷಿಸುವಂತೆ ಮಾಡಿ, ಅದಕ್ಕೆ ಆದ್ಯತೆಯ ಮೇಲೆ ಹಣಕಾಸಿನ ವ್ಯವಸ್ಥೆ ಮಾಡಬೇಕು. ಬಜೆಟ್ ಅಲ್ಲದೆ ಇತರ ಮೂಲಗಳಿಂದಲೂ ಹಣ ಹೊಂದಿಸುವ ಕೆಲಸ ಮಾಡಬೇಕು. ಕೇಂದ್ರದಿಂದ ಅನುದಾನವನ್ನು ಕೇಳಬೇಕು. ಅಗತ್ಯವಾದರೆ ವಿಶ್ವಬ್ಯಾಂಕ್, ಐಡಿಬಿ ಜೈಕಾದಂತಹ ಸಂಸ್ಥೆಗಳಿಂದ ಸಾಲ ತರಬೇಕು. ಈ ಯೋಜನೆ ಪೂರ್ಣಗೊಳ್ಳುವವರೆಗೆ ಕೃಷ್ಣಾ ಕಣಿವೆಯಲ್ಲಿ ಬೇರೆ ಪ್ರಮುಖ ಯೋಜನೆಗಳನ್ನು ಕೈಗೆತ್ತಿಕೊಳ್ಳಬಾರದು.

**ವಿದ್ಯುತ್ ಪೂರೈಕೆ:** ಯುಕೆಪಿಯ ಎಲ್ಲ 33 ಏತ ನೀರಾವರಿ ಯೋಜನೆಗಳ ಕಾರ್ಯಾಚರಣೆ ನಡೆಸಲು 540 ಮೆಗಾವ್ಯಾಟ್ ವಿದ್ಯುತ್‌ನ ಅಗತ್ಯವಿದೆ. ಅವುಗಳಿಗೆ ನಿರಂತರ ವಿದ್ಯುತ್ಪೂರೈಸಲು ಆಲಮಟ್ಟಿ ವಿದ್ಯುತ್ ಉತ್ಪಾದನಾ ಘಟಕವನ್ನು ಈ ಯೋಜನೆಗಳಿಗೆ ಮೀಸಲಾದ ವಿದ್ಯುತ್ ಘಟಕ ಎಂದು ಘೋಷಿಸಬೇಕು.

**ಮಂಡಳಿ ರಚನೆ:** ಕೃಷ್ಣಾ ಜಲ ತೀರ್ಪು ಅನುಷ್ಠಾನ ಮಂಡಳಿ ರಚನೆಗೆ ಕೇಂದ್ರದ ಮೇಲೆ ಒತ್ತಡ ತರಬೇಕು.

**ಕಾವೇರಿ ಕಣಿವೆಯಲ್ಲಿ ಆಗಬೇಕಾದ್ದು**

**ಯೋಜನೆಗೆ ಅನುಗುಣವಾಗಿ ನೀರು ಹಂಚಿಕೆ**

ಕಾವೇರಿ ನದಿ ನೀರು ಪರಿಹಾರ ಮಂಡಳಿಯು (ಸಿಡಬ್ಲ್ಯುಡಿಟಿ) ಕಾವೇರಿ ಕಣಿವೆ ಪ್ರದೇಶದ ವಿವಿಧ ಯೋಜನೆಗಳಿಗಾಗಿ ಒಟ್ಟು 250.62 ಟಿಎಂಸಿ ಅಡಿ ನೀರನ್ನು ಹಂಚಿಕೆ ಮಾಡಿದ್ದು, ಇನ್ನೂ 32.39 ಟಿಎಂಸಿ ಅಡಿ ನೀರಿನ ಹಂಚಿಕೆ ಬಾಕಿ ಇದೆ. ಈ ನೀರನ್ನು ಹೊಸ ಯೋಜನೆಗಳಿಗೆ ಹಂಚಿಕೆ ಮಾಡುವಾಗ ಪ್ರತಿ ಯೋಜನೆಗೆ

ಸಿಡಬ್ಲ್ಯುಡಿಟಿ ಹಂಚಿಕೆ ಮಾಡಿರುವ ಪ್ರಮಾಣವನ್ನು ನಮೂದಿಸಿ, ಎಲ್ಲಾ ಯೋಜನೆಗಳಿಗೆ ಹೊಸ ಆದೇಶವನ್ನು ಹೊರಡಿಸಬೇಕು. ಸಿಡಬ್ಲ್ಯುಡಿಟಿ ವಿಧಿಸಿದ ಮಿತಿಯನ್ನು ಗಮನದಲ್ಲಿಟ್ಟುಕೊಂಡೇ ಹೊಸ ಯೋಜನೆಗಳಿಗೆ ನೀರು ಹಂಚಿಕೆ ಮಾಡಬೇಕು.

ಜಲ ಸಂಪನ್ಮೂಲ ಇಲಾಖೆಯು ಬೆಂಗಳೂರು ನಗರ ಸೇರಿದಂತೆ ಎಲ್ಲಾ ನಗರ ಮತ್ತು ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳು ಹಾಗೂ ಉದ್ದಿಮೆಗಳ ಅಗತ್ಯವನ್ನು ಈಡೇರಿಸುವ ಯೋಜನೆಗಳನ್ನು ರೂಪಿಸಬೇಕು.

**ಕೊರತೆ ವರ್ಷಕ್ಕಾಗಿ ಸೂತ್ರ**

ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯಗಳಿಗಿಂತ ಕೆಳಗಿನ ಕಣಿವೆ ಪ್ರದೇಶದಲ್ಲಿ ಅಣೆಕಟ್ಟೆಯಾಗಲಿ, ದೊಡ್ಡ ಕೆರೆಗಳಾಗಲಿ ಇಲ್ಲ. ಆ ಪ್ರದೇಶದಲ್ಲಿ ಬಿದ್ದ ಮಳೆಯ ನೀರು ಬಹುತೇಕ ಪೂರ್ಣ ಪ್ರಮಾಣದಲ್ಲಿ ತಮಿಳುನಾಡಿಗೆ ಹರಿಯುತ್ತದೆ. ಅಲ್ಲಿನ ನೀರಿನ ಪ್ರಮಾಣವನ್ನು ಲೆಕ್ಕ ಹಾಕಿ, ಕೊರತೆಯನ್ನು ಮಾಪನ ಮಾಡುವ ವ್ಯವಸ್ಥೆ ಮಾಡಬೇಕು. ಅದಕ್ಕೆ ಅನುಗುಣವಾಗಿ ರಾಜ್ಯದಿಂದ ಬಿಡುವ ನೀರಿನ ಪ್ರಮಾಣವೂ ನಿರ್ಧಾರ ಮಾಡಬೇಕು. ಇದಕ್ಕೆ ತಮಿಳುನಾಡು ಸಹ ಆಕ್ಷೇಪಿಸಲಾರದು.

**ಮರು ಪರಿಶೀಲನೆಗೆ ಮನವಿ**

ಪ್ರತಿ ವರ್ಷವೂ ಜೂನ್ ಮತ್ತು ಜುಲೈ ತಿಂಗಳಲ್ಲಿ ಬೆಳೆಗಳಿಗಾಗಿ ನೀರು ಬಿಡುವಂತೆ ರಾಜ್ಯದ ರೈತರು ಸರ್ಕಾರವನ್ನು ಒತ್ತಾಯಿಸುತ್ತಾರೆ. ಆದ್ದರಿಂದ ಈ ಎರಡು ತಿಂಗಳುಗಳಲ್ಲಿ ತಿಂಗಳ ಲೆಕ್ಕಚಾರಕ್ಕೆ ಅನುಗುಣವಾಗಿ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ಈ ಎರಡು ತಿಂಗಳ ನೀರು ಬಿಡುವ ಪ್ರಮಾಣವನ್ನು ಮರು ಪರಿಶೀಲನೆ ಮಾಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮನವಿ ಮಾಡಬೇಕು.

**ಪುನರ್ ಪರಿಶೀಲನೆ**

ಬೆಂಗಳೂರು ನಗರಕ್ಕೆ ಕಾವೇರಿ ನದಿ ನೀರು ಸರಬರಾಜು ಮಾಡುವ ವಿಚಾರವಾಗಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಗಮನದಲ್ಲಿಟ್ಟು 'ಉಳಿಕೆ ನೀರಿನ' ಹಂಚಿಕೆಯ ವಿಚಾರವನ್ನು ಪುನರ್ ಪರಿಶೀಲನೆಗೆ ಒಳಪಡಿಸುವುದು ಅನಿವಾರ್ಯವಾಗಿದೆ. ಒಂದು ವೇಳೆ ಹೀಗೆ ಮಾಡಿದರೆ ರಾಜ್ಯಕ್ಕೆ 2.34 ಟಿಎಂಸಿ ಅಡಿ ನೀರು ಹೆಚ್ಚುವರಿಯಾಗಿ ಲಭಿಸಲಿದೆ. ಈ ಬಗ್ಗೆ ರಾಜ್ಯವು ಶೀಘ್ರದಲ್ಲಿ ಸುಪ್ರೀಂಕೋರ್ಟ್ ಮೊರೆ ಹೋಗಬೇಕು.

**ಮೇಕೆದಾಟು ಪೂರ್ಣಗೊಳಿಸಿ**

ಕರ್ನಾಟಕದ ಮಟ್ಟಿಗೆ ಮೇಕೆದಾಟು ಯೋಜನೆಯು ಅತ್ಯಂತ ಮಹತ್ವದ್ದಾಗಿದೆ. ಇದಕ್ಕೆ ಸಿಡಬ್ಲ್ಯುಡಿಟಿಯ ಆಕ್ಷೇಪವೂ ಇಲ್ಲ. ಆದ್ದರಿಂದ ಅದನ್ನು ಶೀಘ್ರ ಕಾರ್ಯಗತಗೊಳಿಸಲು ಶ್ರಮಿಸಬೇಕು. ಇದರಿಂದ ಬೆಂಗಳೂರಿಗೆ ಕುಡಿಯುವ ನೀರು ಸರಬರಾಜು ಮಾಡಲು ಅನುಕೂಲವಾಗುವುದಲ್ಲದೆ, ಇದನ್ನು ಮೀಸಲು ಜಲಾಶಯವಾಗಿಯೂ ಬಳಸಬಹುದಾಗಿದೆ.

**ಹೊಳೆ ತಿರುವು ಯೋಜನೆ**

ಹೆಚ್ಚುವರಿಯಾಗಿ ನೀರನ್ನು ಪಡೆಯುವ ಸಲುವಾಗಿ ಕೊಡಗಿನಲ್ಲಿ ಹರಿಯುತ್ತಿರುವ ಕಾವೇರಿಯ ಉಪ ನದಿಗಳಾದ ಕೊಂಗನಹೊಳೆ ಹಾಗೂ ಕೊಕ್ಕಟ್ಟು ಹೊಳೆಯ ಹರಿವನ್ನು ಲಕ್ಷ್ಮಣತೀರ್ಥ ಹೊಳೆಗೆ ತಿರುಗಿಸಬೇಕು. ಸುಮಾರು 8ರಿಂದ 10 ಟಿಎಂಸಿ ಅಡಿ ನೀರನ್ನು ಪಡೆಯಬಹುದು.

**ಮಧ್ಯ ಕರ್ನಾಟಕದ ನೀರಿನ ವ್ಯಥೆ**

ಮಧ್ಯ ಕರ್ನಾಟಕದ ಏಳು ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮೀಣ, ಬೆಂಗಳೂರು ನಗರ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳು ಸದಾ ಬರಗಾಲದ ನೆರಳಲ್ಲಿ ಇರುತ್ತದೆ. ಈ ಜಿಲ್ಲೆಗಳಿಗೆ ಅಗತ್ಯವಾದಷ್ಟು ಮೇಲ್ಮೈ ನೀರಿನ ಪೂರೈಕೆಗೆ ಶಾಶ್ವತ ವ್ಯವಸ್ಥೆ ಮಾಡಬೇಕಿದೆ.

ಈ ಜಿಲ್ಲೆಗಳು 'ಮಳೆ ನೆರಳಿನ ಪ್ರದೇಶ'ದಲ್ಲಿದ್ದು, ಇಲ್ಲಿ ಸದಾ ಹರಿಯುವ ನದಿಗಳು ಇಲ್ಲ. ಈ ಜಿಲ್ಲೆಗಳ ಒಣ ಬೇಸಾಯ ಮಳೆ ನೀರನ್ನೇ ಅವಲಂಬಿಸಿದೆ.

**ಇಲ್ಲಿನ 39 ತಾಲ್ಲೂಕುಗಳ ಪೈಕಿ 24ರಲ್ಲಿ ಅಂತರ್ಜಲದ ಅತಿ ಬಳಕೆ ಆಗಿದೆ.**

- ಕಾವೇರಿ, ಕೃಷ್ಣಾ ಮತ್ತು ಗೋದಾವರಿ ಜಲವಿವಾದ ನ್ಯಾಯಮಂಡಳಿಗಳು ರಾಜ್ಯದ ಪಾಲಿನ ನೀರು ಎಷ್ಟು ಎಂಬುದನ್ನು ನಿಗದಿ ಮಾಡಿದೆ. ರಾಜ್ಯ ಜಲಸಂಪನ್ಮೂಲ ಇಲಾಖೆಯು ಈ ನೀರನ್ನು ಆಯಾ ನದಿ ಪಾತ್ರ ಪ್ರದೇಶಗಳಲ್ಲಿ ಬಳಸಿಕೊಳ್ಳಲು ನೀರಾವರಿ ಯೋಜನೆಗಳನ್ನು ಗುರುತಿಸಿವೆ. ಈ ಏಳು ಜಿಲ್ಲೆಗಳಿಗೆ ಹರಿಸಲು ಈ ನದಿಗಳಲ್ಲಿ ಹೆಚ್ಚುವರಿ ನೀರು ಇಲ್ಲ.
- ಈ ಜಿಲ್ಲೆಗಳಲ್ಲಿ ಹೆಚ್ಚುವರಿ ಅಂತರ್ಜಲ ಲಭ್ಯ ಇಲ್ಲ. ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಅಂತರ್ಜಲದ ಪರಿಸ್ಥಿತಿ ಹೇಗಿದೆ ಅಂದರೆ ಅಲ್ಲಿ ಅಂತರ್ಜಲ ತೆಗೆಯಬೇಕೆಂದರೆ ಗಣಿಗಾರಿಕೆಗೆ ಬೇಕಾದಷ್ಟು ಆಳಕ್ಕೆ ಇಳಿಯಬೇಕು. ಈ ನೀರಿನ ಗುಣಮಟ್ಟ ಅತ್ಯಂತ ಕಳಪೆ. ಅದರಲ್ಲಿ ಫ್ಲೋರೈಡ್,ನೈಟ್ರೇಟ್ ಮತ್ತು ಇತರ ಅಂಶಗಳು ಇವೆ. ಅವು ಬಳಕೆಗೆ ಯೋಗ್ಯ ಅಲ್ಲವೇ ಅಲ್ಲ.
- ಕುಡಿಯುವ ನೀರು, ನೀರಾವರಿ ಮತ್ತು ಇತರೆ ಬಳಕೆಗೆ ನೀರು ಪೂರೈಕೆಯ ಶಾಶ್ವತ ಪರಿಹಾರ ಬೇಕು ಎಂಬ ಒತ್ತಾಯ ಈ ಭಾಗದಲ್ಲಿ ಅತ್ಯಂತ ಬಲವಾಗಿದೆ.
- 'ಎಲ್ಲ ವಲಯಗಳಲ್ಲಿಯೂ ನೀರಿನ ಸಂರಕ್ಷಣೆ, ನೀರಿನ ಬಳಕೆಯಲ್ಲಿ ಹೆಚ್ಚು ದಕ್ಷತೆ' ಯು ಜಲ ಸಂಪನ್ಮೂಲ ಅಭಿವೃದ್ಧಿ ಮತ್ತು ನಿರ್ವಹಣೆಯ ಮೂಲ ಮಂತ್ರವಾಗಬೇಕು ಎಂಬುದು ಸಮಗ್ರ ಜಲಸಂಪನ್ಮೂಲ ಯೋಜನೆ 1999ರ ರಾಷ್ಟ್ರೀಯ ಆಯೋಗ ಮತ್ತು ರಾಷ್ಟ್ರೀಯ ಜಲನೀತಿ 2012ರ ಧ್ಯೇಯ.
- ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವುದಕ್ಕಾಗಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಿಂದ 24 ಟಿಎಂಸಿ ನೀರನ್ನು ಈ ಭಾಗಕ್ಕೆ ತಿರುಗಿರುವ ಎತ್ತಿನಹೊಳೆ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಕೆ.ಸಿ.ಕಣಿವೆಯ ಸಂಸ್ಕರಿತ ನೀರನ್ನು ಕೋಲಾರ ಜಿಲ್ಲೆಗೆ ಹರಿಸುವ ಯೋಜನೆಯೂ ಇದೆ.
- ಕಾವೇರಿ ಮತ್ತು ಕೃಷ್ಣಾ ಕಣಿವೆಯಲ್ಲಿ ನೀರು ಸಂರಕ್ಷಣೆಯ ವಿವಿಧ ಕ್ರಮಗಳನ್ನು ಕೈಗೊಳ್ಳಬೇಕು. ಪ್ರಮುಖ ಜಲಾಶಯಗಳ ನೀರು ಸಂಗ್ರಹ ಪ್ರದೇಶಗಳಲ್ಲಿ ಅಂತರ್ಜಲ ಹೆಚ್ಚಿಸುವ ಕ್ರಮ ಕೈಗೊಳ್ಳಬೇಕು, ಸಣ್ಣ ನೀರಾವರಿಯ ಕೆರೆಗಳ ಹೂಳೆತ್ತುವ ಕೆಲಸ ಮಾಡಬೇಕು. ಭತ್ತ ಮತ್ತು ಕಬ್ಬು ಬೆಳೆಗೆ ಕಡಿಮೆ ನೀರು ಬಳಕೆಯ ವಿಧಾನ ಅಳವಡಿಸಿಕೊಳ್ಳಬೇಕು. ನೀರನ್ನು ಈಗ ಇರುವ ಜಲಾಶಯಗಳಲ್ಲಿ ಅಥವಾ ಹೊಸ ಅಣೆಕಟ್ಟೆಗಳನ್ನು ನಿರ್ಮಿಸಿ ಸಂಗ್ರಹಿಸಬೇಕು. ಇದನ್ನು ಮಧ್ಯ ಕರ್ನಾಟಕದ ಜಿಲ್ಲೆಗಳಿಗೆ ಹರಿಸಬೇಕು.

**ಪಾಲಾರ್ ಮತ್ತು ಪೆನ್ನಾರ್: ಕೊನೆಗೊಳ್ಳಬೇಕಿದೆ ಕಠಿಣ ಕಾಯ್ದೆ :–**

ಆಂಧ್ರ, ತಮಿಳುನಾಡು ಹಾಗೂ ಕರ್ನಾಟಕದ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಜಲಾನಯನ ಪ್ರದೇಶ ಹೊಂದಿರುವ ಪಾಲಾರ್ ಮತ್ತು ಪೆನ್ನಾರ್ ನದಿಯ ನೀರನ್ನು ಕರ್ನಾಟಕ ಬಳಸಿಕೊಳ್ಳಲು ಬ್ರಿಟಿಷರ ಕಾಲದ **'1892ರ ಕಾಯ್ದೆ'** ಅಡ್ಡಿಯಾಗಿದೆ. ಈ ಕಾಯ್ದೆ ರದ್ದುಗೊಳಿಸಿ, ಹೊಸ ನ್ಯಾಯಮಂಡಳಿ ರಚಿಸುವಂತೆ ಕೇಂದ್ರ ಸರ್ಕಾರದ ಮೇಲೆ ರಾಜ್ಯ ಸರ್ಕಾರವು ಒತ್ತಡ ಹೇರಬೇಕು. ಹೀಗಾದಲ್ಲಿ ಈ ಭಾಗದಲ್ಲಿ ಸುಮಾರು 10ರಿಂದ 15 ಟಿಎಂಸಿ ಅಡಿ ನೀರು ಲಭ್ಯವಾಗಲಿದೆ. ಮೂರು ಜಿಲ್ಲೆಗಳಲ್ಲದೇ, ಮಧ್ಯ ಕರ್ನಾಟಕದ ಬರಪೀಡಿತ 7 ಜಿಲ್ಲೆಗಳಿಗೂ ನೀರು ಉಣಿಸಬಹುದು.

| 2020–21 ಬಜೆಟ್‌ನಲ್ಲಿ ನೀರಾವರಿಗೆ ಎಷ್ಟು ಹಣಬೇಕು (ಕೋಟಿಗಳಲ್ಲಿ) | |
|---|---|
| ಯುಕೆಪಿ | 21,950 |
| ಜಲಾನಯನ ಪ್ರದೇಶ | 2,000 |
| ಮಳೆ ನೀರು ಸಂಗ್ರಹ | 500 |
| ಕೆರೆಗಳ ಹೂಳು ತೆರವು | 2,000 |
| ನಾಲಾಗಳ ದುರಸ್ತಿ | 200 |
| ಸಣ್ಣ ನೀರಾವರಿ ಕೆರೆಗಳ ನಿರ್ಮಾಣ | 500 |
| ಎಸ್‌ಟಿಪಿಗಳ ನಿರ್ಮಾಣ | 2,000 |
| ಪೈಪ್‌ಲೈನ್‌ಗಳ ಅಳವಡಿಕೆ | 2,000 |
| ಬೆಂಗಳೂರಿನಲ್ಲಿ ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣದ ಇಳಿಕೆ | 500 |
| ಏತ ನೀರಾವರಿ ಯೋಜನೆಗಳಿಗೆ ಸಮರ್ಪಕ ವಿದ್ಯುತ್ | 2,000 |
| ಎತ್ತಿನ ಹೊಳೆ ಯೋಜನೆ | 2,000 |
| ಕಾವೇರಿ ನೀರಾವರಿ ನಿಗಮ | 1,000 |
| ಕೃಷ್ಣಾ ಭಾಗ್ಯ ಜಲ ನಿಗಮ | 1,000 |
| ಸಣ್ಣ ನೀರಾವರಿ ಕಾಮಗಾರಿಗಳು | 1,000 |
| ಸಿಂಗಟಾಲೂರು ಯೋಜನೆ | 1,000 |
| ಇತರೆ ಯೋಜನೆಗಳು | 3,900 |
| **ಒಟ್ಟು ಬೇಡಿಕೆ** | **43,550** |

ಆಧಾರ:ಪ್ರಜಾವಾಣಿ, ದಿನಾಂಕ: 13.02.2020

## 5. ಭೂಸ್ವಾಧೀನ ಚುರುಕಿಗೆ ಆದೇಶ

ಆಲಮಟ್ಟಿ ಜಲಾಶಯದ ಎತ್ತರವನ್ನು 524.256 ಮೀ.ಗೆ ಎತ್ತರಿಸಿ ರಾಜ್ಯದ ಪಾಲಿನ ಕೃಷ್ಣಾ ನೀರನ್ನು ಸಂಗ್ರಹಿಸಲು ಅಗತ್ಯವಾಗಿರುವ ಭೂಸ್ವಾಧೀನ ಹಾಗೂ ಪುನರ್ವಸತಿ ಕಾರ್ಯವನ್ನು ಚುರುಕುಗೊಳಿಸಿ 11 ಗ್ರಾಮಗಳ ಪುನರ್ವಸತಿಗೆ ತಕ್ಷಣ ಕ್ರಮಕೈಗೊಳ್ಳಲು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಕೃಷ್ಣಾ ಮೇಲ್ದಂಡೆ ಯೋಜನೆ ಪುನರ್ವಸತಿ ವಿಭಾಗಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಪುನರ್ವಸತಿ ವಿಭಾಗದ ಅಧಿಕಾರಿಗಳ ಸಭೆ ನಡೆಸಿ ಪ್ರಗತಿ ಪರಾಮರ್ಶಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೂರನೇ ಹಂತದ ಕಾಮಗಾರಿಯಲ್ಲಿ 20 ಗ್ರಾಮಗಳು ಹಾಗೂ 1 ಲಕ್ಷ ಎಕರೆ ಭೂಮಿ ಸ್ವಾಧೀನಕ್ಕೆ ಸಿದ್ಧತೆ ನಡೆಯಬೇಕು ಇದಕ್ಕೆ ಅಗತ್ಯವಾಗಿರುವ ಪುನರ್ವಸತಿ ವಿಭಾಗಕ್ಕೆ ಪೂರ್ಣ ಪ್ರಮಾಣದ ಸಿಬ್ಬಂದಿಯನ್ನು ಹಾಗೂ ಅನುದಾನವನ್ನು ಒದಗಿಸಲಾಗುತ್ತದೆ.

ಹಿಂದಿನ ಸರ್ಕಾರದ ಪ್ರಸ್ತಾಪನೆಯಾದ ತಡೆಗೋಡೆ ನಿರ್ಮಿಸಿ 11 ಗ್ರಾಮಗಳನ್ನು ಮುಳುಗಡೆಯಿಂದ ರಕ್ಷಿಸುವ ಸಲಹೆಗೆ ಬಾಧಿತ ಗ್ರಾಮಗಳ ಗ್ರಾಮಸ್ಥರು ಒಪ್ಪಿಕೊಂಡಿಲ್ಲ ಈಗ ಅದನ್ನು ಕೈ ಬಿಡಲಾಗಿದೆ. ಭೂಸ್ವಾಧೀನ ಪ್ರಕ್ರಿಯೆ ಅನುಷ್ಠಾನದಲ್ಲಿರುವ 9 ಗ್ರಾಮಗಳು ಸೇರಿ ಎಲ್ಲಾ 20 ಗ್ರಾಮಗಳನ್ನು ಸ್ವಾಧೀನ ಪಡಿಸಿಕೊಂಡು ಸ್ಥಳಾಂತರಿಸುವುದು, ಪುನರ್ವಸತಿ ಕೇಂದ್ರಗಳನ್ನು ಗುರುತಿಸುವ ಕಾರ್ಯ ತ್ವರಿತವಾಗಿ ನಡೆಯಬೇಕು ಅಸಿಂಧುಗೊಂಡಿರುವ ಭೂಸ್ವಾಧೀನ ಅಧಿಸೂಚನೆಗಳನ್ನು ಮಾರ್ಚ್ ಅಂತ್ಯದ ಹೊತ್ತಿಗೆ ಮರು ಅಧಿಸೂಚನೆ ಹೊರಡಿಸಬೇಕೆಂದು ಹಾಗೂ ಆಲಮಟ್ಟಿ ಜಲಾಶಯ 519.60 ಮೀ.ಗೆ ಸದ್ಯಕ್ಕೆ ಸೀಮಿತಗೊಂಡಿದೆ. 524.256 ಮೀ.ಗೆ ಎತ್ತರಿಸಲು ಗೇಟು ಜೋಡಿಸುವುದು ಮಾತ್ರ ಬಾಕಿ. ಈ ಕೆಲಸ ಪುನರ್ವಸತಿ ಕಾರ್ಯದ ವಿಳಂಬಕ್ಕೆ

ಕಾರಣವಾಗಬಾರದೆಂದರು. ವಿಧಾನಮಂಡಲದ ಬರುವ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ಮಂಡಿಸಲಿರುವ ಮುಂಗಡ ಪತ್ರದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ಕನಿಷ್ಠ ರೂ.20 ಸಾವಿರ ಕೋಟಿಗಳನ್ನು ನೀಡುವಂತೆ ಕೋರಲಾಗಿದೆ. ಅಷ್ಟು ಅನುದಾನ ದೊರೆಯುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.

ಅನುದಾನ ಕೊಟ್ಟರೆ ಸಾಲದು, ಸಿಬ್ಬಂದಿ ಕೂಡ ಅಗತ್ಯ ಪುನರ್ವಸತಿ ಆಯುಕ್ತರ ಹಾಗೂ ಅಧೀನ ಕಛೇರಿಯ ಒಟ್ಟು 855 ಹುದ್ದೆಯಲ್ಲಿ 460 ಹುದ್ದೆಗಳು ಖಾಲಿ ಇದೆ. ಆಯುಕ್ತರು, ಮಹಾ ವ್ಯವಸ್ಥಾಪಕರು ಪುನರ್ವಸತಿ ಭೂಸ್ವಾಧೀನ ಅಧಿಕಾರಿಗಳ ಹುದ್ದೆ ಪ್ರಭಾರಿಯಲ್ಲಿದೆ. ಈ ಎಲ್ಲ ಹುದ್ದೆಗಳನ್ನು ಸಾರ್ವತ್ರಿಕ ವರ್ಗಾವಣೆ ಕಾಲಕ್ಕೆ ಭರ್ತಿ ಮಾಡಿ ಏಪ್ರಿಲ್ ಅಂತ್ಯಕ್ಕೆ ಪೂರ್ಣ ಪ್ರಮಾಣದ ಸಿಬ್ಬಂದಿ ಒದಗಿಸಲಾಗುವುದೆಂದು ಹೇಳಿದರು.

ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೆ ರೂ.577 ಕೋಟಿ ಅನುದಾನ ಬಂದಿದ್ದರೂ ಕೇವಲ ರೂ.219.18 ಕೋಟಿ ಮಾತ್ರ ವಿನಿಯೋಗವಾಗಿದೆ. ಬಾಕಿ ಹಣ ಲ್ಯಾಪ್ಸ್ ಆಗದಂತೆ ಬಾಗಲಕೋಟೆಯ ಭೂಸ್ವಾಧೀನಕ್ಕೆ ಬಳಸಲಾಗುವುದೆಂದು ಹಾಗೂ ನಗರಾಭಿವೃದ್ಧಿ ಇಲಾಖೆಯಿಂದ ಬಿಟಿಡಿಎ ಹಸ್ತಾಂತರಿಸಲಾಗುವುದು ಮತ್ತು ಹೆಚ್ಚಿನ ಅಧಿಕಾರ ನೀಡಲಾಗುವುದು. ನಡುಗಡ್ಡೆಯಾಗಿ ಉಳಿಯುವ ಕಿಲ್ಲಾ ಜೈನಪೇಟೆಯನ್ನು ಸ್ಥಳಾಂತರಿಸಲಾಗುವುದೆಂದು ಸಹ ತಿಳಿಸಿದರು.

ಆಧಾರ:ವಿಜಯ ಕರ್ನಾಟಕ, ದಿನಾಂಕ:14.01.2020.

## 6. ತುಂಗಾಭದ್ರಾ ಸಮಾನಂತರ ಜಲಾಶಯಕ್ಕೆ ಡಿಪಿಆರ್

ತುಂಗಾಭದ್ರಾ ಜಲಾಶಯಕ್ಕೆ ಸಮಾನಾಂತರ ಜಲಾಶಯ ನಿರ್ಮಿಸಲು ನವಲಿ ಬಳಿ ಸ್ಥಳ ಗುರುತಿಸಿದ್ದು, ಈ ಕುರಿತು ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

"ತುಂಗಾಭದ್ರಾ ಜಲಾಶಯವು ಪ್ರತಿ ವರ್ಷ ಪೂರ್ಣ ಪ್ರಮಾಣದಲ್ಲಿ ಭರ್ತಿಯಾದರೂ ಬೇಸಿಗೆಯಲ್ಲಿ ನೀರಿಲ್ಲದ ಸ್ಥಿತಿ ಇರುತ್ತದೆ. ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂಬ ಕಲ್ಪನೆಯಿಂದ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಕಳೆದ ಅವಧಿಯಲ್ಲಿ ನಿಗದಿಪಡಿಸಲಾಗಿತ್ತು. ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ರೂ.24 ಕೋಟಿ ವೆಚ್ಚದಲ್ಲಿ ಡಿ.ಪಿ.ಆರ್. ಸಿದ್ಧಪಡಿಸಲು ಸೂಚಿಸಿದ್ದಾರೆ.

ಆಧಾರ:ವಿಜಯ ಕರ್ನಾಟಕ, ದಿನಾಂಕ:14.02.2020

## 7. ಪಾವಗಡಕ್ಕೆ ತುಂಗಾಭದ್ರಾ ನೀರು

ಹಲವು ಗೊಂದಲ, ಪ್ರತಿರೋಧದ ಮಧ್ಯೆಯೂ ಹೊಸಪೇಟೆ ಬಳಿಯ ತುಂಗಾಭದ್ರಾ ಜಲಾಶಯದ ಹಿನ್ನೀರಿನಿಂದ 230 ಕಿ.ಮೀ. ದೂರದ ಪಾವಗಡಕ್ಕೆ ನೀರು ಹರಿಸಲು ತುಂಗಾಭದ್ರಾ ಮಂಡಳಿ ಹಸಿರು ನಿಶಾನೆ ತೋರಿಸಿದೆ. 1170 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ರೂ.2250 ಕೋಟಿ ವೆಚ್ಚದ ಈ ಯೋಜನೆಯಾಗಿದೆ.

ಪಾವಗಡ ಸೇರಿ ಸುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಗಣನೀಯ ಪ್ರಮಾಣದಲ್ಲಿ ಕುಸಿದಿರುವ ಜೊತೆಗೆ ಅಲ್ಲಿನ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಿದೆ. ಶುದ್ಧ ಕುಡಿಯುವ ನೀರನ್ನು ಕಲ್ಪಿಸುವ ಉದ್ದೇಶದೊಂದಿಗೆ ಈ ಯೋಜನೆ ರೂಪಿಸಲಾಗಿದ್ದು, ಹೊಸಪೇಟೆಯಿಂದ ಪಾವಗಡದವರೆಗೆ ನೀರು ಹರಿಯುವ ಕೊಳವೆ ಮಾರ್ಗ ಒಟ್ಟು 230 ಕಿ.ಮೀ. ಹಾದುಹೋಗಲಿದೆ. ಈಗಾಗಲೇ ಕಾಮಗಾರಿ ಆರಂಭಗೊಂಡಿದ್ದು, ಪೈಪ್‌ಲೈನ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ಯೋಜನೆ ವ್ಯಾಪ್ತಿಯಲ್ಲಿ 1170 ಹಳ್ಳಿಗಳು ಬರಲಿದ್ದು, ಇಲ್ಲಿನ ಜನ ಜಾನುವಾರುಗಳಿಗೂ ನೀರು ದೊರೆಯಲಿದೆ ಮತ್ತೊಂದೆಡೆ ಅಂತರ್ಜಲ ವೃದ್ಧಿಗೂ ಸಹಕಾರಿಯಾಗುವ ನಿರೀಕ್ಷೆಯಿದೆ.

ತುಂಗಾಭದ್ರಾ ಜಲಾಶಯದ ಹಿನ್ನೀರಿನಿಂದ 2.3 ಟಿಎಂಸಿ ನೀರನ್ನು ಯೋಜನೆಗೆ ಬಳಸಿಕೊಳ್ಳಲಾಗುತ್ತದೆ. ಹೊಸಪೇಟೆ ಬಳಿ ನೀರು ಪಂಪ್‌ಮಾಡಿ, ಶುದ್ಧೀಕರಣದ ಬಳಿಕ ಕೊಳವೆಗಳ ಮೂಲಕ ಪೂರೈಸಲು ಯೋಜನೆ

ಸಿದ್ಧಪಡಿಸಲಾಗಿದೆ. ಕರ್ನಾಟಕ ರಾಜ್ಯದ ಪಾಲಿನ ನೀರನ್ನೇ ಪಾವಗಡ ಯೋಜನೆಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.

ಪಾವಗಡ ಕುಡಿಯುವ ನೀರಿನ ಯೋಜನೆಗೆ ತುಂಗಭದ್ರಾ ಜಲಾಶಯದಿಂದ 2.3 ಟಿಎಂಸಿ ನೀರು ಸರಬರಾಜು ಮಾಡುವುದರಿಂದ ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳ ರೈತರಲ್ಲಿ ತಲ್ಲಣವನ್ನುಂಟು ಮಾಡಿದೆ.

11 ವರ್ಷಗಳ ಬಳಿಕ ಈಗ ಜಲಾಶಯ ತುಂಬಿದೆ. ಇದರಿಂದ ಅಚ್ಚುಕಟ್ಟು ವ್ಯಾಪ್ತಿಯ ರೈತರು ಎರಡು ಬೆಳೆ ಬೆಳೆಯುವ ಕನಸು ಕಾಣುತ್ತಿದ್ದಾರೆ ಆದರೆ, ಈ ಭಾಗದಲ್ಲಿ ಹಲವು ಬಾರಿ ಮಳೆ ಕೈಕೊಟ್ಟು ಅನಾವೃಷ್ಟಿ ಸಾಮಾನ್ಯವಾಗಿದೆ. ಜಲಾಶಯದಿಂದ ತ್ರಿವಳಿ ಜಿಲ್ಲೆಗಳ ಸಾವಿರಾರು ರೈತರ ಜಮೀನುಗಳಿಗೆ ಈಗಲೂ ನಿರೀಕ್ಷಿತ ನೀರು ತಲುಪುತ್ತಿಲ್ಲ ಎಂಬ ಅಳಲಿದೆ.

ಆಧಾರ:ವಿಜಯಕರ್ನಾಟಕ, ದಿನಾಂಕ:17.02.2020.

## 8. ಕನ್ನಡಕ್ಕೆ ವಿಶ್ವದಲ್ಲಿ 30ನೇ ಸ್ಥಾನ

ಫೆಬ್ರವರಿ 21ನ್ನು ಅಂತರರಾಷ್ಟ್ರೀಯ ವಿಶ್ವ ಮಾತೃಭಾಷಾ ದಿನವಾಗಿ ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ಪ್ರಸ್ತುತ ಎಸ್‌ಐಎಲ್ ಇಂಟರ್ ನ್ಯಾಷನಲ್ ಎಂದು ಕರೆಯಲಾಗುವ ಅಮೇರಿಕದ ಸಮ್ಮರ್ ಇನ್‌ಸ್ಟಿಟ್ಯೂಟ್ ಆಫ್ ಲಿಂಗ್ವಿಸ್ಟಿಕ್ ಸಂಸ್ಥೆ ಜಗತ್ತಿನ 7,111 ಜೀವಂತ ಭಾಷೆಗಳ ಪಟ್ಟಿಯನ್ನು 'ಎಥ್ನೋಲಾಗ್' ಹೆಸರಿನಲ್ಲಿ ಪ್ರಕಟಿಸುತ್ತದೆ. ಆಯಾ ಭಾಷೆಗಳನ್ನು ಮಾತನಾಡುವ ಪ್ರದೇಶ, ರಾಷ್ಟ್ರ, ಅವರ ಜನಸಂಖ್ಯೆ ಇನ್ನಿತರ ವಿವರಗಳನ್ನು ನೀಡಿದೆ.

ಭಾರತದಲ್ಲಿ ಕಂಡುಬರುವಷ್ಟು ಭಾಷಾ ವೈವಿಧ್ಯತೆ ಇನ್ನೆಲ್ಲೂ ಇಲ್ಲ. ದೇಶದಲ್ಲಿರುವ ಎಲ್ಲರೂ ಒಂದೇ ಭಾಷೆಯನ್ನು ಮಾತನಾಡುವುದಾಗಿದ್ದರೆ, ನಮ್ಮ ಭಾಷೆ ಜಗತ್ತಿನಲ್ಲಿಯೇ ಅತಿ ಹೆಚ್ಚು ಜನರಾಡುವ ಭಾಷೆ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿತ್ತು. ಆದರೆ ಜಗತ್ತಿನ ಅತಿ ಹೆಚ್ಚು ಜೀವಂತ ಭಾಷೆಗಳಿರುವ ದೇಶ ಎಂಬ ಖ್ಯಾತಿ ನಮ್ಮದು. ಜಗತ್ತಿನಲ್ಲಿರುವ ಎಲ್ಲಾ ಭಾಷೆಗಳ ಪಟ್ಟಿ ತಯಾರಿಸಿ ಅವರ ಜನಸಂಖ್ಯೆಯನ್ನು ಗುರುತಿಸುವ ಅಮೇರಿಕದ ಎಸ್‌ಐಎಲ್ ಸಂಸ್ಥೆ ಪ್ರಕಟಿಸಿರುವ ವರದಿಯಲ್ಲಿ ಭಾರತೀಯ ಭಾಷೆಗಳು ಟಾಪ್ 50ರ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದನ್ನು ಗಮನಿಸಬಹುದು.

ಎಲ್ಲಕಿಂತ ಮುಖ್ಯವಾಗಿ ಜಗತ್ತಿನಲ್ಲಿಯೇ ಅತಿ ಹೆಚ್ಚು ಜನರಾಡುವ ಭಾಷೆಗಳಲ್ಲಿ ಹಿಂದಿಗೆ ಮೂರನೇ ಸ್ಥಾನ ದಕ್ಕಿದೆ. ಮೊದಲ ಸ್ಥಾನ ಇಂಗ್ಲೀಷ್‌ನದ್ದಾಗಿದ್ದರೆ, ಎರಡನೇ ಸ್ಥಾನ ಚೀನಿಯರ ಮ್ಯಾಂಡರೀನ್‌ದಾಗಿದೆ. ಹಿಂದಿಯನ್ನು ಜಗತ್ತಿನಾದ್ಯಂತ 61.5 ಕೋಟಿ ಜನರು ಮಾತನಾಡುತ್ತಾರೆ. ಎಸ್‌ಐಎಲ್ ಪ್ರಕಟಿಸುವ ಎಥ್ನೋಲಾಗ್ ವರದಿಯಲ್ಲಿ ನಮೂದಿಸಲಾಗಿದೆ. ಇಂಗ್ಲೀಷ್ ಅನ್ನು 113.2 ಕೋಟಿ ಜನ ಮಾತನಾಡಿದರೆ, ಮ್ಯಾಂಡರೀನ್‌ಗೆ 111.6 ಕೋಟಿ ಭಾಷಿಕರಿದ್ದಾರೆ. ಅಚ್ಚರಿಯ ವಿಷಯವೆಂದರೆ ಬೆಂಗಾಲಿ ಮಾತಾನಾಡುವವರ ಸಂಖ್ಯೆ 26.5 ಕೋಟಿ.

### ಕನ್ನಡಕ್ಕೆ 30ನೇ ಸ್ಥಾನ

ಜಾಗತಿಕವಾಗಿ ವಿವಿಧ ಭಾಷೆಗಳಲ್ಲಿ ಸಂಭಾಷಿಸುವವರ ಸಂಖ್ಯೆಯಲ್ಲಿ ಕನ್ನಡಕ್ಕೆ 30ನೇ ಸ್ಥಾನ ನೀಡಲಾಗಿದೆ. ಒಟ್ಟು 5,64,63,310 ಕನ್ನಡ ಭಾಷಿಕರಿದ್ದು, ಇವರಲ್ಲಿ ಮೂಲ ಭಾಷಿಕರ ಪ್ರಮಾಣ 4,35,63,310 ಎಂದು ಲೆಕ್ಕ ಹಾಕಲಾಗಿದೆ. ಆದರೆ ದಕ್ಷಿಣ ಭಾರತದ ದ್ರಾವಿಡ ಭಾಷೆಗಳಿಗೆ ಹೋಲಿಸಿದರೆ, ತೆಲುಗು ಭಾಷಿಕರ ಸಂಖ್ಯೆ ಅತಿ ಹೆಚ್ಚಾಗಿದ್ದು, ನಂತರ ಸ್ಥಾನದಲ್ಲಿ ತಮಿಳರಿದ್ದಾರೆ. ಮಲಯಾಳಿಗಳು ಕೊನೆಯ ಸ್ಥಾನದಲ್ಲಿದ್ದಾರೆ.

ಆಧಾರ:ವಿಜಯವಾಣಿ, ದಿನಾಂಕ: 02.02.2020

## 9. ಪರಿಷ್ಕೃತ ಯೋಜನೆಗೆ ಕೇಂದ್ರ ಒಪ್ಪಿಗೆ ಅಗತ್ಯ

ರಾಜ್ಯ ಸರ್ಕಾರ ಮಾಡಬೇಕಾದ ಕೆಲಸ ಎಂದರೆ ಕಳಸ ಬಂಡೂರಿ ಹಾಗೂ ಜಲ ವಿದ್ಯುತ್ ಯೋಜನೆಗಳಿಗೆ ಸಂಬಂಧಿಸಿದಂತೆ ಪರಿಷ್ಕೃತ ಯೋಜನೆಗಳನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಸಚಿವಾಲಯದ ಅನುಮೋದನೆ ಪಡೆಯಬೇಕು ಜಲ ವಿದ್ಯುತ್ ಯೋಜನೆಗೆ 8.02 ಟಿಎಂಸಿ ನೀರು

ಬಳಸಿಕೊಳ್ಳಲು ನ್ಯಾಯಾಧಿಕರಣ ಅನುಮತಿ ನೀಡಿದೆ. ಮೂರು ನೀರಾವರಿ ತಜ್ಞರು ರಾಜ್ಯಗಳ ವಾದವನ್ನು ಪರಿಶೀಲಿಸಿ ನಮ್ಮ ರಾಜ್ಯಕ್ಕೆ ಒಟ್ಟು 13.42 ಟಿಎಂಸಿ ನೀಡಿದೆ ಇದರ ಸದುಪಯೋಗ ಮೊದಲು ಆಗಬೇಕು.

ಮಹದಾಯಿ ಜಲ ವಿವಾದ ನ್ಯಾಯಾಧಿಕರಣ 2018 ಜುಲೈ 14 ರಂದು ತೀರ್ಪು ನೀಡಿತ್ತು. ನ್ಯಾಯಾಧೀಕರಣದ ತೀರ್ಪಿನಂತೆ ಒಟ್ಟು 49.145 ಟಿಎಂಸಿ ನೀರು ಈಗ ಮೂರು ರಾಜ್ಯಗಳಿಗೆ ಹಂಚಿಕೆಯಾಗಿದೆ. ಇದರಲ್ಲಿ ನಮ್ಮ ಪಾಲಿಗೆ 13.42 ಟಿಎಂಸಿ ಲಭಿಸಿದೆ. ಮಹದಾಯಿ ನೀರು ನಿರ್ವಹಣಾ ಪ್ರಾಧಿಕಾರವನ್ನು ಮೂರು ತಿಂಗಳಲ್ಲಿ ಕೇಂದ್ರ ಸರ್ಕಾರ ರಚಿಸಬೇಕು ರಾಜ್ಯ ಸರ್ಕಾರ ಮೂರು ಯೋಜನೆಗಳಿಗೆ ಸಂಬಂಧಿಸಿದಂತೆ ಪರಿಷ್ಕೃತ ಯೋಜನೆಗಳನ್ನು ಕೇಂದ್ರಕ್ಕೆ ಸಲ್ಲಿಸಿ ಅನುಮೋದನೆ ಪಡೆಯಬೇಕು. ಅರಣ್ಯ ಮತ್ತು ಪರಿಸರ ಸಚಿವಾಲಯ, ಕೇಂದ್ರೀಯ ಜಲ ಆಯೋಗ ಮತ್ತು ಕೇಂದ್ರಿಯ ವಿದ್ಯುತ್ ಪ್ರಾಧಿಕಾರದ ಅನುಮೋದನೆ ಪಡೆಯಬೇಕು.

**ಕಳಸ ಬಂಡೂರಿ**

ಕಳಸ–ಬಂಡೂರಿ ಯೋಜನೆಯಲ್ಲಿ ಬಂಡೂರಿ ನಾಲಾ ಮೂಲಕ 2.18 ಟಿಎಂಸಿ ನೀರು ಬಳಸಿಕೊಳ್ಳಲು ನ್ಯಾಯಾಧಿಕರಣ ಒಪ್ಪಿಗೆ ನೀಡಿದೆ. ಅದೇ ರೀತಿ ಕಳಸ ನಾಲಾದಿಂದ 1.72 ಟಿಎಂಸಿ ನೀರು ತೆಗೆದುಕೊಳ್ಳಬಹುದು ಎಂದು ಹೇಳಿದೆ.

ಕರ್ನಾಟಕ ಸರ್ಕಾರ ಮಹದಾಯಿ ಜಲಾನಯನ ಪ್ರದೇಶದಲ್ಲಿ ಹಾಗೂ ಹೊರಗೆ ಬಂಡೂರಿ ಅಣೆಕಟ್ಟಿನಿಂದ 2.18 ಟಿಎಂಸಿಗಿಂತ ಹೆಚ್ಚು ನೀರು ಬಳಸುವ ಹಾಗಿಲ್ಲ. ಇದಕ್ಕೆ ಹೊಸ ಯೋಜನೆ ಮತ್ತು ಅಂದಾಜು ವೆಚ್ಚ ರೂಪಿಸಬೇಕು. ಅದೇ ರೀತಿ ಕಳಸ ಅಣೆಕಟ್ಟಿನಿಂದ 1.72 ಟಿಎಂಸಿ ನೀರು ಬಳಸಿಕೊಳ್ಳುವ ಬಗ್ಗೆ ಹೊಸ ಪರಿಷ್ಕೃತ ಯೋಜನೆ ಸಿದ್ದಪಡಿಸಿಕೊಡಬೇಕು. ಮಹದಾಯಿ ಕಣಿವೆಯಿಂದ ಹೊರಗೆ ನೀರನ್ನು ಬಳಸಲು ಹೊಸ ಯೋಜನೆ ಸಿದ್ಧಪಡಿಸಬೇಕು. ಇದಕ್ಕೆ ಹೊಸ ಡಿಪಿಆರ್ ಸಲ್ಲಿಸಬೇಕು ತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದಂತೆ ಕೇಂದ್ರೀಯ ಸಂಸ್ಥೆಗಳ ಅನುಮೋದನೆ ಪಡೆಯಬೇಕು. ಕಾನೂನು ಬದ್ಧವಾಗಿ ಎಲ್ಲ ಸಂಸ್ಥೆಗಳು ಅನುಮೋದನೆ ನೀಡಬೇಕು. ರಾಜ್ಯ ಸರ್ಕಾರ ಕೂಡಲೇ ನ್ಯಾಯಾಧಿಕರಣದ ಸೂಚನೆಯಂತೆ ಕ್ರಮ ಕೈಗೊಳ್ಳಬೇಕು.

**ಮಹದಾಯಿ ಜಲ ವಿದ್ಯುತ್**

ಮಹದಾಯಿ ಜಲ ವಿದ್ಯುತ್ ಯೋಜನೆಗೂ ಪರಿಷ್ಕೃತ ಅಂದಾಜು ವೆಚ್ಚವನ್ನು ರೂಪಿಸಿ ತಾಂತ್ರಿಕ ಮತ್ತು ಶಾಸನಬದ್ಧ ಅನುಮೋದನೆಗಳನ್ನು ಪಡೆಯಬೇಕು ಕೊಟ್ನಿ ಜಲ ವಿದ್ಯುತ್ ಯೋಜನೆಯಲ್ಲಿ ಇದುವರೆಗೆ ನಮ್ಮ ಪಾಲಿನ ನೀರು ಬಳಕೆಯಾಗಿಲ್ಲ. ಒಟ್ಟು 8.02 ಟಿಎಂಸಿ ನೀರ ಬಳಸಿಕೊಳ್ಳಲು ಅವಕಾಶವಿದೆ. ಈಗ ಮಹದಾಯಿ ನೀರನ್ನು ಕಣಿವೆ ಹೊರಗೆ ಬಳಸಲು ಅಧಿಕಾರ ಲಭಿಸಿದೆ. ರಾಜ್ಯ ಸರ್ಕಾರ ಈಗ ಕೇಂದ್ರದ ಮೇಲೆ ಒತ್ತಡ ತರುವುದು ಅನಿವಾರ್ಯ.

ಆಧಾರ:ಸಂಯುಕ್ತ ಕರ್ನಾಟಕ, ದಿನಾಂಕ:21.02.2020

## 10. ಟಿಬಿ ಡ್ಯಾಂಗೆ ಸಮಾನಂತರ ಜಲಾಶಯ ನಿರ್ಮಾಣ

ತುಂಗಾಭಧ್ರಾ ನದಿ ಅಡ್ಡಲಾಗಿ ಮುನಿರಾಬಾದ್ ಬಳಿಯಿರುವ ಟಿಬಿ ಡ್ಯಾಂನಲ್ಲಿ ಶೇ. 50ಕ್ಕಿಂತ ಹೆಚ್ಚು ಹೂಳು ತುಂಬಿರುವುದರಿಂದ, ಇದಕ್ಕೆ ಪರ್ಯಾಯವಾಗಿ ಡ್ಯಾಂ ನಿರ್ಮಾಣವಾಗಬೇಕು ಎನ್ನುವ ಬೇಡಿಕೆ ಹಲವು ದಿನಗಳಿಂದ ಕೇಳಿಬಂದಿತ್ತು. ಆದರೆ ಅನುದಾನ, ಭೂಪ್ರದೇಶ ಸೇರಿದಂತೆ ಹಲವು ಕಾರಣಗಳಿಂದ ಇದು ನೆನೆಗುದಿಗೆ ಬಿದ್ದಿತು. ಆದರೀಗ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಬಜೆಟ್‌ನಲ್ಲಿ ಸಮಾನಂತರ ಜಲಾಶಯ ನಿರ್ಮಾಣಕ್ಕೆ ಕ್ರಿಯಾ ಯೋಜನೆ ಸಿದ್ದಪಡಿಸಲು ಘೋಷಣೆ ಮಾಡಲಿದ್ದಾರೆ.

ಈ ಸಮಾನಂತರ ಜಲಾಶಯವನ್ನು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ನವಲಿಯಲ್ಲಿ ನಿರ್ಮಿಸಲು ಚಿಂತನೆ ನಡೆಸಲಾಗಿದ್ದು, ಸುಮಾರು 40 ಟಿಎಂಸಿ ಸಾಮರ್ಥ್ಯದ ಜಲಾಶಯ ಅಗತ್ಯವಿರುವ ಅನುದಾನವನ್ನು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ನಿರ್ಮಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಜಲಾಶಯ ನಿರ್ಮಾಣ ಮಾಡಲು ಸುಮಾರು 6500 ರಿಂದ 7000 ಕೋಟಿ ಅನುದಾನದ ಅಗತ್ಯವಿದೆ. ಆದ್ದರಿಂದ ಈ ವರ್ಷದ ಬಜೆಟ್‌ನಲ್ಲಿ ಕ್ರಿಯಾ ಯೋಜನೆ ಸಿದ್ದಪಡಿಸಲು ಒಪ್ಪಿಗೆ ನೀಡಿ, ಆರಂಭಿಕ ಹಂತದ ಕಾರ್ಯಕ್ಕೆ ಅಗತ್ಯವಿರುವ ಅನುದಾನ ನೀಡಲು ನಿರ್ಧರಿಸಲಾಗಿದೆ. ನಂತರ ಮುಂದಿನ ಮೂರು ವರ್ಷಗಳಲ್ಲಿ ಬಾಕಿ ಅನುದಾನ ನೀಡುವುದರೊಂದಿಗೆ, ಯೋಜನೆಯನ್ನು ಪೂರ್ಣಗೊಳಿಸುವ ಲೆಕ್ಕಾಚಾರವಿದೆ.

ಟಿಬಿ ಡ್ಯಾಂನಲ್ಲಿ 98 ಟಿಎಂಸಿ ನೀರು ಸಂಗ್ರಹಕ್ಕೆ ಅವಕಾಶವಿದ್ದರೂ ಶೇ:50ರಷ್ಟು ಹೂಳು ತುಂಬಿರುವುದರಿಂದ 30 ಟಿಎಂಸಿ ನೀರು ಮಾತ್ರ ಸಂಗ್ರಹವಾಗುತ್ತಿದೆ. ಅಲ್ಲಿರುವ ಹೂಳು ತೆಗೆಯುವ ಖರ್ಚಿನಲ್ಲಿ ನೂತನವಾಗಿ ಎರಡು ಜಲಾಶಯ ನಿರ್ಮಿಸಬಹುದು.

ಹೂಳು ತೆಗೆಯುವ ಸಂದರ್ಭದಲ್ಲಿ ಡ್ಯಾಂಗೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಈ ಸಮಾನಂತರ ಜಲಾಶಯ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಈ ಯೋಜನೆಯಿಂದ ಬಳ್ಳಾರಿ, ಕೊಪ್ಪಳ ಸೇರಿದಂತೆ ಸುತ್ತಲಿನ ಜಿಲ್ಲೆಗಳಿಗೆ ಅನುಕೂಲವಾಗಲಿದೆ. ಕೇವಲ ಒಂದು ಬೆಳೆಗೆ ಸೀಮಿತವಾಗುತ್ತಿರುವ ನೀರು ಎರಡು ಬೆಳೆಗಾಗುವಷ್ಟು ಸಂಗ್ರಹವಾಗುತ್ತದೆಂದು ತಜ್ಞರು ಹೇಳಿದ್ದಾರೆ.

ಮುಂದಿನ ಮೂರುವರೆ ವರ್ಷಗಳಲ್ಲಿ ಒಂದು ಹಂತಕ್ಕೆ ನಿರ್ಮಾಣ ಕಾರ್ಯ ಅರಂಭಿಸಲು ನಿರ್ಧರಿಸಲಾಗಿದೆ .

ಆಧಾರ:ವಿಶ್ವವಾಣಿ, ದಿನಾಂಕ:29.02.2020

## 11. ವಾಣಿವಿಲಾಸ ಸಾಗರಕ್ಕೆ ಎತ್ತಿನ ಹೊಳೆ ನೀರು

ಎತ್ತಿನ ಹೊಳೆ ಯೋಜನೆಯಿಂದ ಲಭ್ಯವಾಗುವ ನೀರನ್ನು ಈ ವರ್ಷ ಚಿತ್ರದುರ್ಗ ಜಿಲ್ಲೆಯ ವಾಣಿವಿಲಾಸ ಸಾಗರ ಜಲಾಶಯಕ್ಕೆ ಹರಿಸಲು ಜಲಸಂಪನ್ಮೂಲ ಇಲಾಖೆ ತಯಾರಿ ನಡೆಸಿದೆ. ಎತ್ತಿನ ಹೊಳೆ ಯೋಜನೆಯ ಜಲಾನಯನ ಪ್ರದೇಶದಲ್ಲಿ 24 ಟಿಎಂಸಿ ಅಡಿ ನೀರು ಲಭ್ಯ ಇದೆ ಹಾಗೂ ನೀರನ್ನು ಮೇಲಕ್ಕೆತ್ತಿ (ಐದು ಕಡೆ ಪಂಪ್ ಮಾಡಿ) ಹರಿಸಲು ಸಾಧ್ಯ ಎಂಬುದನ್ನು ತೋರಿಸಲು ವಿ.ವಿ. ಸಾಗರಕ್ಕೆ ಹರಿಸಲು ಸಿದ್ಧತೆ ನಡೆಸಲಾಗಿದೆ. ಬರುವ ಮಳೆಗಾಲದಲ್ಲಿ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ನೀರು ಹರಿಸಲು ಯೋಜಿಸಲಾಗಿದೆಯೆಂದು ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿರುತ್ತಾರೆ.

### ವಿ.ವಿ. ಸಾಗರಕ್ಕೆ ಎತ್ತಿನಹೊಳೆ ನೀರು

ಎತ್ತಿನಹೊಳೆ (ಸಕಲೇಶಪುರ ತಾಲ್ಲೂಕು) ಯೋಜನೆಯ ಮೂಲ ಸ್ಥಳದಿಂದ 37 ಕಿ.ಮೀ.ವರೆಗೆ ಕಾಲುವೆ ನಿರ್ಮಾಣ, ಪೈಪ್‌ಲೈನ್ ಅಳವಡಿಕೆ ಸೇರಿದಂತೆ ಶೇ.95 ರಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ. ಈ ಭಾಗದಲ್ಲಿ ವೇದಾವತಿ ನದಿ ಅಡ್ಡ ಬರುತ್ತದೆ. ಎತ್ತಿನ ಹೊಳೆ ನೀರನ್ನು ಅರಸೀಕೆರೆ ಮಾರ್ಗವಾಗಿ ತುಮಕೂರು ಕಡೆಗೆ ಸದ್ಯಕ್ಕೆ ಹರಿಸಲು ಸಾಧ್ಯವಾಗುವುದಿಲ್ಲ. ಆದರ ಬದಲು, ವೇದಾವತಿ ನದಿ ಅಡ್ಡ ಬರುವ ಜಾಗದಲ್ಲಿ ನೀರನ್ನು ಎಡಕ್ಕೆ ತಿರುಗಿಸಿ ಗುರುತ್ವಾಕರ್ಷಣೆ ಮೂಲಕ ಸುಮಾರು 140 ಕಿ.ಮೀ. ದೂರದಲ್ಲಿರುವ ವಿ.ವಿ. ಸಾಗರಕ್ಕೆ ಹರಿಸುವುದು ಸದ್ಯದ ಲೆಕ್ಕಾಚಾರ.

ಹಿರಿಯೂರು ತಾಲ್ಲೂಕಿನ ಮಾರಿ ಕಣಿವೆಯಲ್ಲಿ ವೇದಾವತಿ ನದಿಗೆ 108 ವರ್ಷಗಳ ಹಿಂದೆ ನಿರ್ಮಿಸಿರುವ ವಾಣಿ ವಿಲಾಸ ಸಾಗರವು ಒಂದು ಸಲವಷ್ಟೇ ತುಂಬಿದೆ. 36 ಟಿಎಂಸಿ ಅಡಿ ಸಾಮರ್ಥ್ಯದ ಈ ಜಲಾಶಯಕ್ಕೆ ಭದ್ರಾ ಮೇಲ್ದಂಡೆ ಯೋಜನೆಯಿಂದ ಕಳೆದ ವರ್ಷ ನೀರು ಹರಿಸಲಾಗಿತ್ತು. ಎತ್ತಿನ ಹೊಳೆಯಿಂದ 24 ಟಿಎಂಸಿ ಅಡಿಯಷ್ಟು ನೀರನ್ನು ಹರಿಸಿದರೆ ಅಚ್ಚುಕಟ್ಟು ಪ್ರದೇಶದ ಜನರಿಗೆ ಅನುಕೂಲವಾಗಲಿದೆ.

ಎತ್ತಿನ ಹೊಳೆಯಿಂದ ನಾಲ್ಕು ಟಿಎಂಸಿ ಅಡಿಯಷ್ಟೇ ನೀರು ಸಿಗಲಿದೆ. ಇಷ್ಟು ಕಡಿಮೆ ಪ್ರಮಾಣದ ನೀರಿಗೆ ರೂ. 13 ಸಾವಿರ ಕೋಟಿ ವ್ಯರ್ಥ ಮಾಡಲಾಗುತ್ತಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಟಿ.ವಿ. ರಾಮಚಂದ್ರ ಆಕ್ಷೇಪಿಸಿದ್ದರು ಅನೇಕ ರಾಜಕಾರಣಿಗಳು ಸಹ ನೀರಿನ ಲಭ್ಯತೆ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಎತ್ತಿನ ಹೊಳೆಯಲ್ಲಿ ಟೆಲಿ ಮ್ಯಾಟ್ರಿ ಮಾಪಕ ಅಳವಡಿಸಿ ಜೂನ್–ಅಕ್ಟೋಬರ್ ಅವಧಿಯಲ್ಲಿ ನೀರಿನ ಮಾಪನ

ಮಾಡಲಾಗಿದೆ. ಮಳೆಗಾಲದಲ್ಲಿ 25 ಟಿಎಂಸಿ ಅಡಿಯಿಂದ ನೀರು ಸಿಗುವುದು ಖಚಿತವಾಗಿದೆಯೆಂದು ಇಲಾಖೆಯ ಅಧಿಕಾರಿ ತಿಳಿಸಿರುತ್ತಾರೆ.

ಆಧಾರ:ವಿಜಯ ಕರ್ನಾಟಕ, ದಿನಾಂಕ:01.03.2020

## 12. ಕನ್ನಡದ ಉಳಿವಿಗೆ ಸರ್ಕಾರಿ ಶಾಲೆಯ ಸಬಲೀಕರಣ ಅಗತ್ಯ

ರಾಜ್ಯದಲ್ಲಿ ಸಾವಿರ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಿದ್ದು, ಹಿಂದಿನ ಸರ್ಕಾರದ ತಪ್ಪು ಹೆಜ್ಜೆ. ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಳೆದುಹೋದರೆ ಕರ್ನಾಟಕದಲ್ಲೇ ಕನ್ನಡ ತಬ್ಬಲಿ ಆಗುತ್ತದೆ. ಇದನ್ನು ತಪ್ಪಿಸಬೇಕಾದರೆ ಗುಣಾತ್ಮಕ ಶಿಕ್ಷಣ ಸಿಗುವಂತೆ ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸುವ ಅಗತ್ಯವಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಸರ್ಕಾರಕ್ಕೆ ಸಲಹೆ ನೀಡಿರುತ್ತಾರೆ.

ಇಂದಿಗೂ ಕಾನ್ವೆಂಟ್ ಶಾಲೆಯಲ್ಲಿದ್ದ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ದಾಖಲು ಮಾಡುತ್ತಿದ್ದಾರೆ. ಮಕ್ಕಳಲ್ಲಿ ಸೃಜನಶಕ್ತಿ ಬೆಳೆಸುವ ಶಕ್ತಿ ನೆಲದ ಭಾಷೆಗಿದೆ, ಹೊರತು ಪರಭಾಷೆಗಲ್ಲ ಎಂದು ಹೇಳಿದರು.

ದೇಶದಲ್ಲಿ ಪ್ರಾದೇಶಿಕ ಭಾಷೆಗಳ ಕಡೆಗಣನೆ ವೇಗವಾಗಿ ನಡೆದಿದ್ದು, ಇದರಿಂದ ಆಯಾ ರಾಜ್ಯದ ಪ್ರಾದೇಶಿಕ ಪ್ರಜೆಗಳು ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಕರ್ನಾಟಕದಲ್ಲಿ ಕಳೆದ ಐದು ವರ್ಷದಲ್ಲಿ 18 ಸಾವಿರ ಹುದ್ದೆಗಳಲ್ಲಿ ಕೇವಲ 1080 ಹುದ್ದೆ ಬಿಟ್ಟರೇ ಮಿಕ್ಕಿನವು ಹೊರಗಿನವರಿಗೆ ದಕ್ಕಿವೆ. ಈ ವಿಷಯದಲ್ಲಿ ಸಾಹಿತ್ಯ ಪರಿಷತ್ ಸಾಕ್ಷಿ ಪ್ರಜ್ಞೆ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕಿದೆ ಎಂದರು.

ಅರಮನೆಯಲ್ಲಿ ಪಂಡಿತರ ಸ್ವತ್ತಾಗಿದ್ದ ಸಾಹಿತ್ಯವನ್ನು ಜನರ ಸಾಮಾನ್ಯರ ಮಡಿಲಿಗೆ ಒಪ್ಪಿಸುವ ದೃಷ್ಟಿಯಿಂದ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಒಂದು ಸಂಸ್ಥೆಯಾಗಿ ಹುಟ್ಟು ಹಾಕಿದ್ದ ಕನ್ನಡ ಸಾಹಿತ್ಯ ಪರಿಷತ್ ಇಂದು ಕನ್ನಡ ನಾಡು ಮಾತ್ರವಲ್ಲ ದೇಶ-ವಿದೇಶಕ್ಕೆ ವಿಸ್ತರಿಸಿಕೊಂಡಿದೆ. ಕನ್ನಡಿಗರ ಬದುಕಿನ ಸಾಕ್ಷಿ ಪ್ರಜ್ಞೆಯಾಗಿ, ಆಡಳಿತ ವರ್ಗಕ್ಕೆ ನಿರ್ದೇಶನ ನೀಡುವಂಥ ಸ್ವಾಯತ್ತ ಸಂಸ್ಥೆಯಾಗಿ ಬೆಳೆದು ನಿಂತಿದೆ ಎಂದು ಹೇಳಿದರು.

ವೈಜ್ಞಾನಿಕ ದೃಷ್ಟಿಕೋನದಿಂದ ನೆಲದ ಭಾಷೆಯನ್ನು ಶಿಕ್ಷಣದ ಮಾಧ್ಯಮವಾಗಿಸುವ ಅವಶ್ಯಕತೆ ಇದೆ. ಒಂದು ಭಾಷೆಯಾಗಿ ಇಂಗ್ಲೀಷ್ ಕಲಿಸಬೇಕೆ ಹೊರತು ಮಾಧ್ಯಮವಾಗಿ ಬೇಡ. ಎದೆ ಹಾಲು ಕುಡಿಯುವ ಮಕ್ಕಳಿಗೆ ಅನ್ನ ತುರುಕಿದಂತೆ ಇಂಗ್ಲೀಷನ್ನು ತುರುಕುವುದಲ್ಲ. ಕನ್ನಡ ಮಾಧ್ಯಮದಲ್ಲಿ ಓದಿ ಬೆಳೆದ ನಂತರ ಆಂಗ್ಲ ಕಲಿಸುವ ಪ್ರಯತ್ನ ಮಾಡಲಿ. ಸರ್ಕಾರಿ ವಲಯದಲ್ಲಿ ಇಂಗ್ಲೀಷ್ ಭಾಷೆ ಆರಂಭಿಸಿದರೆ ಆಂಗ್ಲದ ಪೆಡಂಭೂತಕ್ಕೆ ಹೆದರಿ ದಲಿತರು ಮತ್ತು ರೈತರ ಮಕ್ಕಳು ಡ್ರಾಪೌಟ್ ಆಗುವ ಸಂಖ್ಯೆ ಹೆಚ್ಚುತ್ತದೆ. ಈ ದಿಸೆಯಲ್ಲಿ ಸಾಹಿತ್ಯ ಪರಿಷತ್ ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ಉಳಿಸಬೇಕಾದ ಜವಾಬ್ದಾರಿ ಹೊರಬೇಕಿದೆ ಎಂದು ಕರೆ ನೀಡಿದರು.

ಆಧಾರ:ವಿಶ್ವವಾಣಿ, ದಿನಾಂಕ:02.03.2020

## 13. ಕಾರ್ನಾಟಿಕ್ ಮ್ಯೂಸಿಕ್ ಪದ ಬಳಕೆ ಬೇಡ

ಕರ್ನಾಟಕ ಸಂಗೀತವನ್ನು ಇತ್ತೀಚಿನ ದಿನಗಳಲ್ಲಿ 'ಕಾರ್ನಟಿಕ್ ಮ್ಯೂಸಿಕ್' ಎಂದು ಬಳಸಲಾಗುತ್ತಿದೆ. ನಮಗೆ ಯಾವ ಕಾರ್ನಾಟಿಕ್ ಬೇಡ, 16ನೇ ಶತಮಾನದಿಂದ ಬೆಳೆದು ಬಂದಿರುವ ಅಚ್ಚ ಕನ್ನಡ ಪದವಾದ 'ಕರ್ನಾಟಕ ಸಂಗೀತ'ವನ್ನೇ ಗಟ್ಟಿಯಾಗಿ ಹೆಮ್ಮೆಯಿಂದ ಹೇಳುವಂತೆ ಹಿರಿಯ ಗಾಯಕ 'ವಿದ್ವಾನ್ ಡಾ: ಆರ್.ಕೆ. ಪದ್ಮನಾಭ ಕರೆ ನೀಡಿರುತ್ತಾರೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ '2019-20ನೇ ಸಾಲಿನ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪ್ರದಾನ' ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

16ನೇ ಶತಮಾನದಲ್ಲಿ ಹರಿದಾಸರು ಕಟ್ಟಿದ ಕರ್ನಾಟಕ ಸಂಗೀತ 17 ಮತ್ತು 18ನೇ ಶತಮಾನದಲ್ಲಿ ವಿಶಾಲವಾಗಿ ಬೆಳೆದು ಬಂದಿದೆ. ಕರ್ನಾಟಕದಲ್ಲಿ ಹುಟ್ಟಿ ಬೆಳೆದು ಸಂಗೀತ ಕಲಿತು ಹಾಡಲು ಶುರು ಮಾಡಿದ

ನಂತರ ಕರ್ನಾಟಕ ಬದಲು ಕಾರ್ನಾಟಿಕ್ ಎಂಬ ಪದ ಬಳಸುವುದು ಸರಿಯಲ್ಲ. ಕನ್ನಡದ ಸಂಸ್ಕೃತಿ, ಕರ್ನಾಟಕ ಸಂಗೀತ ಹಿಂದೂಸ್ಥಾನಿ ಸಂಗೀತದ ಶ್ರೀಮಂತಿಕೆಯನ್ನು ಹೆಚ್ಚಿಸಿದೆ ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದು ತಿಳಿಸಿದರು.

ಕೀರ್ತನೆ, ಗಮಕ ಕಲೆ ಅವನತಿಯತ್ತ ಸಾಗುತ್ತಿದೆ, ಈ ತಲೆಮಾರಿಗೆ ಕುಮಾರವ್ಯಾಸ, ರಾಘವಾಂಕರ ಗೀತೆಗಳನ್ನು ಉಳಿಸುವ ಕೆಲಸವನ್ನು ಅಕಾಡೆಮಿ ಮಾಡಬೇಕಿದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿಯವರು ಮಾತನಾಡಿ, ಸಂಗೀತ ಮತ್ತು ನೃತ್ಯ ಕೇವಲ ಮನರಂಜನೆಗೆ ಮಾತ್ರವಲ್ಲ. ಮನೋವಿಕಾಸ, ಆಧ್ಯಾತ್ಮಿಕತೆ ಉನ್ನತಿಗೆ ಹಾಗೂ ಆತ್ಮ ಸಾಕ್ಷಾತ್ಕಾರದ ಸಾಧನಕ್ಕೆ ಸಹಕಾರಿಯಾಗಿದೆ. ಆದರೆ, ಆಧುನಿಕ ಕಾಲದಲ್ಲಿ ಸಂಗೀತ ನೃತ್ಯವು ಕೇವಲ ಮನರಂಜನೆಯ ಹಿಂದೆ ಗಿರಕಿ ಹೊಡೆಯುತ್ತಿರುವುದು ದುರಂತ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ಸಂಗೀತ ವಿದುಷಿಗಳಾದ ಮತ್ತೂರು ಗೋಪಾಲ್ ಹಾಗೂ ಬಿ.ನಾಗರಾಜರವರಿಗೆ 'ಕರ್ನಾಟಕ ಕಲಾಶ್ರೀ ಗೌರವ ಪ್ರಶಸ್ತಿ' ಪ್ರದಾನ ಮಾಡಲಾಯಿತು. ಪ್ರಶಸ್ತಿಯು 50 ಸಾವಿರ ರೂ. ನಗದು ಹಾಗೂ ಫಲಕ ಹೊಂದಿದೆ. 16 ಮಂದಿಗೆ ' ಕರ್ನಾಟಕ ಕಲಾಶ್ರೀ ವಾರ್ಷಿಕ ಪ್ರಶಸ್ತಿ' ನೀಡಲಾಯಿತು. ಪ್ರಶಸ್ತಿಯು 25 ಸಾವಿರ ರೂ. ನಗದು ಹಾಗೂ ಫಲಕ ಹೊಂದಿದೆ.

ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯನ್ನು ಕರ್ನಾಟಕ ಮತ್ತು ಹಿಂದೂಸ್ಥಾನಿ ಸಂಗೀತವೆಂಬ ಎರಡು ಪ್ರತ್ಯೇಕ ಅಕಾಡೆಮಿ ಮಾಡುವಂತೆ ಪದ್ಮನಾಭ ಒತ್ತಾಯಿಸಿದರು. ಪ್ರಶಸ್ತಿ ನೀಡುವುದು ಸೇರಿದಂತೆ ವಿವಿಧ ವಿಷಯಗಳಲ್ಲಿ ಎರಡನ್ನೂ ಮಿಶ್ರಗೊಳಿಸುವುದು ಸರಿಯಲ್ಲ. ಆದ್ದರಿಂದ ಪ್ರತ್ಯೇಕ ಅಕಾಡೆಮಿ ಮಾಡಿದರೆ ಅನುಕೂಲವಾಗಲಿದೆ ಎಂದರು.

ಆಧಾರ:ಕನ್ನಡ ಪ್ರಭ, ದಿನಾಂಕ:03.03.2020.

## 14. ಗೋದಾವರಿ–ಕಾವೇರಿ ಜೋಡಣೆಗೆ ರೂ.60 ಸಾವಿರ ಕೋಟಿ

ಮಾಜಿ ಪ್ರದಾನಿ ಅಟಲ್ ಬಿಹಾರಿ ವಾಜಪೇಯಿಯವರ ಮಹತ್ವಾಕಾಂಕ್ಷೆಯ ನದಿ ಜೋಡಣೆ ಯೋಜನೆಗಳು ಎನ್‌ಡಿಎ ಸರ್ಕಾರದ ಅಡಿಯಲ್ಲಿ ಹೆಚ್ಚು ವೇಗ ಪಡೆಯುತ್ತಿವೆ. ಒಂಭತ್ತು ರಾಜ್ಯಗಳ 47 ಅಂತರ್ ರಾಜ್ಯ ನದಿ ಜೋಡಣೆ ಪ್ರಸ್ತಾಪಗಳನ್ನು ಕೇಂದ್ರ ಜಲಶಕ್ತಿ ಸಚಿವಾಲಯ ಪರಿಶೀಲನೆ ನಡೆಸುತ್ತಿದೆ. ಈ ಬೆನ್ನಲ್ಲೇ ಗೋದಾವರಿ–ಕಾವೇರಿ ನದಿ ಜೋಡಣೆಗಾಗಿ ಸುಮಾರು 60 ಸಾವಿರ ಕೋಟಿ ರೂಪಾಯಿ ಮಂಜೂರು ಮಾಡಲು ಕೇಂದ್ರ ಸರ್ಕಾರ ಚಿಂತಿಸಿದೆ ಎಂದು ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ.

ಪುದುಚೇರಿಯ ಕರೈಕಲ್‌ನಲ್ಲಿ ನಡೆದ ರಾಷ್ಟ್ರೀಯ ತಾಂತ್ರಿಕ ಸಂಸ್ಥೆಗಳ (ಎನ್‌ಐಟಿಪಿವೈ)ಸಮಾವೇಶದಲ್ಲಿ ಮಾತನಾಡಿದ ಗಡ್ಕರಿ, ಗೋದಾವರಿ, ಕಾವೇರಿ ಯೋಜನೆಯಿಂದ ಸಮುದ್ರಕ್ಕೆ ಹರಿದು ವ್ಯರ್ಥವಾಗುವ ಸುಮಾರು 1,200 ಟಿಎಂಸಿಯಷ್ಟು ನೀರನ್ನು ಉಳಿಸಬಹುದಾಗಿದೆ. ಈ ನೀರನ್ನು ತಮಿಳುನಾಡಿನ ರೈತರು ನೀರಾವರಿಗಾಗಿ ಬಳಸಿಕೊಳ್ಳಬಹುದು. ಗೋದಾವರಿ, ಕೃಷ್ಣಾ, ಪೆನ್ನಾರ್, ಕಾವೇರಿ ನದಿಗಳನ್ನು ಜೋಡಿಸುವ ಉದ್ದೇಶ ಹೊಂದಲಾಗಿದೆ ಎಂದಿದ್ದಾರೆ.

ದೇಶದಾದ್ಯಂತ ಸುಮಾರು 1,252 ಕಿ.ಮೀ. ಉದ್ದದಷ್ಟು ನದಿ ಜೋಡಣೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಇದರಲ್ಲಿ ತೆಲಂಗಾಣದಲ್ಲಿ 340 ಕಿ.ಮೀ. ಆಂದ್ರ ಪ್ರದೇಶದಲ್ಲಿ 551 ಕಿ.ಮೀ.ಮತ್ತು ತಮಿಳನಾಡಿನಲ್ಲಿ 361 ಕಿ.ಮೀ. ಉದ್ದದಲ್ಲಿ ಅಂತರ ರಾಜ್ಯ ನದಿ ಜೋಡಣೆ ಯೋಜನೆ ಇದೆ. ಇದರಿಂದಾಗಿ ರಾಜ್ಯಗಳ ನಡುವಿನ ವಿವಾದಕ್ಕೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಜಲಶಕ್ತಿ ಸಚಿವ ರತನ್ ಲಾಲ್ ಕಟಾರಿಯಾ ಕೂಡ ನವದೆಹಲಿಯಲ್ಲಿ ನದಿ ಜೋಡಣೆ ಯೋಜನೆಗಳ ವಿಶೇಷ ಸಮಿತಿ (ಐಎಲ್‌ಆರ್) ಜೊತೆ ಸಭೆ ನಡೆಸಿ, ಯೋಜನೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

ಮಧ್ಯಪ್ರದೇಶ ಮತ್ತು ಉತ್ತರಪ್ರದೇಶ ನಡುವಿನ ಕೆನ್–ಬೆಟ್ವಾ ಅಂತರರಾಜ್ಯ ನದಿ ಜೋಡಣೆ ಯೋಜನೆಯ ವಿವರವಾದ ಯೋಜನಾ ವರದಿ (ಡಿಪಿಆರ್) ಅಂತಿಮಗೊಂಡಿದ್ದು, ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಗೊಳ್ಳುವ ಸಾಧ್ಯತೆಯಿದೆ.

ಇದರ ಹೊರತಾಗಿ ಪಾರ್–ತ್ಯಾಪಿ–ನರ್ಮದಾ, ದೇವಗಂಗಾ–ಪಿಂಜಲ್, ದೇವಗಂಗಾ(ಏಕ್ದಾರೆ)–ಗೋದಾವರಿ, ಬೆಟಿ–ವರ್ದಾ ಮತ್ತು ಕಾವೇರಿ–ವೈಗೈ–ಗುಂಡಾರ್ ನದಿ ಜೋಡಣೆ ಯೋಜನೆಗಳನ್ನು ಪರಿಶೀಲಿಸಲಾಗಿದೆ.

ದೇಶದ ಜನಸಂಖ್ಯೆಗೆ ಲಭ್ಯವಿರುವ ನೀರು ಸೀಮಿತವಾಗಿದ್ದು, ನದಿಗಳ ಜೋಡಣೆಯಿಂದ ಈ ಸಮಸ್ಯೆ ಪರಿಹರಿಸಬಹುದು ವಿಶ್ವದ ಜನಸಂಖ್ಯೆಯ ಶೇಕಡ 17ರಷ್ಟು ಜನರು ಭಾರತದಲ್ಲಿ ವಾಸಿಸುತ್ತಿದ್ದಾರೆ. ಆದರೆ ಭಾರತದಲ್ಲಿ ಕೇವಲ ಶೇ.4ರಷ್ಟು ನೀರು ಇದೆ ಎಂದು ತಿಳಿಸಿದ್ದ ಪ್ರಧಾನಿ ಮೋದಿ ನದಿ ಜೋಡಣೆಗೆ ಮುಂಚೆಯಿಂದಲೂ ಒತ್ತು ನೀಡಿದ್ದರು. ನದಿ ಜೋಡಣೆ ಯೋಜನೆಯಲ್ಲಿ ಪರ್ಯಾಯ ದ್ವೀಪದ 14 ನದಿಗಳು, ಹಿಮಾಲಯ ಮೂಲದ 16 ನದಿಗಳು ಇವೆ.

ಆಧಾರ:ವಿಜಯವಾಣಿ, ದಿನಾಂಕ:03.03.2020

## 15. ಕೇಂದ್ರ ನೇಮಕಾತಿ, ಕನ್ನಡಿಗರಿಗೆ ಪ್ರಾಶಸ್ತ್ಯಕ್ಕೆ ಮನವಿ

ಕೇಂದ್ರ ನೇಮಕಾತಿ ಮತ್ತು ಪ್ರಸಾರ, ಪರಿಸರ ಮತ್ತು ಭಾರೀ ಕೈಗಾರಿಕೆ ಸಚಿವ ಪ್ರಕಾಶ್ ಜಾವಡೇಕರ್, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಅವರನ್ನು ನವದೆಹಲಿಯಲ್ಲಿ ಭೇಟಿಯಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮುಖ್ಯಸ್ಥ ಟಿ.ಎಸ್. ನಾಗಾಭರಣ ನೇತೃತ್ವದ ನಿಯೋಗ ಕನ್ನಡದ ಹಲವು ಸಮಸ್ಯೆಗಳ ಬಗ್ಗೆ ಚರ್ಚಿಸಿದೆ. ಈ ವೇಳೆ ಪ್ರಾದೇಶಿಕ ಭಾಷೆಯ ಸೆನ್ಸಾರ್ ಬೋರ್ಡ್, ದೂರದರ್ಶನ, ರೇಡಿಯೋಗಳಲ್ಲಿ ಪ್ರಾದೇಶಿಕ ಭಾಷೆ ಬಲ್ಲವರನ್ನು ನೇಮಿಸಬೇಕು. ಹೈಕೋರ್ಟ್‌ನಲ್ಲಿ ಕನ್ನಡ ಬಳಕೆಗೆ ಅವಕಾಶ ಸಿಗಬೇಕೆನ್ನುವ ಬಗ್ಗೆ ಮನವಿ ಮಾಡಿದೆ.

ಮಾನವ ಸಂಪನ್ಮೂಲ ಸಚಿವ ಹಾಗೂ ರೈಲ್ವೆ ಸಚಿವರನ್ನು ಭೇಟಿ ಮಾಡಲಿದ್ದು. ನೇಮಕಾತಿ ಸಂಸ್ಥೆ ಮತ್ತು ಯುಪಿಎಸ್‌ಸಿ ಪರೀಕ್ಷೆ ಐಟಿಪಿಎಸ್ ನೇಮಕಾತಿ ವೇಳೆ ಸ್ಥಳೀಯ ಭಾಷಾ ಪರಿಣಿತರಿಗೆ ಪ್ರಾಶಸ್ತ್ಯವಿರಬೇಕು. ಪ್ರಾಥಮಿಕ ಶಿಕ್ಷಣ ಮಾತೃ ಭಾಷೆಯಲ್ಲಿರುವ ಬಗ್ಗೆ ಕಡ್ಡಾಯಕ್ಕೆ ಕಾನೂನು ರೂಪಿಸಲು ಮನವಿ ಸಲ್ಲಿಸಲಿದೆ.

ಆಧಾರ:ಉದಯವಾಣಿ, ದಿನಾಂಕ:05.03.2020

## 16. ತಣಿಯದ ಕೃಷ್ಣಾ ಆಕ್ರೋಶ

ಪ್ರಧಾನಿ ಬಳಿಗೆ ಹೋಗಿ ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿ, ಕೇಂದ್ರದಿಂದಲೂ ಅನುದಾನ ತಂದು ಯೋಜನೆ ಪೂರ್ಣಗೊಳಿಸುತ್ತೇವೆ ಎಂದು ಹೇಳಿದ್ದ ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ ಜನಪ್ರತಿನಿಧಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಜೆಟ್‌ನಲ್ಲಿ 20 ಸಾವಿರ ಕೋಟಿ ಕೊಡುವುದಾಗಿ ಸಿಎಂ ಘೋಷಣೆ ಮಾಡಿದ್ದರು. ಆ ಪ್ರಕಾರ ನಡೆದುಕೊಳ್ಳಲಿಲ್ಲ ಎಂದು ಕೃಷ್ಣಾ ಕೊಳ್ಳದ ಜನತೆ ಸಿಟ್ಟನ್ನು ಹೊರಹಾಕಿದ್ದಾರೆ

ಅವಳಿ ಜಿಲ್ಲೆಯಿಂದ 15 ಶಾಸಕರು, 3 ಪರಿಷತ್ ಸದಸ್ಯರಿದ್ದು, ಪಕ್ಷಾತೀತವಾಗಿ ಒಗ್ಗೂಡಿ ಯುಕೆಪಿಗೆ ಅನುದಾನ ಒದಗಿಸುವಂತೆ ನಿರ್ದಿಷ್ಟ ಬೇಡಿಕೆಯನ್ನು ಸರ್ಕಾರದ ಮುಂದಿಡಬೇಕಿತ್ತು. ಆಡಳಿತ ಪಕ್ಷದ 8 ಶಾಸಕರಿದ್ದು, ಬಹುತೇಕರು ಕೃಷ್ಣಾ ನೀರಾವರಿಗಾಗಿ ಹೋರಾಟ ನಡೆಸಿದವರೇ ಇದ್ದಾರೆ. ಆದರೂ ಯುಕೆಪಿಗೆ ಅನುದಾನ ಕೊಡಿಸಲು ಇವರೆಲ್ಲಾ ವಿಫಲರಾಗಿದ್ದನ್ನು ಜನರು ಪ್ರಶ್ನಿಸುತ್ತಿದ್ದಾರೆ.

**ಸಿಎಂ ಬಳಿ ಶಾಸಕರ ಅಸಮಾಧಾನ:**

ಬಜೆಟ್‌ನಲ್ಲಿ ಕೃಷ್ಣಾ ಯೋಜನೆಗೆ ಅನುದಾನ ಕೊಡದಿರುವುದಕ್ಕೆ ಅಸಮಾಧಾನಗೊಂಡ ಅವಳಿ ಜಿಲ್ಲೆಯ ಬಿಜೆಪಿ ಶಾಸಕರು ಸಿಎಂ ಭೇಟಿಯಾಗಿ ಚರ್ಚಿಸಿದ್ದಾರೆ. ಡಿಸಿಎಂ ಗೋವಿಂದ ಕಾರಜೋಳ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ವೀರಣ್ಣ ಚರಂತಿಮಠ, ಎ.ಎಸ್.ಪಾಟೀಲ ನಡಹಳ್ಳಿ, ಸೋಮನಗೌಡ ಪಾಟೀಲ ಅವರನ್ನೊಳಗೊಂಡ ಶಾಸಕರು ಸಿ.ಎಂ ಭೇಟಿಯಾಗಿ, ನಾವೆಲ್ಲ ಕೃಷ್ಣಾ ಯೋಜನೆ ವಿಷಯವನ್ನಿಟ್ಟುಕೊಂಡೇ ಆಯ್ಕೆಯಾಗಿ ಬಂದಿದ್ದೇವೆ. ಯೋಜನೆಗೆ ಬಜೆಟ್‌ನಲ್ಲಿ ಅನುದಾನ ಕೊಟ್ಟಿಲ್ಲ. ಜನತೆಗೆ ಉತ್ತರ ಕೊಡಲು ನಮ್ಮಿಂದಾಗಲ್ಲ ಎಂದು ಸಿಟ್ಟು ವ್ಯಕ್ತಪಡಿಸಿದ್ದಾಗಿ ತಿಳಿದುಬಂದಿದೆ.

ಆಲಮಟ್ಟಿ ಡ್ಯಾಂ ಎತ್ತರಿಸದಿದ್ದರೆ ನೀರು ಬಳಸಲಾಗದು. ಯೋಜನೆಗೆ ಬೃಹತ್ ಮೊತ್ತದ ಅನುದಾನ ಕೊಡಲಾಗದಿದ್ದರೆ ಮೊದಲಿಗೆ 22 ಹಳ್ಳಿಗಳ ಸ್ಥಳಾಂತರ, ಸಂತ್ರಸ್ತರಿಗೆ ಪರಿಹಾರ ಕೊಡುವ ಕೆಲಸವನ್ನಾದರೂ ಮಾಡಬೇಕು. ಪುನರ್‌ವಸತಿ, ಪುನರ್‌ನಿರ್ಮಾಣ ಕಾರ್ಯ, ಡ್ಯಾಂ ಎತ್ತರಿಸುವ ಕೆಲಸ ಆದರೆ ಕಾಲುವೆ ಕಾಮಗಾರಿ ವಿಳಂಬವಾಗದು. ಹೀಗಾಗಿ ತುರ್ತಾಗಿ ಅನುದಾನ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.

ಇವರ ಬೇಡಿಕೆಗೆ ಸಚಿವ ಬಸವರಾಜ ಬೊಮ್ಮಾಯಿ ಕೂಡ ಧ್ವನಿಗೂಡಿಸಿದ್ದಾರೆನ್ನಲಾಗಿದೆ. ಕೊನೆಗೆ ಯುಕೆಪಿಗೆ 5 ಸಾವಿರ ಕೋಟಿ ಅನುದಾನ ಕೊಡುವುದಾಗಿ ಸಿಎಂ ಭರವಸೆ ನೀಡಿದರು. ಇಷ್ಟು ಅನುದಾನ ಸಾಲದು, 10 ಸಾವಿರ ಕೋಟಿಯನ್ನಾದರೂ ಕೊಡಬೇಕೆಂದು ನಾವೆಲ್ಲರೂ ಪಟ್ಟು ಹಿಡಿದಾಗ ಕೊನೆಗೆ ಬಜೆಟ್ ಚರ್ಚೆಯಲ್ಲಿ ಉತ್ತರಿಸುವುದಾಗಿ ಸಿಎಂ ಭರವಸೆ ನೀಡಿದರು.

ಏಷ್ಯಾದಲ್ಲೇ ಅತಿ ದೊಡ್ಡ ಯೋಜನೆ ಎಂದು ಖ್ಯಾತವಾಗಿರುವ ಯುಕೆಪಿ ಮುಗಿಸಲು ಇನ್ನೂ ಎಷ್ಟು ವರ್ಷ ಕಾಯಬೇಕು ಎಂಬುದು ಸಂತ್ರಸ್ತರ ಪ್ರಶ್ನೆಯಾಗಿದೆ. 20 ಗ್ರಾಮಗಳ ಸ್ಥಳಾಂತರ, ಬಾಗಲಕೋಟೆ ನಗರ ಭಾಗಶ: ಮುಳುಗಡೆ, 1 ಲಕ್ಷ ಎಕರೆ ಜಮೀನು ಭೂಸ್ವಾಧೀನ ಯೋಜನೆಯಲ್ಲಿದೆ. ರಾಜ್ಯದ ಬೇರಾವ ಯೋಜನೆಯೂ ಇಷ್ಟು ಬೃಹತ್ ಗಾತ್ರ ಹೊಂದಿಲ್ಲ. ಉತ್ತರ ಕರ್ನಾಟಕದ ಜೀವನದಿಯಾದ ಕೃಷ್ಣೆಯ ನೀರನ್ನು ಬಳಸಿಕೊಳ್ಳಲು ಸರ್ಕಾರ ಏಕೆ ಹಿಂದೇಟು ಹಾಕುತ್ತಿದೆ ಎಂಬುದು ಜನರ ಪ್ರಶ್ನೆಯಾಗಿದೆ.

ಆಧಾರ:ವಿಜಯ ಕರ್ನಾಟಕ, ದಿನಾಂಕ:07.03.2020

## 17. ಆಲಮಟ್ಟಿ 131 ಟಿಎಂಸಿ ನೀರಿನ ಬಳಕೆಗೆ ನಿಗಾ ಅಗತ್ಯ

ಮೊದಲು ಆಲಮಟ್ಟಿ ಗೇಟ್ 524 ಮೀಟರ್‌ಗೆ ಎತ್ತರಿಸಬೇಕು. ಆದರಿಂದ 131 ಟಿಎಂಸಿ ನೀರು ನಿಲ್ಲುತ್ತದೆ. ಮುಳುಗಡೆಯಾಗುವ ಪ್ರದೇಶದ ರೈತರಿಗೆ ಮೊದಲು ಆಕರ್ಷಕ ಪರಿಹಾರ ಕೊಡಬೇಕು ಒಟ್ಟು 33 ಏತ ನೀರಾವರಿ ಯೋಜನೆಗಳಿಗೆ ವಿದ್ಯುತ್ ಒದಗಿಸಲು ಆಲಮಟ್ಟಿ ಜಲ ವಿದ್ಯುತ್, ಕೂಡಗಿ ಶಾಖೋತ್ಪನ್ನ ಮತ್ತು ಸೋಲಾರ್ ವಿದ್ಯುತ್ ಬಳಸಿಕೊಳ್ಳಬೇಕು. ಆಗ ರೈತರಿಗೆ ನೀರು ಮತ್ತು ವಿದ್ಯುತ್ ಎರಡು ಲಭಿಸಲಿದೆ.

ಆಲಮಟ್ಟಿ 3ನೇ ಹಂತದಿಂದ 5.3 ಲಕ್ಷ ಹೆಕ್ಟೇರ್‌ಗೆ ನೀರು ಲಭಿಸಲಿದೆ. ಗೇಟ್ ಎತ್ತರಿಸಲು ಹೆಚ್ಚು ಸಮಯ ಬೇಕಿಲ್ಲ. ಈಗ ಮೊದಲು ಕೇಂದ್ರ ಜಲ ಆಯೋಗದ ಅನುಮೋದನೆ ಪಡೆಯಬೇಕು. ಇದು ಆದಷ್ಟು ತ್ವರಿತಗತಿಯಲ್ಲಿ ನಡೆಯಬೇಕು. ಆಗ ರಾಜ್ಯಕ್ಕೆ ಕಾನೂನು ಬದ್ಧ ಹಕ್ಕು ಬರುತ್ತದೆ. ರಾಜ್ಯ ಸರ್ಕಾರ ಈಗಾಗಲೇ ಈ ಯೋಜನೆಗೆ ರೂ. 10,236 ಕೋಟಿ ವೆಚ್ಚ ಮಾಡಿದೆ. 2019ರಲ್ಲೇ ಪರಿಸರ ಇಲಾಖೆ ಅನುಮೋದನೆ ನೀಡಿದೆ. ಒಟ್ಟು 133867 ಎಕರೆ ಭೂಸ್ವಾಧೀನವಾಗಬೇಕು. ಇದರಲ್ಲಿ 75,563 ಎಕರೆ ಮುಳುಗಡೆಯಾಗುವ ಪ್ರದೇಶ ಬಾಗಲಕೋಟೆಯ ನಗರವೂ ಸೇರಿದಂತೆ ಒಟ್ಟು 20 ಹಳ್ಳಿಗಳ ಜನರನ್ನು ಪುನರ್ ವಸತಿಗೊಳಿಸಬೇಕು. ಕಾಲುವೆಗೆ 51,837 ಎಕರೆ ಬೇಕು. ಭೂಸ್ವಾಧೀನ ಪ್ರಕ್ರಿಯೆ ಹಾಗೂ ಭೂಮಿಯ ಬೆಲೆ ನಿಗದಿಪಡಿಸುವುದರಲ್ಲಿ ವಿಳಂಬವಾಗುತ್ತಿದೆ. ರೈತರ ಮನವೊಲಿಸಿಕೊಂಡು ಪರಿಹಾರ ನೀಡಿ ಭೂಮಿಯನ್ನು ತ್ವರಿತಗತಿಯಲ್ಲಿ ಪಡೆಯಬೇಕು. ಆಲಮಟ್ಟಿ ಜಲಾಶಯದ ಗೇಟ್‌ನ್ನು ಹೆಚ್ಚಿಸುವ ಮುನ್ನ ಮುಳುಗಡೆಯಾಗುವ ಪ್ರದೇಶದ ಜನರಿಗೆ ಸೂಚನೆ ನೀಡಬೇಕು ಇದು ವಿಳಂಬವಾದರೆ ಪ್ರತಿ ವರ್ಷ ರೂ. 1060 ಕೋಟಿ ನಷ್ಟ ಸಂಭವಿಸುತ್ತದೆ 2 ವರ್ಷಗಳಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಬೇಕು ಮತ್ತೆ ಪ್ರವಾಹ ಬರುವುದಕ್ಕೆ ಮುನ್ನ ಮುಳುಗಡೆಯಾಗುವ ಪ್ರದೇಶದ ಜನರಿಗೆ ಸೂಚನೆ ನೀಡಬೇಕು ಇದು ವಿಳಂಬವಾದರೆ ಪ್ರತಿ ವರ್ಷ ರೂ. 1060 ಕೋಟಿ ನಷ್ಟ ಸಂಭವಿಸುತ್ತದೆ. 2019 ರಲ್ಲಿ ಪ್ರವಾಹ ಬಂದು ರೂ 35,160,81 ಕೋಟಿ ನಷ್ಟ ಸಂಭವಿಸಿದೆ. ಗೇಟ್ ಎತ್ತರಿಸಿಸುವ ಕೆಲಸ 9 ವರ್ಷಗಳ ಹಿಂದೆ ನಡೆಯಬೇಕಿತ್ತು ಇದು ಕೈಗೊಳ್ಳದ ಕಾರಣ ರೈತರು ವರ್ಷಕ್ಕೆ ಎರಡು ಬೆಳೆ ಪಡೆಯಲು ಸಾಧ್ಯವಾಗಿಲ್ಲ. ಕಲ್ಯಾಣ ಕರ್ನಾಟಕದ 5.3 ಲಕ್ಷ ಹೆಕ್ಟೇರ್ ಭೂಮಿ ರೈತರಿಗೆ ಆಪಾರ ನಷ್ಟ ಸಂಭವಿಸಿದೆ. ಗೇಟ್ ಎತ್ತರಿಸಿದರೆ 131 ಟಿಎಂಸಿ ನೀರು ನಿಲ್ಲಿಸಬಹುದು. ಇದರಲ್ಲಿ 15 ಲಕ್ಷ ಕ್ಯೂಸೆಕ್ ಪ್ರವಾಹದ ನೀರು ಸೇರಿದೆ. ಈ ಯೋಜನೆಯನ್ನು ಪೂರ್ಣಗೊಳಿಸಲು 3 ದಾರಿಗಳಿವೆ.

ಮೊದಲನೆಯದು, ಕೇಂದ್ರ ಸರ್ಕಾರ ಇದನ್ನು ರಾಷ್ಟ್ರೀಯ ಯೋಜನೆಯಾಗಿ ಪ್ರಕಟಿಸುವಂತೆ ಮಾಡುವುದು. ಇದಾದರೆ ರಾಜ್ಯಕ್ಕೆ ಯಾವ ಆರ್ಥಿಕ ಹೊರೆಯೂ ಇರುವುದಿಲ್ಲ. ಕೇಂದ್ರದ ಆಡಳಿತದ ಮೇಲೆ ರಾಜಕೀಯ ಪ್ರಭಾವ ಬೀರುವುದು ಅಗತ್ಯ ಎರಡನೇ ದಾರಿ ಎಂದರೆ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ

ಸಾಲ ತರುವುದು. ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುವುದರಿಂದ ರಾಜ್ಯ ಸರ್ಕಾರ ಪ್ರಯತ್ನ ಮಾಡಬಹುದು. ಮೂರನೇಯದು ಎಂದರೆ ರಾಜ್ಯ ಸರ್ಕಾರವೇ ನೇರವಾಗಿ ಸಾಲ ಎತ್ತುವುದು. ಅದರೊಂದಿಗೆ ಜನರ ಮೇಲೆ ಹೆಚ್ಚುವರಿ ಸೆಸ್ ವಿಧಿಸಬಹುದು. ಮೆಟ್ರೋಗೆ ಸಾಲ ಪಡೆದಂತೆ ನೀರಾವರಿ ಯೋಜನೆಗೂ ಸಾಲ ತೆಗೆದುಕೊಳ್ಳಬಹುದು. ಇದರಿಂದ ರೈತರಿಗೆ ಅನುಕೂಲವಾಗುತ್ತದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುವುದರಿಂದ ರಾಜ್ಯದ ಬೊಕ್ಕಸಕ್ಕೆ ಬೇರೆ ರೀತಿಯಲ್ಲಿ ಹಣ ಬರಲಿದೆ. ಅದರಿಂದ ಸಾಲ ತೀರಿಸುವುದು ಕಷ್ಟದ ಕೆಲಸವೇನಲ್ಲ.

ಆಲಮಟ್ಟಿ ಗೇಟ್ ಎತ್ತರಿಸುವುದಕ್ಕೆ ದಿನ ನಿಗದಿಪಡಿಸಬೇಕು. ಆದರಿಂದ ಮುಳುಗಡೆ ಪ್ರದೇಶದ ಜನ ಸುರಕ್ಷಿತ ಪ್ರದೇಶಕ್ಕೆ ಹೋಗಲು ಅನುಕೂಲವಾಗುತ್ತದೆ. ಈಗ ಯುಕೆಪಿ 3ನೇ ಯೋಜನೆಗೆ ರೂ.51,148.9 ಕೋಟಿಗಳನ್ನು ನಿಗದಿ ಪಡಿಸಿದೆ. ಇದರಲ್ಲಿ 9 ಬಾರಿ ನೀರಾವರಿಗೆ ಸೇರಿದ ಏತ ನೀರಾವರಿ ಮತ್ತು 9 ಸಣ್ಣ ನೀರಾವರಿಗೆ ಸೇರಿದ ಏತ ನೀರಾವರಿ ಯೋಜನೆಗಳಿವೆ. ಇವುಗಳಿಗೆ 540ಕ್ಕೂ ಹೆಚ್ಚು ಮೆಗಾವ್ಯಾಟ್ ವಿದ್ಯುತ್ ನಿರಂತರ ಬೇಕು. ಇದನ್ನು ಒದಗಿಸಲು ಆಲಮಟ್ಟಿ ವಿದ್ಯುತ್, ಕೂಡ್ಲಿಗಿ ಶಾಖೋತ್ಪನ್ನ ವಿದ್ಯುತ್ ಹಾಗೂ ಸೋಲಾರ್ ಯೋಜನೆಗಳನ್ನು ಬಳಸಿಕೊಳ್ಳಬೇಕು ಇದರಿಂದ ಎರಡೂ ನಿರಂತರ ಲಭಿಸಿದಂತಾಗುತ್ತದೆ.

ಸರ್ಕಾರ ಈಗ ಈ ಯೋಜನೆಗೆ ಚಾಲನೆ ನೀಡಿದೆ. ಆದರೆ ಕೇಂದ್ರ ಸರ್ಕಾರದ ಅನುಮೋದನೆ ಪಡೆಯುವ ಕೆಲಸ ತ್ವರಿತಗತಿಯಲ್ಲಿ ನಡೆಯಬೇಕು. ಭೂಸ್ವಾಧೀನ ಪ್ರಕ್ರಿಯೆ ಕೂಡಲೇ ಪೂರ್ಣಗೊಳಿಸಬೇಕು. ಆಗ ಹಣಕಾಸು ವ್ಯವಸ್ಥೆ ಮಾಡಿಕೊಳ್ಳುವುದು. ಕಷ್ಟವಾಗುವುದಿಲ್ಲ.

ಸರ್ಕಾರದ ಇಚ್ಛಾಶಕ್ತಿಯನ್ನು ಇದು ಅವಲಂಬಿಸಿದೆ. ಈಗಾಗಲೇ ಈ ಯೋಜನೆ ಸಾಕಷ್ಟು ವಿಳಂಬವಾಗಿದೆ, ಇನ್ನು ವಿಳಂಬ ಮಾಡುವುದರಲ್ಲಿ ಅರ್ಥವಿಲ್ಲ.

ಕೃಷ್ಣಾನದಿಯಲ್ಲಿ ಸಾಕಷ್ಟು ನೀರಿದ್ದು, ಅದನ್ನು ಬಳಸಿಕೊಳ್ಳುವುದು ನಮ್ಮ ಕೈಯಲ್ಲಿದೆ. ಇದಕ್ಕೆ ಸೂಕ್ತ ಅಧಿಕಾರ ವರ್ಗ ಮತ್ತು ಹಣಕಾಸು ವ್ಯವಸ್ಥೆ ಆಗಬೇಕು. ಸ್ಥಳೀಯರ ಸಹಕಾರ ಪಡೆಯುವುದು ಕಷ್ಟವೇನೂ ಆಗುವುದಿಲ್ಲವೆಂದು ನೀರಾವರಿ ತಜ್ಞರೂ ವಿವರ ನೀಡಿರುತ್ತಾರೆ.

ಆಧಾರ:ಸಂಯುಕ್ತ ಕರ್ನಾಟಕ, ದಿನಾಂಕ:08.03.2020

## 18. ಕಾವೇರಿ–ಕೃಷ್ಣೆ ರಾಜ್ಯದ ಎರಡು ಕಣ್ಣು

ಪ್ರೊ.ನಂಜುಂಡಸ್ವಾಮಿ ವರದಿಯಲ್ಲಿ ಹೇಳಿರುವಂತೆ ಪ್ರಾದೇಶಿಕ ಅಸಮಾನತೆ ನಿವಾರಣೆಯಾಗಬೇಕು ಎಂದರೆ ಕೃಷ್ಣಾ ಮತ್ತು ಕಾವೇರಿ ಕಣಿವೆ ನೀರಾವರಿ ಯೋಜನೆಗಳು ಪೂರ್ಣಗೊಳ್ಳಬೇಕು. ಆಲಮಟ್ಟಿ ಮತ್ತು ಮೇಕೆದಾಟು ಯೋಜನೆಗಳನ್ನು ಸರ್ಕಾರ ಪೂರ್ಣಗೊಳಿಸಬೇಕು.

ಕಾವೇರಿ ಮತ್ತು ಕೃಷ್ಣ ಕಣಿವೆ ಯೋಜನೆಗಳು ರಾಜ್ಯದ ಎರಡು ಕಣ್ಣುಗಳಿದ್ದಂತೆ. ಯುಕೆಪಿ 3ನೇ ಹಂತದ ಯೋಜನೆಗೆ ಹಣ ನೀಡಲಾಗಿದೆ. ಅದೇ ರೀತಿ ತುಂಗಭದ್ರಾದಲ್ಲಿ 3 ಯೋಜನೆಗಳು ಹಾಗೆ ಉಳಿದಿದೆ. ಬಹುಶ: ಇವುಗಳಿಗೆ ಪ್ರತ್ಯೇಕ ನಿಗಮ ರಚಿಸಬಹುದು ಅಥವಾ ಮಾರುಕಟ್ಟೆಯಲ್ಲಿ ಸಾಲ ಎತ್ತುವ ಆಲೋಚನೆ ಇರಬಹುದು. ಮಹದಾಯಿಗೆ ರೂ.500 ಕೋಟಿ ನೀಡಲಾಗಿದೆ. ಈಗ ಇಷ್ಟು ಹಣ ಅಗತ್ಯ ಇರುವುದಿಲ್ಲ. ಈಗ ಮೊದಲು ಕೇಂದ್ರ ಸರ್ಕಾರದ ಶಾಸನಬದ್ಧ ಸಂಸ್ಥೆಗಳಿಂದ ಒಪ್ಪಿಗೆ ಪಡೆಯಬೇಕು. ಸುಪ್ರೀಂ ಕೋರ್ಟ್ ಕೂಡ ನ್ಯಾಯಾಧಿಕರಣದ ಸೂಚನೆಗಳನ್ನು ಚಾಚೂತಪ್ಪದೆ ಪಾಲಿಸುವಂತೆ ತಿಳಿಸಿದೆ. ಅದರಂತೆ ಅರಣ್ಯ, ಪರಿಸರ ಇಲಾಖೆ, ಕೇಂದ್ರೀಯ ವಿದ್ಯುತ್ ಪ್ರಾಧಿಕಾರ, ಕೇಂದ್ರೀಯ ಜಲ ಆಯೋಗದ ಅನುಮೋದನೆಗಳನ್ನು ಪಡೆದುಕೊಳ್ಳಬೇಕು. ಇದಕ್ಕೆ 12–15 ತಿಂಗಳು ಬೇಕು. ಅನುಮೋದನೆ ದೊರಕಿದ ಮೇಲೆ ಕಾಮಗಾರಿ ಆರಂಭಿಸಬಹುದು. ಹೆಚ್ಚು ಹಣ ಈಗ ಬೇಕಾಗುವುದಿಲ್ಲ. ಹೆಚ್ಚುವರಿ ಹಣವನ್ನು ಬೇರೆ ಯೋಜನೆಗಳಿಗೆ ಬಳಸಿಕೊಳ್ಳಬಹುದು.

ಕಾವೇರಿಯಲ್ಲಿ ಅಂತರ್ಜಲ ಮಟ್ಟ ಸಾಕಷ್ಟಿದೆ. ಇದನ್ನು ಬಳಸಿಕೊಳ್ಳಲು ಯಾವ ನ್ಯಾಯಾಧೀಕರಣವೂ ಅಡ್ಡಿ ಪಡಿಸಿಲ್ಲ. ಅಲ್ಲದೆ ಪ್ರವಾಹದ ಕಾಲದಲ್ಲಿ ಬರುವ ನೀರಿನ ಹಂಚಿಕೆ ಆಗಿಲ್ಲ. ಅದನ್ನೂ ಬಳಸಿಕೊಳ್ಳಬಹುದು. ಕಾವೇರಿ ಕಣಿವೆಯಲ್ಲಿ ನೀರಿನ ಉಳಿತಾಯ ಮಾಡುವುದು ಇಂದಿನ ಅಗತ್ಯ. ಭತ್ತ ಮತ್ತು ಕಬ್ಬು ಬೆಳೆದರೂ ನ್ಯಾಯಾಧಿಕರಣ 40 ಸಾವಿರ ಎಕರೆಗೆ ಮಿತಿಗೊಳಿಸಿದೆ. ಏತ ನೀರಾವರಿ ಮತ್ತು ಬೇಸಿಗೆ ಬೆಳೆಗೆ ನೀರನ್ನು

ಕೊಟ್ಟಿಲ್ಲ. ಈ ಪ್ರದೇಶದಲ್ಲಿ 15 ಸಕ್ಕರೆ ಕಾರ್ಖಾನೆಗಳಿವೆ. ಒಂದೇ ಒಂದು ಇದರಲ್ಲಿ ಕೆಲಸ ಮಾಡುತ್ತಿದೆ. ನೀರಿಲ್ಲ ಎಂದರೆ ರೈತರು ಬದುಕುವುದು ಹೇಗೆ? ಹೆಚ್ಚುವರಿ ನೀರು ಹಂಚಿಕೆಗೆ ಒತ್ತಾಯಿಸಬೇಕು. ಹನಿ ನೀರಾವರಿ ಮತ್ತು ತುಂತುರು ನೀರಾವರಿ ಬಳಸಿಕೊಂಡು ನೀರನ್ನು ಉಳಿತಾಯ ಮಾಡಬೇಕು. ಬಜೆಟ್‌ನಲ್ಲಿ ಏತ  ನೀರಾವರಿಗೆ ರೂ. 5 ಸಾವಿರ ಕೋಟಿ ನಿಗದಿ ಮಾಡಲಾಗಿದೆ. ಇದರಲ್ಲಿ 8 ಬೃಹತ್ ಏತ ನೀರಾವರಿ ಯೋಜನೆಗಳು ಸೇರಿವೆ. ಇತ್ತೀಚೆಗೆ ಕಾಲುವೆಗಳ ಮೂಲಕ ಕೆರೆಗಳಿಗೆ ನೀರು ಹರಿಸಿ ಬೇಸಾಯ ಮಾಡುವ ಪದ್ಧತಿ ಜಾರಿಗೆ ಬಂದಿದೆ. ಇದರಿಂದ ರೈತರಿಗೆ ಅನುಕೂಲವೇನೋ ಆಗಿದೆ. ಆದರೆ ಇದರಲ್ಲಿ ಬಳಸುವ ನೀರಿನ ಪ್ರಮಾಣವನ್ನು ಲೆಕ್ಕ ಇಡಬೇಕು. ಇಲ್ಲದಿದ್ದಲ್ಲಿ ಮುಂದೊಂದು ದಿನ ಇದಕ್ಕೆ ಆಕ್ಷೇಪ ಬರಬಹುದು. ಬೆಂಗಳೂರು ನಗರವೂ ಸೇರಿದಂತೆ ಗ್ರಾಮೀಣ ಜನರಿಗೆ ಕುಡಿಯುವ ನೀರು ಒದಗಿಸಲು ಹಣ ನೀಡಲಾಗಿದೆ. ಟಿಜಿ ಹಳ್ಳಿ ಜಲಾಶಯದ ಪುನರುತ್ಥಾನಕ್ಕೆ ಕ್ರಮ ಕೈಗೊಳ್ಳಬೇಕು. ಸುಪ್ರೀಂ ಆದೇಶದಂತೆ ಕುಡಿಯುವ ನೀರಿಗೆ 2.34 ಟಿಎಂಸಿ ನೀರು ಹೆಚ್ಚುವರಿ ಪಡೆಯಬಹುದು. ಬೆಂಗಳೂರು ನಗರದ ಒಳಚರಂಡಿ ನೀರನ್ನು ಸಂಸ್ಕರಿಸಿ ಕುಡಿಯುವುದಕ್ಕೆ ಬಳಸಿಕೊಳ್ಳಬಹುದು. 800 ಚ.ಕಿ.ಮೀ. ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ಮಾಡಿದರೆ ಅದನ್ನು ಪುನರ್ ಬಳಕೆ ಮಾಡಿಕೊಳ್ಳಬಹುದು. ಇಲ್ಲದಿದ್ದಲ್ಲಿ ಇದು ಕೆರೆಗಳ ನೀರನ್ನು ಕಲುಷಿತಗೊಳಿಸುತ್ತದೆ. ಕರಾವಳಿ ಸೇರಿದಂತೆ ಹಲವು ಕಡೆ ಕಿಂಡಿ ಆಣೆಕಟ್ಟು ನಿರ್ಮಿಸಿ ಬಳಸಿಕೊಳ್ಳಬೇಕು. ಅಟಲ್ ಭೂ ಜಲ ಯೋಜನೆಯಲ್ಲಿ ನೆರವು ದೊರಕಲಿದೆ. ಅಂತರ್ಜಲ ಬಳಕೆ ಎಲ್ಲ ಜಿಲ್ಲೆಗಳಲ್ಲಿ ಮಿತಿಮೀರಿದೆ. ಇದಕ್ಕೆ ನಿಯಂತ್ರಣ ಹಾಕುವುದು ಅಗತ್ಯ. ಪ್ರತಿ ಯೋಜನೆಯ ವಿವರ ಲಭ್ಯವಿಲ್ಲ. ಆದರೆ ಇಡೀ ಜಲ ಸಂಪನ್ಮೂಲ ಇಲಾಖೆಗೆ ನೀಡಿರುವ ಅನುದಾನವನ್ನು ಯುಕೆಪಿ ಒಂದಕ್ಕೇ ನೀಡಿದರೆ 6–7 ವರ್ಷಗಳಲ್ಲಿ ಆಲಮಟ್ಟಿ ಯೋಜನೆ ಪೂರ್ಣಗೊಳಿಸಬಹುದು.

ಆಧಾರ:ಸಂಯುಕ್ತ ಕರ್ನಾಟಕ, ದಿನಾಂಕ: 09.03.2020

# ಭಾಗ–6

## ಚುನಾವಣಾ ಸುದ್ದಿಗಳು

### 1. ದೆಹಲಿ ಚುನಾವಣೆ :ಬಲಾಬಲ ವಿಶ್ಲೇಷಣೆ

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಗೆಲುವು ಸಾಧಿಸಲಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಕೇಜ್ರಿವಾಲ್, ಇತ್ತೀಚೆಗಿನ ಚುನಾವಣೆಗಳು ದೇಶದ ಜನರನ್ನು ವಿಭಜಿಸುತ್ತಿವೆ. ಈ ಬಾರಿ ದೆಹಲಿಯಲ್ಲಿ ಮಾತ್ರ ಜನ ಕಾಂಗ್ರೆಸ್ ಮತ್ತು ಬಿಜೆಪಿ ಬದಲಿಗೆ ಆಮ್ ಆದ್ಮಿ ಪಾರ್ಟಿಗೆ ಮತ ನೀಡಲಿದ್ದಾರೆ ಎನ್ನುವ ಮೂಲಕ ತಾವು ಮತ್ತೊಮ್ಮೆ ಅಧಿಕಾರಕ್ಕೆ ಏರುವ ಆಶಯದಲ್ಲಿದ್ದಾರೆ. ಜನ ಕಾಂಗ್ರೆಸ್, ಬಿಜೆಪಿ ತಿರಸ್ಕರಿಸುವ ಮೂಲಕ ಆಪ್‌ನತ್ತ ಒಲವು ತೋರಲು ಮುಂದಾಗಿದ್ದಾರೆ. ಈ ಬಾರಿ ಜನ ದೆಹಲಿ ಭವಿಷ್ಯದ ಬಗ್ಗೆ ಯೋಚಿಸತೊಡಗಿದ್ದಾರೆ. ತಮ್ಮ ಕುಟುಂಬದ ಬಗ್ಗೆ ಯೋಚನೆ ಮಾಡುತ್ತಿದ್ದಾರೆ. ವೈಯಕ್ತಿಕ ಭಿನ್ನಾಭಿಪ್ರಾಯ ಪಕ್ಕಕ್ಕಿಟ್ಟು ದೆಹಲಿಗಾಗಿ ಆಪ್ ಗೆಲ್ಲಿಸಲು ಪಣತೊಟ್ಟಿದ್ದಾರೆ ಎಂದು ಕೇಜ್ರಿವಾಲ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ದೆಹಲಿಯ 6ನೇ ವಿಧಾನಸಭಾ ಚುನಾವಣೆಗೆ ದಿನಾಂಕ ಪ್ರಕಟವಾಗಿದೆ. ಫೆಬ್ರವರಿ 8ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಫೆಬ್ರವರಿ 11ರಂದು ಫಲಿತಾಂಶ ಹೊರಬೀಳಲಿದೆ.

ಆಧಾರ:ವಿಶ್ವವಾಣಿ, ದಿನಾಂಕ:11.01.2020

### 2. ಸ್ಥಾಯಿ ಸಮಿತಿ ಚುನಾವಣೆ

ಈಗಾಗಲೇ 3 ಬಾರಿ ಮುಂದೂಡಲ್ಪಟ್ಟಿರುವ 12 ಸ್ಥಾಯಿ ಸಮಿತಿಗಳ ಚುನಾವಣೆ ಇಂದು 3 ಪಕ್ಷಗಳ ಮುಖಂಡರ ಸಭೆ, ಬಿಜೆಪಿಗೆ ಕಗ್ಗಂಟಾದ ಸದಸ್ಯರ ಆಯ್ಕೆ.

ಮೂರು ಬಾರಿ ಮುಂದೂಡಿಕೆಯ ನಂತರ ನಾಲ್ಕನೇ ಬಾರಿಗೆ ನಿಗದಿಯಾಗಿರುವ ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳ ಚುನಾವಣೆ ಜನವರಿ 18ರಂದು ನಡೆಯುತ್ತದೆಯೇ ಅಥವಾ ಇಲ್ಲವೇ ಎಂಬ ಗೊಂದಲ ಮಾತ್ರ ಪರಿಹಾರವಾಗಿಲ್ಲ. ಬಿಬಿಎಂಪಿ 12 ಸ್ಥಾಯಿ ಸಮಿತಿಗಳಿಗೆ ಪ್ರಾದೇಶಿಕ ಚುನಾವಣಾ ಆಯುಕ್ತರು ಜನವರಿ 18ಕ್ಕೆ ದಿನಾಂಕ ನಿಗದಿ ಮಾಡಿದ್ದಾರೆ. ಬಿಬಿಎಂಪಿ ಕೌನ್ಸಿಲ್ ಚುನಾವಣೆಗೆ ಸಕಲ ಸಿದ್ಧತೆ ಮಾಡಲಾಗಿದೆ. ಪ್ರತಿವರ್ಷ ಸ್ಥಾಯಿ ಸಮಿತಿ ಸದಸ್ಯರ ಚುನಾವಣೆಗೂ ಮುನ್ನ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಪಕ್ಷೇತರ ಸದಸ್ಯರ ಅನೌಪಚಾರಿಕ ಸಭೆ ನಡೆಸಿ ಯಾವ ಸ್ಥಾಯಿ ಸಮಿತಿಗೆ ಯಾರು ಸದಸ್ಯರಾಗಬೇಕು, ಪ್ರತಿ ಸಮಿತಿಯಲ್ಲಿ ಆಡಳಿತ, ವಿರೋಧ ಪಕ್ಷದ ಎಷ್ಟು ಮಂದಿ ಸದಸ್ಯರು ಇರಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಅನೌಪಚಾರಿಕ ಸಭೆ ನಡೆಸಿಲ್ಲ. ಸ್ಥಾಯಿ ಸಮಿತಿ ಚುನಾವಣೆ ಅಧಿಕಾರ ಅವಧಿಯು ಒಂದು ವರ್ಷವಿರುತ್ತದೆ. ಆದರೆ, ಈ ಬಾರಿ ನಾನಾ ಕಾರಣಗಳಿಂದ ಸ್ಥಾಯಿ ಸಮಿತಿ ಚುನಾವಣೆ ಮುಂದೂಡಿಕೆಯಾಗಿದ್ದು, ಸ್ಥಾಯಿ ಸಮಿತಿಗಳ ಅಧಿಕಾರ ಅವಧಿಯು ಕೇವಲ ಆರು ತಿಂಗಳಿಗೆ ಸೀಮಿತವಾಗಿದೆ. ಹೀಗಾಗಿ, ಸ್ಥಾಯಿ ಸಮಿತಿಯ ಸದಸ್ಯ ಮತ್ತು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಸದಸ್ಯರು ಹಿಂದೇಟು ಹಾಕುತ್ತಿದ್ದಾರೆ. ಸ್ಥಾಯಿ ಸಮಿತಿ ಚುನಾವಣೆ ಇರುವುದರಿಂದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಜನವರಿ 17ರಂದು ಸಭೆ ಕರೆದಿವೆ. ವಿಶೇಷವಾಗಿ ಬಿಜೆಪಿಯಲ್ಲಿ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಮಾಡುವುದು ಕಗ್ಗಂಟಾಗಿದೆ. ಪ್ರಮುಖವಾಗಿ ಬಿಜೆಪಿಗರು ಹಾಗೂ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಸಹಾಯ ಮಾಡಿದ ಜೆಡಿಎಸ್ ಹಾಗೂ ಪಕ್ಷೇತರ ಸದಸ್ಯರಿಗೆ ಯಾವ ಸಮಿತಿಯ ಅಧ್ಯಕ್ಷ ಸ್ಥಾನ ನೀಡಬೇಕು. ಬಿಜೆಪಿ ಬೆಂಬಲಿತ ಕಾಂಗ್ರೆಸ್‌ನಿಂದ ಉಚ್ಚಾಟಿತ ಸದಸ್ಯರಿಗೆ ಸ್ಥಾಯಿ ಸಮಿತಿ ಸದಸ್ಯ ಸ್ಥಾನ ನೀಡಬೇಕು ಅಥವಾ ಬೇಡವೇ ಎನ್ನುವುದು ಇತ್ಯರ್ಥವಾಗಬೇಕಾಗಿದೆ. ಈ ಬಗ್ಗೆ ಬಿಜೆಪಿಯ ಶಾಸಕರು ಮತ್ತು ಮುಖಂಡರು ಸಭೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಈ ಹಿಂದೆ ಮೂರು ಬಾರಿ ಚುನಾವಣೆಯನ್ನು ಮುಂದೂಡಲಾಗಿತ್ತು. ಅಕ್ಟೋಬರ್ 1, ಡಿಸೆಂಬರ್ 4, ಡಿಸೆಂಬರ್ 30ಕ್ಕೆ ಸ್ಥಾಯಿ ಸಮಿತಿ ಚುನಾವಣೆ ಘೋಷಣೆ ಮಾಡಲಾಗಿತ್ತು. ಆದರೆ, ಸ್ಥಾಯಿ ಸಮಿತಿಯ ಸದಸ್ಯ ಸ್ಥಾನಕ್ಕೆ ಪಾಲಿಕೆಯ ಯಾವುದೇ

ಸದಸ್ಯರು ನಾಮಪತ್ರ ಸಲ್ಲಿಕೆ ಮಾಡದ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತರು ಚುನಾವಣೆಯನ್ನು ಅನಿವಾರ್ಯವಾಗಿ ಮುಂದೂಡಿದ್ದರು.

ಆಧಾರ:ಕನ್ನಡಪ್ರಭ, ದಿನಾಂಕ: 17.01.2020

### 3. ಮೇಲ್ಮನೆ ನಾಲ್ಕು ಕ್ಷೇತ್ರಕ್ಕೆ ಚುನಾವಣೆ ಶೀಘ್ರ

ಆಗ್ನೇಯ, ಪಶ್ಚಿಮ ಪದವೀಧರ ಕ್ಷೇತ್ರ ಹಾಗೂ ಈಶಾನ್ಯ, ಬೆಂಗಳೂರು ಶಿಕ್ಷಕರ ವಿಧಾನ ಪರಿಷತ್ ಕ್ಷೇತ್ರಗಳಿಗೆ ಶೀಘ್ರದಲ್ಲೇ ಚುನಾವಣಾ ದಿನಾಂಕ ಪ್ರಕಟಗೊಳ್ಳಲಿದ್ದು, ಮತದಾರರು ಆದಷ್ಟು ಬೇಗ ನೋಂದಣಿ ಮಾಡಿಸಿಕೊಳ್ಳುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆಗ್ನೇಯ, ಪಶ್ಚಿಮ ಪದವೀಧರ ಕ್ಷೇತ್ರ ಹಾಗೂ ಈಶಾನ್ಯ, ಬೆಂಗಳೂರು ಶಿಕ್ಷಕರ ಕ್ಷೇತ್ರಗಳ ವಿಧಾನಪರಿಷತ್ ಸ್ಥಾನಗಳ ಅವಧಿ ಜೂನ್ 30ಕ್ಕೆ ಮುಗಿಯಲಿರುವುದರಿಂದ ಮುಂದಿನ ಕೆಲವೇ ದಿನಗಳಲ್ಲಿ ಚುನಾವಣಾ ದಿನಾಂಕವನ್ನು ಪ್ರಕಟಿಸುವುದಾಗಿ ತಿಳಿಸಿದರು. ಕಳೆದ ಬಾರಿಗಿಂತ ಈ ಬಾರಿ ನೋಂದಣಿ ಸಂಖ್ಯೆ ಕಡಿಮೆ ಆಗಿದ್ದು ಸಾಕಷ್ಟು ಕಾಲಾವಕಾಶ ಇದೆ. ಹಾಗಾಗಿ ಮತದಾರರು ನೋಂದಣಿ ಮಾಡಿಸಿಕೊಳ್ಳುವಂತೆ ಅವರು ಆಗ್ರಹಿಸಿದರು. ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಒಟ್ಟು 68049 ಮತದಾರರಿದ್ದಾರೆ, ಆಗ್ನೇಯ ಪದವೀಧರ ಕ್ಷೇತ್ರದಲ್ಲಿ 102287 ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ. ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ 24941 ಮತದಾರರು ನೋಂದಣಿಯಾಗಿದ್ದರೆ, ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ 17610 ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಆಧಾರ:ಸಂಯುಕ್ತ ಕರ್ನಾಟಕ, ದಿನಾಂಕ: 22.01.2020.

### 4. ಪದವೀಧರ ಕ್ಷೇತ್ರ: ಮತದಾರರ ನೋಂದಣಿ ಇಳಿಮುಖ

ರಾಜ್ಯದ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರ ಕ್ಷೇತ್ರ ಹೊರತುಪಡಿಸಿ ಪಶ್ಚಿಮ ಪದವೀಧರ ಹಾಗೂ ಈಶಾನ್ಯ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾರರ ನೋಂದಣಿಯಲ್ಲಿ ಗಣನೀಯ ಇಳಿಕೆಯಾಗಿದೆ. ಈ ಬಗ್ಗೆ ಮಾಹಿತಿ ಸಂಗ್ರಹಿಸಲು ಅಧ್ಯಯನ ಸಮಿತಿ ರಚಿಸಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ. ಆಯೋಗದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ಮತದಾರರ ಅಂತಿಮ ಪಟ್ಟಿ ಕುರಿತು ಮಾಹಿತಿ ನೀಡಿ, ಈ ವರ್ಷದ ಜೂನ್ 30ಕ್ಕೆ ತೆರವಾಗುವ ವಿಧಾನಪರಿಷತ್‌ನ ಎರಡು ಪದವೀಧರ ಮತ್ತು ಎರಡು ಶಿಕ್ಷಕರ ಕ್ಷೇತ್ರಗಳ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದೆ. ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಕಾರ್ಯ ನಡೆಯುತ್ತಿದೆ ಎಂದರು. ಜನವರಿ 16ರಂದು ಅಂತಿಮ ಪಟ್ಟಿ ಪ್ರಕಟಿಸಲಾಗಿದೆ. ಇದರನ್ವಯ ಆಗ್ನೇಯ ಪದವೀಧರ ಕ್ಷೇತ್ರ ಹೊರತುಪಡಿಸಿದರೆ ಪಶ್ಚಿಮ ಪದವೀಧರ, ಈಶಾನ್ಯ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಮತದಾರರ ನೋಂದಣಿಯಲ್ಲಿ ಇಳಿಮುಖವಾಗಿದೆ. ನೋಂದಣಿ ಸಂಖ್ಯೆಯ ಇಳಿಕೆಗೆ ಕಾರಣಗಳೇನು ಎಂಬುದನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಅಧ್ಯಯನ ಸಮಿತಿ ರಚನೆ ಮಾಡಲಾಗುವುದು ಎಂದು ಹೇಳಿದರು. ಮತದಾರರ ನೋಂದಣಿ ಪ್ರಕ್ರಿಯೆ ಮುಂದುವರಿಸಲಾಗಿದ್ದು, ಚುನಾವಣೆ ನಡೆಯುವ ಕ್ಷೇತ್ರದ ಮತದಾರರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಜೂನ್‌ವರೆಗೆ ನೋಂದಣಿ ಮಾಡಿಕೊಳ್ಳಲು ಸಮಯಾವಕಾಶವಿದೆ. ಅರ್ಜಿಯ ಪರಿಶೀಲನೆಗೆ ಸಮಯ ಬೇಕಾಗಿರುವ ಕಾರಣ ಕಡೆಯ ದಿನದವರೆಗೆ ಕಾಯದೆ, ಈಗಲೇ ಅರ್ಜಿ ಸಲ್ಲಿಸಿ ಎಂದು ಸಂಜೀವ್ ಕುಮಾರ್ ತಿಳಿಸಿದರು. ಪಶ್ಚಿಮ ಪದವೀಧರ ಕ್ಷೇತ್ರದ ವ್ಯಾಪ್ತಿಗೆ ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳು, ಆಗ್ನೇಯ ಪದವೀಧರ ಕ್ಷೇತ್ರದ ವ್ಯಾಪ್ತಿಗೆ ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ (ಚನ್ನಗಿರಿ, ಹೊನ್ನಾಳಿ ಮತ್ತು ಹರಪ್ಪನಹಳ್ಳಿ ತಾಲ್ಲೂಕು ಹೊರತುಪಡಿಸಿ) ಜಿಲ್ಲೆಗಳು, ಈಶಾನ್ಯ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಗೆ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ (ಹರಪನಹಳ್ಳಿ ತಾಲೂಕು ಸೇರಿಸಿ) ಜಿಲ್ಲೆಗಳು ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳು ಸೇರ್ಪಡೆಯಾಗಲಿವೆ. ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಬೆಳಗಾವಿ ಪ್ರಾದೇಶಿಕ ಆಯುಕ್ತರು, ಪದವೀಧರ ಕ್ಷೇತ್ರ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಬೆಂಗಳೂರು

ಪ್ರಾದೇಶಿಕ ಆಯುಕ್ತರು, ಈಶಾನ್ಯ ಕ್ಷೇತ್ರಕ್ಕೆ ಕಲಬುರಗಿ ಪ್ರಾದೇಶಿಕ ಆಯುಕ್ತರು ಚುನಾವಣಾಧಿಕಾರಿಗಳಾಗಿರಲಿದ್ದು, ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸಹಾಯಕ ಚುನಾವಣಾಧಿಕಾರಿಯಾಗಿರುವರು ಎಂದರು.

2014ರಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಮತದಾರರು 94352 ಇದ್ದವರು ಪ್ರಸ್ತುತ 68049 ಮತದಾರರಿರುತ್ತಾರೆ, ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಮತದಾರರು 98337 ಇದ್ದವರು, ಪ್ರಸ್ತುತ ಮತದಾರರು 102287 ಇರುತ್ತಾರೆ, ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ 31809 ಮತದಾರರು ಇದ್ದದ್ದು, ಪ್ರಸ್ತುತ 24941 ಮತದಾರರು ಇರುತ್ತಾರೆ, ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ 36916 ಮತದಾರರಿದ್ದದ್ದು, ಪ್ರಸ್ತುತ 17610 ಮತದಾರರಿರುತ್ತಾರೆ.

ಆಧಾರ:ಉದಯವಾಣಿ, ದಿನಾಂಕ:22.01.2020.

## 5. ನಕಲಿ ಮತದಾನ ನಿಗ್ರಹಕ್ಕೆ ಬ್ರಹ್ಮಾಸ್ತ್ರ

ಪ್ರತಿ ಚುನಾವಣೆಯಲ್ಲಿಯೂ ಕೇಳಿಬರುವ ಬೋಗಸ್ ಇಲ್ಲವೇ ನಕಲಿ ಮತದಾನದ ನಿಗ್ರಹಕ್ಕೆ ಕೇಂದ್ರ ಸರ್ಕಾರ ಬ್ರಹ್ಮಾಸ್ತ್ರ ಸಿದ್ಧಪಡಿಸುತ್ತಿದೆ. ಮತದಾರರ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ ಮಾಡಬೇಕೆಂಬ ಚುನಾವಣಾ ಆಯೋಗದ ಹಳೆಯ ಬೇಡಿಕೆಗೆ ಕೇಂದ್ರ ಕಾನೂನು ಸಚಿವಾಲಯ ಸಕಾರಾತ್ಮಕವಾಗಿ ಸ್ಪಂದಿಸಿದೆ. ಆದರೆ ಆಧಾರ್ ದತ್ತಾಂಶವನ್ನು ಕದಿಯುವುದು, ಮಾಹಿತಿ ಭೇದನ ನಡೆಯದಂತೆ ಅದಕ್ಕಾಗಿ ಕೆಲವೊಂದು ರಕ್ಷಣಾತ್ಮಕ ನಿಯಮಗಳನ್ನು ಪಾಲನೆ ಮಾಡುವುದು ಅಗತ್ಯವಾಗಿದೆ ಎಂದು ಕಾನೂನು ಸಚಿವಾಲಯ ಚುನಾವಣಾ ಆಯೋಗಕ್ಕೆ ಸೂಚಿಸಿದೆ. ಆಧಾರ್ ಜೋಡಣೆ ಸಂಬಂಧಿಸಿದಂತೆ ಇರುವ ಎಲ್ಲಾ ರೀತಿಯ ರಕ್ಷಣಾತ್ಮಕ ನಿಯಮಗಳ ವಿವರಗಳನ್ನು ಕೇಂದ್ರಕ್ಕೆ ಸಲ್ಲಿಕೆ ಮಾಡಿದೆ. ಏತನ್ಮಧ್ಯೆ ಮತದಾರರ ಪಟ್ಟಿಯ ವಿವರಗಳು ಆಧಾರ್ ಹೊಂದಿರುವಾತನ ವಿವರಗಳನ್ನು ಜೋಡಣೆ ವೇಳೆ ಸಮ್ಮಿಲನಗೊಳ್ಳುವುದಿಲ್ಲ ಎಂದು ಆಯೋಗ ಕೇಂದ್ರ ಕಾನೂನು ಸಚಿವಾಲಯಕ್ಕೆ ವಿವರಣೆ ನೀಡಿದೆ. 2019ರ ಆಗಸ್ಟ್‌ನಲ್ಲಿ ಕಾನೂನು ಕಾರ್ಯದರ್ಶಿಗೆ ಚುನಾವಣಾ ಆಯೋಗ ಬರೆದಿದ್ದ ಪತ್ರದಂತೆ ಜನತಾ ಪ್ರಾತಿನಿಧ್ಯ ಕಾಯ್ದೆ 1950ಕ್ಕೆ ಮತ್ತು ಆಧಾರ್ ಕಾಯ್ದೆ 2016ಕ್ಕೆ ತಿದ್ದುಪಡಿ ತರಬೇಕು. ಈ ಮೂಲಕ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರುಗಳು ಒಂದಕ್ಕಿಂತ ಹೆಚ್ಚು ಸಲ ಮುದ್ರಿತಗೊಂಡಿದ್ದರೆ ಅದನ್ನು ತೆಗೆದುಹಾಕಲು ಮತ್ತು ಪರಿಷ್ಕೃತ ಪಟ್ಟಿ ತಯಾರಿಕೆಗೆ ಈ ಬದಲಾವಣೆ ಅಗತ್ಯ ಎಂದು ಪ್ರಸ್ತಾವನೆ ಮಂಡಿಸಿತ್ತು. ಎಚ್.ಎಸ್.ಬ್ರಹ್ಮ ಅವರು ಕೇಂದ್ರ ಮುಖ್ಯ ಚುನಾವಣಾ ಆಯುಕ್ತರಾಗಿದ್ದಾಗ 2015ರ ಫೆಬ್ರವರಿಯಲ್ಲಿ ಇದೇ ವಿಚಾರವನ್ನು ಮಂಡಿಸಿದ್ದರು. ಮತ್ತೊಬ್ಬರ ಹೆಸರಿನಲ್ಲಿ ಇಲ್ಲವೇ ಮೃತರಾದವರ ಹೆಸರಿನಲ್ಲಿ ಮತದಾನ ಮಾಡುವುದು ಸೇರಿದಂತೆ ಅನೇಕ ಅಕ್ರಮಗಳಿಗೆ ಈ ಕ್ರಮ ಕಡಿವಾಣ ಹಾಕಲಿದೆ.

ಆಧಾರ:ಸಂಯುಕ್ತ ಕರ್ನಾಟಕ, ದಿನಾಂಕ: 25.01.2020.

## 6. ಮೇಲ್ಮನೆ ಒಂದು ಸ್ಥಾನಕ್ಕೆ ಚುನಾವಣೆ

ಶಿವಾಜಿನಗರ ಶಾಸಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ರಿಜ್ವಾನ್ ಅರ್ಷದ್ ರಾಜೀನಾಮೆಯಿಂದ ತೆರವಾಗಿದ್ದ ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ಫೆಬ್ರವರಿ 17ರಂದು ಚುನಾವಣೆ ನಡೆಯಲಿದೆ. ಈ ಸ್ಥಾನಕ್ಕೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಬಿಜೆಪಿ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ. ಚುನಾವಣಾ ಆಯೋಗ ಸೋಮವಾರ ಮೇಲ್ಮನೆ ಸ್ಥಾನಕ್ಕೆ ಉಪ ಚುನಾವಣೆಯ ವೇಳಾಪಟ್ಟಿ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಕಳೆದ ತಿಂಗಳು ನಡೆದ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮೇಲ್ಮನೆ ಸದಸ್ಯ ರಿಜ್ವಾನ್ ಅರ್ಷದ್ ಜಯಗಳಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಮೇಲ್ಮನೆ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈಗ ಆ ಸ್ಥಾನಕ್ಕೆ ಉಪ ಚುನಾವಣೆ ಘೋಷಣೆ ಆಗಿದೆ. ಜೆಡಿಎಸ್–ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಗೊಂಡ ಬಳಿಕ ಯಡಿಯೂರಪ್ಪ ಸರ್ಕಾರದಲ್ಲಿ ಲಕ್ಷ್ಮಣ ಸವದಿ ಅವರು ಕಳೆದ ಆಗಸ್ಟ್ 26ರಂದು ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಯಾವುದೇ ಸದನದ ಸದಸ್ಯರಾಗದೇ ಸಚಿವರಾಗಿದ್ದರು. ಅಧಿಕಾರ ಸ್ವೀಕರಿಸಿದ 6 ತಿಂಗಳ ಒಳಗೆ ಅಂದರೆ ಫೆಬ್ರವರಿ 26 ರ ಒಳಗೆ ಪರಿಷತ್ ಇಲ್ಲವೇ ವಿಧಾನ ಸಭೆಯ ಸದಸ್ಯರಾಗಬೇಕಾದ ಅನಿವಾರ್ಯತೆ ಇತ್ತು . ಈಗಾಗಲೇ 5 ತಿಂಗಳು ಕಳೆದಿರುವ ಸವದಿ ಅವರಿಗೆ ಕೇವಲ ಒಂದು ತಿಂಗಳು ಮಾತ್ರ ಉಳಿದಿತ್ತು. ಆತಂಕದಲ್ಲಿದ್ದ ಅವರು ಚುನಾವಣೆ ಘೋಷಣೆಯಾದ ಬಳಿಕ ನಿರಾಳರಾದಂತಿದೆ. ವಿಧಾನ ಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಈ ಚುನಾವಣೆಯಲ್ಲಿ ವಿಧಾನ

ಸಭೆಯಲ್ಲಿ ಆಡಳಿತ ಪಕ್ಷ ಬಿಜೆಪಿ ಹೊಂದಿರುವ ಸಂಖ್ಯಾಬಲದ ಮೇಲೆ ಗೆಲುವು ಸಾಧಿಸಲಿದೆ. ಪ್ರತಿಪಕ್ಷದಲ್ಲಿ ಒಡಕು ಉಂಟಾದ್ದರಿಂದ ಸ್ಪರ್ಧಿಸುವವರು ಕಡಿಮೆ ಎನ್ನಲಾಗಿದೆ. ಚುನಾವಣೆ ಪ್ರಕ್ರಿಯೆ ಕೆಳಗಿನಂತಿದೆ:

ಜನವರಿ 30 – ಅಧಿಸೂಚನೆ ಪ್ರಕಟ,

ಫೆಬ್ರವರಿ 6 – ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ

ಫೆಬ್ರವರಿ 7 – ನಾಮಪತ್ರಗಳ ಪರಿಶೀಲನೆ,

ಫೆಬ್ರವರಿ 10 – ನಾಮಪತ್ರ ಹಿಂಪಡೆಯುವ ದಿನ.

ಫೆಬ್ರವರಿ 17– ಮತದಾನ, ಸಮಯ ಬೆಳಗ್ಗೆ 9 ರಿಂದ ಸಂಜೆ 4 ಮತ್ತು ಅದೇ ದಿನ ಫಲಿತಾಂಶ ಪ್ರಕಟಗೊಳ್ಳಲಿದೆ.

ಸದನದ ಬಲ: ಬಿಜೆಪಿ–118, ಕಾಂಗ್ರೆಸ್–68, ಜೆಡಿಎಸ್–34, ಬಿಎಸ್ಪಿ–1, ಪಕ್ಷೇತರ–1, ಒಟ್ಟು ಬಲ– 222, ಖಾಲಿ ಸ್ಥಾನ –02.

ಆಧಾರ:ವಿಜಯಕರ್ನಾಟಕ, ದಿನಾಂಕ:28.01.2020.

## 7. ಮೇಲ್ಮನೆ ಅಖಾಡಕ್ಕೆ ಜೆಡಿಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ

ವಿಧಾನ ಪರಿಷತ್ ಸದಸ್ಯರಾಗಿದ್ದ ರಿಜ್ವಾನ್ ಅರ್ಷದ್ ಶಾಸಕರಾಗಿ ಆಯ್ಕೆಯಾಗಿರುವುದರಿಂದ ತೆರವಾಗಿರುವ ಒಂದು ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಡಾಕ್ಟರ್ ಕೆ. ಪದ್ಮರಾಜನ್ ಹಾಗೂ ಅನಿಲ್ ಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ. ಫೆಬ್ರವರಿ 7ರಂದು ನಾಮಪತ್ರಗಳ ಪರಿಶೀಲನೆ, ಫೆಬ್ರವರಿ 10ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ. ಅಗತ್ಯಬಿದ್ದರೆ ಫೆಬ್ರವರಿ 17ರಂದು ಚುನಾವಣೆ ನಡೆಯಲಿದೆ.

ವಿಧಾನ ಸಭೆಯಿಂದ ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ಫೆಬ್ರವರಿ 17ರಂದು ನಡೆಯಲಿರುವ ಉಪ ಚುನಾವಣೆಗೆ ದಿಢೀರ್ ಬೆಳವಣಿಗೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿರುವ ಅನಿಲ್‌ಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ. ವಿಶೇಷವೆಂದರೆ ಅನಿಲ್ ಕುಮಾರ್ ನಾಮಪತ್ರಕ್ಕೆ ಜೆಡಿಎಸ್‌ನ ಎಚ್.ಡಿ.ರೇವಣ್ಣ, ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ, ಬಂಡೆಪ್ಪ ಕಾಶೆಂಪುರ, ಎ. ಟಿ. ರಾಮಸ್ವಾಮಿ, ಕೆ. ಎಂ. ಶಿವಲಿಂಗೇಗೌಡ ಸೇರಿ 10 ಶಾಸಕರು ಸೂಚಕರಾಗಿ ಸಹಿ ಹಾಕಿದ್ದಾರೆ. ಕಾಂಗ್ರೆಸ್ ಶಾಸಕರು ಸಹಿ ಹಾಕಿದರೆ ಎರಡು ಪಕ್ಷಗಳು ಮತ್ತೆ ಒಂದಾಗಿದೆ ಎಂಬ ಸಂದೇಶ ಹೋಗಬಾರದು ಎಂಬ ಕಾರಣಕ್ಕೆ ಸಹಿಹಾಕಿಲ್ಲ ಆದರೆ ಅನಿಲ್ ಕುಮಾರ್ ಅವರಿಗೆ ಬೆಂಬಲ ನೀಡಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ ಎನ್ನಲಾಗಿದೆ. ಮೂಲತಃ ಜೆಡಿಎಸ್ ಜೊತೆ ಗುರುತಿಸಿಕೊಂಡಿದ್ದ ಅನಿಲ್ ಕುಮಾರ್ ನಂತರ ಕೆಪಿಸಿಸಿ ಮಾಧ್ಯಮ ಸಂಯೋಜಕರಾಗಿ ಕಾರ್ಯ ನಿರ್ವಹಿಸಿದ್ದರು, ಈಗ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಮೂಲಕ ಬಿಜೆಪಿ ಸಚಿವ ಸ್ಥಾನ ವಂಚಿತರು, ಅತೃಪ್ತರ ಬೆಂಬಲ ಪಡೆಯುವ ಪ್ರಯತ್ನವನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಮಾಡಲು ಉದ್ದೇಶಿಸಿವೆ. ಆದರೆ ಅನಿಲ್ ಕುಮಾರ್ ಬೆಂಬಲಿಸುವ ಸಂಬಂಧ ಕಾಂಗ್ರೆಸ್ ಪಕ್ಷದಿಂದ ಈವರೆಗೆ ಅಧಿಕೃತ ಹೇಳಿಕೆ ಬಂದಿಲ್ಲ. ನಾಮಪತ್ರ ಸಲ್ಲಿಸಲು ಕೊನೆಯ ದಿನ ಅನಿಲ್ ಕುಮಾರ್ ಅವರು ಜೆಡಿಎಸ್ ಮುಖಂಡರಾದ ಎಚ್.ಡಿ.ರೇವಣ್ಣ, ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಮಾಜಿ ಶಾಸಕ ಕೋನರೆಡ್ಡಿ ಅವರೊಂದಿಗೆ ಆಗಮಿಸಿ ವಿಧಾನ ಸಭೆ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿಯೂ ಆಗಿರುವ ಎಂ.ಕೆ. ವಿಶಾಲಾಕ್ಷಿ ಅವರಿಗೆ ನಾಮಪತ್ರ ಸಲ್ಲಿಸಿದರು.

ಆಧಾರ:ಕನ್ನಡಪ್ರಭ, ದಿನಾಂಕ: 07.02.2020

## 8. ಚುನಾವಣಾ ಬಾಂಡ್ – ರಾಜಕೀಯ ಶುದ್ಧೀಕರಣಕ್ಕೆ ಅಸ್ತ್ರ

ಚುನಾವಣಾ ಬಾಂಡ್ ಎಂದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಆಯ್ದ ಶಾಖೆಗಳಲ್ಲಿ ಖರೀದಿಸಬಹುದಾದ ಬಾಂಡ್. ಯಾವುದೇ ಭಾರತೀಯ ನಾಗರಿಕರು ಅಥವಾ ಕಂಪನಿ ಖರೀದಿಸಬಹುದಾದ ಪ್ರಾಮಿಸರಿ ನೋಟ್‌ಗಳಿವು. ಇವುಗಳನ್ನು ಯಾವುದೇ ಅರ್ಹ ರಾಜಕೀಯ ಪಕ್ಷಕ್ಕೆ ದಾನವಾಗಿ ನೀಡಬಹುದು. ಬಾಂಡುಗಳು ಬೇಡಿಕೆಯ ಮೇರೆಗೆ ಪಾವತಿಸಬೇಕಾದ ಬ್ಯಾಂಕು ನೋಟುಗಳಿಗೆ ಇದು ಹೋಲುತ್ತವೆ. ಇವುಗಳು ಬಡ್ಡಿರಹಿತ ಬಾಂಡುಗಳು ಡಿಜಿಟಲ್ ಅಥವಾ ಚೆಕ್ ಮೂಲಕ ಖರೀದಿಸಲು ಅವಕಾಶವಿರುತ್ತದೆ. ಚುನಾವಣಾ ಬಾಂಡುಗಳು ಪ್ರತಿ ತ್ರೈಮಾಸಿಕದ ಆರಂಭದಲ್ಲಿ 10 ದಿನಗಳವರೆಗೆ ಖರೀದಿಗೆ ಲಭ್ಯ. ಜನವರಿ, ಎಪ್ರಿಲ್, ಜುಲೈ ಮತ್ತು ಅಕ್ಟೋಬರ್‌ನ ಮೊದಲ 10 ದಿನಗಳನ್ನು ಚುನಾವಣಾ ಬಾಂಡ್ ಖರೀದಿಸಲು ಸರ್ಕಾರ ನಿರ್ದಿಷ್ಟಪಡಿಸಿದೆ. ಲೋಕಸಭಾ ಚುನಾವಣೆಯ ವರ್ಷದಲ್ಲಿ ಸರ್ಕಾರ 30 ದಿನಗಳ ಹೆಚ್ಚುವರಿ ಅವಧಿಯನ್ನು ನೀಡುತ್ತದೆ. ಫೆಬ್ರವರಿ–2017ರಲ್ಲಿ ಅಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ದೇಣಿಗೆಗಳನ್ನು ತೆರಿಗೆಯಿಂದ ಕಡಿತಗೊಳಿಸಲಾಗುವುದು ಎಂದು ಹೇಳಿದ್ದರು. ಆದ್ದರಿಂದ, ದಾನಿಗಳಿಗೆ ತೆರಿಗೆ ಕಡಿತದ ಅವಕಾಶವಿದೆ. ಸ್ವೀಕರಿಸುವ ವ್ಯಕ್ತಿ ಅಥವಾ ರಾಜಕೀಯ ಪಕ್ಷವು ತೆರಿಗೆ ವಿನಾಯಿತಿ ಪಡೆಯುತ್ತದೆ, ಒದಗಿಸಿದ ರಿಟರ್ನ್‌ಗಳನ್ನು ರಾಜಕೀಯ ಪಕ್ಷವು ಸಲ್ಲಿಸುತ್ತದೆ.

ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಪ್ರಕಾರ, ಒಂದು ಪಕ್ಷಕ್ಕೆ ನೀಡಿದ ಎಲ್ಲಾ ದೇಣಿಗೆಗಳನ್ನು ದಾನಿಗಳ ವಿವರಗಳನ್ನು ಸಾರ್ವಜನಿಕರಿಗೆ ಬಹಿರಂಗಪಡಿಸದೆ ಬ್ಯಾಲೆನ್ಸ್ ಶೀಟ್‌ಗಳಲ್ಲಿ ತೋರಿಸಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಬಾಂಡ್‌ಗಳನ್ನು ಪರಿಚಯಿಸಲಾಗುತ್ತಿದೆ. ಚುನಾವಣೆಗೆ ಧನ ಸಹಾಯಕ್ಕಾಗಿ ಕಪ್ಪುಹಣವನ್ನು ಬಳಸುವುದನ್ನು ಈ ಬಾಂಡ್ ನಿರ್ಬಂಧಿಸುತ್ತದೆ. ಬಾಂಡ್‌ಗಳು ಇಲ್ಲ ಎಂದರೆ ದಾನಿಗಳು ನಗದು ಮೂಲಕ ದೇಣಿಗೆ ನೀಡಬೇಕಾಗುತ್ತದೆ. ಇದನ್ನು ತಪ್ಪಿಸುವುದು ಬಾಂಡ್ ಉದ್ದೇಶ.

ಚುನಾವಣಾ ಆಯೋಗವು ಏಪ್ರಿಲ್ 10, 2019ರಂದು ಸುಪ್ರೀಂಕೋರ್ಟಿಗೆ ಬಾಂಡ್‌ಗಳ ಬಗ್ಗೆ ತನ್ನ ಅಭಿಪ್ರಾಯ ತಿಳಿಸಿದಂತೆ ಆಯೋಗ ಬಾಂಡ್ ವಿರುದ್ಧ ಇಲ್ಲ, ರಾಜಕೀಯ ಪಕ್ಷಗಳು ಅನಾಮಿಕರಿಂದ ದೇಣಿಗೆ ಪಡೆಯುವುದು ಸರಿಯಲ್ಲ, ಬಾಂಡ್‌ಗಳು ಹೆಚ್ಚು ಪಾರದರ್ಶಕತೆಯಿಂದ ಕೂಡಿರಬೇಕೆಂದು ಬಯಸುತ್ತೇವೆ ಎಂದು ಹೇಳಿದೆ.

ಬಾಂಡ್‌ಗಳನ್ನು ಬಳಸುವುದು ತುಂಬಾ ಸರಳ, ಬಾಂಡ್‌ಗಳನ್ನು 1000, 10000, 1 ಲಕ್ಷ ಮತ್ತು 1 ಕೋಟಿ ರೂಪಾಯಿಗಳ ಗುಣಾಕಾರದಲ್ಲಿ ನೀಡಲಾಗುವುದು. ಇದರ ವ್ಯಾಪ್ತಿಯು 1000 ರೂಪಾಯಿಗಳಿಂದ 1 ಕೋಟಿ ರೂಪಾಯಿಗಳಾಗಿದ್ದು, ಎಸ್‌ಬಿಐನ ಕೆಲವು ಶಾಖೆಗಳಲ್ಲಿ ಇವು ಲಭ್ಯವಿರುತ್ತವೆ. ಕೆವೈಸಿ–ಕರೆಂಟ್ ಖಾತೆ ಹೊಂದಿರುವ ದಾನಿಗಳು ಬಾಂಡುಗಳನ್ನು ಖರೀದಿಸಬಹುದು ಅಥವಾ ವ್ಯಕ್ತಿಗೆ ರಾಜಕೀಯ ಪಕ್ಷ ಪರಿಶೀಲಿಸಿದ ಖಾತೆ ಮೂಲಕ ನಗದಾಗಿ ಪರಿವರ್ತಿಸಿಕೊಳ್ಳಬಹುದು. ಚುನಾವಣಾ ಬಾಂಡ್ 15 ದಿನಗಳವರೆಗೆ ಮಾತ್ರ ಮಾನ್ಯವಾಗಿರುತ್ತದೆ. 29 ಎಸ್‌ಬಿಐ ಶಾಖೆಗಳಾದ ನವದೆಹಲಿ, ಗಾಂಧಿನಗರ, ಚಂಡೀಗಢ, ಬೆಂಗಳೂರು, ಭೋಪಾಲ್, ಮುಂಬೈ, ಜೈಪುರ, ಲಕ್ನೋ, ಚೆನ್ನೈ, ಕೊಲ್ಕತ್ತಾ ಮತ್ತು ಗುವಾಹಟಿಯಲ್ಲಿ ಈ ಬಾಂಡ್ ಲಭ್ಯ.

ಜನತಾ ಪ್ರಾತಿನಿಧ್ಯ ಕಾಯ್ದೆ, 1951ರ 43ರ ಸೆಕ್ಷನ್ 29ಎ ಅಡಿಯಲ್ಲಿ ನೋಂದಾಯಿಸಲ್ಪಟ್ಟ ಮತ್ತು ಇತ್ತೀಚಿನ ಸಾರ್ವತ್ರಿಕ ಚುನಾವಣೆಗಳಲ್ಲಿ ಅಥವಾ ವಿಧಾನ ಸಭಾ ಚುನಾವಣೆಗಳಲ್ಲಿ ಮತದಾನ ಮಾಡಿದ್ದಲ್ಲಿ ಕನಿಷ್ಠ ಶೇಕಡ 1ರಷ್ಟು ಮತಗಳನ್ನು ಪಡೆದ ಯಾವುದೇ ಪಕ್ಷವೂ ಚುನಾವಣೆ ಬಾಂಡ್ ಪಡೆಯಲು ಅರ್ಹ. ಪ್ರತಿಯೊಂದು ರಾಜಕೀಯ ಪಕ್ಷಕ್ಕೆ ಚುನಾವಣಾ ಆಯೋಗ ಪರಿಶೀಲಿಸಿದ ಖಾತೆಯನ್ನು ನೀಡಲಿದೆ ಮತ್ತು ಚುನಾವಣಾ ಬಾಂಡ್ ವಹಿವಾಟುಗಳನ್ನು ಈ ಖಾತೆಯ ಮೂಲಕವೇ ಮಾಡಬೇಕು. ಚುನಾವಣಾ ಬಾಂಡ್‌ಗಳು ದಾನಿಗಳ ಹೆಸರನ್ನು ಹೊಂದಿರುವುದಿಲ್ಲ. ಹೀಗಾಗಿ ರಾಜಕೀಯ ಪಕ್ಷವೂ ದಾನಿಗಳ ಗುರುತಿನ ಬಗ್ಗೆ ತಿಳಿದಿಲ್ಲದಿರಬಹುದು.

ಚುನಾವಣಾ ಬಾಂಡುಗಳು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ವ್ಯವಸ್ಥೆಯನ್ನು ಸ್ವಚ್ಛಗೊಳಿಸಿದೆ ಎಂದು ಹೇಳಬಹುದು, ಇದೇನೂ ಹಗರಣವಲ್ಲ. ಇದು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ವ್ಯವಸ್ಥೆಯ ಶೇಕಡ ನೂರರಷ್ಟು ಶುದ್ಧೀಕರಣವಲ್ಲ ಕಂಪನಿಯ ಬಿಳಿ ಹಣದಿಂದ ಅಥವಾ ಬೇರೊಬ್ಬರ ಬ್ಯಾಂಕ್ ಖಾತೆಯಿಂದ

ರಾಜಕೀಯ ಕೊಡುಗೆಯನ್ನು ಕೆವೈಸಿ ನಂತರ ಬ್ಯಾಂಕಿನಿಂದ ಪಾರದರ್ಶಕವಾಗಿ ಖರೀದಿಸಿದ ನಂತರ ಅದು ಹೇಗೆ ಹಗರಣವಾಗಬಹುದು? ಅಲ್ಲದೆ, ರಾಜಕೀಯ ಪಕ್ಷವೂ ಚುನಾವಣಾ ಆಯೋಗಕ್ಕೆ ಬಾಂಡ್‌ಗಳ ರೂಪದಲ್ಲಿ ಎಷ್ಟು ಮೊತ್ತವನ್ನು ಪಡೆದುಕೊಂಡಿದೆ ಎಂಬುದರ ಬಗ್ಗೆ ಬಹಿರಂಗಪಡಿಸುವುದರಲ್ಲಿ ಪಾರದರ್ಶಕತೆ ಅಡಗಿದೆ. ರಾಜಕೀಯ ಪಕ್ಷಗಳ ನ್ಯಾಯಸಮ್ಮತ ಧನಸಹಾಯವನ್ನು ಉತ್ತೇಜಿಸಲು ಕೇಂದ್ರ ಬಜೆಟ್ 2017 –18ರಲ್ಲಿ ಘೋಷಿಸಲಾದ ಚುನಾವಣಾ ಬಾಂಡುಗಳನ್ನು ಸಮಾನಾಂತರ ಕರೆನ್ಸಿಯಾಗಿ ಪರಿಗಣಿಸಲು ಸಾಧ್ಯವಿಲ್ಲ ಮತ್ತು ಇದು ಒಂದು ನಿರ್ದಿಷ್ಟ ಅವಧಿಗೆ ಮಾತ್ರ ಮಾನ್ಯವಾಗಿರುತ್ತದೆ ಎಂದು ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದರು. ರಾಜಕೀಯ ಪಕ್ಷಕ್ಕೆ ಯಾವುದೇ ಅನಾಮಿಕ ನಗದು ದೇಣಿಗೆಯನ್ನು ಈಗ ರೂ.20,000ಗಳಿಂದ ರೂ.2000ಕ್ಕೆ ಸೀಮಿತಗೊಳಿಸಲಾಗುವುದು ಎಂದು 2017–18ರಲ್ಲಿ ಘೋಷಿಸಲಾಗಿತ್ತು. ಈ ಮೇಲಿನ ಯಾವುದೇ ಮೊತ್ತಕ್ಕೆ ಜನರು ಚೆಕ್ ಮತ್ತು ಡಿಜಿಟಲ್ ಪಾವತಿಗಳನ್ನು ಆಶ್ರಯಿಸಬೇಕಾಗುತ್ತದೆ. ನಗದು ದೇಣಿಗೆಯನ್ನು ಕಡಿಮೆ ಮಾಡುವ ಸರ್ಕಾರದ ನಿರ್ಧಾರಕ್ಕೆ ಅನುಕೂಲಕರವಾಗಿ ರಾಜಕೀಯ ಪಕ್ಷಗಳು ಎರಡು ಸಾವಿರ ರೂಪಾಯಿಗಿಂತ ಹೆಚ್ಚಿನ ದೇಣಿಗೆ ಪಡೆಯುವುದು ಅನಿವಾರ್ಯ. ಇದು ದಾನಿಗೆ ಅನಾಮಧೇಯವಾಗಿ ಉಳಿದಿರುವ ಆಯ್ಕೆಯನ್ನು ನೀಡಿದರೆ, ವಹಿವಾಟಿನ ಕೊಡು–ಕೊಡುಗೆ ಎರಡೂ ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕ ನಡೆಯುತ್ತದೆ. ಚುನಾವಣಾ ಆಯೋಗವು ಸತ್ಯದ ಏಕಮೂಲ(ಎಸ್‌ಎಸ್‌ಒಟಿ) ಆಗಿರುವುದರಿಂದ ಪ್ರತಿ ರಾಜಕೀಯ ಪಕ್ಷಕ್ಕೆ ನಗದು ಮತ್ತು ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಪಡೆಯಬಹುದು. ಅಲ್ಲದೆ ಬಾಂಡ್‌ಗಳು ಬರುವ ಮುನ್ನ ಇದ್ದ ಮತ್ತು ಈಗ ಎಷ್ಟು ನಗದು ಕೊಡುಗೆ ಇದೆ ಎಂಬುದರ ಬಗ್ಗೆ ಹೋಲಿಕೆ ಮಾಡಬಹುದು. ಇದರಿಂದ ಬಾಂಡುಗಳು ನಗದು ದೇಣಿಗೆಯನ್ನು ಎಷ್ಟು ಕಡಿಮೆ ಮಾಡಿದೆ ಎಂಬುದು ತಿಳಿಯುತ್ತದೆ. ನಂತರದ ದಿನಗಳಲ್ಲಿ ಇದು ಖಂಡಿತವಾಗಿಯೂ ದೇಶಕ್ಕೆ ಏನಾದರೂ ಒಳ್ಳೆಯದನ್ನು ತರುತ್ತದೆ. ಇದು ಸಾಕಷ್ಟು ಪಾರದರ್ಶಕತೆ ಪಡೆದಲ್ಲಿ ಹಾಗೂ ರಾಜಕೀಯ ಪಕ್ಷಗಳು ನಗದು ರೂಪದಲ್ಲಿ ದೇಣಿಗೆ ಪಡೆಯುವುದನ್ನು ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ಅದು ಹಗರಣವಾಗಬಹುದು.

ಆಧಾರ:ಸಂಯುಕ್ತ ಕರ್ನಾಟಕ, ದಿನಾಂಕ:10.02.2020

## 9. ಸಂಪುಟಕ್ಕೆ 13 ಅಲ್ಲ 10 ಹೊಸ ಸಚಿವರು

ಉಪ ಚುನಾವಣೆಯಲ್ಲಿ ಜಯಗಳಿಸಿ ಮಂತ್ರಿ ಸ್ಥಾನ ಪಡೆಯಲು 60 ದಿನಗಳಿಂದ ಕಾಯುತ್ತಿದ್ದ ಅರ್ಹ ಶಾಸಕರು ಅಂತೂ ಇಂತೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸಚಿವ ಸಂಪುಟಕ್ಕೆ ಸೇರ್ಪಡೆ ಆಗಲಿದ್ದಾರೆ. ಗುರುವಾರ ಬೆಳಗ್ಗೆ 10.30ಕ್ಕೆ ರಾಜಭವನದಲ್ಲಿ ನಡೆಯುವ ಸಮಾರಂಭದಲ್ಲಿ 11 ಅರ್ಹ ಶಾಸಕರ ಪೈಕಿ 10 ಮಂದಿ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪಕ್ಷದ ಮೂಲ ಶಾಸಕರ ಪೈಕಿ ಯಾರೊಬ್ಬರೂ ಈ ವೇಳೆ ಸಂಪುಟ ಸೇರುವುದಿಲ್ಲ. ಕೇವಲ ಅನ್ಯ ಪಕ್ಷಗಳಿಂದ ತಮ್ಮ ಸ್ಥಾನಮಾನ ತ್ಯಾಗ ಮಾಡಿ ಬಂದ ಅರ್ಹ ಶಾಸಕರು ಮಾತ್ರ ಈಗ ಸಚಿವರಾಗಲಿದ್ದಾರೆ.

**ಹೊಸ ಸಚಿವರು** 1.ರಮೇಶ್ ಜಾರಕಿಹೊಳಿ (ಗೋಕಾಕ್ ) 2. ಆನಂದ್ ಸಿಂಗ್ (ವಿಜಯನಗರ) 3. ಬಿ.ಸಿ. ಪಾಟೀಲ್ (ಹಿರೇಕೆರೂರು) 4. ಶ್ರೀಮಂತ ಪಾಟೀಲ್ (ಕಾಗವಾಡ) 5. ಶಿವರಾಮ್ ಹೆಬ್ಬಾರ್ (ಯಲ್ಲಾಪುರ) 6. ನಾರಾಯಣಗೌಡ (ಕೆ.ಆರ್. ಪೇಟೆ) 7. ಡಾಕ್ಟರ್ ಕೆ ಸುಧಾಕರ್ (ಚಿಕ್ಕಬಳ್ಳಾಪುರ) 8. ಎಸ್.ಟಿ.ಸೋಮಶೇಖರ್ (ಯಶವಂತಪುರ) 9. ಕೆ. ಗೋಪಾಲಯ್ಯ (ಮಹಾಲಕ್ಷ್ಮಿ ಲೇಔಟ್) 10. ಭೈರತಿ ಬಸವರಾಜ್ (ಕೆ.ಆರ್.ಪುರ) ಮುಖ್ಯಮಂತ್ರಿ ಯಡಿಯೂರಪ್ಪ ದೆಹಲಿಗೆ ತೆರಳುತ್ತಿದ್ದು, ವರಿಷ್ಠರ ಜೊತೆ ಚರ್ಚಿಸಿ ಖಾತೆ ಹಂಚಿಕೆ ಅಂತಿಮಗೊಳಿಸುವ ನಿರೀಕ್ಷೆಯಿದೆ. ಬಿಜೆಪಿಯ ಮೂಲ ಶಾಸಕರಾದ ಉಮೇಶ್ ಕತ್ತಿ ಅರವಿಂದ ಲಿಂಬಾವಳಿ ಹಾಗೂ ಮಾಜಿ ಶಾಸಕ ಸಿ. ಪಿ. ಯೋಗೇಶ್ವರ್ ಅವರ ಹೆಸರುಗಳನ್ನು ಸಂಪುಟ ಸೇರ್ಪಡೆಯಿಂದ ಕೈಬಿಡಲಾಗಿದೆ. ಕಳೆದ ಚುನಾವಣೆಯಲ್ಲಿ ಸೋತಿರುವ ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡುವುದಕ್ಕೆ ಪಕ್ಷದ ಹಲವು ಶಾಸಕರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಅಂತಿಮವಾಗಿ ಆ ಶಾಸಕರ ಅಸಮಾಧಾನ ಪರಿಣಾಮ ಬೀರಿದ್ದು, ಅನ್ಯ ಪಕ್ಷಗಳಿಂದ ಬಂದವರಿಗೆ ಮಾತ್ರ ಸಚಿವ ಸ್ಥಾನ ನೀಡುವುದಕ್ಕೆ ತೀರ್ಮಾನ ಕೈಗೊಳ್ಳಲಾಗಿದೆ.

ಹೈಕಮಾಂಡ್ ಸೂಚನೆ ಮೇರೆಗೆ ಅನ್ಯ ಪಕ್ಷಗಳಿಂದ ನಮ್ಮ ಪಕ್ಷಕ್ಕೆ ಬಂದಿರುವ 10 ಮಂದಿ ಶಾಸಕರು ಗುರುವಾರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮಹೇಶ್ ಕುಮಟಳ್ಳಿ ಅವರಿಗೆ ದೊಡ್ಡ ಸ್ಥಾನಮಾನ ನೀಡಲು ಪ್ರಯತ್ನಿಸುವೆ. ಉಳಿದವರ ಸೇರ್ಪಡೆ ಬಗ್ಗೆ ಮಾತುಕತೆ ನಡೆಸಲು ದೆಹಲಿಗೆ ಬರುವಂತೆ ವರಿಷ್ಠರು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಉಮೇಶ್ ಕತ್ತಿ ಅವರಿಗೆ ಸಚಿವ ಸ್ಥಾನ ನಿಶ್ಚಿತವಾಗಿ ಸಿಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿಕೆ ನೀಡಿದ್ದಾರೆ.

ಆಧಾರ:ಕನ್ನಡಪ್ರಭ, ದಿನಾಂಕ :06.02.2020.

## 10. ಮೇಲ್ಮನೆಗೆ ಬಿಜೆಪಿಯಿಂದ ಸವದಿ ನಾಮಪತ್ರ

ರಾಜ್ಯ ವಿಧಾನ ಸಭೆಯಿಂದ ವಿಧಾನ ಪರಿಷತ್‌ನ ಒಂದು ಸ್ಥಾನಕ್ಕೆ ನಡೆಯಲಿರುವ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಡಿಸಿಎಂ ಲಕ್ಷ್ಮಣ ಸವದಿ ಅವರು ನಾಮಪತ್ರ ಸಲ್ಲಿಸಿದರು. ಚುನಾವಣಾಧಿಕಾರಿಯಾದ ವಿಧಾನ ಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರಿಗೆ ಸವದಿ ದ್ವಿಪ್ರತಿಯಲ್ಲಿ ನಾಮಪತ್ರ ಸಲ್ಲಿಸಿದರು. ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆಗಾಗಿ ಕಲಬುರಗಿಗೆ ತೆರಳಬೇಕಿದ್ದ ಕಾರಣ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಈ ಸಂದರ್ಭದಲ್ಲಿ ಗೈರುಹಾಜರಾಗಿದ್ದರು. ಡಿಸಿಎಂ ಡಾ: ಅಶ್ವಥ್ ನಾರಾಯಣ, ಸಚಿವರಾದ ಆರ್. ಅಶೋಕ್, ಬಸವರಾಜ ಬೊಮ್ಮಾಯಿ, ಸಿ.ಸಿ.ಪಾಟೀಲ್, ಮಾಧುಸ್ವಾಮಿ, ವಿ. ಸೋಮಣ್ಣ, ಕೋಟ ಶ್ರೀನಿವಾಸ ಪೂಜಾರಿ, ಶಶಿಕಲಾ ಜೊಲ್ಲೆ ಶಾಸಕರಾದ ಉಮೇಶ್ ಕತ್ತಿ, ಮಹೇಶ್ ಕುಮಟಳ್ಳಿ, ಶ್ರೀಮಂತ ಪಾಟೀಲ, ಅಭಯ ಪಾಟೀಲ ಸೇರಿದಂತೆ ಬಿಜೆಪಿಯ ಹಲವು ಶಾಸಕರು ಮತ್ತು ಮುಖಂಡರು ಹಾಜರಿದ್ದರು. ಶಿವಾಜಿನಗರ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಆಯ್ಕೆಯಾಗಿರುವ ರಿಜ್ವಾನ್ ಅರ್ಷದ್ ರಾಜೀನಾಮೆಯಿಂದ ಮೇಲ್ಮನೆಯ ಈ ಸ್ಥಾನ ತೆರವಾಗಿತ್ತು. ಆಡಳಿತಾರೂಢ ಬಿಜೆಪಿಗೆ ವಿಧಾನಸಭೆಯಲ್ಲಿ ಸ್ಪಷ್ಟ ಸಂಖ್ಯಾಬಲ ಇರುವ ಕಾರಣ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆ ಇಲ್ಲ. ತಮಿಳುನಾಡು ಸೇಲಂ ಮೂಲದ ಡಾಕ್ಟರ್ ಕೆ. ಪದ್ಮರಾಜರವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ನಿಯಮಾವಳಿಯಂತೆ ಅಭ್ಯರ್ಥಿಗೆ 10 ಶಾಸಕರು ಸೂಚಕರಾಗಿ ಸಹಿ ಮಾಡಿಲ್ಲ. ಹೀಗಾಗಿ ಪಕ್ಷೇತರ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಳ್ಳುವ ಸಾಧ್ಯತೆ ಇದ್ದು, ಸವದಿ ಅವಿರೋಧ ಆಯ್ಕೆ ಬಹುತೇಕ ಖಚಿತವಾಗಿದೆ. ಫೆಬ್ರವರಿ 10 ಉಮೇದುವಾರಿಕೆ ಹಿಂಪಡೆಯಲು ಕೊನೆಯ ಕಾಲಾವಕಾಶವಿದ್ದು, ಅದೇ ದಿನ ಲಕ್ಷ್ಮಣ ಸವದಿ ಅವಿರೋಧ ಆಯ್ಕೆ ಘೋಷಣೆಯಾಗುವ ಸಾಧ್ಯತೆಗಳಿವೆ. ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸವದಿ ಕಳೆದ ಐದೂವರೆ ತಿಂಗಳಿನಿಂದ ಡಿಸಿಎಂ ಆಗಿ ಸೇವೆ ಸಲ್ಲಿಸುತ್ತಿದ್ದು, ಈ ತಿಂಗಳ 19ರೊಳಗೆ ವಿಧಾನ ಸಭೆ ಅಥವಾ ಮೇಲ್ಮನೆ ಪೈಕಿ ಒಂದು ಸದನ ಪ್ರವೇಶ ಅನಿವಾರ್ಯವಾಗಿತ್ತು ಇದಕ್ಕೆ ಅವಕಾಶ ನೀಡಿದ ಬಿಜೆಪಿ ವರಿಷ್ಠರು ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಪಕ್ಷದ ನಾಯಕರಿಗೆ ಕೃತಜ್ಞತೆಗಳು ಎಂದರು.

ಆಧಾರ:ವಿಜಯಕರ್ನಾಟಕ, ದಿನಾಂಕ:06.02.2020

## 11. ಮೈತ್ರಿ ನಾಯಕರ ಬಿಬಿಎಂಪಿ ಮಾದರಿ ಮಾಸ್ಟರ್ ಪ್ಲಾನ್

ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ವಿಧಾನ ಪರಿಷತ್ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸುತ್ತಿದ್ದಂತೆ ಸಂಕಷ್ಟ ಶುರುವಾದಂತಾಗಿದೆ.

ಕಾಂಗ್ರೆಸ್–ಜೆಡಿಎಸ್ ಮೈತ್ರಿ ಕೂಟ ಅಭ್ಯರ್ಥಿ ಕಣಕ್ಕಿಳಿದಿದ್ದು, ಅವಿರೋಧವಾಗಿ ಆಯ್ಕೆಯಾದ ಕನಸು ಕಾಣುತ್ತಿದ್ದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ನಡುಕ ಶುರುವಾಗಿದೆ. ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಉಂಟಾಗುವ ಅಸಮಾಧಾನದ ಲಾಭ ಪಡೆಯುವ ಲೆಕ್ಕಾಚಾರದಲ್ಲಿ ಮೈತ್ರಿ ಅಭ್ಯರ್ಥಿ ಕಣಕ್ಕಿಳಿಸಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಬಿಬಿಎಂಪಿ ಅಧಿಕಾರ ಪಡೆಯುವಲ್ಲಿ ಅನುಸರಿಸಿದ ತಂತ್ರಗಾರಿಕೆ ಅನುಸರಿಸುತ್ತಿದೆ. ಮಂತ್ರಿಸ್ಥಾನ ಸಿಗದವರ ಅಸಮಾಧಾನ ಹೆಚ್ಚಾದರೆ ಅದರ ನೇರ ಪರಿಣಾಮ ಚುನಾವಣೆಯ ಮೇಲೆ ಆಗಲಿದೆ. ಪಕ್ಷೇತರ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷದ ಅನಿಲ್ ಕುಮಾರ್ ಅವರು ವಿಧಾನ ಸಭೆ ಕಾರ್ಯದರ್ಶಿ ಹಾಗೂ ಚುನಾವಣಾ ಅಧಿಕಾರಿ ಎಂ.ಕೆ. ವಿಶಾಲಾಕ್ಷಿ ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ. ಅನಿಲ್ ಕುಮಾರ್ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಮಾಜಿ ಸಚಿವ ಜೆಡಿಎಸ್ ನಾಯಕ ಎಚ್. ಡಿ. ರೇವಣ್ಣ ರಾಜ್ಯಸಭಾ ಸದಸ್ಯರು ಕುಪೇಂದ್ರ ರೆಡ್ಡಿ, ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಮಾಜಿ ಶಾಸಕ ಎಂ.ಎಚ್. ಕೋನರೆಡ್ಡಿ ಉಪಸ್ಥಿತರಿದ್ದದ್ದು ಕುತೂಹಲಕ್ಕೆ

ಕಾರಣವಾಗಿದೆ. ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಹೆಚ್. ಡಿ. ದೇವೇಗೌಡ ಅವರ ಅಣತಿಯಂತೆ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ. ತಾಂತ್ರಿಕ ತೊಂದರೆಗಳು ಆಗಬಾರದು ಎಂಬ ಕಾರಣಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಅನಿಲ್ ಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ. ಹಿಂದೆ ಬಿಬಿಎಂಪಿ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದರೂ ದೇವೇಗೌಡರ ರಾಜಕೀಯ ತಂತ್ರಗಾರಿಕೆಯಿಂದ ಬಿಬಿಎಂಪಿಯಲ್ಲಿ ಬಿಜೆಪಿ ಅಧಿಕಾರ ವಂಚಿತವಾಗಿತ್ತು. ಬಳಿಕ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿಯೂ ಜೆಡಿಎಸ್–ಕಾಂಗ್ರೆಸ್ ಮೈತ್ರಿ ಬರುವಲ್ಲಿ ದೇವೇಗೌಡರ ರಾಜಕೀಯ ಅನುಭವ ಕೆಲಸ ಮಾಡಿದ್ದು, ಈಗ ಮತ್ತೊಮ್ಮೆ ಅದೇ ರೀತಿಯ ರಾಜಕೀಯ ಲೆಕ್ಕಾಚಾರ ನಡೆದಿದೆ.

ವಿಧಾನ ಸಭೆಯಿಂದ ವಿಧಾನ ಪರಿಷತ್ತಿಗೆ ಒಂದಕ್ಕಿಂತ ಹೆಚ್ಚು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿರುವಾಗ ಮತ ಮೌಲ್ಯವನ್ನು ನಿಗದಿಮಾಡಲಾಗುತ್ತದೆ ಸದ್ಯ ಒಂದು ಸ್ಥಾನಕ್ಕೆ ಮಾತ್ರ ವಿಧಾನ ಸಭೆಯಿಂದ ವಿಧಾನ ಪರಿಷತ್ತಿಗೆ ಆಯ್ಕೆಗಾಗಿ ಚುನಾವಣೆ ನಡೆಯುತ್ತಿದೆ. ಹಾಗಾಗಿ ಇಲ್ಲಿ ಮತ ಮೌಲ್ಯ ಇರುವುದಿಲ್ಲ. ಅತಿ ಹೆಚ್ಚು ಮತಗಳನ್ನು ಪಡೆಯುವ ಅಭ್ಯರ್ಥಿಯನ್ನು ವಿಜಯಿ ಎಂದು ಘೋಷಣೆ ಮಾಡಲಾಗುತ್ತದೆ. ಬೆಂಗಳೂರಿನ ರಾಜರಾಜೇಶ್ವರಿ ನಗರ ಹಾಗೂ ರಾಯಚೂರಿನ ಮಸ್ಕಿ ವಿಧಾನ ಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಬೇಕು. ಹಾಲಿ ವಿಧಾನ ಸಭೆ ಸಂಖ್ಯಾಬಲ 223. ಈ ಸಂಖ್ಯೆಯಲ್ಲಿ ಅತಿ ಹೆಚ್ಚು ಮತಗಳನ್ನು ಪಡೆಯುವ ಅಭ್ಯರ್ಥಿ ಜಯಗಳಿಸುತ್ತಾರೆ. ವಿಧಾನ ಸಭೆಗೆ ನಾಮನಿರ್ದೇಶಿತ ಶಾಸಕರಿಗೂ ಕೂಡ ಮತದಾನದ ಹಕ್ಕಿದೆ. ನಾಮ ನಿರ್ದೇಶಿತ ಸದಸ್ಯೆ ವಿನಿಷ ನೀರೊ ಮೈತ್ರಿ ಸರ್ಕಾರದ ಸಂದರ್ಭದಲ್ಲಿ ನೇಮಕವಾಗಿದ್ದಾರೆ. ಹಾಗಾಗಿ ಅವರ ಬೆಂಬಲ ಕೂಡ ಮೈತ್ರಿ ಅಭ್ಯರ್ಥಿಗೆ ಸಿಗಲಿದೆ. ಹೀಗಾಗಿ ಮೈತ್ರಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಕುತೂಹಲ ಮೂಡಿಸಿದೆ.

ಪರಿಷತ್ ಚುನಾವಣೆಯಲ್ಲಿ ಗೌಪ್ಯ ಮತದಾನ ನಡೆಯಲಿದೆ ಯಾವ ಶಾಸಕರು ಯಾರಿಗೆ ಮತದಾನ ಮಾಡುವರು ಎಂಬುದು ಬಹಿರಂಗವಾಗುವುದೇ ಇಲ್ಲ, ಹೀಗಾಗಿ ಅಡ್ಡ ಮತದಾನ ನಡೆಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಮತ ಎಣಿಕೆಯ ಬಳಿಕವಷ್ಟೇ ಯಾರಿಗೆ ಎಷ್ಟು ಮತಗಳು ಬಿದ್ದಿದೆ ಎಂಬುದು ಗೊತ್ತಾಗುತ್ತದೆ. ಬಿಜೆಪಿಯಲ್ಲಿನ ಸಂಪುಟ ವಿಸ್ತರಣೆ ಅಸಮಾಧಾನ ಹೆಚ್ಚಾದರೆ ಅದರ ಲಾಭ ಪಡೆಯುವುದು ಕಾಂಗ್ರೆಸ್– ಜೆಡಿಎಸ್ ಲೆಕ್ಕಾಚಾರ ಎಂದು ತಿಳಿದುಬಂದಿದೆ. ಅಡ್ಡ ಮತದಾನ ಮಾಡುವುದರಿಂದ ಹೆಚ್ಚಿನ ಪರಿಣಾಮವು ಹಾಲಿ ಶಾಸಕರಿಗೆ ಆಗುವುದಿಲ್ಲ. ಹಿಂದೆ ಜೆಡಿಎಸ್ ಪಕ್ಷದ ಬಂಡಾಯ ಶಾಸಕರಾಗಿದ್ದ ಮಾಜಿ ಸಚಿವರಾದ ಚೆಲುವರಾಯಸ್ವಾಮಿ, ಜಮೀರ್ ಅಹಮದ್ ಖಾನ್ ಸೇರಿ 8 ಶಾಸಕರು ಹಿಂದೆ ನಡೆದಿದ್ದ ರಾಜ್ಯಸಭೆಯ ಚುನಾವಣೆಯಲ್ಲಿ ಅಡ್ಡ ಮತದಾನದ ಮೂಲಕ ಕಾಂಗ್ರೆಸ್ ಅಭ್ಯರ್ಥಿಗೆ ಮತದಾನ ಮಾಡಿದ್ದರು. ಜೆಡಿಎಸ್ ಅವರನ್ನು ವಜಾ ಮಾಡಿದ್ದರೂ ಶಾಸಕರಾಗಿ ಅವರೆಲ್ಲರೂ ಮುಂದುವರೆದಿದ್ದರು. ಆದ್ದರಿಂದ ಲೆಕ್ಕಾಚಾರದಲ್ಲಿ ಮೈತ್ರಿ ಅಭ್ಯರ್ಥಿ ಕಣಕ್ಕಿಳಿಸಲಾಗಿದೆ.

ಪರಿಷತ್ ಚುನಾವಣೆಯಲ್ಲಿ ಒಂದು ವೇಳೆ ಬಿಜೆಪಿ ಸೋಲುಂಡರು ಸರ್ಕಾರದ ಭವಿಷ್ಯ ಅತಂತ್ರವಾಗಲಿದೆ. ವಿಧಾನ ಸಭೆಯಲ್ಲಿ ಬಿಜೆಪಿಗೆ ಬಹುಮತದ ಕೊರತೆ ಇದೆ ಎಂಬ ಲೆಕ್ಕಾಚಾರದಲ್ಲಿ ಮೈತ್ರಿ ನಾಯಕರು ಬಿ.ಎಸ್. ಯಡಿಯೂರಪ್ಪ ಅವರ ರಾಜೀನಾಮೆಗೆ ಒತ್ತಾಯ ಮಾಡಬಹುದು. ಸರ್ಕಾರವನ್ನು ವಜಾಗೊಳಿಸುವಂತೆ ರಾಜ್ಯಪಾಲರಿಗೆ ಮನವಿ ಮಾಡಬಹುದು. ಅಡ್ಡ ಮತದಾನ ಮಾಡದಂತೆ ವಿಪ್ ನೀಡುವುದು ಅಥವಾ ಪಕ್ಷಕ್ಕೆ ವಿರುದ್ಧ ಮತದಾನ ಮಾಡುವವರನ್ನು ವಜಾಗೊಳಿಸುವ ಪ್ರಯತ್ನ ನಡೆಸಿದರೂ, ಸರ್ಕಾರ ಅತಂತ್ರವಾಗಲಿದೆ. ಇವೆಲ್ಲದರ ಲಾಭ ಪಡೆದುಕೊಳ್ಳುವ ಉದ್ದೇಶದಿಂದ ಮೈತ್ರಿ ಪಕ್ಷಗಳು ಅಭ್ಯರ್ಥಿಯನ್ನು ಕಣಕ್ಕಿಳಿಸಿವೆ.

ಆಧಾರ:ವಿಶ್ವವಾಣಿ, ದಿನಾಂಕ: 07.02.2020

## 12. ದೆಹಲಿ ಚುನಾವಣೆ ಇಂದು

ರಾಷ್ಟ್ರ ರಾಜಧಾನಿಯಲ್ಲಿ ಫೆಬ್ರವರಿ 8ರಂದು ನಡೆಯಲಿರುವ ವಿಧಾನ ಸಭಾ ಚುನಾವಣೆಗೆ ವೇದಿಕೆ ಸಜ್ಜಾಗಿದ್ದು, ಒಟ್ಟು 70 ಕ್ಷೇತ್ರಗಳಲ್ಲಿ 672 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲು 1.47 ಕೋಟಿ ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸಲಿದ್ದಾರೆ. ಒಟ್ಟು 13,750 ಮತಗಟ್ಟೆಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಸಂಜೆ

6ರವರೆಗೆ ಮತದಾನ ನಡೆಯಲಿದೆ. ಫೆಬ್ರವರಿ 11 ರಂದು ಮತಗಳ ಎಣಿಕೆ ನಡೆಯಲಿದ್ದು ಅಂದು ಫಲಿತಾಂಶ ಪ್ರಕಟವಾಗಲಿದೆ.

ಆಧಾರ:ವಿಶ್ವವಾಣಿ, ದಿನಾಂಕ:08.02.2020

## 13. ನಗರ ಸ್ಥಳೀಯ ಸಂಸ್ಥೆ ಚುನಾವಣೆ ಕಾಂಗ್ರೆಸ್ ಮೇಲುಗೈ

ರಾಜ್ಯದ ನಾಲ್ಕು ನಗರಸಭೆ ಒಂದು ಪುರಸಭೆ, ಒಂದು ಪಟ್ಟಣ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದು, ಹೊಸಕೋಟೆಯಲ್ಲಿ ಮಾತ್ರ ಬಿಜೆಪಿ ಗೆಲುವು ಸಾಧಿಸಲು ಸಾಧ್ಯವಾಗಿದೆ.

ರಾಜ್ಯದ ಹುಣಸೂರು, ಚಿಕ್ಕಬಳ್ಳಾಪುರ, ಹೊಸಕೋಟೆ, ಸಿರಗುಪ್ಪ ನಗರಸಭೆ ಹಾಗೂ ಸಿಂಧಗಿ ಪುರಸಭೆಗೆ ಚುನಾವಣೆ ನಡೆದಿದ್ದು, ನೂತನವಾಗಿ ಸಚಿವರಾಗಿರುವ ಡಾ: ಕೆ. ಸುಧಾಕರ್ ಅವರ ಕ್ಷೇತ್ರವಾದ ಚಿಕ್ಕಬಳ್ಳಾಪುರದಲ್ಲೇ ಬಿಜೆಪಿಗೆ ಬಹುಮತ ಸಿಗದಂತಾಗಿದೆ. 31 ವಾರ್ಡ್‌ಗಳ ಪೈಕಿ ಕಾಂಗ್ರೆಸ್ 16, ಬಿಜೆಪಿ 9, ಜೆಡಿಎಸ್ 3 ಹಾಗೂ ಇಬ್ಬರು ಪಕ್ಷೇತರರು ಗೆಲುವು ಸಾಧಿಸಿದ್ದಾರೆ. ಇಲ್ಲಿ ಕಾಂಗ್ರೆಸ್ ಸ್ವಂತ ಬಲದಿಂದ ಅಧಿಕಾರ ಹಿಡಿಯಲು ಸಾಧ್ಯವಾಗಿದೆ.

ಹೊಸಕೋಟೆ ನಗರಸಭೆ ಬಿಜೆಪಿ ಪಾಲಾಗಿದೆ. 31 ವಾರ್ಡುಗಳ ಪೈಕಿ 22 ವಾರ್ಡ್‌ಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದರೆ, ಪಕ್ಷೇತರ ಅಭ್ಯರ್ಥಿಯಾಗಿ ಶರತ್ ಬಚ್ಚೇಗೌಡ ಬೆಂಬಲಿಗರು 7 ವಾರ್ಡ್‌ಗಳಲ್ಲಿ ಮಾತ್ರ ಗೆಲ್ಲಲು ಸಾಧ್ಯವಾಗಿದೆ. ಜೆಡಿಎಸ್ 3, ಪಕ್ಷೇತರರು ಎರಡು ಕಡೆ ಗೆದ್ದಿದ್ದಾರೆ ಕಾಂಗ್ರೆಸ್ ಖಾತೆ ತೆರೆಯುವಲ್ಲಿ ವಿಫಲವಾಗಿದೆ. ಉಪ ಚುನಾವಣೆಯಲ್ಲಿ ಸೋತರೂ ಎಂಟಿಬಿ ನಾಗರಾಜ್ ಹೊಸಕೋಟೆ ನಗರಸಭೆಯನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶ ಕಂಡಿದ್ದಾರೆ.

ಹುಣಸೂರು ನಗರಸಭೆಯ 31 ವಾರ್ಡ್‌ಗಳ ಪೈಕಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಅಂದರೆ 14 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದೆಯಾದರೂ ಅಧಿಕಾರ ಹಿಡಿಯಲು ಎರಡು ಸ್ಥಾನಗಳ ಕೊರತೆ ಇದೆ. ಈ ನಗರಸಭೆಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆದಿದ್ದು 3 ಕಡೆ ಗೆದ್ದಿದೆ. ಇನ್ನು ಜೆಡಿಎಸ್ 7 ವಾರ್ಡ್‌ಗಳಲ್ಲಿ, ಪಕ್ಷೇತರರು 5 ಕಡೆ ಹಾಗೂ ಎಸ್‌ಡಿಪಿಐ 2 ವಾರ್ಡ್‌ಗಳಲ್ಲಿ ಗೆದ್ದಿದೆ. ಇನ್ನು ಸಿರಗುಪ್ಪ ನಗರಸಭೆಯ 31 ವಾರ್ಡ್‌ಗಳಲ್ಲಿ 19 ಸ್ಥಾನಗಳನ್ನು ಗಳಿಸುವ ಮೂಲಕ ಕಾಂಗ್ರೆಸ್ ಅಧಿಕಾರ ಪಡೆದಿದೆ. ಬಿಜೆಪಿ 11 ವಾರ್ಡ್‌ಗಳಲ್ಲಿ, ಒಂದು ಕಡೆ ಪಕ್ಷೇತರ ಸದಸ್ಯ ಗೆಲುವು ಸಾಧಿಸಿದ್ದಾರೆ.

ಸಿಂಧಗಿ ಪುರಸಭೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗಳಿಸಿದರೂ ಅಧಿಕಾರ ಹಿಡಿಯಲು ಎರಡು ಸ್ಥಾನದ ಕೊರತೆ ಇದೆ. ಕಾಂಗ್ರೆಸ್ 11 ಕಡೆ, ಬಿಜೆಪಿ 3, ಜೆಡಿಎಸ್ 3 ಹಾಗೂ ಪಕ್ಷೇತರರು ಮೂರು ಕಡೆ ಗೆದ್ದಿದ್ದಾರೆ.

ಆಧಾರ:ಸಂಯುಕ್ತ ಕರ್ನಾಟಕ, ದಿನಾಂಕ:12.02.2020

## 14. ಮತಪತ್ರ ಮುಗಿದ ಅಧ್ಯಾಯ

ಭಾರತದಲ್ಲಿ ಭವಿಷ್ಯದ ಲೋಕ ಸಭೆ ಅಥವಾ ವಿಧಾನ ಸಭೆ ಚುನಾವಣೆಗಳು ಬ್ಯಾಲೆಟ್ ಪೇಪರ್ (ಮತಪತ್ರ)ಗಳ ಮುಖೇನ ನಡೆಯುವುದಿಲ್ಲ. ಅದೇನಿದ್ದರೂ ಮುಗಿದ ಅಧ್ಯಾಯ ಎಂದು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರ ಸ್ಪಷ್ಟಪಡಿಸಿದ್ದಾರೆ.

ಟೈಮ್ಸ್ ನೌ ಶೃಂಗವನ್ನು ಉದ್ದೇಶಿಸಿ ಮಾತನಾಡಿದ ಅವರು ವಿದ್ಯುನ್ಮಾನ ಮತಯಂತ್ರ(ಇವಿಎಂ)ವನ್ನು ತಿರುಚಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಮತ್ತೆ ಬ್ಯಾಲೆಟ್ ಪೇಪರ್ ಉಪಯೋಗಿಸುವ ಪ್ರಶ್ನೆಯೇ ಇಲ್ಲ ಎಂದು ಪುನರುಚ್ಚರಿಸಿದ್ದಾರೆ.

ಇವಿಎಂ ಅನ್ನು ಕಾರು ಅಥವಾ ಪೆನ್ನಿನ ರೀತಿ ಬೇಕಾದಂತೆ ತಿರುಚಲು ಅಥವಾ ಬದಲಾಯಿಸಲು ಸಾಧ್ಯವಿಲ್ಲ. ಹಾಲಿ ಇರುವ ಇವಿಎಂಗಳನ್ನು ಇನ್ನೂ 20 ವರ್ಷಗಳ ಕಾಲ ಬಳಸಬಹುದಾಗಿದೆ. ಅಲ್ಲದೆ ಕಾಲಕಾಲಕ್ಕೆ ಇನ್ನು ಉನ್ನತ ತಂತ್ರಜ್ಞಾನವನ್ನು ಚುನಾವಣೆ ವ್ಯವಸ್ಥೆಯಲ್ಲಿಯೂ ಬಳಸಿಕೊಳ್ಳುವ ನಿಟ್ಟಿನಲ್ಲಿ ಆಯೋಗ ಚಿಂತನೆ ನಡೆಸಿದೆ.

ಇದಕ್ಕೆ ಸಂಬಂಧಿಸಿದಂತೆ ಮದ್ರಾಸ್ ಸಹಭಾಗಿತ್ವದಲ್ಲಿ 'ಬ್ಲಾಕ್ ಚೈನ್' ಎಂಬ ಯೋಜನೆ ಸಿದ್ಧಗೊಳ್ಳುತ್ತಿದೆ. ಒಬ್ಬ ಮತದಾರ ದೇಶದ ಯಾವುದೇ ಭಾಗದಲ್ಲಿದ್ದರೂ ಆತ ಪ್ರತಿನಿಧಿಸುವ ರಾಜ್ಯದಲ್ಲಿ ಯಾವುದೇ ಚುನಾವಣೆ ನಡೆದರೂ ಇರುವಲ್ಲಿಂದಲೇ ಮತಚಲಾಯಿಸುವ ವ್ಯವಸ್ಥೆಯನ್ನು ಸಿದ್ಧಪಡಿಸುತ್ತಿದೆ. ಇದಕ್ಕೆ ಕಾನೂನು ತಿದ್ದುಪಡಿ ಅಗತ್ಯವಿದೆ ಈ ಬಗ್ಗೆ ಕೇಂದ್ರ ಸರ್ಕಾರದ ಜೊತೆ ವ್ಯವಹರಿಸಲಾಗುವುದು ಎಂದು ಅರೋರ ಮಾಹಿತಿ ನೀಡಿದರು.

ಪ್ರಸ್ತುತ ಚುನಾವಣೆ ವ್ಯವಸ್ಥೆಯಲ್ಲಿ ಹಲವು ಪರಿಷ್ಕರಣೆಯ ಅಗತ್ಯವಿದೆ ಮುಂಬರುವ ದಿನಗಳಲ್ಲಿ ಚುನಾವಣಾ ಆಯೋಗ ರಾಜಕೀಯ ಪಕ್ಷಗಳ ಜೊತೆ ವಿವಿಧ ಚುನಾವಣಾ ಸುಧಾರಣೆ ಮತ್ತು ನೀತಿ ಸಂಹಿತೆ ಕುರಿತು ಚರ್ಚೆ ನಡೆಸಲಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.

ದೆಹಲಿ ವಿಧಾನ ಸಭೆ ಚುನಾವಣೆ ಸಂದರ್ಭ ಇವಿಎಂ ಬಗ್ಗೆ ಕೆಲವು ರಾಜಕೀಯ ನಾಯಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ರತಿ ಚುನಾವಣೆಯಲ್ಲಿಯೂ ಇಂತಹ ಮಾತು ಕೇಳಿಬರುತ್ತಿದೆ, ಆದರೆ ವಾಸ್ತವವಾಗಿ ಇವಿಎಂ ತಿರುಚುವುದು ಅಸಾಧ್ಯ. ಹಾಗಾಗಿಯೇ ನಿವಾರಣೆಗೆ ವಿವಿಪ್ಯಾಟ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಭಾರತದ ಚುನಾವಣಾ ವ್ಯವಸ್ಥೆ ಇಡೀ ಜಗತ್ತಿನಲ್ಲೇ ಶ್ರೇಷ್ಠ ನಿರ್ವಹಣೆ ಎನಿಸಿದೆ ಎಂದೂ ಮುಖ್ಯ ಚುನಾವಣಾ ಆಯುಕ್ತರು ವಿವರಿಸಿದರು.

ಆಧಾರ:ಸಂಯುಕ್ತ ಕರ್ನಾಟಕ, ದಿನಾಂಕ:13.02.2020

## 15. ಹಿಂದೆ ಸರಿದ ಅನಿಲ್

ವಿಧಾನ ಪರಿಷತ್ ಒಂದು ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಅನಿಲ್‌ಕುಮಾರ್ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನನ್ನೊಂದಿಗೂ ದೂರವಾಣಿ ಮೂಲಕ ಮಾತನಾಡಿ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿರುವುದಾಗಿ ಹೇಳಿ ಶುಭ ಹಾರೈಸಿದ್ದಾರೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು. ಬಿಜೆಪಿ ಕಾರ್ಯಾಲಯದಲ್ಲಿ ಮಾತನಾಡಿ ಪಕ್ಷದ 117 ಶಾಸಕರು, ಪಕ್ಷೇತರರು ಮತದಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾಂಗ್ರೆಸ್‌ನವರು ಭಾಗವಹಿಸುವರೋ ಇಲ್ಲವೋ ಎಂಬುದು ಗೊತ್ತಿಲ್ಲ ಎಂದರು.

ಆಧಾರ:ಉದಯವಾಣಿ, ದಿನಾಂಕ:16.02.2020.

## 16. ಕಾಂಗ್ರೆಸ್‌ನ ಕೆಲವು ನಾಯಕರ ಅಸಹಕಾರಕ್ಕೆ ಜೆಡಿಎಸ್ ಆಕ್ರೋಶ

ವಿಧಾನ ಸಭೆಯಿಂದ ವಿಧಾನ ಪರಿಷತ್‌ನ ಒಂದು ಸ್ಥಾನಕ್ಕಾಗಿ ನಡೆಯಬೇಕಾಗಿದ್ದ ಚುನಾವಣೆಗೆ ಎರಡು ದಿನ ಬಾಕಿ ಇರುವಂತೆಯೇ ನಡೆದ ನಾಟಕೀಯ ವಿದ್ಯಮಾನದಲ್ಲಿ 'ಮೈತ್ರಿ ಅಭ್ಯರ್ಥಿ' ಎಂದು ಘೋಷಿಸಿಕೊಂಡಿದ್ದ ಅನಿಲ್ ಕುಮಾರ್ ಕಣದಿಂದ ನಿವೃತ್ತಿ ಘೋಷಿಸಿದ್ದಾರೆ.

ಇದರಿಂದಾಗಿ ಡಿಸಿಎಂ ಲಕ್ಷ್ಮಣ ಸವದಿ ಹಾದಿ ಸುಗಮಗೊಂಡಿದೆ. ಇನ್ನೊಂದೆಡೆ ಮೈತ್ರಿ ವೈಫಲ್ಯ ಜೆಡಿಎಸ್–ಕಾಂಗ್ರೆಸ್ ಮಧ್ಯೆ ಇನ್ನೊಂದು ಸುತ್ತಿನ ವಾಕ್ಸಮರಕ್ಕೆ ಹಾದಿ ಮಾಡಿಕೊಡುವ ಸಾಧ್ಯತೆ ಇದೆ. ಅನಿಲ್ ಕುಮಾರ್ ಕಣದಿಂದ ಹಿಂದೆ ಸರಿದಿದ್ದಾರೆ. ಚುನಾವಣಾ ಅಧಿಕಾರಿಯಾದ ವಿಧಾನ ಸಭೆ ಕಾರ್ಯದರ್ಶಿಗೆ ಪತ್ರ ರವಾನೆ ಮಾಡಿ ತಾವು ಚುನಾವಣಾ ಕಣದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ. ಆದರೆ ನಾಮಪತ್ರ ವಾಪಸ್ ಪಡೆದುಕೊಳ್ಳುವ ಕಡೆಯ ದಿನದ ಬಳಿಕ ಈ ಬೆಳವಣಿಗೆ ನಡೆದಿದ್ದು, ಸೋಮವಾರ ಬೆಳಗ್ಗೆ ಎಲ್ಲ ರೀತಿಯ ಚುನಾವಣಾ ಪ್ರಕ್ರಿಯೆಗಳನ್ನು ನಡೆಸಬೇಕಾಗುತ್ತದೆ. ಬಿಜೆಪಿಯ ಎಲ್ಲ ಶಾಸಕರೂ ಮತದಾನದಲ್ಲಿ ಭಾಗಿಯಾಗಿರುವುದರಿಂದ ಲಕ್ಷ್ಮಣ ಸವದಿ ಗೆಲುವು ಘೋಷಣೆಯೊಂದೇ ಬಾಕಿ ಉಳಿದಿದೆ.

ಇದೆಲ್ಲದರ ಮಧ್ಯೆ ಅನಿಲ್ ಕುಮಾರ್ ಈ ಪ್ರಕರಣದಲ್ಲಿ ಬಲಿಪಶುವಾದರು ಎಂಬ ಮಾತು ಕೇಳಿಬಂದಿದೆ. ಕಾಂಗ್ರೆಸ್‌ನ ಒಬ್ಬರು ಹಾಗೂ ಜೆಡಿಎಸ್‌ನ ಇಬ್ಬರು ಪ್ರಭಾವಿ ನಾಯಕರ ಮಾತು ಕೇಳಿ ಅನಿಲ್ ಕುಮಾರ್ ಸ್ಪರ್ಧೆಗೆ ನಾಮಪತ್ರ ಸಲ್ಲಿಸಿದ್ದರು. ಆದರೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರೋಧ ಹಿನ್ನೆಲೆಯಲ್ಲಿ ಮೈತ್ರಿ ಸಾಧ್ಯವಾಗಿಲ್ಲ. ಪಕ್ಷದ ಯಾವುದೇ ಹಂತದಲ್ಲಿ ಈ ಬಗ್ಗೆ ಚರ್ಚೆಯೇ ನಡೆದಿಲ್ಲ. ಹೀಗಿರುವಾಗ ಅನಿಲ್ ಬೆಂಬಲಿಸಲು ಸಾಧ್ಯವೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಸಿದ್ದರಾಮಯ್ಯ ಹಾಗೂ ಅವರ ವಿರೋಧಿ ಗುಂಪಿನ ಮಧ್ಯೆ ನಡೆದ ಈ ಪೈಪೋಟಿಯಲ್ಲೂ ಸಿದ್ದರಾಮಯ್ಯ ಮೇಲುಗೈ ಸಾಧಿಸಿರುವುದು ಗಮನಾರ್ಹ.

"ಜಾತ್ಯಾತೀತ ಮನೋಭಾವ ಉಳ್ಳವರು, ಸಮಾನಮನಸ್ಕರು ಬೆಂಬಲಿಸುತ್ತಾರೆ ಎಂದು ಸ್ಪರ್ಧೆ ಮಾಡಿದ್ದೆ ಆದರೆ ಅದು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಕಣದಿಂದ ನಿವೃತ್ತಿ ಘೋಷಿಸುತ್ತಿದ್ದೇನೆ", ಎಂದು ಅನಿಲ್ ಕುಮಾರ್ ಹೇಳಿದರು.

ಈ ಸಂಬಂಧ ಸುದ್ದಿಗಾರರ ಜೊತೆ ಮಾತನಾಡಿದ ಅವರು "ನಾನು ಯಾರೊಂದಿಗೂ ಡೀಲ್ ಮಾಡಿಕೊಂಡಿಲ್ಲ. ಡೀಲ್ ಆಗುವ ಹಾಗಿದ್ದರೆ ನಾನು ದಿಲ್ಲಿಗೆ ಹೋಗುತ್ತಿರಲಿಲ್ಲ. ನನ್ನ ವ್ಯಕ್ತಿತ್ವವನ್ನು ಮಾರಾಟಕ್ಕೆ ಇಟ್ಟಿಲ್ಲ. ಆದರೆ ಯಾರಿಗೂ ಮುಜುಗರ ಉಂಟಾಗಬಾರದೆಂಬ ಕಾರಣಕ್ಕೆ ನಿವೃತ್ತಿ ಘೋಷಿಸಿದ್ದೇನೆ. ಕಾಂಗ್ರೆಸ್ ಯಾವುದೇ ಒಬ್ಬ ವ್ಯಕ್ತಿಯ ಪಕ್ಷವಲ್ಲ. ಸಾಮೂಹಿಕ ಅಭಿಪ್ರಾಯ ಮುಖ್ಯವಾಗುತ್ತದೆ. ನಾನು ಯಾರನ್ನೂ ದೂಷಿಸುವುದಿಲ್ಲ. ನನ್ನ ಗುರುಗಳ ಸೂಚನೆ ಪ್ರಕಾರ ಕಣದಿಂದ ಹಿಂದೆ ಸರಿದಿದ್ದೇನೆ. ನನ್ನ ಸ್ಪರ್ಧೆಗೂ ಕಾಂಗ್ರೆಸ್ ನಾಯಕರಿಗೂ ಸಂಬಂಧವಿಲ್ಲ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಯಾರಿಗೂ ಹೆದರುವ ವ್ಯಕ್ತಿ ನಾನಲ್ಲ ಎಂದರು.

ಆಧಾರ:ವಿಜಯ ಕರ್ನಾಟಕ, ದಿನಾಂಕ: 16.02.2020

## 17. ಇಂದು ಮೇಲ್ಮನೆ ಚುನಾವಣೆ: ಲಕ್ಷ್ಮಣ ಸವದಿ ಆಯ್ಕೆ ಖಚಿತ

ವಿಧಾನ ಸಭೆಯಿಂದ ವಿಧಾನ ಪರಿಷತ್‌ನ ಒಂದು ಸ್ಥಾನಕ್ಕೆ ಸೋಮವಾರ ಉಪ ಚುನಾವಣೆ ನಡೆಯಲಿದ್ದು, ವಿಧಾನಸಭಾ ಸಚಿವಾಲಯವು ಸಕಲ ಸಿದ್ಧತೆ ಕೈಗೊಂಡಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಮತಪತ್ರಗಳು, ಗೌಪ್ಯ ಮತದಾನದ ಸ್ಥಳ ನಿಗದಿ ಸೇರಿದಂತೆ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ವಿಧಾನ ಸೌಧದ 106 ಸಂಖ್ಯೆಯ ಸಮಿತಿ ಕೊಠಡಿಯಲ್ಲಿ ಮತದಾನ ನಡೆಯಲಿದೆ. ಗೌಪ್ಯ ಮತದಾನವಾಗಿದ್ದು ಶಾಸಕರು ಪಾಲ್ಗೊಳ್ಳಲಿದ್ದಾರೆ. ಅಂತಿಮ ಹಂತದಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಅನಿಲ್ ಕುಮಾರ್ ಕಣದಿಂದ ಹಿಂದೆ ಸರಿದಿದ್ದಾರೆ. ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಗೆಲುವಿಗೆ ಇದ್ದ ಅಡ್ಡಿ ದೂರವಾದಂತಾಗಿದೆ. ಉಪ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಹೆಸರು ಈಗಾಗಲೇ ಅಂತಿಮಗೊಂಡು ಅಧಿಸೂಚನೆಯಾಗಿರುವ ಹಿನ್ನೆಲೆಯಲ್ಲಿ ಅನಿಲ್ ಕುಮಾರ್ ಅಖಾಡದಿಂದ ಹಿಂದೆ ಸರಿದರೂ ಚುನಾವಣೆ ನಡೆಯಲಿದೆ. ಚುನಾವಣಾ ಕಾರ್ಯಕ್ಕಾಗಿ 25ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ. ಆದರೆ, ಮತದಾನ ಕೊಠಡಿಯಲ್ಲಿ ಹದಿನೈದು ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸಲಿದ್ದಾರೆ. ಬಿಜೆಪಿ ಶಾಸಕರು ಮಾತ್ರ ಮತ ಚಲಾಯಿಸಲಿದ್ದು, ಅನಿಲ್ ಕುಮಾರ್ ಕಣದಿಂದ ಹಿಂದೆ ಸರಿದಿರುವ ಕಾರಣ ಕಾಂಗ್ರೆಸ್– ಜೆಡಿಎಸ್ ಶಾಸಕರು ಮತದಾನ ಪ್ರಕ್ರಿಯೆಯಿಂದ ದೂರ ಉಳಿದುಕೊಳ್ಳಲಿದ್ದಾರೆ. ಲಕ್ಷ್ಮಣ್ ಸವದಿ ಗೆಲುವು ಖಚಿತವಾಗಿದ್ದು, ಎಷ್ಟು ಮತಗಳು ಬೀಳಲಿವೆ ಎಂಬುದು ಕುತೂಹಲ ಮೂಡಿಸಿದೆ.

ಸಂಜೆ 5 ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಬಳಿಕವಷ್ಟೇ ಮತದಾನದ ವಿವರ ಲಭ್ಯವಾಗಲಿದೆ. ಸೋಮವಾರ ಬೆಳಗ್ಗೆ 11 ಗಂಟೆಗೆ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಇದಕ್ಕೂ ಮುನ್ನ ಬಿಜೆಪಿ ಶಾಸಕರು ಮತ ಚಲಾಯಿಸಲಿದ್ದಾರೆ.

ಆಧಾರ:ಕನ್ನಡಪ್ರಭ, ದಿನಾಂಕ: 17.02.2020

## 18. ದೂರದ ಊರಿನಿಂದಲೇ ನಿಮ್ಮ ಮತ ಹಾಕಿ

ಮತದಾನದ ದಿನ ತಮ್ಮ ಮತ ಇರುವ ಊರಿಗೆ ತೆರಳಲು ಆಗದೆ ಅನೇಕರು ಪರದಾಡುತ್ತಾರೆ. ಮತದಾನ ಮಾಡುವುದು ತಪ್ಪಿಹೋಯಿತಲ್ಲ ಎಂದು ಹಳಹಳಿಸುತ್ತಾರೆ. ಇಂಥವರ ಸಮಸ್ಯೆ ಶೀಘ್ರದಲ್ಲೇ ಪರಿಹಾರಗೊಳ್ಳುವ ಸಾಧ್ಯತೆ ಇದೆ. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಮತಗಟ್ಟೆಗೆ ತೆರಳದೆ, ದೂರದ ಮತಗಟ್ಟೆಯಿಂದಲೇ ಸಂಬಂಧಿತ ಕ್ಷೇತ್ರದ ಅಭ್ಯರ್ಥಿಗೆ ಮತ ಹಾಕಲು ಮತದಾರರಿಗೆ ಅವಕಾಶ ನೀಡುವ ತಂತ್ರಜ್ಞಾನ ಸಿದ್ಧಪಡಿಸುವ ವಿನೂತನ ಪ್ರಯತ್ನವನ್ನು ಚುನಾವಣಾ ಆಯೋಗ ಆರಂಭಿಸಿದೆ. ಈ ತಂತ್ರಜ್ಞಾನ ರೂಪಿಸಲು ಐಐಟಿ–ಮದ್ರಾಸ್ ಜೊತೆ ಅದು ಒಪ್ಪಂದ ಮಾಡಿಕೊಂಡಿದೆ. 'ಬ್ಲಾಕ್‌ಚೈನ್' ತಂತ್ರಜ್ಞಾನವನ್ನು ಆಧರಿಸಿ ಹೊಸ ವ್ಯವಸ್ಥೆಯ ರೂಪಿಸಲಾಗುತ್ತಿದೆ. ಇದಿನ್ನೂ ಸಂಶೋಧನೆ ಹಾಗೂ ಅಭಿವೃದ್ಧಿ ಹಂತದಲ್ಲಿದೆ ಎಂದು ಚುನಾವಣಾ ಅಧಿಕಾರಿಗಳು ಹೇಳಿದ್ದಾರೆ. ಉದಾಹರಣೆಗೆ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಚೆನ್ನೈನ

ಮತದಾರ ದಿಲ್ಲಿಯಲ್ಲಿದ್ದಾನೆ ಎಂದುಕೊಳ್ಳೋಣ ನಾನಾ ಕಾರಣಗಳಿಂದ ಆತನಿಗೆ ಮತದಾನದ ದಿನ ಚೆನ್ನೈಗೆ ಹೋಗಲಾಗುವುದಿಲ್ಲ. ಈ ವೇಳೆ 'ಬ್ಲಾಕ್ ಚೈನ್' ತಂತ್ರಜ್ಞಾನ ಇರುವ ದಿಲ್ಲಿ ಮತಗಟ್ಟೆಗೆ ತೆರಳಿ ಮತ ಹಾಕುವುದಾಗಿ ಮೊದಲೇ ಚುನಾವಣಾಧಿಕಾರಿಗಳಿಗೆ ಕೋರಿಕೆ ಸಲ್ಲಿಸಿರಬೇಕು. ಅಲ್ಲಿ ಹೆಸರು ನೋಂದಾಯಿಸಿಕೊಂಡು ಸಮಯ ನಿಗದಿಪಡಿಸಿ ಕೊಂಡಿರಬೇಕು. ಆ ಸಮಯಕ್ಕೆ ತೆರಳಿ ಆತ ತನ್ನ ಚೆನ್ನೈ ಅಭ್ಯರ್ಥಿ ಪರ ಮತ ಹಾಕಬಹುದು.

ಇದಕ್ಕಾಗಿ ಹೊಸ ಮಾದರಿಯ ವಿದ್ಯುನ್ಮಾನ ಮತಯಂತ್ರವನ್ನು (ಇವಿಎಂ) ಸಿದ್ಧಪಡಿಸಲಾಗುತ್ತದೆ. ಇದು ದ್ವಿಮುಖ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ. ಅಂದರೆ ಇಲ್ಲಿ ಹಾಕಿದ ಮತ ಬೇರೊಂದು ಕ್ಷೇತ್ರದ ಅಭ್ಯರ್ಥಿಗೆ ಸಂಬಂಧಪಟ್ಟಿದ್ದಾಗಿರುತ್ತದೆ. ಇಂಟರ್ನೆಟ್ ಸೌಲಭ್ಯವೂ ಈ ಮತಯಂತ್ರಕ್ಕೆ ಇರುತ್ತದೆ. ಬಯೋಮೆಟ್ರಿಕ್ ಯಂತ್ರ ಹಾಗೂ ಮತದಾರನ ಮುಖಚಹರೆ ಗುರುತಿಸಲು ವೆಬ್‌ಕ್ಯಾಮರಾ ಹೊಂದಿರುತ್ತದೆ. ಇದಕ್ಕೆಂದೇ ಪ್ರತ್ಯೇಕ ಇಂಟರ್ನೆಟ್ ಲೈನ್ ಅಗತ್ಯವಿರುತ್ತದೆ. ಮತಯಂತ್ರದಲ್ಲಿನ ವೆಬ್‌ಕ್ಯಾಮರಾ ಮತದಾರನ ಚಹರೆಯನ್ನು ದೃಢಪಡಿಸಬೇಕು. ಆಮೇಲೆ ಇ- ಬ್ಯಾಲೆಟ್ ಮೂಲಕ ಸಂಬಂಧಿತ ಕ್ಷೇತ್ರದ ಅಭ್ಯರ್ಥಿಗೆ ಆತ ಮತ ಹಾಕಬಹುದು. ಹಾಗಂತ ಇದು ಮನೆಯಲ್ಲೇ ಕುಳಿತು ಯಾವುದೇ ಕ್ಷೇತ್ರಕ್ಕೆ ಮತದಾನ ಮಾಡಬಹುದು ಎಂಬ ವ್ಯವಸ್ಥೆಯಲ್ಲ.

ಆಧಾರ:ಕನ್ನಡಪ್ರಭ. ದಿನಾಂಕ: 17.02.2020

## 19. ಇ-ಆಧಾರ್ ಮಾದರಿ ಇ- ಗುರುತಿನ ಚೀಟಿ

ಇ-ಆಧಾರ್ ಮಾದರಿಯಲ್ಲೇ ಡಿಜಿಟಲ್ ಮತದಾರರ ಗುರುತಿನ ಚೀಟಿ, ಅಭ್ಯರ್ಥಿಗಳು ಆನ್‌ಲೈನ್ ಮೂಲಕ ನಾಮಪತ್ರ ಸಲ್ಲಿಕೆಗೆ ಅವಕಾಶ ಸೇರಿದಂತೆ ಹಲವು ಮಹತ್ವದ ಚುನಾವಣಾ ಸುಧಾರಣಾ ಕ್ರಮಗಳಿಗೆ ಚುನಾವಣಾ ಆಯೋಗ ನೇಮಿಸಿದ ಸಮಿತಿಗಳು ಶಿಫಾರಸ್ಸು ಮಾಡಿವೆ. 2019 ರ ಲೋಕಸಭಾ ಚುನಾವಣೆಯ ಬಳಿಕ ಚುನಾವಣೆ ಪ್ರಕ್ರಿಯೆಯಲ್ಲಿ ಬದಲಾವಣೆ ತರುವ ನಿಟ್ಟಿನಿಂದ ಹಿರಿಯ ಚುನಾವಣಾ ಅಧಿಕಾರಿಗಳು ಮತ್ತು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳನ್ನೊಳಗೊಂಡ 9 ಗುಂಪುಗಳನ್ನು ಚುನಾವಣಾ ಆಯೋಗ ರಚಿಸಿತ್ತು. ಈ ಸಮಿತಿಗಳು 25ಕ್ಕೂ ಹೆಚ್ಚು ಶಿಫಾರಸ್ಸುಗಳನ್ನು ಆಯೋಗಕ್ಕೆ ಸಲ್ಲಿಸಿವೆ. ಇದರಲ್ಲಿ ಇ-ಆಧಾರ್ ಮಾದರಿಯಲ್ಲಿ ಇ- ಮತದಾರರ ಫೋಟೋ ಸಹಿತ ಗುರುತಿನ ಚೀಟಿ ವಿತರಣೆ, ಚುನಾವಣೆಗೆ 48 ಗಂಟೆ ಮುನ್ನ ಮುದ್ರಣ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಚುನಾವಣಾ ಪ್ರಚಾರದ ಸುದ್ದಿ ಪ್ರಸಾರಕ್ಕೆ ನಿಷೇಧ ಹೇರುವುದು ಸೇರಿದೆ. ಸದ್ಯ ಟಿವಿ ಮಾಧ್ಯಮಗಳಿಗಷ್ಟೇ ಷರತ್ತು ಅನ್ವಯ ಆಗುತ್ತಿದೆ.

ಆಧಾರ:ಕನ್ನಡಪ್ರಭ, ದಿನಾಂಕ:09.03.2020

## 20. ಉಪ ಸಮರಕ್ಕೆ ರಾಜಕೀಯ ಪಕ್ಷಗಳ ಸಿದ್ಧತೆ

ರಾಜರಾಜೇಶ್ವರಿನಗರ ವಿಧಾನ ಸಭಾ ಕ್ಷೇತ್ರದ ಚುನಾವಣಾ ಅಕ್ರಮ ಆರೋಪ ಕುರಿತ ಅರ್ಜಿ ಇತ್ಯರ್ಥಗೊಂಡಿರುವುದರಿಂದ ಮಸ್ಕಿ ಕ್ಷೇತ್ರದ ತಕರಾರು ಅರ್ಜಿ ಇತ್ಯರ್ಥದ ನಿರೀಕ್ಷೆಯಲ್ಲಿ ಮೂರು ಪಕ್ಷಗಳು ಮತ್ತೊಂದು ಉಪ ಚುನಾವಣಾ ಸಮರಕ್ಕೆ ಸಜ್ಜಾಗುತ್ತಿವೆ. ಇದರ ಜೊತೆಗೆ ವಿಧಾನ ಪರಿಷತ್‌ನ 2 ಪದವೀಧರ ಹಾಗೂ 2 ಶಿಕ್ಷಕರ ಕ್ಷೇತ್ರಗಳ ಚುನಾವಣೆಯು ಜೂನ್ ಒಳಗೆ ನಡೆಯುವುದರಿಂದ ಮತ್ತೊಂದು ಜಿದ್ದಾಜಿದ್ದಿ ಹೋರಾಟಕ್ಕೆ ಅಖಾಡ ಸಿದ್ಧವಾಗಲಿದೆ. ಅದರಲ್ಲೂ ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದ ನಂತರ ಎದುರಾಗುತ್ತಿರುವ ಮೊದಲ ಚುನಾವಣೆ ಆದ್ದರಿಂದ ಕಾರ್ಯತಂತ್ರ ಕುತೂಹಲ ಮೂಡಿಸಿದೆ. ಆಡಳಿತಾರೂಢ ಬಿಜೆಪಿಯಲ್ಲೂ ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾರ್ಯವೈಖರಿ ಹಾಗೂ ಅವರ ಪುತ್ರ ವಿಜಯೇಂದ್ರ ಹಸ್ತಕ್ಷೇಪದ ಬಗ್ಗೆ ಅಸಮಾಧಾನ ಹೊಗೆಯಾಡುತ್ತಿರುವುದರಿಂದ ಬಿಜೆಪಿಗೂ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರ ಹಾಗೂ ಆಗ್ನೇಯ ಪದವೀಧರ ಕ್ಷೇತ್ರಗಳನ್ನು ಗೆದ್ದಿದ್ದ ಜೆಡಿಎಸ್‌ಗೆ ಎರಡನ್ನೂ ಉಳಿಸಿಕೊಳ್ಳುವುದರ ಜೊತೆಗೆ ರಾಜರಾಜೇಶ್ವರಿನಗರ, ಮಸ್ಕಿ ಕ್ಷೇತ್ರದಲ್ಲಿ ಅಸ್ತಿತ್ವ ಸಾಬೀತು ಪಡಿಸುವ ಅನಿವಾರ್ಯತೆ ಇದೆ.

ರಾಜರಾಜೇಶ್ವರಿನಗರ ಹಾಗೂ ಮಸ್ಕಿ ಎರಡು ಕ್ಷೇತ್ರಗಳು ಕಾಂಗ್ರೆಸ್ ಗೆಲುವು ಸಾಧಿಸಿದ್ದ ಕ್ಷೇತ್ರಗಳು. ಆಪರೇಷನ್ ಕಮಲ ಕಾರ್ಯಾಚರಣೆಯಡಿ ಮುನಿರತ್ನ ಹಾಗೂ ಪ್ರತಾಪಗೌಡ ಪಾಟೀಲ್ ಅವರು, ಶಾಸಕ

ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿಗೆ ಸೇರ್ಪಡೆಗೊಂಡಿದ್ದರಿಂದ ತೆರವಾಗಿದೆ. ರಾಜರಾಜೇಶ್ವರಿನಗರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪರಾಜಿತ ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜುಗೌಡ ಸಲ್ಲಿಸಿದ್ದ ಒಂದು ಪ್ರಕರಣ ಇತ್ಯರ್ಥಗೊಂಡಿರುವುದರಿಂದ ಉಪ ಚುನಾವಣೆಗೆ ಅಧಿಸೂಚನೆ ಸದ್ಯದಲ್ಲೇ ಹೊರಬೀಳುವ ನಿರೀಕ್ಷೆಯಲ್ಲಿ ಮೂರು ರಾಜಕೀಯ ಪಕ್ಷಗಳು ಇವೆ. ಮಸ್ಕಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮತಎಣಿಕೆಯಲ್ಲಿ ವ್ಯತ್ಯಾಸವಾಗಿದೆ ಎಂದು ಆರೋಪಿಸಿ ಪರಾಜಿತ ಬಿಜೆಪಿ ಅಭ್ಯರ್ಥಿ ಬಸನಗೌಡ ತುರವಿಹಾಳ್ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಒಮ್ಮೆ ಹೈಕೋರ್ಟ್‌ನಲ್ಲಿ ತಕರಾರು ಅರ್ಜಿ ವಾಪಸ್ ಪಡೆಯುವುದಾಗಿ ಹೇಳಿಕೆ ನೀಡಿದ್ದರಾದರೂ, ಮೂಲ ಪ್ರಕರಣ ಕಲಬುರಗಿ ನ್ಯಾಯಾಲಯದಲ್ಲಿ ಇರುವುದರಿಂದ ಅಲ್ಲೇ ವಾಪಸ್ ಪಡೆಯುವ ಬಗ್ಗೆ ಮನವಿ ಸಲ್ಲಿಸಲು ಸೂಚಿಸಲಾಗಿತ್ತು. ಪ್ರಕರಣ ಇನ್ನೂ ಜೀವಂತವಾಗಿದೆ. ರಾಜರಾಜೇಶ್ವರಿನಗರದ ಪ್ರಕರಣ ಇತ್ಯರ್ಥಗೊಂಡಿರುವುದರಿಂದ ಮಸ್ಕಿ ಕ್ಷೇತ್ರದ ಪ್ರಕರಣ ಸಂಬಂಧ ತೆರೆಮರೆಯ ಪ್ರಯತ್ನಗಳು ನಡೆಯುತ್ತಿವೆ. ಬಿಜೆಪಿ ಪರಾಜಿತ ಅಭ್ಯರ್ಥಿಯಿಂದ ಅರ್ಜಿಯನ್ನು ವಾಪಸ್ ತೆಗೆಸುವ ಪ್ರಯತ್ನಗಳು ನಡೆದಿದ್ದು, ಬಸನಗೌಡ ತುರವಿಹಾಳಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಸಮಾಧಾನಪಡಿಸುವ ಪ್ರಯತ್ನ ನಡೆದಿದೆ. ಅದು ಇತ್ಯರ್ಥಗೊಂಡರೆ ಸದ್ಯದಲ್ಲೇ ಎರಡು ಕ್ಷೇತ್ರಗಳಿಗೆ ಚುನಾವಣೆ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ.

ಕಾಂಗ್ರೆಸ್, ರಾಜರಾಜೇಶ್ವರಿನಗರ ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರ, ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಸಂಬಂಧ ಸಮಿತಿ ರಚಿಸಿದೆ. ರಾಜರಾಜೇಶ್ವರಿನಗರಕ್ಕೆ ರಾಮಲಿಂಗಾರೆಡ್ಡಿ, ಎಂ.ಕೃಷ್ಣಪ್ಪ, ಕೃಷ್ಣಬೈರೇಗೌಡ, ಚೆಲುವರಾಯ ಸ್ವಾಮಿ ಅವರನ್ನೊಳಗೊಂಡ ತಂಡ, ಮಸ್ಕಿ ಕ್ಷೇತ್ರಕ್ಕೆ ಈಶ್ವರ ಖಂಡ್ರೆ, ಬಸವರಾಜ ರಾಯರೆಡ್ಡಿಯನ್ನೊಳಗೊಂಡ ತಂಡ ರಚಿಸಿದೆ. ರಾಜರಾಜೇಶ್ವರಿನಗರ ಹಾಗೂ ಮಸ್ಕಿ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾದರೆ ಕ್ರಮವಾಗಿ ಮುನಿರತ್ನ ಹಾಗೂ ಪ್ರತಾಪಗೌಡ ಪಾಟೀಲ ಬಿಜೆಪಿಯಿಂದ ಸ್ಪರ್ಧೆ ಮಾಡುವುದು ಖಚಿತ. ಕಾಂಗ್ರೆಸ್‌ನಿಂದ ರಾಜರಾಜೇಶ್ವರಿನಗರ ಕ್ಷೇತ್ರಕ್ಕೆ ಪ್ರಿಯಕೃಷ್ಣ ಅವರ ಹೆಸರು ಕೇಳಿಬರುತ್ತಿದೆ. ಜೆಡಿಎಸ್ ಎರಡು ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಯ ಹುಡುಕಾಟ ನಡೆಸಬೇಕಾಗಿದೆ.

2 ಶಿಕ್ಷಕರ ಕ್ಷೇತ್ರ ಹಾಗೂ 2 ಪದವೀಧರ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಚುನಾವಣಾ ಅಧಿಸೂಚನೆಯನ್ನು ಈಗಾಗಲೇ ಹೊರಡಿಸಲಾಗಿದ್ದು, ಜೂನ್ ಎರಡನೇ ವಾರದಲ್ಲಿ ಚುನಾವಣೆ ನಡೆಯಬೇಕಿದೆ. ಏಪ್ರಿಲ್‌ನಲ್ಲಿ ವೇಳಾಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಬಿಜೆಪಿ, ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಶಶೀಲ್ ನಮೋಶಿ, ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಹಾಲಿ ಸದಸ್ಯ ಎಸ್.ವಿ.ಸಂಕನೂರ ಅವರ ಹೆಸರುಳ್ಳ ಪಟ್ಟಿಯನ್ನು ಹೈಕಮಾಂಡ್‌ಗೆ ಕಳುಹಿಸಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಜೆಡಿಎಸ್‌ನಿಂದ ಬಂದಿರುವ ಪುಟ್ಟಣ್ಣಗೆ ಟಿಕೆಟ್ ಖಚಿತ ಎಂದು ಹೇಳಲಾಗುತ್ತಿದೆ. ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಚಿದಾನಂದಗೌಡ, ಎ.ಹೆಚ್. ಆನಂದ್ ಅವರ ಹೆಸರು ಕೇಳಿಬರುತ್ತಿದೆ. ಕಾಂಗ್ರೆಸ್‌ನಲ್ಲಿ ಈಶಾನ್ಯ ಶಿಕ್ಷಕರ ಕ್ಷೇತ್ರ ಹಾಲಿ ಸದಸ್ಯ ಶರಣಪ್ಪ ಮಟ್ಟೂರ, ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಕುಬೇರಪ್ಪ ಸೇರಿ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೂ ಅಭ್ಯರ್ಥಿ ಪ್ರಕಟಿಸಿದೆ. ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಇತ್ತೀಚೆಗೆ ಜೆಡಿಎಸ್ ತೊರೆದಿರುವ ವಿಧಾನ ಪರಿಷತ್‌ನ ಮಾಜಿ ಸದಸ್ಯ ರಮೇಶ್ ಬಾಬು ಅವರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇನ್ನೂ ಹಲವರು ಆಕಾಂಕ್ಷಿಗಳಿದ್ದಾರೆ. ಇನ್ನು ಜೆಡಿಎಸ್‌ನಲ್ಲಿ ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಹಾಲಿ ಸದಸ್ಯ ತೂಪಲ್ಲಿ ನಾರಾಯಣಸ್ವಾಮಿ, ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್, ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ತಿಮ್ಮಯ್ಯ ಪುರ್ಲೆ ಅವರ ಹೆಸರನ್ನು ಘೋಷಿಸಲಾಗಿದೆ.

ಆಧಾರ:ಉದಯವಾಣಿ, ದಿನಾಂಕ:22.03.2020

## 21. ಬಿಬಿಎಂಪಿ ಚುನಾವಣೆ

ಸುಗ್ರೀವಾಜ್ಞೆ ಮೂಲಕ ಬೃಹತ್ 'ಬೆಂಗಳೂರು ಮಹಾನಗರ ಪಾಲಿಕೆ ವಿಧೇಯಕ'ವನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ 198 ಸ್ಥಾನಗಳಿಗೆ ನಡೆಯಬೇಕಾಗಿದ್ದ ವಾರ್ಡ್‌ವಾರು ಚುನಾವಣೆ ಮುಂದಕ್ಕೆ ಹೋದಂತಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಧೇಯಕ ಜಾರಿಗೆ ತರಲು ಅಧಿವೇಶನದಲ್ಲಿ ಮಂಡನೆ ಮಾಡಲಾಗಿತ್ತು. ಆದರೆ, ವಿಧೇಯಕದಲ್ಲಿ ಸ್ಪಷ್ಟತೆಯಿಲ್ಲ ಎಂಬ ಕಾರಣ ಮುಂದೂಡಿದ ಶಾಸಕರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಧೇಯಕವನ್ನು ಸದನ ಸಮಿತಿ ರಚಿಸಿ,

ಅದಕ್ಕೆ ಒಪ್ಪಿಸುವಂತೆ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ವಿಧೇಯಕಕ್ಕೆ ಒಪ್ಪಿಗೆ ದೊರೆತಿರಲಿಲ್ಲ. ಸದನದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಧೇಯಕ ಜಾರಿಗೆ ಬಿಜೆಪಿ ಶಾಸಕರಿಂದಲೇ ಸಾಕಷ್ಟು ವಿರೋಧಕ್ಕೆ ಕಾರಣವಾಗಿತ್ತು. ಇದೇ ಸಂದರ್ಭದಲ್ಲಿ ಶಾಸಕರ ಪ್ರಶ್ನೆ ಮತ್ತು ಗೊಂದಲಗಳಿಗೆ ಪ್ರತಿಕ್ರಿಯಿಸಿದ ಕಾನೂನು ಸಚಿವ ಮಾಧುಸ್ವಾಮಿ ವಾರ್ಡ್‌ಗಳ ವಿಸ್ತರಣೆಗೆ ಸಂಬಂಧಿಸಿದಂತೆ ಪ್ರಕ್ರಿಯೆಗಳು ನಡೆಯಬೇಕಾಗಿರುವುದರಿಂದ ನಿಗದಿತ ವೇಳೆಯಲ್ಲಿ ಪಾಲಿಕೆ ಚುನಾವಣೆ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಜೊತೆಗೆ ಈ ಕುರಿತು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವುದಾಗಿ ಸಮಜಾಯಿಷಿ ನೀಡಿದ್ದರು. ಆದರೂ ಶಾಸಕರಾದ ರವಿಸುಬ್ರಹ್ಮಣ್ಯ, ಅರವಿಂದ ಲಿಂಬಾವಳಿ, ಸತೀಶರೆಡ್ಡಿ ಸೇರಿದಂತೆ ಹಲವಾರು ಶಾಸಕರು ವಿಧೇಯಕವನ್ನು ಜಾರಿಗೆ ತರುವುದು ಬೇಡ ಸದನ ಸಮಿತಿ ರಚಿಸಿ ಅದರ ವಶಕ್ಕೆ ಒಪ್ಪಿಸಿ ಬೆಂಗಳೂರಿನ ಎಲ್ಲ ಶಾಸಕರ ಅಭಿಪ್ರಾಯವನ್ನು ಪಕ್ಷಾತೀತವಾಗಿ ಪರಿಗಣಿಸಿ ಜಾರಿಗೊಳಿಸುವಂತೆ ಆಗ್ರಹಿಸಿದ್ದರು. ಬಿಜೆಪಿಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಸಚಿವ ಸಂಪುಟ ಸಭೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಧೇಯಕವನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ನಿರ್ಧರಿಸಲಾಗಿದೆ. ತನ್ಮೂಲಕ ಸರ್ಕಾರ ತನ್ನ ನಿಲುವನ್ನು ಯಥಾವತ್ತಾಗಿ ಜಾರಿಗೊಳಿಸಿದಂತಾಗಿದೆ.

ಬಿಬಿಎಂಪಿ ವಿಭಜಿಸಬೇಕು, ನಾಲ್ಕು ವಲಯವಾರು ಆಯುಕ್ತರನ್ನು ನೇಮಕ ಮಾಡಬೇಕು, ಪ್ರತ್ಯೇಕ ಆಯವ್ಯಯ ಹಂಚಿಕೆ, ಸಿಬ್ಬಂದಿ ಪ್ರತ್ಯೇಕೀಕರಣ ಸೇರಿದಂತೆ ಮೊದಲಾದ ಸಂಗತಿಗಳನ್ನು ವಿಧೇಯಕ ಒಳಗೊಂಡಿದೆ. ವಿಧೇಯಕದಲ್ಲಿ ಶಾಸಕರಿಗೆ ಹೆಚ್ಚಿನ ಅಧಿಕಾರ ಕಲ್ಪಿಸಬೇಕು, ಬೆಂಗಳೂರು ವ್ಯಾಪ್ತಿಯಲ್ಲಿ 28 ಶಾಸಕರಿದ್ದರೂ ತಾವೆಲ್ಲರೂ ಕಾರ್ಪೋರೇಟರ್ ರೀತಿಯಲ್ಲಿ ಕೆಲಸ ಮಾಡುವಂತಾಗಿದೆ. ಕೇವಲ ನೀರು, ವಿದ್ಯುತ್, ಒಳಚರಂಡಿ ವ್ಯವಸ್ಥೆಗೆ ಸೀಮಿತವಾಗಬೇಕೆ, ಶಾಸಕರಾಗಿ ನಮಗೂ ವಿಶೇಷ ಅಧಿಕಾರ ಕಲ್ಪಿಸಲು ವಿಧೇಯಕದಲ್ಲಿ ಅವಕಾಶ ಮಾಡಿಕೊಡುವಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿನ ಶಾಸಕರು ದುಂಬಾಲು ಬಿದ್ದಿದ್ದರು.

ವಾರ್ಡ್ ಮರುವಿಂಗಡಣೆ ಮಾಡಲಾಗುತ್ತಿದ್ದು ಅದರಲ್ಲೂ ಅನ್ಯಾಯ ಆಗುತ್ತಿದೆ. ವೈಜ್ಞಾನಿಕ ರೀತಿಯಲ್ಲಿ ವಾರ್ಡ್ ವಿಂಗಡಣೆ ಮಾಡಬೇಕು. ಪ್ರತಿಯೊಂದಕ್ಕೂ ಸ್ಪಷ್ಟತೆ ಇರಬೇಕು ಎಂಬುದು ಶಾಸಕರ ಬೇಡಿಕೆಯಾಗಿತ್ತು. ಸದನದಲ್ಲಿ ವಿಧೇಯಕಕ್ಕೆ ಅಂಗೀಕಾರ ದೊರೆತಿರಲಿಲ್ಲ. 'ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಧೇಯಕ'ವನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ.

ಆಧಾರ:ಸಂಯುಕ್ತ ಕರ್ನಾಟಕ, ದಿನಾಂಕ:28.03.2020

# ಭಾಗ–7

## ಸರ್ವೋಚ್ಚ/ಉಚ್ಚ ನ್ಯಾಯಾಲಯದ ಪ್ರಮುಖ ಸುದ್ದಿಗಳು

### 1. ರೇಪ್ ರಕ್ಕಸರಿಗೆ ಅಂತೂ ಗಲ್ಲು

ನಿರ್ಭಯಾ ಗ್ಯಾಂಗ್‌ರೇಪ್ ಎಂದೇ ಜನಮಾನಸದಲ್ಲಿ ಬೇರೂರಿರುವ ದಿಲ್ಲಿಯ ಅರೆವೈದ್ಯಕೀಯ ವಿದ್ಯಾರ್ಥಿನಿಯ ಮೇಲಿನ ಪೈಶಾಚಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ನಾಲ್ವರು ದೋಷಿಗಳ ಗಲ್ಲು ಶಿಕ್ಷೆಗೆ ದಿಲ್ಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಲಯ 'ಡೆತ್ ವಾರೆಂಟ್' ಜಾರಿ ಮಾಡಿದೆ. ಈ ಪ್ರಕಾರ ನಾಲ್ವರನ್ನೂ ಜನವರಿ 22ರ ಬೆಳಿಗ್ಗೆ 7 ಗಂಟೆಗೆ ದಿಲ್ಲಿಯ ತಿಹಾರ್ ಜೈಲಿನಲ್ಲಿ ನೇಣುಗಂಬಕ್ಕೇರಿಸಲಾಗುತ್ತದೆ. ಇದರೊಂದಿಗೆ 2012ರ ಡಿಸೆಂಬರ್ 16ರಂದು ಈ ರಕ್ಕಸ ಕೃತ್ಯ ಎಸಗಿದವರ ಅಂತ್ಯಕ್ಕೆ ಘಟನೆ ನಡೆದ 2582 ದಿವಸಗಳ ಬಳಿಕ ಕೊನೆಗೂ 'ಮುಹೂರ್ತ' ನಿಗದಿಯಾಗಿದೆ ಎನ್ನಲಾಗಿದೆ.

ಹೆಚ್ಚುವರಿ ಸತ್ರ ನ್ಯಾಯಾಧೀಶ ಸತೀಶ್ ಕುಮಾರ್ ಅರೋರಾ ಅವರು, ದೋಷಿಗಳಾದ ಮಹೇಶ್ ಕುಮಾರ್ ಸಿಂಗ್ (32), ಪವನ್ ಗುಪ್ತಾ(25), ವಿನಯ್ ಶರ್ಮಾ(28) ಹಾಗೂ ಅಕ್ಷಯ್ ಕುಮಾರ್ ಸಿಂಗ್ ಠಾಕೂರ್(31) ವಿರುದ್ಧ ಡೆತ್ ವಾರಂಟ್ ಹೊರಡಿಸಿದರು. ಇನ್ನು ಪ್ರಕರಣದಲ್ಲಿ ಭಾಗಿಯಾಗಿದ್ದ ಒಟ್ಟು 6 ಮಂದಿಯಲ್ಲಿ ಈಗಾಗಲೇ ರಾಮ್‌ಸಿಂಗ್ ಎಂಬಾತ ಸಾವನ್ನಪ್ಪಿದ್ದರೆ, ಇನ್ನೊಬ್ಬ ವ್ಯಕ್ತಿ ಬಾಲಾಪರಾಧಿಯಾಗಿದ್ದ. ಈಗಾಗಲೇ ಆತ ಶಿಕ್ಷೆ ಪೂರೈಸಿ ಬಿಡುಗಡೆ ಹೊಂದಿದ್ದಾನೆ. ಆದರೆ, ಡೆತ್ ವಾರೆಂಟ್ ನಿಗದಿಯಾಗಿದ್ದಕ್ಕೆ ದೇಶದಾದ್ಯಂತ ಸ್ವಾಗತ ವ್ಯಕ್ತವಾಗಿದೆ.

ಆಧಾರ:ಕನ್ನಡ ಪ್ರಭ, ದಿನಾಂಕ:08.01.2020

### 2. ಇಂಟರ್ನೆಟ್ ಕೂಡ ಮೂಲಭೂತ ಹಕ್ಕು

ಇಂಟರ್ನೆಟ್ ಬಳಕೆಯು ಸಂವಿಧಾನದ 17ನೇ ವಿಧಿಯನ್ವಯ ನಾಗರಿಕರ ಮೂಲಭೂತ ಹಕ್ಕಾಗಿದ್ದು, ಮುಂದಿನ 7 ದಿನಗಳ ಒಳಗಾಗಿ ಜಮ್ಮು ಮತ್ತು ಕಾಶ್ಮೀರದ ಆಡಳಿತವು ಅಲ್ಲಿ ಹೇರಲಾಗಿರುವ ಎಲ್ಲಾ ರೀತಿಯ ನಿರ್ಬಂಧಗಳನ್ನೂ ಮರುಪರಿಶೀಲಿಸಬೇಕು. ವಿಶೇಷ ಸ್ಥಾನಮಾನ ರದ್ದಾದ ಬಳಿಕ ಇಂಟರ್ನೆಟ್ ಸೇರಿದಂತೆ ಹಲವು ನಿರ್ಬಂಧಗಳೊಂದಿಗೆ ಬದುಕುತ್ತಿರುವ ಕಣಿವೆ ರಾಜ್ಯದ ಜನತೆಯ ಪರವಾಗಿ ಸುಪ್ರೀಂಕೋರ್ಟ್ ಈ ತೀರ್ಪು ನೀಡಿದೆ.

370ನೇ ವಿಧಿ ರದ್ದು ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಹೇರಲಾದ ನಿರ್ಬಂಧವನ್ನು ಪ್ರಶ್ನಿಸಿ ಕಾಶ್ಮೀರ ಟೈಮ್ಸ್ ಕಾರ್ಯಕಾರಿ ಸಂಪಾದಕ ಅನುರಾಧಾ ಭಾಸಿನ್ ಮತ್ತು ಕಾಂಗ್ರೆಸ್ ನಾಯಕ ಗುಲಾಂನಬಿ ಆಜಾದ್ ಸಲ್ಲಿಸಿದ ಅರ್ಜಿಗಳಿಗೆ ಸಂಬಂಧಿಸಿದ ನ್ಯಾ:ಎನ್.ವಿ. ರಮಣ ನೇತೃತ್ವ ನ್ಯಾಯಪೀಠ ಈ ತೀರ್ಪು ನೀಡಿದೆ. ಸೆಕ್ಷನ್ 144ರ ಅನ್ವಯ ಪದೇ ಪದೇ ನಿಷೇಧಾಜ್ಞೆ ಹೇರುವುದು, ಅನಿರ್ದಿಷ್ಟಾವಧಿವರೆಗೆ ಅದನ್ನು ಜಾರಿ ಮಾಡುವುದು ಸಮಂಜಸವಲ್ಲ. ಈ ಸೆಕ್ಷನ್ ಜಾರಿಯ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವುದು ಸಲ್ಲ ಎಂದೂ ಹೇಳಿರುವ ನ್ಯಾಯಪೀಠ, ಒಂದು ವಾರದೊಳಗಾಗಿ ಎಲ್ಲ ನಿರ್ಬಂಧಗಳನ್ನೂ ಮರುಪರಿಶೀಲಿಸಬೇಕು ಮತ್ತು ಯಾವ ಆದೇಶವು ಕಾನೂನಿಗೆ ಅನ್ವಯವಾಗಿಲ್ಲವೋ ಅವುಗಳನ್ನು ತಕ್ಷಣವೇ ರದ್ದು ಮಾಡಬೇಕು ಎಂದೂ 130 ಪುಟಗಳ ತೀರ್ಪಿನಲ್ಲಿ ಸೂಚಿಸಿದೆ. ಆದರೆ, ಇಂಟರ್ನೆಟ್ ಸೇವೆ ಪುನಾರಂಭಿಸಲು ಯಾವುದೇ ಕಾಲಮಿತಿಯನ್ನು ಕೋರ್ಟ್ ನಿಗದಿ ಮಾಡಿಲ್ಲ.

ಆಧಾರ:ಉದಯವಾಣಿ, ದಿನಾಂಕ:11.01.2020

### 3. ಮೀಸಲಾತಿ ಮೂಲಭೂತ ಹಕ್ಕಲ್ಲ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಉದ್ಯೋಗ ಮತ್ತು ಬಡ್ತಿಯಲ್ಲಿ ಮೀಸಲಾತಿ ನೀಡುವುದು ಮೂಲಭೂತ ಹಕ್ಕಲ್ಲ. ಇದು ಆಯಾ ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟ ವಿಷಯ. ಮೀಸಲಾತಿ ಕಲ್ಪಿಸುವಂತೆ ಸರ್ಕಾರಗಳಿಗೆ ಸೂಚಿಸಲು ಆಗದು ಎಂದು ಸುಪ್ರೀಂಕೋರ್ಟ್ ಹೇಳಿದೆ.

ಉದ್ಯೋಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಪ್ರಾತಿನಿಧ್ಯ ಕಡಿಮೆ ಇದೆ ಎನಿಸಿದರೆ ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಇದರ ಆಧಾರದ ಮೇಲೆ ಮೀಸಲಾತಿ ಕಲ್ಪಿಸುವುದು ಸರ್ಕಾರಗಳ ವಿವೇಚನೆಗೆ ಸಂಬಂಧಿಸಿದ ವಿಷಯ. ಇದಕ್ಕೆ ಸಂವಿಧಾನದ 16ನೇ ವಿಧಿ ಅನ್ವಯ ಅವಕಾಶವೂ ಇದೆ. ಆದರೆ, ಮೀಸಲಾತಿ ಕಲ್ಪಿಸಲೇಬೇಕೆಂಬುದು ಕಡ್ಡಾಯವಲ್ಲ. ಆದ್ದರಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಮೀಸಲಾತಿಯನ್ನು ಮೂಲಭೂತ ಹಕ್ಕು ಎಂದು ಭಾವಿಸಬೇಕಿಲ್ಲ. ಹೀಗಾಗಿ ಈ ಕುರಿತಂತೆ ಯಾವುದೇ ಸೂಚನೆ ನೀಡುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಉದ್ಯೋಗ ಮತ್ತು ಬಡ್ತಿಯಲ್ಲಿ ಮೀಸಲಾತಿ ಅಗತ್ಯವೇ ಎಂಬುದನ್ನು ಸರ್ಕಾರಗಳು ನಿರ್ಧರಿಸಬೇಕು. ಈ ವಿಚಾರದಲ್ಲಿ ನ್ಯಾಯಾಂಗದ ಪಾತ್ರ ಸೀಮಿತ. ನಿರ್ದಿಷ್ಟ ಶೋಷಿತ ಸಮುದಾಯಕ್ಕೆ ಸರ್ಕಾರಿ ಉದ್ಯೋಗದಲ್ಲಿ ಪ್ರಾತಿನಿಧ್ಯ ಕಡಿಮೆ ಎಂಬ ಅಭಿಪ್ರಾಯ ಮೂಡಿದಾಗ ಈ ಬಗ್ಗೆ ಸರ್ಕಾರಗಳು ಅಂಕಿಅಂಶ ಕ್ರೋಢೀಕರಿಸಿ ಮಾಡಬಹುದು. ತಕರಾರು ಉಂಟಾದ ಸಂದರ್ಭದಲ್ಲಿ ಇದನ್ನು ಕೋರ್ಟ್‌ನ ಮುಂದೆ ಸಾದರಪಡಿಸಬಹುದು. ಆದರೆ, ಮೀಸಲಾತಿಯೇ ಅಗತ್ಯವಿಲ್ಲವೆಂದು ಎನಿಸಿದಾಗ ಇಂತಹ ಅಂಕಿಅಂಶ ಸಂಗ್ರಹಿಸುವ ಅಗತ್ಯವೂ ಎಲ್ಲ ಎಂದು ನ್ಯಾಯಪೀಠ ಹೇಳಿದೆ.

ಆಧಾರ:ವಿಜಯವಾಣಿ, ದಿನಾಂಕ:09.02.2020

## 4. ಎಸ್ಸಿ, ಎಸ್ಟಿ, ದೌರ್ಜನ್ಯ ಕಾಯಿದೆ ಸಿಂಧುತ್ವ ಎತ್ತಿಹಿಡಿದ ಸುಪ್ರೀಂ

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ತಿದ್ದುಪಡಿ ಕಾಯಿದೆಯನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದ್ದು, ಕಾಯಿದೆ ಸಾಂವಿಧಾನಿಕ ಸಿಂಧುತ್ವ ಹೊಂದಿದೆ ಎಂಬುದು ಸ್ಪಷ್ಟಪಡಿಸಿದೆ.

ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯಿದೆಯಡಿ ದೂರು ದಾಖಲಿಸುವ ಮೊದಲು ಪ್ರಾಥಮಿಕ ತನಿಖೆ ಕಡ್ಡಾಯವಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಎಫ್‌ಐಆರ್‌ಗಳ ನೋಂದಣಿಗೆ ಹಿರಿಯ ಪೊಲೀಸ್ ಅಧಿಕಾರಿ ಒಪ್ಪಿಗೆ ಅಗತ್ಯವಿಲ್ಲ ಮತ್ತು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಕಲ್ಪಿಸಬಾರದು ಎಂದು ಕೇಂದ್ರ ಸರ್ಕಾರ ಕಾನೂನಿನ ತಿದ್ದುಪಡಿ ತರಲಾಗಿತ್ತು.

ಇಂತಹ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸುವ ಮುನ್ನ ಪೂರ್ವಭಾವಿ ತನಿಖೆ ನಡೆಸಿ, ಆರೋಪಿಯ ಬಂಧನಕ್ಕೆ ಮುನ್ನ ಮೇಲಾಧಿಕಾರಿಗಳ ಅನುಮತಿ ಪಡೆದುಕೊಳ್ಳಬೇಕು ಎಂದು 2018ರ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಆದರೆ, ಈ ತೀರ್ಪಿನ ವಿರುದ್ಧ ದಲಿತ ಸಂಘಟನೆಗಳು ದೇಶದಾದ್ಯಂತ ಆಕ್ರೋಶ ವ್ಯಕ್ತಪಡಿಸಿದ ನಂತರ ಕೇಂದ್ರ ಸರ್ಕಾರ 2018ರಲ್ಲಿ ಕಾಯಿದೆಗೆ ತಿದ್ದುಪಡಿ ತಂದು ಸುಪ್ರೀಂಕೋರ್ಟ್ ತೀರ್ಪನ್ನು ಅಸಿಂಧುಗೊಳಿಸಿತ್ತು.

ಆಧಾರ:ವಿಶ್ವವಾಣಿ, ದಿನಾಂಕ:11.02.2020

## 5. ಕ್ರಿಮಿನಲ್‌ಗಳಿಗೆ ಟಿಕೆಟ್: ಸುಪ್ರೀಂ ಬಿಗಿ ನಿರ್ಬಂಧ

ಚುನಾವಣೆಗಳಲ್ಲಿ ರಾಜಕೀಯ ಅಪರಾಧೀಕರಣ ಹೆಚ್ಚುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ವಿಧಾನ ಸಭೆ ಮತ್ತು ಲೋಕ ಸಭೆ ಚುನಾವಣೆಗಳಲ್ಲಿ ಸ್ಪರ್ಧಿಸುವ ತನ್ನ ಅಭ್ಯರ್ಥಿಗಳ ಅಪರಾಧ ಪ್ರಕರಣಗಳ ಬಗ್ಗೆ ಸಂಪೂರ್ಣ ವಿವರ ನೀಡುವಂತೆ ಎಲ್ಲ ರಾಜಕೀಯ ಪಕ್ಷಗಳಿಗೆ ಖಡಕ್ ಸೂಚನೆ ರವಾನಿಸಿದೆ.

ಕಳೆದ 4 ಸಾರ್ವತ್ರಿಕ ಚುನಾವಣೆಗಳಲ್ಲಿ ರಾಜಕೀಯ ಅಪರಾಧೀಕರಣ ಗಣನೀಯ ಪ್ರಮಾಣದಲ್ಲಿ ಹೆಚ್ಚಿದೆ ಎಂದು ನ್ಯಾಯಪೀಠ ಕಳವಳ ವ್ಯಕ್ತಪಡಿಸಿದೆ. ಅಪರಾಧ ಹಿನ್ನೆಲೆ ಇರುವ ಮತ್ತು ಅಪರಾಧ ಪ್ರಕರಣಗಳು ಬಾಕಿ ಇರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದಕ್ಕೆ ನಿರ್ದಿಷ್ಟ ಕಾರಣ ನೀಡಿ, 72 ಗಂಟೆಗಳ ಒಳಗೆ ಈ ಕುರಿತು ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸುವಂತೆಯೂ ಸುಪ್ರೀಂ ಕೋರ್ಟ್ ಸೂಚಿಸಿದೆ.

ವಿಧಾನ ಸಭೆ ಮತ್ತು ಸಂಸತ್ ಚುನಾವಣೆಗಳಲ್ಲಿ ಚುನಾಯಿತರಾಗುವ ಅಭ್ಯರ್ಥಿಗಳ ಅಪರಾಧ ಹಿನ್ನೆಲೆ ದಾಖಲೆಗಳನ್ನು ಆಯ್ಕೆಯಾದ 48 ಗಂಟೆಯೊಳಗೆ ತಮ್ಮ ವೆಬ್‌ಸೈಟ್ ಹಾಗೂ ಸಾಮಾಜಿಕ ಜಾಲತಾಣಗಳಾದ

ಫೇಸ್‌ಬುಕ್, ಟ್ವಿಟ್ಟರ್, ವಾಟ್ಸ್ಯಾಪ್‌ಗಳಲ್ಲೂ ಪ್ರಕಟಿಸುವಂತೆ ಎಲ್ಲ ರಾಜಕೀಯ ಪಕ್ಷಗಳಿಗೆ ಸುಪ್ರೀಂ ಸೂಚನೆ ನೀಡಿದೆ. ಒಂದು ವೇಳೆ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ವಿರುದ್ಧ ಬಾಕಿ ಉಳಿದಿರುವ ಕ್ರಿಮಿನಲ್ ಪ್ರಕರಣಗಳ ಮಾಹಿತಿ ದಾಖಲಿಸಲು ವಿಫಲವಾದರೆ, ಚುನಾವಣಾ ಆಯೋಗ ಸುಪ್ರೀಂ ಕೋರ್ಟ್ ಗಮನಕ್ಕೆ ತರಬೇಕು ಎಂದು ತಿಳಿಸಿದೆ. 2018ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ರಾಜಕೀಯ ಪಕ್ಷಗಳು ಪಾಲಿಸಿಲ್ಲ ಎಂದು ಅರ್ಜಿದಾರರಾದ ಅಶ್ವಿನ್ ಉಪಾಧ್ಯಾಯ ಅವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿ ಈ ಆದೇಶವನ್ನು ಹೊರಡಿಸಿದೆ ಎಂದು ವರದಿ ತಿಳಿಸಿದೆ ಹಾಗೂ ತಾನು ನೀಡಿದ ಸೂಚನೆಗಳು ಮತ್ತು ನಿರ್ದೇಶನಗಳಿಗೆ ಬದ್ಧವಾಗಲು ರಾಜಕೀಯ ಪಕ್ಷಗಳು ವಿಫಲವಾದಲ್ಲಿ ಅದನ್ನು ತನ್ನ ಗಮನಕ್ಕೆ ತರುವಂತೆಯೂ ಸುಪ್ರೀಂಕೋರ್ಟ್ ಚುನಾವಣಾ ಆಯೋಗಕ್ಕೆ ಸೂಚಿಸಿದೆ.

ಆಧಾರ:ಸಂಯುಕ್ತ ಕರ್ನಾಟಕ, ದಿನಾಂಕ:14.02.2020

## 6. ಸೇನೆಗೆ ಸ್ತ್ರೀ ಶಕ್ತಿ

ಭಾರತೀಯ ಸೇನೆಯಲ್ಲಿರುವ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಕಮೀಷನ್ ಸ್ಥಾಪಿಸಬೇಕು. ಪುರುಷ ಅಧಿಕಾರಿಗಳಿಗೆ ಸಮವಾಗಿ ಕಮಾಂಡ್ ಹುದ್ದೆಯನ್ನು ನೀಡಬೇಕೆಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.

ಲಿಂಗ ತಾರತಮ್ಯವನ್ನು ಹೊಡೆದೋಡಿಸುವ ರೀತಿಯಲ್ಲಿ ಕೋರ್ಟ್, ಮಹಿಳಾ ಅಧಿಕಾರಿಗಳನ್ನು ಕಮಾಂಡರ್ ಹುದ್ದೆಗೆ ನೇಮಕ ಮಾಡುವಂತೆ 2010ರ ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಎತ್ತಿಹಿಡಿದಿದ್ದು, ಜಾರಿಗೊಳಿಸದ ಕೇಂದ್ರದ ಕ್ರಮವನ್ನು ತರಾಟೆಗೆ ತೆಗೆದುಕೊಂಡಿದೆ.

ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಅಜಯ್ ರಸ್ತೋಗಿ ಅವರನ್ನೊಳಗೊಂಡ ನ್ಯಾಯಪೀಠ ಆದೇಶವನ್ನು ಜಾರಿಗೆ ತರಲು ಕೇಂದ್ರ ಸರ್ಕಾರಕ್ಕೆ 3 ತಿಂಗಳ ಕಾಲಾವಕಾಶ ನೀಡಿದೆ. ಸಾಮಾಜಿಕ ಕಟ್ಟುಪಾಡು, ಕೌಟುಂಬಿಕ ಜವಾಬ್ದಾರಿ, ದೈಹಿಕ ಇತಿಮಿತಿಗಳನ್ನು ಲೆಕ್ಕಾಚಾರ ಹಾಕಿ, ದುರ್ಬಲತೆಗೆ ಹೋಲಿಸಿ ಮಹಿಳಾ ಅಧಿಕಾರಿಗಳನ್ನು ಸೀಮಿತಗೊಳಿಸುವುದು ಸರಿಯಲ್ಲ ಎಂದು ನ್ಯಾಯಪೀಠ ಅಸಮಾಧಾನ ಹೊರಹಾಕಿದೆ. ಅಲ್ಲದೆ ಸೇನೆಯಲ್ಲಿ ಪುರುಷ ಅಧಿಕಾರಿಗಳಿಗೆ ಸಮನಾಗಿ ಮಹಿಳಾ ಅಧಿಕಾರಿಗಳಿಗೆ ಏಕೆ ಅವಕಾಶ ನೀಡುತ್ತಿಲ್ಲ ಎಂದು ಪ್ರಶ್ನಿಸಿದೆ.

ಸೇನೆಯಲ್ಲಿ ಕಮಾಂಡರ್ ಹುದ್ದೆಗಳಿಗೆ ಮಹಿಳಾ ಅಧಿಕಾರಿಗಳು ಸೂಕ್ತ ಅನ್ನಿಸುವುದಿಲ್ಲ. ಏಕೆಂದರೆ ಪುರುಷ ಸಿಬ್ಬಂದಿ ಇನ್ನೂ ಕೂಡ ಮಹಿಳೆಯರಿಂದ ಆದೇಶ ಸ್ವೀಕಾರವನ್ನು ಒಪ್ಪಿಕೊಳ್ಳುವ ಮನಸ್ಥಿತಿ ಹೊಂದಿಲ್ಲ. ಮಹಿಳಾ ಸಿಬ್ಬಂದಿಗೆ ಕೌಟುಂಬಿಕ ಹೊಣೆಗಾರಿಕೆಗಳು ಬಹಳ ಇರುತ್ತವೆ. ಪುರುಷ ಸಿಬ್ಬಂದಿ ಏಕಾಏಕಿ ಬದಲಾವಣೆಯನ್ನು ಒಪ್ಪುವುದಿಲ್ಲ ಹಾಗೂ ಹೆರಿಗೆ ರಜೆ ವೇಳೆ ಮಹಿಳಾ ಸಿಬ್ಬಂದಿ ಹಲವು ದಿನ ಸೇವೆಯಿಂದ ದೂರ ಉಳಿಯಬೇಕಾಗುತ್ತದೆಂಬ ಸರ್ಕಾರದ ವಾದಕ್ಕೆ ಸುಪ್ರೀಂ ಕಿಡಿಕಾರಿದೆ.

ಆಧಾರ:ಸಂಯುಕ್ತ ಕರ್ನಾಟಕ, ದಿನಾಂಕ: 18.02.2020

## 7. ಕಾನೂನು ಹೋರಾಟದಿಂದ ರಾಜ್ಯಕ್ಕೆ ಹಿನ್ನಡೆ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ (ಬಿಎನ್‌ಪಿ) ಸುತ್ತಮುತ್ತ 10 ಕಿ.ಮೀ. ವ್ಯಾಪ್ತಿಯಲ್ಲಿ ಜೈವಿಕ ಸೂಕ್ಷ್ಮ ವಲಯ ಸ್ಥಾಪನೆ ಹೊರತುಪಡಿಸಿ ಇನ್ನು ಮುಂದೆ ಯಾವುದೇ ಬಗೆಯ ಅಭಿವೃದ್ಧಿ ಹಾಗೂ ವಾಣಿಜ್ಯ ಚಟುವಟಿಕೆಗಳನ್ನು ಕೈಗೊಳ್ಳಬಾರದು ಎಂದು ಹೈಕೋರ್ಟ್ ನಿರ್ಬಂಧ ವಿಧಿಸಿದ್ದೂ ಆಗಿದೆ. ಹಾಗೆಯೇ, ಬಿಎನ್‌ಪಿ ಸುತ್ತಲ ಪರಿಸರ ಸೂಕ್ಷ್ಮ ವಲಯ (ಇಎಸ್‌ಝಡ್) ವನ್ನು ಕಡಿಮೆ ಮಾಡುವ ಪ್ರಸ್ತಾವಕ್ಕೆ ಸುಪ್ರೀಂ ಕೋರ್ಟ್ ಆತಂಕ ವ್ಯಕ್ತಪಡಿಸಿದೆ.

ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ಗಳು ಕಳೆದ ಕೆಲ ವರ್ಷಗಳಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯ ಮತ್ತು ಆತಂಕದ ಬಳಿಕವೂ ರಾಜ್ಯ ಸರ್ಕಾರ ಇಎಸ್‌ಝಡ್‌ಗೆ ಕತ್ತರಿ ಹಾಕಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ನಡೆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗುವ ಲಕ್ಷಣಗಳು ಗೋಚರಿಸಿವೆ.

ಬನ್ನೇರುಘಟ್ಟ ಪ್ರಕೃತಿ ಸಂರಕ್ಷಣಾ ಟ್ರಸ್ಟ್ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಕೇಂದ್ರ, ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವಾಲಯ 2016ರ ಕರಡು ಅಧಿಸೂಚನೆಯನ್ನು ಅಂತಿಮಗೊಳಿಸದೇ ಇರುವುದರಿಂದ ಬಿಎನ್‌ಪಿ ಸುತ್ತ ಪರಿಸರ ಸೂಕ್ಷ್ಮ ವಲಯಕ್ಕೆ ಧಕ್ಕೆಯಾಗುವ ಭಾರಿ ನಿರ್ಮಾಣ ಚಟುವಟಿಕೆಗಳು ನಡೆಯುತ್ತಿವೆ. ಇದರಿಂದ ಹಸಿರು ಹೊದಿಕೆ ನಾಶವಾಗುತ್ತಿದೆ. ಆದ್ದರಿಂದ ಕೋರ್ಟ್ ತಕ್ಷಣ ಮಧ್ಯಪ್ರವೇಶ ಮಾಡಬೇಕು ಎಂದು ಟ್ರಸ್ಟ್ ನ್ಯಾಯಪೀಠವನ್ನು ಕೋರಿತ್ತು. ಈ ಅರ್ಜಿ ಆಲಿಸಿದ ಸಿ.ಜೆ ಎ.ಎಸ್.ಓಕ್ ನೇತೃತ್ವದ ವಿಭಾಗೀಯ ಪೀಠ 2020ರ ಜ.16ರಂದು ಈ ಬಗ್ಗೆ ಮಧ್ಯಂತರ ಆದೇಶವನ್ನು ಹೊರಡಿಸಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ (ಬಿಎನ್‌ಪಿ) ಸುತ್ತಮುತ್ತ 10 .ಕಿ.ಮೀ ವ್ಯಾಪ್ತಿಯಲ್ಲಿ ಜೈವಿಕ ಸೂಕ್ಷ್ಮ ವಲಯ ಸ್ಥಾಪನೆ ಹೊರತುಪಡಿಸಿ ಇನ್ನು ಮುಂದೆ ಯಾವುದೇ ಬಗೆಯ ಅಭಿವೃದ್ಧಿ ಹಾಗೂ ವಾಣಿಜ್ಯ ಚಟುವಟಿಕೆಗಳನ್ನು ಕೈಗೊಳ್ಳಬಾರದು ಎಂದು ನಿರ್ಬಂಧ ವಿಧಿಸಿದೆ. ಮಾತ್ರವಲ್ಲದೆ ಕೇಂದ್ರ ಮತ್ತು ರಾಜ್ಯ ಸರ್ಕಾರ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬಿಬಿಎಂಪಿ ಸೇರಿ ಎಲ್ಲ ಪ್ರತಿವಾದಿಗಳಿಗೆ ನ್ಯಾಯಪೀಠ ನೋಟಿಸ್ ಜಾರಿಗೊಳಿಸಿದೆ. ಆದರೆ, ಈ ಮಧ್ಯಂತರ ಆದೇಶ ಈಗಾಗಲೇ ಕೈಗೊಂಡಿರುವ ವಾಣಿಜ್ಯ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಬಿಎನ್‌ಪಿ ಸುತ್ತಲ ಪರಿಸರ ಸೂಕ್ಷ್ಮ ವಲಯ ಕಡಿತಗೊಳಿಸಲು ಸರ್ಕಾರ ಪ್ರಯತ್ನಿಸಿರುವ ಬಗ್ಗೆ ಸಲ್ಲಿಸಲಾಗಿದ್ದ ರಿಟ್ ವಿಚಾರಣೆ ವೇಳೆ ಸುಪ್ರೀಂ ಆತಂಕ ವ್ಯಕ್ತಪಡಿಸಿತ್ತು. ಯಾವ ಆಧಾರದ ಮೇಲೆ ಇಎಸ್‌ಝಡ್ ವ್ಯಾಪ್ತಿಯನ್ನು ಕಡಿಮೆ ಮಾಡಲು ನಿರ್ಧರಿಸಲಾಗುತ್ತಿದೆ ಎಂದು ಪ್ರಶ್ನಿಸಿದ್ದಲ್ಲದೆ, ಈ ಪ್ರಯತ್ನ ಮೇಲ್ನೋಟಕ್ಕೆ ಅಧಿಕಾರದ ಏಕಪಕ್ಷೀಯ ಜಾರಿಯಾಗಿದೆ ಎಂದು ಅಭಿಪ್ರಾಯಪಟ್ಟಿತ್ತು. ಸುಪ್ರೀಂ 2017ರಲ್ಲೇ ಈ ಆತಂಕ ವ್ಯಕ್ತಪಡಿಸಿದ್ದರೂ 2020ರಲ್ಲಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಮತ್ತೆ ಪ್ರಸ್ತಾವನೆ ಸಲ್ಲಿಸಿರುವುದು ಅನುಮಾನ ಮತ್ತು ಆತಂಕಕ್ಕೆ ಕಾರಣವಾಗಿದೆ.

ಆಧಾರ:ವಿಜಯ ಕರ್ನಾಟಕ, ದಿನಾಂಕ: 22.02.2020

## 8. ಉನ್ನಾವ್ ರೇಪ್ ದೋಷಿ ಸೆಂಗರ್ ಶಾಸಕತ್ವ ಅನರ್ಹ

ಅತ್ಯಾಚಾರ ಪ್ರಕರಣದಲ್ಲಿ ಆಜೀವ ಜೈಲು ಶಿಕ್ಷೆಗೆ ಗುರಿಯಾಗಿರುವ ಉತ್ತರ ಪ್ರದೇಶದ ಉನ್ನಾವ್ ಜಿಲ್ಲೆಯ ಬಂಗಾರಮಾವು ವಿಧಾನ ಸಭಾ ಕ್ಷೇತ್ರದ ಶಾಸಕ ಕುಲ್‌ದೀಪ್ ಸಿಂಗ್ ಸೆಂಗರ್‌ರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಉನ್ನಾವ್ ಅತ್ಯಾಚಾರ ಪ್ರಕರಣದಲ್ಲಿ ಸೆಂಗಾರ್ ದೋಷಿ ಎಂದು ದೆಹಲಿ ನ್ಯಾಯಾಲಯ ಘೋಷಿಸಿದ ದಿನದಿಂದಲೇ ಅನರ್ಹತೆ ಅನ್ವಯವಾಗಿದೆ ಎಂದು ಉತ್ತರ ಪ್ರದೇಶ ವಿಧಾನ ಸಭೆ ಸಚಿವಾಲಯ ಹೇಳಿದೆ. ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿ ಸಾಕ್ಷ್ಯ ನಾಶಕ್ಕೆ ಪ್ರಯತ್ನಪಟ್ಟಿದ್ದ ಸೆಂಗರ್, ಸಂತ್ರಸ್ತೆಯ ತಂದೆಯನ್ನೂ ಕೊಲೆ ಮಾಡಿಸಿದ್ದ ಎನ್ನಲಾಗಿದೆ.

ಆಧಾರ:ಕನ್ನಡ ಪ್ರಭ, ದಿನಾಂಕ:26.02.2020

## 9. 370ನೇ ವಿಧಿ ರದ್ದತಿ ಪ್ರಶ್ನಿಸಿದ್ದ ಅರ್ಜಿಗಳು ವಿಸ್ತೃತ ಪೀಠಕ್ಕಿಲ್ಲ

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಹಲವು ಅರ್ಜಿಗಳನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅರ್ಜಿಗಳ ಬಗ್ಗೆ ಆದೇಶ ಪ್ರಕಟಿಸಿದ ನ್ಯಾ.ಎನ್. ಎ.ವಿ. ರಮಣ ನೇತೃತ್ವದ ಪಂಚಸದಸ್ಯ ಪೀಠವು ಸಪ್ತ ಸದಸ್ಯರ ವಿಸ್ತೃತ ಪೀಠಕ್ಕೆ ವರ್ಗಾಯಿಸುವ ಅಗತ್ಯತೆ ಅಥವಾ ಕಾರಣಗಳು ಕಾಣುತ್ತಿಲ್ಲ ಎಂದಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿತ 1959 ಹಾಗೂ 1970ರಲ್ಲಿನ ಎರಡು ಪ್ರಕರಣಗಳನ್ನು ಉಲ್ಲೇಖಿಸಿದ್ದ ಎನ್‌ಜಿಒವೊಂದು ಪಂಚ ಸದಸ್ಯ ಪೀಠ ವಿಚಾರಣೆ ನಡೆಸುವಂತಿಲ್ಲ ಎಂದು ಅರ್ಜಿ ಸಲ್ಲಿಸಿತ್ತು. ಇದನ್ನು ಒಪ್ಪದ ಪೀಠವು, ಆ ಎರಡು ಪ್ರಕರಣಗಳಲ್ಲಿನ ತೀರ್ಪುಗಳು ವ್ಯತಿರಿಕ್ತವಾಗಿಲ್ಲ. ಎರಡು ನ್ಯಾಯ

ಪೀಠಗಳಿಂದ ವ್ಯತಿರಿಕ್ತ ಅಭಿಪ್ರಾಯ ವ್ಯಕ್ತವಾಗಿದ್ದಲ್ಲಿ ಹಾಗೂ ತೀರ್ಪುಗಳು ಕೂಡ ಒಂದಕ್ಕೊಂದು ವಿರುದ್ಧವಾಗಿದ್ದಲ್ಲಿ ಅರ್ಜಿಯನ್ನು ಪರಿಗಣಿಸಿ ಏಳು ಸದಸ್ಯರ ಪೀಠಕ್ಕೆ ವರ್ಗಾಯಿಸಬಹುದಿತ್ತು ಎಂದಿದೆ.

ಆಧಾರ:ವಿಜಯಕರ್ನಾಟಕ, ದಿನಾಂಕ:03.03.2020

## 10. ಇಂದು ವಿಶ್ವಾಸಮತಕ್ಕೆ ಸುಪ್ರೀಂ ಆದೇಶ

ಶಾಸಕರ ಅನರ್ಹತೆ ಹಾಗೂ ವಿಶ್ವಾಸಮತಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಪ್ರಕರಣದಲ್ಲಿ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ ಮುಂದೆ ಮಧ್ಯಪ್ರದೇಶ ರಾಜಕೀಯ ಪ್ರಹಸನವೂ ಅಂಥದ್ದೇ ಪರಿಸ್ಥಿತಿ ನಿರ್ಮಾಣ ಮಾಡಿದೆ.

ರಾಜ್ಯದ 22 ಕಾಂಗ್ರೆಸ್ ಶಾಸಕರ ರಾಜೀನಾಮೆ ಹಿನ್ನೆಲೆಯಲ್ಲಿ ಅಲ್ಪಮತಕ್ಕೆ ಕುಸಿದಿರುವ ಕಮಲ್‌ನಾಥ್ ಸರ್ಕಾರ ಕಾನೂನು ಹೋರಾಟದ ಮೂಲಕ ವಿಧಾನ ಸಭೆಯಲ್ಲಿ ವಿಶ್ವಾಸಮತ ಸಾಬೀತು ಪ್ರಕ್ರಿಯೆ ವಿಳಂಬಗೊಳಿಸಲು ಯತ್ನಿಸುತ್ತಿದೆ. ವಿಶ್ವಾಸಮತ ಕುರಿತು ಸುಪ್ರೀಂಕೋರ್ಟ್ ತೀರ್ಪು ನೀಡುವ ಸಾಧ್ಯತೆಯಿದ್ದು, ಬಂಡಾಯ ಶಾಸಕರ ಮನವೊಲಿಸಲು ಕಾಂಗ್ರೆಸ್ ಅಂತಿಮ ಕಸರತ್ತು ನಡೆಸುತ್ತಿದೆ. ರಾಜೀನಾಮೆ ನೀಡಿರುವ 22 ಶಾಸಕರಲ್ಲಿ 6 ಮಂದಿಯ ರಾಜೀನಾಮೆ ಒಪ್ಪಿದ್ದೇವೆ ಎಂದು ಸ್ಪೀಕರ್ ಕಚೇರಿ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ.

ಏತನ್ಮಧ್ಯೆ, ವಿಶ್ವಾಸಮತ ಸಾಬೀತುಪಡಿಸಲು ಸರ್ಕಾರಕ್ಕೆ ಆದೇಶ ನೀಡಬೇಕು ಎಂದು ಬಿಜೆಪಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ನ್ಯಾ. ಡಿ.ವೈ. ಚಂದ್ರಚೂಡ್ ಮತ್ತು ನ್ಯಾ. ಹೇಮಂತ್ ಗುಪ್ತಾ ವಿಭಾಗೀಯ ಪೀಠ, ಕಾಂಗ್ರೆಸ್‌ನ '16 ಶಾಸಕರ ರಾಜೀನಾಮೆ ಬಗ್ಗೆ ಸ್ಪೀಕರ್ ತಕ್ಷಣವೇ ತೀರ್ಮಾನ ಕೈಗೊಳ್ಳಬೇಕು ಎಂದು ನಿರ್ದೇಶಿಸಿದೆ. ಕರ್ನಾಟಕ ಶಾಸಕರ ಅನರ್ಹತೆ ಪ್ರಕರಣದಲ್ಲೂ ಇದೇ ರೀತಿಯ ಆದೇಶ ನೀಡಲಾಗಿದ್ದನ್ನು ನೆನಪಿಸಿದ ನ್ಯಾಯಪೀಠ, ನಿಮ್ಮ ನಿರ್ಧಾರ ಏನೆಂಬುದನ್ನು ನಮಗೆ ತಿಳಿಸಿ ಎಂದಿದೆ. ಇದಕ್ಕೆ ವಿಚಾರಣೆ ವೇಳೆ ಉತ್ತರಿಸುತ್ತೇವೆಂದು ಸ್ಪೀಕರ್ ಪರ ವಕೀಲ ಅಭಿಷೇಕ್ ಮನುಸಿಂಘ್ವಿ, ಸ್ಪೀಕರ್ ಪರಮಾಧಿಕಾರ ಪ್ರಶ್ನಾತೀತ. ಸ್ಪೀಕರ್ ಹೇಗೆ ಕಾರ್ಯನಿರ್ವಹಿಸಬೇಕು ಎನ್ನುವುದನ್ನು ರಾಜ್ಯಪಾಲರು ಹೇಳಬೇಕಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಕಾಂಗ್ರೆಸ್ ಪರ ವಾದಿಸಿದ ಹಿರಿಯ ವಕೀಲ ದುಷ್ಯಂತ ದವೆ, ರಾಜೀನಾಮೆ ಸಲ್ಲಿಸಿದ ಶಾಸಕರು ಮೊದಲು ಮರು ಚುನಾವಣೆ ಎದುರಿಸಬೇಕು. ನಂತರ ವಿಶ್ವಾಸಮತ ಪ್ರಕ್ರಿಯೆ ಆಗಲಿ. ಸುಭದ್ರ ಸರ್ಕಾರ ಅಭದ್ರಗೊಳಿಸಲು ಬಿಜೆಪಿ ಪಿತೂರಿ ಮಾಡಿರುವುದರಿಂದ ಶಾಸಕರು ಚುನಾವಣೆಗೆ ಹೋಗಲಿ. ವಿನಾಕಾರಣ ರಾಜೀನಾಮೆ ನೀಡುವುದನ್ನು ಒಪ್ಪಲಾಗದು ಎಂದರು. ಪಕ್ಷಾಂತರ ವಿರೋಧಿ ಕಾಯ್ದೆ ಸಂವಿಧಾನದ 10ನೇ ಶೆಡ್ಯೂಲ್‌ನ್ನು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಸರ್ಕಾರ ಜಾರಿಗೆ ತಂದಿತ್ತು ಎಂದ ವಕೀಲ ಸಿಂಘ್ವಿ, ಶಾಸಕರು ರಾಜೀನಾಮೆ ಸಲ್ಲಿಸಿದ ಕೂಡಲೇ ಉಪ ಚುನಾವಣೆ ನಡೆಯಕೂಡದು ಎಂಬುದೇ ತಿದ್ದುಪಡಿ ಕಾನೂನಿನ ಉದ್ದೇಶವಾಗಿತ್ತು. ಆದರೆ ಉಪ ಚುನಾವಣೆಯನ್ನು ಎದುರಿಸದೆಯೇ ಶಾಸಕರು ಮಂತ್ರಿಗಳಾಗುತ್ತಾರೆ ಅಥವಾ ನಿಗಮ ಮಂಡಳಿಗಳ ಅಧ್ಯಕ್ಷರಾಗಿ ಬಿಡುತ್ತಾರೆ. ಇದು ಸಂವಿಧಾನದ ಅಣಕ ಎಂದು ಬೇಸರ ವ್ಯಕ್ತಪಡಿಸಿದರು.

ಆಧಾರ:ವಿಜಯವಾಣಿ, ದಿನಾಂಕ:19.03.2020

## 11. ಬಡ್ತಿ ಮೀಸಲಾತಿ: ಅರ್ಜಿ ವಜಾ

ಸರ್ಕಾರಿ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಕಲ್ಪಿಸುವ ಸಂಬಂಧ 2018ರಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿದ್ದ ಆದೇಶವನ್ನು ಹಿಂಪಡೆಯವಂತೆ ಹಾಗೂ ಸರ್ಕಾರಿ ನೇಮಕಾತಿಗಳ ವೇಳೆ ಕೆನೆಪದರ ನಿಯಮಗಳನ್ನು ಅನ್ವಯಿಸುವುದರ ಬಗ್ಗೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ನ್ಯಾ. ಯು. ಯು. ಲಲಿತ್ ಹಾಗೂ ಡಿ.ವೈ. ಚಂದ್ರಚೂಡ್ ಅವರುಳ್ಳ ನ್ಯಾಯಪೀಠ, ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ಕಾಯ್ದೆಯ ಬಗ್ಗೆ ಅರ್ಜಿದಾರರಿಗೆ ಅಸಮಾಧಾನ ಇದ್ದಲ್ಲಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬಹುದು ಎಂದಿದೆ.

ಆಧಾರ:ಉದಯವಾಣಿ, 20.03.2020

# ಭಾಗ–8

# ಹೊರ ರಾಜ್ಯ ಸುದ್ದಿಗಳು

## 1. ನಿಲ್ಲದ ಪೌರತ್ವ ವಿರೋಧ; ಕೇರಳ ವಿಧಾನ ಸಭೆಯಲ್ಲಿ ವಿರೋಧ ನಿರ್ಣಯ ಅಂಗೀಕಾರ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕೇರಳ ವಿಧಾನ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿರ್ಣಯ ಮಂಡಿಸಿದ್ದರು. ಆಡಳಿತಾರೂಢ ಸಿಪಿಐ(ಎಂ), ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ ಹಾಗೂ ವಿಪಕ್ಷಗಳಾದ ಕಾಂಗ್ರೆಸ್ ನೇತೃತ್ವದ ಎಲ್‌ಡಿಎಫ್ ಕೂಡ ಪೌರತ್ವ ಕಾಯ್ದೆ ವಿರೋಧಿ ನಿರ್ಣಯ ಬೆಂಬಲಿಸಿವೆ. ಬಿಜೆಪಿಯ ಏಕೈಕ ಶಾಸಕ ಹಾಗೂ ಕೇಂದ್ರದ ಮಾಜಿ ಸಚಿವ ಒ.ರಾಜಗೋಪಾಲ್ ಒಬ್ಬರೇ ಕಾಯ್ದೆ ಬೆಂಬಲಿಸಿ ವಿಧಾನ ಸಭೆಯಲ್ಲಿ ಧ್ವನಿ ಎತ್ತಿದರು. ಅವಿಶ್ವಾಸ ನಿರ್ಣಯದ ಮೇಲೆ ತೀವ್ರ ಚರ್ಚೆ ನಡೆದ ಬಳಿಕ ಸದನ ನಿರ್ಣಯವನ್ನು ಅಂಗೀಕರಿಸಿತು. ಪೌರತ್ವ ಕಾಯ್ದೆ ಸಂವಿಧಾನದ ಮೌಲ್ಯಗಳನ್ನು ಹೊಂದಿಲ್ಲ. ಜನರ ನಡುವೆ ಭಿನ್ನತೆ ಉಂಟುಮಾಡುತ್ತದೆ. ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಪಿಣರಾಯಿ ವಿಜಯನ್ ಹೇಳಿದರು. ಇದಕ್ಕೆ ಬಿಜೆಪಿ ಶಾಸಕ ಒ.ರಾಜಗೋಪಾಲ್ ವಿರೋಧ ವ್ಯಕ್ತಪಡಿಸಿ, ಈ ನಿರ್ಣಯ ಸಂವಿಧಾನ ವಿರೋಧಿ ಎಂದು ಕಿಡಿಕಾರಿದರು. ಸತತ ಎರಡು ತಾಸುಗಳ ಬಿರುಸಿನ ಚರ್ಚೆ ಬಳಿಕ ಅವಿಶ್ವಾಸ ನಿರ್ಣಯ ಅಂಗೀಕರಿಸಲಾಯಿತು. ಈ ವೇಳೆ ಸಿಎಂ ಪಿಣರಾಯಿ ವಿಜಯನ್ ತಮ್ಮ ರಾಜ್ಯದಲ್ಲಿ ಯಾವುದೇ ಬಂಧನ ಕೇಂದ್ರಗಳನ್ನೂ ತೆರೆಯುತ್ತಿಲ್ಲ ಎಂದು ಮಾಹಿತಿ ನೀಡಿದರು.

ಆಧಾರ:ವಿಜಯವಾಣಿ, ದಿನಾಂಕ:01.01.2020.

## 2. ಗಡಿ ತಂಟೆ ಮೇಲೆ ಖಾಕಿ ಕಣ್ಣು

ಮಹಾರಾಷ್ಟ್ರ ಸಿ.ಎಂ ಉದ್ಧವ್ ಠಾಕ್ರೆ ವಿವಾದಾತ್ಮಕ ಹೇಳಿಕೆ ನಂತರ ಗಡಿ ವಿಷಯದಲ್ಲಿ ನಡೆಯುತ್ತಿರುವ ಪ್ರತಿ ಬೆಳವಣಿಗೆ ಮೇಲೂ ಬೆಳಗಾವಿ ನಗರ ಮತ್ತು ಜಿಲ್ಲಾ ಪೊಲೀಸ್ ಹದ್ದಿನ ಕಣ್ಣಿಟ್ಟಿದ್ದು, ರಾಜಕೀಯ ಬೆಳವಣಿಗೆಗಳಿಗೆ ಗಡಿ ವಿವಾದ ತಳಕು ಹಾಕುವುದನ್ನು ತಡೆಗಟ್ಟುವ ಪ್ರಯತ್ನ ನಡೆಸಿದ್ದಾರೆ. ಬೆಳಗಾವಿಗೆ ಭೇಟಿ ನೀಡಿ ಗಡಿ ವಿಷಯ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದ್ದ ಮಹಾರಾಷ್ಟ್ರದ ಜಿಲ್ಲಾ ಪಂಚಾಯಿತಿ ಸದಸ್ಯರನ್ನು ಭೇಟಿ ಮಾಡಿರುವ ಬೆಳಗಾವಿ ಪೊಲೀಸರು, ಅವರಿಂದ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. 'ಮಹಾರಾಷ್ಟ್ರ–ಕರ್ನಾಟಕ ಗಡಿ ಸಮಸ್ಯೆ ನಮಗೆ ಅವಶ್ಯಕತೆಯೇ ಇಲ್ಲ. ಗಡಿ ವಿಷಯದ ಚರ್ಚೆ ನಡೆಸಿಲ್ಲ' ಎಂದು ಮಹಾರಾಷ್ಟ್ರದ ರಾಜಕಾರಣಿಗಳು ಪೊಲೀಸರಿಗೆ ಲಿಖಿತ ಹೇಳಿಕೆ ನೀಡಿದ್ದಾರೆ. ಗಡಿ ವಿಷಯದಲ್ಲಿ ಪ್ರಚೋದನಾತ್ಮಕ ಹೇಳಿಕೆ ಮತ್ತು ಚಟುವಟಿಕೆ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಎರಡು ಪ್ರತ್ಯೇಕ ಸಭೆ ನಡೆಸಿರುವ ಬೆಳಗಾವಿ ನಗರ ಪೊಲೀಸ್ ಆಯುಕ್ತ ಬಿ.ಎಸ್.ಲೋಕೇಶ್‌ಕುಮಾರ್ ಮತ್ತು ಎಸ್ಪಿ ಲಕ್ಷ್ಮಣ ನಿಂಬರಗಿ, ಗಡಿ ವಿಷಯವಾಗಿ ಕಿತಾಪತಿ ಮಾಡುವವರಿಗೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ. ಸಮಸ್ಯೆ ಏನೇ ಆಗಿದ್ದರೂ ಕಾನೂನಾತ್ಮಕ ಹೋರಾಟಕ್ಕೆ ಬೆಂಬಲ ನೀಡಲಾಗುವುದು. ಆದರೆ, ಇಲ್ಲಸಲ್ಲದ ವಿಷಯಗಳನ್ನು ಮುಂದಿಟ್ಟುಕೊಂಡು ಪ್ರಚೋದನಾತ್ಮಕ ಚಟುವಟಿಕೆ ನಡೆಸಿದರೆ ಯಾರೇ ಆಗಿದ್ದರೂ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.

ಆಧಾರ:ವಿಜಯಕರ್ನಾಟಕ, ದಿನಾಂಕ:31.01.2020

## 3. ಪೌರತ್ವ ಬಳಿಕ ಟ್ಯಾಬ್ಲೊ ಸಂಘರ್ಷ

ಜನವರಿ 26ರಂದು ದಿಲ್ಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡೆಗೆ ಪಶ್ಚಿಮ ಬಂಗಾಳ ಕಳುಹಿಸಿಕೊಟ್ಟಿದ್ದ 'ಸ್ತಬ್ಧಚಿತ್ರ' ಪ್ರಸ್ತಾವನೆ ತಿರಸ್ಕೃತಗೊಂಡಿದ್ದು ಮುಖ್ಯಮಂತ್ರಿ ಮಮತ ಬ್ಯಾನರ್ಜಿ ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ. ಪ್ರತಿವರ್ಷ ಗಣರಾಜ್ಯೋತ್ಸವ ಪರೇಡ್ ವೇಳೆ ರಾಜಧಾನಿಯ ಪ್ರಧಾನ ಕಾರ್ಯಕ್ರಮದಲ್ಲಿ ರಾಜ್ಯಗಳ ಸ್ತಬ್ಧಚಿತ್ರಗಳು ಪ್ರದರ್ಶನಗೊಳ್ಳುತ್ತವೆ. ಅತ್ಯುತ್ತಮ ಸ್ತಬ್ಧಚಿತ್ರಗಳಿಗೆ ಪುರಸ್ಕಾರ ಕೂಡ ನೀಡಲಾಗುತ್ತದೆ. ಈ ಸಂಪ್ರದಾಯದ ಪ್ರಕಾರ ಈ ಬಾರಿ ಪಶ್ಚಿಮ ಬಂಗಾಳ ಮೂರು ಪ್ರತ್ಯೇಕ ವಿಷಯಗಳನ್ನು ಆಧರಿಸಿ ಸ್ತಬ್ಧಚಿತ್ರ ಸಿದ್ಧಪಡಿಸುವುದಾಗಿ

ಕೇಂದ್ರ ರಕ್ಷಣಾ ಸಚಿವಾಲಯಕ್ಕೆ ಕಳುಹಿಸಲಾಗಿದ್ದ ಪ್ರಸ್ತಾವನೆಗಳನ್ನು ಕೇಂದ್ರ ಸಾರಾಸಗಟಾಗಿ ತಿರಸ್ಕರಿಸಿದ್ದು, ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.

"ಪಶ್ಚಿಮ ಬಂಗಾಳ ಸರ್ಕಾರ ಕಳಿಸಿಕೊಟ್ಟಿರುವ ಟ್ಯಾಬ್ಲೊ ಪ್ರಸ್ತಾವನೆಯನ್ನು ತಜ್ಞರ ಸಮಿತಿ ಎರಡು ಸುತ್ತುಗಳ ಸಭೆಯಲ್ಲಿ ಚರ್ಚಿಸಿತು. ಬಂಗಾಳದ ಟ್ಯಾಬ್ಲೊ ವಿಷಯಗಳಲ್ಲಿ ಆಸಕ್ತಿ ಮೂಡಿಸುವ ಅಂಶಗಳಿಲ್ಲ. ಹೀಗಾಗಿ ತಜ್ಞರ ಸಮಿತಿಯು ಎರಡನೇ ಸುತ್ತಿನ ಸಭೆಯಲ್ಲಿ ಅವನ್ನು ತಿರಸ್ಕರಿಸಿದೆ. ಇದರ ಹಿಂದೆ ಯಾವುದೇ ರಾಜಕೀಯ ಹಿತಾಸಕ್ತಿ ಇಲ್ಲ" ಎಂದು ರಕ್ಷಣಾ ಸಚಿವಾಲಯ ಸ್ಪಷ್ಟಪಡಿಸಿದೆ. "ವಿಷಯ ವಸ್ತು, ಪರಿಕಲ್ಪನೆ, ವಿನ್ಯಾಸ ಮತ್ತು ದೃಶ್ಯ ಪ್ರಭಾವದ ಮಹತ್ವ ಆಧರಿಸಿ ತಜ್ಞರ ಸಮಿತಿಯು ಸ್ತಬ್ಧಚಿತ್ರಗಳ ಪ್ರದರ್ಶನ ಆಯ್ಕೆ ಮಾಡುತ್ತದೆ. ಪರೇಡೆಗೆ ಕಾಲಮಿತಿಯ ಒತ್ತಡವೂ ಇರುತ್ತದೆ. ಅಲ್ಪ ಸಮಯದಲ್ಲಿ ಗಹನವಾದದ್ದನ್ನು ಸಾರುವ ಚಿತ್ರಗಳು ಸಹಜವಾಗಿಯೇ ಮೆಚ್ಚುಗೆ ಗಳಿಸುತ್ತವೆ. ಇದನ್ನು ಗಮನದಲ್ಲಿಟ್ಟುಕೊಂಡೇ ಪ್ರಸ್ತಾವನೆ ಕಳುಹಿಸಬೇಕು," ಎಂದು ಸಚಿವಾಲಯ ಸ್ಪಷ್ಟನೆ ನೀಡಿದೆ.

ಆಧಾರ:ವಿಜಯ ಕರ್ನಾಟಕ, ದಿನಾಂಕ:03.01.2020

## 4. ಪೌರ ಶಾಸನ–ಕೇರಳ ನಿರ್ಣಯ ತಿರಸ್ಕೃತ

ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ರದ್ದುಗೊಳಿಸುವಂತೆ ಒತ್ತಾಯಿಸಿ ರಾಜ್ಯ ವಿಧಾನ ಸಭೆ ನಿರ್ಣಯ ಅಂಗೀಕರಿಸಿರುವುದು ಕಾನೂನು ಬಾಹಿರ ಮತ್ತು ಸಂವಿಧಾನ ಬಾಹಿರ ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಅವರು ಹೇಳಿದ್ದಾರೆ.

ಪೌರತ್ವ ಕೇಂದ್ರ ಪಟ್ಟಿಯಲ್ಲಿ ಬರುತ್ತದೆ ಮತ್ತು ಇದು ಕೇಂದ್ರ ಸರ್ಕಾರದ ನಿರ್ಧಾರ. ಇದರಲ್ಲಿ ರಾಜ್ಯ ಸರ್ಕಾರದ ಪಾತ್ರ ಇರುವುದಿಲ್ಲ ಎಂದು ರಾಜ್ಯಪಾಲರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಪೌರತ್ವ ವಿಚಾರ ಕೇಂದ್ರ ಸರ್ಕಾರದ ಅಧೀನದಲ್ಲಿ ಬರುತ್ತದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅನಗತ್ಯವಾಗಿ ಸಮಯ ಹಾಳು ಮಾಡುತ್ತಿದೆ. ವಿಧಾನ ಸಭೆಯಲ್ಲಿ ಸಿಎಎ ವಿರುದ್ಧ ನಿರ್ಣಯ ಅಂಗೀಕರಿಸಿರುವುದು ಕಾನೂನು ಬಾಹಿರ ಎಂದು ಹೇಳಿದ್ದಾರೆ.

ಪೌರತ್ವ ಕಾಯ್ದೆ ಕೇರಳ ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಏಕೆಂದರೆ ಇಲ್ಲಿ ಯಾವುದೇ ಅಕ್ರಮ ವಲಸಿಗರು ಇಲ್ಲ. ರಾಜ್ಯದ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ ಎಂದು ರಾಜ್ಯಪಾಲರು ತಿಳಿಸಿದ್ದಾರೆ.

ಆಧಾರ:ಸಂಯುಕ್ತ ಕರ್ನಾಟಕ, ದಿನಾಂಕ:03.01.2020

## 5. ಕರ್ನೂಲ್ ಕರ್ನಾಟಕಕ್ಕೆ ಸೇರಿಸಲು ಟಿಡಿಪಿ ಹೋರಾಟ

ಆಂಧ್ರದ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಸಿಎಂ ಜಗನ್ ಮೋಹನ್‌ರೆಡ್ಡಿ ಮೂರು ರಾಜಧಾನಿಗಳ ಸ್ಥಾಪನೆಗೆ ಕೈಗೊಂಡ ನಿರ್ಣಯ ಗಡಿಯಲ್ಲಿ ಹೋರಾಟದ ಕಿಚ್ಚುಹೊತ್ತಿಸಿದೆ. ವಿಶಾಖಪಟ್ಟಣಂ ರಾಜಧಾನಿ ಮಾಡುವುದಾದರೆ ಕರ್ನೂಲು ಲೋಕಸಭೆ ಕ್ಷೇತ್ರವನ್ನು ಕರ್ನಾಟಕಕ್ಕೆ ಸೇರಿಸುವಂತೆ ಪ್ರಮುಖ ಪ್ರತಿಪಕ್ಷ ತೆಲುಗುದೇಶಂ ಹೋರಾಟಕ್ಕೆ ಸಿದ್ಧತೆ ನಡೆಸಿರುವುದು ರಾಯಲಸೀಮಾ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.

ಕನ್ನಡ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಕರ್ನೂಲು ಜಿಲ್ಲೆಯ ಮಂತ್ರಾಲಯಂ, ಕೋಸಗಿ, ಆದೋನಿ, ಎಮ್ಮಿಗನೂರು ಸುತ್ತಲಿನ ಪ್ರದೇಶದಲ್ಲಿ ಈ ರೀತಿಯ ಹೋರಾಟಕ್ಕೆ ವೇದಿಕೆ ನಿಧಾನವಾಗಿ ಸಜ್ಜಾಗುತ್ತಿದೆ. ಕರ್ನೂಲು ಲೋಕ ಸಭೆ ಕ್ಷೇತ್ರ ವ್ಯಾಪ್ತಿಯ ನಿವಾಸಿಗಳೆಲ್ಲರೂ ಮೂಲತಃ ಕನ್ನಡಿಗರೇ ಆಗಿರುವುದರಿಂದ ತಮ್ಮನ್ನು ಬಳ್ಳಾರಿ ಜಿಲ್ಲೆಗೆ ಸೇರಿಸಿ ಎಂದು ಕೂಗೆಬ್ಬಿಸಲು ಟಿಡಿಪಿ ಮುಂದಾಗಿದೆ. ಈ ಹೋರಾಟವನ್ನು ಮಂತ್ರಾಲಯದಿಂದಲೇ ಆರಂಭಿಸಲು ಸಿದ್ಧತೆ ನಡೆದಿದೆ.

ಮಂತ್ರಾಲಯ ವಿಧಾನ ಸಭೆ ಕ್ಷೇತ್ರದ ಟಿಡಿಪಿ ನಾಯಕ ಪಾಲಕುರ್ತಿ ತಿಕ್ಕಾರೆಡ್ಡಿ ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದಾರೆ. ವಿಶಾಖಪಟ್ಟಣಂಗೆ ತಲುಪಲು 21 ತಾಸು ಪ್ರಯಾಣಿಸಬೇಕು. ಬೆಂಗಳೂರೇ ಅದಕ್ಕಿಂತ ಹತ್ತಿರದಲ್ಲಿದೆ. ಕರ್ನೂಲು ಕ್ಷೇತ್ರ ವ್ಯಾಪ್ತಿಯಲ್ಲಿ ಇರುವವರು ಮೂಲತಃ ಕನ್ನಡ ಭಾಷಿಕರಾಗಿದ್ದಾರೆ. ಕರ್ನಾಟಕಕ್ಕೆ ಸೇರಿಸಿಬಿಡಿ

ಎಂದು ಹೇಳಿಕೆ ನೀಡಿರುವ ಅವರು, ಹೊಸ ರಾಜಕೀಯ ವರಸೆ ಆರಂಭಿಸಿರುವುದು ಬಿಕ್ಕಟ್ಟು ಸೃಷ್ಟಿಸುವ ಸಾಧ್ಯತೆಯಿದೆ.

ಆಧಾರ:ವಿಜಯಕರ್ನಾಟಕ, ದಿನಾಂಕ:03.01.2020

## 6. ಸಂವಿಧಾನ ಕರಡು ರಚಿಸಿದ್ದು ಕನ್ನಡಿಗ ಬ್ರಾಹ್ಮಣ ರಾವ್

'ಭಾರತದ ಸಂವಿಧಾನದ ಕರಡು ರಚನೆಯ ಶ್ರೇಯಸ್ಸನ್ನು ಬ್ರಾಹ್ಮಣರಾಗಿದ್ದ ಬಿ.ಎನ್.ರಾವ್ ಅವರಿಗೆ ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ನೀಡಿದ್ದರು' ಎಂದು ಗುಜರಾತ್ ವಿಧಾನ ಸಭಾಧ್ಯಕ್ಷ ರಾಜೇಂದ್ರ ತ್ರಿವೇದಿ ಹೇಳಿದರು. ಅಧಿಕಾರಿಯಾಗಿದ್ದ ರಾವ್ ಅವರು ಕರ್ನಾಟಕದ ಮಂಗಳೂರು ಮೂಲದವರು ಎಂಬುದು ವಿಶೇಷ.

ಮಹಾ ಬ್ರಾಹ್ಮಣ ಸಮ್ಮೇಳನದಲ್ಲಿ ಮಾತನಾಡಿದ ಅವರು, 'ಭಾರತದ ಸಂವಿಧಾನ ರಚಿಸಲು 60 ದೇಶಗಳ ಸಂವಿಧಾನ ಅಧ್ಯಯನ ಮಾಡಲಾಯಿತು ಎಂಬುದು ನಿಮಗೆ ಗೊತ್ತೇ? ಸಂವಿಧಾನದ ಕರಡನ್ನು ಅಂಬೇಡ್ಕರ್ ಅವರಿಗೆ ನೀಡಿದ್ದು ಯಾರು ಎಂಬುದು ಗೊತ್ತೇ? ಸಂವಿಧಾನ ಎಂದರೆ ನಾವೆಲ್ಲ ಅಂಬೇಡ್ಕರ್ ಅವರನ್ನು ನೆನೆಯುತ್ತೇವೆ. ಆದರೆ ಸಂವಿಧಾನದ ಕರಡು ಸಿದ್ಧಪಡಿಸಿದ್ದು ಬ್ರಾಹ್ಮಣರಾದ ಬೆನೆಗಲ್ ನರಸಿಂಗರಾವ್ ಅವರು ಎಂದು ಅಂಬೇಡ್ಕರ್ ಅವರೇ ಹೇಳಿದ್ದರು. ಅಂಬೇಡ್ಕರ್‌ರನ್ನು ಮುಂದಕ್ಕೆ ತಂದು ಅವರ ಹಿಂದಿದ್ದವರೇ ರಾವ್. 1949ರ ನವೆಂಬರ್ 25ರ ತಮ್ಮ ಭಾಷಣದಲ್ಲಿ ಅಂಬೇಡ್ಕರ್ ಅವರೇ ಈ ವಿಚಾರವನ್ನು ಒಪ್ಪಿಕೊಂಡಿದ್ದರು' ಎಂದು ಹೇಳಿದ್ದಾರೆ.

ಆಧಾರ:ಕನ್ನಡಪ್ರಭ, ದಿನಾಂಕ:04.01.2020

## 7. ಗೋವಾ ವಿಧಾನ ಸಭೆಯಲ್ಲಿ ಮಹದಾಯಿ ಗದ್ದಲ

### ಗೋವಾ ವಿಧಾನ ಸಭೆಯಲ್ಲಿ ಮಹದಾಯಿ ಪರ ಘೋಷಣಾ ಪತ್ರ ಪ್ರದರ್ಶಿಸಿದ ಶಾಸಕರು.

ಗೋವಾ ವಿಧಾನ ಸಭಾ ವಿಶೇಷ ಅಧಿವೇಶನದ ದಿನ ಮಹದಾಯಿ ನದಿ ನೀರು ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷಗಳೂ ಚರ್ಚೆಗೆ ಅವಕಾಶ ಕಲ್ಪಿಸಿ ಇನ್ನೊಂದು ದಿನ ಅಧಿವೇಶನ ವಿಸ್ತರಿಸುವಂತೆ ಆಗ್ರಹಿಸಿ ತೀವ್ರ ಗದ್ದಲ ನಡೆಸಿದವು. ಆದರೆ, ಸಭಾಪತಿ ರಾಜೇಶ್ ಪಾಟ್ನೇಕರ್ ಇದಕ್ಕೆ ಅವಕಾಶ ನೀಡದೆ ಅಧಿವೇಶನವನ್ನು ಫೆಬ್ರವರಿ 3ಕ್ಕೆ ಮುಂದೂಡಿದರು.

ಇದರಿಂದ ಕೆರಳಿದ ಕಾಂಗ್ರೆಸ್, ಗೋವಾ ಫಾರ್ವರ್ಡ್ ಮತ್ತು ಎಂಜಿಪಿ ಪಕ್ಷಗಳ ಶಾಸಕರು ತೀವ್ರ ಗದ್ದಲ ಆರಂಭಿಸಿದರು. 'ಅಮ್ಚಿ ಮಹದಾಯಿ ಆಮ್ಕಾ ಜಾಯ್' (ನಮ್ಮ ಮಹದಾಯಿ ನಮಗೆ ಬೇಕು) ಎಂದು ಪೋಸ್ಟರ್ ಹಿಡಿದು ಘೋಷಣೆ ಕೂಗಿದರು. "ಮಹದಾಯಿ ನದಿ ನೀರು ನಮಗೆ ಅತ್ಯಂತ ಮುಖ್ಯ. ಅದನ್ನು ಕರ್ನಾಟಕ ತಿರುಗಿಸಿಕೊಳ್ಳುವುದನ್ನು ತಡೆಯಬೇಕಿದೆ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆಯಾಗಬೇಕು" ಎಂದು ಪ್ರತಿಪಕ್ಷದ ನಾಯಕ ದಿಗಂಬರ್ ಕಾಮತ್ ಪಟ್ಟುಹಿಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಪ್ರಮೋದ್ ಸಾವಂತ್, "ಮಹದಾಯಿ ನದಿ ನನಗೆ ತಾಯಿಗಿಂತ ಹೆಚ್ಚು", ಎಂಬ ಮಾತನ್ನು ಪುನರುಚ್ಚರಿಸಿದರು. "ಮಹದಾಯಿ ನದಿ ಉಳಿವಿಗಾಗಿ ನಾನು ಏನು ಬೇಕಾದರೂ ಮಾಡಲು ಸಿದ್ಧನಿದ್ದೇನೆ", ಎಂದರು.

"ಇದು ಕೇಂದ್ರ ಸರ್ಕಾರದ ತಿದ್ದುಪಡಿ ವಿಧೇಯಕ ಅಂಗೀಕರಿಸಲು ಕರೆದ ವಿಶೇಷ ಅಧಿವೇಶನವಾಗಿರುವುದರಿಂದ ಅಧಿವೇಶನ ಕಲಾಪವನ್ನು ಇನ್ನೊಂದು ದಿನ ಮುಂದುವರೆಸಲು ಸಾಧ್ಯವಿಲ್ಲ", ಎಂದು ಸಭಾಪತಿ ರಾಜೇಶ್ ಪಾಟ್ನೇಕರ್ ಸ್ಪಷ್ಟವಾಗಿ ಹೇಳಿದರು.

ಆಧಾರ:ವಿಜಯ ಕರ್ನಾಟಕ, ದಿನಾಂಕ:08.01.2020

## 8. ಲಡಾಕ್ ರೈತರಿಗೆ ಡಿಹಾರ್ ಭರವಸೆ

ಈ ಮೊದಲು ಕಾಡು-ಮೇಡು ಅಲೆದು ಗೆಡ್ಡೆಗೆಣಸು ಆಯ್ದು ತಿನ್ನುತ್ತಿದ್ದ ಲಡಾಖ್ ರೈತರು, ಇಂದು ಸೀಮಿತ ಪ್ರದೇಶದಲ್ಲಿ ಉತ್ತು-ಭಿತ್ತಿ ಭರಪೂರ ಬೆಳೆ ಬೆಳೆಯುತ್ತಿದ್ದಾರೆ. ಅಷ್ಟೇ ಅಲ್ಲ, ಆ ಬೆಳೆಯನ್ನು ಅಲ್ಲಿಯೇ

ಗಡಿ ಕಾಯುವ ಯೋಧರಿಗೆ ಪೂರೈಸುತ್ತಿದ್ದು, ಪ್ರತಿ ವರ್ಷ ಸರಾಸರಿ 25–30 ಸಾವಿರ ಆದಾಯ ಗಳಿಸುತ್ತಿದ್ದಾರೆ. ಈ ಮೂಲಕ ಸ್ವಾವಲಂಬಿ ಜೀವನಕ್ಕೆ ಮುನ್ನುಡಿ ಬರೆದಿದ್ದಾರೆ.

ಇದೆಲ್ಲವೂ ಸಾಧ್ಯವಾಗಿದ್ದು ಡಿಆರ್‌ಡಿಒದ ಅಂಗ ಸಂಸ್ಥೆ ಡಿಹಾರ್ (ಡಿಫೆನ್ಸ್ ಇನ್‌ಸ್ಟಿಟ್ಯೂಟ್ ಆಫ್ ಹೈ ಆಲ್ಟಿಟ್ಯೂಡ್ ರಿಸರ್ಚ್) ಪರಿಚಯಿಸಿದ 'ಸಂರಕ್ಷಿತ ಕೃಷಿ ತಂತ್ರಜ್ಞಾನ' ದಿಂದ. ಅತ್ಯಂತ ಶೀತ ಪ್ರದೇಶ ಇರುವುದರಿಂದ ಲಡಾಖ್‌ನಲ್ಲಿ ಹಸಿರು ಮನೆ ಪ್ರಯೋಗ ಮಾಡಲಾಯಿತು. ಇದರಿಂದ ಈಗ ಸ್ಥಳೀಯವಾಗಿಯೇ ಆಹಾರ ಉತ್ಪಾದನೆ ಆಗುತ್ತಿದ್ದು, ಅಲ್ಲಿನ ಯೋಧರಿಗೆ ಪೂರೈಕೆಯಾಗುತ್ತಿದೆ. ಈ ಪ್ರಯೋಗದಿಂದ ಪ್ರತಿ ವರ್ಷ ಆಹಾರ ಸರಬರಾಜಿಗೆ ಖರ್ಚಾಗುತ್ತಿದ್ದ ಕೋಟ್ಯಂತರ ರೂ. ಉಳಿತಾಯ ಆಗುವುದರ ಜೊತೆಗೆ ಸಾವಿರಾರು ರೈತರ ಸಾಮಾಜಿಕ–ಆರ್ಥಿಕ ಬದಲಾವಣೆಯೂ ಸಾಧ್ಯವಾಗಿದೆ.

ಆಧಾರ:ಉದಯವಾಣಿ, ದಿನಾಂಕ:08.01.2020

## 9. ವಿಶೇಷ ಸ್ಥಾನಮಾನ ರದ್ಧತಿ ನಂತರ ವಸ್ತುಸ್ಥಿತಿ ಅಧ್ಯಯನಕ್ಕೆ ನಿಯೋಗ

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ಧತಿ ಬಳಿಕ ಅಲ್ಲಿನ ವಸ್ತುಸ್ಥಿತಿ ಅಧ್ಯಯನಕ್ಕೆ ವಿವಿಧ ದೇಶಗಳ ರಾಜತಾಂತ್ರಿಕ ಅಧಿಕಾರಿಗಳನ್ನು ಒಳಗೊಂಡ 16 ಸದಸ್ಯರ ತಂಡ ಶ್ರೀನಗರಕ್ಕೆ ಭೇಟಿ ನೀಡಿದೆ. ಜನರನ್ನು ಭೇಟಿ ಮಾಡಿದ ತಂಡದ ಸದಸ್ಯರು ರಾಜ್ಯದಲ್ಲಿನ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದುಕೊಂಡರು.

ಕಾಶ್ಮೀರದಲ್ಲಿ ಗಲಭೆಗೆ ಪಾಕ್ ಹಸ್ತಕ್ಷೇಪ ಕಾರಣ. ಪಾಕ್ ಸುಮ್ಮನಿದ್ದರೆ ಕಾಶ್ಮೀರವೂ ಶಾಂತವಾಗಿರುತ್ತದೆ. ರಾಜತಾಂತ್ರಿಕರ ತಂಡ ಪಾಕ್ ಮೇಲೆ ಒತ್ತಡ ತರಬೇಕು ಎಂದು ಕೆಲ ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದರು ಎನ್ನಲಾಗಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿ ಅನ್ವಯ ಇದ್ದ ವಿಶೇಷ ಸ್ಥಾನಮಾನವನ್ನು ಕಳೆದ ಆಗಸ್ಟ್ 5 ರಂದು ರದ್ದುಗೊಳಿಸಿದ ಬಳಿಕ ಕಾಶ್ಮೀರ ಕಣಿವೆಯಲ್ಲಿ ಸಂಪರ್ಕ, ಸಂವಹನ ಕಡಿತ ಮತ್ತು ರಾಜಕೀಯ ನಾಯಕರ ಬಂಧನದ ಬಗ್ಗೆ ವಿಶ್ವಸಮುದಾಯದಿಂದ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಾಜತಾಂತ್ರಿಕರ ತಂಡವನ್ನು ಇದೇ ಮೊದಲ ಬಾರಿಗೆ ಕಾಶ್ಮೀರಕ್ಕೆ ಕಳುಹಿಸಿದೆ. ಕಳೆದ ಅಕ್ಟೋಬರ್‌ನಲ್ಲಿ ಐರೋಪ್ಯ ಸಂಸತ್ತಿನ 23 ಸದಸ್ಯರನ್ನು ಸ್ವಯಂಸೇವಾ ಸಂಸ್ಥೆಯೊಂದು ಕಾಶ್ಮೀರಕ್ಕೆ ಕರೆದೊಯ್ದಿತ್ತು. ಇದನ್ನು ಖಾಸಗಿ ಪ್ರವಾಸ ಎಂದು ಕೇಂದ್ರ ಸರ್ಕಾರ ಹೇಳಿತ್ತು. ವಿಶೇಷ ಸ್ಥಾನಮಾನ ರದ್ಧತಿ ನಂತರ ಜಮ್ಮು–ಕಾಶ್ಮೀರ ಕೇಂದ್ರಾಡಳಿತ ಪ್ರದೇಶ (ಶಾಸನಸಭೆ ಸಹಿತ) ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶ (ಶಾಸನಸಭೆ ರಹಿತ) ಎಂದು ಪುನರ್ ರಚಿಸಲಾಯಿತು.

ಅಮೇರಿಕ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ವಿಯೆಟ್ನಾಂ, ನಾರ್ವೆ, ಮಾಲ್ಡೀವ್ಸ್, ದಕ್ಷಿಣ ಕೊರಿಯಾ, ಮೊರಾಕೊ, ನೈಜೀರಿಯಾ, ನೈಗರ್, ಗಯಾನಾ, ಅರ್ಜೆಂಟೀನಾ, ಫಿಲಿಪ್ಪೀನ್ಸ್, ಟೋಗೊ, ಫಿಜಿ, ಪೆರು, ಮಧ್ಯಪ್ರಾಚ್ಯದ ಹಲವು ರಾಷ್ಟ್ರಗಳ ಪ್ರತಿನಿಧಿಗಳು. ಮೊದಲು 18 ಸದಸ್ಯರ ತಂಡ ಕಾಶ್ಮೀರಕ್ಕೆ ಭೇಟಿ ನೀಡಲಿದೆ ಎಂದು ಸರ್ಕಾರ ಹೇಳಿತ್ತು. ಆದರೆ, ಐರೋಪ್ಯ ಒಕ್ಕೂಟದ ಇಬ್ಬರು ಸದಸ್ಯರು ಹಿಂದೆ ಸರಿದ ಕಾರಣ 16 ಮಂದಿ ಮಾತ್ರ ಭೇಟಿ ನೀಡಿದ್ದಾರೆ.

ರಾಜ ತಾಂತ್ರಿಕರ ತಂಡವನ್ನು ಭೇಟಿಯಾದ ಎಂಟು ಮುಖಂಡರನ್ನು ಪಿಡಿಪಿಯಿಂದ ಉಚ್ಚಾಟಿಸಲಾಗಿದೆ. ಕಾಶ್ಮೀರಿಗಳ ಆಶಯಕ್ಕೆ ವಿರುದ್ಧವಾಗಿ ವರ್ತಿಸಿದವರ ಮೇಲೆ ಕ್ರಮ ಜರುಗಿಸಲಾಗಿದೆ ಎಂದು ಪಕ್ಷದ ಶಿಸ್ತುಕ್ರಮ ಸಮಿತಿ ಹೇಳಿದೆ.

ಆಧಾರ:ವಿಜಯವಾಣಿ, ದಿನಾಂಕ:08.01.2020

## 10. ಕಾಶ್ಮೀರಿಗರ ಸಂತಸ

ಇಂಟರ್‌ನೆಟ್ ಸೇವೆಯ ನಿರ್ಬಂಧವನ್ನು ಪರಿಶೀಲಿಸುವಂತೆ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೀಡಿರುವ ಆದೇಶವು ಇಲ್ಲಿಯ ಜನರಲ್ಲಿ ಸಮಾಧಾನ ಮೂಡಿಸಿದೆ. ರಾಜ್ಯದಲ್ಲಿ ಶೀಘ್ರವೇ ಇಂಟರ್‌ನೆಟ್ ಸೇವೆ ಪುನರಾರಂಭವಾಗಬಹುದೆಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸುತ್ತಿದ್ದಾರೆ.

'ಇಂದಿನ ಪರಿಸ್ಥಿತಿಯಲ್ಲಿ ಇಂಟರ್‌ನೆಟ್ ಮೇಲೆ ಹೇರಿದ್ದ ನಿಷೇಧದಿಂದಾಗಿ ಐದು ತಿಂಗಳಿನಿಂದ ವ್ಯಾಪಾರ ವಹಿವಾಟಿಗೆ ಭಾರಿ ತೊಂದರೆಯಾಗಿದೆ. ಸರ್ಕಾರ ಶೀಘ್ರದಲ್ಲೇ ಅದನ್ನು ಪುನಃ ಆರಂಭಿಸಬಹುದು ಎಂದು ಭಾವಿಸಿದ್ದೇವೆ' ಎಂದು ಕಾಶ್ಮೀರ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಶೇಖ್ ಆಶಿಕ್ ಹೇಳಿದ್ದಾರೆ.

'ಜಮ್ಮು–ಕಾಶ್ಮೀರ ಈಗ ಬಹುತೇಕ ಶಾಂತಿಯುತವಾಗಿದೆ. ಇಂಟರ್‌ನೆಟ್ ಸೇವೆ ಪುನರಾರಂಭಿಸುವುದರಿಂದ ಇಲ್ಲಿನ ಜನರಿಗೆ ಶೈಕ್ಷಣಿಕ ಮತ್ತು ಆರೋಗ್ಯ ಸೇವೆಗಳನ್ನು ನೀಡಲು ಸಾಧ್ಯವಾಗಲಿದೆ' ಎಂದು ಮಾಜಿ ಸಚಿವ ಅಲ್ತಾಫ್ ಬುಖಾರಿ ಹೇಳಿದ್ದಾರೆ.

**'ಹಕ್ಕು ತಡೆಗೆ ಸೆಕ್ಷನ್ 144 ಬಳಸುವಂತಿಲ್ಲ'**

ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಆಗಬಹುದು ಎಂಬುದಕ್ಕೆ ಆಧಾರಗಳಿರುವ 'ತುರ್ತು ಸಂದರ್ಭ'ದಲ್ಲಿ ಮಾತ್ರ ಅಪರಾಧ ದಂಡ ಸಂಹಿತೆಯ 144ನೇ ಸೆಕ್ಷನ್ ಅಡಿಯಲ್ಲಿ ಪ್ರತಿಬಂಧಕಾಜ್ಞೆ ಹೇರುವುದಕ್ಕೆ ಮ್ಯಾಜಿಸ್ಟ್ರೇಟ್‌ಗೆ ಅವಕಾಶ ಇದೆ. ಅಭಿಪ್ರಾಯ ಅಥವಾ ಅಸಮಾಧಾನವನ್ನು ಕಾನೂನುಬದ್ಧವಾಗಿ ವ್ಯಕ್ತಪಡಿಸುವುದಕ್ಕೆ ಅಥವಾ ಪ್ರಜಾಸತ್ತಾತ್ಮಕ ಹಕ್ಕುಗಳ ಚಲಾವಣೆಗೆ ತಡೆ ಒಡ್ಡುವುದಕ್ಕಾಗಿ ಈ ಸೆಕ್ಷನ್ ಅನ್ನು ಬಳಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ನಿಷೇಧಾಜ್ಞೆ ಹೇರುವಾಗ ಮ್ಯಾಜಿಸ್ಟ್ರೇಟ್‌ಗಳು ವಿವೇಚನೆ ಬಳಸಬೇಕು. ಎಷ್ಟು ಅಗತ್ಯವೋ ಅಷ್ಟು ಪ್ರಮಾಣದ ನಿರ್ಬಂಧವನ್ನಷ್ಟೇ ಹೇರಬೇಕು ಎಂಬ ತತ್ವ ಅನುಸರಿಸಬೇಕು ಎಂದು ಪೀಠ ಹೇಳಿದೆ.

ಅಪರಾಧ ದಂಡ ಸಂಹಿತೆಯ (ಸಿಆರ್‌ಪಿಸಿ) 144ನೇ ಸೆಕ್ಷನ್ 1973ರಲ್ಲಿ ಜಾರಿಗೆ ಬಂತು. ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಜನರು ಒಂದೆಡೆ ಸೇರುವುದನ್ನು ನಿರ್ಬಂಧಿಸುವ ಆದೇಶ ಹೊರಡಿಸಲು ಮ್ಯಾಜಿಸ್ಟ್ರೇಟ್‌ಗೆ ಈ ಸೆಕ್ಷನ್ ಅಧಿಕಾರ ನೀಡುತ್ತದೆ. ಇದನ್ನು ಉಲ್ಲಂಘಿಸಿ ಜನರು ಒಂದೆಡೆ ಸೇರಿದರೆ ಅದನ್ನು 'ಕಾನೂನುಬಾಹಿರ ಸಭೆ' ಎಂದು ಪರಿಗಣಿಸಬಹುದು. ಅವರ ವಿರುದ್ಧ ದೊಂಬಿ ಪ್ರಕರಣ ದಾಖಲಿಸಬಹುದು.

144ನೇ ಸೆಕ್ಷನ್ ಅಡಿಯಲ್ಲಿನ ಪ್ರತಿಬಂಧಕಾಜ್ಞೆಯು 2 ತಿಂಗಳಿಗಿಂತ ಹೆಚ್ಚು ಕಾಲ ಇರುವಂತಿಲ್ಲ. ಆದರೆ, ರಾಜ್ಯ ಸರ್ಕಾರವು ವಿವೇಚನಾಧಿಕಾರ ಬಳಸಿ ಈ ಪ್ರತಿಬಂಧಕಾಜ್ಞೆಯನ್ನು ಆರು ತಿಂಗಳವರೆಗೆ ವಿಸ್ತರಿಸಬಹುದು. ಪ್ರದೇಶವು ಸಹಜ ಸ್ಥಿತಿಗೆ ಮರಳಿದ ಕೂಡಲೇ ಪ್ರತಿಬಂಧಕಾಜ್ಞೆ ಹಿಂದಕ್ಕೆ ಪಡೆಯಬೇಕು.

ಸಿಆರ್‌ಪಿಸಿಯ 144ನೇ ಸೆಕ್ಷನ್ ಅನ್ನು ಪರಿಹಾರಾತ್ಮಕ ಕ್ರಮವಾಗಿಯೂ ಜಾರಿಗೆ ತರಬಹುದು. ಅಪಾಯದ ಪರಿಸ್ಥಿತಿಯಲ್ಲಿ ಮಾತ್ರವಲ್ಲ, ಅಪಾಯದ ಮುನ್ಸೂಚನೆ ಇದ್ದರೂ ಇದನ್ನು ಜಾರಿಗೆ ತರಬಹುದು. ಆದರೆ ಅಪಾಯವು 'ತುರ್ತು ಸ್ಥಿತಿ' ಯಷ್ಟು ತೀವ್ರವಾಗಿರಬೇಕು.

ಕಾನೂನುಬದ್ಧವಾಗಿ ಅಭಿಪ್ರಾಯ ವ್ಯಕ್ತಪಡಿಸುವುದನ್ನು, ಕುಂದುಕೊರತೆ ಹೇಳಿಕೊಳ್ಳುವುದನ್ನು ಮಾತ್ರ ಪ್ರಜಾಸತ್ತಾತ್ಮಕವಾದ ಯಾವುದೇ ಹಕ್ಕಿನ ಚಲಾವಣೆಯನ್ನು ತಡೆಯಲು 144ನೇ ಸೆಕ್ಷನ್ ಅನ್ನು ಹೇರಬಾರದು. ಸಾಕ್ಷ್ಯಗಳ ಆಧಾರದಲ್ಲಿ ಈ ಸೆಕ್ಷನ್ ಅನ್ನು ಜಾರಿಗೆ ತರಬಹುದು. ಆದರೆ ಸಾಕ್ಷ್ಯಗಳ ವಿವರವನ್ನು ಆದೇಶದ ಪ್ರತಿಯಲ್ಲಿ ಕಡ್ಡಾಯವಾಗಿ ವಿವರಿಸಿರಬೇಕು. ಈ ಸೆಕ್ಷನ್ ಹೇರಿಕೆಗೆ ನೀಡಲಾಗಿರುವ ಕಾರಣವು, ಸಕಾರಣವಾಗಿರಬೇಕು. ಈ ಎಲ್ಲಾ ಅಂಶಗಳನ್ನು ನ್ಯಾಯಾಂಗದ ಪರಿಶೀಲನೆಗೆ ಒಡ್ಡಬಹುದು. ಈ ಸೆಕ್ಷನ್ ಅನ್ನು ಪದೇಪದೇ ಹೇರುವುದು ಅಧಿಕಾರದ ದುರುಪಯೋಗ ಎನಿಸಿಕೊಳ್ಳುತ್ತದೆ. ಈ ಸೆಕ್ಷನ್ ಜಾರಿಗೆ ಬಂದಾಗ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗುತ್ತದೆ. ಈ ಹಕ್ಕುಗಳ ರಕ್ಷಣೆಗೆ ನ್ಯಾಯಾಲಯವು ಮಧ್ಯಪ್ರವೇಶಿಸಲೇಬೇಕು.

('ನ್ಯಾಯಾಲಯದ ಅಭಿಪ್ರಾಯದ ಆಧಾರದಲ್ಲಿ ಈ ಸೆಕ್ಷನ್ ಜಾರಿಗೆ ತರಲು ಸಾಧ್ಯವಿಲ್ಲ' ಎಂದು ಜಮ್ಮು–ಕಾಶ್ಮೀರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಪೀಠದ ಎದುರು ವಾದಿಸಿದ್ದರು')

ಆಧಾರ:ಪ್ರಜಾವಾಣಿ, ದಿನಾಂಕ:11.01.2020

## 11. ಏಕತಾ ಪ್ರತಿಮೆ ವಿಶ್ವದ 8ನೇ ಅದ್ಭುತ

ವಿಶ್ವಪ್ರಸಿದ್ಧ ತಾಜ್‌ಮಹಲ್ ಬಳಿಕ ಇದೀಗ ವಿಶ್ವದ ಎಂಟನೇ ಅದ್ಭುತವಾಗಿ ಗುಜರಾತ್‌ನಲ್ಲಿ ನಿರ್ಮಾಣವಾಗಿರುವ ಉಕ್ಕಿನ ಮನುಷ್ಯ ಖ್ಯಾತಿಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜಗತ್ತಿನಲ್ಲೇ ಅತಿ

ಎತ್ತರದ್ದಾಗಿರುವ ಈ ಏಕತಾ ಪ್ರತಿಮೆ ಸೇರ್ಪಡೆಯಾಗುವ ಮೂಲಕ ಭಾರತದ ಹೆಗ್ಗಳಿಕೆಗೆ ಮತ್ತೊಮ್ಮೆ ವಿಶ್ವಮಟ್ಟಕ್ಕೇರಿದೆ.

ಆಧಾರ:ಸಂಯುಕ್ತ ಕರ್ನಾಟಕ, ದಿನಾಂಕ:16.01.2020

## 12. ಪೌರತ್ವ ಕಾಯಿದೆ ವಿರುದ್ಧ ನಿರ್ಣಯ ಮಂಡಿಸಿದ ಪಂಜಾಬ್

ಪಂಜಾಬ್ ವಿಧಾನ ಸಭೆ ಪೌರತ್ವ (ತಿದ್ದುಪಡಿ) ಕಾಯಿದೆ (ಸಿಎಎ) ವಿರುದ್ಧ ನಿರ್ಣಯವನ್ನು ಅಂಗೀಕರಿಸಿದ್ದು, ಈ ಕಾಯಿದೆಯನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಕೇರಳ ನಂತರ, ಸಿಎಎ ವಿರುದ್ಧ ನಿರ್ಣಯವನ್ನು ಅಂಗೀಕರಿಸಿದ ಎರಡನೇ ರಾಜ್ಯ ಪಂಜಾಬ್. ಸಂಸದೀಯ ವ್ಯವಹಾರಗಳ ಸಚಿವ ಬ್ರಹ್ಮ್ ಮೊಹಿಂದ್ರಾ ಅವರು ಮಂಡಿಸಿದ ನಿರ್ಣಯವನ್ನು ಮೂರು ಗಂಟೆಗಳ ಚರ್ಚೆಯ ನಂತರ ವಿಧಾನ ಸಭೆಯಲ್ಲಿ ಧ್ವನಿ ಮತದಿಂದ ಅಂಗೀಕರಿಸಲಾಯಿತು. ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರಮುಖ ವಿರೋಧ ಪಕ್ಷದ ಆಮ್ ಆದ್ಮಿ ಪಕ್ಷ (ಎಎಪಿ) ಈ ನಿರ್ಣಯವನ್ನು ಬೆಂಬಲಿಸಿದರೆ, ಬಿಜೆಪಿ ಇದನ್ನು ವಿರೋಧಿಸಿತು. ತಿದ್ದುಪಡಿ ಮಾಡಿದ ಕಾನೂನಿನಡಿಯಲ್ಲಿ ಪೌರತ್ವ ನೀಡಬಹುದಾದ ಸಮುದಾಯಗಳ ಪಟ್ಟಿಯಲ್ಲಿ ಮುಸ್ಲಿಮರನ್ನು ಸೇರಿಸಲು ಎಸ್‌ಎಡಿ ಕೋರಿತು. ಸಂಸತ್ತು ಜಾರಿಗೆ ತಂದ ಸಿಎಎ ದೇಶದಾದ್ಯಂತ ವ್ಯಾಪಕ ಪ್ರತಿಭಟನೆಗಳೊಂದಿಗೆ ಸಾಮಾಜಿಕ ಅಶಾಂತಿಗೆ ಕಾರಣವಾಗಿದೆ. ಪಂಜಾಬ್ ರಾಜ್ಯವೂ ಈ ಶಾಸನದ ವಿರುದ್ಧ ಪ್ರತಿಭಟನೆಗಳಿಗೆ ಸಾಕ್ಷಿಯಾಯಿತು. ರಾಜ್ಯದ ಶಾಂತಿ, ಸುವ್ಯವಸ್ಥೆಗೆ ಧಕ್ಕೆಯುಂಟಾಗಿದೆ ಎಂದು ಸಚಿವ ಮೊಹಿಂದ್ರಾ ನಿರ್ಣಯವನ್ನು ಓದಿದರು.

ಸಿಎಎ, ರಾಷ್ಟ್ರೀಯ ಪೌರತ್ವ ದಾಖಲಾತಿ(ಎನ್‌ಆರ್‌ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ದಾಖಲಾತಿ(ಎನ್‌ಪಿಆರ್)ಬಗ್ಗೆ ಸದನದ ಆಶಯದಂತೆ ಸರ್ಕಾರ ನಡೆದುಕೊಳ್ಳುತ್ತದೆ ಎಂದು ರಾಜ್ಯ ಕಾಂಗ್ರೆಸ್ ಹೇಳಿತ್ತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಸಮಾಜವನ್ನು ವಿಭಜಿಸುವ ಇಂತಹ ಕಾಯಿದೆಯನ್ನು ಜಾರಿಗೆ ತರಲು ತಮ್ಮ ಸರ್ಕಾರ ಬಿಡುವುದಿಲ್ಲ ಎಂದು ಹೇಳಿದ್ದರು.

ಆಧಾರ:ವಿಶ್ವವಾಣಿ, ದಿನಾಂಕ:18.01.2020

## 13. ವಿವಾದ ಇರಬಹುದು ಪರಸ್ಪರರ ನಿರ್ಬಂಧ ಹೇರುವ ಮಟ್ಟಕ್ಕೆ ಹೋಗಬಾರದು

ಪಾಕಿಸ್ತಾನಿಗಳು ಭಾರತ ಪ್ರವೇಶಿಸಲು ಸಾಧ್ಯವಾಗುವುದಾದರೆ ನಾವೇಕೆ ಬೆಳಗಾವಿ ಪ್ರವೇಶಿಸಲಾಗದು ಎಂದು ಶಿವಸೇನೆ ಸಂಸದ ಮತ್ತು ಪಕ್ಷದ ವಕ್ತಾರ ಸಂಜಯ್ ರಾವತ್ ಪ್ರಶ್ನಿಸಿದ್ದಾರೆ. ರಾವತ್‌ಗೆ ಬೆಳಗಾವಿ ಪ್ರವೇಶ ನಿಷೇಧಿಸಲಾಗಿದೆ ಎಂಬ ಬಗ್ಗೆ ಅವರು ಈ ಪ್ರತಿಕ್ರಿಯೆ ನೀಡಿದರು.

'ಪಾಕಿಸ್ತಾನಿಗಳು, ಬಾಂಗ್ಲಾದೇಶಿಗರು ಮತ್ತು ರೋಹಿಂಗ್ಯಾಗಳು ಭಾರತವನ್ನು ಪ್ರವೇಶಿಸಬಹುದು, ಆದರೆ ಮಹಾರಾಷ್ಟ್ರದ ಯಾರೂ ಬೆಳಗಾವಿಗೆ ಹೋಗಲಾಗದು. ಇದು ತಪ್ಪು' ಎಂದು ರಾಜ್ಯಸಭೆ ಸದಸ್ಯ ರಾವತ್ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಉಭಯ ರಾಜ್ಯಗಳ ಮಧ್ಯೆ ವಿವಾದ ಇರಬಹುದು, ಆದರೆ ಪರಸ್ಪರರ ಮೇಲೆ ನಿರ್ಬಂಧ ಹೇರುವ ಮಟ್ಟಕ್ಕೆ ಯಾರೂ ಹೋಗಬಾರದು ಎಂದರು.

ಬೆಳಗಾವಿಯಲ್ಲಿ ಸಾಂಸ್ಕೃತಿಕ, ಸಾಹಿತ್ಯಿಕ, ಕಾರ್ಯಕ್ರಮವಿದ್ದು ಜನರೊಂದಿಗೆ ಮಾತನಾಡಲು ತಾವು ಅಲ್ಲಿಗೆ ಹೋಗಬೇಕಿದೆ. ನಿರ್ಬಂಧವಿದ್ದರೆ ಇರಲಿ ಎಂದು ಪ್ರಶ್ನೆಯೊಂದಕ್ಕೆ ರಾವತ್ ಉತ್ತರಿಸಿದ್ದರು.

ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಮಹಾರಾಷ್ಟ್ರ ಸಚಿವ ರಾಜೇಂದ್ರ ಪಾಟೀಲ್ ಯಡ್ರಾವ್ಕರ್‌ಗೆ ಭಾಷಣ ಮಾಡಲು ಬಿಟ್ಟಿರಲಿಲ್ಲ ಎಂದು ಆರೋಪಿಸಲಾಗಿದೆ.

1980ರ ಭಾಷಾ ಗಲಭೆಯಲ್ಲಿ ಮೃತಪಟ್ಟ ಮರಾಠಿ ಪರ ಕಾರ್ಯಕರ್ತರ ಸ್ಮರಣೆಗಾಗಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಯಡ್ರಾವ್ಕರ್‌ರನ್ನು ಕರ್ನಾಟಕ ಪೊಲೀಸರು ವಶಕ್ಕೆ ಪಡೆದಿದ್ದರು.

ಆಧಾರ:ವಿಜಯವಾಣಿ, ದಿನಾಂಕ:19.01.2020

## 14. ಕೇರಳದಲ್ಲಿ ಸರ್ಕಾರ ರಾಜ್ಯಪಾಲರ ಸಂಘರ್ಷ

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ನಿರ್ಣಯಕ್ಕೆ ಸಹಿ ಹಾಕದೆ ವಾಪಸ್ ಕಳುಹಿಸಿದ ನಂತರ ಕಾಯ್ದೆ ರದ್ದುಪಡಿಸುವಂತೆ ಕೋರಿ ಸುಪ್ರೀಂ ಮೆಟ್ಟಿಲೇರಿರುವ ಕೇರಳ ಸರ್ಕಾರದ ಕ್ರಮಕ್ಕೆ ರಾಜ್ಯಪಾಲರು ಗರಂ ಆಗಿದ್ದಾರೆ. ತಮ್ಮ ಗಮನಕ್ಕೆ ತಾರದೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವ ಕುರಿತು ವರದಿ ನೀಡುವಂತೆ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವುದಾಗಿ ರಾಜಭವನದ ಮೂಲಗಳು ಖಚಿತಪಡಿಸಿವೆ. ಇದರಿಂದ ಸರ್ಕಾರ ಹಾಗೂ ರಾಜ್ಯಪಾಲರ ನಡುವಿನ ಸಂಘರ್ಷ ಉಲ್ಬಣಗೊಳ್ಳುವ ಸೂಚನೆ ಕಂಡುಬರುತ್ತಿದೆ.

ಮುಸ್ಲಿಮರನ್ನು ಹೊರತುಪಡಿಸಿ ಇತರರಿಗೆ ಪೌರತ್ವ ಕೊಡುವ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗದ ಸರ್ಕಾರ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದೆ.

ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ದೆಹಲಿಯಲ್ಲಿ ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸಿ, ಸರ್ಕಾರದ ಸಾರ್ವಜನಿಕ ವ್ಯವಹಾರ ಒಬ್ಬ ವ್ಯಕ್ತಿಯ ಅಥವಾ ಒಂದು ಪಕ್ಷದ ಇಷ್ಟಾನಿಷ್ಟಗಳಿಗೆ ತಕ್ಕಂತೆ ನಡೆಯಕೂಡದು. ಪ್ರತಿಯೊಬ್ಬರೂ ಕಾನೂನನ್ನು ಪಾಲಿಸಬೇಕು ಎಂದು ಈ ಮೊದಲು ಆಕ್ರೋಶ ವ್ಯಕ್ತಪಡಿಸಿದ್ದರು.

ವ್ಯವಹಾರಗಳ ನಿಯಮ ವಿಧಿ 34(2)ರ ಪ್ರಕಾರ ಕೇಂದ್ರ ಮತ್ತು ರಾಜ್ಯಗಳ ಬಾಂಧವ್ಯಕ್ಕೆ ಧಕ್ಕೆ ಬರುವಂತಹ ವಿಷಯಗಳನ್ನು ರಾಜ್ಯಪಾಲರ ಗಮನಕ್ಕೆ ತರಬೇಕಾಗಿದೆ ಎಂದವರು ಹೇಳಿದ್ದರು. ಆದರೆ ಯಾವುದೇ ನಿಯಮಗಳನ್ನು ತಾವು ಮೀರಿಲ್ಲ ಎಂದು ರಾಜ್ಯ ಕಾನೂನು ಸಚಿವ ಎ.ಕೆ.ಬಾಲನ್ ಹೇಳಿಕೊಂಡಿದ್ದರು.

ಆಧಾರ:ಸಂಯುಕ್ತ ಕರ್ನಾಟಕ, ದಿನಾಂಕ:20.01.2020

## 15. ಮೇಲ್ಮನೆಯಲ್ಲಿ ಜಗನ್‌ಗೆ ಹಿನ್ನಡೆ

ಆಂಧ್ರ ಪ್ರದೇಶಕ್ಕೆ ಮೂರು ರಾಜಧಾನಿ ಕಲ್ಪಿಸುವ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಕನಸಿಗೆ ವಿಧಾನ ಪರಿಷತ್ ಅಡ್ಡಿಯಾಗಿದೆ. ಮೂರು ರಾಜಧಾನಿ ಮಸೂದೆ ವಿರೋಧಿಸಿ ತೆಲುಗು ದೇಶಂ ಪಕ್ಷ (ಟಿಡಿಪಿ) ಮಂಡಿಸಿದ್ದ ಗೊತ್ತುವಳಿ ವಿಧಾನ ಪರಿಷತ್‌ನಲ್ಲಿ ಭಾರಿ ಗದ್ದಲದ ನಡುವೆ ಅಂಗೀಕಾರಗೊಂಡಿದೆ. ಟಿಡಿಪಿಯ 27 ಸದಸ್ಯರು ಗೊತ್ತುವಳಿಯನ್ನು ಬೆಂಬಲಿಸಿದರು. 13 ಮಂದಿ ವಿರೋಧಿಸಿದರು ಹಾಗೂ 9 ಮಂದಿ ಮತದಾನದಲ್ಲಿ ಭಾಗವಹಿಸಲಿಲ್ಲ. ಇಬ್ಬರು ಟಿಡಿಪಿ ಸದಸ್ಯರು ಪಕ್ಷ ನಿಷ್ಠೆ ಬದಲಿಸಿ ಗೊತ್ತುವಳಿಗೆ ವಿರುದ್ಧವಾಗಿ ಮತ ಚಲಾಯಿಸಿದರೆ, ಇನ್ನೊಬ್ಬ ಸದಸ್ಯ ಮತದಾನಕ್ಕೂ ಮುನ್ನ ಶಾಸಕತ್ವ ಹಾಗೂ ಟಿಡಿಪಿಗೆ ರಾಜೀನಾಮೆ ನೀಡಿದ ಕ್ಷಿಪ್ರ ಬೆಳವಣಿಗೆಗಳೂ ನಡೆದವು.

ಮೂರು ರಾಜಧಾನಿಗೆ ಸಂಬಂಧಿಸಿದ ಮಸೂದೆ ಹಾಗೂ ಆಂಧ್ರ ಪ್ರದೇಶ ರಾಜಧಾನಿ ವಲಯ ಅಭಿವೃದ್ಧಿ ಪ್ರಾಧಿಕಾರ ಹಿಂಪಡೆಯುವ ಮಸೂದೆ ವಿಧಾನ ಪರಿಷತ್‌ನಲ್ಲಿ ಮಂಡನೆಯಾಗಿದೆ. ಆದರೆ ಪ್ರತಿಪಕ್ಷ ಮಂಡಿಸಿದ್ದ ಗೊತ್ತುವಳಿ ಅಂಗೀಕಾರವಾಗಿರುವುದರಿಂದ ಈ ಎರಡೂ ಮಸೂದೆಗಳ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಹೀಗಾಗಿ ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಆರಂಭಿಕದ ಮಡುವಿಗೆ ಬಿದ್ದಿದೆ. ವಿಧಾನ ಸಭೆ ಈಗಾಗಲೇ ಮಸೂದೆಗಳನ್ನು ಅಂಗೀಕರಿಸಿದೆ.

ಮೂರು ರಾಜಧಾನಿ ಹೊಂದಲು ಅಡ್ಡಿಯಾಗಿರುವ ಮೇಲ್ಮನೆಯನ್ನೇ ರದ್ದುಮಾಡಲು ಸಿಎಂ ಜಗನ್ ಬಯಸಿದ್ದಾರೆ. ಈ ಕುರಿತ ಸಾಧ್ಯಸಾಧ್ಯತೆ ಬಗ್ಗೆ ಕಾನೂನು ಇಲಾಖೆ ಜೊತೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಟಿಡಿಪಿ ಸಂಸ್ಥಾಪಕ, ಮಾಜಿ ಮುಖ್ಯಮಂತ್ರಿ ಎನ್.ಟಿ.ರಾಮರಾವ್ 1985ರಲ್ಲಿ ಈ ಕೆಲಸ ಮಾಡಿದ್ದರು. ಮೇಲ್ಮನೆಗೆ ನಂತರ ಮರುಜೀವ ನೀಡಲಾಗಿತ್ತು.

ಆಧಾರ:ವಿಜಯವಾಣಿ, ದಿನಾಂಕ:23.01.2020

## 16. ಪರಿಷತ್ ರದ್ದತಿಗೆ ವಿಧಾನ ಸಭೆ ಒಪ್ಪಿಗೆ

ಆಂಧ್ರ ಪ್ರದೇಶಕ್ಕೆ ಮೂರು ರಾಜಧಾನಿಗಳನ್ನು ಸ್ಥಾಪಿಸುವ ಯೋಜನೆಗೆ ಅಡ್ಡಗೋಡೆಯಾಗಿರುವ ವಿಧಾನ ಪರಿಷತ್‌ನ್ನು ವಿಸರ್ಜಿಸುವ ನಿರ್ಣಯವನ್ನು ಆಂಧ್ರ ವಿಧಾನ ಸಭೆ ಅಂಗೀಕರಿಸಿದೆ. ಬಳಿಕ ವಿಧಾನ ಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಪರಿಷತ್ ವಿಸರ್ಜನೆಯ ಮುಂದಿನ ಪ್ರಕ್ರಿಯೆಗಾಗಿ ಅಂಗೀಕಾರವಾಗಿರುವ ನಿರ್ಣಯವನ್ನು ಸಂಸತ್‌ಗೆ ಕಳುಹಿಸಲಾಗುತ್ತದೆ.

ಆಂಧ್ರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸಚಿವ ಸಂಪುಟ, ಪರಿಷತ್ ವಿಸರ್ಜಿಸುವ ನಿರ್ಣಯಕ್ಕೆ ಒಪ್ಪಿಗೆ ನೀಡಿತ್ತು. ಮೂರು ರಾಜಧಾನಿಗಳಿಗೆ ಸಂಬಂಧಿಸಿದ ಮಸೂದೆ ಹಾಗೂ ಆಂಧ್ರ ಪ್ರದೇಶ ರಾಜಧಾನಿ ವಲಯ ಅಭಿವೃದ್ಧಿ ಪ್ರಾಧಿಕಾರ ಹಿಂಪಡೆಯುವ ಮಸೂದೆಗೆ ವಿಧಾನ ಪರಿಷತ್‌ನಲ್ಲಿ ಬಹುಮತ ಹೊಂದಿರುವ ತೆಲುಗುದೇಶಂ ಪಾರ್ಟಿ (ಟಿಡಿಪಿ) ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಸಿ.ಎಂ ಜಗನ್, ಪರಿಷತ್ ವಿಸರ್ಜನೆಗೆ ಮುಂದಾಗಿದ್ದಾರೆ. ವಿಧಾನ ಸಭೆಯಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಇರುವುದರಿಂದ ನಿರ್ಣಯಕ್ಕೆ ಸುಲಭವಾಗಿ ಅಂಗೀಕಾರ ಸಿಕ್ಕಿದೆ. ಆದರೆ ಬಿಜೆಪಿ ನಾಯಕರೂ ಕೂಡ ಮೂರು ರಾಜಧಾನಿ ನಿರ್ಧಾರದ ಬಗ್ಗೆ ಅಸಮಾಧಾನ ಹೊಂದಿದ್ದು, ಸಂಸತ್‌ನಲ್ಲಿ ನಿರ್ಣಯ ಅಂಗೀಕಾರವಾಗುತ್ತದೋ ಇಲ್ಲವೋ ಕಾದು ನೋಡಬೇಕಾಗಿದೆ.

ವಿಧಾನ ಪರಿಷತ್‌ನಲ್ಲಿ ಟಿಡಿಪಿ ಬಹುಮತ ಹೊಂದಿರುವುದರಿಂದ ಮೂರು ರಾಜಧಾನಿ ಮಸೂದೆ ವಿರೋಧಿಸಿ ಮಂಡಿಸಿದ್ದ ಗೊತ್ತುವಳಿಯು ವಿಧಾನ ಪರಿಷತ್‌ನಲ್ಲಿ ಭಾರಿ ಗದ್ದಲದ ನಡುವೆ ಅಂಗೀಕಾರಗೊಂಡಿತ್ತು. ಹೀಗಾಗಿ ಸಭಾಧ್ಯಕ್ಷರು ಮಸೂದೆಯನ್ನು ಆಯ್ಕೆ ಸಮಿತಿ ವಿವೇಚನಾಧಿಕಾರಕ್ಕೆ ವಹಿಸಿದ್ದಾರೆ. ನಿಯಮದ ಪ್ರಕಾರ ಯಾವುದೇ ಮಸೂದೆಗಳನ್ನು ಆಯ್ಕೆ ಸಮಿತಿ 3 ತಿಂಗಳ ಕಾಲ ಪರಿಶೀಲನೆ ನಡೆಸಬಹುದಾಗಿದೆ. ಆಂಧ್ರ ಆಭಿವೃದ್ಧಿಗಾಗಿ ಜಗನ್ ಮೂರು ರಾಜಧಾನಿ ನಿರ್ಮಿಸಲು ಚಿಂತಿಸಿದ್ದು, ಒಂದು ರಾಜಧಾನಿ ಆಡಳಿತಕ್ಕೆ, ಒಂದು ರಾಜಧಾನಿ ನ್ಯಾಯಾಂಗಕ್ಕೆ ಹಾಗೂ ಮತ್ತೊಂದು ರಾಜಧಾನಿ ಶಾಸಕಾಂಗಕ್ಕೆ ಕಾರ್ಯನಿರ್ವಹಿಸಲಿವೆ. ಕರ್ನೂಲ್‌ನ್ನು ನ್ಯಾಯಿಕ ರಾಜಧಾನಿ, ಅಮರಾವತಿ ಶಾಸಕಾಂಗ ರಾಜಧಾನಿ ಹಾಗೂ ವಿಶಾಖಪಟ್ಟಣಂನ್ನು ಆಡಳಿತಾತ್ಮಕ ರಾಜಧಾನಿಯನ್ನಾಗಿ ಮಾಡುವುದು ಜಗನ್ ಗುರಿಯಾಗಿದೆ.

ಆಧಾರ:ವಿಜಯವಾಣಿ, ದಿನಾಂಕ:28.01.2020

## 17. ಮೇಲ್ಮನೆ ಸುಮ್ಮನೆ

ಮೇಲ್ಮನೆಯು ಕಾಯಂ ಸದನ. ಸಂಸದೀಯ ವ್ಯವಸ್ಥೆಯಲ್ಲಿ ಈ ಸದನಕ್ಕೆ ಮಹತ್ವ ಇದೆ. ವಿಧಾನ ಸಭೆಯು ಐದು ವರ್ಷದ ಅವಧಿಗೆ ಆಯ್ಕೆಯಾಗುತ್ತದೆ. ಆದರೆ, ಪರಿಷತ್‌ನ ಮೂರನೇ ಒಂದರಷ್ಟು ಸದಸ್ಯರು ಪ್ರತಿ ಎರಡು ವರ್ಷಕ್ಕೊಮ್ಮೆ ಆಯ್ಕೆಯಾಗುತ್ತಾರೆ. ವಿಧಾನ ಸಭೆಯು ಬದಲಾದ ರೀತಿಯಲ್ಲಿ ಪರಿಷತ್‌ನ ಚಿತ್ರಣ ಬದಲಾಗುವುದಿಲ್ಲ. ವಿಧಾನ ಸಭೆ ಚುನಾವಣೆಯಲ್ಲಿ ಯಾವುದಾದರೂ ಒಂದು ಪಕ್ಷವು ಭಾರಿ ಬಹುಮತ ಪಡೆಯಬಹುದು. ದೆಹಲಿ, ಉತ್ತರ ಪ್ರದೇಶ, ತೆಲಂಗಾಣ ಹಾಗೂ ಆಂಧ್ರ ಪ್ರದೇಶ ವಿಧಾನ ಸಭೆಗಳ ಇತ್ತೀಚಿನ ಚುನಾವಣೆಯು ಇಂತಹ ನಿದರ್ಶನವನ್ನು ನಮ್ಮ ಮುಂದೆ ಇರಿಸಿದೆ. ಆದರೆ, ವಿಧಾನ ಪರಿಷತ್‌ನ ಸದಸ್ಯರು ಎರಡು ವರ್ಷಕ್ಕೊಮ್ಮೆ ಆಯ್ಕೆಯಾಗುತ್ತಾರೆ. ಆಡಳಿತ ಪಕ್ಷಕ್ಕೆ ಅಲ್ಲಿ ಬಹುಮತ ಇಲ್ಲದಿರುವ ಸಾಧ್ಯತೆಯೂ ಇದೆ. ವಿಧಾನ ಸಭೆಯು ಅಂಗೀಕರಿಸುವ ಮಸೂದೆಯನ್ನು ವಿಶ್ಲೇಷಣೆಗೆ ಒಳಪಡಿಸುವ ಅವಕಾಶ ಪರಿಷತ್‌ಗೆ ಇದೆ.

ವಿಧಾನ ಸಭೆಗೆ ಹೋಲಿಸಿದರೆ ವಿಧಾನ ಪರಿಷತ್‌ನ ಅಧಿಕಾರ ಸೀಮಿತ. ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಪರಿಷತ್‌ನಲ್ಲಿ ಮಂಡಿಸಲು ಅವಕಾಶ ಇಲ್ಲ. ವಿಧಾನ ಸಭೆಯಲ್ಲಿ ಅವಿಶ್ವಾಸ ನಿರ್ಣಯಕ್ಕೆ ಗೆಲುವಾದರೆ ಸರ್ಕಾರ ರಾಜೀನಾಮೆ ನೀಡಬೇಕಾಗುತ್ತದೆ. ಹಣಕಾಸು ಮಸೂದೆಯನ್ನು ವಿಧಾನ ಪರಿಷತ್‌ನಲ್ಲಿ ಮಂಡಿಸಲಾಗುವುದಿಲ್ಲ. ಇದು ವಿಧಾನ ಸಭೆಯಲ್ಲಿ ಅಂಗೀಕಾರವಾದರೆ ಸಾಕು. ಯಾವುದೇ ಮಸೂದೆಯನ್ನು ಅಂಗೀಕರಿಸದೆ ಇರುವ ಅಧಿಕಾರವೂ ವಿಧಾನ ಪರಿಷತ್‌ಗೆ ಇಲ್ಲ. 14 ದಿನಗಳಲ್ಲಿ ಮೇಲ್ಮನೆಯು ಒಪ್ಪಿಗೆ ನೀಡಲೇಬೇಕು.

ರಾಜ್ಯಸಭೆ ಮತ್ತು ಪರಿಷತ್‌ನ ಅಧಿಕಾರಗಳಲ್ಲಿ ಹಲವು ವ್ಯತ್ಯಾಸಗಳಿವೆ. ಹಣಕಾಸೇತರ ಮಸೂದೆಗಳಿಗೆ ತಿದ್ದುಪಡಿ ಮಾಡುವ, ಪರಿಶೀಲನೆಗೆ ಒಳಪಡಿಸುವ ಅಧಿಕಾರವನ್ನು ರಾಜ್ಯಸಭೆಯು ಹೊಂದಿದೆ. ಪರಿಷತ್‌ಗೆ ಇಂತಹ ಸಾಂವಿಧಾನಿಕ ಅಧಿಕಾರ ಇಲ್ಲ. ಪರಿಷತ್ ಸೂಚಿಸಿದ ಬದಲಾವಣೆಗಳನ್ನು ವಿಧಾನ ಸಭೆಯು ತಳ್ಳಿ ಹಾಕಬಹುದು.

ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಹಾಕುವ ಹಕ್ಕು ರಾಜ್ಯಸಭೆಯ ಸದಸ್ಯರಿಗೆ ಇದೆ. ಆದರೆ, ಪರಿಷತ್ ಸದಸ್ಯರಿಗೆ ಈ ಹಕ್ಕು ಇಲ್ಲ.

ವಿಧಾನ ಸಭೆಯ ಒಟ್ಟು ಸದಸ್ಯರ ಮೂರನೇ ಒಂದಕ್ಕಿಂತ ಹೆಚ್ಚು ಸದಸ್ಯರು ವಿಧಾನ ಪರಿಷತ್‌ನಲ್ಲಿ ಇರುವಂತಿಲ್ಲ. ಮಾತ್ರವಲ್ಲ, ಪರಿಷತ್ತಿನ ಒಟ್ಟು ಸದಸ್ಯರ ಸಂಖ್ಯೆ 40ಕ್ಕಿಂತ ಕಡಿಮೆಯೂ ಇರಬಾರದು.

ಪರಿಷತ್ತಿನ ಒಟ್ಟು ಸದಸ್ಯರಲ್ಲಿ ಮೂರನೇ ಒಂದರಷ್ಟು ಸದಸ್ಯರನ್ನು ವಿಧಾನ ಸಭೆ ಸದಸ್ಯರು(ಶಾಸಕರು) ಆಯ್ಕೆ ಮಾಡುತ್ತಾರೆ. ಇನ್ನೂ ಮೂರನೇ ಒಂದರಷ್ಟು ಸದಸ್ಯರನ್ನು ಸ್ಥಳೀಯ ಸಂಸ್ಥೆಗಳ ಸದಸ್ಯರು ಆಯ್ಕೆ ಮಾಡುತ್ತಾರೆ. ತಲಾ 12ನೇ ಒಂದರಷ್ಟು ಸದಸ್ಯರು ಶಿಕ್ಷಕರ ಕ್ಷೇತ್ರದಿಂದ ಮತ್ತು ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿ ಬರುತ್ತಾರೆ. ಉಳಿದ ಸ್ಥಾನಗಳಿಗೆ ಕಲೆ, ಸಾಹಿತ್ಯ, ಸಹಕಾರ ಕ್ಷೇತ್ರ, ಸಮಾಜ ಸೇವೆ, ವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಮಹತ್ವದ ಸೇವೆ ಸಲ್ಲಿಸಿದವರನ್ನು ಸರ್ಕಾರವೇ ಆಯ್ಕೆ ಮಾಡಿ ನಾಮ ನಿರ್ದೇಶನ ಮಾಡುತ್ತದೆ.

ಪ್ರಸಕ್ತ ಆಂಧ್ರಪ್ರದೇಶ(58 ಸದಸ್ಯರು), ಬಿಹಾರ(75 ಸದಸ್ಯರು), ಕರ್ನಾಟಕ(75 ಸದಸ್ಯರು), ಮಹಾರಾಷ್ಟ್ರ(78 ಸದಸ್ಯರು), ತೆಲಂಗಾಣ(40 ಸದಸ್ಯರು) ಮತ್ತು ಉತ್ತರ ಪ್ರದೇಶ(100 ಸದಸ್ಯರು)ದಲ್ಲಿ ಮಾತ್ರ ವಿಧಾನ ಪರಿಷತ್ತು ಇದೆ.

ಇನ್ನೂ ಕೆಲವು ರಾಜ್ಯಗಳಲ್ಲಿ ಮೇಲ್ಮನೆ ರಚನೆಯ ಪ್ರಯತ್ನಗಳು ನಡೆದಿವೆ. ರಾಜಸ್ಥಾನ ಹಾಗೂ ಅಸ್ಸಾಂ ರಾಜ್ಯಗಳು ಈ ಬಗ್ಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದು, ಅದು ಸಂಸತ್ತಿನ ಪರಿಶೀಲನೆಯಲ್ಲಿದೆ. ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಸರ್ಕಾರ ಇದ್ದಾಗ ವಿಧಾನ ಪರಿಷತ್ ರಚಿಸುವ ನಿರ್ಣಯ ಅಂಗೀಕರಿಸಿತ್ತು. ಆದರೆ, 2010ರಲ್ಲಿ ಅಧಿಕಾರಕ್ಕೆ ಬಂದ ಎಐಡಿಎಂಕೆ ಸರ್ಕಾರ ಇದನ್ನು ರದ್ದುಪಡಿಸಿತು. ಒಡಿಶಾ ಸರ್ಕಾರವೂ ಮೇಲ್ಮನೆ ರಚನೆಯ ನಿರ್ಣಯ ಅಂಗೀಕರಿಸಿದೆ.

ವಿಶೇಷಾಧಿಕಾರ ರದ್ಧತಿ ಹಾಗೂ ರಾಜ್ಯದ ಮರು ವಿಂಗಡಣೆ ಆಗುವವರೆಗೆ ಜಮ್ಮು ಕಾಶ್ಮೀರದಲ್ಲೂ ವಿಧಾನ ಪರಿಷತ್ ಇತ್ತು.

ಏಕ ಸದನ ಅಥವಾ ದ್ವಿಸದನ ವ್ಯವಸ್ಥೆಯಲ್ಲಿ ಯಾವುದನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ನಿರ್ಧರಿಸುವ ಹಕ್ಕನ್ನು ಸಂವಿಧಾನವು ರಾಜ್ಯಗಳಿಗೆ ನೀಡಿದೆ. ವಿಧಾನ ಪರಿಷತ್ ಸ್ಥಾಪನೆ ಮಾಡಬೇಕೇ ಅಥವಾ ಇರುವುದನ್ನು ರದ್ದು ಮಾಡಬೇಕೇ ಎಂಬ ನಿರ್ಣಯವನ್ನು ವಿಧಾನ ಸಭೆಯು ಅಂಗೀಕರಿಸಬೇಕು. ಈ ನಿರ್ಣಯವು ವಿಧಾನ ಸಭೆಯಲ್ಲಿ ಬಹುಮತದಿಂದ ಅಂಗೀಕಾರವಾಗಬೇಕು, ನಿರ್ಣಯವನ್ನು ಮತಕ್ಕೆ ಹಾಕುವ ಸಂದರ್ಭದಲ್ಲಿ ಒಟ್ಟು ಸದಸ್ಯ ಬಲದ ಮೂರನೇ ಎರಡಷ್ಟು ಸದಸ್ಯರು ಹಾಜರಿದ್ದು, ಮತ ಹಾಕಬೇಕು. ಹೀಗೆ ಅಂಗೀಕಾರವಾದ ನಿರ್ಣಯವನ್ನು ಸಂಸತ್ತು ಕಾಯ್ದೆಯಾಗಿ ಅಂಗೀಕರಿಸಬೇಕು. ಯಾವುದೇ ರಾಜ್ಯದ ವಿಧಾನ ಪರಿಷತ್ ರದ್ದು ಮಾಡಲು ಸಂವಿಧಾನ ತಿದ್ದುಪಡಿಯ ಅಗತ್ಯ ಇಲ್ಲ.

ಚುನಾವಣೆ ಗೆಲ್ಲಲು ಸಾಮರ್ಥ್ಯವಿಲ್ಲದ ಮುಖಂಡರಿಗೆ ನೆಲೆ ಒದಗಿಸುವುದೇ ವಿಧಾನ ಪರಿಷತ್‌ನ ಉದ್ದೇಶ, ವಿಧಾನ ಸಭೆಯು ಅಂಗೀಕರಿಸಿದ ಮಸೂದೆಗಳನ್ನು ಅನಗತ್ಯವಾಗಿ ವಿಳಂಬಮಾಡಬಹುದು, ರಾಜ್ಯದ ಬೊಕ್ಕಸಕ್ಕೆ ಅನಗತ್ಯ ಹೊರೆ, ಕೆಳಮನೆಯು ಕೈಗೊಳ್ಳಬಹುದಾದ ಆತುರದ ನಿರ್ಧಾರಗಳನ್ನು ತಡೆಯುತ್ತದೆ, ನೇರ ಚುನಾವಣೆಯ ಹಣಾಹಣಿಯಲ್ಲಿ ಗೆಲ್ಲಲು ಸಾಧ್ಯವಾಗದ, ಶಾಸನ ರಚನೆಯಲ್ಲಿ ದೊಡ್ಡ ಕೊಡುಗೆ ನೀಡಬಲ್ಲವರಿಗೆ ಅವಕಾಶ ಒದಗಿಸಬಹುದು.

**ಪರಿಷತ್ ನಿರ್ವಹಣೆ:** ಕರ್ನಾಟಕ ವಿಧಾನ ಪರಿಷತ್ 75 ಸದಸ್ಯರನ್ನು ಒಳಗೊಂಡಿದ್ದು, ಮೇಲ್ಮನೆಯ ಕಾರ್ಯನಿರ್ವಹಣೆ ನೋಡಿಕೊಳ್ಳಲು ಅಧಿಕಾರಿಗಳು ಸಿಬ್ಬಂದಿ ಸೇರಿ 250 ಮಂದಿ ಇದ್ದಾರೆ. ಸದಸ್ಯರ ವೇತನ, ಭತ್ಯೆ, ನೌಕರರ ವೇತನ ಸೇರಿದಂತೆ ವರ್ಷಕ್ಕೆ ಸುಮಾರು ರೂ.12 ಕೋಟಿ ಖರ್ಚು ಬರುತ್ತದೆ.

ಸದಸ್ಯರ ವೇತನ, ವಿವಿಧ ಭತ್ಯೆಗಳು ಸೇರಿ ತಿಂಗಳಿಗೆ ರೂ. 1 ಲಕ್ಷ ಪಾವತಿಸಲಾಗುತ್ತಿದೆ. ಇದರ ಜೊತೆಗೆ ವಿವಿಧ ಸಮಿತಿಗಳ ಸಭೆಗಳಿಗೆ ಹಾಗೂ ಪರಿಷತ್ ಕಲಾಪಕ್ಕೆ ಹಾಜರಾದರೆ ಪ್ರತ್ಯೇಕ ಭತ್ಯೆ ಕಿಲೋಮೀಟರ್‌ಗೆ ರೂ. 25 ಹಾಗೂ ದಿನಕ್ಕೆ ರೂ. 2 ಸಾವಿರ ದಿನಭತ್ಯೆ ನೀಡಲಾಗುತ್ತದೆ.

ವಿಧಾನ ಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ವಿವಿಧ 14 ಸಮಿತಿಗಳಿದ್ದು, ಒಂದಲ್ಲ ಒಂದು ಸಮಿತಿಯಲ್ಲಿ ಸದಸ್ಯರಾಗಿರುತ್ತಾರೆ. ತಿಂಗಳಲ್ಲಿ ಕನಿಷ್ಠ ಐದಾರು ಸಮಿತಿಗಳ ಸಭೆಗಳಲ್ಲಿ ಭಾಗವಹಿಸಿ, ಪ್ರಯಾಣ ಹಾಗೂ ಇತರ ಭತ್ಯೆಗಳನ್ನು ಪಡೆದುಕೊಳ್ಳುತ್ತಾರೆ. ಭತ್ಯೆಗಳ ರೂಪದಲ್ಲಿ ಪ್ರತಿ ಸದಸ್ಯರಿಗೆ ಸುಮಾರು ರೂ. 50 ಸಾವಿರದವರೆಗೂ ಪಾವತಿಯಾಗುತ್ತದೆ. ವೇತನ ಹಾಗೂ ಸಭೆ ಭತ್ಯೆಗಳು ಸೇರಿದರೆ ಪ್ರತಿ ಸದಸ್ಯರಿಗೆ ಪ್ರತಿ ತಿಂಗಳು ರೂ. 1.50 ಲಕ್ಷದವರೆಗೂ ಸಿಗುತ್ತದೆ.

ಸಭಾಪತಿ, ಉಪ ಸಭಾಪತಿ, ವಿರೋಧ ಪಕ್ಷದ ನಾಯಕರಿಗೆ ವೇತನ, ವಸತಿ ಸೇರಿದಂತೆ ಸಚಿವರಿಗೆ ಸಿಗುವ ಸವಲತ್ತುಗಳನ್ನು ಕಲ್ಪಿಸಲಾಗುತ್ತದೆ.

**ಎನ್‌ಟಿಆರ್ ಹಾದಿಯಲ್ಲಿ ಜಗನ್**

ತೆಲುಗುದೇಶಂ ಪಕ್ಷವನ್ನು (ಟಿಡಿಪಿ) ಕಟುವಾಗಿ ವಿರೋಧಿಸುವ ವೈಎಸ್‌ಆರ್ ಕಾಂಗ್ರೆಸ್‌ನ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಅವರು ಈಗ ಟಿಡಿಪಿಯ ಸಂಸ್ಥಾಪಕ ಎನ್.ಟಿ.ರಾಮರಾವ್ ಅವರ ಹಾದಿಯನ್ನೇ ಹಿಡಿದಿದ್ದಾರೆ. ಎನ್‌ಟಿಆರ್ ಮಾಡಿರುವಂತೆಯೇ ಜಗನ್ ಮೋಹನ್ ಸಹ ಆಂಧ್ರದ ವಿಧಾನ ಪರಿಷತ್ತನ್ನು ರದ್ದುಪಡಿಸುವ ನಿರ್ಧಾರ ಕೈಗೊಂಡಿದ್ದಾರೆ.

1985ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಅಧಿಕಾರ ಹಿಡಿದಿದ್ದ ಎನ್‌ಟಿಆರ್, 'ವಿಧಾನ ಪರಿಷತ್ತು ಎಂಬುದು ಅನುತ್ಪಾದಕ ವೆಚ್ಚದ ಬಾಬತ್ತು. ನಿರುದ್ಯೋಗಿ ರಾಜಕಾರಣಿಗಳಿಗೆ ನೆಲೆ ಕಲ್ಪಿಸುವ ತಾಣವಾಗಿ ಮಾತ್ರ ಇದು ಕೆಲಸ ಮಾಡುತ್ತಿದೆ. ಕೆಲವು ಪ್ರಮುಖ ಕಾನೂನುಗಳ ಅಂಗೀಕಾರಕ್ಕೆ ಪರಿಷತ್ತು ತೊಡಕಾಗಿ ಪರಿಣಮಿಸುತ್ತಿದೆ' ಎಂದು ಆರೋಪಿಸಿ, ವಿಧಾನ ಸಭೆಯಲ್ಲಿ ನಿರ್ಣಯ ಅಂಗೀಕರಿಸುವ ಮೂಲಕ ವಿಧಾನ ಪರಿಷತ್ತನ್ನು ರದ್ದು ಮಾಡಿದ್ದರು.

ವಿಶೇಷವೆಂದರೆ ಇದಾಗಿ ಎರಡು ದಶಕಗಳ ಬಳಿಕ, 2007ರಲ್ಲಿ ಜಗನ್ಮೋಹನ್ ರೆಡ್ಡಿ ಅವರ ಅಪ್ಪ ವೈ.ಎಸ್.ರಾಜಶೇಖರ ರೆಡ್ಡಿ ಅವರು ಆಂಧ್ರದಲ್ಲಿ ವಿಧಾನ ಪರಿಷತ್ತಿಗೆ ಮರುಜೀವ ತುಂಬಿದ್ದರು. ಅಪ್ಪ ಆರಂಭಿಸಿದ್ದ ಪರಿಷತ್ತನ್ನು ಮುಚ್ಚಲು ಈಗ ಪುತ್ರ ಮುಂದಾಗಿದ್ದಾರೆ.

ವಾಸ್ತವದಲ್ಲಿ ಎನ್‌ಟಿಆರ್‌ಗೆ ಇದ್ದ ಮತ್ತು ಈಗ ಜಗನ್ ಮೋಹನ್ ಮುಂದೆ ಇರುವ ಸಮಸ್ಯೆ ಒಂದೇ ಆಗಿದೆ. ವಿಧಾನ ಸಭೆಯಲ್ಲಿ ಪಕ್ಷಕ್ಕೆ ಬಹುಮತ ಇದ್ದರೂ ಪರಿಷತ್ತಿನಲ್ಲಿ ಸಂಖ್ಯಾಬಲದ ಕೊರತೆಯು ಇವರಿಗೆ ದೊಡ್ಡ ತೊಡಕಾಗಿದೆ. ಅಧಿಕಾರದಲ್ಲಿರುವವರ ವಿಪರೀತ ವೇಗದ ಓಟಕ್ಕೆ ಪರಿಷತ್ತು ತಡೆ ಒಡ್ಡುತ್ತಿದೆ. 58 ಸದಸ್ಯಬಲದ ಆಂಧ್ರಪ್ರದೇಶ ವಿಧಾನ ಪರಿಷತ್ತಿನಲ್ಲಿ ವೈಎಸ್‌ಆರ್ ಕಾಂಗ್ರೆಸ್‌ನ 9 ಸದಸ್ಯರು ಮಾತ್ರ ಇದ್ದಾರೆ. ಟಿಡಿಪಿಯ 28 ಮಂದಿ ಇದ್ದಾರೆ. ಈ ಪಕ್ಷವು ಇತರ ಪಕ್ಷಗಳ ಬೆಂಬಲ ಪಡೆದು ಸರ್ಕಾರ ರೂಪಿಸುವ ಯಾವುದೇ ಕಾನೂನಿಗೆ ತಡೆಯೊಡ್ಡಬಲ್ಲದು. ಅಡೆತಡೆ ರಹಿತವಾಗಿ ಓಡಬೇಕಾದರೆ ಪರಿಷತ್ತನ್ನು ರದ್ದುಪಡಿಸುವುದು ಅನಿವಾರ್ಯ ಎಂಬ ಸ್ಥಿತಿ ಈಗ ಜಗನ್ ಮೋಹನ್‌ಗೆ ಎದುರಾಗಿದೆ.

ಆಧಾರ:ಪ್ರಜಾವಾಣಿ, ದಿನಾಂಕ:28.01.2020

## 18. ಆಂಧ್ರ ವಿಧಾನ ಪರಿಷತ್ ರದ್ದು: ವಿಧಾನ ಸಭೆಯಲ್ಲಿ ಗೊತ್ತುವಳಿ

ವಿಧಾನ ಸಭೆ ಅಂಗೀಕರಿಸಿ ಕಳುಹಿಸಿದ ಮಸೂದೆಗಳಿಗೆ ತಡಿಯೊಡ್ಡಿದ ಕಾರಣಕ್ಕೆ ವಿಧಾನ ಪರಿಷತ್ತನ್ನೇ ರದ್ದುಗೊಳಿಸಲು ಆಂಧ್ರ ಪ್ರದೇಶ ವಿಧಾನ ಸಭೆಯಲ್ಲಿ ಶಾಸನಬದ್ಧ ಗೊತ್ತುವಳಿಯನ್ನು ಅಂಗೀಕರಿಸಲಾಗಿದೆ.

ವಿಧಾನ ಪರಿಷತ್ ರದ್ದುಗೊಳಿಸುವ ಕುರಿತು ಸಂಪುಟ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯವನ್ನು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, ತೆಲಗು ದೇಶಂ ಪಕ್ಷದ ಬಹಿಷ್ಕಾರ ಹಾಗೂ ವಿಪಕ್ಷಗಳ ಗದ್ದಲದ ನಡುವೆಯೇ ವಿಧಾನ ಸಭೆಯಲ್ಲಿ ಮಂಡಿಸಿದರು. ಚರ್ಚೆಯ ಬಳಿಕ ಸಂಜೆ 6 ಗಂಟೆಗೆ ನಿರ್ಣಯವನ್ನು ಮತಕ್ಕೆ ಹಾಕಿದಾಗ 175 ಸದಸ್ಯರ ಪೈಕಿ ಸದನದಲ್ಲಿ ಉಪಸ್ಥಿತರಿದ್ದ 133 ಮಂದಿ ಸದಸ್ಯರು ಪರವಾಗಿ ಮತ ಚಲಾಯಿಸಿದರು. ಸಂವಿಧಾನದ ಪರಿಚ್ಛೇದ 169(1)ರ ಅಡಿಯಲ್ಲಿ ಗೊತ್ತುವಳಿಯನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಈ ಗೊತ್ತುವಳಿಯನ್ನು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಅಂಗೀಕರಿಸಿದರೆ, ಆಂಧ್ರಪ್ರದೇಶದಲ್ಲಿ ವಿಧಾನ ಪರಿಷತ್ ಅಸ್ತಿತ್ವ ಕಳೆದುಕೊಳ್ಳಲಿದೆ.

1985ರಲ್ಲಿ ತೆಲುಗುದೇಶಂ ಸರ್ಕಾರದಲ್ಲಿ ಮುಖ್ಯ ಮಂತ್ರಿಯಾಗಿದ್ದ ಎನ್.ಟಿ.ರಾಮರಾವ್ ಅವರು ಕಾಂಗ್ರೆಸ್ ಮೇಲಿನ ಸಿಟ್ಟಿನ ಕಾರಣಕ್ಕೆ ಆಂಧ್ರ ವಿಧಾನ ಪರಿಷತ್ತನ್ನು ರದ್ದುಗೊಳಿಸಿದ್ದರು. ಜಗನ್ ತಂದೆ ವೈ.ಎಸ್.ರಾಜಶೇಖರ ರೆಡ್ಡಿ ಅವರ ಪ್ರಯತ್ನದಿಂದಾಗಿ 2007ರಲ್ಲಿ ಆಂಧ್ರಪ್ರದೇಶದಲ್ಲಿ ಮತ್ತೆ ವಿಧಾನ ಪರಿಷತ್ ಅಸ್ತಿತ್ವಕ್ಕೆ ಬಂದಿತ್ತು.

ಆಂಧ್ರ ಮೇಲ್ಮನೆ 58 ಸದಸ್ಯರನ್ನು ಹೊಂದಿದೆ. ಸದ್ಯ 4 ಸ್ಥಾನಗಳು ಖಾಲಿ ಇವೆ. ತೆಲುಗುದೇಶಂ 26, ವೈಎಸ್ಆರ್ ಕಾಂಗ್ರೆಸ್ 9, ಬಿಜೆಪಿ 3, ಸದಸ್ಯರಿದ್ದಾರೆ. ನಾಮನಿರ್ದೇಶಿತರು ತೆಲುಗುದೇಶಂ ಜೊತೆ ಗುರುತಿಸಿಕೊಂಡಿದ್ದಾರೆ. ಜಗನ್ ಪಕ್ಷಕ್ಕೆ ಬಲವಿಲ್ಲ. ಆಂಧ್ರಕ್ಕೆ ಮೂರು ರಾಜಧಾನಿ ರಚಿಸುವ ಮಸೂದೆಯನ್ನು ಜಗನ್ ಸರ್ಕಾರ ಪರಿಷತ್ತಿಗೆ ಕಳುಹಿಸಿತ್ತು. ಆದರೆ, ಆ ವಿಧೇಯಕವನ್ನು ಆಯ್ಕೆ ಸಮಿತಿ ಸುಪರ್ದಿಗೆ ಒಪ್ಪಿಸಿತ್ತು. ಈ ಹಿನ್ನೆಲೆಯಲ್ಲಿ ಜಗನ್, ಮೇಲ್ಮನೆಯು ರಾಜಕೀಯ ಉದ್ದೇಶದಿಂದ ಕೆಲಸ ಮಾಡುತ್ತಿರುವಂತಿದೆ. ಅದನ್ನು ಮುಂದುವರಿಸಬೇಕೇ, ಬೇಡವೇ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದರು.

ಆಧಾರ:ಕನ್ನಡಪ್ರಭ, ದಿನಾಂಕ:28.01.2020

## 19. 11 ಅಣ್ಣಾ ಡಿಎಂಕೆ ಶಾಸಕರ ಅನರ್ಹತೆಗೆ ಡಿಎಂಕೆ ಪಟ್ಟು

2017 ರಲ್ಲಿ ಮುಖ್ಯಮಂತ್ರಿ ಪಳನಿಸ್ವಾಮಿ ಸರ್ಕಾರದ ವಿಶ್ವಾಸ ಮತ ನಿಲುವಳಿಯ ವಿರುದ್ಧ ಮತ ಚಲಾಯಿಸಿದ್ದ 11 ಅಣ್ಣಾಡಿಎಂಕೆ ಶಾಸಕರ ಅನರ್ಹತೆ ಕೋರಿದ ಡಿಎಂಕೆ ಅರ್ಜಿಯನ್ನು ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳಲು ಪರಿಗಣಿಸುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ.

ಮಣಿಪುರ ಅರಣ್ಯ ಮಂತ್ರಿ ಅನರ್ಹತೆ ಬಗ್ಗೆ 4 ವಾರಗಳಲ್ಲಿ ನಿರ್ಧರಿಸುವಂತೆ ಸುಪ್ರೀಂಕೋರ್ಟ್ ಇತ್ತೀಚೆಗಷ್ಟೇ ಸಭಾಧ್ಯಕ್ಷರಿಗೆ ಆದೇಶಿಸಿರುವ ಹಿನ್ನೆಲೆಯಲ್ಲಿ ಈ ಕೋರಿಕೆ ಮನ್ನಿಸಬೇಕೆಂದು ಹಿರಿಯ ವಕೀಲ ಕಪಿಲ್ ಸಿಬಾಲ್ ಪ್ರತಿಪಾದಿಸಿದರು.

ನಿರ್ದಿಷ್ಟ ರಾಜಕೀಯ ಪಕ್ಷವೊಂದಕ್ಕೆ ಸೇರಿದ ಸ್ಪೀಕರ್‌ಗೆ ಶಾಸಕರನ್ನು ಅನರ್ಹಗೊಳಿಸುವ ಅಧಿಕಾರ ಮುಂದುವರಿಸುವ ಕುರಿತು ಸಂಸತ್ ಮರುಚಿಂತನೆ ನಡೆಸಬೇಕಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿತ್ತು.

ಅಣ್ಣಾ ಡಿಎಂಕೆ ಶಾಸಕರ ಪ್ರಕರಣದ ವಿಚಾರಣೆ ವೇಳೆ ಪಕ್ಷಾಂತರ ಕಾರಣಕ್ಕಾಗಿ ಶಾಸಕರನ್ನು ಅನರ್ಹಗೊಳಿಸುವ ಅಧಿಕಾರವನ್ನು ಸಂವಿಧಾನ ಸಭಾಧ್ಯಕ್ಷರಿಗೆ ನೀಡಿರುವಾಗ ನ್ಯಾಯಾಲಯಗಳು ಮಧ್ಯ ಪ್ರವೇಶಿಸುವ ಅಗತ್ಯವಾದರೂ ಏನಿದೆ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿತ್ತು.

ಇದೇ ಆಧಾರದ ಮೇಲೆ 2018ರಲ್ಲಿ ಮದ್ರಾಸ್ ಹೈಕೋರ್ಟ್ ಡಿಎಂಕೆ ಅರ್ಜಿಯನ್ನು ವಜಾಗೊಳಿಸಿತ್ತು. ವಿಶ್ವಾಸಮತ ನಿರ್ಣಯ ವಿರುದ್ಧ ಮತ ಚಲಾಯಿಸುವ ಮೂಲಕ ಉಪ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಸೇರಿದಂತೆ 11 ಶಾಸಕರು ಆಡಳಿತ ಪಕ್ಷದ ವಿಪ್ ಉಲ್ಲಂಘಿಸಿದ್ದು ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಅವರನ್ನು ಅನರ್ಹಗೊಳಿಸಬೇಕೆಂದು ಡಿಎಂಕೆ ಪಕ್ಷ ಒತ್ತಾಯಿಸಿದೆ.

ಆಧಾರ:ಸಂಯುಕ್ತ ಕರ್ನಾಟಕ, ದಿನಾಂಕ:25.01.2020

## 20. ದೀದಿ ವಿರುದ್ಧ ಶಾ ಕಿಡಿ

ಮಮತಾ ದೀದಿಗೆ ನುಸುಳು ಕೋರರ ಬಗ್ಗೆ ಮಾತ್ರವೇ ಕಾಳಜಿಯಿದೆ. ವಲಸಿಗರ ಹಿತಾಸಕ್ತಿ ಅವರಿಗೆ ಬೇಕಿಲ್ಲ. ನೆರೆ ದೇಶಗಳಲ್ಲಿ ಅತ್ಯಾಚಾರಕ್ಕೊಳಗಾಗಿ, ದೌರ್ಜನ್ಯಗಳನ್ನು ಎದುರಿಸಿ, ಭಯಭೀತರಾಗಿ ಭಾರತಕ್ಕೆ ಆಗಮಿಸಿರುವ ವಲಸಿಗರಿಗೆ ಪೌರತ್ವ ಕೊಡುವುದು ತಪ್ಪೇ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಇಂಥದ್ದೊಂದು ಪ್ರಶ್ನೆ ಹಾಕಿರುವುದು ಕೇಂದ್ರ ಗೃಹ ಸಚಿವ ಅಮಿತ್ ಶಾ. ಕೊಲ್ಕತ್ತಾದಲ್ಲಿ ಬಿಜೆಪಿಯ 'ಆರ್ ನಾ‌ಯ್ ಅನ್ಯಾಯ್' (ಅನ್ಯಾಯ ಆಗಿದ್ದು ಸಾಕು) ಎಂಬ ಹೆಸರಿನ ಅಭಿಯಾನ ಹಾಗೂ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪೌರತ್ವ ಕಾಯ್ದೆಯ ವಿರುದ್ಧ ಮಾತನಾಡುತ್ತಿರುವ ದೀದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಮತಾ ಅವರೇ ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ ಮತ್ತು ರೈಲುಗಳಿಗೆ ಬೆಂಕಿ ಹಚ್ಚಿಸುತ್ತಿದ್ದಾರೆ ಎಂದೂ ಶಾ ಆರೋಪಿಸಿದ್ದಾರೆ. ಜೊತೆಗೆ, ಬಂಗಾಳದಲ್ಲಿ ಸಿಎಎ ಜಾರಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ರಾಜ್ಯದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರ ಅಸ್ತಿತ್ವದಲ್ಲಿ ಇರುವವರೆಗೂ 'ಸ್ವರ್ಣ ಬಂಗಾಳ' ಸೃಷ್ಟಿಯಾಗಲು ಸಾಧ್ಯವಿಲ್ಲ, ಬಿಜೆಪಿಗೆ 5 ವರ್ಷ ಅಧಿಕಾರ ಕೊಟ್ಟುನೋಡಿ, ಬಂಗಾಳವನ್ನು ಚಿನ್ನವಾಗಿಸುತ್ತೇವೆ ಎಂದರು ಶಾ. 2021ರ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪಷ್ಟ ಬಹು ಮತದಿಂದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದೂ ಶಾ ರವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶಾ ರವರ ರ್‍ಯಾಲಿಗೆಂದು ಆಗಮಿಸುತ್ತಿದ್ದ ಬಿಜೆಪಿ ಕಾರ್ಯಕರ್ತರು ಕೂಡ 'ಗೋಲಿ ಮಾರೋ'(ಗುಂಡಿಕ್ಕಿ) ಘೋಷಣೆಗಳನ್ನು ಕೂಗಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಪೊಲೀಸರು, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಕಾನೂನು ಸುವ್ಯವಸ್ಥೆ ಕುರಿತು ಪ. ಬಂಗಾಳ ಸರ್ಕಾರವನ್ನು ಟೀಕಿಸಿದ ಅಮಿತ್ ಶಾಗೆ ತಿರುಗೇಟು ನೀಡಿರುವ ತೃಣಮೂಲ ಕಾಂಗ್ರೆಸ್, 'ನಮಗೆ ಬಂದು ಬುದ್ಧಿವಾದ ಹೇಳುವ ಮೊದಲು, ನಿಮ್ಮ ಮೂಗಿನಡಿಯಲ್ಲೇ (ದೆಹಲಿ) ಅಮಾಯಕರ ಜೀವಗಳನ್ನು ಉಳಿಸಲು ವಿಫಲವಾಗಿದ್ದಕ್ಕೆ ನೀವು ದೇಶದ ಕ್ಷಮೆ ಯಾಚಿಸಿ' ಎಂದು ಹೇಳಿದೆ.

ವ್ಯಾಪಕ ಹಿಂಸಾಚಾರ ಕಂಡ ದೆಹಲಿ ಈಗ ಶಾಂತವಾಗಿದೆ. ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಗಲಭೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ, ಅಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ್ ಅವರು, ಜನರಿಗೆ ಸಾಂತ್ವನ ಹೇಳಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ಇದೇ ವೇಳೆ, ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಈವರೆಗೆ 254 ಎಫ್‌ಐಆರ್ ದಾಖಲಿಸಲಾಗಿದ್ದು, 903 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂಸಾಚಾರದ ವೇಳೆ ಮನೆ ಕಳೆದುಕೊಂಡ ಬಿಎಸ್‌ಎಫ್ ಯೋಧ ಅನೀಸ್‌ಗೆ ಒಡಿಶಾ ಸಿಎಂ ನವೀನ್ ಪಾಟ್ನಾಯಕ್ ರೂ. 10 ಲಕ್ಷ ಪರಿಹಾರ ಘೋಷಿಸಿದ್ದಾರೆ. ಇದೇ ವೇಳೆ, ಮಾ.1 ರೊಳಗೆ ಶಹೀನ್‌ಬಾಘ್‌ನ ರಸ್ತೆ ತೆರವುಗೊಳಿಸಬೇಕು ಎಂದು ಹಿಂದೂ ಮಹಾಸಭಾ ಎಚ್ಚರಿಕೆ ನೀಡಿದ್ದ ಹಿನ್ನೆಲೆಯಲ್ಲಿ, ಪೌರತ್ವ ವಿರೋಧಿ ಪ್ರತಿಭಟನೆ ನಡೆಯುತ್ತಿರುವ ಶಹೀನ್‌ಬಾಘ್‌ನಲ್ಲಿ ಬಿಗಿಭದ್ರತೆ ಕೈಗೊಳ್ಳಲಾಗಿತ್ತು.

ಭಯೋತ್ಪಾದನೆ ವಿಚಾರದಲ್ಲಿ ದೇಶವು ಶೂನ್ಯ ಸಹಿಷ್ಣುವಾಗಿದ್ದು, ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶವೀಗ ಪೂರ್ವಭಾವಿ ರಕ್ಷಣಾ ನೀತಿಯನ್ನು ಅಳವಡಿಸಿಕೊಂಡಿದೆ ಎಂದೂ ಸಚಿವ ಅಮಿತ್ ಶಾ ಹೇಳಿದ್ದಾರೆ. ಕೋಲ್ಕತ್ತಾದ ರಾಜರ್ಹಾತ್‌ನಲ್ಲಿ ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ)ಯ 29 ಸ್ಪೆಷಲ್ ಕಾಂಪೋಸಿಟ್ ಗ್ರೂಪ್ ಕಾಂಪ್ಲೆಕ್ಸ್ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು. ಸರ್ಜಿಕಲ್ ದಾಳಿನಡೆಸುವ ಸಾಮರ್ಥ್ಯವಿರುವಂಥ ಅಮೇರಿಕ ಹಾಗೂ ಇಸ್ರೇಲ್‌ನಂಥ ದೇಶಗಳ ಲೀಗ್‌ಗೆ ಈಗ ಭಾರತವೂ ಸೇರ್ಪಡೆಯಾಗಿದೆ. ಎನ್‌ಎಸ್‌ಜಿ ಎನ್ನುವುದು ಜಾಗತಿಕವಾಗಿ ಗುರುತಿಸಲ್ಪಟ್ಟ ಉಗ್ರ ನಿಗ್ರಹ ಪಡೆಯಾಗಿ ಬದಲಾಗಿದೆ. 10 ಸಾವಿರ ವರ್ಷಗಳ ಇತಿಹಾಸದಲ್ಲಿ ಭಾರತ ಯಾವುದೇ ದೇಶದ ಮೇಲೆ ದಾಳಿ ನಡೆಸಿಲ್ಲ. ಆದರೆ, ಯಾರಾದರೂ ನಮ್ಮ ನೆಲಕ್ಕೆ ಕಾಲಿಡುವ ದುಸ್ಸಾಹಸ ಮಾಡಿದರೆ, ಅಂಥವರನ್ನು ಸುಮ್ಮನೆ ಬಿಟ್ಟಿಲ್ಲ ಎಂದೂ ಶಾ ಹೇಳಿದ್ದಾರೆ. ಇದೇ ವೇಳೆ,

ಶಾಂತಿಗೆ ಭಂಗ ತರುವವರು ಮತ್ತು ದೇಶ ವಿಭಜಿಸುವವರು ಮಾತ್ರ ಎನ್‌ಎಸ್‌ಜಿಗೆ ಹೆದರುತ್ತಾರೆ ಎಂದೂ ಶಾ ನುಡಿದಿದ್ದಾರೆ.

ಆಧಾರ:ಉದಯವಾಣಿ, ದಿನಾಂಕ: 02.03.2020

## 21. ಕಮಲನಾಥ್ ಸರ್ಕಾರ ಗಡಗಡ

ಆರು ಮಂದಿ ಸಚಿವರೂ ಸೇರಿದಂತೆ ಒಟ್ಟು 17 ಆಡಳಿತ ಕಾಂಗ್ರೆಸ್ ಪಕ್ಷದ ಶಾಸಕರು ಕಮಲನಾಥ್ ಸರ್ಕಾರದ ವಿರುದ್ಧ ಬಂಡಾಯದ ಬಾವುಟ ಹಾರಿಸಿ ಬೆಂಗಳೂರಿನಲ್ಲಿ ಬಿಡಾರ ಹೂಡಿರುವ ಪರಿಣಾಮವಾಗಿ ಮಧ್ಯಪ್ರದೇಶದಲ್ಲಿ ರಾಜಕೀಯ ಬಿಕ್ಕಟ್ಟು ಉದ್ಭವಿಸಿದೆ.

ಏಳೆಂಟು ತಿಂಗಳ ಹಿಂದೆ ಮುಂಬೈನಲ್ಲಿ ಬಿಡಾರ ಹೂಡಿದ ಕರ್ನಾಟಕದ ಆಗಿನ ಆಡಳಿತ ಪಕ್ಷದ ಮಾದರಿಯಲ್ಲಿ ಮಧ್ಯಪ್ರದೇಶದ ಶಾಸಕರು ವಿಶೇಷ ವಿಮಾನದಲ್ಲಿ ಆಗಮಿಸಿ ಹೋಟೆಲ್‌ನಲ್ಲಿ ಬಿಗಿಭದ್ರತೆಯಲ್ಲಿ ಬಿಡಾರ ಹೂಡಿರುವುದು ಕಾಂಗ್ರೆಸ್ ಪಕ್ಷದ ಆಂತರಿಕ ಬಿಕ್ಕಟ್ಟಿನ ಸೂಚನೆಯಾಗಿದೆ. ಈಗಿರುವಂತೆ ಕಮಲನಾಥ್ ಸರ್ಕಾರ ಪತನದ ಅಂಚಿನಲ್ಲಿದೆ. ವಿಶೇಷ ವಿಮಾನದಲ್ಲಿ ಆಗಮಿಸಿದ ಈ ಶಾಸಕರ ದಂಡು ಮುಂದಿನ ಕಾರ್ಯಸೂಚಿಯ ಬಗ್ಗೆ ಸಮಾಲೋಚನೆಯಲ್ಲಿದೆ.

ಲಭ್ಯವಾಗಿರುವ ವರ್ತಮಾನದ ಪ್ರಕಾರ ಈ ಬಂಡಾಯ ಶಾಸಕರು ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಬೆಂಬಲಿಗರು ಎಂದು ನಂಬಲಾಗಿದೆ. ಖಚಿತವಾಗಿ ಗೊತ್ತಾಗಿರುವ ವರ್ತಮಾನದ ಪ್ರಕಾರ ಕಮಲನಾಥ್ ಹಾಗೂ ಸಿಂಧಿಯಾ ನಡುವಣ ಭಿನ್ನಮತವೆ ಈಗಿನ ಬಂಡಾಯಕ್ಕೆ ಕಾರಣ. ಬಿಜೆಪಿ ಪ್ರಾಯೋಜಿತ ಆಪರೇಷನ್ ಕಮಲದ ಅಂಗವಾಗಿ ಈ ಶಾಸಕರು ತಮ್ಮ ನಿಷ್ಠೆಯನ್ನು ಬದಲಾಯಿಸಿ ಕಮಲನಾಥ್ ಸರ್ಕಾರವನ್ನು ಉರುಳಿಸಲು ಹೊರಟಿದ್ದಾರೆಂದು ತಿಳಿದುಬಂದಿದೆ. ಈ ಮಧ್ಯೆ ಶಾಸಕರನ್ನು ಮನವೊಲಿಸಲು ಹೈಕಮಾಂಡ್ ಮಟ್ಟದಲ್ಲಿ ಸತತವಾಗಿ ಸಮಾಲೋಚನೆಗಳು ಜರುಗುತ್ತಿವೆ. ಈ ಶಾಸಕರ ಉಸ್ತುವಾರಿ ಹೊಣೆಯನ್ನು ಮಾಜಿ ಸಚಿವ ಅರವಿಂದ ಲಿಂಬಾವಳಿ ನೋಡಿಕೊಳ್ಳುತ್ತಿದ್ದಾರೆ. ಅವರಿಗೆ ಬೆಂಬಲವಾಗಿ ಬಿಜೆಪಿ ಕಾರ್ಯಕರ್ತರು ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಈಗಿರುವ ಮಾಹಿತಿಯಂತೆ ಒಂದೆರಡು ದಿನಗಳಲ್ಲಿ ಸರ್ಕಾರ ಉಳಿಯುವ ಇಲ್ಲವೆ ಬೀಳುವ ಸಂಗತಿ ನಿಷ್ಕರ್ಷೆಯಾಗಲಿದೆ.

17 ಮಂದಿ ಕಾಂಗ್ರೆಸ್ ಸದಸ್ಯರು ಬಂಡಾಯ ಎದ್ದಿರುವ ಹಾಗೂ ಓರ್ವ ಪಕ್ಷೇತರ ಸದಸ್ಯ ಕಾಂಗ್ರೆಸ್‌ಗೆ ನೀಡಿರುವ ಬೆಂಬಲವನ್ನು ವಾಪಸ್ ಪಡೆದಿರುವ ಪರಿಣಾಮವಾಗಿ ಕಾಂಗ್ರೆಸ್ ಬಲ 102ಕ್ಕೆ ಕುಸಿದಿದೆ. ಈ ಎಲ್ಲಾ ಶಾಸಕರು ರಾಜೀನಾಮೆ ನೀಡಿದಲ್ಲಿ ವಿಧಾನ ಸಭೆ ಬಲ 210 ಆಗುತ್ತದೆ. ಇದರಿಂದ ಬಹುಮತ ಸಾಬೀತಿಗೆ 106 ಸದಸ್ಯರ ಬಲ ಅಗತ್ಯವಾಗಿದೆ. ಶಾಸಕರ ಬಂಡಾಯದಿಂದಾಗಿ ಕಮಲನಾಥ್ ಸರ್ಕಾರಕ್ಕೆ ವಿಧಾನ ಸಭೆಯಲ್ಲಿ ಬಹುಮತ ಸಾಬೀತು ಮಾಡುವಂತಹ ಅನಿವಾರ್ಯತೆ ತಲೆದೋರಿದೆ.

ವಿಧಾನ ಸಭೆ ಬಲ 230, ಖಾಲಿ ಇರುವ ಸ್ಥಾನ 2, ಇದರಿಂದ ಬಹುಮತಕ್ಕೆ ಅಗತ್ಯ 115, 18 ಮಂದಿ ರಾಜೀನಾಮೆ ನೀಡಿದಲ್ಲಿ ಸದಸ್ಯ ಬಲ 210, ಬಹುಮತ ಸಾಬೀತಿಗೆ 106 ಸ್ಥಾನ ಅಗತ್ಯ ಮತ್ತು ಬಿಜೆಪಿ ಶಾಸಕರ ಬಲ 107.

ಆಧಾರ:ಸಂಯುಕ್ತ ಕರ್ನಾಟಕ, ದಿನಾಂಕ: 10.03.2020

## 22. ಮತ್ತೊಬ್ಬ ಶಾಸಕ ವಾಪಸ್

ಆರು ದಿನಗಳಿಂದ ನಾಪತ್ತೆಯಾಗಿದ್ದ ಮಧ್ಯಪ್ರದೇಶದ ಕಾಂಗ್ರೆಸ್‌ನ ಶಾಸಕರ ಪೈಕಿ ಒಬ್ಬರಾದ ಬಿಸಾಹುಲಾಲ್ ಸಿಂಗ್ ಮರಳಿ ಬಂದಿದ್ದಾರೆ. ಇವರು ವಾಪಸ್ಸಾದ ಎಂಟನೇ ಶಾಸಕರಾಗಿದ್ದಾರೆ. ಇದರೊಂದಿಗೆ ಕಮಲ್‌ನಾಥ್ ಸರ್ಕಾರ ಉರುಳಿಸುವ ಬಿಜೆಪಿ ಯತ್ನ ವಿಫಲವಾಗಿದೆ ಎಂದು ಗೃಹ ಸಚಿವ ಬಾಲಾ ಬಚ್ಚನ್ ಹೇಳಿದ್ದಾರೆ.

ಬೆಂಗಳೂರಿನಿಂದ ವಿಮಾನದಲ್ಲಿ ಇಂದೋರ್‌ಗೆ ಆಗಮಿಸಿದ ಸಿಂಗ್, ಅಲ್ಲಿಂದ ಭೋಪಾಲ್‌ಗೆ ಬಂದರು. ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದಾರೆನ್ನಲಾದ ಇನ್ನಿಬ್ಬರು ಶಾಸಕರಾದ ಹರ್‌ದೀಪ್ ಸಿಂಗ್ ಡ್ಯಾಂಗ್ ಮತ್ತು ರಘುರಾಜ್ ಕನ್ಸನಾ ಕೂಡ ಶೀಘ್ರವೇ ವಾಪಸಾಗುವ ನಿರೀಕ್ಷೆಯಿದೆ ಎಂದು ಬಾಲಾ ಬಚ್ಚನ್ ತಿಳಿಸಿದ್ದಾರೆ.

ಸರ್ಕಾರ ಅಸ್ಥಿರಗೊಳಿಸುವ ಬಿಜೆಪಿ ಪ್ರಯತ್ನ ವಿಫಲಗೊಳಿಸುವ ಉದ್ದೇಶದಿಂದ ಸಿಎಂ ಕಮಲ್‌ನಾಥ್ ಶೀಘ್ರದಲ್ಲೆ ಸಚಿವ ಸಂಪುಟ ವಿಸ್ತರಿಸಲಿದ್ದಾರೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

ಆಧಾರ:ವಿಜಯವಾಣಿ, ದಿನಾಂಕ: 09.03.2020

## 23. ಪತನದಂಚಿಗೆ ಬಂದ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರ

ಮಧ್ಯಪ್ರದೇಶದ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ಕಮಲ್‌ನಾಥ್ ಮತ್ತು ಕೇಂದ್ರದ ಮಾಜಿ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ನಡುವಿನ ತಿಕ್ಕಾಟ ಕಾಂಗ್ರೆಸ್ ಸರ್ಕಾರವನ್ನು ಪತನದಂಚಿಗೆ ತಂದು ನಿಲ್ಲಿಸಿದೆ.

ರಾಜ್ಯ ಕಾಂಗ್ರೆಸ್‌ನ ಸುಮಾರು 17 ಶಾಸಕರು ಭೋಪಾಲ್‌ನಿಂದ ಬೆಂಗಳೂರಿನ ರಹಸ್ಯ ಸ್ಥಳವೊಂದಕ್ಕೆ ಬಂದು ಸೇರಿದ್ದು, ಅವರೆಲ್ಲರೂ ಸರ್ಕಾರಕ್ಕೆ ನೀಡಿರುವ ಬೆಂಬಲ ಹಿಂಪಡೆಯಲಿದ್ದಾರೆ ಎನ್ನಲಾಗಿದೆ. ಈ ಬಂಡಾಯದ ಗುಂಪಿನಲ್ಲಿ ಏಳು ಸಚಿವರು ಇದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಕಮಲ್‌ನಾಥ್ ಈಗಾಗಲೇ ಕೆಲ ಬಿಜೆಪಿ ಶಾಸಕರನ್ನೂ ಸಂಪರ್ಕಿಸಿದ್ದು, ಸೂಕ್ತ ಸ್ಥಾನಮಾನದ ಭರವಸೆ ನೀಡಿ ಕಾಂಗ್ರೆಸ್ ತೆಕ್ಕೆಗೆ ಹಾಕಿಕೊಳ್ಳುವ ಯತ್ನ ಮಾಡಿದ್ದಾರೆ.

ದೆಹಲಿಯಲ್ಲಿ ಪಕ್ಷದ ಅಧ್ಯಕ್ಷ ಸೋನಿಯಾ ಗಾಂಧಿಯನ್ನು ಭೇಟಿ ಮಾಡಿದ್ದ ಕಮಲ್‌ನಾಥ್, ಸರ್ಕಾರ ಎದುರಿಸುತ್ತಿರುವ ಬಿಕ್ಕಟ್ಟು ಹಾಗೂ ರಾಜ್ಯಸಭೆ ಅಭ್ಯರ್ಥಿ ಆಯ್ಕೆ ಕುರಿತು ಮಾತುಕತೆ ನಡೆಸಿದ್ದಾರೆ. ಮಧ್ಯಪ್ರದೇಶದಲ್ಲಿ ತೆರವಾಗಿರುವ ಮೂರು ರಾಜ್ಯಸಭೆ ಸ್ಥಾನಗಳಿಗೆ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ತಲಾ ಒಂದು ಅಭ್ಯರ್ಥಿ ಆಯ್ಕೆಯಾಗುವುದು ಖಚಿತ. ಆದರೆ, ಮೂರನೇ ಅಭ್ಯರ್ಥಿ ಬಗ್ಗೆ ಗೊಂದಲ ಸೃಷ್ಟಿಯಾಗಿದೆ. ಕಾಂಗ್ರೆಸ್ ಶಾಸಕರು ಸರ್ಕಾರದಿಂದ ಬೆಂಬಲ ಹಿಂಪಡೆದುಕೊಂಡಲ್ಲಿ ಬಿಜೆಪಿಗೆ ಇಬ್ಬರನ್ನು ರಾಜ್ಯಸಭೆಗೆ ಕಳುಹಿಸಿಕೊಡುವ ಅವಕಾಶ ಸಿಗಲಿದೆ.

**ಕಮಲ್–ಸಿಂಧಿಯಾ ವೈಮನಸ್ಸು:** ಕಮಲ್ ಮತ್ತು ಸಿಂಧಿಯಾ ತಿಕ್ಕಾಟ ಹೊಸದೇನಲ್ಲ. ಚುನಾವಣಿ ಸಂದರ್ಭದಲ್ಲೇ ಇದು ಬಹಿರಂಗಗೊಂಡಿತ್ತು. ಕಮಲ್ ಮತ್ತು ಮಾಜಿ ಸಿಎಂ ದಿಗ್ವಿಜಯ ಸಿಂಗ್ ಬಗ್ಗೆಯೂ ಸಿಂಧಿಯಾಗೆ ಸಮಾಧಾನವಿಲ್ಲ. ದಿಗ್ವಿಜಯ ಸಿಂಗ್ ಉಳಿದ ನಾಯಕರಿಗೆ ಯಾವುದೇ ಬೆಲೆ ಕೊಡುತ್ತಿಲ್ಲ ಎಂದು ಸಿಂಧಿಯಾ ಅನೇಕ ಬಾರಿ ವರಿಷ್ಠರಿಗೆ ದೂರು ನೀಡಿದ್ದಾರೆ. ಆದರೆ, ಯಾವುದಕ್ಕೂ ಹೈಕಮಾಂಡ್ ಸೊಪ್ಪು ಹಾಕಿಲ್ಲ. ಹೈಕಮಾಂಡ್ ವಲಯದಲ್ಲಿ ಕಮಲ್ ಪ್ರಭಾವಳಿ ಹೆಚ್ಚಿರುವುದೂ ಇದಕ್ಕೆ ಕಾರಣ. ಕೆಲ ದಿನಗಳ ಹಿಂದೆ ಸಿಂಧಿಯಾ, ಸರ್ಕಾರದ ವಿರುದ್ಧವೇ ಬೀದಿಗಿಳಿಯಬೇಕಾದೀತು. ರೈತರ ಸಾಲಮನ್ನಾ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ನಾವೇ ಗಡುವು ನೀಡುತ್ತಿದ್ದೇವೆ ಎಂದು ಸಿಎಂ ವಿರುದ್ಧವೇ ಸಮರ ಸಾರಿದ್ದರು.

ಲೋಕಸಭೆ ಚುನಾವಣೆಯಲ್ಲಿ ತಮ್ಮ ಸೋಲಿಗೆ ಪರೋಕ್ಷವಾಗಿ ಕಮಲ್‌ನಾಥ್ ಕಾರಣ ಎಂಬುದೂ ಸಿಂಧಿಯಾ ಸಿಟ್ಟನ್ನು ದುಪ್ಪಟ್ಟುಗೊಳಿಸಿತ್ತು. ರಾಜ್ಯ ಪಿಸಿಸಿ ಅಧ್ಯಕ್ಷ ಹುದ್ದೆ ನೀಡಿದರಷ್ಟೇ ಪಕ್ಷದಲ್ಲಿ ಮುಂದುವರಿಯುವುದಾಗಿ ಸಿಂಧಿಯಾ ಬೆದರಿಕೆ ಹಾಕಿದ್ದಾರೆನ್ನಲಾಗಿದೆ. ಈ ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಬಿಜೆಪಿ ಮುಖಂಡರು ಸಿಂಧಿಯಾರನ್ನು ಸಂಪರ್ಕಿಸಿ ಬಿಜೆಪಿ ಸೇರುವಂತೆ ಮನವೊಲಿಸುವ ಯತ್ನ ಮಾಡಿದ್ದಾರೆ. ಆದರೆ ಈ ಬಗ್ಗೆ ಅವರು ಪ್ರತಿಕ್ರಿಯೆ ನೀಡಿಲ್ಲ ಮತ್ತು ಕಾಂಗ್ರೆಸ್ ದಿಲ್ಲಿ ನಾಯಕರು ತಮ್ಮ ಬೇಡಿಕೆಗೆ ಸ್ಪಂದಿಸುತ್ತಾರಾ ಎಂದು ಕಾದು ನೋಡುತ್ತಿದ್ದಾರೆ. ಬೆಂಗಳೂರಿಗೆ ಬಂದಿರುವ ಶಾಸಕ ಮತ್ತು ಸಚಿವರಲ್ಲಿ ಬಹುತೇಕರು ಸಿಂಧಿಯಾ ಬೆಂಬಲಿಗರಾಗಿರುವುದೂ ಅನುಮಾನಕ್ಕೆ ಪುಷ್ಟಿ ಕೊಟ್ಟದೆ.

**ಯಾರ್‍ಯಾರು ಬೆಂಗಳೂರಲ್ಲಿ:–** ಆರೋಗ್ಯ ಸಚಿವ ತುಳಸಿ ಸಿಲಾವತ್, ಕಾರ್ಮಿಕ ಸಚಿವ ಮಹೇಂದ್ರ ಸಿಂಗ್ ಸಿಸೋಡಿಯಾ, ಸಾರಿಗೆ ಸಚಿವ ಗೋವಿಂದ್ ಸಿಂಗ್ ರಜಪೂತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಇಮಾರ್ತಿ ದೇವಿ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರದ್ಯುಮ್ನ ಸಿಂಗ್ ತೋಮರ್, ಶಿಕ್ಷಣ ಸಚಿವ ಪ್ರಭುರಾ ಚೌಧರಿ ಅವರು ಜ್ಯೋತಿರಾಧಿತ್ಯ ಸಿಂಧಿಯಾ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು

ಹೇಳಲಾಗುತ್ತಿದೆ. ಏತನ್ಮಧ್ಯೆ, ಸೋನಿಯಾ ಜೊತೆ ಚರ್ಚೆ ವೇಳೆ ಎಲ್ಲಾ ಸಮಸ್ಯೆಗಳಿಗೂ ಸಿಂಧಿಯಾ ಮೂಲ ಕಾರಣ ಎಂದು ಕಮಲ್‌ನಾಥ್ ದೂರಿದ್ದಾರೆ.

**ಸಂಖ್ಯಾಬಲ ಲೆಕ್ಕಾಚಾರ:** 230 ಶಾಸಕರ ರಾಜ್ಯ ವಿಧಾನ ಸಭೆಯಲ್ಲಿ ಸದ್ಯ 228 ಶಾಸಕರಿದ್ದಾರೆ. 2 ಸೀಟುಗಳಿಗೆ ಚುನಾವಣೆ ಆಗಬೇಕಿದೆ. ಕಾಂಗ್ರೆಸ್ ಬಳಿ 114 ಶಾಸಕರು ಮತ್ತು ಬಿಜೆಪಿ ಬಳಿ 107 ಶಾಸಕರ ಬಲವಿದೆ. ನಾಲ್ವರು ಪಕ್ಷೇತರರು, ಬಿಎಸ್‌ಪಿಯ 2 ಮತ್ತು ಎಸ್ಪಿಯ 1 ಶಾಸಕ ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. ಒಂದುವೇಳೆ ಬೆಂಗಳೂರಿಗೆ ಬಂದಿದ್ದಾರೆ ಎನ್ನಲಾದ 17 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಲ್ಲಿ ಶಾಸಕರ ಸಂಖ್ಯೆ 210 ಕ್ಕೆ ಇಳಿದು ಸರ್ಕಾರ ಅಲ್ಪಮತಕ್ಕೆ ಕುಸಿಯಲಿದೆ. ಆದರೆ, 9 ಬಾರಿ ಸಂಸದರಾಗಿರುವ ಮತ್ತು ರಾಜಕೀಯದ ಆಳ-ಅಗಲವನ್ನು ಚೆನ್ನಾಗಿಯೇ ತಿಳಿದುಕೊಂಡಿರುವ ಸಿಎಂ ಕಮಲ್‌ನಾಥ್ ಅವರ ಕಾರ್ಯತಂತ್ರಗಳೇನಿರಬಹುದು ಎಂಬುದು ಕುತೂಹಲ ಕೆರಳಿಸಿದೆ.

**ಸಿಂಧಿಯಾಗೆ ಸಿಎಂ ಸ್ಥಾನದ ಭರವಸೆ**

ಜ್ಯೋತಿರಾದಿತ್ಯ ಸಿಂಧಿಯಾ ಜೊತೆಗೆ ದಿಲ್ಲಿಯ ಬಿಜೆಪಿ ವರಿಷ್ಠರು ಸಂಪರ್ಕಿಸಿ ಸಿಎಂ ಸ್ಥಾನದ ಭರವಸೆ ನೀಡಿದ್ದಾರೆಂದು ಹೇಳಲಾಗುತ್ತಿದೆ. ಈ ಕಾರ್ಯತಂತ್ರ ಫಲಿಸಿದಲ್ಲಿ ಮಾಜಿ ಸಿಎಂ ಹಾಗೂ ರಾಜ್ಯದ ಜನಪ್ರಿಯ ನಾಯಕ ಶಿವರಾಜ್ ಸಿಂಗ್ ಚೌಹಾಣರಿಗೆ ಕೇಂದ್ರದಲ್ಲಿ ಪ್ರಭಾವಿ ಖಾತೆ ನೀಡುವ ಬಗ್ಗೆ ಚರ್ಚೆಗಳೂ ನಡೆದಿವೆ.

**ತಡರಾತ್ರಿ 16 ಸಚಿವರ ರಾಜೀನಾಮೆ**

ಸರ್ಕಾರ ರಚಿಸಲು ಶತ ಪ್ರಯತ್ನ ನಡೆಸುತ್ತಿರುವ ಮುಖ್ಯಮಂತ್ರಿ ಕಮಲ್‌ನಾಥ್ ತಡರಾತ್ರಿ ತುರ್ತಾಗಿ ಸಚಿವ ಸಂಪುಟ ಸಭೆ ನಡೆಸಿದರು. ಈ ವೇಳೆ ಸಭೆಗೆ ಹಾಜರಾಗಿದ್ದ 16 ಸಚಿವರು ಸಿಎಂ ಸೂಚನೆ ಮೇರೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಎಲ್ಲರ ರಾಜೀನಾಮೆಗಳನ್ನೂ ಅಂಗೀಕರಿಸಲಾಗಿದೆ. ಸರ್ಕಾರದ ವಿರುದ್ಧ ದಂಗೆ ಎದ್ದಿರುವ ಅತೃಪ್ತ ಶಾಸಕರಿಗೆ ಸಚಿವ ಸ್ಥಾನ ನೀಡುವ ಮೂಲಕ ತಮ್ಮ ಸಿಎಂ ಕುರ್ಚಿ ಭದ್ರಪಡಿಸಿಕೊಳ್ಳಲು ಕಮಲ್‌ನಾಥ್ ಯೋಚಿಸುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಶೀಘ್ರದಲ್ಲೇ ಸಚಿವ ಸಂಪುಟ ಪುನಾರಚನೆಯಾಗುವ ಸಾಧ್ಯತೆ ಇದೆ. ಸಂಪುಟ ಸಭೆ ಬಳಿಕ ಮಾತನಾಡಿದ ಕಮಲ್‌ನಾಥ್, 'ಮಾಫಿಯಾ ಸಹಾಯದಿಂದ ಸರ್ಕಾರದಲ್ಲಿ ಅಸ್ಥಿರತೆ ಉಂಟುಮಾಡಲು ಯತ್ನಿಸುತ್ತಿರುವವರಿಗೆ ನಾನು ಅವಕಾಶ ನೀಡುವುದಿಲ್ಲ. ಮಧ್ಯಪ್ರದೇಶ ಜನರ ಪ್ರೀತಿ ಮತ್ತು ನಂಬಿಕೆ ನನ್ನ ದೊಡ್ಡ ಶಕ್ತಿ. ಈ ಸರ್ಕಾರ ಜನರಿಂದ ರಚನೆಯಾಗಿರುವುದು, ಇದನ್ನು ಅಸ್ಥಿರಗೊಳಿಸಲು ಬಿಡುವುದಿಲ್ಲ' ಎಂದಿದ್ದಾರೆ. ಈ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಡರಾತ್ರಿ ದೆಹಲಿಯ 10 ಜನಪತ್‌ನಲ್ಲಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ನಿವಾಸಕ್ಕೆ ತೆರಳಿ, ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದರು.

ಆಧಾರ:ವಿಜಯವಾಣಿ, ದಿನಾಂಕ: 10.03.2020

## 24. ಜನ ಸಾಗರ: ಮೋದಿ ಟ್ರಂಪ್ ಸಡಗರ

ಜಗತ್ತಿನ ಅತ್ಯಂತ ದೊಡ್ಡ ಕ್ರಿಕೆಟ್ ಕ್ರೀಡಾಂಗಣವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ 'ಮೊಟೆರಾ ಸ್ಟೇಡಿಯಂ'ನಲ್ಲಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 'ಪಂದ್ಯ ಪುರುಷ'ನಂತೆ ಕಂಗೊಳಿಸಿದರು.

ಟ್ರಂಪ್ ಅವರು ಭಾರತಕ್ಕೆ ನೀಡಿರುವ ಮೊದಲ ಭೇಟಿಯು ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕಿಂತಲೂ ಹೆಚ್ಚಿನ ಕುತೂಹಲ ಕೆರಳಿಸಿತ್ತು. ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಟ್ರಂಪ್ ಅವರ ಹೊಗಳಿಕೆಯ ಮಾತುಗಳಿಗೆ ಕ್ರೀಡಾಂಗಣದಲ್ಲಿ ಸೇರಿದ್ದ ಲಕ್ಷಕ್ಕೂ ಹೆಚ್ಚಿದ್ದ ಉತ್ಸಾಹಿ ಜನಸ್ತೋಮ ಸಂಭ್ರಮದಿಂದ ಚಪ್ಪಾಳೆ ತಟ್ಟಿತು.

ಮೋದಿಯವರಿಗೆ ಶ್ಲಾಘನೆ, ಭಯೋತ್ಪಾದನೆ ಮಟ್ಟ ಹಾಕುವ ಬದ್ಧತೆ ಮತ್ತು ಹಿಂದಿಯಲ್ಲೂ ಮಾತನಾಡುವ ಟ್ರಂಪ್ ಉತ್ಸಾಹಕ್ಕೆ ಜನರು ಲವಲವಿಕೆಯಿಂದಲೇ ಸ್ಪಂದಿಸಿದರು. ಚಹಾ ಮಾರುತ್ತಿದ್ದ ಮೋದಿಯವರು ಪ್ರಧಾನಿ ಹುದ್ದೆಗೇರಿದ ಪಯಣವು ಸ್ಫೂರ್ತಿದಾಯಕ ಎಂದು ಟ್ರಂಪ್ ಹೇಳಿದ್ದು ಮೋದಿಯವರ ತವರು ರಾಜ್ಯದ ಜನರ ಭಾರಿ ಖುಷಿಗೂ ಕಾರಣವಾಯಿತು.

ಮೂಲಭೂತವಾದಿ ಇಸ್ಲಾಂ ಭಯೋತ್ಪಾದನೆಯಿಂದ ದೇಶದ ಜನರನ್ನು ರಕ್ಷಿಸಲು ಭಾರತ ಮತ್ತು ಅಮೆರಿಕಾ ಜೊತೆಯಾಗಿ ಕೆಲಸ ಮಾಡುತ್ತಿವೆ. ರಕ್ಷಣಾ ಸಹಕಾರ ವೃದ್ಧಿಯಾಗಲಿದೆ. ಮತ್ತು ಅದ್ಭುತವಾದ ವ್ಯಾಪಾರ ಒಪ್ಪಂದ ಕಾರ್ಯರೂಪಕ್ಕೆ ಬರಲಿದೆ ಎಂದು ಟ್ರಂಪ್ ಹೇಳಿದರು. ಅಮೆರಿಕವು ಭಾರತವನ್ನು ಪ್ರೀತಿಸುತ್ತದೆ ಮತ್ತು ನಿಷ್ಠ ಗೆಳೆಯನಾಗಿ ಮುಂದುವರಿಯಲಿದೆ. ಜಗತ್ತಿನ ಅತ್ಯುತ್ತಮ ಮತ್ತು ಅತ್ಯಂತ ಭೀತಿ ಹುಟ್ಟಿಸುವ ಸೇನಾ ಸಾಧನಗಳನ್ನು ಭಾರತಕ್ಕೆ ನೀಡಲು ತಮ್ಮ ದೇಶವು ಉತ್ಸುಹಕವಾಗಿದೆ ಎಂದೂ ಹೇಳಿದರು.

ಮೋದಿ ಮತ್ತು ಟ್ರಂಪ್ ನಡುವಣ ಸ್ನೇಹ ಕಾರ್ಯಕ್ರಮದ ಉದ್ದಕ್ಕೂ ಎದ್ದು ಕಾಣಿಸುತ್ತಿದ್ದು, ಕೆಲವು ಬಾರಿಯ ಆಲಿಂಗನದ ಜೊತೆಗೆ ಇಬ್ಬರೂ ನಾಯಕರು ಪರಸ್ಪರರ ಮೇಲೆ ಹೊಗಳಿಕೆಯ ಸುರಿಮಳೆಗೈದರು.

ಐದು ತಿಂಗಳ ಹಿಂದೆ, ಭಾರಿ ಫುಟ್‌ಬಾಲ್ ಮೈದಾನದಲ್ಲಿ ನಿಮ್ಮ ಪ್ರಧಾನಿಯನ್ನು ಅಮೆರಿಕಾ ಸ್ವಾಗತಿಸಿತ್ತು. ಈಗ, ಜಗತ್ತಿನ ಅತ್ಯಂತ ದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ನಮ್ಮನ್ನು ಸ್ವಾಗತಿಸಿದ್ದೀರಿ ಈ ಭವ್ಯ ಸ್ವಾಗತಕ್ಕೆ ಕೃತಜ್ಞ, ಈ ಸ್ಮರಣೀಯ ಅತಿಥ್ಯ ಸದಾ ನೆನಪಿನಲ್ಲಿರುತ್ತದೆ ಎಂದು ಟ್ರಂಪ್ ಹೇಳಿದರು.

ಟ್ರಂಪ್ ಅವರನ್ನು ಹೊಗಳುವಲ್ಲಿ ಮೋದಿ ಅವರೂ ಹಿಂದೆ ಬೀಳಲಿಲ್ಲ. ಜಗತ್ತಿನ ಅತ್ಯಂತ ದೊಡ್ಡ ಜನತಂತ್ರಕ್ಕೆ ಸ್ವಾಗತ ಎಂದರು. ಟ್ರಂಪ್ ಭೇಟಿಯಿಂದ ಹೊಸದೊಂದು ಇತಿಹಾಸ ಸೃಷ್ಟಿಯಾಗಿದೆ ಎಂದು ಬಣ್ಣಿಸಿದರು.

ಭಾರತ ಮತ್ತು ಅಮೆರಿಕದ ನಡುವೆ ಇರುವ ಸಹಭಾಗಿತ್ವ, ಆದರ ಅತ್ಯುನ್ನತ ಮಟ್ಟ ತಲುಪಿದೆ. ಟ್ರಂಪ್ ಮತ್ತು ಅವರ ಕುಟುಂಬದ ಭೇಟಿ ಈ ನಂಟಿನ ಸಂಕೇತ ಎಂದರು, ಭಯೋತ್ಪಾದನೆ ತಡೆಗೆ ಟ್ರಂಪ್ ಮಾಡಿದ ಪ್ರಯತ್ನಗಳನ್ನು ಕೊಂಡಾಡಿದರು.

ಆಧಾರ:ಪ್ರಜಾವಾಣಿ ದಿನಾಂಕ:25.02.2020

## 25. ದೆಹಲಿಯಲ್ಲಿ ಶಾಂತಿ ಸ್ಥಾಪನೆಗೆ ಸರ್ವಪ್ರಯತ್ನ ಮೃತರ ಸಂಖ್ಯೆ 27ಕ್ಕೇರಿಕೆ 106 ಮಂದಿ ಗಲಭೆಕೋರರ ಬಂಧನ ಈಶಾನ್ಯ ದೆಹಲಿ ಸಂಪೂರ್ಣ ಸ್ತಬ್ದ

ಎರಡು ದಿನಗಳ ಕಾಲ ವ್ಯಾಪಕ ಹಿಂಸಾಚಾರಕ್ಕೆ ಸಾಕ್ಷಿಯಾದ ದೆಹಲಿಯಲ್ಲೀಗ ಶಾಂತಿ ಮೂಡಿಸುವ ಪ್ರಯತ್ನ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕರು, ಹಿಂಸಾಚಾರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜನತೆಗೆ ಶಾಂತಿಯಿಂದಿರುವಂತೆ ಕರೆ ನೀಡಿದ್ದಾರೆ. ಒಂದೆರಡು ಪ್ರದೇಶಗಳಲ್ಲಿ ಮಳಿಗೆಗಳಿಗೆ ಬೆಂಕಿ ಹಚ್ಚಿದ ಪ್ರಕರಣಗಳು ಹೊರತುಪಡಿಸದಂತೆ ದೆಹಲಿಯಲ್ಲಿ ಬಹುತೇಕ ಶಾಂತಿಯ ವಾತಾವರಣ ಕಂಡುಂದಿದೆ.

ಪೊಲೀಸರು ಹಾಗೂ ಭದ್ರತಾ ಪಡೆಗಳು ಪಥಸಂಚಲನ ನಡೆಸುವ ಮೂಲಕ ಜನತೆಗೆ ಸುರಕ್ಷತೆಯ ಅಭಯ ನೀಡಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ದೆಹಲಿ ಪೊಲೀಸ್ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಗಲಭೆ ಪೀಡಿತ ಪ್ರದೇಶಗಳಿಗೂ ಭೇಟಿ ನೀಡಿದ್ದಾರೆ. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಎಂದು ಅವರು ಹೇಳಿದ್ದಾರೆ. ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಮತ್ತು ಸುಪ್ರೀಂ ಕೂಡ ಹಿಂಸಾಚಾರವನ್ನು ತಹಬದಿಗೆ ತರುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್‌ರಿಗೆ ಹಾಗೂ ಸರ್ಕಾರಗಳಿಗೆ ಸೂಚಿಸಿದೆ.

ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮೃತಪಟ್ಟವರ ಸಂಖ್ಯೆ 27ಕ್ಕೇರಿಕೆಯಾಗಿದೆ. ಈಶಾನ್ಯ ದೆಹಲಿಯ ಚಾಂದ್ ಬಾಘ್‌ನ ಚರಂಡಿಯೊಂದರಲ್ಲಿ ಗುಪ್ತಚರ ಸಂಸ್ಥೆಯ ಸಿಬ್ಬಂದಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಅವರನ್ನು ಅಂಕಿತ್ ಶರ್ಮ ಎಂದು ಗುರುತಿಸಲಾಗಿದ್ದು ಅವರು ಕಲ್ಲು ತೂರಾಟದಿಂದ ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂಸಾಚಾರ ಸಂಬಂಧ ಈವರೆಗೆ 106 ಮಂದಿ ಬಂಧಿಸಲಾಗಿದ್ದು, 18 ಎಫ್‌ಐಆರ್ ದಾಖಲಿಸಲಾಗಿದೆ. ಈಶಾನ್ಯ ದೆಹಲಿ ಸಂಪೂರ್ಣ ಸ್ತಬ್ದವಾಗಿದೆ. ಅಂಗಡಿ ಮುಂಗಟ್ಟು ಮುಚ್ಚಿದ್ದು ಶಾಲೆ–ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ. ಕೆಲವೊಂದು ಪರೀಕ್ಷೆಗಳನ್ನೂ ಮುಂದೂಡಲಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಕೂಡಲೇ ಸೇನೆಯನ್ನು ಕರೆಸಿ ಎಂದು ದೆಹಲಿ ಸಿಎಂ ಅರವಿಂದ ಕ್ರೇಜಿವಾಲ್ ಆಗ್ರಹಿಸಿದ್ದಾರೆ.

ಹಿಂಸಾಚಾರದ ವೇಳೆ ಗುಂಡಿನ ದಾಳಿಗೆ ಬಲಿಯಾದ ಮುಖ್ಯ ಪೇದೆ ರತನ ಲಾಲ್ ಅವರ ಕುಟುಂಬಕ್ಕೆ ರೂ. 1 ಕೋಟಿ ಪರಿಹಾರ ನೀಡುವುದಾಗಿ ದೆಹಲಿ ಸಿಎಂ ಕ್ರೇಜಿವಾಲ್ ಘೋಷಿಸಿದ್ದಾರೆ. ದೆಹಲಿ ವಿಧಾನ ಸಭೆಯಲ್ಲೇ ಅವರು ಈ ಘೋಷಣೆ ಮಾಡಿದ್ದಾರೆ. ರತನ್ ಲಾಲ್ ಪತ್ನಿಗೆ ಸರ್ಕಾರಿ ಉದ್ಯೋಗದ ಭರವಸೆಯನ್ನು ಕೇಂದ್ರ ಸರ್ಕಾರ ನೀಡಿದೆ.

ಪ್ರಚೋದನಾಕಾರಿ ಭಾಷಣ ಮಾಡಿರುವ ಬಿಜೆಪಿ ನಾಯಕರಾದ ಕಪಿಲ್ ಮಿಶ್ರಾ, ಅನುರಾಗ್ ಠಾಕೂರ್ ಹಾಗೂ ಪರ್ಮೇಶ್ ವರ್ಮಾ ವಿರುದ್ದ ಎಫ್.ಐ.ಆರ್ ದಾಖಲಿಸುವುದಕ್ಕೆ ಸಂಬಂಧಿಸಿದಂತೆ ಪ್ರಜ್ಞಾಪೂರ್ವಕ ನಿರ್ಧಾರ ಕೈಗೊಳ್ಳಿ ಎಂದು ಪೊಲೀಸರಿಗೆ ದೆಹಲಿ ಹೈಕೋರ್ಟ್ ನಿರ್ದೇಶನ ನೀಡಿದೆ. ಮುಂದಿನ ವಿಚಾರಣೆ ನಡೆಯಲಿದೆ.

ಆಧಾರ:ಉದಯವಾಣಿ ದಿನಾಂಕ:27.03.2020

## 26. ಎನ್.ಪಿ.ಆರ್.ಗೆ ಮಹಾರಾಷ್ಟ್ರದಲ್ಲಿ ಅವಕಾಶ

ಎಲ್ಗಾರ್ ಪರಿಷತ್ ತನಿಖೆಯನ್ನು ಸಿಬಿಐಗೆ ವರ್ಗಾಯಿಸುವುದಕ್ಕೆ ಕಾಂಗ್ರೆಸ್, ಅಕ್ಷೇಪ ಮಾಡಿರುವಂತೆಯೇ, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಪೌರತ್ವ ತಿದ್ದುಪಡಿ ವಿಧೇಯಕಕ್ಕೆ ಯಾರೂ ಭಯಪಡಬೇಕಾಗಿಲ್ಲ. ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಅರ್ಜಿಯಲ್ಲಿರುವ ಅಂಶಗಳನ್ನು ತಾವೇ ಖುದ್ದು ಪರಿಶೀಲಿಸುವುದಾಗಿ ಹೇಳಿಕೊಂಡಿದ್ದಾರೆ.

ಸಿಂಧೂದುರ್ಗದಲ್ಲಿ ಮಾತನಾಡಿದ ಅವರು ಸಿಎಎ, ಎನ್‌ಆರ್‌ಸಿ ಎರಡು ಪ್ರತ್ಯೇಕ ವಿಚಾರಗಳು ಎನ್‌ಪಿಆರ್ ಮೂರನೇ ವಿಚಾರ ಎನ್‌ಪಿಆರ್ ಜಾರಿಗೆ ಮಹಾರಾಷ್ಟ್ರ ಅವಕಾಶ ಮಾಡಿಕೊಡಲಿದೆ ಎಂದಿದ್ದಾರೆ. ಎನ್‌ಆರ್‌ಸಿಗೆ ಅವಕಾಶವಿಲ್ಲ ಏಕೆಂದರೆ ಆದರಿಂದ ಹಿಂದೂಗಳಿಗೆ ಮುಸ್ಲಿಂ ಸೇರಿದಂತೆ ಎಲ್ಲರಿಗೂ ತೊಂದರೆಯಾಗಲಿದೆ ಎಂದು ಹೇಳಿದ್ದಾರೆ. ಮತ್ತೊಂದೆಡೆ ಎಲ್ಗಾರ್ ಪರಿಷತ್ ತನಿಖೆಯನ್ನು ಕೇಂದ್ರಕ್ಕೆ ನೀಡುವುದಿಲ್ಲ. ಎಂದೂ ಉದ್ಧವ್ ಹೇಳಿದ್ದಾರೆ. ಇತ್ತೀಚೆಗಷ್ಟೇ ಪುಣೆಯ ಕೋರ್ಟ್ ಈ ಬಗ್ಗೆ ಆದೇಶ ನೀಡಿತ್ತು. ಎಲ್ಗಾರ್ ಪರಿಷತ್ ಕೇಸಿನಲ್ಲಿ ದೇವೇಂದ್ರ ಫಡ್ನವೀಸ್ ನೇತೃತ್ವದ ಸರ್ಕಾರ ಪೊಲೀಸ್ ಇಲಾಖೆಯನ್ನು ದುರುಪಯೋಗ ಪಡಿಸಿಕೊಂಡಿತ್ತು ಎಂದು ಶರದ್ ಪವಾರ್ ಆರೋಪಿಸಿದ್ದಾರೆ.

ಆಧಾರ:ಉದಯವಾಣಿ ದಿನಾಂಕ:19.02.2020

## 27. ಮರಾಠಿ ಕಲಿಕೆ ಕಡ್ಡಾಯ ಮಸೂದೆಗೆ ಅಸ್ತು

ರಾಜ್ಯದ ಶಾಲೆಗಳಲ್ಲಿ ಮರಾಠಿ ಕಲಿಕೆ ಕಡ್ಡಾಯಗೊಳಿಸುವ ಮಸೂದೆಗೆ ಮಹಾರಾಷ್ಟ್ರದ ವಿಧಾನ ಪರಿಷತ್ ಸರ್ವಾನುಮತದ ಅನುಮೋದನೆ ನೀಡಿದೆ. ಕೆಳಮನೆಯಲ್ಲಿ ಅಂಗೀಕಾರವಾದ ಮಸೂದೆಯನ್ನು ಪರಿಷತ್‌ನಲ್ಲಿ ಮಂಡಿಸುವುದು ವಾಡಿಕೆ. ಆದರೆ ಪರಿಷತ್‌ನ ಸಭಾಪತಿ ಈ ಮಸೂದೆಯನ್ನು ಮೊದಲು ಮೇಲ್ಮನೆಯಲ್ಲಿ ಮಂಡಿಸಲು ಅವಕಾಶ ನೀಡಿದರು. ತಪ್ಪಿತಸ್ಥ ಶಾಲೆಗಳಿಗೆ ಗರಿಷ್ಠ ಒಂದು ಲಕ್ಷ ರೂಪಾಯಿವರೆಗೆ ದಂಡ ವಿಧಿಸುವ ನಿಯಮ ಮಸೂದೆಯಲ್ಲಿದೆ. ಮರಾಠಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರಕಿಸುವ ಸಂಬಂಧ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸುವುದಾಗಿ ಸಿಎಂ ತಿಳಿಸಿದರು.

ಆಧಾರ:ಉದಯವಾಣಿ ದಿನಾಂಕ:19.02.2020

## 28. ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಗೋವಾ

ಮಹದಾಯಿ ಕುರಿತು ನ್ಯಾಯಾಧೀಕರಣದ ತೀರ್ಪು ಪ್ರಶ್ನಿಸಿ ಸುಪ್ರಿಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದೇವೆ. ನೀರು ತಿರುಗಿಸಿಕೊಳ್ಳಲು ಕರ್ನಾಟಕ ಕಾಯ್ದೆ ರಹಿತವಾಗಿ ಕಾಮಗಾರಿ ನಡೆಸಿದೆ. ಈ ಹಿನ್ನೆಲೆಯಲ್ಲಿ ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ನಾಲೆಯ ಪರಿಶೀಲನೆ ನಡೆಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಲಿದ್ದೇವೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಹೇಳಿದರು. ಮಹದಾಯಿ ಪ್ರಕರಣದಲ್ಲಿ ಯಾರು ರಾಜಕಾರಣ ಮಾಡುತ್ತಿದ್ದಾರೋ ಅವರು ಯಾವತ್ತೂ

ಮಹದಾಯಿ ನದಿ ಹುಟ್ಟುವ ಮತ್ತು ಹರಿಯುವ ಪ್ರದೇಶಗಳಿಗೆ ಭೇಟಿ ನೀಡಿಲ್ಲ. ಗೋವಾದಲ್ಲಿ ಎಷ್ಟು ಯೋಜನೆಗಳು ಮಹದಾಯಿ ನದಿ ನೀರನ್ನು ಅವಲಂಬಿಸಿವೆ ಎಂಬುದು ಕೂಡ ಅವರಿಗೆ ಗೊತ್ತಿಲ್ಲ ಎಂದರು.

ಈ ಯೋಜನೆಗೆ ಕೇಂದ್ರದಿಂದ ಎಲ್ಲ ರೀತಿಯ ಪರವಾನಿಗಿ ಲಭಿಸುತ್ತದೆ. ಎಂದರ್ಥವಲ್ಲ. ವನ್ಯಜೀವಿ ಮಂಡಳಿ ಮತ್ತು ಅರಣ್ಯ ಇಲಾಖೆ ಪರವಾನಿಗಿ ಲಭಿಸಲು ಹೆಚ್ಚಿನ ಕಾಲಾವಧಿ ಹಿಡಿಯುತ್ತದೆ. ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣದ ಅಂತಿಮ ತೀರ್ಪು ಹೊರಬೀಳಲಿದೆ. ಅಲ್ಲಿಯವರೆಗೆ ಕರ್ನಾಟಕವು ಮಹದಾಯಿ ನದಿ ನೀರನ್ನು ತಿರುಗಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು.

ಆಧಾರ:ವಿಜಯವಾಣಿ ದಿನಾಂಕ:02.03.2020

## 29. ಬಂಗಾಳ ರಾಜ್ಯಪಾಲರಿಗೆ ದಿಗ್ಬಂಧನ

ಕಲ್ಕತ್ತಾ ವಿವಿ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಶ್ ಧನಕರ್ ಅವರನ್ನು ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಕೆಲವು ವಿದ್ಯಾರ್ಥಿಗಳೂ ತಡೆಗಟ್ಟಿದ ಘಟನೆ ನಡೆದಿದೆ. ಕಾರ್ಯಕ್ರಮಕ್ಕೆ ರಾಜ್ಯಪಾಲರು ಆಗಮಿಸಿದ್ದು, ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್.ಆರ್.ಸಿ ವಿರುದ್ಧ ಫಲಕಗಳನ್ನು ಹಿಡಿದಿದ್ದ ವಿದ್ಯಾರ್ಥಿಗಳು ಕಪ್ಪು ದ್ವಜಗಳನ್ನು ಪ್ರದರ್ಶಿಸಿ ಗೋ ಬ್ಯಾಕ್ ಎನ್ನುವ ಘೋಷಣೆಗಳನ್ನು ಕೂಗಿದರು.

ಈ ಪ್ರತಿಭಟನೆ ನಡುವೆಯೂ ಗೌರವ ಡಿಲಿಟ್ ಲಿಪ್ ಪದವಿ ಸ್ವೀಕರಿಸಲು ಆಗಮಿಸಿದ್ದ ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿ ಅವರನ್ನು ರಾಜ್ಯಪಾಲರು ಗ್ರೀನ್ ರೂಂಗೆ ಹೋಗಿ ಭೇಟಿ ಮಾಡಿದರು.

ಕಾರ್ಯಕ್ರಮ ಆರಂಭವಾಗಲು ಇನ್ನೇನು ಕೆಲವೇ ಕ್ಷಣಗಳಿರುವಾಗ ಕೆಲವು ವಿದ್ಯಾರ್ಥಿಗಳು ವೇದಿಕೆಗೆ ನುಗ್ಗಿ ಘೋಷಣೆಗಳನ್ನು ಕೂಗತೊಡಗಿದರು ವಿವಿ ಕುಲಪತಿ ಸೋನಾಲಿ ಚಕ್ರವರ್ತಿ ವಿದ್ಯಾರ್ಥಿಗಳನ್ನು ಸಮಾಧಾನಪಡಿಸಲು ಯತ್ನಿಸಿದ್ದು ಪ್ರಯೋಜನವಾಗಲಿಲ್ಲ. ನಂತರ ರಾಜ್ಯಪಾಲರು ಗ್ರೀನ್‌ರೂಂನಿಂದ ವಾಪಾಸ್ಸಾಗಿದ್ದಾರೆ ಎಂದು ಕುಲಪತಿಗಳು ಪ್ರಕಟಿಸಿದ ನಂತರವೇ ಪ್ರತಿಭಟನೆ ನಿಂತಿದ್ದು.

ಈ ಕುರಿತು ಟ್ವೀಟ್ ಮಾಡಿರುವ ರಾಜ್ಯಪಾಲರು ಘೋಷಣೆ ಕೂಗುತ್ತಿರುವ ಕಲ್ಕತ್ತಾ ವಿವಿ ವಿದ್ಯಾರ್ಥಿಗಳು ಕೆಲವರು ನಡೆಸಿದ ಕೃತ್ಯ ಸುಸಂಸ್ಕೃತಿ ಬಂಗಾಳಿ ಜನರಿಗೆ ಆಘಾತ ಉಂಟುಮಾಡುತ್ತದೆ ಎಂದಿದ್ದಾರೆ. ನೊಬೆಲ್ ಪ್ರಶಸ್ತಿ ವಿಜೇತ ಅಭಿಷೇಕ್ ಬ್ಯಾನರ್ಜಿ ಅವರನ್ನು ರಾಜ್ಯಪಾಲರು ಶ್ಲಾಘಿಸಿದ್ದಾರೆ.

ಆಧಾರ:ವಿಶ್ವವಾಣಿ ದಿನಾಂಕ:12.02.2020

## 30. ಟ್ರಂಪ್ ಸ್ವಾಗತಕ್ಕೆ ಸಜ್ಜಾಗುತ್ತಿದೆ ಗುಜರಾತ್

ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಡೊನಾಲ್ಡ್ ಟ್ರಂಪ್ ಫೆಬ್ರವರಿ 24, 25 ರಂದು ಎರಡು ದಿನಗಳು ಭಾರತ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಪ್ರವಾಸದ ವೇಳಾಪಟ್ಟಿಯಂತೆ ನವದೆಹಲಿಗೆ ಆಗಮಿಸಲಿರುವ ಟ್ರಂಪ್ ಫೆಬ್ರವರಿ 25 ರಂದು ಗುಜರಾತ್ ಅಹಮದಾಬಾದ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಜಂಟಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ದೆಹಲಿ ಹಾಗೂ ಗುಜರಾತ್ ಅಹಮದಾಬಾದ್ ನಗರಗಳಲ್ಲಿ ಪ್ರವಾಸ ನಡೆಸಲಿದ್ದಾರೆ ಎಂದು ಶ್ವೇತಾಭವನ ಪ್ರಕಟಿಸಿದ ನಂತರ ಟ್ರಂಪ್ ಮಾಧ್ಯಮಗಳಿಗೆ ಈ ವಿಷಯ ತಿಳಿಸಿದ್ದಾರೆ.

ಪ್ರಧಾನಿ ಮೋದಿ ನನಗೆ ಉತ್ತಮ ಸ್ನೇಹಿತ, ಅವರು ಬಹಳ ಸಂಭಾವಿತರು ಮೋದಿ ಅವರೊಂದಿಗೆ ತಾವು ಇತ್ತೀಚೆಗೆ ದೂರವಾಣಿ ಮಾತುಕತೆ ನಡೆಸಿದ್ದಾಗಿ, ವಿಮಾನ ನಿಲ್ದಾಣದಿಂದ ಕ್ರಿಕೆಟ್ ಸ್ಟೇಡಿಯಂವರಗೆ ಲಕ್ಷಾಂತರ ಜನರು ತಮ್ಮನ್ನು ಸ್ವಾಗತಿಸಲಿದ್ದಾರೆ ಎಂದು ಮೋದಿ ತಿಳಿಸಿದ್ದಾರೆ ಎಂದು ಟ್ರಂಪ್ ಹೇಳಿದರು.

ಅಮೆರಿಕಾ ಶ್ವೇತ ಭವನದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಡೊನಾಲ್ಡ್ ಟ್ರಂಪ್ ಭಾರತದ ಪ್ರಧಾನಿ ನರೇಂದ್ರ ಮೋದಿ ಒಬ್ಬ ಸಂಭಾವಿತ ಮತ್ತು ಮಹಾನ್ ವ್ಯಕ್ತಿ. ಈ ತಿಂಗಳ ಕೊನೆಯ

ವಾರದಲ್ಲಿ ನಾನು ಭಾರತದ ಪ್ರವಾಸ ಕೈಗೊಳ್ಳುತ್ತಿದ್ದೇನೆ. ಅಲ್ಲದೆ, ಈ ಪ್ರವಾಸವನ್ನು ಕುತೂಲಹದಿಂದ ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಪತ್ರಕರ್ತರ ಪ್ರಶ್ನೆಗೆ ಉತ್ತಿರಿಸಿರುವ ಟ್ರಂಪ್, ಈ ಪ್ರವಾಸದ ವೇಳೆ ಉಭಯ ದೇಶಗಳ ನಡುವೆ ವ್ಯಾಪಾರ ಸಂಬಂಧಿತ ಮಾತುಕತೆ ನಡೆಯಲಿದೆ. ಈ ಮಾತುಕತೆ ಫಲಪ್ರದವಾದರೆ, ಹಲವಾರು ಒಪ್ಪಂದಗಳಿಗೂ ಸಹಿ ಹಾಕುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದ್ದಾರೆ.

ಅಮೆರಿಕಾದ ಭಾರತದ ರಾಯಭಾರಿ ಕಾರಂಜಿತ್ ಸಿಂಗ್ ಸಂಧು ಸುದ್ದಿ ಸಂಸ್ಥೆಗೆ ಮಾತನಾಡಿದ್ದು, ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡುತ್ತಿರುವುದು ಟ್ರಂಪ್ ಹಾಗೂ ಭಾರತದ ಪ್ರಧಾನ ನರೇಂದ್ರ ಮೋದಿ ನಡುವಿನ ಬಲವಾದ ವೈಯಕ್ತಿಕ ಸಂಬಂಧದ ಪ್ರತಿಬಿಂಬವಾಗಿದೆ. ಅಲ್ಲದೇ ಅಮೆರಿಕಾ ಅಧ್ಯಕ್ಷರ ಈ ಭಾರತ ಪ್ರವಾಸ ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅಮೆರಿಕಾದಲ್ಲಿ ಸಾಮಾನ್ಯವಾಗಿ ನನ್ನ ಭಾಷಣಕ್ಕೆ 40 ರಿಂದ 50 ಸಾವಿರ ಜನ ಸೇರುತ್ತಾರೆ. ಇದು ನನಗೆ ಅಷ್ಟಾಗಿ ಖುಷಿ ನೀಡುವುದಿಲ್ಲ. ಆದರೆ, ಭಾರತದಲ್ಲಿ ವಿಶ್ವದ ಅತಿದೊಡ್ಡ ಕ್ರೀಡಾಂಗಣವನ್ನು ನಿರ್ಮಿಸಲಾಗಿದ್ದು, ನಾನು ಶೀಘ್ರದಲ್ಲೇ ಅಲ್ಲಿ ಭಾಷಣ ಮಾಡಲಿದ್ದೇನೆ. ಈ ಸಮಾರಂಭಕ್ಕೆ 50 ರಿಂದ 70 ಲಕ್ಷ ಜನರನ್ನು ಸೇರಿಸುವುದಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ ಎಂಬ ವಿಚಾರವನ್ನು ಅವರು ಬಹಿರಂಗಪಡಿಸಿದ್ದಾರೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತದ ಭೇಟಿ ವಿಶೇಷವಾದದ್ದು ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ಇದು ಉಭಯ ರಾಷ್ಟ್ರಗಳ ನಡುವಿನ ಸ್ನೇಹವನ್ನು ಸದೃಢ ಗೊಳಿಸುತ್ತದೆ ಎಂದಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಮೋದಿ 'ನಮ್ಮ ಪ್ರತಿಷ್ಠಿತ ಅತಿಥಿ'ಗೆ ಭಾರತ ಅತ್ಯುತ್ತಮ ಸ್ವಾಗತ ಕೋರಲಿದೆ ಎಂದಿದ್ದಾರೆ. ಫೆಬ್ರವರಿ 24 ಹಾಗೂ 25 ರಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಆಗಮಿಸುತ್ತಿರುವುದು ಸಂತಸ ತಂದಿದೆ. ಅವರಿಗೆ ಭಾರತ ಅತ್ಯುತ್ತಮ ಸ್ವಾಗತ ನೀಡಲಿದೆ. ಇದು ವಿಶೇಷ ಭೇಟಿಯಾಗಿದ್ದು, ಉಭಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ಸದೃಢಗೊಳಿಸುತ್ತದೆ ಎಂದಿದ್ದಾರೆ.

ಗುಜರಾತ್‌ನ ಅಹಮದಾಬಾದ್‌ನಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಮೊಟೆರಾ ಕ್ರಿಂಡಾಗಣದಲ್ಲಿ ಉಭಯ ನಾಯಕರು ಫೆಬ್ರವರಿ 25 ರಂದು ಜಂಟಿ ಭಾಷಣ ಮಾಡಲಿದ್ದಾರೆ. ಈ ಕ್ರೀಡಾಂಗಣವನ್ನು ಅಂದಾಜು 100 ಮಿಲಿಯನ್ ಡಾಲರ್ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, 1,00,000 ಪ್ರೇಕ್ಷಕರ ಆಸನ ಸಾಮರ್ಥ್ಯವನ್ನು ಅಳವಡಿಸಲಾಗಿದೆ. ಮೊಟೆರಾ ಕ್ರೀಡಾಂಗಣವು ಆಸ್ಟ್ರೇಲಿಯಾದ ಮೆಲ್ಬರ್ನ್ ಕ್ರಿಕೆಟ್ ಮೈದಾನವನ್ನು ಹಿಂದಿಕ್ಕಿ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಲಿದೆ.

ಆಧಾರ:ವಿಜಯ ಕರ್ನಾಟಕ ದಿನಾಂಕ:14.02.2020

## 31. ಕಾಗದ ರಹಿತವಾಗಲಿದೆ ಉತ್ತರ ಪ್ರದೇಶ ಸಂಪುಟ ಸಭೆ

ಯೋಗಿ ಅದಿತ್ಯನಾಥ್ ಸರ್ಕಾರ ಶಾಸಕರಿಗೆ ಐಪ್ಯಾಡ್‌ಗಳನ್ನು ನೀಡಲು ನಿರ್ಧರಿಸಿದ್ದು, ಇನ್ನು ಮುಂದೆ ಸಚಿವ ಸಂಪುಟ ಸಭೆ ಕಾಗದ ರಹಿತವಾಗಲಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸೂಚನೆಯ ಮೇರೆಗೆ ಎಲ್ಲಾ ಸಂಪುಟ ಸಚಿವರಗೆ ಐಪ್ಯಾಡ್ ನೀಡಲಾಗುವುದು. ಮುಂದಿನ ವಾರದಿಂದಲೇ ನಡೆಯಲಿರುವ ಎಲ್ಲಾ ಸಂಪುಟ ಸಭೆ ಕಾಗದ ರಹಿತವಾಗಲಿದೆ ಎಂದು ಸಿಎಂ ಕಛೇರಿ ಪ್ರಕಟಣೆಯಲ್ಲಿ ತಿಳಿಸಿದೆ. ಅದಿತ್ಯನಾಥ್ ಅವರು ತಮ್ಮ ಹೆಚ್ಚಿನ ಕೆಲಸಗಳನ್ನು ಪತ್ರಗಳ ರೂಪಕ್ಕೆ ಬದಲಾಗಿ ಐಪ್ಯಾಡ್ ಮೂಲಕವೇ ಮಾಡುತ್ತಿದ್ದು, ಇದನ್ನು ಇತರೆ ಮಂತ್ರಿಗಳು ಅನುಸರಿಸಬೇಕೆಂದು ಬಯಸುತ್ತಿದ್ದಾರೆ. ಟಿಪ್ಪಣಿಗಳನ್ನು ಅಯಾ ಐಪ್ಯಾಡ್ ಮೂಲಕ ಸಚಿವರಿಗೆ ಕಳುಹಿಸಲಾಗುತ್ತದೆ. ತೊಂದರೆಗಳನ್ನು ಎದುರಿಸುತ್ತಿರುವ ಶಾಸಕರಿಗೆ ಸರ್ಕಾರವು ತಮ್ಮ ಟ್ಯಾಬ್ಲೋಟ್‌ಗಳನ್ನು ಸುಲಭವಾಗಿ ನೋಡುವಂತೆ, ಉತ್ತರಿಸುವಂತೆ ತರಬೇತಿ ಸಹ ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ, ಆದಿತ್ಯನಾಥ್ ಐಪ್ಯಾಡ್ ಅನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ. ಡಿಫೆನ್ಸ್ ಎಕ್ಸ್‌ಪೋ 2020 ರಲ್ಲಿ ಟಿಪ್ಪಣಿಗಳನ್ನು ಓದುವುದು ಮತ್ತು ತೆಗೆದುಕೊಳ್ಳುವುದನ್ನು ಸಹ ಗುರುತಿಸಲಾಗಿದೆ. ಇದನ್ನು ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರಭಾವಿತರಾಗಿ ಕಲಿತಿದ್ದಾರೆ ಎಂದು ಯುಪಿ ಮುಖ್ಯಮಂತ್ರಿಯ ಆಪ್ತ ಸಹಾಯಕ ತಿಳಿಸಿದರು.

ಆಧಾರ:ವಿಜಯ ಕರ್ನಾಟಕ ದಿನಾಂಕ:14.02.2020

## 32. ಮಹದಾಯಿ ಅಭಯಾರಣ್ಯದ 22 ಕುಟುಂಬಗಳ ಸ್ಥಳಾಂತರಕ್ಕೆ ಸಿದ್ಧತೆ

ಮಹದಾಯಿ ಅಭಯಾರಣ್ಯದ ನಾಲ್ಕು ಗ್ರಾಮಗಳಲ್ಲಿನ 22 ಕುಟುಂಬಗಳನ್ನು ಬೇರೆಡೆ ಸ್ಥಳಾಂತರಿಸಲು ಗೋವಾ ಅರಣ್ಯ ಇಲಾಖೆ ನಿರ್ಣಯಿಸಿದೆ. ಈ 22 ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಿ, ಅವರ ಜಾನುವಾರುಗಳನ್ನು ಕೂಡ ಸ್ಥಳಾಂತರಿಸಲು ಸಜ್ಜಾಗಿದೆ.

ಗೋವಾದ ಸತ್ತರಿ ತಾಲ್ಲೂಕಿನ ಸುರ್ಲಾ, ಸಾಟ್ರಿ, ಗೋಳಾವಲಿ ಠಾಣೆ ಗ್ರಾಮಗಳ 12 ಕುಟುಂಬಗಳನ್ನು ಮೊದಲು ಬೇರೆಡೆ ಸ್ಥಳಾಂತರಿಸಲಾಗುವುದು ಇನ್ನುಳಿದ ಕುಟುಂಬಗಳನ್ನು ಹಂತಹಂತವಾಗಿ ಸ್ಥಳಾಂತರಿಸಲಾಗುವುದು ಎಂದು ಮುಖ್ಯ ವನಪಾಲಕ ಸಂತೋಷಕುಮಾರ್ ತಿಳಿಸಿದ್ದಾರೆ.

ಮಹದಾಯಿ ಅಭಯಾರಣ್ಯದಲ್ಲಿ ಹುಲಿಗಳ ರಕ್ಷಣೆಗೆ ಹೆಚ್ಚಿನ ಭದ್ರತೆ ಕಲ್ಪಿಸಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ 5 ಲಕ್ಷ ವೆಚ್ಚದಲ್ಲಿ 60 ಸ್ಮಾರ್ಟ್ ಫೋನ್ ಖರೀದಿಸಲು ಮುಂದಾಗಿದೆ. ಅಭಯಾರಣ್ಯದಲ್ಲಿ ಯಾವುದೇ ಮೊಬೈಲ್ ನೆಟ್‌ವರ್ಕ್ ಇಲ್ಲದ ಕಾರಣ ಈ ಮೊಬೈಲ್‌ಗೆ ವಿಶೇಷ ಸಾಫ್ಟ್‌ವೇರ್ ಇರುವ ಚಿಪ್ ಅಳವಡಿಕೆಯಾಗುವುದು ಎಂದು ತಿಳಿಸಿದರು.

ಕೆಲ ದಿನಗಳ ಹಿಂದೆ ಮಹದಾಯಿ ಅಭಯಾರಣ್ಯದಲ್ಲಿ ಸ್ಥಳೀಯ ನಿವಾಸಿಗಳು ವಿಷ ಹಾಕಿ ನಾಲ್ಕು ಹುಲಿಗಳನ್ನು ಕೊಂದ ಘಟನೆ ನಡೆದಿತ್ತು. ತಮ್ಮ ಜಾನುವಾರುಗಳ ರಕ್ಷಣೆಗಾಗಿ ಕೃತ್ಯವೆಸಗಿರುವುದನ್ನು ಸ್ಥಳೀಯರು ಒಪ್ಪಿಕೊಂಡಿದ್ದಾರೆ. ಅರಣ್ಯ ಇಲಾಖೆ ಅಭಯಾರಣ್ಯ ಪರಿಸರದಲ್ಲಿರುವ ಕುಟುಂಬಗಳ ಸ್ಥಳಾಂತರಕ್ಕೆ ಮುಂದಾಗಿದೆ.

ಆಧಾರ:ಉದಯವಾಣಿ ದಿನಾಂಕ:16.02.2020

## 33. ಇಂದೋರ್‌ಗೆ ಸ್ವಚ್ಛ ನಗರಿ ಬಳಿಕ ಶಾಂತ ನಗರಿ ಕನಸು

ಭಾರತ ಸ್ವಚ್ಛನಗರ ಎಂಬ ಹಿರಿಮೆಯನ್ನು ತನ್ನದಾಗಿಸಿಕೊಂಡಿರುವ ಮಧ್ಯಪ್ರದೇಶದ ಇಂದೋರ್ ಅತ್ಯಂತ ಶಾಂತ ನಗರ ಎಂಬ ಪಟ್ಟವನ್ನು ತನ್ನದಾಗಿಸಿಕೊಳ್ಳುವ ನಿಟ್ಟಿನಿಂದ ಮುಂದಡಿ ಇಟ್ಟಿದೆ. ಈ ಗುರಿಯನ್ನು ಸಾಧಿಸುವ ನಿಟ್ಟಿನಿಂದ ಧ್ವನಿ ವರ್ಧಕಗಳ ಬಳಕೆಗೆ ಕಡಿವಾಣ ಹಾಕಲು ಮತ್ತು ಒಂದು ವೇಳೆ ನಿಗದಿತ ಮಿತಿಗಿಂತ ಹೆಚ್ಚು ದೊಡ್ಡದಾಗಿ ಶಬ್ದ ಮಾಡಿದರೆ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆಯನ್ನು ಜಾರಿಗೊಳಿಸುವ ಉದ್ದೇಶವನ್ನು ಹೊಂದಿದ್ದೇವೆಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಧ್ಯಪ್ರದೇಶ ಹೈಕೋರ್ಟ್ ಆವರಣ, ಆಸ್ಪತ್ರೆಗಳು, ಅನಾಥಾಶ್ರಮಗಳು, ಶಿಕ್ಷಣ ಸಂಸ್ಥೆಗಳು ಸೇರಿದಂತೆ 39 ಸ್ಥಳಗಳನ್ನು ಶಾಂತ ವಲಯವನ್ನಾಗಿ ಘೋಷಿಸಲಾಗುವುದು. ಈ ಸ್ಥಳಗಳಲ್ಲಿ ದೊಡ್ಡದಾಗಿ ಹಾರ್ನ್ ಶಬ್ದಮಾಡುವುದು ಧ್ವನಿ ವರ್ಧಕಗಳ ಬಳಕೆಗೆ ಕಡಿವಾಣ ಹಾಕಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಆಧಾರ:ಕನ್ನಡ ಪ್ರಭ ದಿನಾಂಕ:13.02.2020

## 34. ಮಹಾರಾಷ್ಟ್ರ ಗಡಿ ನಿಷೇಧಕ್ಕೆ ಚಿಂತನೆ

ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಕೋವಿಡ್–19 ಪ್ರಕರಣಗಳು ಕಂಡುಬಂದಿರುವುದರಿಂದ ಉಭಯ ರಾಜ್ಯಗಳ ಜನರ ಪರಸ್ಪರ ಪ್ರವೇಶ ನಿರ್ಬಂಧಿಸುವ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆಯ ಸಚಿವರಾದ ಬಿ. ಶ್ರೀರಾಮುಲು ತಿಳಿಸಿದರು.

ಕೋವಿಡ್–19 ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ ಐಸೋಲೇಷನ್ ಬೆಡ್ ಮತ್ತಿತರ ವ್ಯವಸ್ಥೆ ಪರಿಶೀಲಿಸಿದ ನಂತರ ಮಾಧ್ಯಮದೊಂದಿಗೆ ಅವರು ಮಾತನಾಡಿದರು. ಇದಕ್ಕೂ ಮುಂಚೆ ನಡೆದ ಸಭೆಯಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ ಮಾತನಾಡಿ, ಮುಂಜಾಗ್ರತಾ ಕ್ರಮವಾಗಿ ನೆರೆಯ ಮಹಾರಾಷ್ಟ್ರದ ಜನರ ಪ್ರವೇಶವನ್ನು ಒಂದು ವಾರದ ಮಟ್ಟಿಗೆ ನಿರ್ಬಂಧಿಸಲು ಸರ್ಕಾರದ ಮಟ್ಟದಲ್ಲಿ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಸ್. ವಿ ಮುನ್ಯಾಳ, ಬಿಮ್ಸ್ ನಿರ್ದೇಶಕರಿದ್ದರು.

ಕೊರೊನಾ ವೈರಸ್ ಪರೀಕ್ಷೆಗೆ ಬೆಳಗಾವಿಯಲ್ಲಿ ಪ್ರಯೋಗಾಲಯ ಅತೀ ಶೀಘ್ರದಲ್ಲೇ ಸ್ಥಾಪಿಸಲಾಗುವುದು. ಈ ನಿಟ್ಟಿನಲ್ಲಿ ತಕ್ಷಣವೇ ಪ್ರಕ್ರಿಯೆ ಆರಂಭಿಸುವಂತೆ ಸಚಿವ ಬಿ. ಶ್ರೀರಾಮುಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ಕೋವಿಡ್ ನಿಯಂತ್ರಣ ಅಥವಾ ಚಿಕಿತ್ಸೆಗೆ ಯಾವುದೇ ರೀತಿಯ ಹಣದ ತೊಂದರೆಯಿಲ್ಲ. ಕೇಂದ್ರ ಸರ್ಕಾರ ಕೂಡ ಹಣ ನೀಡಲಿದೆ. ಕ್ವಾರಂಟೈನ್ ಅವಧಿಯಲ್ಲಿ ಇರುವವರು ಯಾವುದೇ ಕಾರಣಕ್ಕೂ ಹೊರಗಡೆ ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ರಾಜ್ಯದಲ್ಲಿ 16 ಪಾಸಿಟಿವ್ ಪ್ರಕರಣಗಳಿದ್ದು, ಇವರಲ್ಲಿ ನಾಲ್ಕೈದು ಜನರು ಈಗಾಗಲೇ ಗುಣಮುಖರಾಗಿದ್ದಾರೆ, ಇಬ್ಬರು ಶೀಘ್ರ ಬಿಡುಗಡೆಯಾಗಲಿದ್ದಾರೆ. ಸೋಂಕು ತಗುಲಿದರೆ ಸಾವು ಖಚಿತ ಎಂಬ ಭಯ ಜನರಲ್ಲಿದೆ. ಜಾಗೃತಿ ಮೂಡಿಸುವ ಮೂಲಕ ಇಂತಹ ಭಯವನ್ನು ದೂರ ಮಾಡಬೇಕಿದೆ. ಜನರ ಆರೋಗ್ಯ ಮತ್ತು ದೇಶದ ಹಿತದೃಷ್ಟಿಯಿಂದ ಜನತಾ ಕರ್ಫ್ಯೂಗೆ ಎಲ್ಲರೂ ಬೆಂಬಲಿಸುವ ಮೂಲಕ ಕೋವಿಡ್–19 ನಿಯಂತ್ರಣಕ್ಕೆ ಕೈಜೋಡಿಸಬೇಕು ಎಂದು ಸಚಿವ ಶ್ರೀರಾಮುಲು ಮನವಿ ಮಾಡಿಕೊಂಡರು.

ಆಧಾರ:ಸಂಯುಕ್ತ ಕರ್ನಾಟಕ, ದಿನಾಂಕ:22.03.2020

## 35. ರಾಜ್ಯ ಸಭೆ: 10 ರಾಜ್ಯಗಳಿಂದ 37 ಅಭ್ಯರ್ಥಿಗಳ ಅವಿರೋಧ ಆಯ್ಕೆ

ವಿಧಾನ ಸಭೆಗಳಿಂದ ರಾಜ್ಯ ಸಭೆಯ 55 ಸ್ಥಾನಗಳಿಗೆ ಮಾರ್ಚ್ 26ರಂದು ಚುನಾವಣೆ ನಡೆಯಲಿದೆ. ಹತ್ತು ರಾಜ್ಯಗಳಿಂದ 37 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, 7 ರಾಜ್ಯಗಳಿಂದ 18 ಸದಸ್ಯರ ಆಯ್ಕೆಗಾಗಿ ಮಾರ್ಚ್ 26 ರಂದು ಚುನಾವಣೆ ನಡೆಯಲಿದೆ.

ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್, ಜಾರ್ಖಂಡ್, ಆಂಧ್ರ ಪ್ರದೇಶ, ಮೇಘಾಲಯ ಮತ್ತು ಮಣಿಪುರದಲ್ಲಿ ಚುನಾವಣೆ ನಡೆಯಲಿದೆ. ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಬಿಹಾರ್, ತೆಲಂಗಾಣ, ಹರಿಯಾಣ, ಛತ್ತಿಸ್‌ಗಢ, ಒಡಿಶಾ ಮತ್ತು ಹಿಮಾಚಲ ಪ್ರದೇಶದಲ್ಲಿ ಚುನಾವಣೆ ನಡೆಯದೆ ಅಭ್ಯರ್ಥಿಗಳು ಅವಿರೋಧವಾಗಿ ರಾಜ್ಯ ಸಭೆಗೆ ಆಯ್ಕೆಯಾಗಿರುತ್ತಾರೆ.

ರಾಜ್ಯಸ್ಥಾನದ 3 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ತಲಾ ಇಬ್ಬರು ಅಭ್ಯರ್ಥಿಗಳನ್ನು ನಿಲ್ಲಿಸುವುದರಿಂದ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಆಯ್ಕೆ ಬಹುತೇಕ ಖಚಿತವಾಗಿದೆ.

ಗುಜರಾತ್‌ನ 4 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಬಿಜೆಪಿ–3 ಕಾಂಗ್ರೆಸ್ 1 ಸ್ಥಾನ ಗೆಲ್ಲಲಿದೆ. ಕಾಂಗ್ರೆಸ್‌ನ ಐವರು ಶಾಸಕರ ರಾಜೀನಾಮೆಯಿಂದ ಬಿಜೆಪಿಯ ಮೂರನೇ ಅಭ್ಯರ್ಥಿ ಗೆಲುವು ಸುಲಭವಾಗಲಿದೆ. ಕಾಂಗ್ರೆಸ್ 2ನೇ ಅಭ್ಯರ್ಥಿ ನಿಲ್ಲಿಸಿರುವುದರಿಂದ ಚುನಾವಣೆ ನಡೆಯಲಿದೆ.

ಮಧ್ಯಪ್ರದೇಶ 3ನೇ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಬಿಜೆಪಿ 2 ಮತ್ತು ಕಾಂಗ್ರೆಸ್ ಒಂದು ಸ್ಥಾನ ಗೆಲ್ಲುವುದು ಖಚಿತ. ರಾಜಕೀಯ ಬೆಳವಣಿಗೆ ನಡೆಯದಿದ್ದರೆ ಪರಿಸ್ಥಿತಿ ತಿರುವುಮುರುವಾಗುತ್ತಿತ್ತು. ಕಾಂಗ್ರೆಸ್ 2ನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದರಿಂದ ಇಲ್ಲಿ ಚುನಾವಣೆ ನಡೆಯತ್ತಿದೆ. ಬಿಜೆಪಿಯಿಂದ ಜ್ಯೋತಿರಾದಿತ್ಯ ಸಿಂಧಿಯಾ ಕಣದಲ್ಲಿರುವ ಪ್ರಮುಖರು.

ಆಂಧ್ರ ಪ್ರದೇಶದ 4 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಪಕ್ಷವು ನಾಲ್ಕು ಸ್ಥಾನಗಳನ್ನು ನಿರಾಯಾಸವಾಗಿ ಗೆದ್ದುಕೊಳ್ಳಲಿದೆ. ಸಂಖ್ಯಾಬಲ ಇಲ್ಲದಿದ್ದರೂ ಟಿಡಿಪಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದರಿಂದ ಚುನಾವಣೆ ನಡೆಯಲಿದೆ.

ಜಾರ್ಖಂಡ್ 2 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಜೆಎಂಎಂ ಮುಖ್ಯಸ್ಥ ಶಿಬು ಸೋರೆನ್ ಆಯ್ಕೆ ಖಚಿತವಾಗಿದೆ. ಇನ್ನೊಂದು ಸ್ಥಾನಕ್ಕಾಗಿ ಬಿಜೆಪಿ, ಕಾಂಗ್ರೆಸ್ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ. ಮಣಿಪುರ, ಮೇಘಾಲಯಗಳ ತಲಾ ಒಂದು ಸ್ಥಾನಗಳಿಗೂ ಚುನಾವಣೆ ನಡೆಯಲಿದ್ದು, ಇದು ಬಿಜೆಪಿ ಪಾಲಾಗಲಿದೆ.

ಆಧಾರ:ವಿಶ್ವವಾಣಿ ದಿನಾಂಕ:22.03.2020

## 36. ರಾಜಸ್ಥಾನ ಸಂಪೂರ್ಣ ಲಾಕ್‌ಡೌನ್‌ಗೆ ಆದೇಶ

ಕೊರೊನಾ ವೈರಸ್ ವ್ಯಾಪಕ ಆಗುತ್ತಿರುವ ಹಿನ್ನೆಲೆಯಲ್ಲಿ ಇಡೀ ರಾಜಸ್ಥಾನದ 'ಲಾಕ್‌ಡೌನ್'ಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆಗ್ರಹಿಸಿದ್ದಾರೆ. ಮಾರ್ಚ್ 22 ರಿಂದ ಮಾರ್ಚ್ 31 ರವರೆಗೆ ಇಡೀ ರಾಜ್ಯವನ್ನು ಲಾಕ್‌ಡೌನ್ ಮಾಡಲು ಅವರು ಸೂಚಿಸಿದ್ದಾರೆ. ಈ ಕ್ರಮ ಕೈಗೊಂಡ ದೇಶದ ಮೊದಲ ರಾಜ್ಯ ರಾಜಸ್ಥಾನವಾಗಿದೆ. ಅಗತ್ಯ ಸೇವೆಗಳು ಹಾಗೂ ವೈದ್ಯಕೀಯ ಸೇವೆ ಹೊರತುಪಡಿಸಿ ಮಿಕ್ಕ ವಹಿವಾಟು ನಡೆಸಕೂಡದು. ಕೊರೋನಾ ತಡೆಯಲು ಇದು ಅತ್ಯಗತ್ಯ ಎಂದು ಹೇಳಿದ್ದಾರೆ. ಈ ಪ್ರಕಾರ ದೇಶದ ಎಲ್ಲ ಕಚೇರಿಗಳು, ಅಂಗಡಿಗಳು, ಕಾರ್ಖಾನೆಗಳು, ಸಾರ್ವಜನಿಕ ಸಾರಿಗೆ ಸೇವೆ ಬಂದ್ ಆಗಲಿದೆ.

ಆಧಾರ:ಕನ್ನಡಪ್ರಭ ದಿನಾಂಕ:22.03.2020.

# ಭಾಗ–9

# ಅಂತರರಾಷ್ಟ್ರೀಯ ಸುದ್ದಿಗಳು

## 1. ಅಮೆರಿಕ, ಇರಾನ್ ನಡುವೆ ಯುದ್ಧಾತಂಕ:ವಿಶ್ವತಲ್ಲಣ

ಅಮೆರಿಕ ಹಾಗೂ ಇರಾನ್ ನಡುವಣ ಸಂಬಂಧ ಸಂಪೂರ್ಣ ಹಳಸಿರುವಾಗಲೇ, ಇರಾನ್‌ನ ಅತ್ಯಂತ ಪ್ರಭಾವಿ ಭದ್ರತಾ ಪಡೆಯೊಂದರ ದಂಡನಾಯಕ ಮತ್ತು ಧಾರ್ಮಿಕ ಮುಖಂಡ ಖಾಸಿಮ್ ಸೊಲೆಮನಿಯನ್ನು ಅಮೆರಿಕ ವಾಯುದಾಳಿ ನಡೆಸಿ ಹತ್ಯೆ ಮಾಡಿದೆ. ಇದು ಇರಾನ್‌ನ ಆಕ್ರೋಶಕ್ಕೆ ಕಾರಣವಾಗಿದ್ದು, ತೀವ್ರ ಪ್ರತೀಕಾರದ ಎಚ್ಚರಿಕೆ ನೀಡಿದೆ. ಅಮೆರಿಕ – ಇರಾನ್ ನಡುವೆ ದಶಕಗಳ ಹಿಂದೆ ನಡೆದಿದ್ದ ಕೊಲ್ಲಿ ಯುದ್ಧದ ಭೀತಿ ಮತ್ತೊಮ್ಮೆ ಅವರಿಸಿಕೊಂಡಿದೆ. ಉಭಯ ದೇಶಗಳ ನಡುವಣ ವೈರತ್ವಕ್ಕೆ ಮತ್ತಷ್ಟು ತುಪ್ಪ ಸುರಿದಿರುವ ಈ ಘಟನೆ, ಇಡೀ ವಿಶ್ವವನ್ನು ಮತ್ತಷ್ಟು ಅಪಾಯಕಾರಿಯಾಗಿ ಪರಿವರ್ತಿಸಿದೆ ಎಂದು ಹಲವು ದೇಶಗಳು ಎಚ್ಚರಿಕೆ ನೀಡಿವೆ. ತೈಲ ಬೆಲೆ ಏರಿಕೆ ಅಪಾಯವನ್ನೂ ಒಡ್ಡಿವೆ.

ಅಮೆರಿಕ ಸಾವಿರಾರು ಯೋಧರ ಮೇಲೆ ದಾಳಿ ನಡೆಸಿದ್ದ ಹಾಗೂ ಮತ್ತಷ್ಟು ದಾಳಿಗೆ ಸಂಚು ರೂಪಿಸಿದ್ದ ಜ.ಖಾಸಿಮ್‌ರನ್ನು ಹಲವು ವರ್ಷಗಳ ಹಿಂದೆಯೇ ಹತ್ಯೆ ಮಾಡಬೇಕಾಗಿತ್ತು. ಆತ ಲಕ್ಷಾಂತರ ಜನರ ಸಾವು ನೋವಿಗೆ ಕಾರಣನಾಗಿದ್ದಾನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದಾರೆ.

ಇರಾನ್‌ನಲ್ಲಿ ಆಂತರಿಕ ರಾಜಕೀಯ ವ್ಯವಸ್ಥೆ ರಕ್ಷಿಸಲು ರೆವಲ್ಯೂಷನರಿ ಗಾರ್ಡ್ಸ್ ಎಂಬ ಪಡೆ ಇದ್ದು, ಅದು ಸೇನೆಯ ಒಂದು ವಿಭಾಗವಾಗಿದೆ. ಅದರ ಕಮಾಂಡರ್ ಆಗಿದ್ದ ಜನರಲ್ ಖಾಸಿಮ್ ಸೊಲೆಮನಿ (62) ಇರಾನ್ ರಾಜಧಾನಿ ಬಾಗ್ದಾದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆರಳುವ ವೇಳೆ ನಿಲ್ದಾಣದ ವ್ಯಾಪ್ತಿಯಲ್ಲೇ ಅವರ ಮೇಲೆ ವೈಮಾನಿಕ ದಾಳಿ ನಡೆಸಿ ಅಮೆರಿಕ ಹತ್ಯೆ ಮಾಡಿದೆ. ಈ ವೇಳೆ ಸೊಲೆಮನಿ ಅವರ ಜೊತೆಗಿದ್ದ ಇರಾನ್‌ನ ಹಶೆದ್ ಅಲ್ ಶಾಬಿ ಅಬುಮಹದಿ ಆಲ್ ಮುಹಾಂದಿಸ್ ಸೇರಿದಂತೆ 5 ಜನರು ಸಾವಿಗೀಡಾಗಿದ್ದಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸೂಚನೆ ಮೇರೆಗೆ ವಿದೇಶದಲ್ಲಿರುವ ಭದ್ರತಾ ಸಿಬ್ಬಂದಿಯನ್ನು ರಕ್ಷಿಸುವ ಉದ್ದೇಶದಿಂದ ನಿರ್ಣಾಯಕ ರಕ್ಷಣಾ ಇಲಾಖೆ ಕಾರ್ಯಾಚರಣೆ ನಡೆಸಿ ಖಾಸಿಮ್ ಸೊಲೆಮನೆ ಅವರನ್ನು ಕೊಂದಿದ್ದೇವೆ ಎಂದು ಅಮೆರಿಕ ರಕ್ಷಣಾ ಇಲಾಖೆ ಪೆಂಟಗನ್ ಘೋಷಣೆ ಮಾಡಿದೆ. ಇರಾನ್ ರೆವಲ್ಯೂಷನರಿ ಗಾರ್ಡ್ಸ್‌ನ ಒಂದು ಭಾಗವಾಗಿರುವ, ಬೇಹುಗಾರಿಕೆ ನಡೆಸುವುದರ ಜೊತೆಗೆ ವಿದೇಶಿ ಭಯೋತ್ಪಾದಕ ಸಂಘಟನೆಗಳಿಗೆ ನೆರವು ನೀಡುವ ಖುದ್ಸ್ ಪಡೆಗೆ ಸೊಲೆಮನಿ ಮುಖ್ಯಸ್ಥರಾಗಿದ್ದರು.

ಆಧಾರ:ಕನ್ನಡಪ್ರಭ, ದಿನಾಂಕ:04.01.2020

## 2. ಭಾರತಕ್ಕೆ ಸರಣಿ ಆಘಾತ

ಆರ್ಥಿಕ ಸಂಕಷ್ಟದಲ್ಲಿರುವ ಭಾರತಕ್ಕೆ ಮಧ್ಯಪ್ರಾಚ್ಯದಲ್ಲಿ ದಿಢೀರ್ ಕವಿದಿರುವ ಯುದ್ಧ ಕಾರ್ಮೋಡ ಮತ್ತಷ್ಟು ಅತಂಕ ತಂದಿದೆ. ತೈಲ ಸಂಪತ್ತಿನ ಮೇಲೆ ಹಿಡಿತ ಸಾಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಅಮೆರಿಕ–ಇರಾನ್ ನಡುವೆ ನಡೆಯುತ್ತಿರುವ ಶೀತಲ ಸಮರ ಈಗ 3ನೇ ವಿಶ್ವಯುದ್ಧದ ಸಾಧ್ಯತೆ ಸೃಷ್ಟಿಸಿದೆ. ಇರಾನ್ ಸೇನಾ ಕಮಂಡರ್‌ನನ್ನು ಅಮೆರಿಕ ರಾತ್ರೋರಾತ್ರಿ ಹತ್ಯೆಗೈದ ಬಳಿಕ ಇಡೀ ವಿಶ್ವದಲ್ಲಿ ಕಂಪನ ಎದ್ದಿದೆ. ಇದರ ಪರಿಣಾಮ ಭಾರತಕ್ಕೆ ಈಗಾಗಲೇ ತೈಲಾಘಾತ ತಟ್ಟಿದೆ. ಚಿನ್ನದ ಬೆಲೆ ಏರಿಕೆಯಾಗಿದ್ದು, ಷೇರುಪೇಟೆ ಮೇಲೂ ಪ್ರಭಾವ ಬೀರಿದೆ. ರೂಪಾಯಿ ಮೌಲ್ಯವೂ ಕುಸಿತವಾಗಿದೆ.

ಸೇನಾ ಕಮಾಂಡರ್ ಕಾಸಿಂ ಸೊಲೆಮನ್‌ರನ್ನು ಹತ್ಯೆಗೈದ ಅಮೆರಿಕ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಎಚ್ಚರಿಕೆ ಇರಾನ್‌ನಿಂದ ಹೊರಬಿದ್ದ ಬೆನ್ನಲ್ಲೇ ಆಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ದರ 2.70 ಡಾಲರ್ (ಶೇಕಡ.1) ಏರಿಕೆಯಾಗಿ ಪ್ರತಿ ಬ್ಯಾರಲ್ ದರ 68.95 ಡಾಲರ್ ತಲುಪಿದೆ.

ಇರಾನ್ ತಕ್ಷಣವೇ ಪ್ರತೀಕಾರ ಕೈಗೊಳ್ಳದಿದ್ದರೂ ಒಂದಲ್ಲ ಒಂದು ದಿನ ಅಮೆರಿಕ ವಿರುದ್ಧ ದಾಳಿಗೆ ಮುಂದಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸುವುದು ಉತ್ತಮ ಎಂದು ತೈಲ ಹೂಡಿಕೆದಾರರು ಸಲಹೆ ನೀಡಿದ್ದಾರೆ.

ಜಗತ್ತಿನಾದ್ಯಂತ ನಡೆಯುವ ಒಟ್ಟು ತೈಲ ವ್ಯವಹಾರದಲ್ಲಿ ಶೇ.20 ಹೊರ್ಮುಜ್ ಕೊಲ್ಲಿ ಮೂಲಕವೇ ನಡೆಯುತ್ತಿದೆ, ತೈಲ ನೌಕೆಗಳು ಸಾಗುವ ಮಾರ್ಗ ಕೇವಲ ಮೂರು ಕಿ.ಮೀ. ಅಗಲವಿದ್ದು ಇರಾನ್ ಈ ಮಾರ್ಗದಲ್ಲಿ ಸಾಗಣಿಗೆ ಅಡಚಣೆ ಮಾಡುವುದು ನಿಶ್ಚಿತ ಎಂದು ತಜ್ಞರು ಹೇಳಿದ್ದಾರೆ.

ಹೊರ್ಮುಜ್ ಕೊಲ್ಲಿ ಮೂಲಕ ಸಾಗುವ ತೈಲ ಹೆಚ್ಚಾಗಿ ಭಾರತ, ಜಪಾನ್, ಚೀನಾ ಮತ್ತು ದಕ್ಷಿಣ ಕೊರಿಯಾಕ್ಕೆ ಸರಬರಾಜಾಗುತ್ತದೆ. ಹೀಗಾಗಿ ಭಾರತದಲ್ಲಿ ತೈಲದರ ದುಬಾರಿಯಾಗುತ್ತಿದೆ. ಭಾರತದಲ್ಲಿ ಪೆಟ್ರೋಲ್ ಬೆಲೆ 10 ಪೈಸೆ ಜಾಸ್ತಿಯಾಗಿದ್ದರೆ ಡೀಸೆಲ್ ಬೆಲೆ ಕೂಡ 15 ಪೈಸೆ ಹೆಚ್ಚಾಗಿದೆ.

ಆಧಾರ: ವಿಜಯವಾಣಿ, ದಿನಾಂಕ:04.01.2020

## 3. ಇರಾನ್‌ನಿಂದ ರಾಕೆಟ್ ದಾಳಿ

## ಬಾಗ್ದಾದ್‌ನಲ್ಲಿದ್ದ ಅಮೆರಿಕ ರಾಯಭಾರ ಕಛೇರಿ ಮೇಲೆ ಅಟ್ಯಾಕ್

ಪ್ರಭಾವಿ ಸೇನಾ ಕಮಾಂಡರ್ ಜ. ಸೊಲೆಮನಿ ಹತ್ಯೆ ಬೆನ್ನಲ್ಲೇ ಇರಾನ್ ಪ್ರತಿಕಾರದ ಹೆಜ್ಜೆ ಇರಿಸಿದೆ. ಇರಾಕ್ ರಾಜಧಾನಿ ಬಾಗ್ದಾದ್‌ನಲ್ಲಿರುವ ಅಮೆರಿಕದ ರಾಯಭಾರ ಕಛೇರಿ ಗುರಿಯಾಗಿಸಿಕೊಂಡು ಇರಾನ್ ರಾಕೆಟ್ ದಾಳಿ ನಡೆಸಿದೆ. ಇದರಲ್ಲಿ ಐವರೂ ಗಾಯಗೊಂಡಿದ್ದಾರೆ ಎಂದು ಅಮೆರಿಕ ದೂತವಾಸದ ಮೂಲಗಳು ಹೇಳಿವೆ.

ಅಮೆರಿಕ ಪಡೆಗಳು ಇರಾನ್‌ನ ಪ್ರಭಾವಿ ಸೇನಾ ಕಮಾಂಡರ್ ಜ. ಖಾಸಿಮ್ ಸೊಲೆಮನಿ ಹತ್ಯೆ ಮಾಡಿದ್ದವು. ಅಗಿನಿಂದಲೂ ಅಮೆರಿಕದ ವಿರುದ್ಧ ಪ್ರತೀಕಾರದ ಮಾತುಗಳನ್ನಾಡುತ್ತಿರುವ ಇರಾನ್ ದಾಳಿ ಶುರು ಮಾಡಿದೆ. ಎರಡು ರಾಕೆಟ್‌ಗಳನ್ನು ಉಡಾಯಿಸಿದೆ. ಬಾಗ್ದಾದ್‌ನಲ್ಲಿರುವ ಗ್ರೀನ್ ಝೋನ್‌ನಲ್ಲಿ ರಾಕೆಟೊಂದು ಬಿದ್ದಿದೆ. ಆಲ್–ಬಾಲದ್‌ನಲ್ಲಿರುವ ಅಮೆರಿಕ ವಾಯುನೆಲೆಯಲ್ಲಿ ಸ್ಫೋಟವೊಂದು ಸಂಭವಿಸಿದೆ. ಇರಾನ್ ಗುರಿಯಾಗಿಸಿಕೊಂಡಿರುವ ಈ ಹಸಿರು ವಲಯದಲ್ಲಿ ವಿದೇಶಿ ರಾಯಭಾರಿ ಕಛೇರಿಗಳು ಮತ್ತು ಈ ಕಛೇರಿಗಳಿಗೆ ಸಂಬಂಧಿಸಿದವರ ನಿವಾಸಗಳಿವೆ. ಸದ್ಯ ಬಾಗ್ದಾದ್ ಸುತ್ತಲೂ ಅಮೆರಿಕ ಸೇನಾ ಹೆಲಿಕಾಪ್ಟರ್‌ಗಳು ಹಾರಾಟ ನಡೆಸುತ್ತಿವೆ. ಈ ಮಧ್ಯೆ ಮಧ್ಯಪ್ರಾಚ್ಯದಲ್ಲಿ ಒಟ್ಟು 35 ಕಡೆಗಳಲ್ಲಿ ಅಮೆರಿಕದ ನೆಲೆಗಳಿದ್ದು, ಇವುಗಳನ್ನು ಗುರುತಿಸಿ ದಾಳಿ ಮಾಡುವಂತೆ ಇರಾನ್ ಸೂಚನೆ ನೀಡಿದೆ ಎಂದು ಹೇಳಲಾಗುತ್ತಿದೆ.

ಆಧಾರ:ಉದಯವಾಣಿ, ದಿನಾಂಕ:05.01.2020

## 4. ಲಾಡೆನ್ ಹತ್ಯೆಗಿಂತ ಮಹತ್ವದ್ದು ಸೇನಾ ಕಮಾಂಡರ್ ಸುಲೇಮಾನಿ ವಿರುದ್ಧದ ದಾಳಿಗೆ ವಿಶೇಷ ಸ್ಥಾನ

ಕಾಸಿಂ ಸೊಲೆಮನಿಯ ಹತ್ಯೆ ಅಲ್ ಖೈದಾ ಸಂಘಟನೆಯ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಮತ್ತು ಐಸಿಸ್ ಸಂಸ್ಥಾಪಕ ಅಬು ಬಕರ್ ಅಲ್–ಬಗ್ದಾದಿಯ ಹತ್ಯೆಗಿಂತಲೂ ಹೆಚ್ಚು ಭೌಗೋಳಿಕ ಮತ್ತು ರಾಜಕೀಯ ಮಹತ್ವದ ವಿದ್ಯಮಾನ ಎಂದು ಭಾವಿಸಲಾಗಿದೆ. ಒಬ್ಬ ವ್ಯಕ್ತಿಯನ್ನು ಗುರಿಯಾಗಿಸಿ ಅಮೆರಿಕ ನಡೆಸಿದ ದಾಳಿಗಳಲ್ಲಿ ಇದಕ್ಕೆ ವಿಶೇಷ ಸ್ಥಾನವಿದೆ.

ದಾಳಿ ಒಂದು ಸರ್ಕಾರದ ಸೇನಾ ಮುಖ್ಯಸ್ಥನ ವಿರುದ್ಧ ನಡೆದ ಕಾರ್ಯಾಚರಣೆ ಸೊಲೆಮನಿ ಅಡಗಿಕೊಂಡಿರಲಿಲ್ಲ. ಮುಕ್ತವಾಗಿ ಓಡಾಡಿಕೊಂಡಿದ್ದ ಭಯೋತ್ಪಾದಕನೆಂದು ಅತಿಥೇಯ ದೇಶವೂ ಸೇರಿದಂತೆ ಇತರ ದೇಶಗಳು ಘೋಷಿಸಿದ್ದ ಒಬ್ಬನನ್ನು ಕೊಲ್ಲುವುದು ಬೇರೆಯೇ ವಿಚಾರ. ಆದರೆ, ಸುಲೇಮಾನಿಯನ್ನು ಭಯೋತ್ಪಾದಕ ಎಂದು ಅಮೆರಿಕ ಘೋಷಿಸಿತ್ತೇ ಹೊರತು ಅತಿಥೇಯ ದೇಶ ಇರಾಕ್ ಹಾಗೆಂದು ಪರಿಗಣಿಸಿರಲಿಲ್ಲ. ಇಂಥದ್ದರಲ್ಲಿ ಅವನ ಹತ್ಯೆ ಬೇರೆಯೇ ಸಂಗತಿ ಎಂದು ಅಟ್ಲಾಂಟಿಕ್ ಮಂಡಳಿ ಅಭಿಪ್ರಾಯಪಟ್ಟಿದೆ.

ಆಧಾರ:ವಿಜಯವಾಣಿ, ದಿನಾಂಕ:05.01.2020

## 5. ಇರಾನ್ ಟ್ರಂಪಾಘಾತ

## ಅಮೆರಿಕ ವಿರುದ್ಧ ಮೊದಲ ವೈಮಾನಿಕ ಪ್ರತೀಕಾರ

ರೆವಲೂಷನರಿ ಗಾರ್ಡ್ಸ್ ಪಡೆಯ ಜನರಲ್ ಖಾಸಿಂ ಸುಲೇಮಾನಿಯನ್ನು ಹತ್ಯೆಗೈದ ಅಮೆರಿಕ ವಿರುದ್ಧ ಮೊದಲ ಪ್ರತೀಕಾರ ತೀರಿಸಿಕೊಂಡಿರುವ ಇರಾನ್ ತಡರಾತ್ರಿ ಇರಾಕ್‌ನ ಅಲ್–ಅಸಾದ್ ಮತ್ತು ಎರ್ಬಿಲ್‌ನಲ್ಲಿರುವ ವಾಯುನೆಲೆಗಳ ಮೇಲೆ ದಾಳಿ ನಡೆಸಿದೆ. ಅಮೆರಿಕ ನೇತೃತ್ವದ ಮಿತ್ರಪಡೆಗಳು ಬಳಸುವ ಈ ವಾಯುನೆಲೆಗಳಲ್ಲಿದ್ದ ಕನಿಷ್ಠ 80 ಜನ ಮೃತಪಟ್ಟಿದ್ದಾರೆಂದು ಇರಾನ್ ಮಾಧ್ಯಮಗಳು ಹೇಳುತ್ತಿವೆಯಾದರೂ ಅದು ಖಚಿತವಾಗಿಲ್ಲ. ಈ ದಿಢೀರ್ ಬೆಳವಣಿಗೆಯಿಂದಾಗಿ ಮಧ್ಯಪ್ರಾಚ್ಯದಲ್ಲಿ ಕವಿದಿದ್ದ ಯುದ್ಧ ಕಾರ್ಮೋಡ ಮತ್ತಷ್ಟು ದಟ್ಟೈಸಿದ್ದು, ಇಂಗ್ಲೆಂಡ್ , ಫ್ರಾನ್ಸ್ ಮತ್ತು ಜರ್ಮನಿ ಟ್ರಂಪ್ ಸರ್ಕಾರಕ್ಕೆ ಬೆಂಬಲ ಘೋಷಿಸಿದೆ.

ಇರಾಕ್‌ನ ಎರಡು ವಾಯು ನೆಲೆಯನ್ನು ಗುರಿಯಾಗಿರಿಸಿಕೊಂಡು ಇರಾನ್ ತನ್ನ ಗಡಿಯಿಂದ 22ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದೆ. ಅಮೆರಿಕ ಸೇನೆ ಈ ದಾಳಿಯನ್ನು ಖಾತರಿಪಡಿಸಿದೆಯಾದರೂ ಸಾವುನೋವಿನ ಬಗ್ಗೆ ಪೆಂಟಗನ್ (ಅಮೆರಿಕ ರಕ್ಷಣಾ ಇಲಾಖೆ) ಯಾವುದೇ ಮಾಹಿತಿ ನೀಡಿಲ್ಲ.

ಅಮೆರಿಕಾದ ಡ್ರೋನ್ ವಿಮಾನ ಬಾಗ್ದಾದ್‌ನಲ್ಲಿ ನಡೆಸಿದ ದಾಳಿಯಲ್ಲಿ ಇರಾನ್ ಸೇನಾ ನಾಯಕ ಖಾಸಿಂ ಸುಲೇಮಾನಿ ಮತ್ತು ಹಿರಿಯ ಸೇನಾಧಿಕಾರಿ ಅಬುಮಹ್ದಿ ಅಲ್ – ಮುಹಂದಿಸ್ ಸೇರಿ 10 ಮಂದಿ ಸಾವನ್ನಪ್ಪಿದ್ದರು. ಇದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆದಿದೆ ಎಂದು ಇರಾಕ್‌ನ ಸರ್ಕಾರಿ ಸ್ವಾಮ್ಯದ ಟಿವಿ ವಾಹಿನಿ ವರದಿ ಮಾಡಿದೆ. ಮತ್ತಷ್ಟು ದಾಳಿ ನಡೆಯುವುದನ್ನು ತಡೆಯಲು ಮಧ್ಯಪ್ರಾಚ್ಯದಲ್ಲಿರುವ ತನ್ನ ಸೇನೆಯನ್ನು ಅಮೆರಿಕ ಕೂಡಲೇ ಹಿಂಪಡೆಯಬೇಕು ಎಂದು ವಾಹಿನಿ ಒತ್ತಾಯಿಸಿದೆ. ಅಮೆರಿಕ ಪಡೆಗಳು ಹಿಂದಿರುಗಬೇಕು ಎಂಬ ನಿಲುವಳಿಯನ್ನು ಇರಾಕ್ ಸಂಸತ್ ಅಂಗೀಕರಿಸಿದೆ. ಅಮೆರಿಕ ಮತ್ತು ಅದರ ಮಿತ್ರ ಪಡೆಯ ಐದು ಸಾವಿರ ಯೋಧರು ಇರಾಕ್‌ನಲ್ಲಿ ಇದ್ದಾರೆ. ಈ ಪಡೆಗಳು ಐಸಿಸ್ ನಿಗ್ರಹ ಕಾರ್ಯಾಚರಣೆ ಮತ್ತು ಇರಾಕ್ ಸೇನೆಗೆ ತರಬೇತಿ ನೀಡುತ್ತಿವೆ.

ಆಧಾರ:ವಿಜಯವಾಣಿ, ದಿನಾಂಕ:09.01.2020

## 6. ಬ್ರೆಕ್ಸಿಟ್‌ಗೆ ಬ್ರಿಟನ್ ಸಂಸತ್ ಅಸ್ತು

ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವ ಬ್ರೆಕ್ಸಿಟ್ ಮಸೂದೆಗೆ ಬ್ರಿಟನ್ ಸಂಸತ್ ಅನುಮೋದನೆ ನೀಡಿದೆ. ಇದರಿಂದ ಸುಮಾರು ನಾಲ್ಕು ವರ್ಷದಿಂದ ಕಾಡುತ್ತಿದ್ದ ಬ್ರೆಕ್ಸಿಟ್ ಕಂಟಕದಿಂದ ಬ್ರಿಟನ್ ಹೊರಬಂದಿದೆ.

ಬ್ರೆಕ್ಸಿಟ್ ಮಸೂದೆಯ ಮೇಲೆ ಅಂತಿಮವಾಗಿ ನಡೆದ ಮತದಾನದಲ್ಲಿ ಪರವಾಗಿ 330 ಸಂಸದರು ಮತ್ತು ವಿರುದ್ಧವಾಗಿ 231 ಸಂಸದರು ಮತಚಲಾಯಿಸಿದರು. ಬ್ರೆಕ್ಸಿಟ್ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲು ಜನವರಿ 31ರವರೆಗೆ ಬ್ರಿಟನ್‌ಗೆ ಐರೋಪ್ಯ ಒಕ್ಕೂಟ ಗಡುವು ನೀಡಿತ್ತು.

ಬ್ರೆಕ್ಸಿಟ್ ಕಗ್ಗಂಟು ಪ್ರಧಾನಿಗಳಾಗಿದ್ದ ಡೇವಿಡ್ ಕ್ಯಾಮರಾನ್ ಮತ್ತು ಥೆರೇಸಾ ಮೇ ಅಧಿಕಾರಕ್ಕೆ ಸಂಚಕಾರ ತಂದಿತ್ತು. ಬಹುಮತದ ಕೊರತೆಯ ಕಾರಣ ಬೋರಿಸ್ ಜಾನ್ಸನ್ ಕೂಡ ಮೊದಲ ಪ್ರಯತ್ನದಲ್ಲಿ ವಿಫಲರಾಗಿದ್ದರು. ಆದರೆ, ಕಳೆದ ಡಿಸೆಂಬರ್‌ನಲ್ಲಿ ಸಂಸತ್‌ಗೆ ನಡೆದ ಮಧ್ಯಂತರ ಚುನಾವಣೆಯಲ್ಲಿ ಅವರು ಕನ್ಸರ್ವೇಟೀವ್ ಪಕ್ಷ ಬಹುಮತ ಪಡೆಯುವ ಮೂಲಕ ಬೋರಿಸ್ ಜಾನ್ಸನ್ ಮೇಲಿದ್ದ ದೊಡ್ಡ ಹೊರೆಯನ್ನು ಹಗುರಗೊಳಿಸಿತು.

ಆಧಾರ:ವಿಜಯವಾಣಿ, ದಿನಾಂಕ:10.01.2020

## 7. ಅಮೆರಿಕ ಪೌರತ್ವ ಶೇ.7.5ಕ್ಕೆ ಇಳಿಕೆ

ಎರಡು ವರ್ಷಗಳ ಅವಧಿಯಲ್ಲಿ ಭಾರತದಿಂದ ಅಮೆರಿಕಕ್ಕೆ ವಲಸೆ ಹೋಗಿ ಅಲ್ಲಿನ ಪೌರತ್ವ ಪಡೆದಿರುವ ಪ್ರಮಾಣ ಶೇ.7.5ಕ್ಕೆ ಇಳಿಕೆಯಾಗಿದೆ. ನ್ಯಾಷನಲ್ ಫೌಂಡೇಷನ್ ಫಾರ್ ಅಮೆರಿಕನ್ ಪಾಲಿಸಿ ಎಂಬ ಆ ದೇಶದ ಚಿಂತಕರ ಚಾವಡಿ ನಡೆಸಿದ ಅಧ್ಯಯನದಿಂದ ಈ ಅಂಶ ಬೆಳಕಿಗೆ ಬಂದಿದೆ. ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ

ಆಯ್ಕೆಯಾದ ಬಳಿಕ ಅಲ್ಲಿ ಅಮೆರಿಕದ ವಸ್ತುಗಳನ್ನು ಖರೀದಿಸಿ; ಉದ್ಯೋಗಕ್ಕೆ ಅಮೆರಿಕದವರನ್ನೇ ನೇಮಿಸಿ ಎಂಬ ನಿಯಮಕ್ಕೆ ಕಟ್ಟುನಿಟ್ಟಿನ ಆದ್ಯತೆ ಶುರುವಾದ ಬಳಿಕ ಈ ಕುಸಿತ ಶುರುವಾಗಿದೆ.

2016–17 ನೇ ಸಾಲಿನಲ್ಲಿ 64,687 ಮಂದಿ ಭಾರತೀಯರು ಅಮೆರಿಕದ ಪೌರತ್ವ (ಗ್ರೀನ್ ಕಾರ್ಡ್) ಪಡೆದುಕೊಂಡಿದ್ದರು. 2017–18ನೆ ಸಾಲಿನಲ್ಲಿ ಅದರ ಸಂಖ್ಯೆ 59,821ಕ್ಕೆ ಇಳಿಕೆಯಾಯಿತು. ಇದರ ಜೊತೆಗೆ "ಅಮೆರಿಕದಲ್ಲಿ ವಾಸಿಸುವರ ಹತ್ತಿರದ ಬಂಧುಗಳು" ಎಂಬ ವಿಭಾಗದಲ್ಲಿಯೂ 20,652 ಗ್ರೀನ್ ಕಾರ್ಡ್‌ಗಳು ಕೂಡ ಮಾಡಲ್ಪಟ್ಟಿದ್ದವು. ಒಟ್ಟಾರೆಯಾಗಿ ಹೇಳುವುದಿದ್ದರೆ 2016–17ನೇ ಸಾಲಿನಲ್ಲಿ 11,83,505 ಮಂದಿಯಿಂದ 2018ರ ಅವಧಿಗೆ ಒಟ್ಟು ಪೌರತ್ವ ಪಡೆದವರ 10,96,611ಕ್ಕೆ ಇಳಿಕೆಯಾಗಿದೆ.

ಅಮೆರಿಕ ಪೌರತ್ವ ಪಡೆಯಲು ಬೇಕಾಗಿರುವ ದಾಖಲೆಗಳ ಪರಿಶೀಲನೆ ಮತ್ತು ಸಂಬಂಧಿಸಿದ ಪ್ರಕ್ರಿಯೆಗಳು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆ. ಹೀಗಾಗಿ, ಭಾರತೀಯರ ಪ್ರಮಾಣ ಇಳಿಕೆಯಾಗಿದೆ. ಚಿಂತಕರ ಚಾವಡಿಯ ಅಧ್ಯಯನ ವರದಿ ಉಲ್ಲೇಖಿಸಿ "ದ ಇಕನಾಮಿಕ್ ಟೈಮ್ಸ್" ವರದಿ ಮಾಡಿದೆ.

ಆಧಾರ:ಉದಯವಾಣಿ, ದಿನಾಂಕ:16.01.2020

## 8. ಟ್ರೇಡ್ ವಾರ್‌ಗೆ ತೆರೆ

ಜಗತ್ತನ್ನು ಮತ್ತೊಂದು ಆರ್ಥಿಕ ಹಿಂಜರಿತದ ಭೀತಿಗೆ ತಳ್ಳಿದ್ದ ಅಮೆರಿಕ– ಚೀನಾ ನಡುವಣ ವಾಣಿಜ್ಯ ಬಿಕ್ಕಟ್ಟಿಗೆ ಎರಡು ವರ್ಷಗಳ ನಂತರ ಕೊನೆಗೆ ತೆರೆ ಬಿದ್ದಿದೆ. ಜಿಡಿಪಿ ಪತನ, ವಿತ್ತೀಯ ಕೊರತೆ, ರಫ್ತು ಕುಸಿತ ಇತ್ಯಾದಿ ಹಲವಾರು ಬಿಕ್ಕಟ್ಟುಗಳನ್ನು ಏಕಕಾಲಕ್ಕೆ ಎದುರಿಸುತ್ತಿರುವ ಭಾರತಕ್ಕೆ ಇದು ವರದಾನವಾಗಲಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಇದರಿಂದ ಅಮೆರಿಕ ಮತ್ತು ಚೀನಾಕ್ಕೆ ರಫ್ತು ಹೆಚ್ಚಿಸಲು ಭಾರತಕ್ಕೆ ಅವಕಾಶ ಸೃಷ್ಟಿಯಾಗಲಿದೆ. ಇದು ಕುಸಿದಿರುವ ಜಿಡಿಪಿಯನ್ನು ಮೇಲಕ್ಕೆತ್ತಲು ಪುಷ್ಟಿ ನೀಡಲಿದೆ. ಮತ್ತೊಂದು ಕಡೆ ಅಮೆರಿಕ –ಇರಾನ್ ಯುದ್ಧದ ಕಾರ್ಮೋಡ ಚದುರಿದ್ದು, ತೈಲ ದರಗಳು ಇಳಿಯ ತೊಡಗಿವೆ. ಇದೂ ಭಾರತಕ್ಕೆ ಅನುಕೂಲಕರ. ಮುಂಬರುವ ದಿನಗಳಲ್ಲಿ ಷೇರು ಹಾಗೂ ಈಕ್ವಿಟಿ ಮಾರುಕಟ್ಟೆ ಮತ್ತಷ್ಟು ವಹಿವಾಟು ನಡೆಸುವ ಸಾಧ್ಯತೆ ಉಂಟಾಗಿದೆ. ವಿದೇಶಿ ನೇರ ಬಂಡವಾಳ ಹೂಡಿಕೆಗೆ ಇದು ಪೂರಕ ವಾತಾವರಣ ಸೃಷ್ಟಿಸಲಿದೆ, ಮೇಕ್ ಇನ್ ಇಂಡಿಯಾ, ಎಂಎಸ್‌ಎಂಇ ವಲಯಕ್ಕೂ ಇದು ಸಹಕಾರಿ.

ಚೀನಾ–ಅಮೆರಿಕ ನಡುವಣ ವಹಿವಾಟು ಯಥಾಸ್ಥಿತಿಗೆ ಮರಳಿದರೆ ಈ ಎರಡೂ ದಿಗ್ಗಜಗಳ ಉತ್ಪಾದನಾ ವಲಯಕ್ಕೆ ಬೇಕಾಗುವ ಕಚ್ಚಾ ವಸ್ತುಗಳನ್ನು ಬಿಡಿ ಭಾಗಗಳನ್ನು ಹೊರಗುತ್ತಿಗೆಯನ್ನು ಒದಗಿಸುವ ಇತರ ರಾಷ್ಟ್ರಗಳಿಗೂ ಅನುಕೂಲ. ಆದಾಯ ಸಿಗುವುದು ಖಚಿತ ಹೀಗಾಗಿ ಭಾರತಕ್ಕೆ ಇದು ವರದಾನ ಎನ್ನುತ್ತಾರೆ.

ಚೀನಾವು ಅಮೆರಿಕದಿಂದ 200 ಶತಕೋಟಿ ಡಾಲರ್‌ಗೂ ಹೆಚ್ಚು ಮೌಲ್ಯದ ಆಮದು (ರೂ.14 ಲಕ್ಷ ಕೋಟಿ) ಮಾಡಿಕೊಳ್ಳಲು ಒಪ್ಪಿದೆ ಉತ್ಪಾದನೆ, ಸೇವೆ, ಕೃಷಿ ಮತ್ತು ಇಂಧನ ವಲಯದಲ್ಲಿ ಆಮದು ವೃದ್ಧಿಸಲಿದೆ. ಇದು 2017ರ ಮಟ್ಟಕ್ಕಿಂತ ಹೆಚ್ಚು . ಬೌದ್ಧಿಕ ಆಸ್ತಿಗಳ ಹಕ್ಕು ಕುರಿತ ನಿಯಮಗಳನ್ನು ಬಲಪಡಿಸಲೂ ಚೀನಾ ಒಪ್ಪಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕವು ಚೀನಾ ವಿರುದ್ಧ ಹೊಸ ಆಮದು ನಿರ್ಬಂಧ ಹಾಕದಿರಲು ನಿರ್ಧರಿಸಿದೆ.

ಆಧಾರ:ವಿಜಯ ಕರ್ನಾಟಕ, ದಿನಾಂಕ:17.01.2020

## 9. ಮಧ್ಯಸ್ಥಿಕೆ ವಹಿಸುವೆ : ಟ್ರಂಪ್

ಭಾರತ ಮತ್ತು ಪಾಕಿಸ್ತಾನ ನಡುವೆ ಕಾಶ್ಮೀರ ವಿಚಾರ ಬಗೆಹರಿಸುವ ನಿಟ್ಟಿನಲ್ಲಿ ಮಧ್ಯಸ್ಥಿಕೆ ವಹಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಹೇಳಿಕೆ ನೀಡಿದ್ದಾರೆ. ದಾವೋಸ್‌ನಲ್ಲಿ ವಿಶ್ವ ಆರ್ಥಿಕ ಶೃಂಗ ಸಮ್ಮೇಳನದ ಸಂದರ್ಭದಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಜೊತೆಗೆ ಭೇಟಿಯಾಗಿದ್ದ ವೇಳೆ ಅವರು ಈ ಅಂಶ ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಕೇಂದ್ರಾಡಳಿತ ಪ್ರದೇಶದಲ್ಲಿನ ಪರಿಸ್ಥಿತಿಯನ್ನು ಗಮನಿಸುತ್ತಿರುವುದಾಗಿ ಹೇಳಿದ್ದಾರೆ. ಕೇಂದ್ರ ಸರ್ಕಾರ ಹಿಂದೆ ಹಲವು ಬಾರಿ ಅಂಥ ನೆರವನ್ನು ಟ್ರಂಪ್ ನೀಡಲು ಮುಂದಾಗಿದ್ದರೂ, ಅದನ್ನು ಒಪ್ಪಿಕೊಂಡಿರಲಿಲ್ಲ ಮತ್ತು ದ್ವಿಪಕ್ಷೀಯ ವಿಚಾರವಾದ್ದರಿಂದ ಎರಡೂ ರಾಷ್ಟ್ರಗಳೇ ಅವುಗಳನ್ನು

ಬಗೆಹರಿಸಿಕೊಳ್ಳುವುದಾಗಿ ಹೇಳಿದ್ದವು. ಪಾಕ್ ಪ್ರಧಾನಿ ಜೊತೆಗೆ ವೈಯಕ್ತಿಕ ಭೇಟಿ ನಡೆಸುವುದಕ್ಕೆ ಮುನ್ನ ಇಬ್ಬರು ನಾಯಕರು ಸುದ್ದಿಗೋಷ್ಠಿ ನಡೆಸಿದರು. ಪಾಕ್ ಪ್ರಧಾನಿ ನನ್ನ ಸ್ನೇಹಿತ ಎಂದು ಬಣ್ಣಿಸಿದ ಅಧ್ಯಕ್ಷ ಟ್ರಂಪ್ ವಾಣಿಜ್ಯ ಮತ್ತು ಗಡಿಯಲ್ಲಿನ ಪರಿಸ್ಥಿತಿ ಪ್ರಧಾನ ಚರ್ಚೆಯ ಅಂಶ ಎಂದು ಹೇಳಿದ್ದಾರೆ.

ನಮ್ಮ ಮತ್ತು ಭಾರತದ ನಡುವಿನ ಬಾಂಧವ್ಯ ಪಾಕಿಸ್ತಾನಕ್ಕೆ ಪ್ರಮುಖ ವಿಚಾರವಾಗಿದೆ. ಅಮೆರಿಕ ಈ ಬಗ್ಗೆ ನೆರವು ನೀಡಲಿದೆ ಎಂದು ಇಮ್ರಾನ್ ಖಾನ್ ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ..

ಆಧಾರ:ಉದಯವಾಣಿ, ದಿನಾಂಕ:23.01.2020

## 10. ಕೊರೊನಾ ವೈರಸ್‌ಗೆ ಬೆಚ್ಚಿಬಿದ್ದ ಚೀನಾ ಸ್ತಬ್ಧ

ಚೀನಾಗೆ ವಕ್ಕರಿಸಿಕೊಂಡಿರುವ ಡೆಡ್ಲಿ ಕೊರೊನಾ ವೈರಸ್ ದಿನಕಳೆದಂತೆ ಭೀತಿ ಹೆಚ್ಚಿಸುತ್ತಿದ್ದು, ಇಲ್ಲಿನ 13 ನಗರಗಳು ಅಕ್ಷರಶ: ಲಾಕ್‌ಡೌನ್ ಆಗಿದೆ. ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಮತ್ತೆ 4 ನಗರಗಳಲ್ಲಿ ಸಂಚಾರ ವ್ಯವಸ್ಥೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಹೀಗಾಗಿ 4.10 ಕೋಟಿ ಮಂದಿಯ ಜೀವನ ಅಸ್ತವ್ಯಸ್ತವಾಗಿದೆ.

ಸಂಚಾರ ನಿರ್ಬಂಧ ಹೇರಿರುವ ಕಾರಣ ಜನರು ಮನೆಗಳಿಂದ ಹೊರಬರುತ್ತಿಲ್ಲ. ಔಷಧಿ ಅಂಗಡಿಗಳು ಹೊರತುಪಡಿಸಿ ಬೇರೆ ಯಾವುದೇ ಅಂಗಡಿ ಮುಂಗಟ್ಟುಗಳು ತೆರೆದಿಲ್ಲ. ಸಾರ್ವಜನಿಕ ಸಮಾರಂಭಗಳು, ಕೌಟುಂಬಿಕ ಕಾರ್ಯಕ್ರಮಗಳನ್ನೂ ನಡೆಸದಂತೆ ಎಚ್ಚರಿಕೆ ನೀಡಲಾಗಿದೆ. ಚೀನಾದ ಮಹಾಗೋಡೆಯ ಒಂದು ಭಾಗದ ವೀಕ್ಷಣೆಗೆ ಅವಕಾಶ ನಿರಾಕರಿಸಲಾಗಿದ್ದು, ಪ್ರವಾಸಿಗರ ಅಗಮನಕ್ಕೆ ಕಡಿವಾಣ ಹಾಕಲಾಗಿದೆ. ಚೀನಾದಲ್ಲಿ ಈ ವೈರಸ್‌ಗೆ ಬಲಿಯಾದವರ ಸಂಖ್ಯೆ 26ಕ್ಕೇರಿಕೆಯಾಗಿದೆ. ಒಟ್ಟಾರೆ 830 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇನ್ನೂ 1,072 ಮಂದಿಗೆ ರೋಗ ಲಕ್ಷಣ ಕಂಡು ಬಂದಿದೆ. ವೈರಸ್ ಭೀತಿ ಹಿನ್ನೆಲೆಯಲ್ಲಿ ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರಿ ಕಛೇರಿಯು ಗಣರಾಜ್ಯದಿನದ ಕಾರ್ಯಕ್ರಮವನ್ನು ರದ್ದು ಮಾಡಿದೆ.

ಚೀನಾದಿಂದ ಮುಂಬೈಗೆ ಆಗಮಿಸಿರುವ ಇಬ್ಬರನ್ನು ಮುಂಜಾಗ್ರತಾ ಕ್ರಮವಾಗಿ ಕಸ್ತೂರ್ ಬಾ ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ನಲ್ಲಿಟ್ಟು ಅವರ ಮೇಲೆ ನಿಗಾ ವಹಿಸಲಾಗಿದೆ. ಭಾರತದಲ್ಲಿ ಈವರೆಗೆ ಯಾವುದೇ ಕೊರೋನಾವೈರಸ್ ಪ್ರಕರಣ ಪತ್ತೆಯಾಗಿಲ್ಲ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ಸಿದ್ಧಪಡಿಸಿ ಇಟ್ಟುಕೊಳ್ಳಲಾಗಿದೆ.

ಕೆಲವು ದೇಶಗಳಲ್ಲಿ ಈ ಸೋಂಕು ಪತ್ತೆಯಾಗಿದ್ದರೂ ಚೀನಾ ಕೈಗೊಂಡ ಕ್ರಮಗಳಿಂದಾಗಿ ಸೋಂಕು ತೀವ್ರಗತಿಯಲ್ಲಿ ವ್ಯಾಪಿಸುತ್ತಿಲ್ಲ. ಹೀಗಾಗಿ ಸದ್ಯಕ್ಕೆ ಜಾಗತಿಕ ತುರ್ತು ಪರಿಸ್ಥಿತಿ ಘೋಷಿಸಬೇಕಾದ ಅಗತ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಆಧಾರ:ಉದಯವಾಣಿ, ದಿನಾಂಕ:25.01.2020

## 11. ಭಾರತ – ಬ್ರೆಜಿಲ್ ಬಾಂಧವ್ಯ ಮತ್ತಷ್ಟು ಗಟ್ಟಿ

ದ್ವಿಪಕ್ಷೀಯ ಬಾಂಧವ್ಯ ಹೆಚ್ಚಿಸುವ 15 ಮಹತ್ವದ ಒಪ್ಪಂದಗಳಿಗೆ ಭಾರತ ಮತ್ತು ಬ್ರೆಜಿಲ್ ಪರಸ್ಪರ ಸಹಿ ಹಾಕಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತಕ್ಕೆ ಭೇಟಿ ನೀಡಿರುವ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೊನಾರೊ ನಡುವಿನ ದ್ವಿಪಕ್ಷೀಯ ಮಾತುಕತೆಯ ನಂತರ ಸೈಬರ್ ಭದ್ರತೆ, ಆರೋಗ್ಯ, ತೈಲ ಮತ್ತು ನೈಸರ್ಗಿಕ ಅನಿಲ ಸೇರಿದಂತೆ ಆನೇಕ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.

ಈ ಒಪ್ಪಂದಗಳು ಎರಡೂ ದೇಶಗಳ ನಡುವೆ ಮತ್ತಷ್ಟು ಬಾಂಧವ್ಯ ಗಟ್ಟಿ ಮಾಡಲು ಸಹಾಯಕವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಹೂಡಿಕೆ ಸಹಕಾರ ಮತ್ತು ಸೌಲಭ್ಯ ಒಪ್ಪಂದಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವ ಡಾ: ಎಸ್. ಜೈಶಂಕರ್ ಮತ್ತು ಅವರ ಬ್ರೆಜಿಲ್ ಸಚಿವ ಅರ್ನೆಸ್ಟೊ ಅರಾಜೊ ಅವರು ಸಹಿ ಹಾಕಿದರು. ನಂತರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋದಿ, ಗಣ ರಾಜ್ಯೋತ್ಸವದ ಸಮಾರಂಭದ ಮುಖ್ಯ ಅತಿಥಿಯಾಗಿ

ಬಂದಿರುವ ಬ್ರೆಜಿಲ್ ಅಧ್ಯಕ್ಷರು ಅತಿಥ್ಯ ವಹಿಸುತ್ತಿರುವುದು ಹೆಮ್ಮೆ ಮತ್ತು ಸಂತೋಷದ ಸಂಗತಿಯಾಗಿದೆ ಎಂದು ಹೇಳಿದರು.

ಭೌಗೋಳಿಕ ವ್ಯತ್ಯಾಸಗಳ ಹೊರತಾಗಿಯೂ, ನಾವು ಅನೇಕ ಕ್ಷೇತ್ರಗಳಲ್ಲಿ ಒಟ್ಟಾಗಿದ್ದೇವೆ ಎರಡು ಕಡೆಯ ನಡುವಿನ ಕಾರ್ಯತಂತ್ರದ ಸಹಭಾಗಿತ್ವವನ್ನು ಇನ್ನಷ್ಟು ಬಲಪಡಿಸುವುದೇ ನಮ್ಮ ಗುರಿಯಾಗಿದೆ ಎಂದರು.

ಭಾರತ ಮತ್ತು ಬ್ರೆಜಿಲ್ ಎರಡೂ ಭಯೋತ್ಪಾದನೆ ಮತ್ತು ಹವಾಮಾನ ಬದಲಾವಣೆಯಂತಹ ವಿಷಯಗಳ ಬಗ್ಗೆ ಒಂದೇ ರೀತಿಯ ಅಭಿಪ್ರಾಯ ಹೊಂದಿವೆ ಎಂದು ಮೋದಿ ಹೇಳಿದರು.

ಗಣರಾಜ್ಯೋತ್ಸವ ಪರೇಡ್‌ಗಾಗಿ ಬಹಳ ಕುತೂಹಲದಿಂದ ಕಾಯುತ್ತಿರುವುದಾಗಿ ಬ್ರೆಜಿಲ್ ಅಧ್ಯಕ್ಷರು ಹೇಳಿದ್ದಾರೆ. ನಾವು ಒಬ್ಬರಿಗೊಬ್ಬರು ಹೆಚ್ಚಿನದ್ದನ್ನು ನೀಡುವ ಸ್ಥಿತಿಯಲ್ಲಿದ್ದೇವೆ ಬ್ರೆಜಿಲ್ ಭಾರತಕ್ಕೆ ನೀಡಲು ಸಾಕಷ್ಟು ಸಂಪನ್ಮೂಲ ಹೊಂದಿದೆ. ಇನ್ನೊಂದು ರೀತಿಯಲ್ಲಿ ಬ್ರೆಜಿಲ್‌ಗೆ ಇನ್ನೂ ಹೆಚ್ಚಿನದನ್ನು ಕೊಡಲು ಭಾರತವೂ ಸಿದ್ಧವಿದೆ ಎಂದು ಭೇಟಿ ನೀಡಿರುವ ವಿದೇಶಿ ಗಣ್ಯರು ಹೇಳಿದರು.

ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮೂರನೇ ಬ್ರೆಜಿಲ್ ಅಧ್ಯಕ್ಷ ಬೋಲ್ಸೊನಾರೊ. ಇದಕ್ಕೂ ಮೊದಲು 1996 ಮತ್ತು 2004ರಲ್ಲಿ ಭಾರತದ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಬ್ರೆಜಿಲ್ ಅಧ್ಯಕ್ಷರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಆಧಾರ:ವಿಶ್ವವಾಣಿ, ದಿನಾಂಕ:26.01.2020

## 12. ಯುರೋಪ್ ಸಂಸತ್ತಿಗೆ ಭಾರತದ ಆಗ್ರಹ

ಪೌರತ್ವ ಕಾಯ್ದೆ ತಿದ್ದುಪಡಿ ವಿರುದ್ಧ ನಿರ್ಣಯಗಳನ್ನು ಮಂಡಿಸಿ ಚರ್ಚೆಗೆ ಸಜ್ಜಾಗಿರುವ ಯುರೋಪ್ ಒಕ್ಕೂಟದ ಸಂಸತ್ತಿಗೆ ಸಂಪೂರ್ಣ ಮಾಹಿತಿ ಮತ್ತು ಕರಾರುವಕ್ಕು ಅಂದಾಜಿನ ನಂತರ ಮುಂದುವರಿಯುವಂತೆ ಭಾರತ ಒತ್ತಾಯಿಸಿದೆ. ಈ ಪ್ರಶ್ನೆ ಭಾರತದ ಆಂತರಿಕ ವಿಚಾರವಾಗಿದ್ದು ಪ್ರಜಾಸತ್ತಾತ್ಮಕವಾಗಿ ಚುನಾಯಿತದ ಶಾಸನಸಭೆಗಳ ಹಕ್ಕು ಹಾಗೂ ಅಧಿಕಾರಕ್ಕೆ ಚ್ಯುತಿ ತರುವಂತಹ ಯಾವುದೇ ಕ್ರಮ ಕೈಗೊಳ್ಳಬಾರದೆಂದು ಕೇಂದ್ರ ಸಚಿವ ರವಿಶಂಕರ ಪ್ರಸಾದ್ ಮನವಿ ಮಾಡಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ನಿರ್ಣಯವನ್ನು ಬೆಂಬಲಿಸಿರುವ ಯುರೋಪ್ ಒಕ್ಕೂಟದ ರಾಷ್ಟ್ರಗಳು ಎಂದಾದರೂ ಪಾಕಿಸ್ತಾನದಲ್ಲಿ ಹಿಂದೂ ಮತ್ತು ಸಿಖ್ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ದನಿ ಎತ್ತಿದ್ದಾರೆಯೇ ಎಂದು ಪ್ರಶ್ನಿಸಿದರು. ಒಟ್ಟು 28 ರಾಷ್ಟ್ರಗಳ ಯುರೋಪ್ ಒಕ್ಕೂಟ ಸಂಸತ್ತಿನ 751 ಸದಸ್ಯರ ಪೈಕಿ ಸುಮಾರು 600 ಸದಸ್ಯರು 6 ನಿರ್ಣಯಗಳನ್ನು ಮಂಡಿಸಿದ್ದು, ಸಿಎಎ ಭಾರತದ ಪೌರತ್ವ ವ್ಯವಸ್ಥೆಯಲ್ಲಿ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಫ್ರಾನ್ಸ್ ಮಾತ್ರ ಈ ಕ್ರಮವನ್ನು ಪ್ರಬಲವಾಗಿ ವಿರೋಧಿಸಿದ್ದು, ಭಾರತದ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಸಲ್ಲದೆಂದು ಪ್ರತಿಕ್ರಿಯಿಸಿದೆ.

ಆಧಾರ: ಸಂಯುಕ್ತ ಕರ್ನಾಟಕ, ದಿನಾಂಕ:28.01.2020

## 13. ಕೊರೊನಾಗೆ ಚೀನಾ ಹೈರಾಣ

ಕೊರೊನಾ ವೈರಸ್ ಸೋಂಕಿನಿಂದ ಚೀನಾದಲ್ಲಿ ಮೃತಪಟ್ಟವರ ಸಂಖ್ಯೆ 106ಕ್ಕೆ ಏರಿದ್ದು, 4000ಕ್ಕೂ ಹೆಚ್ಚು ಜನರು ಸೋಂಕಿನಿಂದ ಬಳಲುತ್ತಿದ್ದಾರೆ. ಟಿಬೆಟ್ ಹೊರತುಪಡಿಸಿ ಚೀನಾದ ಎಲ್ಲ ಪ್ರಾಂತ್ಯಗಳಲ್ಲಿ ವೈರಸ್ ಹರಡಿದೆ ಈ ನಡುವೆ ಕರೊನಾ ವೈರಸ್ ಸೋಂಕಿರಬಹುದೆಂಬ ಸಂಶಯದ ಮೇಲೆ ಕೇರಳವೊಂದರಲ್ಲೆ ಸುಮಾರು 600ಕ್ಕೂ ಹೆಚ್ಚು ಜನರ ಮೇಲೆ ನಿಗಾ ಇಡಲಾಗಿದೆ. ದೆಹಲಿ ಮತ್ತು ಮುಂಬೈ ಆಸ್ಪತ್ರೆಗಳ ಐಸೋಲೇಷನ್ ವಾರ್ಡ್‌ಗಳಲ್ಲಿ 10ಕ್ಕೂ ಹೆಚ್ಚು ಶಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಸುಮಾರು 30,000 ಜನರನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಯಾರಲ್ಲೂ ಸೋಂಕು ಇರುವುದು ದೃಡಪಟ್ಟಿಲ್ಲ. ಜನವರಿ ಒಂದರಿಂದೀಚೆಗೆ ಚೀನಾಕ್ಕೆ ಹೋಗಿ ಬಂದಿರುವವರಲ್ಲಿ ಕೆಮ್ಮು, ನೆಗಡಿ, ಉಸಿರಾಟದ ತೊಂದರೆ ಕಂಡುಬಂದಲ್ಲಿ ವೈದ್ಯರನ್ನು ಸಂಪರ್ಕಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ

ಸೂಚಿಸಿದೆ. ವೈರಸ್ ಹಾವಳಿ ಹೆಚ್ಚಿರುವ ವುಹಾನ್‌ನಿಂದ ಇತ್ತೀಚೆಗೆ ಮರಳಿದ್ದ ಒಬ್ಬ ವಿದ್ಯಾರ್ಥಿ ಹಾಗೂ ಆತನ ತಾಯಿಯನ್ನು ಮಧ್ಯಪ್ರದೇಶದ ಉಜ್ಜಯನಿಯ ಆಸ್ಪತ್ರೆಗೆ ದಾಖಲಿಸಿ ನಿಗಾ ಇಡಲಾಗಿದೆ.

**ಭಾರತದ ಮನವಿಗೆ ಚೀನಾ ಸಮ್ಮತಿ:** ವುಹಾನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್ ಕರೆತರಲು ಭಾರತ ಮಾಡಿದ ಮನವಿಗೆ ಚೀನಾ ಒಪ್ಪಿಗೆ ಸೂಚಿಸಿದೆ. ಶೀಘ್ರದಲ್ಲೇ ಸುಮಾರು 250 ಭಾರತೀಯರನ್ನು ಭಾರತಕ್ಕೆ ಕರೆತರಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ, ಇದಕ್ಕಾಗಿ ಏರ್ ಇಂಡಿಯಾದ 423 ಆಸನಗಳ ವಿಮಾನವನ್ನು ಮುಂಬೈಯಲ್ಲಿ ಸಜ್ಜಾಗಿರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನ ತೆರಳಲು ವಿದೇಶಾಂಗ ಹಾಗೂ ಆರೋಗ್ಯ ಇಲಾಖೆಯ ಅನುಮತಿಗಾಗಿ ಕಾಯಲಾಗುತ್ತಿದೆ. ಚೀನಾದೊಂದಿಗೆ ನೇರ ಅಥವಾ ಪರೋಕ್ಷ ಸಂಪರ್ಕ ಹೊಂದಿರುವ ವಿಮಾನಗಳಲ್ಲಿ ಪ್ರಕಟಣೆಗಳನ್ನು ಮಾಡುವಂತೆ ಹಾಗೂ ಆರೋಗ್ಯ ಕಾರ್ಡ್ ವಿತರಿಸುವಂತೆ ನಾಗರೀಕ ವಿಮಾನಯಾನ ಇಲಾಖೆ ಏರ್ ಇಂಡಿಯಾಗೆ ಸೂಚಿಸಲಿದೆ. ನೇಪಾಳದೊಂದಿಗೆ ಗಡಿ ಹೊಂದಿರುವ ರಾಜ್ಯಗಳು ಕೊರೊನಾ ವೈರಸ್ ನಿಭಾಯಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ಪ್ರೀತಿಸೂದನ್ ಆ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.

ಆಧಾರ:ವಿಜಯವಾಣಿ, ದಿನಾಂಕ:29.01.2020

## 14. ತುರ್ತು ಪರಿಸ್ಥಿತಿ ಘೋಷಣೆ ಮಾಡಿದ ವಿಶ್ವ ಆರೋಗ್ಯ ಸಂಸ್ಥೆ

ಚೀನಾದಲ್ಲಿ 200ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿರುವ ಕೊರೊನಾ ವೈರಸ್ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು.ಎಚ್.ಒ) ತಡರಾತ್ರಿ ಘೋಷಿಸಿದೆ. ಈ ಬಗ್ಗೆ ಎಲ್ಲ ದೇಶಗಳು ಜವಾಬ್ದಾರಿಯಿಂದ ವರ್ತಿಸಬೇಕು. ಅತಿಯಾದ ಪ್ರತಿಕ್ರಿಯೆ ತೋರುವುದರಿಂದ ನಕಾರಾತ್ಮಕ ಪರಿಣಾಮ ಉಂಟಾಗಬಹುದು ಎಂದು ಚೀನಾ ಅಭಿಪ್ರಾಯಪಟ್ಟಿದೆ.

ಹೊಸ ವೈರಸ್ ದಾಳಿಯಿಂದ ಚೀನಾದಲ್ಲಿ ಮೃತ್ತರಾದವರ ಸಂಖ್ಯೆ 213ಕ್ಕೆ ಏರಿದ್ದು, 9,662 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಜಿನೀವಾದಲ್ಲಿ ಸಭೆ ನಡೆಸಿದ ನಂತರ ಕೊರೊನಾ ಜಾಗತಿಕ ಆರೋಗ್ಯ ಸಮಸ್ಯೆಯೆಂದು ಘೋಷಿಸಿದ ಡಬ್ಲ್ಯು.ಎಚ್.ಒ ಉಸಿರಾಟದ ಸಮಸ್ಯೆ ತಂದೊಡ್ಡುವ ಈ ರೋಗವನ್ನು ತಡೆಗಟ್ಟಲು ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲ ದೇಶಗಳಿಗೆ ಕರೆ ನೀಡಿದೆ. ಆದರೆ, ಪ್ರಯಾಣ ಅಥವಾ ವಾಣಿಜ್ಯ ನಿರ್ಬಂಧ ಹೇರಿಲ್ಲ. ಚೀನಾ ಹೊರತುಪಡಿಸಿ ಇತರ 18 ದೇಶಗಳಲ್ಲಿ 98 ಪ್ರಕರಣಗಳು ದೃಡಪಟ್ಟಿವೆ. ಆದರೆ ಯಾವುದೇ ಸಾವು ಸಂಭವಿಸಿಲ್ಲ ಎಂದು ಡಬ್ಲ್ಯು.ಎಚ್.ಒ ಹೇಳಿದೆ. ಚೀನಾದ ವುಹಾನ್‌ನಲ್ಲಿದ್ದು ಆಯಾ ದೇಶಗಳಿಗೆ ವಾಪಸ್ಸಾದ ಜನರಲ್ಲಿ ವೈರಸ್ ಹೆಚ್ಚಾಗಿ ಕಾಣಿಸಿಕೊಂಡಿದೆ.

ಸೋಂಕು ಎದುರಿಸುವಲ್ಲಿ ಚೀನಾ ಈವರೆಗೆ ಕೈಗೊಂಡ ಕ್ರಮಗಳು ಶ್ಲಾಘನೀಯ. ಮುಂದೆಯು ಎಲ್ಲಾ ಪ್ರಯತ್ನ ಮಾಡುತ್ತದೆಂಬ ವಿಶ್ವಾಸವಿದೆ ಎಂದು ಡಬ್ಲ್ಯು.ಎಚ್.ಒ ಮಹಾನಿರ್ದೇಶಕ ಟೆಡ್ರೋಸ್ ಅಧಾನಮ್ ಗೆಬ್ರಸಿಸ್ ಹೇಳಿದ್ದಾರೆ. ಚೀನಾದಲ್ಲಿನ ವಿದ್ಯಮಾನಗಳ ಅಧಾರದಲ್ಲಿ ಈ ನಿರ್ಧಾರ ಕೈಗೊಂಡಿಲ್ಲ ಇತರ ದೇಶಗಳಲ್ಲಿನ ಕಳವಳಕಾರಿ ಪರಿಸ್ಥಿತಿಯನ್ನು ನೋಡಿ ತುರ್ತು ಸ್ಥಿತಿ ಘೋಷಿಸಲಾಗಿದೆ. ಆರೋಗ್ಯ ವ್ಯವಸ್ಥೆ ದುರ್ಬಲವಾಗಿರುವ ದೇಶಗಳಲ್ಲಿ ವೈರಸ್ ಹರಡುವ ಸಾಧ್ಯತೆ ಹೆಚ್ಚಿದೆ ಎಂದು ಅವರು ಹೇಳಿದ್ದಾರೆ.

ಆಧಾರ:ಉದಯವಾಣಿ, ದಿನಾಂಕ:01.02.2020

## 15. ಸಂಸತ್ತಿನಲ್ಲಿ ಸ್ಫೋಟಗೊಂಡ ಟ್ರಂಪ್ – ಪೆಲೊಸಿ ಶೀತಲಸಮರ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರತಿಪಕ್ಷ ಡೆಮಾಕ್ರಟಿಕ್ ನಾಯಕಿ ಹಾಗೂ ಹೌಸ್ ಆಫ್ ರೆಪ್ರಸೆಂಟೇಟೀವ್ಸ್‌ನ ಸ್ಪೀಕರ್ ನ್ಯಾನ್ಸಿ ಪೆಲೊಸಿ ನಡುವಿನ ಶೀತಲ ಸಮರ ಸಂಸತ್ತಿನಲ್ಲಿಯೇ ಸ್ಫೋಟಗೊಂಡಿದೆ.

ವಾರ್ಷಿಕ ಭಾಷಣದ ಕಾರ್ಯಕ್ರಮಕ್ಕೆ ಆಗಮಿಸಿದ ಡೊನಾಲ್ಡ್ ಟ್ರಂಪ್ ಅವರಿಗೆ ಭಾಷಣ ಆರಂಭಕ್ಕೂ ಮುನ್ನ ಹಸ್ತಲಾಘವ ನೀಡಲು ಪೆಲೊಸಿ ಮುಂದಾದರು. ಆದರೆ ಅವರ ಬಗ್ಗೆ ಅಸಮಾಧಾನಗೊಂಡಿದ್ದ ಟ್ರಂಪ್ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯಿಸಿ ಕೇವಲ ನ್ಯಾನ್ಸಿ ಪಕ್ಕದಲ್ಲಿದ್ದ ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರಿಗೆ

ಮಾತ್ರ ಕೈಕುಲುಕಿದರು. ನಂತರ ಸಂಸತ್ ಸದಸ್ಯರನ್ನು ಉದ್ದೇಶಿಸಿ ಟ್ರಂಪ್ ಸುಮಾರು 1 ಗಂಟೆ 18 ನಿಮಿಷ ಭಾಷಣ ಮಾಡಿದರು. ಭಾಷಣದಲ್ಲಿ ಎಲ್ಲಿಯೂ ಕೂಡ ಟ್ರಂಪ್ ತಮ್ಮ ವಿರುದ್ಧದ ವಾಗ್ದಂಡನೆ ನಿಲುವಳಿ ಕುರಿತು ಪ್ರಸ್ತಾಪಿಸಲಿಲ್ಲ.

ಇದರಿಂದ ಅಸಮಾಧಾನಗೊಂಡ ನ್ಯಾನ್ಸಿ ಅವರು ಟ್ರಂಪ್ ಅಲಕ್ಷ್ಯಕ್ಕೆ ತಿರುಗೇಟು ನೀಡುವ ನಡೆಯಾಗಿ ಅವರು ಮಾಡಿದ ಭಾಷಣದ ಪ್ರತಿಯನ್ನು ಸಂಸತ್ತಿನ ಎದುರೇ ಹರಿದು ಹಾಕಿದರು. ಬಳಿಕ ಈ ಕುರಿತು ಸುದ್ದಿಗಾರರು ಪ್ರಶ್ನಿಸಿದ್ದಕ್ಕೆ ನ್ಯಾನ್ಸಿ ಅವರು "ನನಗೆ ಅತ್ಯಂತ ವಿನಯಶೀಲ ಪರ್ಯಾಯ ನಡೆಯಾಗಿ ಹೊಳೆದಿದ್ದು, ಇದೊಂದೇ" ಎಂದು ಟ್ರಂಪ್‌ಗೆ ಪರೋಕ್ಷವಾಗಿ ಕುಟುಕಿದರು.

ಆಧಾರ:ವಿಜಯ ಕರ್ನಾಟಕ, ದಿನಾಂಕ:06.02.2020

## 16. ಟ್ರಂಪ್ ವಿರುದ್ಧದ ಮಹಾಭಿಯೋಗಕ್ಕೆ ಸೋಲು

ಅಧಿಕಾರ ದುರುಪಯೋಗ ಆರೋಪದ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧದ ಮಹಾಭಿಯೋಗ ವಿಫಲವಾಗಿದ್ದು, ಈ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಮರು ಆಯ್ಕೆ ಬಯಸಿರುವ ಟ್ರಂಪ್‌ಗೆ ಬಲ ಬಂದಂತಾಗಿದೆ. ಟ್ರಂಪ್ ವಿರುದ್ಧದ ಆರೋಪ ಕುರಿತು ಸೆನೆಟ್‌ನಲ್ಲಿ (ಅಮೆರಿಕ ಸಂಸತ್‌ನ ಮೇಲ್ಮನೆ) ಸುಮಾರು ಮೂರು ವಾರ ನಡೆದ ವಿಚಾರಣೆ ನಿರ್ಣಾಯಕ ಹಂತಕ್ಕೆ ಬಂತು. ಅಧಿಕಾರ ದುರುಪಯೋಗ ಆರೋಪ ಕುರಿತು 52 ಸಂಸದರು ಟ್ರಂಪ್ ಪರವಾಗಿ ಮತ್ತು 48 ಮಂದಿ ವಿರುದ್ಧವಾಗಿ ಮತಚಲಾವಣೆ ಮಾಡಿದರು. ಕಾಂಗ್ರೆಸ್‌ನ ಕಾರ್ಯಚಟುವಟಿಕೆಗೆ ತಡೆಹಾಕಿದ ಅಪಾದನೆ ಬಗ್ಗೆ ನಡೆದ ಮತದಾನದಲ್ಲಿ ಟ್ರಂಪ್ ಪರ 53 ಮತ್ತು ವಿರುದ್ಧ 47 ಮತಗಳು ದಾಖಲಾದವು. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಮೂರ್ತಿ ಜಾನ್ ರಾಬರ್ಟ್ಸ್, ಅಧ್ಯಕ್ಷರ ವಿರುದ್ಧ ಆರೋಪಗಳು ಬಿದ್ದು ಹೋಗಿವೆ ಎಂದು ರೂಲಿಂಗ್ ನೀಡಿದರು.

ಟ್ರಂಪ್ ಮಹಾಭಿಯೋಗ ಎದುರಿಸಿದ ನಾಲ್ಕನೇ ಅಧ್ಯಕ್ಷ. 1974ರಲ್ಲಿ ರಿಚರ್ಡ್ ನಿಕ್ಸನ್ ಮಹಾಭಿಯೋಗಕ್ಕೆ ಗುರಿಯಾಗಿ ಅದು ಮಂಡನೆಯಾಗುವುದಕ್ಕೂ ಮುನ್ನವೇ ರಾಜೀನಾಮೆ ನೀಡಿದ್ದರು. 1868 ರಲ್ಲಿ ಆ್ಯಂಡ್ರೋ ಜಾನ್ಸನ್ ಮತ್ತು 1999ರಲ್ಲಿ ಬಿಲ್ ಕ್ಲಿಂಟನ್ ವಿರುದ್ಧ ಮಹಾಭಿಯೋಗ ಮಂಡನೆಯಾಗಿತ್ತು. ಆದರೆ ಅದಕ್ಕೆ ಸೆನೆಟ್‌ನಲ್ಲಿ ಸೋಲುಂಟಾಗಿತ್ತು.

ಆಧಾರ:ವಿಜಯವಾಣಿ, ದಿನಾಂಕ:07.02.2020

## 17. 24 ರಿಂದ ಎರಡು ದಿನ ಟ್ರಂಪ್ ಭಾರತ ಪ್ರವಾಸ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬಹುನಿರೀಕ್ಷಿತ ಭಾರತ ಪ್ರವಾಸದ ದಿನಾಂಕ ನಿಗದಿಯಾಗಿದೆ. ಇದೇ 24 ಮತ್ತು 25ರಂದು ಟ್ರಂಪ್ ದಂಪತಿ ಭಾರತದಲ್ಲಿ ಇರಲಿದ್ದಾರೆ. ಈ ಬಗ್ಗೆ ಶ್ವೇತಭವನವೇ ಮಾಹಿತಿ ನೀಡಿದೆ.

ನವದೆಹಲಿ ಮತ್ತು ಅಹಮದಾಬಾದ್‌ಗಳಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮಗಳಲ್ಲಿ ಅಮೆರಿಕ ಅಧ್ಯಕ್ಷರು ಭಾಗವಹಿಸಲಿದ್ದಾರೆ. ಈ ಪ್ರವಾಸದ ವೇಳೆ ಎರಡೂ ದೇಶಗಳಿಗೆ ಬಹು ಮುಖ್ಯವಾಗಿರುವ ವ್ಯಾಪಾರ ಒಪ್ಪಂದ ಅನುಮೋದನೆಗೊಳ್ಳಲಿದೆ. ಅಮೆರಿಕ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ 2010, 2015ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದರು. ಅಹಮದಾಬಾದ್‌ನಲ್ಲಿ ಹೌಡಿ ಮೋದಿ ಮಾದರಿಯಲ್ಲಿಯೇ ಆಯೋಜಿಸಲಾಗುವ ಕಾರ್ಯಕ್ರಮದಲ್ಲಿ ಟ್ರಂಪ್ ಭಾಗವಹಿಸಲಿದ್ದಾರೆ.

ಟ್ರಂಪ್ ಭಾರತ ಭೇಟಿಯ ದಿನಗಳು ಹತ್ತಿರವಾಗುತ್ತಿದ್ದಂತೆ ಎರಡು ದೇಶಗಳ ನಡುವಿನ ವ್ಯವಹಾರಿಕ ಸಂಬಂಧವನ್ನು ಮತ್ತಷ್ಟು ಬಿಗಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೆಜ್ಜೆಯಿಟ್ಟಿದೆ. ಅಮೆರಿಕದ ಲಾಕೀಡ್ ಮಾರ್ಟಿನ್ ಕಂಪನಿಯೊಂದಿಗೆ ಭಾರತ ಮಾಡಿಕೊಳ್ಳಲು ಉದ್ದೇಶಿಸಿರುವ ರೂ.18,000 ಕೋಟಿಗಳ ಮೊತ್ತವನ್ನು '24ಎಂ.ಎಚ್.' ಮಾದರಿಯ ಸೇನಾ ಹೆಲಿಕಾಪ್ಟರ್‌ಗಳ ಖರೀದಿ ಒಪ್ಪಂದಕ್ಕೆ ಅಂತಿಮ ಸ್ಪರ್ಶ ನೀಡುವಲ್ಲಿ ಕೇಂದ್ರ ಸರ್ಕಾರ ನಿರತವಾಗಿದೆ. ಈ ಮೂಲಕ, ನೆರೆ ರಾಷ್ಟ್ರ ಚೀನಾಕ್ಕೆ ಸೆಡ್ಡು ಹೊಡೆಯುವ ಇರಾದೆಯು ಭಾರತಕ್ಕಿದೆ

ಎಂದು ಮೂಲಗಳು ತಿಳಿಸಿವೆ. ಅಮೆರಿಕದಿಂದ ಭಾರತ ಕೊಳ್ಳುತ್ತಿರುವ ರಕ್ಷಣಾ ಸಾಮಗ್ರಿಗಳ ವ್ಯವಹಾರ 2007ರಿಂದ ಇಲ್ಲಿಯವರಗೆ ರೂ.1 ಲಕ್ಷ ಕೋಟಿಗಳ ಗೆರೆಯನ್ನು ದಾಟಿದೆ.

ಆಧಾರ: ಉದಯವಾಣಿ, ದಿನಾಂಕ:12.02.2020

## 18. ಬ್ರಿಟನ್ ಸರ್ಕಾರದಲ್ಲಿ ಭಾರತೀಯರು

ಇನ್ಫೋಸಿಸ್ ಸಹಸಂಸ್ಥಾಪಕ ನಾರಾಯಣಮೂರ್ತಿ ಅಳಿಯ ರಿಷಿ ಸುನಕ್ (39) ಬ್ರಿಟನ್ ನೂತನ ಹಣಕಾಸು ಸಚಿವರಾಗಿ ನೇಮಕವಾಗಿದ್ದಾರೆ. ಪ್ರಧಾನಿ ಬೋರಿಕ್ ಜಾನ್ಸನ್ ಸಂಪುಟ ಪುನರ್ ರಚಿಸಿದ್ದು, ಹಣಕಾಸು ಸಹಾಯಕ ಸಚಿವರಾಗಿದ್ದ ರಿಷಿಗೆ ಸಂಪುಟ ದರ್ಜೆಯ ಬಡ್ತಿ ನೀಡಿದ್ದಾರೆ. ಭಾರತ ಮೂಲದ ಪ್ರೀತಿ ಪಟೇಲ್ ಗೃಹ ಸಚಿವೆಯಾಗಿದ್ದು, ಉತ್ತರ ಪ್ರದೇಶದ ಆಗ್ರಾ ಮೂಲದವರಾದ ಸಂಸದ ಅಲೋಕ್ ಶರ್ಮಾರನ್ನು ವ್ಯಾಪಾರ, ವಿದ್ಯುತ್, ಕೈಗಾರಿಕೆ ಖಾತೆಗಳ ರಾಜ್ಯ ಸಚಿವರನ್ನಾಗಿ ನೇಮಿಸಲಾಗಿದೆ. ಗೋವಾ ಮೂಲದವರಾದ ಸುಯೆಲ್ಲಾ ಬ್ರಾಮರ್ಮನ್‌ರನ್ನು ಅಟಾರ್ನಿಜನರಲ್ ಹುದ್ದೆಗೆ ನೇಮಿಸಲಾಗಿದೆ. ಈ ಮೂಲಕ ಭಾರತ ಮೂಲದವರು ಬ್ರಿಟನ್ ಸರ್ಕಾರದಲ್ಲಿ ಪ್ರಮುಖ ಹುದ್ದೆಗಳನ್ನು ಪಡೆದಿದ್ದಾರೆ.

ಬ್ರಿಟನ್‌ನಲ್ಲಿ ಹಣಕಾಸು ಖಾತೆಯು ಪ್ರಧಾನಿ ಹುದ್ದೆಯ ನಂತರ ಮಹತ್ವದ ಸ್ಥಾನವಾಗಿದೆ. ಹಣಕಾಸು ಸಚಿವರಾಗಿದ್ದ ಪಾಕ್ ಮೂಲದ ಸಾಜಿದ್ ಜಾವಿದ್ ರಾಜೀನಾಮೆ ನೀಡಿರುವುದು ಕುತೂಹಲದ ಬೆಳವಣಿಗೆ ಅಗಿದೆ. 2015ರಲ್ಲಿ ಕನ್ಸರ್ವೇಟಿವ್ ಪಕ್ಷದ ಸಂಸದರಾಗಿ ಮೊದಲ ಬಾರಿಗೆ ಸಂಸತ್‌ಗೆ ಆಯ್ಕೆಯಾದ ರಿಷಿ, 2018ರಲ್ಲಿ ವಸತಿ ಸಚಿವರಾಗಿದ್ದರು.

ಆಧಾರ:ವಿಜಯವಾಣಿ, ದಿನಾಂಕ:14.02.2020

## 19. ಅಮೆರಿಕ ಕೋರ್ಟ್‌ಗೆ ಶ್ರೀನಿವಾಸನ್ ಜಡ್ಜ್

ಭಾರತೀಯ ಮೂಲದ ಅಮೆರಿಕದ ನ್ಯಾ.ಶ್ರೀನಿವಾಸನ್ (50) ಅವರು ಅಮೆರಿಕದ ಪ್ರಭಾವಿ ಫೆಡರಲ್ ಸರ್ಕೀಟ್ ಕೋರ್ಟ್‌ನ ಮುಖ್ಯ ನ್ಯಾಯಾಮೂರ್ತಿಯಾಗಿ ನೇಮಕಗೊಂಡಿದ್ದಾರೆ. ಈ ಮೂಲಕ ಈ ಹುದ್ದೆಗೇರಿದ ದಕ್ಷಿಣ ಏಷ್ಯಾದ ಪ್ರಥಮ ವ್ಯಕ್ತಿ ಎಂಬ ಇತಿಹಾಸ ಬರೆದಿದ್ದಾರೆ. ಅಮೆರಿಕದ ಸುಪ್ರೀಂ ಕೋರ್ಟ್ ನಂತರದಲ್ಲಿ ಬರುವ ಎರಡನೇ ಕೋರ್ಟ್ ಇದಾಗಿದೆ. ಈ ನ್ಯಾಯಾಲಯಕ್ಕೆ ಜಡ್ಜ್ ಆಗಿ ನೇಮಕಗೊಂಡ ಮೊದಲ ಭಾರತೀಯ – ಅಮೆರಿಕನ್ ಎಂಬ ಖ್ಯಾತಿಗೂ ಇವರು ಪಾತ್ರರಾಗಿದ್ದಾರೆ. ಮಾಜಿ ಅಧ್ಯಕ್ಷ ಒಬಾಮ ಅವರಿಂದ ನೇಮಕಗೊಂಡಿದ್ದ ಶ್ರೀನಿವಾಸನ್ ಅವರು ಎರಡು ಬಾರಿ ಸುಪ್ರೀಂಕೋರ್ಟ್‌ಗೆ ಪರಿಗಣಿಸಲ್ಪಟ್ಟಿದ್ದರು.

ಆಧಾರ:ಉದಯವಾಣಿ, ದಿನಾಂಕ:20.02.2020

## 20. ಮೋದಿ, ಟ್ರಂಪ್, ಗೋಡೆ ಭವಿಷ್ಯ

ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯ್ ಪಟೇಲ್ ವಿಮಾನ ನಿಲ್ದಾಣದಿಂದ ಆರಂಭಗೊಂಡು ಇಡೀ ನಗರವನ್ನು ಆವರಿಸಿರುವ ಸಾವಿರಾರು ದೈತ್ಯ ಪೋಸ್ಟರ್‌ಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಲಿಷ್ಠ ಸ್ನೇಹ ಸಂಬಂಧ ಉಭಯ ದೇಶಗಳ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡಲಿದೆ ಎಂಬ ಸಂದೇಶ ಸಾರುತ್ತಿವೆ. ಅಮೆರಿಕದಲ್ಲಿ ನಡೆದಿದ್ದ ಹೌಡಿ ಮೋದಿ ಕಾರ್ಯಕ್ರಮದ ತುಣುಕುಗಳಿರುವ ಫೋಟೋ ಬಳಸಿಕೊಂಡು ಈ ಪೋಸ್ಟರ್ ಸಿದ್ಧಪಡಿಸಲಾಗಿದೆ. "ಹೌಡಿ ಮೋದಿ" ಮೀರಿಸುವ ಮಟ್ಟದಲ್ಲಿ "ನಮಸ್ತೆ ಟ್ರಂಪ್" ಕಾರ್ಯಕ್ರಮ ರೂಪಿಸಬೇಕೆಂಬ ಆಯೋಜಕರ ಲೆಕ್ಕಾಚಾರಕ್ಕೆ ಪೂರಕವಾಗಿಯೇ ಸಕಲ ತಯಾರಿ ಮಾಡಿಕೊಳ್ಳಲಾಗಿದೆ. ಅಮೆರಿಕ ಅಧ್ಯಕ್ಷರಾದ ಬಳಿಕ ಟ್ರಂಪ್ ಭಾರತಕ್ಕೆ ನೀಡುತ್ತಿರುವ ಮೊದಲ ಭೇಟಿಯಿದು. ಈ ಭೇಟಿಯಿಂದ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧ ಹೊಸ ಎತ್ತರ ತಲುಪಲಿದೆ ಎಂದು ಬಿಜೆಪಿ ಮುಖಂಡರು ವ್ಯಾಖ್ಯಾನಿಸುತ್ತಿದ್ದರೂ, ವ್ಯಾಪಾರ ಒಪ್ಪಂದ ಏರ್ಪಾಡುವ ಸಾಧ್ಯತೆಯನ್ನು ಶ್ವೇತಭವನವೇ ತಳ್ಳಿಹಾಕಿದ ಮೇಲೆ ಈ ಪರಿಯಲ್ಲಿ ಕೋಟಿ ಕೋಟಿ ಹಣ ಖರ್ಚು ಮಾಡಿ ಟ್ರಂಪ್‌ರನ್ನು ಖುಷಿಪಡಿಸಿ ಮೋದಿ ಸಾಧಿಸುತ್ತಿರುವುದೇನೆಂಬುದು ವಿರೋಧ ಪಕ್ಷಗಳ ಪ್ರಶ್ನೆ.

ಆಧಾರ:ವಿಜಯವಾಣಿ, ದಿನಾಂಕ:23.02.2020

## 21. ಮಲೇಷ್ಯಾ ಪ್ರಧಾನಿ ಮಹತೀರ್ ರಾಜೀನಾಮೆ

ಅಚ್ಚರಿಯ ಬೆಳವಣಿಗೆಯಲ್ಲಿ ಮಲೇಷ್ಯಾ ಪ್ರಧಾನಿ ಮಹತೀರ್ ಮೊಹಮ್ಮದ್ ಏಕಾಏಕಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅವರ ರಾಜಕೀಯ ಮಿತ್ರರೇ ಸರ್ಕಾರವನ್ನು ಉರುಳಿಸಿ, ಅನ್ವರ್ ಇಬ್ರಾಹಿಂರನ್ನು ಪ್ರಧಾನಿ ಹುದ್ದೆಗೇರಿಸಲು ಯತ್ನಿಸುತ್ತಿರುವ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿದ್ದು, ಮಲೇಷ್ಯಾದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದೆ. 2018ರ ಚುನಾವಣೆ ವೇಳೆ ಭ್ರಷ್ಟ ಸರ್ಕಾರವನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಮಹತೀರ್ ಮತ್ತು ಅನ್ವರ್ ಪರಸ್ಪರ ಕೈ ಜೋಡಿಸಿ, "ಪ್ಯಾಕ್ಟ್ ಆಫ್ ಹೋಪ್" ಸಮ್ಮಿಶ್ರ ಸರ್ಕಾರವನ್ನು ರಚಿಸಿದ್ದರು. ಅಲ್ಲದೆ ತಮ್ಮ ನಂತರ ಅನ್ವರ್‌ರನ್ನೆ ಪ್ರಧಾನಿ ಹುದ್ದೆಗೇರಿಸುವ ಆಶ್ವಾಸನೆಯನ್ನೂ ನೀಡಿದ್ದರು. ಆದರೆ ಪಕ್ಷದೊಳಗೆ ಕೆಲವರಿಗೆ ಅನ್ವರ್ ಪ್ರಧಾನಿಯಾಗುವುದು ಇಷ್ಟವಿರಲಿಲ್ಲ. ಹೀಗಾಗಿ ಅದನ್ನು ತಪ್ಪಿಸುವ ಸಲುವಾಗಿ ಸರ್ಕಾರವನ್ನೇ ಉರುಳಿಸಲು ಯತ್ನಿಸಿದರು, ಈ ವಿಷಯ ತಿಳಿಯುತ್ತಿದ್ದಂತೆ ಮಹತೀರ್ ರಾಜೀನಾಮೆ ಸಲ್ಲಿಸಿದ್ದಾರೆ.

ಆಧಾರ:ಉದಯವಾಣಿ, ದಿನಾಂಕ:25.02.2020

## 22. ಭಾರತಕ್ಕೆ ಡೊನಾಲ್ಡ್ ಟ್ರಂಪೆಟ್

ಭಾರತಕ್ಕೆ 2 ದಿನಗಳ ಪ್ರವಾಸ ಆರಂಭಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಅವರು, ಭಾರತ ದೇಶ ಹಾಗೂ ಪ್ರಧಾನಿ ನರೇಂದ್ರ ಮೋದಿ ಮೇಲೆ ಹೊಗಳಿಕೆಯ ಮಳೆ ಸುರಿಸಿ "ಟ್ರಂಪೆಟ್ (ತುತ್ತೂರಿ) ಊದಿದ್ದಾರೆ.

ಭಯೋತ್ಪಾದನೆ ವಿರುದ್ಧ ಭಾರತದೊಡನೆ ಸೇರಿ ಜಂಟಿ ಸಮರ ಸಾರುವುದಾಗಿ ತೊಡೆತಟ್ಟಿದ್ದಾರೆ. ಭಾರತಕ್ಕೆ 3 ಶತಕೋಟಿ ಡಾಲರ್ (ರೂ.21 ಸಾವಿರ ಕೋಟಿ) ಮೌಲ್ಯದ ಹೆಲಿಕಾಪ್ಟರ್ ಒದಗಿಸುವ ಮಹತ್ವದ ರಕ್ಷಣಾ ಒಪ್ಪಂದದ ಘೋಷಣೆ ಮಾಡಿರುವ ಅವರು ಎರಡೂ ದೇಶಗಳಿಗೆ ಅನುಕೂಲ ತರಬಲ್ಲ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ಸುಳಿವು ನೀಡಿದ್ದಾರೆ. ಅಮೆರಿಕವು ಭಾರತಕ್ಕೆ ನಿಷ್ಠ ಸ್ನೇಹಿತನಾಗಿರಲಿದೆ ಎಂಬ ವಚನ ನೀಡಿದ್ದಾರೆ.

ಭಾರತಕ್ಕೆ ಬಂದಿಳಿದ ಕೆಲವು ಹೊತ್ತಿನಲ್ಲೆ ಅಹಮದಾಬಾದ್‌ನ ನವೀಕೃತ ಮೊಟೆರಾಸ್ಟೇಡಿಯಂನಲ್ಲಿ ನಮಸ್ತೇ ಟ್ರಂಪ್ ಸಾರ್ವಜನಿಕ ಭಾಷಣ ಉದ್ದೇಶಿಸಿ ಮಾತನಾಡಿದ ಟ್ರಂಪ್ ಅವರು ಈ ಮಾತುಗಳನ್ನಾಡಿದರು. ಈ ಮೂಲಕ ಭಾರತದ ಜೊತೆ ಸಂಬಂಧ ಬಲಗೊಳಿಸುವ ಇರಾದೆಯನ್ನು ತಮ್ಮ ಮಾತು ಮಾತಿನಲ್ಲೂ ವ್ಯಕ್ತಪಡಿಸಿದರು. ಟ್ರಂಪ್ ಮಾತುಮಾತಿಗೂ  ಅಸಂಖ್ಯ ಸಭಿಕರು ಚಪ್ಪಾಳೆ ತಟ್ಟಿ ಜೈಕಾರ ಕೂಗಿದರು.

ಕಠಿಣ ಶ್ರಮದ ಮೂಲಕ ಭಾರತೀಯರು ಏನನ್ನಾದರೂ ಸಾಧಿಸಬಲ್ಲರು ಎಂಬುದಕ್ಕೆ ನರೇಂದ್ರ ಮೋದಿ ಅವರೇ ಜೀವಂತ ಉದಾಹರಣೆ. ದೇಶಕ್ಕಾಗಿ ಹಗಲಿರುಳು ಶ್ರಮಿಸುವ ಅಪ್ರತಿಮ ನಾಯಕ ಮೋದಿ. ಮೋದಿಯವರ ಜೀವನವೇ ಸಮಸ್ತ ಭಾರತೀಯರಿಗೆ ಸ್ಫೂರ್ತಿ ಎಂದು ಟ್ರಂಪ್ ಶ್ಲಾಘಿಸಿದರು. ಮೋದಿ ಅವರು ಇದೇ ಊರಲ್ಲಿ ಅಹಮದಬಾದ್‌ನಲ್ಲಿ ಚಹಾ ಮಾರುವ ವೃತ್ತಿಯಿಂದ ಜೀವನ ಆರಂಭಿಸಿ ಇಂದು ಈ ಮಟ್ಟಕ್ಕೆ ಬೆಳೆದಿದ್ದಾರೆ ಎಂದು ಪ್ರಶಂಸಿದರು.

ಭಾರತದ ಬೆಳವಣಿಗೆ ಹಾದಿ ದಿಗ್ಭ್ರಮೆಯುಂಟು ಮಾಡುತ್ತದೆ. ಭಾರತ ಇಡೀ ಮಾನವ ಜಗತ್ತಿಗೆ ಒಂದು ಭರವಸೆ ಹುಟ್ಟಿಸುವಂತಿದೆ ಎಂದು ಟ್ರಂಪ್ ಕೊಂಡಾಡಿದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚೊಚ್ಚಲ ಭಾರತ  ಪ್ರವಾಸಕ್ಕೆ ಪ್ರಧಾನಿ ನರೇಂದ್ರ ಮೋದಿ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.  ಇದು ಒಂದು ಹೊಸ ಅಧ್ಯಾಯ ಎಂದು ಬಣ್ಣಿಸಿದ್ದಾರೆ. ಎರಡೂ ದೇಶಗಳ ನಡುವೆ ಈಗ ಏರ್ಪಡುತ್ತಿರುವುದು ಇನ್ನೊಂದು ಸಹಭಾಗಿತ್ವವಲ್ಲ. ಒಂದೊಂದು ಮತ್ತಷ್ಟು ಸಮೀಪದ ಬಾಂಧವ್ಯ ಎಂದೂ ಅವರು ಕೊಂಡಾಡಿದ್ದಾರೆ.

ಆಧಾರ:ಕನ್ನಡಪ್ರಭ, ದಿನಾಂಕ:25.02.2020

## 23. ವಿಶ್ವ ಷೇರುಪೇಟೆಗೆ ಕೊರೊನಾ ಹೊಡೆತ

ವಿಶ್ವ ಮಾರುಕಟ್ಟೆಯ ಮಂಚೂಣಿ ದೇಶವಾದ ಚೀನಾ ಸೇರಿದಂತೆ ಅನೇಕ ರಾಷ್ಟ್ರಗಳು ಮಾರಕ ಕೊರೊನಾ ವೈರಸ್ ಹಾವಳಿಗೆ ತತ್ತರಿಸಿರುವಾಗಲೇ ಜಾಗತಿಕ ಷೇರುಪೇಟೆಯಲ್ಲಿ ಭಾರೀ ಅಲ್ಲೋಲ ಕಲ್ಲೋಲವಾಗಿದ್ದು, ಭಾರತದಲ್ಲೂ ಅದರಿಂದ ಗಂಭೀರ ತಲ್ಲಣ ಸೃಷ್ಟಿಯಾಗಿದೆ. ಅಂತರರಾಷ್ಟ್ರೀಯ ತೈಲ ಮಾರುಕಟ್ಟೆಯ ಮೇಲೂ ತೀವ್ರ ಹೊಡೆತ ಬಿದ್ದಿದೆ.

ಚೀನಾದ ಹೊರಗೂ ಕೊರೊನಾ ಸೋಂಕು ಮತ್ತು ಸಾವಿನ ಪ್ರಮಾಣ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಅಪಾರ ಆತಂಕ ಉಂಟಾಗಿದೆ. ಇರಾನ್‌ನಲ್ಲೂ 26 ಜನರು ಅಸುನೀಗಿದ್ದು, ಅಲ್ಲಿನ ಉಪಾಧ್ಯಕ್ಷರಿಗೂ ಸೋಂಕು ತಗುಲಿರುವುದು ಖಚಿತಪಟ್ಟಿದೆ. ಈ ವಿದ್ಯಮಾನ ಇದೀಗ ವಿಶ್ವ ಆರ್ಥಿಕತೆಯ ಮೇಲೂ ದುಷ್ಪರಿಣಾಮ ಬೀರತೊಡಗಿದೆ. ಅಮೆರಿಕದ ವಾಲ್ ಸ್ಟ್ರೀಟ್‌ನಲ್ಲಿ ಡೌವ್ ಜೋನ್ಸ್ ಕೈಗಾರಿಕಾ ಸರಾಸರಿ ಸೂಚ್ಯಂಕ ಒಂದೇ ದಿನ 1190 ಅಂಕಗಳಷ್ಟು ಕುಸಿದಿದ್ದು. ಇದು ಇತಿಹಾಸದಲ್ಲೇ ಅತಿದೊಡ್ಡ ಏಕದಿನ ನಷ್ಟವಾಗಿದೆ. ಯೂರೋಪ್ ಷೇರುಪೇಟೆ ಶೇ:4ರಷ್ಟು ಇಳಿದಿದ್ದು, ಷಾಂಘಾಯ್, ಹಾಂಕಾಂಗ್, ಸಿಯೋಲ್ ಮತ್ತು ಟೋಕಿಯೋ ಮಾರುಕಟ್ಟೆಗಳೂ ಶೇ:3.71 ರಷ್ಟು ನೆಲಕಚ್ಚಿವೆ

ಜಾಗತಿಕ ತೈಲ ಮಾರುಕಟ್ಟೆಯಲ್ಲೂ ತೀವ್ರ ಏರುಪೇರಾಗಿದ್ದು, ಶೇ:4 ರಷ್ಟು ಕುಸಿತವಾಗಿ ಬ್ರೆಂಟ್ ಕಚ್ಚಾತೈಲ ಬೆಲೆ ಪ್ರತಿ ಬ್ಯಾರಲ್‌ಗೆ 50 ಅಮೆರಿಕನ್ ಡಾಲರ್ ಮಟ್ಟಕ್ಕೆ ತಲುಪಿದೆ. ಚೀನಾದಿಂದ ತೈಲ ಬೇಡಿಕೆ ಗಣನೀಯವಾಗಿ ತಗ್ಗಿರುವುದೇ ಸದ್ಯದ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ. ಇತ್ತ ಭಾರತದ ಷೇರು ಪೇಟೆಯಲ್ಲೂ ಕೊರೊನಾ ತಾಂಡವದ ಕರಡಿ ಕುಣಿತ ಭಾರೀ ಆಘಾತ ನೀಡಿದೆ. ಮುಂಬೈ ಷೇರುಪೇಟೆ 1448 ಅಂಕ (ಶೇ:3.64) ಹಾಗೂ ರಾಷ್ಟ್ರೀಯ ಸೂಚ್ಯಂಕ 431 ಅಂಕ (ಶೇ:3.71) ಕುಸಿತ ಕಂಡಿದೆ. ಪರಿಣಾಮವಾಗಿ ದೇಶೀಯ ಹೂಡಿಕೆದಾರರ ಸಂಪತ್ತು ಸುಮಾರು 5 ಲಕ್ಷ ಕೋಟಿ ರೂ. ಗಳಷ್ಟು ಸವಕಳಿಯಾಗಿದೆ. ಷೇರುಪೇಟೆ ಕಳೆದ 6 ದಿನಗಳಿಂದ ಸತತವಾಗಿ ಇಳಿಮುಖವಾಗಿದ್ದು, 4 ವರ್ಷಗಳಲ್ಲಿ ಇದು ಅತ್ಯಧಿಕ ವಾರದ ನಷ್ಟವಾಗಿದೆ. ಇದೇ ವೇಳೆ ರೂಪಾಯಿ ಮೌಲ್ಯ 55 ಪೈಸೆ ಇಳಿಕೆಯಾಗಿ ಡಾಲರ್‌ಗೆ 72.16 ರೂ. ದಿನದ ವಹಿವಾಟು ಅಂತ್ಯಗೊಂಡಿದೆ.

ಆಧಾರ:ಸಂಯುಕ್ತ ಕರ್ನಾಟಕ, ದಿನಾಂಕ:29.02.2020

## 24. ಅಮೆರಿಕ – ತಾಲಿಬಾನ್ ಐತಿಹಾಸಿಕ ಒಪ್ಪಂದ

ಆಫ್ಘಾನಿಸ್ತಾನದಲ್ಲಿ ಅಲ್ಲಿಯ ಉಗ್ರ ಶಕ್ತಿಗಳ ಜೊತೆ ಅಮೆರಿಕಾ ನಡೆಸುತ್ತಿದ್ದ 18 ವರ್ಷದ ಸುದೀರ್ಘ ಯುದ್ಧ ಕೊನೆಗೂ ಅಂತ್ಯಗೊಳ್ಳುತ್ತಿದೆ. ತಾಲಿಬಾನ್ ಉಗ್ರ ಸಂಘಟನೆ ಮತ್ತು ಅಮೆರಿಕ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಅಂಕಿತ ಹಾಕಿವೆ. ಕತಾರ್ ದೇಶದ ರಾಜಧಾನಿ ದೋಹಾದಲ್ಲಿ ಅಮೆರಿಕದ ವಿಶೇಷ ರಾಯಭಾರಿ ಝಾಲ್ ಮೇ ಖಲೀಲ್ ಝಾದ್ ಮತ್ತು ತಾಲಿಬಾನ್ ರಾಜಕೀಯ ವಿಭಾಗದ ಮುಖ್ಯಸ್ಥ ಮುಲ್ಲಾ ಅಬ್ದುಲ್ ಘನಿ ಬರಾದಾರ್ ಅವರು ಶಾಂತಿ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅಮೆರಿಕದ ಪ್ರಧಾನ ಕಾರ್ಯದರ್ಶಿ ಮೈಕ್ ಪಾಂಪಿಯೋ ಕೂಡ ಉಪಸ್ಥಿತರಿದ್ದರು.

ಅಮೆರಿಕದೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ತಾಲಿಬಾನ್ ತನ್ನ ಹೋರಾಟಗಾರರಿಗೆ ಯಾವುದೇ ರೀತಿಯಲ್ಲೂ ಯಾರ ಮೇಲೂ ದಾಳಿ ನಡೆಸಬಾರದು ಎಂದು ಅಪ್ಪಣೆ ಮಾಡಿತ್ತು. ಈ ಶಾಂತಿ ಒಪ್ಪಂದವು ತಾಲಿಬಾನ್ ಪಾಲಿಗೆ ಎಷ್ಟು ಮಹತ್ವದ್ದು ಎಂಬುದು ಇದರಿಂದ ವೇದ್ಯವಾಗುತ್ತದೆ. ಈ ಶಾಂತಿ ಒಪ್ಪಂದಕ್ಕೆ ಅಮೆರಿಕ ಮತ್ತು ತಾಲಿಬಾನ್ ಎರಡೂ ಕೂಡ ಕೆಲವು ಷರತ್ತುಗಳನ್ನು ಹಾಕಿವೆ. ಆಫ್ಘಾನಿಸ್ತಾನದಲ್ಲಿರುವ ಎಲ್ಲಾ ಅಮೆರಿಕ ಸೇನೆ ವಾಪಸ್ ಹೋಗಬೇಕು. ಆಫ್ಘಾನಿಸ್ತಾನದ ಜೈಲುಗಳಲ್ಲಿರುವ 5,000 ತಾಲಿಬಾನ್ ಫೈಟರ್‌ಗಳನ್ನು ಬಿಡುಗಡೆ ಮಾಡಬೇಕು ಎಂಬುದು ತಾಲಿಬಾನ್ ಒಡ್ಡಿರುವ ಪ್ರಮುಖ ಷರತ್ತುಗಳಾಗಿವೆ. ಇನ್ನು ಅಮೆರಿಕ ಕೂಡ ಒಂದಷ್ಟು ಷರತ್ತುಗಳನ್ನು ವಿಧಿಸಿದೆ. ತಾಲಿಬಾನ್ ಸಂಘಟನೆಯು ಅಮೆರಿಕದ ಹಿತಾಸಕ್ತಿ ಇರುವ ಪ್ರದೇಶಗಳು ಮತ್ತು ಆಸ್ತಿಪಾಸ್ತಿ ಮೇಲೆ ಅಕ್ರಮಣ ಮಾಡಬಾರದು ಆಫ್ಘನ್ ಸರ್ಕಾರದೊಂದಿಗೆ ಸೌಹಾರ್ದಯುತವಾಗಿರಬೇಕು ಎಂಬಿತ್ಯಾದಿ ಷರತ್ತುಗಳನ್ನು ಅಮೆರಿಕ ಹಾಕಿವೆ. ಆಫ್ಘಾನಿಸ್ತಾನದಲ್ಲಿ ಸುಮಾರು 13

ಸಾವಿರದಷ್ಟು ಅಮೆರಿಕನ್ ಸೈನಿಕರಿದ್ದಾರೆ. 14 ತಿಂಗಳಲ್ಲಿ ಇವರನ್ನು ಸಂಪೂರ್ಣವಾಗಿ ವಾಪಸ್ ಕರೆಸಿಕೊಳ್ಳುವುದಾಗಿ ಅಮೆರಿಕ ನಿರ್ಧರಿಸಿದೆ.

ಆಧಾರ:ವಿಶ್ವವಾಣಿ, ದಿನಾಂಕ:02.03.2020

## 25. ಮುಹಿದ್ದೀನ್ ಯಾಸಿನ್ ಪ್ರಮಾಣವಚನ ಸ್ವೀಕಾರ

ಮಲೇಷ್ಯಾದ ಮಾಜಿ ಗೃಹ ಸಚಿವ ಮುಹಿದ್ದೀನ್ ಯಾಸಿನ್ ಅವರು ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 2018ರ ಸಾರ್ವತ್ರಿಕ ಚುನಾವಣೆಯ ನಂತರ ಅಧಿಕಾರದಲ್ಲಿದ್ದ 94 ವರ್ಷದ ಮಹಾತೀರ್ ಮೊಹಮದ್ ಅವರ ಹಠಾತ್ ರಾಜೀನಾಮೆಯ ನಂತರ ಮುಹಿದ್ದೀನ್ ಅವರನ್ನು ನೂತನ ಪ್ರಧಾನಿಯಾಗಿ ನೇಮಕ ಮಾಡಲಾಗಿದೆ. ರಾಷ್ಟ್ರೀಯ ಅರಮನೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಈ ಹಿಂದೆ ಹಗರಣದಿಂದ ಭಾರೀ ವಿವಾದಕ್ಕೆ ಸಿಲುಕಿದ ಆಡಳಿತ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿದಿರುವುದು ರಾಜಕೀಯ ವಲಯದಲ್ಲಿ ವಿರೋಧಕ್ಕೆ ಕಾರಣವಾಗಿದೆ.

ಆಧಾರ:ವಿಶ್ವವಾಣಿ, ದಿನಾಂಕ:02.03.2020

## 26. ಶ್ರೀಲಂಕಾ ಸಂಸತ್ ವಿಸರ್ಜನೆ

ಶ್ರೀಲಂಕಾ ಸಂಸತ್ ವಿಸರ್ಜಿಸಿ ಶೀಘ್ರದಲ್ಲೇ ಸಾರ್ವತ್ರಿಕ ಚುನಾವಣೆ ಘೋಷಿಸುವ ಸಾಧ್ಯತೆ ಇದೆ. ಈ ಕುರಿತಂತೆ ಅಧ್ಯಕ್ಷ ಗೋತಭಯ ರಾಜಪಕ್ಸ ಮಧ್ಯರಾತ್ರಿ ಆದೇಶ ಹೊರಡಿಸಲಿದ್ದಾರೆ ಶ್ರೀಲಂಕಾ ಸಂಸತ್‌ಗೆ ಈ ವರ್ಷ ಆಗಸ್ಟ್‌ನಲ್ಲಿ ಚುನಾವಣೆ ನಡೆಯಬೇಕಿದೆ. ಅಲ್ಲಿಯವರೆಗೆ ತಮ್ಮ ಅಣ್ಣ ಮಹಿಂದ ರಾಜಪಕ್ಸಯನ್ನು ತಾತ್ಕಲಿಕವಾಗಿ ಪ್ರಧಾನಿಯಾಗಿ ಗೋತಭಯ ನೇಮಿಸಿದ್ದಾರೆ. ಆದರೆ, ಈಗ ಏಪ್ರಿಲ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಆಧಾರ: ವಿಜಯವಾಣಿ, ದಿನಾಂಕ:02.03.2020

## 27. ವಿಶ್ವದಾದ್ಯಂತ ಕರೊನಾ ವೈರಸ್‌ನ ಭೂತ

ಸೌದಿ ಅರೇಬಿಯಾವು ಮೆಕ್ಕಾ, ಮದೀನಾಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಅಸಂಪ್ರದಾಯಿಕವಾಗಿ ತಡೆ ಹಿಡಿಯಲಾಗಿದೆ. ಇದು ಕೋವಿಡ್ –19ರ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ.

ಲಕ್ಷಾಂತರ ಯಾತ್ರಾರ್ಥಿಗಳು ಪ್ರತಿ ವರ್ಷ ಇಲ್ಲಿಗೆ ಭೇಟಿ ನೀಡುತ್ತಿದ್ದರು. ಇವರನ್ನು ಈ ಬಾರಿ ತಡೆಹಿಡಿಯಲಾಗಿದೆ. ಆಲ್ಲದೆ ವೈರಸ್ ಕಾಣಿಸಿಕೊಂಡಿರುವ ದೇಶಗಳ ಪ್ರವಾಸಿಗರಿಂದ ಸೋಂಕು ತಗುಲಬಹುದೆಂದು ವೀಸಾಗಳನ್ನು ಕೊಡುವುದನ್ನು ಸೌದಿಯು ನಿಲ್ಲಿಸಿದೆ. ಇಟಲಿಯಲ್ಲಿ 400 ಪ್ರಕರಣಗಳು ವರದಿಯಾಗಿವೆ. ಇರಾನಿನಲ್ಲಿ ಸಾವಿನ ಪ್ರಮಾಣ 26, ಇದು ಚೀನಾವಲ್ಲದ ದೇಶದಿಂದ ಹೆಚ್ಚು ಸಾವಿನ ಪ್ರಮಾಣವಿದು. ಈ ಸೋಂಕಿನ ಬಗ್ಗೆ ಜಾಗತಿಕವಾಗಿ ತೀರ್ಮಾನ ತೆಗೆದುಕೊಳ್ಳುವ ಸಮಯವಿದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಈಗಲೇ ಇದನ್ನು ತಡೆಯದಿದ್ದರೆ, ಇದು ನಮ್ಮ ಹತೋಟಿ ಮೀರಿ ಬೆಳೆಯುವ ಸಾಧ್ಯತೆ ಇದೆ ಎಂದು ಸಂಸ್ಥೆ ಅಭಿಪ್ರಾಯ ಪಟ್ಟಿದೆ. 2,760 ಮಂದಿ ಈ ಸೋಂಕಿನಿಂದ ಬಳಲುತ್ತಿದ್ದಾರೆ, ಇದು ಚೀನಾದಲ್ಲಿ ಪ್ರಥಮ ಬಾರಿಗೆ ಡಿಸೆಂಬರ್‌ನಲ್ಲಿ ಪತ್ತೆಯಾದ ಪ್ರಕರಣಗಳು.

1979ರಲ್ಲಿ ಅಮೆರಿಕೆಯ ರಾಜತಾಂತ್ರಿಕ ಕಛೇರಿಯಲ್ಲಿ ವಕ್ತಾರೆಯಾಗಿದ್ದ ಪ್ರಸ್ತುತ ಉಪಾಧ್ಯಕ್ಷ ಮಸೌಮೆಹ್ ತೆಕರ್ ಅವರು ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ಇರಾನ್‌ನ ವರದಿಗಳು ಹೇಳುತ್ತವೆ. ತೆಹರಾನ್‌ನಲ್ಲಿ ಮತ್ತು ಇತರೆಡೆಯಲ್ಲಿ ಪ್ರಾರ್ಥನೆಯನ್ನು ರದ್ದುಪಡಿಸಲಾಗಿದೆ ಎಂದು ನ್ಯೂಸ್ ವರದಿಗಳು ಹೇಳುತ್ತಿವೆ.

ಜಪಾನ್ ದೇಶದಾದ್ಯಂತ ಶಾಲೆಗಳನ್ನು ಮುಚ್ಚಲಾಗಿದ್ದು, ವೈರಸ್‌ನ ಹರಡುವಿಕೆಯನ್ನು ತಡೆಯುವ ಕ್ರಮವಾಗಿದೆ. ಚೀನಾದಲ್ಲಿ ಹೊಸದಾಗಿ 29 ಸಾವಿನ ಪ್ರಕರಣಗಳು ವರದಿಯಾಗಿವೆ. ಈ ವೈರಸ್ ಇತ್ತೀಚಿನ ವರದಿಗಳ ಪ್ರಕಾರ 2,744 ಮಂದಿ ದುಬೈ ಪ್ರಾಂತದಲ್ಲಿ ಸಾವಿಗೀಡಾಗಿದ್ದಾರೆ. ತೈವಾನ್ 2 ಶತಕೋಟಿ ಅಮೆರಿಕನ್ ಡಾಲರ್‌ಗಳಷ್ಟು ಪ್ಯಾಕೇಜ್ ಅನ್ನು ನೀಡಿ ಆರ್ಥಿಕ ಹೊಡೆತವನ್ನು ಮೃದುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಪ್ರಮುಖ ಧಾರ್ಮಿಕ ಹಬ್ಬಗಳನ್ನು ಮುಂದಿನ ತಿಂಗಳಿಗೆ ಮುಂದೂಡಲಾಗಿದೆ. ಆಸ್ಟ್ರೇಲಿಯಾದಲ್ಲಿ 23

ಪ್ರಕರಣಗಳು ಸರ್ವವ್ಯಾಪಿಯಾದ ವೈರಸ್‌ನಿಂದ ಸೋಂಕು ಉಂಟಾಗಿದೆ ಎಂದು ಪ್ರಧಾನಿ ಸ್ಕಾಟ್ ಮಾರಿಸನ್ ಹೇಳಿದ್ದಾರೆ.

ಆಧಾರ:ವಿಶ್ವವಾಣಿ, ದಿನಾಂಕ:02.03.2020

## 28. ಇಸ್ರೇಲ್‌ನಲ್ಲಿ ಮತ್ತೆ ಅತಂತ್ರ ಸಂಸತ್

ಇಸ್ರೇಲ್ ಸಂಸತ್ತಿಗೆ ಒಂದು ವರ್ಷದ ಅವಧಿಯಲ್ಲಿ ಮೂರನೇ ಬಾರಿಗೆ ನಡೆದ ಚುನಾವಣೆಯಲ್ಲೂ ಯಾವುದೇ ಪಕ್ಷ ಅಥವಾ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಸಿಗದೇ ಮತ್ತೆ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿದೆ. ಹಂಗಾಮಿ ಪ್ರಧಾನಿ ಬೆಂಜಮಿನ್ ನೆತ್ಯಾನಹು ನೇತೃತ್ವದ ಲಿಕುಡ್ ಪಕ್ಷ ಹಾಗೂ ಅದರ ಮಿತ್ರಕೂಟಕ್ಕೆ ಬಹುಮತಕ್ಕೆ ಅಗತ್ಯವಾದ ಸ್ಥಾನಕ್ಕಿಂತ ಮೂರು ಕಡಿಮೆ ಸ್ಥಾನ ಸಿಕ್ಕಿದೆ. ನೆತ್ಯಾನಹು ಸರ್ಕಾರ ರಚಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ, ಪ್ರತಿಪಕ್ಷಗಳಾದ ಬ್ಲೂ ಅಂಡ್ ವೈಟ್ ಮತ್ತು ಇಸ್ರೇಲ್ ಬೇತೆನು ಪಕ್ಷಗಳು ಯಾವ ಕಾರಣಕ್ಕೂ ನೆತ್ಯಾನಹು ಮತ್ತೆ ಅಧಿಕಾರಕ್ಕೇರಲು ಬಿಡುವುದಿಲ್ಲ ಎಂದು ಘೋಷಿಸಿವೆ.

120 ಸದಸ್ಯ ಬಲದ ಸಂಸತ್ತಿನಲ್ಲಿ ಲಿಕುಡ್ 36 ಸ್ಥಾನಗಳಲ್ಲಿ ಗೆಲವು ಸಾಧಿಸಿದ್ದು, ಮೈತ್ರಿಕೂಟ ಒಟ್ಟು 58 ರಲ್ಲಿ ಗೆದ್ದಿದೆ ಆದರೆ, ಸರ್ಕಾರ ರಚನೆಗೆ ಅಗತ್ಯವಾದ ಮಾಂತ್ರಿಕ 61 ಸ್ಥಾನಕ್ಕೆ ಮೂರು ಸ್ಥಾನ ಕಡಿಮೆಯಾಗಿದೆ. ಉಳಿದ ಪಕ್ಷಗಳು 62 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೂ, ಪ್ರಮುಖ ಸೈದ್ಧಾಂತಿಕ ಭಿನ್ನಾಭಿಪ್ರಾಯದ ಕಾರಣ ಅವು ಸರ್ಕಾರ ರಚನೆಗೆ ಕೈ ಜೋಡಿಸಲು ಮುಂದಾಗುವುದು ಅನುಮಾನ ಎನ್ನಲಾಗಿದೆ.

ಆಧಾರ:ವಿಜಯವಾಣಿ, ದಿನಾಂಕ:09.03.2020

## 29. ಇಡೀ ಇಟಲಿ ದೇಶವೇ ಬಂದ್

ಚೀನಾ ನಂತರ ಹೆಚ್ಚು ಕೊರೊನಾ ವೈರಾಣು ಬಾಧೆಗೆ ಒಳಗಾಗಿರುವ ಇಟಲಿಯಲ್ಲಿ ಈ ವ್ಯಾಧಿ ತಡೆಯಲು ಪ್ರಧಾನಿ ಗುಯಿಸೆಪ್ ಕೊಂಟೆ ಅವರು ಹಲವು ಕಠಿಣ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. ಇಟಲಿಯಲ್ಲಿನ ಜನರು ತಮ್ಮ ಮನೆಗಳಿಂದ ಹೊರಬರಕೂಡದು ಎಂದು ಆದೇಶಿಸಿರುವ ಅವರು, ಇಡೀ ಇಟಲಿಯನ್ನೇ "ಲಾಕ್‌ಡೌನ್" ಮಾಡಲು ಆದೇಶಿಸಿದ್ದಾರೆ. ಕೊರೊನಾ ವ್ಯಾಧಿ ತೀವ್ರಗೊಂಡಾಗ ಚೀನಾದ ವುಹಾನ್ ಸೇರಿದಂತೆ ಕೆಲ ಪ್ರಾಂತ್ಯಗಳು ಮತ್ತು ನಗರಗಳಲ್ಲಿ ಜನರ ಸಂಚಾರಕ್ಕೆ ಸಂಪೂರ್ಣ ನಿಯಂತ್ರಣ ಹೇರಲಾಗಿತ್ತಾದರೂ, ಇಡೀ ದೇಶಕ್ಕೆ ದೇಶವನ್ನೇ ಹೀಗೆ ನಿರ್ಬಂಧಕ್ಕೆ ಗುರಿಪಡಿಸಿದ್ದು ಇದೇ ಮೊದಲು. ರೋಗ ತಡೆಗೆ ಇಟಲಿ ಸರ್ಕಾರ ಇತ್ತೀಚೆಗೆ ಹಲವು ಕ್ರಮಗಳನ್ನು ಘೋಷಿಸಿತ್ತಾದರೂ, ಅವುಗಳಿಗೆ ಸೂಕ್ತ ಜನಸ್ಪಂದನೆ ಸಿಕ್ಕಿರಲಿಲ್ಲ ಅದರ ಬೆನ್ನಲ್ಲೇ ಸೋಂಕು ಪೀಡಿತರ ಸಂಖ್ಯೆ 9000 ಗಡಿದಾಟಿತ್ತು.

ಜೊತೆಗೆ ಕಳೆದೊಂದು ವಾರದಲ್ಲೇ ಸಾವಿನ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿತ್ತು. ಈ ಹಿನ್ನೆಲೆಯಲ್ಲಿ ಮತ್ತಷ್ಟು ಕಠಿಣ ಕ್ರಮ ಜಾರಿಗೆ ನಿರ್ಧರಿಸಿರುವ ಸರ್ಕಾರ, ದೇಶದ 6 ಕೋಟಿ ಜನರಿಗೆ ಮನೆಯಲ್ಲೇ ಇರಬೇಕೆಂದು ಸೂಚಿಸಿದೆ. ಶಾಲೆ–ಕಾಲೇಜುಗಳು, ವಿಶ್ವವಿದ್ಯಾಲಯಗಳು, ಪಬ್‌ಗಳು, ಹೋಟೆಲ್, ಕೆಫೆಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಇಟಲಿಯಲ್ಲಿ ಈಗಾಗಲೇ ಸಭೆ ಸಮಾರಂಭಗಳನ್ನು ನಿರ್ಬಂಧಿಸಲಾಗಿದೆ ಹಾಗೂ ಅನಿವಾರ್ಯ ಪ್ರವಾಸಗಳನ್ನು ಹೊರತುಪಡಿಸಿದರೆ ಮಿಕ್ಕ ಪ್ರವಾಸಗಳ ಮೇಲೆ ನಿರ್ಬಂಧ ಹೇರಲಾಗಿದೆ. ಕೆಲಸದ ನಿಮಿತ್ತ, ಆರೋಗ್ಯ ತಪಾಸಣೆ ಸಂಬಂಧ ಅಥವಾ ಇನ್ನಾವುದಾದರೂ ಅನಿವಾರ್ಯ ಕಾರಣಗಳಿದ್ದರೆ ಮಾತ್ರ ಪ್ರವಾಸಕ್ಕೆ ಅನುಮತಿಸಲಾಗುತ್ತದೆ. 'ಇಟಲಿಯ ಒಳಿತಿಗಾಗಿ ನಮ್ಮ ಹವ್ಯಾಸಗಳು ಬದಲಾಗಬೇಕು ಬದಲಾಗುತ್ತಿವೆ' ಎಂದು ಪ್ರಧಾನಿ ಹೇಳಿದ್ದಾರೆ. ಕೊರೊನಾಗೆ ಇಟಲಿಯಲ್ಲಿ 631 ಮಂದಿ ಬಲಿಯಾಗಿದ್ದಾರೆ.

ಆಧಾರ:ಕನ್ನಡಪ್ರಭ, ದಿನಾಂಕ:11.03.2020

## 30. ಕೊರೊನಾ ದಾಳಿಗೆ ಈಗ ಇಡೀ ಅಮೆರಿಕಾ ಬಂದ್

ವಿಶ್ವದಾದ್ಯಂತ 6000ಕ್ಕೂ ಅಧಿಕ ಮಂದಿಯನ್ನು ಬಲಿಪಡೆದಿರುವ ಮಾರಕ ಕೊರೋನಾ ವೈರಸ್ "ವಿಶ್ವದ ದೊಡ್ಡಣ್ಣ" ಖ್ಯಾತಿಯ ಅಮೆರಿಕಾದಲ್ಲೂ ಭಾರಿ ಭೀತಿ ಹುಟ್ಟಿಸಿದೆ. ರೆಸ್ಟೋರೆಂಟ್‌ಗಳು, ಬಾರ್‌ಗಳು ಹಾಗೂ

ಶಾಲೆಗಳು ಬಂದ್ ಆಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಜನರು ಶಾಪಿಂಗ್ ಮಾಲ್‌ಗಳಿಗೆ ತೆರಳಿ ಅಗತ್ಯಕ್ಕಿಂತ ಅಧಿಕ ಪ್ರಮಾಣದ ಅಗತ್ಯ ವಸ್ತುಗಳನ್ನು ಖರೀದಿಸುತ್ತಿರುವುದರಿಂದ ಮಾಲ್‌ಗಳು ಖಾಲಿಯಾಗಿವೆ ಅಮೆರಿಕಾ ಸರ್ಕಾರ ಅಧಿಕೃತವಾಗಿ ಬಂದ್‌ಗೆ ಯಾವುದೇ ಆದೇಶ ಹೊರಡಿಸಿಲ್ಲ. ಆದರೆ ಆಯಾ ರಾಜ್ಯಗಳ ಗವರ್ನರ್ ಹಾಗೂ ಮೇಯರ್‌ಗಳು ಅಘೋಷಿತ ಬಂದ್‌ಗೆ ಸೂಚನೆ ನೀಡಿದ್ದಾರೆ.

ಆಧಾರ: ಕನ್ನಡ ಪ್ರಭ, ದಿನಾಂಕ:17.03.2020

## 31. ಭಾರತದ ಬದ್ಧತೆ ಡಬ್ಲ್ಯುಎಚ್‌ಓ ಶ್ಲಾಘನೆ

ಭಾರತದಲ್ಲಿ ಸೋಂಕು ಹರಡದಂತೆ ತಡೆಯಲು ತೆಗೆದುಕೊಂಡ ಕ್ರಮಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘನೆ ವ್ಯಕ್ತಪಡಿಸಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸಭೆಯಲ್ಲಿ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆ ಪ್ರತಿನಿಧಿ ಹೆಂಕ್ ಜೆಕೆಡಮ್ ಭಾರತ ಈ ಕುರಿತು ತೋರಿರುವ ಬದ್ಧತೆ ಮೆಚ್ಚತಕ್ಕದ್ದು ಎಂದಿದ್ದಾರೆ.

ಭಾರತದಲ್ಲಿ ಪ್ರಸ್ತುತ ಎರಡನೇ ಹಂತದಲ್ಲಿರುವ ಸೋಂಕು ಮೂರನೇ ಹಂತದಲ್ಲಿ ಹರಡದಂತೆ ಸರ್ಕಾರಿ ಮತ್ತು ಖಾಸಗಿ ವಲಯಗಳ ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸ್ಪೈಸ್ ಜೆಟ್‌ನಿಂದ ಬಹುತೇಕ ಅಂತರರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಇಂಡಿಗೋ ವಿಮಾನ ಕೂಡ ಚಂಡಿಗಢ – ದುಬೈ ಮಾರ್ಗದ ಎಲ್ಲ ವಿಮಾನಗಳ ಹಾರಾಟ ನಿಲ್ಲಿಸಿದೆ.

ಏಪ್ರಿಲ್ 15ರವರೆಗೆ ಪಶ್ಚಿಮ ಬಂಗಾಳ ಸರ್ಕಾರ ಎಲ್ಲ 10 ಲಕ್ಷ ವೈದ್ಯಕೀಯ ಸಿಬ್ಬಂದಿಗೆ 5 ಲಕ್ಷ ರೂ. ವಿಮೆ ಪ್ರಕಟಿಸಿದೆ. ಜಮ್ಮು ಮತ್ತು ಕಾಶ್ಮೀರ ಹಾಗೂ ಚತ್ತೀಸ್‌ಗಢಕ್ಕೆ ಬೇರೆ ರಾಜ್ಯಗಳಿಂದ ವಾಹನಗಳನ್ನು ನಿಷೇಧಿಸಲಾಗಿದೆ. ಮುಂಬೈನ ಎಸಿ ರೈಲುಗಳನ್ನು ನಿಲ್ಲಿಸಲಾಗುವುದು ಎಂದು ಪಶ್ಚಿಮ ರೈಲ್ವೆ ತಿಳಿಸಿದೆ.

ಭಾರತ–ಪಾಕ್‌ನ ವಾಘಾ ಗಡಿಯನ್ನು ಮುಚ್ಚಲಾಗಿದೆ. ಒಡಿಶಾ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆಯನ್ನು ರದ್ದುಗೊಳಿಸಲಾಗಿದೆ.

ಆಧಾರ:ಸಂಯುಕ್ತ ಕರ್ನಾಟಕ, ದಿನಾಂಕ:20.03.2020

## 32. ಜಪಾನ್ ಪರಿಸ್ಥಿತಿ ನಿಜಕ್ಕೂ ಘೋರ

ಹೆಚ್ಚು ಕಡಿಮೆ ಎರಡು ತಿಂಗಳ ಲೆಕ್ಕಾಚಾರದ ನಂತರ ಜೂನ್ 24 ರಿಂದ 9 ರವರೆಗೆ ನಡೆಯಬೇಕಿದ್ದ ಟೋಕ್ಯೋ ಒಲಿಂಪಿಕ್ ಅನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ. ಜಾಗತಿಕವಾಗಿ ಹೆಚ್ಚಿದ ತೀವ್ರ ಒತ್ತಡದ ನಂತರ ಐಒಸಿ ಮತ್ತು ಜಪಾನ್ ಸರ್ಕಾರಗಳು ಈ ನಿರ್ಧಾರಕ್ಕೆ ಬಂದಿದೆ. ಜಪಾನ್ ಪರಿಸ್ಥಿತಿ ಆಯೋಮಯವಾಗಿದೆ. ಅದರಲ್ಲೂ ಪ್ರಧಾನಿ ಶಿಂಜೊ ಅಬೆ ಭಾರಿ ಒತ್ತಡ ಅನುಭವಿಸುತ್ತಿದ್ದಾರೆ. ಕೊರೊನಾ ಕಾರಣಕ್ಕೆ ಉಂಟಾಗಿರುವ ಹಲವಾರು ಸವಾಲನ್ನು ನಿಭಾಯಿಸುವುದರ ಜೊತೆಗೆ, ಆರ್ಥಿಕ ಕುಸಿತ, ರಾಜಕೀಯ ಪ್ರತಿರೋಧಗಳಿಗೂ ಉತ್ತರ ನೀಡಬೇಕಿದೆ. ಇಷ್ಟರ ಮಧ್ಯೆ ಮುಂದಿನ ವರ್ಷ ಕೂಟ ಯಾವಾಗ ನಡೆಯುತ್ತದೆ ಎನ್ನುವ ದಿನಾಂಕ ನಿರ್ಧರಿಸಬೇಕು. ಈಗಾಗಲೇ ಟಿಕೇಟ್ ಕೊಂಡಿರುವ ಅಭಿಮಾನಿಗಳಿಗೆ ಪರಿಹಾರ ಏನು ಎನ್ನುವುದನ್ನು ನಿರ್ಧರಿಸಬೇಕು. ಒಟ್ಟಿನಲ್ಲಿ ಜಪಾನ್ ಪರಿಸ್ಥಿತಿ ತೀವ್ರ ಸಂಕಷ್ಟದಲ್ಲಿದೆ.

ಈಗಾಗಲೇ ಒಟ್ಟು ರೂ.93 ಸಾವಿರ ಕೋಟಿಗಳನ್ನು ಜಪಾನ್ ಹೂಡಿಕೆ ಮಾಡಿದೆ. ಇದಲ್ಲದೇ ಇನ್ನೂ ಸಾವಿರಾರು ಕೋಟಿ ರೂ. ಗಳನ್ನು ಜಪಾನಿನ ರಸ್ತೆ, ರೈಲು, ವಿಮಾನ ನಿಲ್ದಾಣಗಳ ಅಭಿವೃದ್ಧಿ ಮೇಲೆ ಹೂಡಿಕೆ ಮಾಡಿದೆ. ಈಗ ಕೂಟ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದೆ. ಅಲ್ಲಿಗೆ ಜಪಾನ್ ಸರ್ಕಾರದ ಮೇಲೆ ಕೂಟ ನಡೆಸಲಿಕ್ಕಾಗಿಯೇ ಹೆಚ್ಚುವರಿ ರೂ.20,171 ಕೋಟಿ ಅನಿವಾರ್ಯತೆಯಿದೆ. ಇದು ಸರ್ಕಾರ ನೀಡಿರುವ ಲೆಕ್ಕಾಚಾರವಲ್ಲ ಖಾಸಗಿ ಸಂಸ್ಥೆಗಳ ಅಂದಾಜು. ಇದನ್ನು ನಿಭಾಯಿಸಿಕೊಳ್ಳಲು ಜಪಾನ್ ಸರ್ಕಾರ ಪ್ರಾಯೋಜಕರಿಂದ ಇನ್ನಷ್ಟು ಹಣ ನೀಡುವಂತೆ ಕೇಳಿಕೊಂಡಿದೆ.

ಆಧಾರ:ಉದಯವಾಣಿ, ದಿನಾಂಕ:31.03.2020

## 33. ಆರ್ಥಿಕ ಬಿಕ್ಕಟ್ಟು ಚಿಂತೆ ಜರ್ಮನಿ ಸಚಿವ ಆತ್ಮಹತ್ಯೆ

ಕೊರೊನಾ ಬಿಕ್ಕಟ್ಟು ಜಾಗತಿಕ ಆರ್ಥಿಕತೆಗೆ ಭಾರಿ ಹೊಡೆತ ನೀಡಿರುವ ಬೆನ್ನಲ್ಲೇ ಜರ್ಮನಿಯ ಹೆಸ್ಸೆ ರಾಜ್ಯದ ಹಣಕಾಸು ಸಚಿವ ಥಾಮಸ್ ಸ್ಕೈಫರ್ (54) ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೊರೋನಾ ಬಿಕ್ಕಟಿನಿಂದ ಕುಸಿದುಬಿದ್ದ ಆರ್ಥಿಕತೆ ಮೇಲೆತ್ತುವುದು ಹೇಗೆ ಎಂಬ ಚಿಂತೆಗೆ ಒಳಗಾಗಿದ್ದರು ಎನ್ನಲಾದ ಸ್ಕೈಫರ್ ಅವರ ಮೃತದೇಹ ರೈಲ್ವೆ ಹಳಿಯ ಮೇಲೆ ಪತ್ತೆ ಆಗಿದೆ. ಖಿನ್ನತೆಗೆ ಒಳಗಾಗಿ ಅವರು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಕೈಫರ್ ಕಳೆದ 10 ವರ್ಷಗಳಿಂದ ರಾಜ್ಯದ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಆಧಾರ: ಕನ್ನಡ ಪ್ರಭ ದಿನಾಂಕ:30.03.2020

## 34. ವೈರಸ್‌ಗೆ ಸೋತ ಅಮೆರಿಕಾ ಆರೋಗ್ಯ

ಕೊರೊನಾ ಸೋಂಕಿನ ದಾಳಿಗೆ ಜಗತ್ತಿನಲ್ಲಿಯೇ ಅತ್ಯುತ್ಕೃಷ್ಟ ಮಟ್ಟದ ಆರೋಗ್ಯ ಸೇವೆ, ಆಸ್ಪತ್ರೆ ಹೊಂದಿರುವ ಅಮೆರಿಕಾದ ಆರೋಗ್ಯ ವ್ಯವಸ್ಥೆ ಕುಸಿದು ಬಿದ್ದಿದೆ. ನ್ಯೂಯಾರ್ಕ್, ವಾಷಿಂಗ್ಟನ್ ಸೇರಿದಂತೆ ಪ್ರಮುಖ ನಗರಗಳ ಆಸ್ಪತ್ರೆಗಳಲ್ಲಿ ಸೋಂಕಿನ ರೋಗಿಗಳ ಸಂಖ್ಯೆ ನಿರೀಕ್ಷೆಗೂ ಮೀರಿ ಹೆಚ್ಚಾಗಿದೆ. ಹೀಗಾಗಿ ಸೂಕ್ತ ರೀತಿಯಲ್ಲಿ ಚಿಕಿತ್ಸೆಗಾಗಿ ವೈದ್ಯರು, ದಾದಿಯರು ಮತ್ತು ಸಂಬಂಧಿತ ವೈದ್ಯ ಸಲಕರಣೆಗಳ ಕೊರತೆ ಬಾಧಿಸಲಾರಂಭಿಸಿದೆ. ನ್ಯೂಯಾರ್ಕ್‌ನಲ್ಲಿರುವ ಆಸ್ಪತ್ರೆಗಳಲ್ಲಿಯೇ ಇಂಥ ಪರಿಸ್ಥಿತಿ ತಲೆದೋರಿದೆ. ಫುಟ್ಬಾಲ್ ಸ್ಟೇಡಿಯಂ, ಸಭಾಂಗಣಗಳು, ಕುದುರೆ ರೇಸ್ ಕೇಂದ್ರಗಳನ್ನು ಈಗಾಗಲೇ ತಾತ್ಕಾಲಿಕ ಆಸ್ಪತ್ರೆಗಳನ್ನಾಗಿ ಮಾರ್ಪಡಿಸಲಾಗಿದೆ. ಅಮೆರಿಕಾದ ಆರೋಗ್ಯ ಇಲಾಖೆ ಪ್ರಕಾರ ಸೋಂಕು ಕಾಡ್ಗಿಚ್ಚಿನ ರೀತಿಯಲ್ಲಿ ಹರಡಬಹುದೆಂಬ ಭೀತಿ ಇದೆ. ಸೇನೆಯನ್ನೂ ಅಗತ್ಯ ಬಿದ್ದ ಸ್ಥಳಗಳಲ್ಲಿ ನಿಯೋಜಿಸಲಾಗಿದೆ.

ನ್ಯೂಯಾರ್ಕ್‌ನಲ್ಲಿ ಜಾವಿಟ್ಸ್ ಕನ್ವೆನ್ಷನ್ ಸೆಂಟರ್ ಎಂಬ ಸ್ಥಳವನ್ನು 2,900 ಹಾಸಿಗೆಗಳ ಸಾಮರ್ಥ್ಯ ಇರುವ ತಾತ್ಕಾಲಿಕ ಆಸ್ಪತ್ರೆಯನ್ನಾಗಿ 4 ದಿನಗಳ ಅವಧಿಯಲ್ಲಿ ಸೇನೆ ಮಾರ್ಪಾಡು ಮಾಡಿದೆ. ಇದಲ್ಲದೆ ಪ್ರತ್ಯೇಕವಾಗಿ 1 ಸಾವಿರ ಸಾಮರ್ಥ್ಯ ಇರುವ ಮತ್ತೆರಡು ಆಸ್ಪತ್ರೆಗಳು ನಿರ್ಮಾಣಗೊಳ್ಳಲಿದೆ. ಷಿಕಾಗೋದಲ್ಲಿ 3 ಸಾವಿರ ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆ ಕಟ್ಟಲಾಗುತ್ತಿದೆ. 50 ಪ್ರಾಂತ್ಯಗಳಲ್ಲಿ 114 ಸ್ಥಳಗಳಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಜಮೀನು ನಿಗದಿ ಮಾಡಲಾಗಿದೆ. ಕೆಲವೆಡೆ ಹೋಟೆಲ್‌ಗಳನ್ನು ಆಸ್ಪತ್ರೆಗಳನ್ನಾಗಿ ಮಾರ್ಪಾಡು ಮಾಡಲು ಸಿದ್ಧತೆ ನಡೆದಿದೆ.

ಆಧಾರ:ಉದಯವಾಣಿ, ದಿನಾಂಕ:31.03.2020

## 35. ವೈರಸ್ ತಡೆಗೆ ಮನೆಯಲ್ಲೆ ಇರಿ –ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮನವಿ

ಮಾರಕ ಕೊರೊನಾ ವೈರಸ್ ಸೋಂಕು ತಡೆಗೆ ನಾವು ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ನಿಮಗೆ ತಿಳಿಸಲೆಂದು ಈ ಪತ್ರ ಬರೆಯುತ್ತಿದ್ದೇನೆ. ಕೆಲವೇ ವಾರಗಳ ಅವಧಿಯಲ್ಲಿ ದೇಶದ ಜನಜೀವ ನಾಟಕೀಯ ರೀತಿಯಲ್ಲಿ ಬದಲಾಗಿದೆ. ಕೊರೊನಾ ವೈರಾಣುವಿನ ಗಾಢ ಪರಿಣಾಮ ನಮ್ಮ ಮೇಲೆ ಮಾತ್ರವಲ್ಲ ನಮ್ಮ ಪ್ರೀತಿಪಾತ್ರ ಮತ್ತು ಸಮುದಾಯದ ಮೇಲೂ ಆಗಿದೆ. ಈ ಅನಿರೀಕ್ಷಿತ ಅಡ್ಡಿಯಿಂದಾಗಿ ನಿಮ್ಮೆಲ್ಲರ ಜೀವನ, ವ್ಯವಹಾರಗಳು ಮತ್ತು ಉದ್ಯೋಗಗಳಿಗೆ ಏನ್ನೆಲ್ಲಾ ತೊಂದರೆಯಾಗಿದೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದೇನೆ ಆದರೆ, ಒಂದು ಸರಳ ಕಾರಣಕ್ಕಾಗಿ ನಾವೀಗ ಕೈಗೊಂಡಿರುವ ಕ್ರಮಗಳ ಅಗತ್ಯಕ್ಕಿಂತ ಅನಿವಾರ್ಯ. ಅಸಂಖ್ಯ ಜನರು ಏಕಕಾಲಕ್ಕೆ ಗಂಭೀರ ಅನಾರೋಗ್ಯಕ್ಕೆ ತುತ್ತಾದರೆ ಅಂತಹ ಪರಿಸ್ಥಿತಿಯನ್ನು ನಿಭಾಯಿಸಲು ಎನ್‌ಹೆಚ್‌ಎಸ್ ನಿಂದ ಕಷ್ಟ ಸಾಧ್ಯ. ಇದು ಹಲವರ ಜೀವಕ್ಕೆ ಮುಳುವಾಗುತ್ತದೆ. ಹೀಗಾಗಿ ಸಾಧ್ಯವಾದಷ್ಟು ಜೀವಗಳನ್ನು ಉಳಿಸುವ ದೃಷ್ಟಿಯಿಂದ ವೈರಸ್ ಹರಡುವಿಕೆಯನ್ನು ನಾವು ನಿಯಂತ್ರಿಸಬೇಕು ಮತ್ತು ಆ ಮೂಲಕ ಸೋಂಕಿಗೆ ತುತ್ತಾಗುವವರ ಸಂಖ್ಯೆ ತಗ್ಗಿಸಲೇಬೇಕು. ಒಂದು ಸರಳ ಸೂಚನೆ ನೀಡುತ್ತಿದ್ದೇವೆ ಮನೆಯಲ್ಲೇ ಇರಿ, ಮನೆ ಬಿಟ್ಟು ಹೊರಬರಬೇಡಿ.

ನಿಮ್ಮ ಮನೆಯಲ್ಲಿ ವಾಸವಿಲ್ಲದೇ ಇರುವ ಸಂಬಂಧಿಗಳು ಅಥವಾ ಸ್ನೇಹಿತರನ್ನು ನೀವು ಭೇಟಿ ಆಗಲೇಬೇಡಿ ಅಹಾರ ಮತ್ತು ಔಷಧ ಖರೀದಿಸಲು ಮತ್ತು ವೈದ್ಯಕೀಯ ಅಗತ್ಯ ಸೇರಿ ಅನಿವಾರ್ಯ

ಸಂದರ್ಭದಲ್ಲಿ ಮಾತ್ರ ನೀವು ಮನೆಯಿಂದ ಹೊರಹೋಗಬೇಕು ಕೆಲಸ ಮಾಡುವುದಕ್ಕಾಗಿ ನೀವು ಪ್ರಯಾಣಿಸಬಹುದು ಆದರೆ, ದಯವಿಟ್ಟು ಮನೆಯಿಂದಲೇ ಕೆಲಸ ಮಾಡಿ ಒಂದೊಮ್ಮೆ ನೀವು ಮನೆಯಿಂದ ಹೊರಬಂದರೂ ಇತರೆ ವ್ಯಕ್ತಿಗಳಿಂದ ಕನಿಷ್ಟ ಎರಡು ಮೀಟರ್ ಅಂತರ ಕಾಯ್ದುಕೊಳ್ಳಲು ಮರೆಯಬೇಡಿ. ಈ ನಿಯಮಗಳ ಪಾಲನೆ ಕಡ್ಡಾಯವಾಗಿದ್ದು ನಿಯಮ ಉಲ್ಲಂಘಿಸುವ ಸಾರ್ವಜನಿಕರಿಗೆ ಪೊಲೀಸರು ದಂಡ ವಿಧಿಸುತ್ತಾರೆ ಮತ್ತು ಗುಂಪುಗಳನ್ನು ಚದುರಿಸುತ್ತಾರೆ.

ಈ ಪರಿಸ್ಥಿತಿಯಲ್ಲಿ ನಿಮಗೆ ಉಂಟಾಗಬಹುದಾದ ಆರ್ಥಿಕ ಸಮಸ್ಯೆ ಬಗ್ಗೆ ಬಹಳಷ್ಟು ಮಂದಿ ಚಿಂತಾಕ್ರಾಂತರಾಗದ್ದೀರಿ ಎಂಬುದು ನನಗೆ ಗೊತ್ತು ಆದರೆ, ಎಲ್ಲರ ಹಸಿವು ನೀಗಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಸಿದ್ದವಿದೆ ಎಂಬ ಭರವಸೆ ನೀಡುತ್ತೇನೆ. ಸೋಂಕು ನಿಯಂತ್ರಣಕ್ಕೆ ಆರಂಭದಿಂದಲೂ ಅಗತ್ಯವಿದ್ದ ಎಲ್ಲ ಕ್ರಮಗಳನ್ನು ನಾವು ಕೈಗೊಂಡಿದ್ದೇವೆ. ಮುಂದೆ ಪರಿಸ್ಥಿತಿಗೆ ಅನುಗುಣವಾಗಿ ತಜ್ಞರು ವಿಜ್ಞಾನಿಗಳು ನೀಡುವ ಸಲಹೆಯಂತೆ ಎಂತಹ ಕಠಿಣ ನಿರ್ಧಾರವನ್ನಾದರೂ ಕೈಗೊಳ್ಳಲು ಸಿದ್ದರಾಗಿದ್ದೇವೆ.

ಕೊರೊನಾ ವೈರಸ್‌ನ ಪರಿಣಾಮ ತಗ್ಗಿಸಲು ಹೋರಾಡುತ್ತಿರುವ ಎಲ್ಲರಿಗೂ ವಿಶೇಷವಾಗಿ ಎನ್‌ಎಚ್‌ಎಸ್ ಸಿಬ್ಬಂದಿಗೆ ಈ ಸಂದರ್ಭದಲ್ಲಿ ಧನ್ಯವಾದ ಹೇಳಲು ನಾನು ಬಯಸುತ್ತೇನೆ. ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಈ ಸಂದರ್ಭದಲ್ಲಿ ದಯವಿಟ್ಟು ಮನೆಯಲ್ಲೇ ಇರಿ ಜೀವಗಳನ್ನು ರಕ್ಷಿಸಿ ಎಂದು ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಬ್ರಿಟನ್ ನಾಗರೀಕರಿಗೆ ಪ್ರಧಾನಿ ಬೋರಿಸ್ ಜಾನ್ಸನ್ ಪತ್ರ ಮುಖೇನ ಮನವಿ ಮಾಡಿದ್ದಾರೆ.

ಆಧಾರ:ಉದಯವಾಣಿ, ದಿನಾಂಕ:31.03.2020

# ಭಾಗ–10

# ಶ್ರದ್ಧಾಂಜಲಿ

## 1. ಮಲ್ಲಾರಿಗೌಡ ಪಾಟೀಲ್, ಮಾಜಿ ಸಚಿವರು

ನಿಷ್ಕಳಂಕ ರಾಜಕಾರಣಿ ಹಾಗೂ ಮಾಜಿ ಸಚಿವರಾಗಿದ್ದ ಶ್ರೀ ಮಲ್ಲಾರಿಗೌಡ ಪಾಟೀಲ ಅವರು ದಿನಾಂಕ: 31.12.2019 ರಂದು ನಿಧನ ಹೊಂದಿದ್ದು, ಬೆಳಗಾವಿ ಜಿಲ್ಲೆಯ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಶ್ರಮಿಸಿದ್ದ ಅವರು ಹಿಡಕಲ್ ಜಲಾಶಯದ ಮೂಲಕ ಸಂಕೇಶ್ವರ, ಹುಕ್ಕೇರಿ ಸೇರಿದಂತೆ ಸುತ್ತ–ಮುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ರೂಪಿಸಿದ್ದರು. ಆದ್ಯ ಶ್ರೀ ನಿಜಲಿಂಗೇಶ್ವರ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದ ಅವರು 1978 ರಲ್ಲಿ ಮೊದಲ ಬಾರಿಗೆ ಸಂಕೇಶ್ವರದಿಂದ 6ನೇ ವಿಧಾನ ಸಭೆಗೆ ಆಯ್ಕೆಯಾಗಿದ್ದರು. 1983, 1985 ಹಾಗೂ 1989 ರಲ್ಲಿ ಪುನ: ಅದೇ ಕ್ಷೇತ್ರದಿಂದ ವಿಧಾನ ಸಭೆಗೆ ಚುನಾಯಿತಗೊಂಡಿದ್ದು, 1989 ರಲ್ಲಿ ನೀರಾವರಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.

ಆಧಾರ:ಸಂಯುಕ್ತ ಕರ್ನಾಟಕ, ದಿನಾಂಕ:01.01.2020.

## 2. ಉಸ್ತಾದ್ ಹಮೀದ್ ಖಾನ್, ಹಿರಿಯ ಸಿತಾರ ವಾದಕ

ಹಿರಿಯ ಸಿತಾರ ವಾದಕ ಉಸ್ತಾದ್ ಹಮೀದ್ ಖಾನ್ (68) ಅವರು ದಿನಾಂಕ 04.01.2020ರಂದು ದೈವಾಧೀನರಾದರು.

ಹಮೀದ್ ಖಾನ್ ಕರ್ನಾಟಕ ವಿಶ್ವವಿದ್ಯಾಲಯದ ಸಂಗೀತ ಹಾಗೂ ಲಲಿತ ಕಲಾ ಕಾಲೇಜಿನ ಉಪನ್ಯಾಸಕ ಹಾಗೂ ಪ್ರಾಚಾರ್ಯರಾಗಿ ನಿವೃತ್ತರಾಗಿದ್ದರು.

ಹಮೀದ್‌ಖಾನ್ ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದರಾಗಿದ್ದರು. ಮೈಸೂರಿನ ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು. ಭಾರತೀಯ ಸಂಗೀತ ವಿದ್ಯಾಲಯವನ್ನು ಸಮರ್ಥವಾಗಿ ಮುನ್ನಡೆಸುವ ಮೂಲಕ ಅನೇಕರಿಗೆ ಸಿತಾರ ವಾದನ ತರಬೇತಿ ನೀಡಿದ್ದರು. ಇವರಿಗೆ ಸ್ಪಿಕ್‌ಮೆಕ್ ಗೌರವ, ರಾಜೀವ್ ಗಾಂಧಿ ಎಕ್ಸಲೆನ್ಸ್, ಅಜಂತ ರಾಷ್ಟ್ರೀಯ ಪ್ರಶಸ್ತಿ ಸೇರಿ ಹತ್ತು ಹಲವು ಪ್ರಶಸ್ತಿಗಳು ಲಭಿಸಿವೆ.

ಆಧಾರ:ವಿಜಯವಾಣಿ 05.01.2020

## 3. ಅನಂತ ಕೃಷ್ಣ ಶಾಸ್ತ್ರಿ,

## ಇತಿಹಾಸ ತಜ್ಞ, ತಾಳೆಗರಿಗಳ ಸಂಶೋಧಕ ಹಾಗೂ ಕಡತಗಳ ಶಾಸ್ತ್ರಿ

ಪ್ರಸಿದ್ಧ ಇತಿಹಾಸ ತಜ್ಞ, ತಾಳೆಗರಿಗಳ ಸಂಶೋಧಕ ಹಾಗೂ ಕಡತಗಳ ಶಾಸ್ತ್ರಿ ಎಂದೇ ಹೆಸರಾಗಿದ್ದ ಅನಂತ ಕೃಷ್ಣ ಶಾಸ್ತ್ರಿ (80) ದಿನಾಂಕ 04.01.2020ರಂದು ನಿಧನರಾದರು.

15 ರಿಂದ 19ನೇ ಶತಮಾನದ ತನಕ ಮೋಡಿ ಲಿಪಿಯಲ್ಲಿರುವ ಕಡತಗಳನ್ನು ಅಧ್ಯಯನ ಮಾಡಿದ ಇವರು ರಾಜ್ಯದ ಪ್ರಮುಖ ಇತಿಹಾಸಕಾರ ಹಾಗೂ ಸಂಶೋಧಕರಾಗಿ ಗುರುತಿಸಿಕೊಂಡಿದ್ದರು. ಸಾರಸ್ವತ ಲೋಕಕ್ಕೆ 30ಕ್ಕೂ ಹೆಚ್ಚು ಅಮೂಲ್ಯ ಕೃತಿಗಳನ್ನು ನೀಡಿದ್ದರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಅಧ್ಯಯನ ಮಾಡಿದ ನಂತರ ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರಿಗೆ ಅನೇಕ ಪ್ರಶಸ್ತಿ–ಪುರಸ್ಕಾರ ದೊರೆತಿದ್ದವು.

ಆಧಾರ:ಉದಯವಾಣಿ 05.01.2020

### 4. ಟಿ.ಎನ್.ಚರ್ತುವೇದಿ, ಮಾಜಿ ರಾಜ್ಯಪಾಲರು

ಕರ್ನಾಟಕದ ಮಾಜಿ ರಾಜ್ಯಪಾಲರಾದ ಶ್ರೀ ಟಿ.ಎನ್.ಚರ್ತುವೇದಿ (90) ಅವರು ದಿನಾಂಕ 05.01.2020 ರಂದು ನಿಧನದಾದರು.

ಜನವರಿ 18, 1929ರಂದು ಉತ್ತರ ಪ್ರದೇಶದ ಕನೌಜ್‌ನಲ್ಲಿ ಜನಿಸಿದ ಚರ್ತುವೇದಿ, ನಿವೃತ್ತ ಐ.ಎ.ಎಸ್. ಅಧಿಕಾರಿಯಾಗಿದ್ದ ಅವರು ಕರ್ನಾಟಕ 14ನೇ ರಾಜ್ಯಪಾಲರಾಗಿ 2002 ರಿಂದ 2007ರ ವರೆಗೆ ಅಧಿಕಾರ ನಿರ್ವಹಿಸಿದರು. 25ನೇ ಫೆಬ್ರವರಿ 2004 ರಿಂದ ಜೂನ್ 2004ರ ಅವಧಿಯಲ್ಲಿ ಕೇರಳ ರಾಜ್ಯಪಾಲರಾಗಿಯೂ ಕಾರ್ಯನಿರ್ವಹಿಸಿದ್ದರು. 1991ರಲ್ಲಿ ಪದ್ಮವಿಭೂಷಣ ಗೌರವಕ್ಕೂ ಪಾತ್ರರಾಗಿದ್ದರು. 1984 ರಿಂದ 1989ರ ಅವಧಿಯಲ್ಲಿ ಭಾರತದ ಮಹಾಲೇಖಪಾಲರಾಗಿದ್ದರು. 2017ರಲ್ಲಿ ರಾಷ್ಟ್ರಪತಿ ಹುದ್ದೆಗೆ ಚರ್ತುವೇದಿ ಹೆಸರು ಕೇಳಿ ಬಂದಿತ್ತು.

ಆಧಾರ:ವಿಜಯವಾಣಿ 07.01.2020

### 5. ಹೊಸ್ತೋಟ ಮಂಜುನಾಥ ಭಾಗವತ, ಯಕ್ಷಋಷಿ,

ಯಕ್ಷಋಷಿ ಹೊಸ್ತೋಟ ಭಾಗವತ (80) ದಿನಾಂಕ 07.01.2020ರಂದು ನಿಧನರಾದರು.

ಭಾಗವತರು ಸುಮಾರು 75 ಸ್ಥಳಗಳಲ್ಲಿ ಯಕ್ಷಗಾನ ತರಬೇತಿ ಕೇಂದ್ರಗಳನ್ನು ನಡೆಸಿ, 1600ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ.

ಶ್ರೀಯುತರಿಗೆ 1987ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೊಂದಿಗೆ ಹಲವಾರು ಪ್ರಶಸ್ತಿ ಹಾಗೂ ಪುರಸ್ಕಾರಗಳು ಸಂದಿವೆ.

ಆಧಾರ:ವಿಜಯವಾಣಿ, ದಿನಾಂಕ:08.01.2020

### 6. ಡಾ:ಎಂ.ಚಿದಾನಂದ ಮೂರ್ತಿ, ಹಿರಿಯ ಸಂಶೋಧಕ ಹಾಗೂ ಸಾಹಿತಿ

ಹಿರಿಯ ಸಂಶೋಧಕ ಹಾಗೂ ಸಾಹಿತಿ ಡಾ:ಎಂ.ಚಿದಾನಂದ ಮೂರ್ತಿ (88) ಅವರು ದಿನಾಂಕ 11.01.2020ರಂದು ನಿಧನರಾದರು.

1931ರ ಮೇ 10ರಂದು ಚನ್ನಗಿರಿ ತಾಲ್ಲೂಕಿನ ಹಿರೆಕೋಗಲೂರಿನಲ್ಲಿ ಜನಿಸಿದರು. 1957ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಯುವರಾಜ ಕಾಲೇಜಿನಲ್ಲಿ ಅಧ್ಯಾಪಕರಾದರು. 1960ರಲ್ಲಿ ಮೈಸೂರು ಮಾನಸಗಂಗೋತ್ರಿಯಲ್ಲಿ ಸ್ನಾತಕೋತ್ತರ ಕನ್ನಡ ವಿಭಾಗದ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. 1968ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯವನ್ನು ಸೇರಿ 1988ರಲ್ಲಿ ಶಕ್ತಿ ಕೇಂದ್ರವನ್ನು ಹುಟ್ಟುಹಾಕಿ ಕನ್ನಡ ಭಾಷಾ ಚಳುವಳಿಗೆ ಹೊಸ ಆಯಾಮ ಕೊಟ್ಟಿದ್ದ ಅವರು ನಾಡಿನ ನೆಲ-ಜಲ ಭಾಷೆ-ಸಂಸ್ಕೃತಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟವರು.

1985ರಲ್ಲಿ ಕಾಲ್ನಡಿಗೆಯ ಮೂಲಕ ತುಮಕೂರಿನಿಂದ ಹಂಪಿಗೆ ಜಾಥಾ ಮಾಡುವಾಗ ಮೂರ್ತಿ ಅವರು ಕನ್ನಡಕ್ಕಾಗಿಯೇ ಒಂದು ಪ್ರತ್ರೇಕ ವಿಶ್ವವಿದ್ಯಾಲಯ ಬೇಕು ಎಂದು ಸಾಹಿತಿಗಳ, ಕಲಾವಿದರ ಬಳಗದ ಮೂಲಕ ಸರ್ಕಾರದ ಮೇಲೆ ಒತ್ತಡ ತಂದು ಸ್ಥಾಪನೆಗೆ ಕಾರಣರಾದರು.

ಆಧಾರ:ಪ್ರಜಾವಾಣಿ, ದಿನಾಂಕ: 12.01.2020

### 7. ಡಾ:ಆರ್.ಸತ್ಯನಾರಾಯಣ, ಪದ್ಮಶ್ರೀ ಪುರಸ್ಕೃತ ಖ್ಯಾತ ಸಂಗೀತ ಶಾಸ್ತ್ರಜ್ಞ

ಪದ್ಮಶ್ರೀ ಪುರಸ್ಕೃತ ಖ್ಯಾತ ಸಂಗೀತ ಶಾಸ್ತ್ರಜ್ಞ, ನೃತ್ಯ ವಿಶಾರದ ಮಹಾ ಮಹೋಪಾಧ್ಯಾಯ ಆರ್.ಸತ್ಯನಾರಾಯಣ ದಿನಾಂಕ 16.01.2020ರಂದು ನಿಧನರಾದರು.

ಸಂಗೀತ ಕ್ಷೇತ್ರದಲ್ಲಿನ ಸಾಧನೆಗಾಗಿ ಕೇಂದ್ರ ಸರ್ಕಾರ 2018ರಲ್ಲಿ ಆರ್.ಸತ್ಯನಾರಾಯಣ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಅಲ್ಲದೆ ದೇಶದ ಸಂಗೀತ ಕ್ಷೇತ್ರದಲ್ಲಿ ಹಲವಾರು ಸಾಧನೆ ಮಾಡಿದ ಇವರು ನಾನಾ ವಿಷಯಗಳಲ್ಲಿ ಪ್ರಾವೀಣ್ಯತೆ ಸಾಧಿಸಿದ್ದಾರೆ. ರಸಾಯನ ಶಾಸ್ತ್ರಕ್ಕೆ ಸಂಬಂಧಿಸಿದಂತೆ ಮೈಸೂರು

ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿರುವ ಇವರು ಸಂಗೀತ ಕ್ಷೇತ್ರಕ್ಕೆ ಹಂಪಿ ಮೈಸೂರು ಗಂಗೂಭಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದಿಂದ ಡಿ.ಲಿಟ್ ಪದವಿ ಪಡೆದಿದ್ದಾರೆ.

ಆಧಾರ:ಉದಯವಾಣಿ ದಿನಾಂಕ: 17.01.2020

## 8. ಕೆ.ಅಮರನಾಥ ಶೆಟ್ಟಿ, ಮಾಜಿ ಸಚಿವರು

ಹಿರಿಯ ರಾಜಕಾರಣಿ, ಜೆ.ಡಿ.ಎಸ್. ಮುಖಂಡ, ಮಾಜಿ ಸಚಿವ ಅಮರನಾಥ ಶೆಟ್ಟಿ (80) ದಿನಾಂಕ 27.01.2020ರಂದು ನಿಧನರಾದರು.

ಕರಾವಳಿಯ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ಅಮರನಾಥ ಶೆಟ್ಟಿ ಹತ್ತು ಭಾರಿ ಚುನಾವಣೆಗೆ ಸ್ಪರ್ಧಿಸಿದ್ದು, ಈ ಪೈಕಿ ಮೂರು ಬಾರಿ ಗೆಲುವು ಸಾಧಿಸಿದ್ದರು. ಗೆಲುವು ಕಂಡ ಮೂರು ಬಾರಿಯೂ ಅವರು ಸಚಿವರಾಗಿದ್ದರು. ಜನತಾ ಪಕ್ಷದಿಂದ 1983 ಮತ್ತು 1985ರಲ್ಲಿ ಶಾಸಕರಾಗಿದ್ದ ಶ್ರೀಯುತರು 1994ರಲ್ಲಿ ಜನತಾದಳದಿಂದ ಶಾಸಕರಾಗಿದ್ದರು.

ರಾಮಕೃಷ್ಣ ಹೆಗಡೆ ಹಾಗೂ ಜೆ.ಹೆಚ್.ಪಟೇಲ್ ಅವರ ಸಂಪುಟದಲ್ಲಿ ಸಚಿವರಾಗಿದ್ದ ಅವರು ಒಬ್ಬ ಸರಳ ಸಜ್ಜನ ರಾಜಕಾರಣಿಯಾಗಿದ್ದರು.

ಆಧಾರ:ಸಂಯುಕ್ತ ಕರ್ನಾಟಕ, ದಿನಾಂಕ: 28.01.2020

## 9. ಡಿ.ಮಂಜುನಾಥ್, ಮಾಜಿ ಸಚಿವರು.

ಹಿರಿಯೂರು ಮೀಸಲು ವಿಧಾನ ಸಭಾ ಕ್ಷೇತ್ರದಿಂದ ಮೂರು ಬಾರಿ ಗೆಲುವು ಸಾಧಿಸಿ ಸಚಿವರಾಗಿ ಕಾರ್ಯನಿರ್ವಹಿಸಿದ ಮಾಜಿ ಸಚಿವ, ಹಿರಿಯ ರಾಜಕಾರಿಣಿ ಡಿ.ಮಂಜುನಾಥ್ (92) ದಿನಾಂಕ 02.02.2020ರಂದು ನಿಧನರಾದರು.

ಶ್ರೀಯುತರು ಆರೋಗ್ಯ ಸಮಸ್ಯೆ ಕಾರಣದಿಂದ ಸಕ್ರಿಯ ರಾಜಕಾರಣದಿಂದ ದೂರವಾಗಿ ದಶಕವೇ ಕಳೆದಿತ್ತು.

1959ರಲ್ಲಿ ತಾಲ್ಲೂಕು ಮಂಡಳಿ ಚುನಾವಣೆಯಲ್ಲಿ ಸ್ಪರ್ಧಿಸಿ ಆಗಿನ ಮೈಸೂರು ರಾಜ್ಯದ ಯುವ ರೈತ ಸಂಘದ ಸದಸ್ಯರಾಗಿ ಹಲವು ವರ್ಷಕಾಲ ಸೇವೆ ಸಲ್ಲಿಸಿದ್ದರು. 1967ರಲ್ಲಿ ಹಿರಿಯೂರು ಮೀಸಲು (ಎಸ್.ಸಿ) ಕ್ಷೇತ್ರದಿಂದ ಕಾಂಗ್ರೇಸ್‌ನಿಂದ ವಿಧಾನ ಸಭೆಗೆ ಆಯ್ಕೆಯಾಗಿ ವಿಧಾನ ಸಭೆಯ ಉಪ ಸಭಾಧ್ಯಕ್ಷರಾಗಿ ನೇಮಕಗೊಂಡಿದ್ದರು. 1977ರಲ್ಲಿ ಜನತಾ ಪಕ್ಷಕ್ಕೆ ಸೇರಿ 1985ರಲ್ಲಿ ಕಾರ್ಮಿಕ ಸಚಿವರಾಗಿ, ಬಳಿಕ ಶಿಕ್ಷಣ ಸಚಿವರಾಗಿದ್ದರು.

ಆಧಾರ:ಕನ್ನಡಪ್ರಭ, ದಿನಾಂಕ:03.02.2020

## 10. ಜಿ.ಮಾದಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯರು

ಸ್ವಾತಂತ್ರ್ಯ ಹೋರಾಟಗಾರ, ಹಿರಿಯ ಸಮಾಜವಾದಿ, ವಿಧಾನ ಪರಿಷತ್ ಮಾಜಿ ಸದಸ್ಯ, ಜೆ.ಡಿ.ಎಸ್‌ನ ಹಿರಿಯ ಮುಖಂಡ ಜಿ.ಮಾದಪ್ಪ ದಿನಾಂಕ 05.02.2020ರಂದು ನಿಧನರಾದರು.

ಸಮಾಜವಾದಿ ಸಿದ್ಧಾಂತ ಅಳವಡಿಸಿಕೊಂಡಿದ್ದ ಜಿ.ಮಾದಪ್ಪ ಅನೇಕ ಹೋರಾಟಗಳಲ್ಲಿ ಭಾಗವಹಿಸಿದರು. ಮಾಜಿ ಸಿ.ಎಂ. ದಿವಂಗತ ಜೆ.ಹಚ್.ಪಟೇಲರ ಒಡನಾಡಿಯಾಗಿದ್ದ ಅವರು ನಂತರ ದಿನಗಳಲ್ಲಿ ಜೆ.ಡಿ.ಎಸ್ ಸೇರಿದರು. ಎರಡು ಅವಧಿಗಳವರೆಗೆ ಜೆ.ಡಿ.ಎಸ್. ಜಿಲ್ಲಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದ ಇವರು ಪ್ರಥಮ ಬಾರಿಗೆ ನಡೆದ ಚುನಾವಣೆಯಲ್ಲಿ ಪರಿಷತ್ತಿಗೆ ಆಯ್ಕೆಯಾಗಿದ್ದರು.

ಆಧಾರ:ಉದಯವಾಣಿ, ದಿನಾಂಕ: 06.02.2020

## 11. ಚಂದ್ರಕಾಂತ್ ಸಿಂದೋಲ್, ವಿಧಾನ ಸಭೆಯ ಮಾಜಿ ಸದಸ್ಯರು

ಹಿರಿಯ ರಾಜಕಾರಣಿ ಹಾಗೂ ವಿಧಾನ ಸಭೆಯ ಮಾಜಿ ಸದಸ್ಯರಾಗಿದ್ದ ಶ್ರೀ ಚಂದ್ರಕಾಂತ ಸಿಂದೋಲ್ ಅವರು ದಿನಾಂಕ:07.02.2020 ರಂದು ನಿಧನ ಹೊಂದಿದ್ದು, ಬಿ.ಕಾಂ., ಹಾಗೂ ಎಲ್.ಎಲ್.ಬಿ ಪದವೀಧರರಾಗಿದ್ದ ಅವರು, ವೃತ್ತಿಯಲ್ಲಿ ವಕೀಲರಾಗಿದ್ದರು. ಅಂಗವಿಕಲರು, ಅನಾಥರು, ಕಾರ್ಮಿಕರು ಹಾಗೂ ಬುಡಕಟ್ಟು ಜನಾಂಗದವರ ಏಳಿಗೆಗಾಗಿ ಹೆಚ್ಚಿನ ಆಸಕ್ತಿವಹಿಸಿದ್ದ ಅವರು ಬೆಂಗಳೂರು ವಿಶ್ವವಿದ್ಯಾಲಯದ ಸೆನೆಟ್‌ನ ಸದಸ್ಯರಾಗಿಯೂ ಕಾರ್ಯನಿರ್ವಹಿಸಿ, 1967ರಲ್ಲಿ ನಾಲ್ಕನೇ ವಿಧಾನಸಭೆಗೆ ಬೀದರ್ ಕ್ಷೇತ್ರದಿಂದ ಆಯ್ಕೆಗೊಂಡು ಸೇವೆ ಸಲ್ಲಿಸಿದ್ದರು.

ಆಧಾರ:ಉದಯವಾಣಿ, ದಿನಾಂಕ:09.02.2020

## 12. ಕಿಶೋರಿ ಬಲ್ಲಾಳ್, ಚಲನಚಿತ್ರ ನಟಿ

ಚಲನಚಿತ್ರದ ಹಿರಿಯ ನಟಿ ಕಿಶೋರಿ ಬಲ್ಲಾಳ್ (82) ದಿನಾಂಕ 18.02.2020 ರಂದು ನಿಧನರಾದರು.

1960ರಲ್ಲಿ ಇವರು "ಇವಳೆಂಥ ಹೆಂಡತಿ" ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದರು. 22 ಸಿನಿಮಾಗಳಲ್ಲಿ ನಟಿಸಿದ್ದರು. ಬಾಲಿವುಡ್ 'ಸ್ವದೇಶ್' ಚಿತ್ರದಲ್ಲಿ ಶಾರೂಖ್ ಖಾನ್ ಜೊತೆ ನಟಿಸಿದ ಹೆಗ್ಗಳಿಕೆ ಅವರದು. ಕನ್ನಡದ ಹಲವು ನಟರುಗಳ ಚಿತ್ರಗಳಲ್ಲಿ ನಟಿಸಿದ್ದ ಇವರು ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು ಹಾಗೂ ಮಲೆಯಾಳಂ ಚಿತ್ರಗಳಲ್ಲಿ ಪೋಷಕ ಕಲಾವಿದೆಯಾಗಿ ಕಾಣಿಸಿಕೊಂಡಿದ್ದರು. ಧಾರಾವಾಹಿ ಹಾಗೂ ವಿವಿಧ ಭಾಷೆಗಳ ಜಾಹೀರಾತುಗಳಲ್ಲಿ ಅಜ್ಜಿ, ಅಮ್ಮನಾಗಿ ನಟಿಸಿದ್ದರು.

ಆಧಾರ:ಉದಯವಾಣಿ, ದಿನಾಂಕ:19.02.2020

## 13. ಆರ್.ಎಸ್.ಭಾಗ್ವತ್ ವಿಧಾನ ಪರಿಷತ್ ಮಾಜಿ ಸದಸ್ಯರು

ವಿಧಾನ ಪರಿಷತ್ ಮಾಜಿ ಸದಸ್ಯ, ಸಹಕಾರಿ ಧುರೀಣ, ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಆರ್.ಎಸ್.ಭಾಗ್ವತ್(89) ದಿನಾಂಕ 20.02.2020ರಂದು ನಿಧನರಾದರು.

ಇವರು ವಕೀಲ ಹಾಗೂ ಪುರಸಭೆ, ಪ್ರಾಧಿಕಾರ ಮತ್ತು ಸಹಕಾರಿ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿರುತ್ತಾರೆ.

ಆಧಾರ:ಉದಯವಾಣಿ, ದಿನಾಂಕ: 21.02.2020

## 14. ಸಿ.ಚನ್ನಿಗಪ್ಪ, ಮಾಜಿ ಸಚಿವರು

ಮಾಜಿ ಸಚಿವ ಸಿ.ಚನ್ನಿಗಪ್ಪ (74) ದಿನಾಂಕ 21.02.2020ರಂದು ನಿಧನರಾದರು. ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದ್ದ ಇವರು ಹೆಚ್.ಡಿ. ದೇವೆಗೌಡರ ಆಪ್ತ ಬಳಗದಲ್ಲಿ ಗುರುತಿಸಿಕೊಂಡು ಸ್ವಗ್ರಾಮ ಭೈರನಾಯಕನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ರಾಜಕೀಯ ಜೀವನ ಪ್ರವೇಶಿಸಿ, ಜೆ.ಡಿ.ಎಸ್.ನಿಂದ ಮೂರು ಬಾರಿ ಕೊರಟಗೆರೆ ಶಾಸಕರಾಗಿ ಆಯ್ಕೆಯಾಗಿದ್ದರು. ಧರ್ಮಸಿಂಗ್ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ಅಬಕಾರಿ ಹಾಗೂ ಅರಣ್ಯ, ಪರಿಸರ ಮತ್ತು ರೇಷ್ಮೆ ಸಚಿವರಾಗಿದ್ದರು.

ಆಧಾರ:ವಿಜಯ ಕರ್ನಾಟಕ, ದಿನಾಂಕ: 22.02.2020

## 15. ಸುಧಾಕರ್ ಚತುರ್ವೇದಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರರು

ಆರ್ಯ ಸಮಾಜದ ಪ್ರವರ್ತಕರಾಗಿ ಧರ್ಮ ಸಂಸರಕ್ಷಕರಾಗಿ ವೇದಗಳಿಗೆ ಭಾಷ್ಯ ಬರೆದ ಸುದಾಕರ್ ಚತುರ್ವೇದಿ ಅವರು ದಿನಾಂಕ: 27.02.2020 ರಂದು ನಿಧನ ಹೊಂದಿದ್ದು, ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ವಿದ್ವಾಂಸರೂ ಹಾಗೂ ಶತಾಯುಷಿಗಳು ಆದ ಅವರು 1897ರ ಏಪ್ರಿಲ್ 20 ರಂದು ಬೆಂಗಳೂರಿನಲ್ಲಿ ಜನಿಸಿದ್ದು, ಹರಿದ್ವಾರದಲ್ಲಿದ್ದ ಗುರುಕುಲದಲ್ಲಿ ಶಿಕ್ಷಣ ಪಡೆದಿದ್ದರು. ಮಹಾತ್ಮ ಗಾಂಧೀಜಿಯವರ ನಿಕಟವರ್ತಿಯಾಗಿದ್ದ ಶ್ರೀಯುತರು ಅವರ ಒಡನಾಟದೊಂದಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ 12 ವರ್ಷಗಳ ಸೆರೆವಾಸ ಅನುಭವಿಸಿದ್ದರು. ಲಾಹೋರ್ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದು, ಕನ್ನಡ, ಸಂಸ್ಕೃತ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳಲ್ಲಿ 50 ಕೃತಿಗಳನ್ನು ರಚಿಸಿದ್ದಾರೆ. 4 ವೇದಗಳ

ಕುರಿತು 20 ಸಂಪುಟಗಳನ್ನು ರಚಿಸಿರುವ ಶ್ರೀಯುತರು ವೇದ ತರಂಗ ಹಾಗೂ ವೇದ ಪ್ರಕಾಸ ಮಾಸ ಪತ್ರಿಕೆಗಳಲ್ಲಿಯೂ ಕಾರ್ಯನಿರ್ವಹಿಸಿದ್ದು, "ಯಂಗ್ ಇಂಡಿಯಾ" ಪತ್ರಿಕೆಯ ವರದಿಗಾರರಾಗಿದ್ದ ವೇಳೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಪ್ರತ್ಯಕ್ಷದರ್ಶಿಯಾಗಿ ವರದಿ ಮಾಡುವ ಜೊತೆಗೆ ಅಂದು ಮಡಿದ ಸಾವಿರಾರು ಹುತಾತ್ಮರ ಅಂತ್ಯಸಂಸ್ಕಾರವನ್ನು ನಡೆಸಿದ್ದರು.

ಆಧಾರ:ಸಂಯುಕ್ತ ಕರ್ನಾಟಕ, ದಿನಾಂಕ:28.02.2020

## 16. ಷ ಶೆಟ್ಟರ್, ಹಿರಿಯ ಸಂಶೋಧಕರು

ಹಿರಿಯ ಸಂಶೋಧಕರಾದ ಷ ಶೆಟ್ಟರ್ ಅವರು ದಿನಾಂಕ:28.02.2020 ರಂದು ನಿಧನ ಹೊಂದಿದ್ದು, ಮೈಸೂರು, ಧಾರವಾಡ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ವ್ಯಾಸಂಗ ಮಾಡಿ, ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, 1978 ರಿಂದ 1995ರವರೆಗೆ ಭಾರತೀಯ ಕಲಾ ಇತಿಹಾಸ ಸಂಸ್ಥೆಯ ನಿರ್ದೇಶಕರಾಗಿ ಇಂಡಿಯನ್ ಕೌನ್ಸಿಲ್ ಆಫ್ ಇಸ್ಟಾರಿಕಲ್ ರಿಸರ್ಚ್‌ನ ಅಧ್ಯಕ್ಷರಾಗಿ, ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ದಕ್ಷಿಣ ಭಾರತ ಶಾಖೆಯ ನಿರ್ದೇಶಕರಾಗಿ ಶಾಸನಗಳ ಅಧ್ಯಯನ ಹಾಗೂ ಭಾಷಾ ಸಂಶೋಧನೆಗೆ ಅಪಾರ ಕಾಣಿಕೆ ನೀಡಿದ್ದರು. ಶ್ರವಣಬೆಳಗೊಳದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಪ್ರಥಮ ಹಳೆಗನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇತಿಹಾಸ ಪ್ರಾಚೀನ ಲಿಪಿಗಳ ಬಗ್ಗೆ ಸಂಶೋಧನೆಯನ್ನು ನಡೆಸಿ, ಶ್ರವಣಬೆಳಗೊಳ, ಸಾವಿಗೆ ಆಹ್ವಾನ, ಶಂಗಂ, ತಮಿಳಗಂ ಮತ್ತು ಕನ್ನಡ ನಾಡು–ನಿಡಿ ಬಾದಾಮಿ ಚಾಲುಕ್ಯತ ಶಾಸನ ಸಾಹಿತ್ಯ, ಸಾವನ್ನು ಅರಸಿ, ಹಳೆಗನ್ನಡ ಲಿಪಿ, ಲಿಪಿಗಾರ, ಲಿಪಿ ವ್ಯವಸಾಯ, ಹಳೆಗನ್ನಡ ಭಾಷೆ, ಭಾಷೆ ಬೆಳವಣಿಗೆ ಮತ್ತು ಭಾಷಾ ಬಾಂಧವ್ಯ ಪ್ರಾಕೃತ ಜಗದ್ವಲಯ ಸೇರಿದಂತೆ ಹಲವಾರು ಸಂಶೋಧನಾ ಕೃತಿಗಳನ್ನು ರಚಿಸಿದ್ದಾರೆ.

ಭಾರತೀಯ ಇತಿಹಾಸ ಅನುಸಂಧಾನ, ಪರಿಷತ್ ದಕ್ಷಿಣ ಭಾರತೀಯ ಇತಿಹಾಸ, ಅನುಸಂಧಾನ ಪರಿಷತ್ ಹಾಗೂ ಕರ್ನಾಟಕ ಇತಿಹಾಸ ಅನುಸಂಧಾನ ಪರಿಷತ್‌ಗಳ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾ ಸಮ್ಮಾನ್, ರಾಜ್ಯೋತ್ಸವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳನ್ನು ಪಡೆದು ಹಳೆಗನ್ನಡ ಮತ್ತು ವಚನ ಸಾಹಿತ್ಯದ ಸಂಶೋಧನೆಯಲ್ಲಿ ಕಾರ್ಯೋನ್ಮುಖರಾಗಿದ್ದರು.

ಆಧಾರ:ಪ್ರಜಾವಾಣಿ ದಿನಾಂಕ:29.02.2020

## 17. ಮಾತೆ ಮಾಣಿಕೇಶ್ವರಿ

ನಡೆದಾಡುವ ದೇವರು ನಿರಾಹಾರಿ ಎಂದೇ ಚಿರಪರಿಚಿತರಾಗಿದ್ದ ಮಾತೆ ಮಾಣಿಕೇಶ್ವರಿ ಅವರು ದಿನಾಂಕ:07.03.2020 ರಂದು ನಿಧನ ಹೊಂದಿದ್ದು, ಸೇಡಂನಲ್ಲಿ ಜನಸಿದ್ದ ಅವರು ಸುಕ್ಷೇತ್ರ ಯಾನಾಗುಂದಿ ಮಾಣಿಕ ಗಿರಿಯನ್ನು ತಪೋಭೂಮಿಯನ್ನಾಗಿ ಮಾಡಿಕೊಂಡು ಗುಹೆಯೊಳಗೆ ವಾಸವಿದ್ದು, ಪ್ರತಿ ಶಿವರಾತ್ರಿಯಂದು ಗವಿಯೋಳಗಿಂದ ಹೊರಬಂದು ಭಕ್ತರಿಗೆ ದರ್ಶನ ನೀಡುತ್ತಿದ್ದರು. ಕರ್ನಾಟಕ, ತೆಲಂಗಾಣ, ಆಂಧ್ರ ಸೇರಿದಂತೆ ದೇಶದ ಮೂಲೆ ಮೂಲೆಗಳಿಲ್ಲಿ ಭಕ್ತರನ್ನು ಹೊಂದಿದ್ದ ಮಾತೆ ಮಾಣೀಕೇಶ್ವರಿ ಅವರ ಹೆಸರಿನಲ್ಲಿ ನೂರಾರೂ ಮಠಗಳು ಕಾರ್ಯನಿರ್ವಹಿಸುತ್ತಿವೆ. ಅಹಿಂಸೆಯ ಪ್ರತಿಪಾದಕರಾಗಿದ್ದ ಮಾತೆಯವರು ಸರ್ವಧರ್ಮ ಸಹಿಷ್ಣುತೆಯನ್ನು ಕ್ರಿಯಾತ್ಮಕವಾಗಿ ಆಚರಿಸುತ್ತಾ ಆಧ್ಯಾತ್ಮಕ್ಕೆ ಹೊಸ ಭಾಷ್ಯವನ್ನು ಬರೆದಿದ್ದರು.

ಆಧಾರ:ವಿಜಯವಾಣಿ, ದಿನಾಂಕ:08.03.2020.

## 18. ಹಂಸರಾಜ್ ಭಾರದ್ವಾಜ್, ಮಾಜಿ ರಾಜ್ಯಪಾಲರು

ಕರ್ನಾಟಕದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ ಹಂಸರಾಜ್ ಭಾರದ್ವಾಜ್ (82) ದಿನಾಂಕ 08.03.2020ರಂದು ನಿಧನರಾದರು.

ಕಾಂಗ್ರೆಸ್‌ನ ಕಟ್ಟಾಳು ಎನಿಸಿದ್ದ ಅವರು 2009 ರಿಂದ 2014ರವರೆಗೆ ಕರ್ನಾಟಕದ ರಾಜ್ಯಪಾಲರಾಗಿದ್ದರು. ಅಲ್ಪಕಾಲ ಕೇರಳದ ರಾಜ್ಯಪಾಲರಾಗಿ ಹೆಚ್ಚುವರಿ ಜವಾಬ್ದಾರಿಯನ್ನು ನಿಭಾಯಿಸಿದ್ದರು. 1982ರಲ್ಲಿ ಮೊದಲ ಬಾರಿಗೆ ರಾಜ್ಯ ಸಭೆ ಪ್ರವೇಶಿಸಿದ ಇವರು 1984ರ ಡಿಸೆಂಬರ್ 31 ರಿಂದ 1989ರ ನವೆಂಬರ್‌ವರೆಗೆ ಕೇಂದ್ರ ಕಾನೂನು ಖಾತೆ ಸಹಾಯಕ ಸಚಿವರಾಗಿ, ಬಳಿಕ 2004ರ ಮೇಯಿಂದ 2009ರ ಮೇ ವರೆಗೆ ಕೇಂದ್ರ ಕಾನೂನು ಸಚಿವರಾಗಿದ್ದರು.

ಶ್ರೀಯುತರು ಕನ್ನಡ ಕಲಿಕೆಗೂ ಆಸಕ್ತಿ ವಹಿಸಿದ್ದು, ವಿದ್ವಾಂಸ ಮತ್ತೂರು ಕೃಷ್ಣಮೂರ್ತಿಯವರಿಂದ ಕನ್ನಡ ಕಲಿತರು.

ಆಧಾರ–ವಿಜಯ ಕರ್ನಾಟಕ, ದಿನಾಂಕ: 09.03.2020

**19. ಡಾ: ಪಾಟೀಲ ಪುಟ್ಟಪ್ಪ , ಹಿರಿಯ ಪತ್ರಕರ್ತ, ಲೇಖಕ ಹಾಗೂ ಕನ್ನಡಪರ ಹೋರಾಟಗಾರ**

ಮೊನಚು ಬರಹಗಳಿಂದ ಪ್ರಸಿದ್ಧರಾಗಿದ್ದ ಹಿರಿಯ ಪತ್ರಕರ್ತ, ಲೇಖಕ ಹಾಗೂ ಕನ್ನಡಪರ ಹೋರಾಟಗಾರ ಡಾ:ಪಾಟೀಲ ಪುಟ್ಟಪ್ಪ ಅವರು ದಿನಾಂಕ 16.03.2020ರಂದು ನಿಧನರಾದರು.

ಅವರ ಕನ್ನಡ ಭಾಷೆ ಮೇಲಿನ ಪ್ರೀತಿ, ನೆಲ, ಜಲದ ಮೇಲಿನ ಕಾಳಜಿ ಮತ್ತು ಬದ್ಧತೆ ಪ್ರಶ್ನಾತೀತವಾದದ್ದು. ಕರ್ನಾಟಕ ರಾಜ್ಯೋತ್ಸವ, ಹಂಪಿ ಕನ್ನಡ ವಿಶ್ವವಿದ್ಯಾಲಯದ 'ನಾಡೋಜ', ಟಿಎಸ್‌ಆರ್ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ಕನ್ನಡ ಸಾಹಿತ್ಯ ಪರಿಷತ್ ಗೌರವ ಸದಸ್ಯತ್ವ ಹಾಗೂ 2003ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಆಧಾರ:ಪ್ರಜಾವಾಣಿ, ದಿನಾಂಕ: 17.03.2020

# ಭಾಗ–11

# ಪ್ರಮುಖ ಲೇಖನಗಳು

## 1. ನೀರು, ರೈತ, ಉದ್ಯಮದ ಬೆಳವಣಿಗೆಯಿಂದ ವಿಕಾಸ ಸಾಧ್ಯ

ನೀರು, ಕೃಷಿ, ಕೈಗಾರಿಕೆ ಈ ಮೂರು ಸಂಗತಿಗಳು ಒಂದಕ್ಕೊಂದು ಪೂರಕವಾಗಿವೆ. ಈ ಮೂರರಲ್ಲಿ ಯಾವುದಾದರೂ ಒಂದನ್ನೆ ಬೇರ್ಪಡಿಸಿದರೂ ನಮ್ಮ ಪ್ರಗತಿ ಸಾಧ್ಯವಿಲ್ಲ. ಒಂದು ನಾಡು ಸಮೃದ್ಧಿಯಾಗಬೇಕಾದರೆ ಇವು ಮೂಲ ಅಂಶಗಳು. ನೀರಿಲ್ಲದ, ಕೃಷಿ ಇಲ್ಲದ, ಕೈಗಾರಿಕೆಗಳಿಲ್ಲದ ದೇಶವನ್ನು ಊಹಿಸಿಕೊಳ್ಳುವುದು ಸಾಧ್ಯವಿಲ್ಲ. ಇನ್ನು ಭೂಮಿಯು ಶೇ.75 ರಷ್ಟು ನೀರಿನಿಂದ ಆವೃತವಾಗಿದ್ದರೂ ಮಾನವನ ದಿನಬಳಕೆಗೆ ದೊರೆಯುವ ಸಿಹಿ ನೀರಿನ ಪ್ರಮಾಣ ಅತ್ಯಂತ ಕಡಿಮೆ ಪ್ರಮಾಣವಾಗಿದೆ. ಒಟ್ಟು ದೊರೆಯುವ ನೀರಿನಲ್ಲಿ ಸಮುದ್ರದ ನೀರಿನ ಪ್ರಮಾಣವೆ ಶೇ.97.20 ಇದೆ., ಉಳಿದ ಶೇ.2.80ರಷ್ಟು ನೀರು ಮಾತ್ರ ಮಾನವನ ದಿನನಿತ್ಯದ ಬಳಕೆಗೆ ದೊರೆಯುತ್ತದೆ, ಈ ಶೇ.2.8 ನೀರಿನಲ್ಲಿ ಶೇ.85.3 ರಷ್ಟು ನೀರು ಕೃಷಿಗೆ ಬಳಕೆಯಾದರೆ, ಶೇ.6.5ರಷ್ಟು ನೀರು ಕುಡಿಯಲು ಹಾಗೂ ಗೃಹ ಬಳಕೆಗೆ ಉಪಯೋಗವಾಗುತ್ತಿದೆ. ಶೇ.1.3 ರಿಂದ 1.5ರಷ್ಟು ನೀರು ಉದ್ಯಮಕ್ಕೆ ಹಾಗೂ ಶೇ.0.30ರಷ್ಟು ನೀರು ವಿದ್ಯುತ್ ಉತ್ಪಾದನೆಗೆ ಬಳಕೆಯಾಗುತ್ತಿದೆ. ನೀರು ಸದ್ಬಳಕೆ ನಮ್ಮ ಕಾಳಜಿಯಾಗಬೇಕು. ಇಸ್ರೇಲ್ ಎಂಬ ಅಂಗೈಯಗಲದ ದೇಶದ ನೀರಿನ ಸದ್ಬಳಕೆಯ ಯಶೋಗಾಥೆ ಇಡೀ ವಿಶ್ವಕ್ಕೆ ಮಾದರಿಯಾಗಿದೆ, ನೀರಿನ ಸದ್ಬಳಕೆ, ಆಧುನಿಕ ಕೃಷಿ, ಕೈಗಾರಿಕಾ ವಿಕಾಸ ಹೀಗೆ ಈ ಮೂರರಲ್ಲೂ ಕ್ರಾಂತಿಯನ್ನು ಮಾಡಿದ ಈ ಪುಟ್ಟ ದೇಶ ಇಡೀ ಜಗತ್ತಿಗೆ ಆಹಾರ ಪೂರೈಸುವಷ್ಟು ದೊಡ್ಡದಾಗಿ ಬೆಳೆದಿರುವುದು ಸಣ್ಣ ಸಾಧನೆಯಲ್ಲ. ನೀರು, ಕೃಷಿ, ಕೈಗಾರಿಕೆ ಇವುಗಳಲ್ಲಿ ಮೂಲತತ್ವಗಳನ್ನಾಗಿಸಿಕೊಂಡು, ದೇಶ ಕಟ್ಟಿದರೆ ಎಂತಹ ಬಲಾಢ್ಯವಾಗಿ ನಿಲ್ಲಬಹುದು ಎಂಬುದಕ್ಕೆ ಇಸ್ರೇಲ್ ಸ್ಪಷ್ಟ ಉದಾಹರಣೆಯಾಗಿದೆ. ಇಸ್ರೇಲ್ ಮಾತ್ರವಲ್ಲ ಅಮೆರಿಕ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಫಿನ್‌ಲ್ಯಾಂಡ್ ನಂತಹ ಶಕ್ತಿಶಾಲಿಗಳ ರಾಷ್ಟ್ರಗಳ ಕೃಷಿ ಪದ್ಧತಿ, ನೀರಿನ ನಿರ್ವಹಣೆ, ಕೈಗಾರಿಕಾ ಬೆಳವಣಿಗೆ ಈ ದೇಶಗಳನ್ನು ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿಸಿವೆ.

ಭಾರತ ವಿಶ್ವದ ಅತೀ ಪ್ರಾಚೀನ ಹಾಗೂ ಜಗತ್ತಿನ 7ನೇ ಅತಿ ದೊಡ್ಡ ಭೌಗೋಳಿಕ ಪ್ರದೇಶವನ್ನು ಹೊಂದಿರುವ ರಾಷ್ಟ್ರ. ಅಷ್ಟೇ ಅಲ್ಲ ಜಗತ್ತಿನ ಅತಿ ದೊಡ್ಡ ಫಲವತ್ತಾದ ಭೂಮಿಯನ್ನು ಹಾಗೂ ಅತಿ ಹೆಚ್ಚು ಜನಸಂಖ್ಯೆಯನ್ನು ಭಾರತ ಹೊಂದಿದೆ. ಪ್ರತಿ 7 ಜನರಲ್ಲಿ ಒಬ್ಬ ಭಾರತೀಯರು ಇರುತ್ತಾರೆ. ಹೀಗಾಗಿ ನನ್ನ ಪ್ರಕಾರ ನಾವೇ ವಿಶ್ವದ ಅತಿ ದೊಡ್ಡ ಸಂಪನ್ಮೂಲ. ಒಂದು ಕ್ಷಣ ಯೋಚಿಸಿ. ಅತಿ ದೊಡ್ಡ ಫಲವತ್ತಾದ ಭೂಮಿ ನಮ್ಮದು. ಅತಿ ಹೆಚ್ಚು ದುಡಿಯುವ ಕೈಗಳು ಭಾರತದಲ್ಲಿವೆ. ಗಂಗಾ, ಯಮುನಾ, ಬ್ರಹ್ಮಪುತ್ರ, ನರ್ಮದಾ, ಸಿಂಧು, ಕಾವೇರಿ, ಕೃಷ್ಣಾ, ಗೋದಾವರಿ ಸೇರಿದಂತೆ ಹಿಮಾಲಯ ಮತ್ತು ಪಶ್ಚಿಮ ಘಟ್ಟಗಳಲ್ಲಿ ಹುಟ್ಟುವ ಅಸಂಖ್ಯಾತ ನದಿಗಳು ಈ ದೇಶದಲ್ಲಿ ನರನಾಡಿಗಳಂತೆ ಹರಿದಾಡಿವೆ. ಈ ಮಣ್ಣನ್ನು ಪಾವನಗೊಳಿಸಿವೆ. ಹೊಸ ಬಗೆಯ ನೀರಿನ ಸದ್ಬಳಕೆಯನ್ನು ಮಾಡಿ ನೀರಾವರಿ ಕ್ಷೇತ್ರವನ್ನು ವೃದ್ಧಿಸಿ ಆಧುನಿಕ ಕೃಷಿ ಪದ್ಧತಿಯನ್ನು ಉತ್ತೇಜಿಸಿ, ಕೃಷಿಗೆ ಪೂರಕ ಮಾರುಕಟ್ಟೆಯನ್ನು ಒದಗಿಸುವ ಕಾರ್ಖಾನೆಗಳು ಬೆಳೆದು ದುಡಿಯುವ ಕೈಗಳಿಗೆ ಉದ್ಯೋಗ ನೀಡಿದರೆ ನಮ್ಮ ದೇಶದ ಅಭಿವೃದ್ಧಿ ವೇಗವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.

ಕರ್ನಾಟಕದಲ್ಲಿ ಒಟ್ಟು 1,91,976 ಚ.ಕಿ.ಮೀ. ವಿಸ್ತೀರ್ಣದ ಭೂಮಿ ಇದೆ. ಅದರಲ್ಲಿ 121.6 ಲಕ್ಷ ಹೆಕ್ಟೇರ್ ಭೂಮಿ ಯೋಗ್ಯವಾಗಿದೆ. ಈ ಕೃಷಿ ಭೂಮಿಯಲ್ಲಿ 35.36 ಲಕ್ಷ ಹೆಕ್ಟೇರ್‌ಗೆ ಮಾತ್ರ ಇಲ್ಲಿಯವರೆಗೂ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಮುನೀರಾಬಾದ್ ಕಾಡಾ ವ್ಯಾಪ್ತಿಯಲ್ಲಿ ತುಂಗಭದ್ರಾ ಜಲಾಶಯದಿಂದ 4.6 ಲಕ್ಷ ಹೆಕ್ಟೇರ್ ಮಲಪ್ರಭಾ ಮತ್ತು ಘಟಪ್ರಭಾ ಕಾಡಾ ವ್ಯಾಪ್ತಿಯಲ್ಲಿ 6.50 ಲಕ್ಷ ಹೆಕ್ಟೇರ್, ಭೀಮರಾಯನಗುಡಿ ಕಾಡಾ ವ್ಯಾಪ್ತಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯಡಿ 6.48 ಲಕ್ಷ ಹೆಕ್ಟೇರ್ ಭದ್ರಾ ಮೇಲ್ದಂಡೆ ಯೋಜನೆಯಡಿ 2.6 ಲಕ್ಷ ಹೆಕ್ಟೇರ್. ಕಾವೇರಿ ಜಲಾನಯನ ಪ್ರದೇಶದಲ್ಲಿ 7.0 ಲಕ್ಷ ಹೆಕ್ಟೇರ್ ಹಾಗೂ ನೀರಾವರಿ ವಲಯ ವ್ಯಾಪ್ತಿಯಲ್ಲಿ 1.45 ಲಕ್ಷ ಹೆಕ್ಟೇರ್ ನೀರಾವರಿಗೆ ಒಳಪಟ್ಟಿದೆ.

2018 ಮತ್ತು 2019ರ ಬರ ಮತ್ತು ನೆರೆಯಿಂದಾಗಿ ಕರ್ನಾಟಕ ರಾಜ್ಯದಲ್ಲಿ ಒಟ್ಟು 32.325 ಕೋಟಿ ರೂಪಾಯಿಗಳಷ್ಟು ಮೊತ್ತದ ಬೆಳೆ, ಮನೆ, ಆಸ್ತಿ ಸಾರ್ವಜನಿಕ ಕಟ್ಟಡಗಳು ನಷ್ಟವಾಗಿದೆ ಎಂದು ಕರ್ನಾಟಕ ಸರ್ಕಾರ ಅಂದಾಜಿಸಿದೆ. ಹೀಗಾಗಿ ಬರ ಮತ್ತು ನೆರೆಯಿಂದ ಸಂಕಷ್ಟಕ್ಕೆ ಒಳಗಾದ ರೈತನಿಗೆ ಆಸರೆಯಾಗಲು ನಮ್ಮ

ನಿರಾಣಿ ಉದ್ಯಮ ಸಮೂಹ ಸಂಸ್ಥೆಯ 3 ಸಕ್ಕರೆ ಕಾರ್ಖಾನೆಗಳ ರೈತರಿಗೆ ಅತ್ಯುತ್ತಮ ಬೆಲೆಯನ್ನು ಘೋಷಿಸಿದೆ. ಅದರಂತೆ ಹಣವನ್ನು ಅತಿ ಶೀಘ್ರದಲ್ಲೆ ಬಿಡುಗಡೆ ಮಾಡಲಾಗುವುದು.

ನಮ್ಮ ದೇಶದ ಕೃಷಿ ಆಸಕ್ತಿ ಕುರಿತು ಖಾಸಗಿ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಹಲವಾರು ಭಯಾನಕ ವಿಷಯಗಳು ನಮ್ಮೆಲ್ಲರನ್ನು ಆತಂಕಕ್ಕೆ ತಳ್ಳಿದೆ. ಸಮೀಕ್ಷೆಯ ಪ್ರಕಾರ ದಿನವೊಂದಕ್ಕೆ 2000 ಜನರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಕೃಷಿಯಲ್ಲಿ ತೊಡಗಿಸಿಕೊಂಡಿರುವವರಲ್ಲಿ ಶೇ.40ರಷ್ಟು ಜನರು ಪರ್ಯಾಯ ವ್ಯವಸ್ಥೆ ದೊರೆತರೆ ಬೇರೆ ವೃತ್ತಿಯಲ್ಲಿ ತೊಡಗಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಹೀಗೆ ಮುಂದುವರೆದರೆ, ವಿಶ್ವದ ಅತಿ ದೊಡ್ಡ ಜನಸಂಖ್ಯೆ ಹೊಂದಿದ ನಮ್ಮ ದೇಶದ ಆಹಾರ ಉತ್ಪಾದನೆ ಹಾಗೂ ದೇಶದ ಭದ್ರತೆ ಕುರಿತು ಚಿಂತಿಸಿದರೆ ತಲ್ಲಣವಾಗುತ್ತದೆ. ಇದಕ್ಕೆ ಮುಖ್ಯ ಕಾರಣ ನಮ್ಮ ಸರ್ಕಾರಗಳು ವ್ಯವಸ್ಥಿತವಾದ ಕೃಷಿ ನೀತಿಯನ್ನು ರೂಪಿಸುವಲ್ಲಿ ಎಡವಿರುವುದು ನಮ್ಮ ನಗರೀಕರಣದ ವ್ಯಾಮೋಹದಿಂದ. ಹಳ್ಳಿಗಳಿಂದ ಹಾಗೂ ಕೃಷಿಯಿಂದ ದೂರವಾಗುತ್ತಿದ್ದಾರೆ. ಕೃಷಿ ಹಾಗೂ ಹಳ್ಳಿಗಳು ಉಳಿದರೆ ಮಾತ್ರ ಭಾರತ ಉಳಿಯುತ್ತದೆ ಮತ್ತು ಬೆಳೆಯುತ್ತದೆ.

ಕೃಷಿ ಒಂದು ಲಾಭದಾಯಕ ಉದ್ಯಮವಾಗಿ ಬೆಳವಣಿಗೆಯಾಗಬೇಕಾದರೆ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಆಗಬೇಕು. ಕೃಷಿಗೆ ಪೂರಕ ಮಾರುಕಟ್ಟೆ ಸ್ಥಳೀಯ ಮಟ್ಟದಲ್ಲಿಯೇ ದೊರೆಯಬೇಕು. ಹೀಗಾಗಿ ಕೃಷಿ ಆಧಾರಿತ ಕೈಗಾರಿಕಾ ವಲಯಗಳ ವಿಸ್ತರಣೆಯಾಗಬೇಕು. ಹೈನುಗಾರಿಕೆ, ಸಕ್ಕರೆ, ಕಾಟನ್, ರೈಸ್ ಮಿಲ್, ಜ್ಯೂಸ್ ಇಂಡಸ್ಟ್ರಿ, ಆಯಿಲ್ ಮಿಲ್, ಫುಡ್ ಪ್ರಾಡಕ್ಟ್, ಕೋಳಿ–ಕುರಿ ಸಾಕಾಣಿಕೆ ಸೇರಿಂತೆ ಕಿರು ಹಾಗೂ ಮಧ್ಯಮ ಕೈಗಾರಿಕೆಗಳ ವಿಕಾಸ ಕೃಷಿಗೆ ಲಾಭವನ್ನು ತಂದುಕೊಡುತ್ತದೆ. ಮೈನಿಂಗ್, ಆಟೋಮೊಬೈಲ್, ಐಟಿ ಸೇರಿದಂತೆ ಉಳಿದ ಉದ್ಯಮಗಳಲ್ಲಿ ಹಣಕಾಸಿನ ವಹಿವಾಟು ಹಾಗೂ ಹಣ ವರ್ಗಾವಣೆ ಮಾಡಬಹುದು. ಆದರೆ, ಹೊಸ ಹಣವನ್ನು ಸೃಷ್ಟಿಸುವ ಹಾಗೂ ಆರ್ಥಿಕತೆಯನ್ನು ಸದೃಢಗೊಳಿಸುವ ಶಕ್ತಿ ಇರುವುದು ಕೃಷಿ ಮತ್ತು ಕೃಷಿ ಆಧಾರಿತ ಕೈಗಾರಿಕರಣಕ್ಕೆ ಮಾತ್ರ. ಹೀಗಾಗಿ ಇಂದಿನ ವ್ಯವಸ್ಥೆ ಮತ್ತು ಸರಕಾರಗಳಿಗೆ ರೈತ ಬಂಧುಗಳ ಪರವಾಗಿ ನೀಡುವ ಸ್ಪಷ್ಟ ಸಂದೇಶ ಏನೆಂದರೆ ಈ ದೇಶದ ಮೂಲ ಉದ್ಯೋಗ ವ್ಯವಸಾಯ. ಶೇ.70ರಷ್ಟು ಕುಟುಂಬಗಳು ಕೃಷಿ ಆಧಾರಿತ ಅರ್ಥವ್ಯವಸ್ಥೆಯ ಅಡಿಯಲ್ಲಿ ಬರುತ್ತಾರೆ. ಅವರೆಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಏಳಿಗೆಗೆ ಶ್ರಮಿಸಿ. ದೇಶ ಅಭಿವೃದ್ಧಿ ಪಥದತ್ತ ಸಾಗುತ್ತದೆ. ಆಗ ನಮ್ಮ ದೇಶದ ಜಿಡಿಪಿ ಇಳಿಕೆಯಾಗಿದೆ ಎಂದು ಕೊರಗುವ ಪ್ರಮೇಯವೇ ಬರುವುದಿಲ್ಲ.!

ರೈತನೇ ನಮ್ಮೆಲ್ಲರ ಪಾಲಿನ ಸೂಪರ್ ಸ್ಟಾರ್. ಅವನ ದುಡಿಮೆ, ಬೆವರಿನಿಂದಲೇ ಇಡೀ ಜಗತ್ತಿನ ಬೆಳಕು. ಅದಕ್ಕೆ ನಮ್ಮ ಹಿರಿಯರು ಹೇಳಿದ್ದು 'ಒಕ್ಕಲಿಗ ಒಕ್ಕದಿದ್ದರೆ ಜಗವೆಲ್ಲ ಬಿಕ್ಕುವುದು, ಒಕ್ಕಿದರೆ ಜಗವೆಲ್ಲ ನಕ್ಕು ನಲಿವುದು' ಒಂದು ತುತ್ತು ಅನ್ನದ ಹಿಂದೆ ರೈತನ ಶ್ರಮದ ಸಾಗರವೇ ಇದೆ. ಅದಕ್ಕೆ ಲಾಲ್ ಬಹದ್ದೂರ್ ಶಾಸ್ತ್ರೀ 'ಜೈ ಜವಾನ್, ಜೈ ಕಿಸಾನ್ ಎಂದು ಹೇಳಿದರು. 21ನೇ ಶತಮಾನದ ಅವಶ್ಯಕತೆಯನ್ನು ಅರಿತು ಅಟಲ್‌ಜಿ ಮುಂದುವರೆದು 'ಜೈಜವಾನ್, ಜೈ ಕಿಸಾನ್ ಜೈ ವಿಜ್ಞಾನ'ಎಂದು ಹೇಳಿದರು. ನಮ್ಮ ಸೈನಿಕ ಮತ್ತು ರೈತ ಸಧೃಢನಾದರೆ ಮಾತ್ರ ದೇಶ ಸಶಕ್ತವಾಗಲು ಸಾಧ್ಯ. ದಿನದಿಂದ ದಿನಕ್ಕೆ ನೀರಿನ ಅವಶ್ಯಕತೆ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ 21ನೇ ಶತಮಾನದ ವಿಜ್ಞಾನವನ್ನು ಉಪಯೋಗಿಸಿಕೊಂಡು ಹರಿಯುವ ನೀರಿನ ಸದ್ಬಳಕೆ ಮಾಡಿಕೊಂಡು ಕೃಷಿಗೆ ಆಧುನಿಕತೆಯ ಸ್ಪರ್ಶ ನೀಡಿ ರೈತ ಬೆಳೆದ ಬೆಳೆಗಳಿಗೆ ಕೈಗಾರಿಕೆ ಮೂಲಕ ಮಾರುಕಟ್ಟೆ ಒದಗಿಸುವುದು. ನಮ್ಮನ್ನಾಳುವವರ ಜವಾಬ್ದಾರಿಯಾಗಿರಬೇಕು.

ಕೃಷಿ ಕೇವಲ ಒಂದು ಕುಟುಂಬದ ಕೆಲಸವಾಗದೆ ಒಂದು ಉದ್ಯಮವಾಗಿ ರೂಪುಗೊಳ್ಳಬೇಕು. ಅದೊಂದು ಸಾಮಾನ್ಯ ಕೂಲಿ ಕೆಲಸ ಎಂಬ ಜಿಜ್ಞಾಸೆಯಿಂದ ಹೊರಬಂದು ಅದಕ್ಕೆ ಒಂದು ವೃತ್ತಿ ಪರತೆಯನ್ನು ತುಂಬಬೇಕು. ವ್ಯವಸಾಯ ಅನಕ್ಷರಸ್ಥರು ಶಾಲೆ ಬಿಟ್ಟ ಉದ್ಯೋಗವಾಗದೆ, ಕೃಷಿಗಾಗಿಯೇ ಹೊಸದನ್ನು ಕಲಿತು ಕೃಷಿಯನ್ನು ಉದ್ಯಮವನ್ನಾಗಿಸುವ ಗಟ್ಟಿತನ ನಮ್ಮಲ್ಲಿ ಬರಬೇಕು. ಮುಧೋಳ ಪಕ್ಕದ ಸೊರಗಾಂವ ಗ್ರಾಮದ ಯುವಕ ಸಿಎ ಪೂರ್ಣಗೊಳಿಸಿ ಮಹಾನಗರಗಳಲ್ಲಿ ದೊಡ್ಡ ಉದ್ಯೋಗದಲ್ಲಿ ತೊಡಗಿಕೊಳ್ಳದೆ ಹಳ್ಳಿಗೆ ಮರಳಿ ಕೃಷಿಯಲ್ಲಿ ತೊಡಗಿಸಿಕೊಂಡು ತನ್ನ ಜಮೀನಿನಲ್ಲೆ ಪುಟ್ಟ ಇಸ್ರೇಲ್ ಸೃಷ್ಟಿಸಿರುವುದು ವಿಶೇಷ ಸಂಗತಿ. ಇದು ನಮ್ಮೆಲ್ಲ ಯುವಕರಿಗೆ ಮಾದರಿಯಾಗಲಿ.

1977ರಲ್ಲಿ ಕರ್ನಾಟಕ ಸರ್ಕಾರ ಹಿಡಕಲ್ ಡ್ಯಾಂ ನಿರ್ಮಿಸಿತು. ಅದಕ್ಕೂ ಮುಂಚೆ ಬ್ರಿಟಿಷರು ಕಟ್ಟಿದ ಧೂಪದಾಳ ಬ್ಯಾರೇಜ್ ಘಟಪ್ರಭ ಎಡದಂಡೆ ಕಾಲುವೆಯ ಮುಖಾಂತರ ನಮ್ಮ ನೆಲವನ್ನು ಹಸಿರನ್ನಾಗಿಸಿತು. ಕೃಷ್ಣಾ ನದಿಗೆ ಕಟ್ಟಿದ ಆಲಮಟ್ಟಿ ಜಲಾಶಯ ಉತ್ತರ ಕರ್ನಾಟಕ ಆರು ಜಿಲ್ಲೆಗಳಿಗೆ ಬದುಕನ್ನು ರೂಪಿಸಿಕೊಟ್ಟಿದೆ. ಯು.ಕೆ.ಪಿ. 3ನೇ ಹಂತದ ಕಾಮಗಾರಿ ಪೂರ್ಣಗೊಂಡರೆ, ಕರ್ನಾಟಕದ ಪಾಲಿನ ಕೃಷ್ಣೆಯ ನೀರಿನ ಸಂಪೂರ್ಣ ಬಳಕೆ ಮಾಡಿದಂತಾಗುತ್ತದೆ. ಈ ಮೂಲಕ ಆ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಒಂದು ಪ್ರದೇಶದ ಅಭಿವೃದ್ಧಿಗೆ ನೀರಾವರಿ ಯೋಜನೆಗಳು ಮತ್ತು ಕೈಗಾರಿಕೆಗಳು ಬಹುದೊಡ್ಡ ಪಾತ್ರ ವಹಿಸುತ್ತವೆ ಎಂಬುದನ್ನು ಸಾಕ್ಷಾತ್ಕರಿಸಲು ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಅವಕಾಶಗಳಿವೆ. ದಕ್ಷಿಣಕ್ಕೆ ಹೋಲಿಸಿದರೆ ಉತ್ತರದಲ್ಲಿ ಬಹುಬೇಡಿಕೆಯ ಹಾಗೂ ಅತಿ ದೊಡ್ಡ ಕೃಷಿ ಭೂಮಿ ಇದೆ. ಕೃಷ್ಣೆಯ ಸಂಪೂರ್ಣ ಬಳಕೆ ಘಟಪ್ರಭಾ ಮತ್ತು ಮಲಪ್ರಭಾ ನದಿಗಳ ಸಮೃದ್ಧತೆಗಾಗಿ ಪಶ್ಚಿಮ ಘಟ್ಟಗಳಲ್ಲಿ ಹುಟ್ಟುವ ಕಾಳಿ ನದಿ ನೀರಿನ ಬಳಕೆ ತುಂಗಭದ್ರೆಯ ಉಪನದಿ ವರದಾ ನದಿಗೆ ಶರಾವತಿ ನೀರಿನ ಬಳಕ ತುಂಗಭದ್ರ ಡ್ಯಾಂ ಪುನಶ್ಚೇತನ ಮುಂತಾದ ಕಾರ್ಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಉತ್ತರ ಕರ್ನಾಟಕದ ಎಲ್ಲಾ ನೀರಾವರಿ ಯೋಜನೆಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಬೇಕು.

ಮೈಸೂರು ಮಹಾರಾಜರು ಕೆಆರ್‌ಎಸ್ ಜಲಾಶಯ ನಿರ್ಮಾಣ ಮಾಡಿದ್ದರಿಂದ ಮಂಡ್ಯ ಮೈಸೂರು ಭಾಗದ ಒಣ ಬೇಸಾಯ ಭೂಮಿಗಳು ಸಮೃದ್ಧವಾದವು. ರೈತರು ಕಬ್ಬು ಬೆಳೆಯಲು ಪ್ರಾರಂಭಿಸಿದರು. ಬೆಳೆದ ಕಬ್ಬಿಗೆ ಮಾರುಕಟ್ಟೆ ಒದಗಿಸಲು ಕಷ್ಟವಾದಾಗ ಬ್ರಿಟಿಷ್ ಅಧಿಕಾರಿ ಕೊಲ್ಮಾನ್, ಮಹಾರಾಜರು ಹಾಗೂ ಸ್ಥಳೀಯರ ಸಹಕಾರದಿಂದ ಮೈಶುಗರ್ ಕಾರ್ಖಾನೆ ಆರಂಭಿಸಿದರು. ಮಹಾರಾಷ್ಟ್ರದಲ್ಲಿ ವಸಂತ ದಾದಾ ಪಾಟೀಲರು ಸಾಂಗ್ಲಿ, ಕೊಲ್ಹಾಪುರ, ಕರಾಡ ಜಿಲ್ಲೆಗಳನ್ನು ಸಂಪೂರ್ಣ ನೀರಾವರಿಗೆ ಒಳಪಡಿಸಿ ರೈತರ ಅನುಕೂಲಕ್ಕೆ ಸಕ್ಕರೆ ಕಾರ್ಖಾನೆಯನ್ನು ಆರಂಭಿಸಿದರು. ಶರತ್ ಪವಾರರು ಸಾತಾರ, ಕರಾಡ ಭಾಗದಲ್ಲಿ ನೀರಾವರಿ ಸೌಕರ್ಯ ನೀಡಿ ಸಕ್ಕರೆ ಕಾರ್ಖಾನೆ ಕಟ್ಟಿದರು. ಲಾತೂರು ನಾದೇಂಡ್ಲ ಜಿಲ್ಲೆಯಲ್ಲಿ ವಿಲಾಸರಾವ್ ದೇಶ್ ಮುಖ್ ಮಾಂಜ್ರಾ ಜಲಾಶಯ ಹಾಗೂ ವಾಜರಖೇಡ. ಲಾಖ್ರಾ, ನಾಗಝುರಿ, ಸಾಯ್, ಜವಳ ಬ್ಯಾರೇಜ್ ಸ್ಥಾಪಿಸಿ ರೈತರ ಅನುಕೂಲಕ್ಕಾಗಿ ವಿಕಾಸ್ ಗ್ರೂಪ್ ನಿಂದ 8 ಸಕ್ಕರೆ ಕಾರ್ಖಾನೆ ತೆರೆದಿದ್ದಾರೆ. ಅದೇ ರೀತಿಯಲ್ಲಿ ನಮ್ಮ ಜಿಲ್ಲೆಯಲ್ಲಿ ಸಹೋದರ ಮುರುಗೇಶ್ ಆರ್. ನಿರಾಣಿಯವರು ಎರಕಲ್ ಏತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಿ ಬಾದಾಮಿ ತಾಲ್ಲೂಕಿನಲ್ಲಿ 15.334 ಹೆಕ್ಟೇರ್ ಭೂ ಪ್ರದೇಶಕ್ಕೆ ನೀರಾವರಿ ಯೋಜನೆ ಕಲ್ಪಿಸಿ ಎಂಆರ್‌ಎಲ್ ಕೇನ್ ಪವಾರ್ ಲಿ., ಕಾರ್ಖಾನೆ ಕಟ್ಟಿದ್ದಾರೆ. ಈ ಮೂಲಕ ಕೃಷಿ ಕೈಗಾರಿಕೆ ಎಂಬ ಸೂತ್ರದಡಿ ತಮ್ಮ ಕ್ಷೇತ್ರವನ್ನು ಸಂಪೂರ್ಣ ನೀರಾವರಿಗೆ ಒಳಪಡಿಸುವ ಸಂಕಲ್ಪದಡಿ ಕಾರ್ಯ ಪ್ರವೃತ್ತರಾಗಿದ್ದಾರೆ. ಕೆ.ಎಲ್.ರಾವ್, ಸರ್.ಎಂ.ವಿಶ್ವೇಶ್ವರಯ್ಯ, ಎಸ್.ಜಿ.ಬಾಳೇಕುಂದ್ರಿ ಸೇರಿದಂತೆ ಶ್ರೇಷ್ಠ ಮಹನೀಯರು ಶಾಶ್ವತ ನೀರಾವರಿಗಳನ್ನು ಕೊಟ್ಟು ನಮ್ಮ ದೇಶವನ್ನು ಸಮೃದ್ಧಗೊಳಿಸಿದ್ದಾರೆ. ನೆಹರು ಪ್ರಥಮ ಪಂಚವಾರ್ಷಿಕ ಯೋಜನೆಯಲ್ಲಿ ನೀರಾವರಿ ಮತ್ತು ಇಂಧನಕ್ಕಾಗಿಯೇ ಶೇ.27ರಷ್ಟು ಹಣ ನಿಗದಿ ಮಾಡಿದ್ದರಿಂದ ದೇಶದಲ್ಲಿ ಬೃಹತ್ ನೀರಾವರಿ ಯೋಜನೆಗಳು ಜಾರಿಯಾದವು.

ಪ್ರಕೃತಿಯ ಲಕ್ಷೋಪಲಕ್ಷ ಜೀವರಾಶಿಗಳಲ್ಲಿ ಮಾನವನು ಒಂದು ಕೊಂಡಿ ಮಾತ್ರ. ಅಸಾಮಾನ್ಯ ಬುದ್ಧಿಶಕ್ತಿಯಿಂದ ಭೌತಿಕವಾಗಿ ತಾಂತ್ರಿಕವಾಗಿ ವೈಜ್ಞಾನಿಕವಾಗಿ ಬೆಳೆದಿರಬಹುದು. ಆದರೆ ಮಣ್ಣು ಮತ್ತು ನೀರಿನ ಮೇಲೆ ಮಾನವನಂತೆ ಎಲ್ಲ ಜೀವರಾಶಿಗಳಿಗೆ ಸಮಾನ ಹಕ್ಕಿದೆ. ಮನುಷ್ಯನ ಅತಿಯಾಸೆಯ ಫಲವಾಗಿ ಇಂದು ನೀರು ಮತ್ತು ಮಣ್ಣು ಕಲುಷಿತಗೊಳ್ಳುತ್ತದೆ. ಮಣ್ಣು ಮತ್ತು ನೀರು ನಾವು ಗಳಿಸಿದ ಆಸ್ತಿಯಲ್ಲ. ನಮ್ಮ ಹಿರಿಯರು ನಮಗೆ ಕೊಟ್ಟ ಬಳುವಳಿ. ಇದನ್ನು ಮುಂದಿನ ಪೀಳಿಗೆಗೆ ಜತನವಾಗಿ ಕಲ್ಪಿಸುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ. ಅತಿಯಾದ ರಾಸಾಯನಿಕ ಬಳಕೆ ಮಣ್ಣಿನ ಫಲವತ್ತತೆಯನ್ನು ಹಾಳು ಮಾಡಲು ದೇಶೀ ಕೃಷಿಗೆ ಉತ್ತೇಜನ ನೀಡೋಣ. ಮಳೆ ನೀರಿನ ಕೊಯ್ಲು, ಕೆರೆಕಟ್ಟೆಗಳು ಹಾಗೂ ಜಲಮೂಲಗಳ ಸಂರಕ್ಷಣೆ ಪ್ರತಿಯೊಬ್ಬರೂ ಅವಶ್ಯವಿರುವಷ್ಟೆ ನೀರನ್ನು ಬಳಸುವುದು. ಕೃಷಿ ಹಾಗೂ ಕೈಗಾರಿಕೆಗಳಲ್ಲಿ ತಾಂತ್ರಿಕ ವಿಧಾನದ ಮೂಲಕ ನೀರಿನ ಬಳಕೆ ಮಾಡುವುದು ಹಾಗೂ ಬಳಕೆ ಮಾಡಿದ ನೀರನ್ನು ಪುನರ್ ಶುದ್ಧೀಕರಿಸಿ ಬಳಕೆ ಮಾಡುವುದು. ಇವೇ ಜಲಸಂರಕ್ಷಣೆಯ ಮತ್ತು ಸಂವರ್ಧನೆಯ ಮೂಲತತ್ವಗಳು.

ಭಾರತದ ನೀರಿಗೆ ಮತ್ತು ಫಲವತ್ತಾದ ಮಣ್ಣಿಗೆ ಜಗತ್ತಿಗೆ ಅನ್ನ ನೀಡುವ ಮಹಾನ್ ಶಕ್ತಿಯಿದೆ. ತಾಯಿ ಭಾರತಿ ನಮ್ಮನ್ನು ಸೇರಿದಂತೆ ವಿಶ್ವವನ್ನು ಸಲಹುವ ಅನ್ನಪೂರ್ಣೇಶ್ವರಿ. ಇದನ್ನು ಅರಿತು ನೀರಾವರಿ ಕೃಷಿ ಆಧಾರಿತ ಕೈಗಾರಿಕೆಗಳ ನಡುವೆ ನಮ್ಮ ಗಮನ ಕೇಂದ್ರೀಕೃತವಾಗಿರಬೇಕು. ನೀರು ಮನುಕುಲದ ಶ್ರೇಷ್ಠ ಅಮೃತ. ಜಲಾಶಯಗಳು ಅಕ್ಷಯಪಾತ್ರೆ. ರೈತ ನಮ್ಮೆಲ್ಲರ ಪಾಲಿನ ನಡೆದಾಡುವ ದೈವ. ಕೃಷಿ ಆಧಾರಿತ ಕೈಗಾರಿಕೆಗಳು ಆಧುನಿಕ ಭಾರತದ ದೇವಾಲಯಗಳು ಎಂಬುದನ್ನು ಅರಿತು ದಿಟ್ಟ ಹೆಜ್ಜೆ ಇಟ್ಟರೆ ಅದುವ ವಿಶ್ವಗುರು ಭಾರತ. ನಾವೇ ಜಗತ್ತಿನ ಪಾಲಿನ ದೊಡ್ಡಣ್ಣ.

**ಲೇಖಕರು: ಸಂಗಮೇಶ ಆರ್.ನಿರಾಣಿ, ಎಂಆರ್ಎನ್.ನಿರ್ದೇಶಕರು**

ಆಧಾರ:ವಿಶ್ವವಾಣಿ, ದಿನಾಂಕ:01.01.2020

## 2. ಜನವರಿ 26 ಭಿತ್ತಿದ ಭರವಸೆಗಳು ಸಾವಿರಾರು

1950 ಜನವರಿ 26 ಭಾರತದ ರಾಜಕೀಯ ಇತಿಹಾಸದ ಮಹತ್ವದ ಮೈಲಿಗಲ್ಲು. ಬ್ರಿಟಿಷ್ ದಾಸ್ಯ ಶೃಂಖಲೆಯಿಂದ ಬಿಡುಗಡೆ ಹೊಂದಿದ ಭಾರತ ತನ್ನದೇ ಆದ ಸಂವಿಧಾನವನ್ನು ರೂಪಿಸಿಕೊಂಡು ಅದನ್ನು ಜಾರಿಗಳಿಸಿದ ಐತಿಹಾಸಿಕ ಸಂದರ್ಭ, ಭಿನ್ನ ಭಾಷೆ, ಸಂಸ್ಕೃತಿ, ಪರಂಪರೆ ಹಾಗೂ ಜನಜೀವನವನ್ನು ಹೊಂದಿರುವ ಭಾರತ ಭೌಗೋಳಿಕವಾಗಿಯೂ ನಿರೀಕ್ಷೆಗೂ ಮೀರಿದ ವ್ಯಾಪ್ತಿ ವಿಸ್ತಾರವನ್ನು ಹೊಂದಿದೆ. ಇನ್ನಷ್ಟು ವೈವಿಧ್ಯತೆ, ವೈಶಿಷ್ಟ್ಯತೆಯ ದೇಶ ತನ್ನಲ್ಲಿ ಅಡಕವಾಗಿರುವ ಎಲ್ಲಾ ಗುಣ ಲಕ್ಷಣಗಳಿಗೆ ಪೂರಕ ಸಂವಿಧಾನವನ್ನು ಕಂಡುಕೊಂಡಿದ್ದು ನಿಜಕ್ಕೂ ದೊಡ್ಡ ಸಾಧನೆ. ಇಂತಹ ಸಂವಿಧಾನ ಆಶಯಗಳು ಹೇಗಿದೆ ನೋಡಿ.

THE PEOPLE OF INDIA, having solemnly resolved to constitute India into a SOVEREIGN, DEMOCRATIC REPUBLIC and to secure to all its citizens, JUSTICE, SOCIAL, ECONOMIC AND POLITICAL LIBERTY of thought, expression, belief, faith, and worship: EQUALITY of status and of opportunity and to promote among them all FRATERNITY assuring the dignity of individual and the unity of the nation, IN OUR CONSTITUENT ASSMEBLY this twenty-sixth day of November 1949 do HEREBY ADOPT, ENACT AND GIVE TO OURSELVES THIS CONSTITUTION.

ಇದು ದೇಶದ ರಾಜಕೀಯ ಸ್ವರೂಪ ಹೇಗಿರಬೇಕು ಎನ್ನುವುದನ್ನು ನಿರ್ಧರಿಸುವುದರ ಜೊತೆಗೆ ಜನತೆಯ ಮೂಲಭೂತ ಹಕ್ಕು ಹಾಗೂ ಹೊಣೆಗಾರಿಕೆಗಳೇನು, ನಿರ್ದೇಶಕ ತತ್ವಗಳು ಏನು ಹೇಳುತ್ತವೆ, ವಿವಿಧ ಸರ್ಕಾರಿ ಸಂಸ್ಥೆಗಳ ಸ್ವರೂಪ, ಅಧಿಕಾರ ಮತ್ತು ಹೊಣೆಗಾರಿಕೆಗಳೇನು, ಎನ್ನುವುದನ್ನು ನಿರ್ಧರಿಸುವ ದಿಕ್ಸೂಚಿಯಾಯಿತು. ಡಾ. ಬಿ.ಆರ್. ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ರೂಪುಗೊಂಡ ಸಂವಿಧಾನ ಕಳೆದ ಅರವತ್ತೊಂಬತ್ತು–ಎಪ್ಪತ್ತು ವರ್ಷಗಳ ಅವಧಿಯಲ್ಲಿ ವಿಶ್ವದ ಬಹುದೊಡ್ಡ ಜನತಾಂತ್ರಿಕ ವ್ಯವಸ್ಥೆ ಯಶಸ್ವಿಯಾಗಿ ಅಡಿ ಇಡಲು ಸುಭದ್ರ ಬುನಾದಿಯನ್ನು ನಿರ್ಮಿಸಿಕೊಟ್ಟಿದೆ. ಈ ಮೂಲಕ ಬ್ರಿಟಿಷ್ ಇಂಡಿಯಾದ ಸಂವಿಧಾನ 1935ರ Government of India Act ನ ನಡಾವಳಿಗಳಿಗೂ ಇತಿಶ್ರೀ ಹಾಡಲಾಯಿತು. ಅಷ್ಟು ಮಾತ್ರವಲ್ಲ ಸಂವಿಧಾನದ 395ನೇ ವಿಧಿ ಅನ್ವಯ ಬ್ರಿಟಿಷ್ ಪಾರ್ಲಿಮೆಂಟ್ ಭಾರತದಲ್ಲಿ ಜಾರಿಗೊಳಿಸಿದ ಎಲ್ಲಾ ಕಾಯ್ದೆ ಕಾನೂನುಗಳು ಅನೂರ್ಜಿತಗೊಂಡವು. ಅಂತಿಮವಾಗಿ 1949ರ ಡಿಸೆಂಬರ್ 31ರಂದು ಭಾರತ ಸಂವಿಧಾನವನ್ನು ಒಪ್ಪಿಕೊಂಡು, 1950ರ ಜನವರಿ 26ರಂದು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಜನತಾಂತ್ರಿಕ ಗಣರಾಜ್ಯವಾಗಿ ಅಸ್ತಿತ್ವ ಪಡೆದುಕೊಂಡಿತು. ಜೊತೆಗೆ ನ್ಯಾಯ, ಸಮಾನತೆ ಮತ್ತು ಸ್ವಾತಂತ್ರ್ಯ ಭ್ರಾತೃತ್ವ ಭಾರತ ಸಂವಿಧಾನದ ಮೂಲ ತಿರುಳು ಎಂದು ಜಗತ್ತಿಗೆ ಸಾರಿತ್ತು. ಈ ಕಾರಣದಿಂದಲೇ ಜನವರಿ 26 ಭಾರತದ ರಾಜಕೀಯ ಇತಿಹಾಸದ ಅವಿಸ್ಮರಣೀಯ ದಿನ.

ನಾವು ಸಂವಿಧಾನವನ್ನು ಒಪ್ಪಿಕೊಂಡು 20 ವರ್ಷಗಳಿಗೆ ಮೊದಲು, ಅಂದರೆ 1930ರ ಜನವರಿ 26ರಂದು ಭಾರತದ ರಾಜಕೀಯ ಇತಿಹಾಸಕ್ಕೆ ದಿಕ್ಸೂಚಿ ಆಗಬಹುದಾದ ಐತಿಹಾಸಿಕ ಘಟನೆ ನಡೆದಿತ್ತು ಅನ್ನುವುದು ಬಹು ಜನರಿಗೆ ಗೊತ್ತಿಲ್ಲ. ಗಾಂಧೀಜಿ ಕಾಂಗ್ರೆಸ್ಸಿನ ಅಧಿಕಾರದ ಚುಕ್ಕಾಣಿ ಹಿಡಿದ ಕೇವಲ ಒಂದೇ

ಒಂದು ದಶಕದಲ್ಲಿ ಅಂದರೆ 1930ರ ಜನವರಿ 26ರಂದು ನಡೆದ ಲಾಹೋರ್ – ಕಾಂಗ್ರೆಸ್ ಅಧಿವೇಶನದಲ್ಲಿ ಭಾರತ ಪೂರ್ಣ ಸ್ವರಾಜ್ ಪಡೆದು ಸರ್ವತಂತ್ರ ಸ್ವತಂತ್ರ ಆಗಿದೆಯೆಂದು ಘೋಷಿಸಲಾಗಿತ್ತು. ಇದಕ್ಕೆ ಪೂರ್ವಭಾವಿಯಾಗಿ ಗಾಂಧಿ ನೇತೃತ್ವದಲ್ಲಿ ಒಂದು ದಶಕದ ನಿರಂತರ ಹೋರಾಟ ನಡೆದಿತ್ತು. ದಕ್ಷಿಣ ಆಫ್ರಿಕಾದಲ್ಲಿ ವರ್ಣದ್ವೇಷ ನೀತಿಯ ವಿರುದ್ಧ ಹೋರಾಟ ಮಾಡುವ ಹಾದಿಯಲ್ಲಿ ಗಾಂಧೀಜಿ ಅನುಸರಿಸಿದ್ದು ಅಸಹಕಾರ ಮತ್ತು ಅಹಿಂಸೆಯನ್ನು ಪ್ರಬಲ ಅಸ್ತ್ರವಾಗಿಸಿಕೊಂಡು ನಡೆಸಿದ ಸತ್ಯಾಗ್ರಹ. ದಕ್ಷಿಣ ಆಫ್ರಿಕಾದ ಬಿಳಿಯರ ವಿರುದ್ಧ ನಡೆಸುವ ಯಾವುದೇ ರೀತ್ಯಾ ಹಿಂಸಾತ್ಮಕ ಹೋರಾಟ ತಾತ್ಕಾಲಿಕವಾಗಿರುತ್ತದೆ ಎನ್ನುವ ಕಟು ಸತ್ಯ ಗಾಂಧೀಜಿಯವರಿಗೆ ಗೊತ್ತಿತ್ತು. The Kingdom of God is within you ಎನ್ನುವ ಕೌಂಟ್ ಲಿಯೋ ಟಾಲ್ಸ್ ಟಾಯ್ ಅವರ ಬರಹ ಹಾಗೂ ಜಾನ್ ರಸ್ಕಿನ್ ಅವರ Unto this last ಎನ್ನುವ ಕೃತಿಯಿಂದ ಪ್ರಭಾವಿತರಾಗಿದ್ದರು. ಈ ದೆಸೆಯಲ್ಲಿ ಅವರು Tolstoy Farm ಮತ್ತು Phoenix settlement ಸಂಘಟನೆಗಳನ್ನು ಸ್ಥಾಪಿಸಿ ಸತ್ಯ, ಅಹಿಂಸೆ ಮತ್ತು ಆತ್ಮ ಸಂಯಮವನ್ನು ವೈಯಕ್ತಿಕ ಬದುಕಿನಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ದಕ್ಷಿಣ ಆಫ್ರಿಕಾದ ಭಾರತೀಯರಿಗೆ ತರಬೇತಿ ನೀಡಿದ್ದರು. ಅಂತಿಮವಾಗಿ ಈ ಪ್ರಯೋಗಕ್ಕೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿ ದಕ್ಷಿಣ ಆಫ್ರಿಕಾದ ಸರ್ಕಾರ ಗಾಂಧೀಜಿ ಸತ್ಯಾಗ್ರಹಕ್ಕೆ ಮಣಿದಿತ್ತು.

1915ರಲ್ಲಿ ಭಾರತಕ್ಕೆ ಹಿಂದಿರುಗಿದ ನಂತರ ಗಾಂಧೀಜಿ ದಕ್ಷಿಣ ಆಫ್ರಿಕಾದ ಸತ್ಯಾಗ್ರಹದ ಯಶಸ್ವಿ ಮಾದರಿಯನ್ನು ಭಾರತದಲ್ಲಿ ಅನುಸರಿಸಿದ್ದರು. 1917ರಲ್ಲಿ ಬಿಹಾರದ ಚಂಪಾರಣ್‌ನಲ್ಲಿ ಯೂರೋಪ್ ಇಂಡಿಗೋ ಪ್ಲಾಂಟರ್ಸ್ ವಿರುದ್ಧ ಗೇಣಿಗೆದಾರರನ್ನು ಸಂಘಟಿಸುವ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಮಾನಸಿಕವಾಗಿ ಸಜ್ಜಾಗ ತೊಡಗಿದ್ದರು. ತದನಂತರ ಗುಜರಾತ್‌ನಲ್ಲಿ ಭೀಕರ ಬರಗಾಲದಿಂದ ತೆರಿಗೆ ಕೊಡಲು ಸಾಧ್ಯವಾಗದ ಗೇಣಿದಾರರ ಪರವಾಗಿ No Tax campaign ಆರಂಭಿಸಿದರು. ಜನ ಸಮುದಾಯದ ಹಕ್ಕು ಕಸಿದುಕೊಂಡು ಎಲ್ಲಾ ರೀತಿಯ ಹೋರಾಟ ಹಾಗೂ ಜನಾಂದೋಲನಗಳನ್ನು ಹತ್ತಿಕ್ಕುವ ನ್ಯಾಯಮೂರ್ತಿ ರೌಲತ್ ಅವರು ನೀಡಿದ ವರದಿ ಆಧಾರಿತ ರೌಲತ್ ಕಾಯಿದೆಯ ವಿರುದ್ಧ ಸತ್ಯ – ಅಹಿಂಸೆಯ ನೆಲೆಯಲ್ಲಿ ದೊಡ್ಡ ಹೋರಾಟ ಮಾಡಿದರು. ಇದನ್ನು ಪ್ರತಿಭಟಿಸಿ ಪಂಜಾಬಿನಲ್ಲಿ ರೊಚ್ಚಿಗೆದ್ದು ಬೀದಿಗಿಳಿದ ಪ್ರತಿಭಟನಾಕಾರರ ಮೇಲೆ ಜನರಲ್ ಡಯರ್ ಗುಂಡು ಹಾರಿಸಲು ಆಜ್ಞೆ ನೀಡಿದ ಪರಿಣಾಮ ನೂರಾರು ಜನರ ಮಾರಣಹೋಮ ನಡೆಯಿತು. ಆಲಿಯನ್ ವಾಲಾ ಬಾಗ್ ಹತ್ಯಾಕಾಂಡ ಎಂದು ಇದು ಇತಿಹಾಸದ ಪುಟಗಳಲ್ಲಿ ದಾಖಲಾಯಿತು. 1919ರಲ್ಲಿ ಘಟಿಸದ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ಪೈಶಾಚಿಕ ನಡೆಯ ವಿರುದ್ಧ ಭಾರತೀಯರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಆದರೆ, ಪ್ರತಿಭಟಿಸಲಾಗದೇ ಅಸಹಾಯಕರಾಗಿದ್ದರು. ಈ ಮಾರಣಹೋಮ ಭಾರತದ ಉದ್ದಗಲಕ್ಕೂ ಗಂಭೀರ ಪರಿಣಾಮ ಬೀರಿತು. ಇದರಿಂದ ಗಾಂಧೀಜಿ ದಿಗ್ಭ್ರಮೆಗೊಂಡಿದ್ದರು. ಬ್ರಿಟಿಷರ ದಮನಾಕಾರಿ ಆಡಳಿತದ ವಿರುದ್ಧ ಅಸಹಕಾರ ಚಳುವಳಿ ಆರಂಭಿಸಲು ಕಾಂಗ್ರೆಸ್‌ಗೆ ಕರೆ ನೀಡಿದ್ದರು. ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಪಂಡಿತ್ ಮೋತಿಲಾಲ್ ನೆಹರು ಮುಂತಾದವರಿಂದ ಬೆಂಬಲ ವ್ಯಕ್ತವಾದರೆ, ಅನಿಬೆಸೆಂಟ್, ಪಂಡಿತ್ ಮದನ್ ಮೋಹನ್ ಮಾಳವೀಯ, ಚಿತ್ತರಂಜನ್ ದಾಸ್ ವಿರೋಧಿಸಿದ್ದರು. ಅಸಹಕಾರ ಚಳುವಳಿ ಆರಂಭಿಸಿದರೆ ಬ್ರಿಟಿಷರು ಹೋರಾಟಗಾರರ ಮೇಲೆ ಮತ್ತಷ್ಟು ದಮನಾಕಾರಿ ನೀತಿ ಅನುಸರಿಸಬಹುದು ಎನ್ನುವ ಅವರ ಆತಂಕವಾಗಿತ್ತು. ಕಟ್ಟಕಡೆಗೆ ಗಾಂಧಿ ಚಿಂತನೆಗೆ ಕಾಂಗ್ರೆಸ್‌ನಲ್ಲಿ ದೊಡ್ಡ ಪ್ರಮಾಣದ ಬೆಂಬಲ ವ್ಯಕ್ತವಾಗಿತ್ತು.

1920ರಲ್ಲಿ ಕೊಲ್ಕತ್ತದಲ್ಲಿ ನಡೆದ ಅಧಿವೇಶನದಲ್ಲಿ ಕಾಂಗ್ರೆಸ್ಸನ್ನು ವಿದ್ಯುಕ್ತವಾಗಿ ಪ್ರವೇಶಿಸಿ ಗಾಂಧೀಜಿ, ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ಕಾಂಗ್ರೆಸ್‌ಗೊಂದು ಸಂವಿಧಾನವನ್ನು ರೂಪಿಸಿಕೊಟ್ಟರು. ಸ್ವರಾಜ್ಯವನ್ನು ಗಳಿಸಿಕೊಳ್ಳುವ ಹಾದಿಯಲ್ಲಿ ಬ್ರಿಟಿಷರ ವಿರುದ್ಧ ನಡೆಸುವ ಹೋರಾಟ ಶಾಂತಿಯುತವಾಗಿರಬೇಕು ಹಾಗೂ ಕಾನೂನುಬದ್ಧವಾಗಿರಬೇಕು ಎನ್ನುವ ನಿರ್ಬಂಧ ಕಾಂಗ್ರೆಸ್ ಸಂವಿಧಾನದ ಮೂಲ ತಿರುಳಾಗಿತ್ತು. ಇದಕ್ಕೆ ನಾಗಪುರ ಕಾಂಗ್ರೆಸ್ ಅಧಿವೇಶನ ತನ್ನ ಅಂಕಿತದಲ್ಲಿ ಮುದ್ರೆಯೊತ್ತಿತ್ತು. ಇಲ್ಲಿಂದ ಕಾಂಗ್ರೆಸ್ಸಿನಲ್ಲಿ ಗಾಂಧಿಯುಗ ಪ್ರಾರಂಭವಾಯಿತು. 1920 ಆಗಸ್ಟ್ 1 ರಿಂದ ವಿದೇಶಿ ವಸ್ತುಗಳನ್ನು ಬಹಿಷ್ಕರಿಸುವ ಅಸಹಕಾರ ಚಳುವಳಿ ಆರಂಭಗೊಂಡು ಎರಡು ವರ್ಷಗಳ ಕಾಲ ನಡೆಯಿತು. 1922ರ ಮಾರ್ಚ್ 10ರಂದು ಗಾಂಧೀಜಿಯವರನ್ನು ಬಂಧಿಸಿ ಆರು ವರ್ಷಗಳ ಕಾಲ ಯರವಾಡನ ಜೈಲಿನಲ್ಲಿ ಸೆರೆಯಲ್ಲಿರಿಸಲಾಯಿತು .ಆದರೆ ಅನಾರೋಗ್ಯದ ಕಾರಣ ಕೇವಲ ಎರಡು ವರ್ಷದ ನಂತರ ಗಾಂಧೀಜಿಯವರನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು. ಇದರಿಂದ

ಗಾಂಧೀಜಿ ವಿಚಲಿತರಾಗಲಿಲ್ಲ. ಅಸಹಕಾರ ಚಳುವಳಿ ಮುಂದುವರೆಸಿದರು. 1927ರ ನವೆಂಬರ್‌ನಲ್ಲಿ ಬ್ರಿಟಿಷ್ ಸರ್ಕಾರ, ತನ್ನ ನಿಯಂತ್ರಣದ ವಸಹಾತುಶಾಹಿ ಸಾಮ್ರಾಜ್ಯ ಭಾರತದಲ್ಲಿ ಸಂವಿಧಾನ ಸುಧಾರಣೆಗಾಗಿ, ಸರ್ ಜಾನ್ ಸೈಮನ್ ನೇತೃತ್ವದಲ್ಲಿ ಇಂಗ್ಲೆಂಡ್‌ನ ಏಳು ಸಂಸದರನ್ನೊಳಗೊಂಡ ಸೈಮನ್ ಆಯೋಗವನ್ನು ಭಾರತಕ್ಕೆ ಕಳುಹಿಸಿತು. ಈ ತಂಡದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಕೊಟ್ಟಾಗ ಪ್ರಧಾನ ಮಂತ್ರಿ ಆಗಿದ್ದ ಕ್ಲೆಮೆಂಟ್ ಅ್ಯಟ್ಲಿ ಅವರೂ ಇದ್ದರು. ಮಹತ್ವದ ಸುಧಾರಣೆಗೆ ಕಾರಣವಾಗಲಿದ್ದ ಈ ಆಯೋಗದಲ್ಲಿ ಯಾವೊಬ್ಬ ಭಾರತೀಯರಿಗೂ ಅವಕಾಶ ನೀಡದೇ ಇದ್ದುದು ಕಾಂಗ್ರೆಸ್ಸಿಗರ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಸೈಮನ್ ಆಯೋಗದ ವಿರುದ್ಧ ಭಾರತದ ಉದ್ದಗಲಕ್ಕೂ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆಗಳು ನಡೆದವು. ಲಾಹೋರ್‌ನಲ್ಲಿ ನಡೆದ ಪ್ರತಿಭಟನೆಯ ವೇಳೆ ಸೈಮನ್ ಆಯೋಗಕ್ಕೆ ಕಪ್ಪು ಬಾವುಟ ತೋರಿಸಿ ಪ್ರತಿಭಟಿಸುವ ಸಂದರ್ಭದಲ್ಲಿ ಪೊಲೀಸ್ ದಾಳಿಗೆ ಗುರಿಯಾಗಿ ಗಾಯಗೊಂಡ ಲಾಲ ಲಜಪತ್ ರಾಯ್ ನಂತರ ಸಾವನ್ನಪ್ಪಿದರು. ಇದರಿಂದ ಉರಿಯುವ ಬೆಂಕಿಗೆ ತುಪ್ಪ ಸುರಿದ ವಾತಾವರಣ ನಿರ್ಮಾಣಗೊಂಡಿತು. ಕಾಂಗ್ರೆಸ್ಸಿಗರು ಗಾಂಧೀಜಿಯವರ ನೇತೃತ್ವದಲ್ಲಿ ಬ್ರಿಟಿಷರ ದಮನಕಾರಿ ನೀತಿಯನ್ನು ಪ್ರತಿಭಟಿಸಿ, ಇದಕ್ಕೆ ಪೂರ್ಣ ಸ್ವರಾಜ್ಯ ಒಂದೇ ಉತ್ತರ ಎಂದು ಘೋಷಿಸಿದ್ದರು. 1928ರಲ್ಲಿ ಕಲ್ಕತ್ತದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಭಾರತಕ್ಕೆ ಪೂರ್ಣ ಸ್ವಾತಂತ್ರ್ಯ ನೀಡಬೇಕೆಂದು ನಿರ್ಣಯ ಕೈಗೊಳ್ಳಲಾಯಿತು. ಬ್ರಿಟಿಷ್ ಚಕ್ರಾಧಿಪತ್ಯ ಸೊಪ್ಪು ಹಾಕದಿದ್ದಾಗ 1929 ಡಿಸೆಂಬರ್ 26ರಂಧು ಲಾಹೋರ್‌ನಲ್ಲಿ ನಡೆದ ಅಧಿವೇಶನದಲ್ಲಿ ಸ್ವಾತಂತ್ರ್ಯ ಭಾರತೀಯರ ಪ್ರಶ್ನಾತೀತ ಹಕ್ಕು ಕಸಿದುಕೊಳ್ಳುವುದರ ಜೊತೆಗೆ ಇಲ್ಲಿನ ಸಮುದಾಯದ ವಿರುದ್ಧ ನಿರಂತರ ಶೋಷಣೆಯಲ್ಲಿ ತೊಡಗಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಭಾರತೀಯ ಪರಂಪರೆ ನಾಶವಾಗುತ್ತಿದೆ. ಈ ಹಿನ್ನೆಲೆ ಭಾರತ ಪೂರ್ಣ ಸ್ವರಾಜ್ಯಗಳಿಸಿಕೊಂಡಿದೆ ಎಂದು ಘೋಷಣೆ ಮಾಡಲಾಯಿತು.

ಹಾಲಿ ಅಧಿವೇಶನದಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಗೊಂಡ ಜವಾಹರಲಾಲ್ ನೆಹರು 1929ರ ಡಿಸೆಂಬರ್ 31ರ ಮಧ್ಯರಾತ್ರಿ ಕೇಸರಿ, ಬಿಳಿ, ಹಸಿರು ಮೂರು ಬಣ್ಣಗಳ ನಡುವೆ ಚಕ್ರವಿದ್ದ ಧ್ವಜವನ್ನು ಧ್ವಜಾರೋಹಣ ಮಾಡಿದರು. ತದನಂತರ 'ಭಾರತ ಈಗ ಸ್ವತಂತ್ರ ರಾಷ್ಟ್ರ ನಾವು ಯಾರಿಗೂ ಗುಲಾಮರಲ್ಲ. ಪ್ರಸಕ್ತ ಹಿನ್ನೆಲೆಯಲ್ಲಿ 1930 ಜನವರಿ 26ರಂದು ಭಾರತ ಪೂರ್ಣ ಸ್ವರಾಜ್ಯ ಆಗಿದೆ' ಎಂದು ಘೋಷಿಸಿದರು. ಸಂವಿಧಾನಾತ್ಮಕವಾಗಿ 1947 ಆಗಸ್ಟ್ 15 ಭಾರತ ಸ್ವಾತಂತ್ರ್ಯ ಪಡೆದ ದಿನವಾದರೂ 1930 ಜನವರಿ 26 ಭಾವನಾತ್ಮಕವಾಗಿ ಸ್ವಾತಂತ್ರ್ಯ ಪಡೆದ ಐತಿಹಾಸಿಕ ದಿನವಾಯಿತು.

**ಲೇಖಕರು: ಮಹದೇವ್ ಪ್ರಕಾಶ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರು**

ಆಧಾರ–ವಿಜಯ ಕರ್ನಾಟಕ, ದಿನಾಂಕ: 22.01.2020

## 3. 50ನೇ ಶೃಂಗಸಭೆಯಲ್ಲಿದೆ ಹಲವು ವಿಶೇಷತೆ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬೃಹತ್ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಹಾಗೂ ರಾಜ್ಯ ಮಟ್ಟದ ಹಿರಿಯ ಅಧಿಕಾರಿಗಳು ಸ್ವಿಜರ್ಲ್ಯಾಂಡ್ ದೇಶದ ದಾವೋಸ್‌ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯೂಇಎಫ್) ಸಭೆಯಲ್ಲಿ ಭಾಗವಹಿಸಲು ತೆರಳಿರುವುದು ಸ್ವಾಗತಾರ್ಹ ಸಂಗತಿ. ಈ ಸಮಾವೇಶ ಜನವರಿ 21ರಿಂದ 24ರವರೆಗೆ ನಡೆಯಲಿದೆ. ಆರ್ಥಿಕತೆಯ ಕುಸಿತ, ನಿರುದ್ಯೋಗ ಸಮಸ್ಯೆ, ಜಾಗತಿಕ ತಾಪಮಾನ ಏರಿಕೆ ಮುಂತಾದ ಸಮಸ್ಯೆಗಳಿಗೆ ಈ ಸಮ್ಮೇಳನ ಪರಿಹಾರ ಹಾದಿಗಳನ್ನು ಕಂಡು ಹಿಡಿಯಲಿದೆ. ಸಂಘಟನಾತ್ಮಕ ಮತ್ತು ಸುಸ್ಥಿರ ಅಭಿವೃದ್ಧಿ ಎಂಬ ಥೀಮ್ ಅಡಿಯಲ್ಲಿ ಸಮಗ್ರ ಅಭಿವೃದ್ಧಿಗೆ ಪ್ರಾಧಾನ್ಯತೆ ನೀಡುವ ಉದ್ದೇಶವನ್ನು ಈ ಬಾರಿಯ ಸಭೆ ಹೊಂದಿದೆ. ಇದರ ಜೊತೆಗೆ ಜಾಗತಿಕ ತಾಪಮಾನ ಇಳಿಕೆ, ಜೀವ ವೈವಿಧ್ಯತೆಯ ರಕ್ಷಣೆ ಹಾಗೂ ಯುದ್ಧಗಳ ತಡೆ, ದೇಶ–ದೇಶಗಳ ನಡುವೆ ಉತ್ತಮ ಆರ್ಥಿಕ ಸಂಬಂಧ ಹೆಚ್ಚಿಸುವುದು ಸಭೆಯ ಪ್ರಮುಖ ಉದ್ದೇಶಗಳಾಗಿವೆ.

ಬಿ.ಎಸ್. ಯಡಿಯೂರಪ್ಪ ಅವರ ನಿಯೋಗ ಈಗಾಗಲೇ ಕರ್ನಾಟಕದಲ್ಲಿ ಉದ್ಯಮಗಳನ್ನು ನಡೆಸುತ್ತಿರುವ ಕಂಪನಿಗಳು ಸೇರಿದಂತೆ 40ಕ್ಕೂ ಹೆಚ್ಚು ಕಂಪನಿಗಳ ಮುಖ್ಯಸ್ಥರ ಜೊತೆ ಸಭೆ ನಡೆಸಲಿದ್ದಾರೆ. ಆನಂದ ಮಹೀಂದ್ರ, ಲಕ್ಷ್ಮಿ ಮಿತ್ತಲ್, ಅದಾನಿ ಅವರೂ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ದಾವೋಸ್ ಎಂಬುದು ಸ್ವಿಜರ್ಲ್ಯಾಂಡ್‌ನ ಮೌಂಟೇನ್ ರೆಸಾರ್ಟ್ ಹೆಸರು. ಇಲ್ಲಿ 1971ರಿಂದ ಪ್ರತಿವರ್ಷ ಜನವರಿ ತಿಂಗಳಲ್ಲಿ ವಿಶ್ವ

ಆರ್ಥಿಕ ಶೃಂಗಸಭೆ ನಡೆಯುತ್ತಿದೆ. ಜರ್ಮನ್ ದೇಶದ ಅರ್ಥಶಾಸ್ತ್ರಜ್ಞ ಕ್ಲಾಸ್ ಶ್ವಾಬ್ ಇದನ್ನು ತುಂಬಾ ಆಸಕ್ತಿ ಮತ್ತು ಪರಿಶ್ರಮದಿಂದ ರೂಪಿಸಿ ಬೆಳೆಸಿದ್ದಾರೆ. ಈಗ ನಡೆಯುತ್ತಿರುವುದು 50ನೇ ಸಭೆಯಾಗಿರುವುದರಿಂದ ವಿಶೇಷ ಮಹತ್ವ ಪಡೆದಿದೆ. ಈ ಯೋಜನೆಯ ಸಂಸ್ಥಾಪಕ ಕ್ಲಾಸ್ ಶ್ವಾಬ್ ಅವರಿಗೆ 81 ವರ್ಷ ವಯಸ್ಸು. ಈಗಲೂ ಅವರು ಉತ್ಸಾಹದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಸಮ್ಮೇಳನದ ಎಲ್ಲಾ ಕಾರ್ಯಕ್ರಮಗಳಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಾರೆ. ಆಗಮಿಸಿದ ಅತಿಥಿಗಳ ಹತ್ತಿರ ನಡೆದು ಹೋಗಿ ಕೈ ಕುಲುಕುತ್ತಾರೆ. ತಾವೇ ಓಡಾಡಿ ಊಟ ಬಡಿಸುತ್ತಾರೆ. ಅವರ ಉತ್ಸಾಹ ಎಲ್ಲರ ಗಮನ ಸೆಳೆದಿದೆ.

ಕ್ಲಾಸ್ ಶ್ವಾಬ್ ಅವರು ಕಾರ್ಯಕ್ರಮ ಸಂಘಟನೆಗೆ 2 ತಿಂಗಳು ಮೊದಲು ನಾನಾ ದೇಶಗಳಿಗೆ ಭೇಟಿ ನೀಡಿ ಕಾರ್ಯಕ್ರಮಗಳ ರೂಪುರೇಷೆಗಳ ಬಗ್ಗೆ ಚರ್ಚಿಸುತ್ತಾರೆ. ಎಲ್ಲರ ಅನುಮತಿ ಮೇರೆಗೆ ಕಾರ್ಯಕ್ರಮಗಳ ಚರ್ಚೆಯಾಗಬೇಕಾದ ವಿಷಯಗಳ ಬಗ್ಗೆ ಕಾರ್ಯಕ್ರಮ ಪಟ್ಟಿ ಸಿದ್ಧಪಡಿಸುತ್ತಾರೆ. ಸಮ್ಮೇಳನ ಮುಗಿದ ನಂತರವೂ ಅವರು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ನಾನಾ ದೇಶಗಳಿಗೆ ಭೇಟಿ ನೀಡಿ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯಗಳು ಕಾರ್ಯರೂಪಕ್ಕೆ ಬಂದಿವೆಯೇ ಎಂಬುದನ್ನು ಪರಿಶೀಲಿಸುತ್ತಾರೆ. ಕ್ಲಾಸ್ ಶ್ವಾಬ್ ಅವರನ್ನು ಈ ಸಮ್ಮೇಳನದ ಹೃದಯ ಎಂದು ಕರೆಯಲಾಗುತ್ತದೆ.

ಪರಿಸರ ಹಾಗೂ ಆರ್ಥಿಕತೆಯ ಮೇಲೆ ಪರಿಣಾಮ ಉಂಟು ಮಾಡುತ್ತಿರುವ ಹವಾಮಾನ ವೈಪರೀತ್ಯ ಈ ಬಾರಿಯ ವಿಶೇಷ ಚರ್ಚೆಯ ವಿಷಯವಾಗಿದೆ. ಈ ಸಭೆಯಲ್ಲಿ 500 ಪತ್ರಕರ್ತರು ಭಾಗವಹಿಸಲಿದ್ದಾರೆ. ದಾವೋಸ್ ಸುಮಾರು 11 ಸಾವಿರ ಜನಸಂಖ್ಯೆ ಹೊಂದಿದ ಪುಟ್ಟ ನಗರ. ಈ ಊರ ಹೆಸರನ್ನೇ ರೆಸಾರ್ಟ್‌ಗೂ ಇಡಲಾಗಿದೆ. ಇಲ್ಲಿ ಹೆಚ್ಚಾಗಿ ವಿದೇಶಿಯರು ನೆಲೆಸಿದ್ದಾರೆ. ಜರ್ಮನ್ ಇಲ್ಲಿಯ ಪ್ರಮುಖ ಭಾಷೆ. ಪ್ರತಿವರ್ಷ ಶೃಂಗಸಭೆ ನಡೆಯುವುದರಿಂದ ಈ ಊರಿಗೆ ಅಂತರರಾಷ್ಟ್ರೀಯ ಖ್ಯಾತಿ ದೊರೆತಿದೆ. ಎಲ್ಲ ರಾಷ್ಟ್ರಗಳಿಂದ ಇಲ್ಲಿಗೆ ವಿಮಾನಗಳು ಬಂದು ಇಳಿಯುತ್ತವೆ. ಇದೊಂದು ಪುಟ್ಟ ವಿಶ್ವವೇ ಆಗಿದೆ.

ಆರಂಭದಲ್ಲಿ ಜಗತ್ತಿನ ಕೈಗಾರಿಕೆಗಳಿಗೆ ನೆರವಾಗುತ್ತಿದ್ದ ಈ ಸಂಸ್ಥೆ, ಕ್ರಮೇಣ ಹವಾಮಾನ ಬದಲಾವಣೆ, ಪರಿಸರ ರಕ್ಷಣೆ, ಆರೋಗ್ಯ ವೃದ್ಧಿ, ವಿಶ್ವವು ಅತ್ಯಂತ ಜರೂರಾಗಿ ಎದುರಿಸುವ ಸಮಸ್ಯೆಗಳನ್ನು ಈ ವೇದಿಕೆಯಲ್ಲಿ ಚರ್ಚಿಸಲಾಗುತ್ತದೆ. ಈ ಬಾರಿ ನಡೆಯುವ ಶೃಂಗ ಸಭೆಯಲ್ಲಿ ಭಾರತವೂ ಸೇರಿದಂತೆ 85 ರಾಷ್ಟ್ರಗಳು ಭಾಗವಹಿಸಿದೆ. ಉದ್ದಿಮೆಗಳು, ರಾಜಕಾರಣಿಗಳು ಅಲ್ಲದೇ, ಧಾರ್ಮಿಕ ನಾಯಕರುಗಳು, ಶಿಕ್ಷಣ ತಜ್ಞರು, ಕಲಾವಿದರು, ಪತ್ರಕರ್ತರು ಹಾಗೂ ಕವಿಗಳು ಭಾಗವಹಿಸುತ್ತಾರೆ. ಯಾವುದೇ ಹೊಗಳಿಕೆಗೆ ಉತ್ಪ್ರೇಕ್ಷೆ ಇಲ್ಲದ ಮುಕ್ತ ಚರ್ಚೆಗೆ ಇಲ್ಲಿ ಅವಕಾಶವಿದೆ.

1992ರಲ್ಲಿ ನಡೆದ ಶೃಂಗಸಭೆಯಲ್ಲಿ ಆಫ್ರಿಕಾದ ನ್ಯಾಷನಲ್ ಕಾಂಗ್ರೆಸ್‌ನ ಮುಖ್ಯಸ್ಥ ಮತ್ತು ಕಪ್ಪು ಜನರ ನಾಯಕ ನೆಲ್ಸನ್ ಮಂಡೇಲಾ ಭಾಗವಹಿಸಿದ್ದರು. ಶೃಂಗಸಭೆಯು ವರ್ಣಬೇಧ ಅಳಿಸುವುದಕ್ಕೂ ಮುಂದಾಗಬೇಕೆಂದು ಅವರು ಮಹತ್ವದ ಸಲಹೆ ನೀಡಿದ್ದಾರೆ. 2000ನೇ ಸಾಲಿನಲ್ಲಿ ನಡೆದ ಶೃಂಗಸಭೆಯಲ್ಲಿ ಅಂದಿನ ಅಮೇರಿಕ ಅಧ್ಯಕ್ಷನಾಗಿದ್ದ ಬಿಲ್‌ಕ್ಲಿಂಟನ್ ಭಾಗವಹಿಸಿ ಜಗತ್ತಿನ ಮಕ್ಕಳಿಗೆ ರೋಗ ನಿರೋಧಕ ಲಸಿಕೆ ಹಾಕುವ ಯೋಜನೆಯನ್ನು ರೂಪಿಸಿ ಜಾರಿಗೆ ತಂದರು. ಗ್ರೀಸ್ ಮತ್ತು ಟರ್ಕಿ ದೇಶಗಳಲ್ಲಿ ಉಂಟಾಗಿದ್ದ ಭೀಕರ ಯುದ್ಧ ತಡೆಯುವಲ್ಲಿ ದಾವೋಸ್ ಸಮ್ಮೇಳನ ವಹಿಸಿದ ಪಾತ್ರ ಸ್ಮರಣೀಯ. ವಿಶ್ವ ಆರ್ಥಿಕ ಶೃಂಗಸಭೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ದಾವೋಸ್ ಹೊರಗೆ ಅಮೇರಿಕದ ನ್ಯೂಯಾರ್ಕ್ ನಗರದಲ್ಲಿ 2002ರಲ್ಲಿ ಸಭೆ ಆಯೋಜಿಸಲಾಗಿತ್ತು. ಉಗ್ರರ ದಾಳಿಯನ್ನು ಖಂಡಿಸುವುದು ಮತ್ತು ದಾಳಿಗೆ ಒಳಗಾಗಿದ್ದ ಕುಟುಂಬಗಳಿಗೆ ನೈತಿಕ ಬೆಂಬಲ ನೀಡುವುದು ಈ ಶೃಂಗಸಭೆಯ ಉದ್ದೇಶವಾಗಿತ್ತು. ಕರ್ನಾಟಕದ ವನ್ಯ ಜೀವಿ ಅಧ್ಯಯನ ಕೇಂದ್ರದ ನಿರ್ದೇಶಕಿ ಕೀರ್ತಿಕಾರಂತ್, ಬಾಲಿವುಡ್ ನಟಿ ಕನ್ನಡತಿ ದೀಪಿಕಾ ಪಡುಕೋಣೆ ಪ್ರಸಕ್ತ ಶೃಂಗ ಸಭೆಯಲ್ಲಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ.

ಖಿನ್ನತೆಯ ವಿರುದ್ಧ ಹೋರಾಟ ನಡೆಸುತ್ತಿರುವ ಅವರು ತಾವು ಖಿನ್ನತೆಯನ್ನು ಗೆದ್ದ ಕತೆಯನ್ನು ಶೃಂಗ ಸಭೆಯಲ್ಲಿ ಪ್ರಸ್ತುತಪಡಿಸಲಿದ್ದಾರೆ. ಫಿನ್‌ಲ್ಯಾಂಡಿನ ಪ್ರಧಾನಿ ಸನ್ನಾ ಮರೀನ್ ಜಗತ್ತಿನ ಅತಿ ಕಿರಿಯ ವಯಸ್ಸಿನ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರಿಗೆ ಈಗ ಕೇವಲ 34 ವರ್ಷ ವಯಸ್ಸು. ಅವರು ನೆಮ್ಮದಿಯ ಕುಟುಂಬ ಜೀವನ ಮತ್ತು ಸಂತೋಷದ ವಿಷಯ ಕುರಿತು ಮಾತನಾಡಲಿದ್ದಾರೆ. ಯುವ ಪರಿಸರ

ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್ ಅವರು ಜಾಗತಿಕ ತಾಪಮಾನ ಏರಿಕೆ ಬಗ್ಗೆ ಭಾಷಣ ಮಾಡಲಿದ್ದಾರೆ. ಅಮೇರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕೂಡ ಈ ಸಭೆಯ ಕಡೆಯ ದಿನ ವಿಶೇಷ ಉಪನ್ಯಾಸ ನೀಡಲಿದ್ದಾರೆ.

1997ರ ಶೃಂಗ ಸಭೆಯಲ್ಲಿ ಅಂದಿನ ಪ್ರಧಾನಿ ಹೆಚ್. ಡಿ. ದೇವೇಗೌಡ ಮತ್ತು ಹಣಕಾಸು ಸಚಿವರಾಗಿದ್ದ ಪಿ. ಚಿದಂಬರಂ ಭಾಗವಹಿಸಿದ್ದರು. ದೇವೇಗೌಡರು ಸೂಟು ಧರಿಸಬೇಕೆಂಬ ಒತ್ತಾಯವಿದ್ದರೂ ಭಾರತದ ಉಡುಗೆ ಪಂಚೆ, ನಿಲುವಂಗಿ ಮತ್ತು ಶಾಲು ಹೊದ್ದುಕೊಂಡು ಎಲ್ಲರ ಗಮನ ಸೆಳೆದಿದ್ದರು. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 2018ರ ಶೃಂಗ ಸಭೆಯಲ್ಲಿ ಭಾಗವಹಿಸಿದ್ದರು. ಅವರ ನಿಯೋಗದಲ್ಲಿ 130 ಉದ್ಯಮಿಗಳು ಪಾಲ್ಗೊಂಡಿದ್ದರು. ಈ ನರೇಂದ್ರ ಮೋದಿಯವರು ಈ ಸಭೆಯಲ್ಲಿ ಸೈಬರ್ ಅಪರಾಧ, ಭಯೋತ್ಪಾದನೆ ಸಮಸ್ಯೆ ಮತ್ತು ಆರ್ಥಿಕ ಅಸಮಾನತೆ ಕುರಿತು ತಮ್ಮ ಚಿಂತನೆಗಳನ್ನು ಪ್ರಕಟಿಸಿದ್ದರು.

ಆರಂಭದ ದಿನಗಳಲ್ಲಿ ಈ ಆರ್ಥಿಕ ವೇದಿಕೆಗೆ ಹೆಚ್ಚು ಮಹಿಳೆಯರು ಭಾಗವಹಿಸುತ್ತಿರಲಿಲ್ಲ. ಉಕ್ರೇನ್ ಹೋರಾಟಗಾರ್ತಿ ಹೆಚ್ಚು ಮಹಿಳೆಯರಿಗೆ ಅವಕಾಶ ನೀಡಲು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಅದರ ಫಲವಾಗಿ ಈಗ ಪ್ರತಿ ವರ್ಷ ಶೇ.22ರಷ್ಟು ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ವಾತಾವರಣ ವೈಪರೀತ್ಯದ ಬಗ್ಗೆ ಈ ಸಮ್ಮೇಳನ ಹೆಚ್ಚಿನ ಬೆಳಕು ಚೆಲ್ಲಲಿದೆ. ಸೋಲಾರ್ ಟೆಕ್ನಾಲಜಿ ಮತ್ತು ವಿಂಡ್ ಟೆಕ್ನಾಲಜಿ ಹೊಸ ಬೆಳವಣಿಗೆಗೆ ನಾಂದಿ ಹಾಡಿವೆ. ಈ ಕಡಿಮೆ ವೆಚ್ಚದ ಟೆಕ್ನಾಲಜಿ ಹೊಸ ಉದ್ಯೋಗ ಸೃಷ್ಟಿಗೆ ಬಳಸಿಕೊಳ್ಳಬೇಕು ಎಂಬುದು ಸಮ್ಮೇಳನದಲ್ಲಿ ಚರ್ಚೆಯಾಗಲಿದೆ. ರೈಲ್ವೆ ಸಚಿವ ಪಿಯೂಷ್ ಗೋಯಲ್, ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್‌ನಾಥ್ ಮತ್ತು ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ.

ಈಗ ನಡೆಯುತ್ತಿರುವ ಸಮ್ಮೇಳನಕ್ಕೆ ನಾನಾ ದೇಶಗಳಿಂದ 1500 ವಿಮಾನಗಳು ಬರಲಿದ್ದು, ಗಣ್ಯರಿಗೆ ಅಭೂತ ಪೂರ್ವ ಭದ್ರತೆ ಕಲ್ಪಿಸಲಾಗಿದೆ. ಪೊಲೀಸ್ ಸಿಬ್ಬಂದಿ, ಖಾಸಗಿ ಭದ್ರತಾ ಸಿಬ್ಬಂದಿಗಳಲ್ಲದೆ, ಸಶಸ್ತ್ರ ಪಡೆಗಳ ಸುಮಾರು 5000 ಸಿಬ್ಬಂದಿ ಭದ್ರತಾ ಕಾರ್ಯದಲ್ಲಿ ನಿರತರಾಗಿದ್ದಾರೆ. ನಾನಾ ರಾಷ್ಟ್ರಗಳಿಂದ ಬರುವ ಪ್ರಮುಖರಿಗೆ ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಅಗತ್ಯವೆನಿಸಿದರೆ ವಿಶೇಷ ಭದ್ರತಾ ವ್ಯವಸ್ಥೆಯನ್ನು ಮಾಡುವುದಾಗಿ ಅಲ್ಲಿನ ಸರ್ಕಾರ ತಿಳಿಸಿದೆ. ಸ್ವಿಜರ್ಲ್ಯಾಂಡ್‌ನ ವಾಯು ಪ್ರದೇಶದಲ್ಲಿ ಹಾರಾಡುವ ವಿಮಾನಗಳ ಮೇಲೂ ಕಣ್ಣಿಡಲಾಗಿದೆ. ವಾಯು ದಾಳಿಯನ್ನು ತಡೆಯಲು ಯುದ್ಧ ವಿಮಾನಗಳನ್ನು ಸನ್ನದ್ಧವಾಗಿ ಇರಿಸಲಾಗಿದೆ.

**ಲೇಖಕರು: ಮುರುಗೇಶ ನಿರಾಣಿ, ಶಾಸಕರು, ಕೈಗಾರೊಕೋದ್ಯಮಿ**

ಆಧಾರ–ವಿಶ್ವವಾಣಿ, ದಿನಾಂಕ:22.01.2020

**4. ಆಚರಣೆಯಿಂದ ಅರಿವು– ಸಾಂವಿಧಾನಿಕ ಮೌಲ್ಯಗಳ ಪ್ರತಿಪಾದನೆ ಕುಟುಂಬದಿಂದಲೇ ಆರಂಭವಾಗಬೇಕು**

ಜನವರಿ 26ರಂದು ನಾವು ಗಣರಾಜ್ಯೋತ್ಸವವನ್ನು ಆಚರಿಸುತ್ತೇವೆ. ಆದರೆ, ಆಗಸ್ಟ್ 15ರ ಸ್ವಾತಂತ್ರ್ಯೋತ್ಸವಕ್ಕೂ ಗಣರಾಜ್ಯೋತ್ಸವಕ್ಕೂ ಹೆಚ್ಚಿನವರಿಗೆ ವ್ಯತ್ಯಾಸವೇ ಗೊತ್ತಿಲ್ಲ. ಉದಾಹರಣೆಗೆ, ಯಾವುದಾದರೂ ಒಂದು ಶಾಲೆಯಲ್ಲಿ ನೋಡಿ ರಾಷ್ಟ್ರಧ್ವಜದ ಕೆಳಗೆ ಸಾಲಾಗಿ ಆ ದಿನ ಇಟ್ಟಿದ್ದ ಫೋಟೋಗಳನ್ನೇ ಈ ದಿನದಂದೂ ಇಡುತ್ತಾರೆ. ಅದೇ ಭಾರತ ಮಾತಾಕೀ ಜೈ. ಅದೇ ವಂದೇ ಮಾತರಂ.

ಆಗಸ್ಟ್ 15ರಂದು ವಸಾಹತುಶಾಹಿ ಬ್ರಿಟಿಷರಿಂದ ನಮಗೆ ಸ್ವಾತಂತ್ರ್ಯ ದಕ್ಕಿದ್ದೇನೋ ನಿಜ. ಆದರೆ ನಾವು 1947ರ ಆಗಸ್ಟ್ 15 ರಿಂದ 1950ರ ಜನವರಿ 26ರವರೆಗೆ ಬ್ರಿಟಿಷ್ ಕಾಮನ್‌ವೆಲ್ತ್ ಆಫ್ ನೇಷನ್ಸ್‌ನಲ್ಲಿ ಬ್ರಿಟಿಷ್ ಸಾಮ್ರಾಟರ ಅಡಿಯಲ್ಲಿಯೇ ಅರೆ ಸ್ವತಂತ್ರ (ಡೊಮಿನಿಯನ್) ದೇಶವಾಗಿದ್ದೆವು. ಏಕೆಂದರೆ ನಮ್ಮನ್ನು ಆಳಿಕೊಳ್ಳಲು ನಮಗೆ ನಮ್ಮದೇ ಆದ ಸಂವಿಧಾನ ಇನ್ನೂ ಇರಲಿಲ್ಲ. ನಾವು ಸಂಪೂರ್ಣ ಸ್ವತಂತ್ರ ಅಥವಾ ಸಾರ್ವಭೌಮ ರಾಷ್ಟ್ರವಾಗಿದ್ದು 1950ರ ಜನವರಿ 26ರಂದೇ.

ಸಂವಿಧಾನ ರಚಿಸುವ ಕಾರ್ಯ 1946ರ ಡಿಸೆಂಬರ್ 9ರಂದೇ ಆರಂಭವಾಗಿತ್ತು. ವಿವಿಧ ಪ್ರದೇಶಗಳಲ್ಲಿ ಜನರಿಂದ ಆರಿಸಿ ಬಂದ ಸಂವಿಧಾನ ರಚನಾ ಸಭೆಯ 299 ಸದಸ್ಯರ ಸಕ್ರಿಯ ಸಹಭಾಗಿತ್ವ ಮತ್ತು ಕೊನೆಯಲ್ಲಿ ಕರಡು ರಚನಾ ಸಮಿತಿಯ ಅಧ್ಯಕ್ಷರಾದ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿಶ್ರಮದ ಫಲವಾಗಿ ಸಂವಿಧಾನದ

ಕರಡು ತಯಾರಾಗಿ, 1949ರ ನವೆಂಬರ್ 26ರಂದು ಸಂವಿಧಾನ ಸಭೆಯ ಪೂರ್ಣ ಅನುಮೋದನೆಯನ್ನು ಪಡೆಯಿತು. ಆದರೂ ಅದು ಸಕಲ ಸಿದ್ಧತೆಗಳು ಪೂರ್ಣಗೊಂಡು ದೇಶದಲ್ಲಿ ಜಾರಿಗೆ ಬಂದದ್ದು 1950ರ ಜನವರಿ 26ರಂದು. ಆ ದಿನದಿಂದ ಇಡೀ ಜಗತ್ತಿನ ಭೂಪಟದಲ್ಲಿ ಭಾರತವು 'ಸಾರ್ವಭೌಮ, ಜನಸತ್ತಾತ್ಮಕ ಗಣರಾಜ್ಯ'ವಾಗಿ ಹೆಮ್ಮೆಯಿಂದ ತಲೆಯೆತ್ತಿತು.

ಮುಂದೆ, 1976ರಲ್ಲಿ ಆದ 42ನೇ ಸಂವಿಧಾನ ತಿದ್ದುಪಡಿಯ ಅಂಗವಾಗಿ, 'ಸಮಾಜವಾದಿ, ಜಾತ್ಯಾತೀತ' ಎಂಬ ಪದಗಳು ಸೇರಿ, ಭಾರತದ ಜನತೆಯಾದ ನಾವು ಭಾರತವನ್ನು 'ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಜನಸತ್ತಾತ್ಮಕ ಗಣರಾಜ್ಯ' ವನ್ನಾಗಿ ಕಟ್ಟಲು ಪಣತೊಟ್ಟಿದ್ದೇವೆ. ಭಾರತದ ಎಲ್ಲ ನಾಗರಿಕರಿಗೆ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ನ್ಯಾಯ; ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯ; ಸ್ಥಾನಮಾನ ಮತ್ತು ಅವಕಾಶಗಳ ಸಮತೆಯನ್ನು ದೊರೆಯುವಂತೆ ಮಾಡುವ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲಿ ಭ್ರಾತೃತ್ವ ಭಾವನೆಯನ್ನು ಮೂಡಿಸುವುದಕ್ಕಾಗಿ ಪಣ ತೊಟ್ಟಿದ್ದೇವೆ. ನಾವೆಲ್ಲರೂ ಈ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡು ಅಂಗೀಕರಿಸಿ, ಶಾಸನವಾಗಿ ವಿಧಿಸಿಕೊಂಡಿದ್ದೇವೆ. ಇದನ್ನು ನೆನಪಿಸಿಕೊಳ್ಳುವ ದಿನ 'ಗಣರಾಜ್ಯೋತ್ಸವ'.

ನಾವು ಇದನ್ನು ಹೇಗೆ ಆಚರಿಸುತ್ತೇವೆ, ಗಂಟುಕಟ್ಟಿರುವ ಧ್ವಜದ ಅಡಿಯ ಕಟ್ಟೆಯ ಮೇಲೆ ರಾಷ್ಟ್ರ ನಾಯಕರ ಫೋಟೋಗಳ ಸಾಲು, ಈಗಂತೂ ಬದಲಾಗುತ್ತಿರುವ ರಾಜಕೀಯ, ಜಾತಿ ಸನ್ನಿವೇಶದಲ್ಲಿ ಈ ಫೋಟೋ ಸಾಲಿನಲ್ಲಿಯೂ ರಾಜಕಾರಣ ಶುರುವಾಗಿದೆ. ಧ್ವಜದ ಆರೋಹಣಕ್ಕೆ ನೀತಿ ಸಂಹಿತೆ ಇದೆ; ಆದರೆ ಇಂಥ ಸಮಾರಂಭಗಳ ಆಚರಣೆಯ ಸ್ವರೂಪ ಹೇಗಿರಬೇಕು ಎಂಬುದಕ್ಕೆ ಸಂಹಿತೆ ಇಲ್ಲ. ಹೀಗಾಗಿ ಅವರವರ ಇಷ್ಟ.

ಗಣರಾಜ್ಯೋತ್ಸವದಂದು ರಾಷ್ಟ್ರಧ್ವಜದ ಅಡಿಯಲ್ಲಿ ಇನ್ನಾವುದೇ ನಾಯಕರ ಫೋಟೋ ಇಡುವ ಅಗತ್ಯವಿಲ್ಲ. ಏಕೆಂದರೆ, ಒಂದು ಮೈಲುದ್ದ ಫೋಟೋಗಳನ್ನು ಸಾಲುಗಟ್ಟಿಸಿದರೂ ಅದು ಪರಿಪೂರ್ಣ, ಪ್ರಾತಿನಿಧಿಕ, ಸರ್ವಸಮ್ಮತ ಆಗುವುದೇ ಇಲ್ಲ. ಅದರ ಬದಲು, ಸಂವಿಧಾನದ ಪ್ರಸ್ತಾವನೆಯ ಫೋಟೋ ಮಾತ್ರ ಇದ್ದರೆ ಸಾಕು. ಅದು ಸಂವಿಧಾನದ ಮೂಲಭೂತ ಮೌಲ್ಯಗಳನ್ನು ಪ್ರತಿನಿಧಿಸುತ್ತದೆ. ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿರುವ ಸಂವಿಧಾನದ ಮೂಲ ಗ್ರಂಥದಲ್ಲಿ ಇದಕ್ಕೊಂದು ಸುಂದರವಾದ ಚೌಕಟ್ಟೂ ಇದೆ. ಇದರಲ್ಲಿಯೇ ಕನ್ನಡದ ಅವತರಣಿಕೆಯನ್ನು ಅಳವಡಿಸಿಕೊಂಡರೆ, ಅದನ್ನು ತೂಗು ಹಾಕಿದ ತಾಣಕ್ಕೆ ಒಂದು 'ಸಂವಿಧಾನಿಕ ಘನತೆ' ದೊರಕುತ್ತದೆ.

ನಾವು ನಡೆಸುತ್ತಿರುವ 'ಭಾರತ ಸಂವಿಧಾನ ಸಾಕ್ಷರತೆ' ಆಂದೋಲನದಲ್ಲಿ ಹಂಚಿದ 2,000ಕ್ಕೂ ಹೆಚ್ಚು ಇಂಥ ಭಿತ್ತಿಚಿತ್ರಗಳಲ್ಲಿ ಮೊದಲ ಪ್ರತಿಯನ್ನು ಸುಂದರವಾದ ಕಟ್ಟು ಹಾಕಿಸಿ ನಮ್ಮ ಮನೆಯಲ್ಲಿ ಎದ್ದು ಕಾಣುವ ಹಾಗೆ ತೂಗುಹಾಕಿದ್ದೇವೆ. ಎಂದರೆ, ಸಾಂವಿಧಾನಿಕ ಮೌಲ್ಯಗಳು ಮೊದಲು ಸಮಾಜದ ಮೂಲಘಟಕವಾದ ಕುಟುಂಬದಿಂದಲೇ ಆರಂಭವಾಗಬೇಕು ಎಂಬುದು ನಮ್ಮ ಪರಿಕಲ್ಪನೆ. ಅಂದ ಹಾಗೆ, ಕರ್ನಾಟಕ ಸರ್ಕಾರದ ಸಮಗ್ರ ಶಿಕ್ಷಣ – ಕರ್ನಾಟಕ ವಿಭಾಗದ ರಾಜ್ಯ ಯೋಜನಾ ನಿರ್ದೇಶಕರು ಒಂದು ಸುತ್ತೋಲೆ ಹೊರಡಿಸಿ, ಎಲ್ಲ ಶಾಲೆಗಳಲ್ಲಿಯೂ ಸಂವಿಧಾನದ ಪ್ರಸ್ತಾವನೆಯ ಫೋಟೋವನ್ನು ತೂಗು ಹಾಕಬೇಕು. ಗಣರಾಜ್ಯೋತ್ಸವದಂದು ಅದನ್ನು ಬಳಸಬೇಕು ಎಂದು ಆದೇಶಿಸಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿ 642 ಸಂಖ್ಯೆಯ ಸುತ್ತೋಲೆಯ ಅಂಗವಾಗಿ ಪ್ರಸ್ತಾವನೆಯ ಸುಂದರವಾದ, ಟಿಫ್ ಫಾರ್ಮ್ಯಾಟ್‌ನ ಫೈಲ್ ಕೂಡ ಅಪ್‌ಲೋಡ್ ಮಾಡಲಾಗಿದೆ. ಅದನ್ನು ಯಾರು ಬೇಕಾದರೂ ಡೌನ್‌ಲೋಡ್ ಮಾಡಿ, ಪ್ರಿಂಟ್ ಮಾಡಿಸಿ, ಕಟ್ಟು ಹಾಕಿಸಿ ಬಳಸಬಹುದು. ಈ ಮೂಲಕ ಎಲ್ಲರೂ ಸೇರಿ ಈ ಬಾರಿಯ ಗಣರಾಜ್ಯೋತ್ಸವವನ್ನು ಹೆಚ್ಚು ಅರ್ಥಪೂರ್ಣವಾಗಿ ಆಚರಿಸೋಣ.

**ಲೇಖಕರು: ಪ್ರೊ.ಎಂ. ಅಬ್ದುಲ್ ರೆಹಮಾನ್ ಪಾಷ**

ಆಧಾರ:ಸಂಯುಕ್ತ ಕರ್ನಾಟಕ, ದಿನಾಂಕ: 23.01.2020

## 5. ಮರೆಯಬಾರದ ಮಹತ್ವದ ಆಚರಣೆ ವಿಶ್ವ ತರಿ ಭೂಮಿ ದಿನಾಚರಣೆ

ವಿಶ್ವದ ಕಾಲು ಭಾಗದಷ್ಟು ಸಸ್ಯ ಹಾಗೂ ಜೀವಿ ಪ್ರಭೇದಗಳಿಗೆ ನೆಲೆ ನೀಡಿ ನಿತ್ಯ ಹರಿದ್ವರ್ಣ ಸಲಹುವ ತರೀ (ಜೌಗು) ಭೂಮಿ ಪ್ರದೇಶಗಳು ವ್ಯವಸಾಯ, ಮೀನು ಕೃಷಿ, ಪ್ರವಾಸೋದ್ಯಮ, ಶಕ್ತಿ ಉತ್ಪಾದನೆ, ನೀರು ಶೇಖರಣೆ, ಸರಬರಾಜು, ಜಲ ಸಾರಿಗೆ, ಮನರಂಜನೆಯಂತಹ ಅನೇಕ ಆರ್ಥಿಕ ಆಯಾಮಗಳಿಂದಾಗಿ ಹಿಂದೆಂದಿಗಿಂತ ಇಂದು ಹೆಚ್ಚಿನ ಅಪಾಯದಲ್ಲಿವೆ. ಅರಣ್ಯಗಳಿಗಿಂತ ಹೆಚ್ಚಿನ ಸಂಕಷ್ಟ ಎದುರಿಸುತ್ತಿರುವ ಪ್ರಪಂಚದ 21 ಲಕ್ಷದ ಕಿ.ಮೀ.ನಷ್ಟು ವ್ಯಾಪ್ತಿಯ ಜೌಗು ಪ್ರದೇಶಗಳನ್ನುಳಿಸಲೆಂದೇ ಮೀಸಲಾದ 'ವಿಶ್ವ ತರಿ ಭೂಮಿ ದಿನ' (ಫೆಬ್ರವರಿ 2 ರಂದು) ಮತ್ತೆ ಬಂದಿದೆ. ಜಲ ಮೂಲಗಳ ಸಂರಕ್ಷಣೆಗೆ ಒತ್ತು ನೀಡಿರುವ ತರಿ ಭೂಮಿ ದಿನಾಚರಣೆಯನ್ನು ತರಿ ಭೂಮಿ ಮತ್ತು ಜೀವ ವೈವಿಧ್ಯ ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತಿದೆ.

ಸದಾ ನೀರಿನಿಂದ ಹಸಿಯಾಗಿರುವ ನೀರು ಮತ್ತು ನೆಲ ಎರಡನ್ನು ಒಳಗೊಂಡ ಭೂ ಪ್ರದೇಶವನ್ನು ಜೌಗು ಭೂಮಿ ಅಥವಾ ತರಿ ಭೂಮಿ ಎನ್ನುತ್ತೇವೆ. ಅಸಂಖ್ಯ ಜಲಚರ, ಸರೀಸೃಪ, ಕೀಟ, ಸಸ್ತನಿ, ಶೀಲಿಂಧ್ರಗಳಿಗೆ ಆಶ್ರಯ ನೀಡುವ ತರಿ ಭೂಮಿಯನ್ನು ಜಲ-ಜೀವ ತಿಜೋರಿ ಎನ್ನುತ್ತಾರೆ. ಆಯಾ ಭೂ ಪ್ರದೇಶಗಳ ವಾಯುಗುಣ, ನೀರು-ಕಾಡಿನ ಮೂಲಗಳ ಸಂರಚನೆ, ಮಣ್ಣಿನ ವೈವಿಧ್ಯ ಮತ್ತು ನೀರಿನ ಚಕ್ರಕ್ಕನುಗುಣವಾಗಿ ರೂಪುಗೊಳ್ಳುವ ನೈಸರ್ಗಿಕ ತರಿ ಭೂಮಿಗಳು ಮಳೆ ಪ್ರವಾಹವನ್ನು ತಡೆದು, ನೀರಿಂಗಿಸಿ, ಅಂತರ್ಜಲ ಮಟ್ಟ ಹೆಚ್ಚಿಸಿ, ಹೆಚ್ಚಿನ ನೀರನ್ನು ಶೇಖರಿಸಿಟ್ಟುಕೊಂಡು ನದಿಗೆ ನೀರು ಹರಿಸುತ್ತಾ ಮಣ್ಣು ಮತ್ತು ಪೋಷಕಾಂಶ ಸವಕಳಿಯನ್ನು ತಡೆಯುವ ಬಹುಪಯೋಗಿ ಕೆಲಸ ಮಾಡುತ್ತವೆ.

ಹೊಲ-ಗದ್ದೆಗಳಿಂದ ಹರಿದು ಬರುವ ಭಾರವಾದ ಲೋಹ, ಕೆಸರು, ಸೌರಜನಕ ರಂಜಕಗಳನ್ನು ಸೋಸಿ ತೆಗೆದು ನೀರನ್ನು ಶುದ್ಧೀಕರಿಸುತ್ತವೆ. ಒಟ್ಟು 5 ಬಗೆಯ ಜೌಗು ಪ್ರದೇಶಗಳನ್ನು ಗುರುತಿಸಲಾಗಿದ್ದು, ಮಾನವ ನಿರ್ಮಿತ ಗದ್ದೆ, ಸರೋವರ, ಜಲಾಶಯ, ಅಣೆಕಟ್ಟು, ನೀರು ನಿಲ್ಲುವ ಗಣಿ, ಗಣಿಗುಂಡಿ, ತೋಡುಗಳನ್ನು ಕೃತಕ ತರಿ ಭೂಮಿ ಎನ್ನುತ್ತಾರೆ. ನೈಸರ್ಗಿಕವಾಗಿ ರೂಪುಗೊಂಡು ಜೀವಿ ವೈವಿಧ್ಯದ ಆಗರವಾಗಿರುವ ತರಿ ಭೂಮಿ ಪ್ರದೇಶಗಳನ್ನು 'ರಾಮ್‌ಸರ್' ತಾಣಾ ಅಥವಾ 'ರಾಮ್‌ಸರ್ ಸೈಟ್' ಎಂದು ಗುರುತಿಸಿರುತ್ತಾರೆ. 1971ರ ಫೆಬ್ರವರಿ 2ರಂದು ಇರಾನ್‌ನ ಕ್ಯಾಸ್ಪಿಯನ್ ಸಮುದ್ರ ತೀರದ 'ರಾಮ್‌ಸರ್'ನಲ್ಲಿ ನಡೆದ 161 ದೇಶಗಳ ಸಭೆಯಲ್ಲಿ ತರಿ ಭೂಮಿಗಳನ್ನುಳಿಸಲು ಪ್ರಥಮ ಬಾರಿಗೆ ಒಪ್ಪಂದವೇರ್ಪಟ್ಟಿದ್ದರಿಂದ ತರಿ ಭೂಮಿಗಳನ್ನು ರಾಮ್‌ಸರ್ ತಾಣ ಎನ್ನುತ್ತೇವೆ.

ಒಡಿಶಾದ ಚಿಲ್ಕಾ ಲೇಕ್, ಬಂಗಾಳದ ಸುಂದರ್‌ಬನ್, ಆಂಧ್ರದ ಕೊಲ್ಲೇರು, ಕೇರಳದ ಅಷ್ಟಮುಡಿ ಸರೋವರ, ಬ್ರೆಜಿಲ್‌ನ ಪಂಟನಾಲ್, ಬೋಟ್ಸ್ವಾನಾದ ಒಕವಾಂಗೋ, ಆಸ್ಟ್ರೇಲಿಯಾದ ಕಕಾಡು, ಆಫ್ರಿಕಾದ ಇಸಿಮಾಂಗಲಿಸೊ, ಇಂಡೋನೇಶ್ಯಾದ ವಸುರ್ ರಾಷ್ಟ್ರೀಯಾ ಉದ್ಯಾನವನಗಳು, ದಕ್ಷಿಣ ವಿಯೆಟ್ನಾಂನ ಮೆಕಾಂಗ್ ನದಿ ಮುಖಜ ಭೂಮಿ ವಿಶ್ವಾದಾದ್ಯಂತ ಗುರುತಿಸಲಾಗಿರುವ ಪ್ರಮುಖ 'ರಾಮ್‌ಸರ್' ತಾಣಗಳಾಗಿವೆ. ನಮ್ಮಲ್ಲಿರುವ 65 ಸಾವಿರ ಕೃತಕ ಮತ್ತು 2 ಸಾವಿರದ ಇನ್ನೂರು ನೈಸರ್ಗಿಕ ಜೌಗು ಪ್ರದೇಶಗಳ ಪೈಕಿ 25ನ್ನು 'ರಾಮ್‌ಸರ್' ತಾಣಗಳೆಂದು ಗುರುತಿಸಿ, ಸಂರಕ್ಷಣೆ ಮತ್ತು ನಿರ್ವಹಣೆಗಾಗಿ 'ಕೇಂದ್ರೀಯ ಜೌಗು ಭೂಮಿ ನಿಯಂತ್ರಣ ಪ್ರಾಧಿಕಾರ' ರಚಿಸಿ ತರಿ ಭೂಮಿ ನಾಶ, ಒತ್ತುವರಿ ಮತ್ತು ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯಲು ಹಲವು ಕಾನೂನುಗಳನ್ನು ರೂಪಿಸಲಾಗಿದೆ. ವಲಸೆ ಪಕ್ಷಿ, ಆನೆ, ಹುಲಿ, ನೀರಾನೆ, ಜಿರಾಫೆ, ಮೊಸಳೆ, ಸಿಂಹ, ಚೀತಾ, ಘೇಂಡಾಮೃಗ, ಜೀಬ್ರಾದಂತಹ ಬೃಹತ್ ಸಸ್ತನಿ ಪ್ರಾಣಿಗಳಿಂದ ಹಿಡಿದು ಏಡಿ, ಮೀನು, ಸೀಗಡಿ, ಹಾವು, ಕಪ್ಪೆ, ಮೊಸಳೆ, ಶಿಲೀಂಧ್ರಗಳಿಗೆ ಆವಾಸ ಕಲ್ಪಿಸಿರುವ ಬಹುತೇಕ ತರಿ ಭೂಮಿಗಳು, ಭೂಮಿಯ ಶೇ.6.4ರಷ್ಟು ಭೂ ಪ್ರದೇಶವನ್ನು ಆವರಿಸಿಕೊಂಡಿದ್ದು ಜಗತ್ತಿನಲ್ಲಿ ಲಭ್ಯವಿರುವ ನೀರಿನ ಶೇ.0.001 ರಷ್ಟನ್ನು ಹಿಡಿದಿಟ್ಟುಕೊಂಡಿವೆ.

ಭಾರತದಲ್ಲಿ ನದಿಗಳನ್ನು ಹೊರತುಪಡಿಸಿ ಶೇಕಡಾ ಅರವತ್ತು ದಶಲಕ್ಷ ಹೆಕ್ಟೇರ್‌ನಷ್ಟು ತರಿ ಭೂಮಿ ಇದ್ದು, ಅದರಲ್ಲಿ ನಲವತ್ತು ದಶಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಕೃಷಿ ನಡೆಯುತ್ತಿದೆ. ಭಾರತದ 20 ಕೋಟಿ ಜನ ಏಳುವರೆ ಸಾವಿರ ಕಿ.ಮೀ. ಉದ್ದವಿರುವ ಕರಾವಳಿ ತೀರದಲ್ಲಿ ವಾಸವಿದ್ದು ನಾನಾ ಬಗೆಯ ತರಿ ಭೂಮಿಯ ಮೇಲೆ ಅವಲಂಬಿತರಾಗಿದ್ದಾರೆ. ಮೂರುವರೆ ದಶಲಕ್ಷ ಹೆಕ್ಟೇರ್‌ನಲ್ಲಿ ಮೀನು, ಸೀಗಡಿ ಕೃಷಿ ನಡೆದರೆ ಮಾನವ

ನಿರ್ಮಿತ ಕೃತಕ ತರಿ ಭೂಮಿ ಪ್ರದೇಶ 3 ದಶಲಕ್ಷ ಹೆಕ್ಟೇರಿನಷ್ಟಿದ್ದು ಪ್ರವಾಸೋದ್ಯಮ, ಕೆರೆ, ಉಪ್ಪುಕಟ್ಟೆಗಳಿಗೆ ಬಳಕೆಯಾಗುತ್ತಿದೆ. ವೈಲ್ಡ್‌ಲೈಫ್ ಇನ್ಸಿಟ್ಯೂಟ್ ಆಫ್ ಇಂಡಿಯಾದ ಸಮೀಕ್ಷೆಯ ಪ್ರಕಾರ ಗಂಗಾನದಿ ಪಾತ್ರದ ಮುಕ್ಕಾಲು ಭಾಗ ಸಿಹಿ ನೀರಿನ ಜೌಗು ಪ್ರದೇಶಗಳು ಕಳೆದ ಐವತ್ತು ವರ್ಷಗಳಲ್ಲಿ ನಾಶಗೊಂಡಿವೆ. ಭೂ ಸವಕಳಿ, ಹೂಳು, ನೀರಾವರಿ ಕಾಲುವೆ, ಬೇಟೆ, ಮಾನವ ವಾಸ್ತವ್ಯ, ಮೀನು–ಸೀಗಡಿ ಕೃಷಿ, ಜಲಾನಯನ ಪ್ರದೇಶದ ಹಸಿರು ನಾಶ, ವಸತಿ ಸಮುಚ್ಚಯ ಬಡಾವಣೆ, ಆಟದ ಮೈದಾನ ಉದ್ಯಾನವನ, ಕಾರ್ಖಾನೆ ಮಾಲಿನ್ಯಗಳಿಂದಾಗಿ ಸರಿ ಅರ್ಧದಷ್ಟು ತರಿ ಭೂಮಿ ಪ್ರದೇಶಗಳು ಶಾಶ್ವತವಾಗಿ ಕಣ್ಮರೆಯಾಗಿರುವುದು ವಾಯುಗುಣ ತಜ್ಞರ ನಿದ್ದೆಗೆಡಿಸಿದೆ. ಕಳೆದ ಶತಮಾನದ ಕೊನೆಯಲ್ಲಿ ಏಳು ಲಕ್ಷ ಹೆಕ್ಟೇರ್‌ನಷ್ಟಿದ್ದ ಕಾಂಡ್ಲಾ ಕಾಡಿನ ಪ್ರಮಾಣ ಈಗ ಮೂರು ಲಕ್ಷ ಹೆಕ್ಟೇರ್‌ಗಿಳಿದಿದೆ.

ಕರ್ನಾಟಕದಲ್ಲಿ 682 ಜೌಗು ಪ್ರದೇಶಗಳನ್ನು ಗುರುತಿಸಲಾಗಿದ್ದು ಅವು ಬಹು ಜಾತಿಯ ಮೀನು ಮತ್ತು ವಲಸೆ ಹಕ್ಕಿಗಳ ತಾಣವೆನಿಸಿವೆ. ಆದರೆ, ವ್ಯಾಪಕ ನಗರೀಕರಣ ಮತ್ತು ಜನಸಂಖ್ಯೆಯ ಒತ್ತಡದಿಂದ ಮನೆ, ಕಾರ್ಖಾನೆ, ಆಸ್ಪತ್ರೆಗಳಿಂದ ಹೊಮ್ಮುವ ಮಾಲಿನ್ಯದ ಮಡುಗಳಾಗಿವೆ. ಹೊಲ–ಗದ್ದೆಗಳಿಂದ ಹರಿದು ಬರುವ ಕೀಟ ನಾಶಕಗಳಿಂದ ಕೆರೆ–ಕಾಲುವೆಗಳ ನೀರು ಮಾಲಿನ್ಯಗೊಂಡು ವಾಟರ್ ಹಯಸಿಂತ್ ಮತ್ತು ಸಿಲ್ವಿನಿಯಾದಂತಹ ನಿಯಂತ್ರಿಸಲಾಗದ ವಿದೇಶಿ ಕಳೆಗಳ ರಾಕ್ಷಸ ಬೆಳವಣಿಗೆಯಾಗಿದೆ. ನೀತಿ ಆಯೋಗ ಕರ್ನಾಟಕ ತನ್ನ ಜಲ ಮೂಲಗಳನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ವರದಿ ನೀಡಿದೆ.

ನೊರೆಯುಬ್ಬಿಸುವ ಬೆಂಗಳೂರಿನ ಮಹಾನಗರ ಪಾಲಿಕೆ ಮತ್ತು ವಿಜ್ಞಾನಿಗಳಿಗೆ ಸವಾಲಾಗಿರುವ ಬೆಳ್ಳಂದೂರು ಕೆರೆ, ಖಾಯಿಲೆ ಬಿದ್ದಿರುವ ತರಿ ಭೂಮಿಯ ತಾಜಾ ಉದಾರಣೆಯಾಗಿದೆ. ಬೆಂಗಳೂರಿನ ಹೊರ ವಲಯದಲ್ಲಿದ್ದ ಬಹುಸಂಖ್ಯೆಯ ಕೆರೆಗಳು ಘನ ತ್ಯಾಜ್ಯ ಮತ್ತು ಕೊಳಚೆ ನೀರಿನಿಂದ ಶುದ್ಧಿಕರಿಸಲಾರದಷ್ಟು ಹಾಳಾಗಿವೆ. ಸೊಳ್ಳೆಗಳ ನಿರ್ಮೂಲಕ್ಕೆಂದೆ ಕೆಲವು ಕೆರೆಗಳನ್ನು ವಸತಿ ಸಮುಚ್ಚಯ, ವ್ಯವಸಾಯ ಮತ್ತು ವಾಣಿಜ್ಯ ಚಟುವಟಿಕೆಗಳಿಗಾಗಿ ಬದಲಾಯಿಸಿದ ಉದಾಹರಣೆಗಳೂ ಇವೆ. ತರಿ ಭೂಮಿಗಳು ಅರಣ್ಯ, ಪ್ರವಾಸೋದ್ಯಮ ಮೀನುಗಾರಿಕೆ, ಜಲಸಾರಿಗೆ, ಕಂದಾಯ, ನೀರಾವರಿ, ನೀರು ಸರಬರಾಜು ಮತ್ತು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಬರುವುದರಿಂದ ಅವುಗಳ ಒತ್ತುವರಿ ಶೋಷಣೆ ಮತ್ತು ದುರ್ಬಳಕೆ ತಡೆಯುವುದು ತುಂಬ ಕಷ್ಟ.

**ಲೇಖಕರು: ಗುರುರಾಜ್ ಎಸ್ ದಾವಣಗೆರೆ.**

ಆಧಾರ:ವಿಶ್ವವಾಣಿ, ದಿನಾಂಕ: 01.02.2020

## 6. ಕೊರೊನಾ ವೈರಸ್–ಅಸ್ವಾಭಾವಿಕ ಆಹಾರ ಪದ್ಧತಿಯ ಕೊಡುಗೆ

ಚೀನಾದಲ್ಲಿ ಈಗ ಉದ್ಭವಿಸಿರುವ ಕೊರೊನಾ ವೈರಸ್ ಕಾಯಿಲೆ ಚೀನಿಯರ ಅಸ್ವಾಭಾವಿಕ ಆಹಾರ ದುಷ್ಪರಿಣಾಮ ಎನ್ನುವುದು ಬಹುತೇಕ ಸ್ಪಷ್ಟವಾಗಿದೆ. ಚೀನಾದ ಕೆಲವೊಂದು ಭಾಗಗಳಲ್ಲಿ ಚಾಲ್ತಿಯಲ್ಲಿರುವ ಕಾಡುಪ್ರಾಣಿಗಳ ಮಾಂಸ ಭಕ್ಷಣ ಪದ್ಧತಿಯೇ ಈ ಸಾಂಕ್ರಾಮಿಕ ರೋಗಕ್ಕೆ ಹಾದಿ ಮಾಡಿಕೊಟ್ಟಿದೆ ಎನ್ನುತ್ತಿವೆ ವರದಿಗಳು.

ಹಾವು, ಜೇಡ, ಕೋತಿಯ ಮೆದುಳು, ಚೇಳು, ದುಂಬಿ ನಾಯಿಮಾಂಸ ಭಕ್ಷಣೆಯಂಥ ವಿಚಿತ್ರ ವಿಲಕ್ಷಣ ಆಹಾರಾಭ್ಯಾಸವಿರುವ ಜನರ ಬಗ್ಗೆ ಹೀಗಲ್ಲದೆ ಇನ್ನು ಬೇರೆ ಯಾವ ರೀತಿ ಹೇಳಲು ಸಾಧ್ಯ? ಚೀನೀ ಉತ್ಪನ್ನಗಳ ಬಗ್ಗೆ ನಮ್ಮ ದೇಶದ ಕೆಲವರಲ್ಲಿ ವಿಚಿತ್ರ ಆಕರ್ಷಣೆ ಇದೆಯೆನ್ನುವುದು ನಿಜವೇ ಆದರೂ ಆಹಾರ ಪದ್ಧತಿಯಂಥ ಕೆಲವೊಂದು ವಿಷಯಗಳಲ್ಲಿ ಚೀನಿ ಜನರು ನಮಗಿಂತಲೂ 'ಕಡಿಮೆ ನಾಗರೀಕರು' ಎಂಬ ಮಾತನ್ನು ಹೇಳಲೇಬೇಕಾಗುತ್ತದೆ. ಈ ನಡುವೆ ಮೇಲೆ ಹೇಳಲಾಗಿರುವ ಕೆಲವು ಭೋಜ್ಯ/ಖಾದ್ಯಗಳು ಚೀನಿ ಜನರ ವಿಶೇಷ ಸಂದರ್ಭಗಳ ಪಾಕ ವಿಶೇಷಗಳಷ್ಟೆ ಅವು ನಿತ್ಯದ ಭೋಜನದಲ್ಲಿ ಇರುವುದಿಲ್ಲ ಎಂದು ವಾದಿಸುವವರೂ ಇರಬಹುದು. ಹಾಗೆ ನೋಡಿದರೆ ನಮ್ಮ ಈಶಾನ್ಯ ಭಾರತದ ಕೆಲವೆಡೆಗಳಲ್ಲಿ ನಾಯಿಮಾಂಸದ ಅಡುಗೆ ಕ್ರಮವೂ ಇದೆ. ಇದು ಟಿಬೆಟಿನ ಹಾಗೂ ಮಂಗೋಲಿಯನ್ ಪದ್ಧತಿಯ ಪ್ರಭಾವ ಎನ್ನಬಹುದು. ಒಟ್ಟಾರೆಯಾಗಿ ಇಡೀ ಭಾರತದ ಖಾದ್ಯ ಸಂಸ್ಕೃತಿಯನ್ನು ದೃಷ್ಟಿಯಲ್ಲಿರಿಸಿಕೊಂಡು ಹೇಳುವುದಾದರೆ ಮೇಲೆ ಹೇಳಿದಂತೆ ವಿಲಕ್ಷಣ ಆಹಾರ ಅಭ್ಯಾಸಗಳ ಬಗ್ಗೆ ಯೋಚಿಸಲೂ ನಮಗೆ ಸಾಧ್ಯವಿಲ್ಲ. ನಮ್ಮ ಪಾಲಿಗೆ ನಿಜಕ್ಕೂ ಅಸಹ್ಯಕರವಾದ ಆಹಾರಪದ್ಧತಿ ಇದು.

ನಮ್ಮಲ್ಲಿನ ಮಾಂಸಾಹಾರ ಕ್ರಮ ಸಸ್ಯಾಹಾರಿ ಪ್ರಾಣಿಗಳ ಮಾಂಸ ಹಾಗೂ ಮೀನಿನಡುಗೆ ಇವುಗಳನ್ನು ಆಧರಿಸಿದೆ. ಹಾಗೆ ನೋಡಿದರೆ ಕಾಡಿನಲ್ಲಿರುವ ಸಸ್ಯಹಾರಿ ಪ್ರಾಣಿಗಳ ಮಾಂಸ ಕೂಡ ನಿಷಿದ್ಧವೇ. ಅದೇ ರೀತಿ ಕುದುರೆ ಮಾಂಸ ಕೂಡ, ನಮ್ಮ ಹಿರಿಯ ತಲೆಮಾರಿನವರು ಕೆಲ ತರಕಾರಿಗಳ ಮೇಲೆ ಸ್ವಪ್ರೇರಿತ ನಿಷೇಧ ಹೇರಿಕೊಂಡಿದ್ದರು. ಉದಾಹರಣೆಗೆ ಟೊಮೋಟೋ. ಅದು ಕೆಂಪು ಬಣ್ಣದ ತರಕಾರಿಯೆಂಬ ಕಾರಣಕ್ಕೆ ನಿಷಿದ್ಧ! ಇನ್ನು ನಮ್ಮ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕುಟುಂಬಕ್ಕೆ ಬೆಳ್ಳುಳ್ಳಿ ಬಿಡಿ, ಈರುಳ್ಳಿ ಕೂಡ ದೂರವೇ. ಶಾಲಾ ಮಕ್ಕಳ ಮಧ್ಯಾಹ್ನದೂಟದ ಅಡುಗೆಯಲ್ಲಿ ಈರುಳ್ಳಿ ಬೆಳ್ಳುಳ್ಳಿ ಬಳಸುವ ವಿಷಯದಲ್ಲಿ ಹರೇಕೃಷ್ಣ ಪಂಥದ ಭೋಜನ ತಯಾರಕನ್ನು ಮಣಿಸುವುದು ನಮ್ಮ ಕರ್ನಾಟಕ ಸರ್ಕಾರಕ್ಕೆ ಕೊನೆಗೂ ಸಾಧ್ಯವಾಗಲೇ ಇಲ್ಲ. ಯಾರೋ ಮೊಸಳೆ ಮಾಂಸ ತಿನ್ನುತ್ತಾರಂತೆ ಎಂದರೆ ಸಾಕು. ನಮಗೆ ವಾಕರಿಕೆ ಬಂದಂತಾಗುವುದು ಜುಗುಪ್ಸೆಯಿಂದ ಒದ್ದಾಡುವಂತಾಗುತ್ತದೆ. ಭಾರತದಲ್ಲಿ ಯಾವ ಆಹಾರ ನಿಷಿದ್ಧವೋ ಅದು ಚೀನಾದಲ್ಲಿ ಸವಿ ಖಾದ್ಯ ಕೊರೊನಾ ವೈರಸ್ ಪಿಡುಗಿನ ಪರಿಣಾಮವಾಗಿ ಅಲ್ಲಿನ ಜನರು ಇನ್ನಾದರೂ ವಿಲಕ್ಷಣ ಆಹಾರ ಪದ್ಧತಿ ಕೈ ಬಿಡಲಿ ಎಂದೇ ಆಶಿಸುವಂತಾಗಿದೆ.

ನಮ್ಮಲ್ಲಿ ಕೂಡ ಆಹಾರಕ್ಕಾಗಿ ಜಿಂಕೆಗಳನ್ನು ಕಾಡುಹಂದಿಗಳನ್ನು ಕೊಲ್ಲುವವರಿದ್ದಾರೆ. ದುರದೃಷ್ಟವಶಾತ್ ನಮ್ಮ ಕೆಲ ರಾಜ್ಯಗಳು ನೀಲ್‌ಗಾಯ್ ಜಿಂಕೆ ಉತ್ತರ ಭಾರತದ ಚಿಕ್ಕ ಬಾಲದ ಪುಟ್ಟ ಗಾತ್ರದ ಕೋತಿ (ರ್ಹೀಸಸ್), ಕಾಡುಹಂದಿಗಳನ್ನು 'ಉಪದ್ರವಕಾರಿಗಳೆಂದು' ಘೋಷಿಸಿ ಇವುಗಳ ಹತ್ಯೆಗೆ ಅನುಮತಿ ನೀಡಿವೆ. ಇಂದು ಸುಮಾರು ಶೇ.65ರಷ್ಟು ಕಾಡು ಪ್ರಾಣಿಗಳನ್ನು ಆಹಾರಕ್ಕಾಗಿ ಕೊಲ್ಲಲಾಗುತ್ತಿದೆ ಎಂದು ಡೆಹ್ರಾಡೂನಿನಲ್ಲಿರುವ ಭಾರತೀಯ ವನ್ಯಜೀವಿ ಸಂಸ್ಥೆ ಅಂದಾಜು ಲೆಕ್ಕ ಹಾಕಿದೆ. ಇನ್ನು ಕೆಲವು ಪ್ರಾಣಿಗಳನ್ನು ವಿನೋದಕ್ಕಾಗಿ, ಖಯಾಲಿಗಾಗಿ ಹತ್ಯೆಗೈಯಲಾಗುತ್ತಿದೆ. ಸಲ್ಮಾನ್ ಖಾನ್ ರಾಜಸ್ಥಾನದಲ್ಲಿ ಚಿನ್‌ಕಾರಾ ತಳಿಯ ಜಿಂಕೆಯನ್ನು ಭೇಟೆಯಾಡಿದ್ದು, ಈ ಕೃತ್ಯಕ್ಕಾಗಿ ಐದು ವರ್ಷಗಳ ಜೈಲುವಾಸದ ಶಿಕ್ಷೆಗೆ ಗುರಿಯಾದುದು ತಿಳಿದೇ ಇದೆ.

ಚೀನಾದಲ್ಲಿ ಭುಗಿಲೆದ್ದಿರುವ ಕೊರೊನಾವೈರಸ್ ಕಾಯಿಲೆ ಒಂದು ಮುಖ್ಯ ಕಟುವಾಸ್ತವ ಅಂಶವನ್ನು ಸ್ಪಷ್ಟವಾಗಿ ತೋರಿಸಿಕೊಡುತ್ತದೆ. ಅದೆಂದರೆ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಕೂಡ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವುದಕ್ಕೆ ಶಕ್ತವಾಗಿಲ್ಲವೆನ್ನಬಹುದು. ಉದಾ: 'ಸಾರ್ಸ್' (ಸಿವಿಯರ್ ಅಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಮ್– ಅತ್ಯಂತ ತೀವ್ರ ಉಸಿರಾಟದ ತೊಡಕಿನ ರೋಗ ಲಕ್ಷಣ) ಭುಗಿಲೆದ್ದುದು ಚೀನಾದಲ್ಲೇ. ಆ ಕಾಯಿಲೆ ಕೂಡ ಕಾಡುಪ್ರಾಣಿಗಳ ಮಾಂಸದ ಅಡುಗೆಯ ಪರಿಣಾಮವೇ. 1918ರಲ್ಲಿ ಭುಗಿಲೆದ್ದ ಇನ್‌ಫ್ಲುಯೆನ್ಸಾ ಸಾಂಕ್ರಾಮಿಕ ಸುಮಾರು ಎರಡು ಕೋಟಿ ಜನರನ್ನು ಬಲಿ ತೆಗೆದುಕೊಂಡಿತ್ತು. ಇದು ಮೊದಲಿಗೆ ತಲೆಯೆತ್ತಿದ್ದು ಸ್ಪೇನ್ ಹಾಗೂ ಇತರ ಐರೋಪ್ಯ ರಾಷ್ಟ್ರಗಳಲ್ಲಿ ವಿಸ್ಮೃತಿಗೆ ಸಂದ ಸಾಂಕ್ರಾಮಿಕ ಎಂಬ ಹೆಸರನ್ನು ಪಡೆದುಕೊಂಡ ಈ ರೋಗ ಮೊದಲ ಮಹಾಯುದ್ಧದ ಪ್ರಸಾದವೆಂಬಂತೆ ಉದ್ಭವಿಸಿ ಪ್ರಪಂಚಾದ್ಯಂತ ಹರಡಿ, ಯುದ್ಧದಲ್ಲಿ ಮಡಿದವರಿಗಿಂತಲೂ ಹೆಚ್ಚಿನ ಸಂಖ್ಯೆಯ ಜನರನ್ನು ಬಲಿ ತೆಗೆದುಕೊಂಡಿತು. ಈ ಕಾಯಿಲೆ ಭುಗಿಲೇಳಲು ಒಂದು ಮುಖ್ಯ ಕಾರಣವೆಂದರೆ, ಜರ್ಮನ್ ಸೇವೆ ಹಾಗೂ ಮೈತ್ರಿ ಸೇನೆಗಳಿಂದ ನಡೆದ ವಿಷಾನಿಲ (ಕ್ಲೋರೀನ್ ಅನಿಲ)ದ ಅನಿಯಂತ್ರಿತ ಬಳಕೆ ಈ ವಿಷಾನಿಲದ ಪ್ರಯೋಗ ಭೂಮಿಗಳಲ್ಲಿ ಒಂದು ನಮ್ಮ ದೇಶಕ್ಕೆ ಅತಿಸನಿಹದ ದೇಶವಾದ ಮೆಸಪೊಟೇಮಿಯಾ (ಇಂದಿನ ಇರಾಕ್) ಅಲ್ಲಿನ ಸಂದಕಗಳಲ್ಲಿ ಅನೇಕ ಸೈನಿಕರು ವಿಷಾನಿಲಕ್ಕೆ ಬಲಿಯಾಗಿ ಹೋದರು. ಇನ್‌ಫ್ಲುಯೆನ್ಸಾ ನಮ್ಮ ದೇಶದಲ್ಲಿ ಮೊದಲಿಗೆ ಕಾಣಿಸಿಕೊಂಡದ್ದು ಬಾಂಬೆಯಲ್ಲಿ 1918ರ ಜೂನ್‌ನಲ್ಲಿ ಈ ವರ್ಷದ ಸೆಪ್ಟೆಂಬರ್ ಹೊತ್ತಿಗೆ ಅದು ದೇಶದ ಇತರ ಕಡೆಗಳಿಗೂ ಹಬ್ಬಿತು.

ಅಂದಿನ ದಿನಗಳ ವೈದ್ಯಕೀಯ ಕ್ಷೇತ್ರದ ಉದ್ಯೋಗಿಗಳಿಗೆ ಈ ಕಾಯಿಲೆಯ ಸೈದ್ಧಾಂತಿಕ ಜ್ಞಾನವಷ್ಟೇ ಇತ್ತು. ಹಾಗಿದ್ದರೂ ಇದು ಕೆಲ ವೈದ್ಯಕೀಯ ತಜ್ಞರು ಇದು ಬ್ಯಾಕ್ಟೀರಿಯಾ ಜನಿತ ಕಾಯಿಲೆಯೆಂದು ಲೆಕ್ಕ ಹಾಕಿದ್ದರು ಹಾಗೂ ನಂಬಿದ್ದರು. ಅಹ್ಮದಾಬಾದಿನಲ್ಲಿ ಈ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದ ಗಾಂಧೀಜಿ ಕೂಡ 'ಬದುಕಿನಲ್ಲಿ ಆಸಕ್ತಿಯೇ ಹೊರಟು ಹೋಗಿತ್ತು' ಎಂದು ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ. ಔಷಧಿಯೆಂಬುದೇ ಇಲ್ಲ ಎಂಬ ಪರಿಸ್ಥಿತಿಯಲ್ಲಿ ವೈದ್ಯ ಸಮುದಾಯ ದಿಕ್ಕು ತೋಚದೆ ಅಸಹಾಯಕವಾಗಿ ಕೈಚೆಲ್ಲಬೇಕಾಗಿ ಬಂದಿತ್ತು.

ಮುಂದೆ ಔಷಧಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಪರ ಕೆಲಸಗಳಾದರೂ 1957ರ ಹೊತ್ತಿಗೆ ಇನ್ನೊಂದು ತೆರನ ಇನ್‌ಫ್ಲೆಯೆನ್ಜಾ ಭುಗಿಲೆದ್ದು ಅನೇಕ ಜೀವಗಳನ್ನು ಬಲಿತೆಗೆದುಕೊಂಡಿತು. ಕರ್ನಾಟಕದಲ್ಲಿ ಕೆಲ ದಿನಗಳ

ಕಾಲ ಶಾಲೆ ಕಾಲೇಜುಗಳಿಗೆ ರಜೆ ಸಾರಲಾಗಿತ್ತು. ಇಂದಿಗೂ ದೇಶ ರೋಗಗಳಿಗೆ ಪಕ್ಕಾಗುವಂಥ ಸ್ಥಿತಿಯಲ್ಲೇ ಇದೆ. ಇಂದಿಗೂ ಹಕ್ಕಿಜ್ವರ, ಜಪಾನಿ ಮಿದುಳು ಜ್ವರ, ಡೆಂಗ್ಯೂ ಅಥವಾ ಚಿಕುನ್ ಗುನ್ಯಾದಂಥ ಸಾಂಕ್ರಾಮಿಕ ಕಾಯಿಲೆಗಳಿಂದ ನಾವು ಮುಕ್ತರಾಗಿಲ್ಲ. ದುರಂತಗಳು ಸಂಭವಿಸುತ್ತಲೇ ಇರುತ್ತವೆ. 1918ರ ದುರಂತವನ್ನು ನಾವು ಮರೆತಿದ್ದೇವೆಂದರೆ. ಅದಕ್ಕೆ ಕಾರಣ, ಅಂಕಿಅಂಶಗಳ ದೃಷ್ಟಿಯಲ್ಲಷ್ಟೇ ಪ್ರಾಮುಖ್ಯವೆಂದು ಪರಿಗಣಿತವಾಗಿದ್ದ ಸಾಮೂಹಿಕ ಸಾವಿನ ಪ್ರಕರಣಗಳು.

ಅದೃಷ್ಟವಶಾತ್ ವಿಶ್ವ ಆರೋಗ್ಯ ಸಂಸ್ಥೆ ಅಥವಾ ಇತರ ಸಂಘಟನೆಗಳ ಪ್ರಯತ್ನದ ಫಲಕೃತಿಯೆಂಬಂತೆ ಜಗತ್ತಿನ ವಿವಿಧ ದೇಶಗಳು ಇಂದು ತಮ್ಮಲ್ಲಿ ತಲೆಯೆತ್ತಿದ್ದ ಕಾಯಿಲೆಗಳು ಗಡಿಯಾಚೆಗೆ ಹರಡದಂತೆ ತಡೆಗಟ್ಟಲು ಬೇಕಾದ ಸಿದ್ಧತೆಗಳನ್ನು ಹಿಂದೆಂದಿಗಿಂತಲೂ ಉತ್ತಮ ರೀತಿಯಲ್ಲಿ ಮಾಡಿಕೊಂಡಿವೆ. 1918ರಲ್ಲಿ ಇನ್‌ಫ್ಲುಯೆನ್ಸಾ ಸೋಂಕಿಗೆ ತುತ್ತಾದ ಲಕ್ಷಗಟ್ಟಲೆ ಜನರ ಜೀವಹಾನಿಗೆ ಹೋಲಿಸಿದರೆ, ಈಗ ತಲೆಯೆತ್ತಿರುವ ಕೊರೊನಾ ವೈರಸ್ ಕಾಯಿಲೆಗೆ ಬಲಿಯಾದವರ ಸಂಖ್ಯೆ ತೀರಾ ನಗಣ್ಯ ಎನ್ನಬಹುದು.

ಈಗ ನಾವು ನಮ್ಮ ದೇಶದಲ್ಲಿ ಗೀಳು ಹಿಡಿಸಿದ ತಥಾಕಥಿತ ಚೀನಿ ಖಾದ್ಯಗಳತ್ತ ಹೊರಳೋಣ. ನಮ್ಮ ರೆಸ್ಟೋರೆಂಟ್‌ಗಳಲ್ಲಿ ತಯಾರಿಸಲಾಗುವ ಅಥವಾ ನಮ್ಮ ಅಡುಗೆಮನೆಗಳಲ್ಲಿ ಚೀನಿ ಖಾದ್ಯಗಳೆಂಬ ಹೆಸರಿನಲ್ಲಿ ತಯಾರಿಸುವ ಐಟಮ್‌ಗಳು ನಿಜಕ್ಕೂ ಚೀನಿ ಖಾದ್ಯ/ ಭೋಜ್ಯಗಳಲ್ಲವೇ ಅಲ್ಲ ಎಂದು ನಾವು ವಾದಿಸಬಹುದು. ಹೆಚ್ಚೆಂದರೆ ಇವು ಮಧ್ಯ ಚೀನದ ಹಕ್ಕಾ ಭಾಷಿಗರಿಗಿರುವ ಪ್ರಾಂತ್ಯಗಳಿಗೆ ಸಂಬಂಧಿಸಿದ 'ಹಕ್ಕಾ ಚೈನೀಸ್' ಪಾಕ ವಿಶೇಷಗಳೆನ್ನಬಹುದು. ಚಿಲೀ ಚಿಕನ್, ಚೌಮೀನ್, ನೂಡಲ್ಸ್, ಫ್ರೈಡ್ ರೈಸ್ (ಮಂಚೂರಿಯನ್ ಜೊತೆಗೆ), ಗೋಬಿ ಮಂಚೂರಿಯನ್, ಚಿಕನ್ ಲಾಲಿಪಾಪ್ ಹಾಗೂ ಮಂಚೂರಿ ಸೂಪ್‌ನಂಥ ಚೀನಿ ಸ್ವಾದ ವಿಶೇಷಗಳನ್ನು ಜನಪ್ರಿಯಗೊಳಿಸಿದವರು. ಕೊಲ್ಕತ್ತಾಕ್ಕೆ ವಲಸೆ ಬಂದು ನೆಲೆಸಿದ್ದ ಚೀನಿಯರು. ಕೆಲವರು ಚೈನಿಸ್ ಭೇಲ್ ಅಥವಾ ಚೈನೀಸ್ ದೋಸೆ ತಯಾರಿಸಿಕೊಟ್ಟರು. ಹಕ್ಕಾ ಚೈನೀಸ್ ಪಾಕ ವಿಧಾನದಲ್ಲಿ ರೈಸ್ ಪೋರ್ಕ್ ಅಥವಾ ಸೋಯಾಬೀನ್‌ನಂಥ ಸ್ವಾದ ವೈವಿಧ್ಯಗಳಿರುತ್ತವೆ.

ನಮ್ಮ ದೇಶದಲ್ಲಿ ಚೀನಿ ಭೋಜ್ಯ ಖಾದ್ಯಗಳು ದೊಡ್ಡ ಚರಿತ್ರೆಯನ್ನೇ ನಿರ್ಮಿಸಿವೆ. ಈ ಸುದೀರ್ಘ ಇತಿಹಾಸ 18ನೆಯ ಶತಮಾನದಷ್ಟು ಹಳೆಯದು. ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯ ಕಾರುಬಾರಿನ ದಿನಗಳಲ್ಲೇ ಕೆಲಸ ವ್ಯವಹಾರ ಚತುರ ಚೀನಿ ಪ್ರಜೆಗಳು ಕೋಲ್ಕತ್ತಾಕ್ಕೆ ಬಂದು ತಮ್ಮ ತವರಿನ ಪಾಕ ವಿಶೇಷಗಳನ್ನು ಮಾರತೊಡಗಿದ್ದರು. ಅದು ಜಾತಿ–ಪಂಥಗಳ ಮಡಿ–ಮೈಲಿಗೆಯ ಯುಗವಾಗಿದ್ದರೂ ಚೀನಿ ಖಾದ್ಯಗಳಿಗೆ ಇಲ್ಲಿ ಭಾರೀ ಬೇಡಿಕೆಯಿತ್ತು. ಮುಂದಿನ ದಿನಗಳಲ್ಲಿ ಕೆಲ ರೇಷ್ಮೆ ವ್ಯಾಪಾರಿಗಳು, ದಂತ ವೈದ್ಯರು, ಪಾದರಕ್ಷೆ ತಯಾರಕರು/ ಮಾರಾಟಗಾರರು, ಚರ್ಮ ಹದ ಮಾಡುವ ಕಾರ್ಮಿಕರು ಮತ್ತಿತರರು ಚೀನಾದಿಂದ ವಲಸೆ ಬಂದು ಬಂಗಾಲದಲ್ಲಿ ನೆಲೆನಿಂತರು. ಕೊಲ್ಕತ್ತಾದಲ್ಲಿ ಸರ್ವ ಪ್ರಥಮವಾಗಿ ಆರಂಭಗೊಂಡ ಪ್ರಪ್ರಥಮ ಚೀನಿ ಹೋಟೆಲ್ ಎಂದು 'ನಾನ್‌ಕಿಂಗ್ ರೆಸ್ಟೋರೆಂಟ್ (1924), ಕೊಲ್ಕಾತ್ತಾದ ಈ ಚೀನಿಯರು ನಿಜವಾದ ಅರ್ಥದಲ್ಲಿ ಉದ್ಯಮ ಸಾಹಸಿಗಳು; ಅವರು ಭಾರತಕ್ಕೆ ಹಿಂದಿ ಸಿನಿಮಾರಂಗಕ್ಕೆ ಒಬ್ಬ ವಿಖ್ಯಾತ ತಾರೆಯನ್ನೂ ಕೊಟ್ಟಿದ್ದಾರೆ. ಈ ಜನಪ್ರಿಯ ತಾರೆಯೇ ಚಿತ್ರರಂಗದ ಮೇರು ವ್ಯಕ್ತಿ ವಿ. ಶಾಂತಾರಾಮ್ ಅವರ ಪತ್ನಿ ಜಯಶ್ರೀ ಕೊಲ್ಕಾತ್ತಾದ ಚೈನಾ ಟೌನ್ ಮೂಲದವರಾದ ಜಯಶ್ರೀ 'ಶಕುಂತಲಾ' (1942) 'ಡಾಕ್ಟರ್ ಕೊಟ್ನಿಸ್ ಕಿ ಅಮರ್ ಕಹಾನಿ' (1946) 'ದಹೇಜ್' (1950) ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ಅಲ್ಲದೆ ಕಮ್ಯುನಿಸ್ಟ್ ಚೀನಾದ ನಿಲುವನ್ನು ಖಂಡಿಸುವ 'ನೈಟ್‌ವೇರ್ ಇನ್ ರೆಡ್ ಚೈನ' (1955) ಎಂಬ ಚಿತ್ರದಲ್ಲೂ ನಟಿಸಿದ್ದ ಆಕೆ ಆ ದಿನಗಳಲ್ಲಿ 'ಹಿಂದಿ ಚೀನಿ ಭಾಯಿ ಭಾಯಿ' ಎಂಬ ಚಿತ್ರವನ್ನೂ ನಿರ್ಮಿಸಿದ್ದರು. 'ದಹೇಜ್'ನಂಥ ಚಿತ್ರಗಳಲ್ಲಿ ಆಕೆ ತನ್ನ ಪಾತ್ರದ ಗೀತೆಗಳನ್ನು ತಾವೇ ಹಾಡಿದ್ದರು.

ಕ್ರಮೇಣ ಇಲ್ಲಿದ್ದ ಚೀನಿಯರು ದೇಶದ ವಿವಿಧ ಭಾಗಗಳಿಗೂ ಹೋಗಿ ನೆಲೆಸಿದರು. ಅವರಲ್ಲಿ ಕೆಲವರಿಗೆ ಬೆಂಗಳೂರು ತಮ್ಮ ಸ್ವಂತ ಊರೇ ಆಯಿತು. ಆದರೆ 1962ರ ಚೀನಾ–ಭಾರತ ಯುದ್ಧ ಅವರ ಬದುಕನ್ನೇ ಬದಲಾಯಿಸಿತು. ಅವರಲ್ಲಿ ಕೆಲವರು ಬೇಹುಗಾರರೆಂದು ಶಂಕಿಸಿದ ಭಾರತ ಸರ್ಕಾರ ರಾಜಸ್ಥಾನದಲ್ಲಿನ ವಲಸಿಗರ ಶಿಬಿರದಲ್ಲಿ ಇರಿಸಿತು. ಮುಂದಿನ ವರ್ಷಗಳಲ್ಲಿ ಅವರು ಕೆನಡಾದಂಥ ದೇಶಗಳಿಗೆ ವಲಸೆ ಹೋದರು.

ಚೀನಾಕ್ಕೆ ನಾವು ನಮ್ಮ ಕೈಗಾರಿಕಾ ಉತ್ಪನ್ನಗಳನ್ನು ಹಾಗೂ ತಾಂತ್ರಿಕತೆಯನ್ನೂ ಮಾರಾಟ ಮಾಡಿದಂತೆಯೇ ನಮ್ಮಲ್ಲಿನ ಪಾಕ ವಿಧಾನಗಳನ್ನೂ ಸಾಂಸ್ಕೃತಿಕ–ಧಾರ್ಮಿಕ ವೈಶಿಷ್ಟ್ಯಗಳನ್ನೂ ಅಲ್ಲಿನವರಿಗೆ ರಫ್ತು

ಮಾಡಬೇಕಿದೆ. ಅರ್ಥಾತ್ ಪರಿಚಯಿಸಿಕೊಡಬೇಕಿದೆ. ಭಾರತ ಚೀನಾಕ್ಕೆ ಇದುವರೆಗೆ ಮಾಡಿರುವ ಅತ್ಯುತ್ತಮ 'ರಫ್ತು' ಅಥವಾ ಉಡುಗೊರೆಯೆಂದರೆ ಬೌದ್ಧ ಧರ್ಮಕ್ಕೆ ಹಾಗೂ ತತ್ಸಂಬಂಧಿ ಸಾಂಸ್ಕೃತಿಕ ಮೌಲ್ಯಗಳು. 'ಬೌದ್ಧ ಧರ್ಮಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಿದ ಹೊರತಾಗಿಯೂ ಚೀನಿಯರು ಅದನ್ನು ಸ್ವಾಗತಿಸಿ ತಮ್ಮದಾಗಿಸಿಕೊಂಡರು. ಇತ್ತೀಚಿನ ಕಾಲ ಘಟ್ಟದಲ್ಲಿ ಚೀನಾ ಅತ್ಯಂತ ರಹಸ್ಯ ರೀತಿಯಲ್ಲಿ ಬೌದ್ಧ ಧರ್ಮಕ್ಕೆ ತಿಲಾಂಜಲಿಯಿತ್ತಂತಿದೆ. ಅದನ್ನು ಅದರ ಸ್ಥಾನದಿಂದ ಕಿತ್ತೆಸೆದರು ಬಂಡವಾಳಶಾಹಿ ವ್ಯವಸ್ಥೆಗೆ ಮಣೆ ಹಾಕಿದಂತಿದೆ.

**ಲೇಖಕರು: ಅರಕೆರೆ ಜಯರಾಮ್**

ಆಧಾರ–ಉದಯವಾಣಿ, ದಿನಾಂಕ:01.02.2020

## 7. ಕನಸಾಗಿಯೇ ಉಳಿದಿರುವ ಸಮಾನ ನ್ಯಾಯದ ಸದಾಶಯ

ಕಾನೂನು ಪ್ರಕಾರ ಸಮಾನ ನ್ಯಾಯ ಎನ್ನುವುದು ಸುಪ್ರೀಂಕೋರ್ಟ್ ಕಟ್ಟಡಗಳ ಮೇಲಿನ ಬರಿಯ ಬರಹವಲ್ಲ. ಅದು ಬಹುಶ: ನಮ್ಮ ಸಮಾಜದ ಅತ್ಯಂತ ಸ್ಫೂರ್ತಿದಾಯಕ ಆದರ್ಶವಾಗಿದೆ. ನಮ್ಮ ನ್ಯಾಯಾಂಗ ವ್ಯವಸ್ಥೆಯ ಅಂತಿಮ ಗುರಿಗಳಲ್ಲಿ ಅದೂ ಒಂದಾಗಿದೆ. ಯಾರದೇ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸದೆ, ನೀಡಬೇಕಾದ ನ್ಯಾಯವು ಲಭ್ಯತೆ ಹಾಗೂ ಗುಣದಲ್ಲಿ ಸಮಾನವಾಗಿರಬೇಕು.

**ಲೂಯಿಸ್ ಪಾವೆಲ್** ಅಮೆರಿಕ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ನ್ಯಾಯ ಪಡೆಯುವುದು ಪ್ರತಿಯೊಬ್ಬ ಮಾನವ ಜೀವಿಯ ಮೂಲಭೂತ ಹಕ್ಕು ಎಂದು ಪರಿಗಣಿಸಲಾಗಿದೆ. ನ್ಯಾಯ ಪಡೆಯುವಿಕೆ ನ್ಯಾಯ ವ್ಯವಸ್ಥೆಯ ಎರಡು ಮೂಲಭೂತ ಉದ್ದೇಶಗಳ ಮೇಲೆ ಗಮನ ಕೇಂದ್ರೀಕರಿಸಿರುತ್ತದೆ. ನ್ಯಾಯ ವ್ಯವಸ್ಥೆ ಎಲ್ಲರಿಗೂ ಎಟುಕುವಂತಿರಬೇಕು ಹಾಗೂ ಅದು ಪರಿಣಾಮಕಾರಿಯಾಗಿರಬೇಕು ಎನ್ನುವುದು ಮೊದಲ ಉದ್ದೇಶ. ಆ ಲಭ್ಯತೆಯ ಪರಿಣಾಮ ವ್ಯಕ್ತಿಗತವಾಗಿಯೂ ಸಾಮಾಜಿಕವಾಗಿಯೂ ನ್ಯಾಯಸಮ್ಮತವಾಗಿರಬೇಕೆನ್ನುವುದು ಎರಡನೇ ಉದ್ದೇಶ. ಎಲ್ಲರಿಗೂ ಸಮಾನವಾಗಿ ಹಾಗೂ ನಿಷ್ಪಕ್ಷಪಾತವಾಗಿ ನ್ಯಾಯವನ್ನು ಒದಗಿಸಬೇಕೆನ್ನುವುದು ಭಾರತದ ಸಂವಿಧಾನದ 14ನೇ ವಿಧಿ (ಆರ್ಟಿಕಲ್) ಹೇಳುತ್ತದೆ. ಬಂಧಿತನಾದ ಯಾವುದೇ ವ್ಯಕ್ತಿ ವಕೀಲರೊಂದಿಗೆ ಸಮಾಲೋಚಿಸುವ ಹಕ್ಕಿನಿಂದ ವಂಚಿತರಾಗಬಾರದು ಎಂದು ಆರ್ಟಿಕಲ್ 22(1) ಹೇಳುತ್ತದೆ. ತಮ್ಮ ಆಯ್ಕೆಯ ವಕೀಲರಿಂದ ವಾದ ಮಂಡನೆ ಮಾಡುವ ಹಕ್ಕನ್ನು ಅದು ಖಾತರಿಪಡಿಸುತ್ತದೆ. ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ ವ್ಯವಸ್ಥೆಯನ್ನು ಖಾತರಿಪಡಿಸಿ ಜನತೆಯ ಸಾಮಾಜಿಕ ಕಲ್ಯಾಣವನ್ನು ರಕ್ಷಿಸಲು ಪ್ರಭುತ್ವ (ಸರ್ಕಾರ) ಎಲ್ಲ ಪ್ರಯತ್ನಗಳನ್ನು ಮಾಡಬೇಕು ಎಂಬುದು ಸಂವಿಧಾನದ 38ನೇ ವಿಧಿಯ ನಿರ್ದೇಶನ. ಈ ಎಲ್ಲ ವಿಧಿಗಳು ಸಂವಿಧಾನದ ಮುನ್ನುಡಿಯಲ್ಲಿ ಆಶಿಸಿರುವಂತೆ ಭಾರತ ಗಣರಾಜ್ಯದ ಸರ್ವ ಜನತೆಯು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ ಪಡೆಯುವ ಹಕ್ಕಿಗೆ ಅನುಗುಣವಾಗಿವೆ.

ನಮ್ಮ ಸಂವಿಧಾನ ಬಡವರು, ಕಾರ್ಮಿಕರು ಹಾಗೂ ಮಾನವಹಕ್ಕುಗಳ ಪರವಾದ ಮಹತ್ವದ ದಾಖಲೆ ಪತ್ರವಾಗಿದೆ. ಸಾಮಾಜಿಕ ನ್ಯಾಯವನ್ನು ಖಾತರಿಪಡಿಸುವ ಉದ್ದೇಶದಿಂದ ಸಂವಿಧಾನ ಮತ್ತು ಹಲವು ಕಾನೂನುಗಳು ಬಂಧಿತ ವ್ಯಕ್ತಿಗೆ ಹಕ್ಕುಗಳನ್ನು ನೀಡಿವೆ. ಕೌಟುಂಬಿಕ ಹಿಂಸೆಯಿಂದ ಮಕ್ಕಳು ಮತ್ತು ಮಹಿಳೆಯರಿಗೆ ರಕ್ಷಣೆ ಒದಗಿಸಿವೆ. ಮಕ್ಕಳನ್ನು ಶೋಷಣೆ ಮತ್ತು ತಾರತಮ್ಯದಿಂದ ರಕ್ಷಿಸಿವೆ. ಕೃಷಿಯ ಅಭಿವೃದ್ಧಿ ಮತ್ತು ಸಣ್ಣ ರೈತ ಸಬಲೀಕರಣವನ್ನು ಖಾತರಿಪಡಿಸಿವೆ ಎನ್ನುವುದು ಗಮನಾರ್ಹ. 1987ರಲ್ಲಿ ಕಾನೂನು ಸೇವಾ ಪ್ರಾಧಿಕಾರ ಕಾನೂನನ್ನು ರೂಪಿಸಿದ್ದರಿಂದ ಸರ್ಕಾರವು ಜನರಿಗೆ ಕಡ್ಡಾಯವಾಗಿ ಕಾನೂನು ನೆರವನ್ನು ಒದಗಿಸುವ ನಿರ್ಬಂಧಕ್ಕೆ ಒಳಗಾಗಿದೆ.

'ಎಲ್ಲರಿಗೂ ನ್ಯಾಯ ಒದಗಿಸುವ' ಬಗ್ಗೆ ಸಂವಿಧಾನ ಮತ್ತು ಶಾಸನಾತ್ಮಕ ಉಪಕ್ರಮಗಳು ಬಹಳಷ್ಟು ಹೇಳುತ್ತವೆಯಾದರೂ ವಾಸ್ತವ ಬೇರೆಯದೇ ಆಗಿದೆ. ಬುಡಕಟ್ಟು ಜನರು, ಗ್ರಾಮೀಣ ಬಡವರು, ಕಡಿಮೆ ಆದಾಯದ ಮಧ್ಯಮವರ್ಗದ ಜನರು, ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ ಸಮಾನವಾಗಿ ನ್ಯಾಯ ಒದಗಿಸುವ ಕನಸು ಇನ್ನೂ ಕನಸಾಗಿಯೇ ಉಳಿದಿದೆ.

ಜಹೀರಾ ಹಬಿಬುಲ್ಲಾ ಶೇಖ್ ವರ್ಸಸ್ ಗುಜರಾತ್ ರಾಜ್ಯ ಪ್ರಕರಣದಲ್ಲಿ ಅರಿಜಿತ್ ಪಸಾಯತ್ ಹೇಳಿರುವುದು ಈ ಸಂದರ್ಭದಲ್ಲಿ ಉಲ್ಲೇಖನೀಯ ಹಾಗೂ ಗಮನಾರ್ಹ. 'ಕಾನೂನುಗಳು ಜೇಡರ ಬಲೆಯಂತೆ ಎಂದು ಜನರು ಹೆಚ್ಚೆಚ್ಚಾಗಿ ಭಾವಿಸುತ್ತಾರೆ. ಹಗುರ ಅಥವಾ ಹೆಚ್ಚು ಭಾರವಿಲ್ಲದ ವಸ್ತು ಅದರ ಮೇಲೆ ಬಿದ್ದರೆ

ಬಲೆಗೆ ಸಿಕ್ಕಿ ಹಾಕಿಕೊಳ್ಳುತ್ತದೆ. ದೊಡ್ಡವಸ್ತು ಬಿದ್ದರೆ ಅದು ಹರಿದು ಹೋಗುತ್ತದೆ ಹಾಗೂ ತಪ್ಪಿಸಿಕೊಳ್ಳುತ್ತದೆ ಎಂಬುದು ಜನರ ನಂಬಿಕೆ' ಎಂಬುದಾಗಿ ಪಸಾಯತ್ ಹೇಳಿದ್ದರು.

ಜನರು ಎಲ್ಲಿ ವಾಸಿಸುತ್ತಾರೆ ಅಥವಾ ಅವರು ಯಾವ ವರ್ಗಕ್ಕೆ ಸೇರಿದವರು ಎಂಬುದೆ ಪರಿಗಣನೆಯಿಲ್ಲದೆ ಜನರು ನ್ಯಾಯ ಪಡೆಯುವಂತಾಗಬೇಕು ಎಂಬುದು ಸಮಾನ ನ್ಯಾಯ ಪರಿಕಲ್ಪನೆಯ ಅಂಶವಾಗಿದೆ. ಆದರೆ ಭಾರತದಲ್ಲಿ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಇತ್ಯಾದಿಯಾದ ಹಲವು ಅಡೆತಡೆಗಳಿದ್ದು, ಈ ಪರಿಕಲ್ಪನೆಯ ಸಾಕಾರಕ್ಕೆ ಅಡ್ಡಿಯಾಗಿ ವರ್ತಿಸುತ್ತವೆ.

ವಿಚಾರಣಾಪೂರ್ವ ಕೈದಿಗಳ ಪೈಕಿ ಶೇಕಡ 65ರಷ್ಟು ಮಂದಿ ನೆರೆಮನೆಯಲ್ಲೇ ಇರುತ್ತಾರೆ. ಆರ್ಥಿಕ ಬಡತನ ಹಾಗೂ ಕಾನೂನು ಅರಿವಿನ ಕೊರತೆ ಇದಕ್ಕೆ ಕಾರಣ ಎನ್ನುತ್ತದೆ. ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ (ಯುಎನ್‌ಡಿಪಿ) ಬಡವರ ಕಾನೂನು ಸಬಲೀಕರಣ ಕುರಿತ ಆಯೋಗದ ವರದಿ. ತಿಹಾರ್ ಜೈಲಿನಲ್ಲಿರುವ ಪೈಕಿ 85%ಕ್ಕಿಂತ ಹೆಚ್ಚಿನವರು ವಿಚಾರಣಾಧೀನ ಕೈದಿಗಳೇ ಆಗಿದ್ದಾರೆ. ಜಾಮೀನು ಪಡೆಯಲು ಅಥವಾ ತಮ್ಮ ಪರವಾಗಿ ವಾದಿಸಲು ವಕೀಲರನ್ನು ನೇಮಿಸಿಕೊಳ್ಳಲು ಅವರಲ್ಲಿ ಹಣ ಇಲ್ಲದಿರುವುದೇ ಇದಕ್ಕೆ ಕಾರಣ. ಬಡವರು ಅರ್ಥಪೂರ್ಣವಾಗಿ ನ್ಯಾಯ ಪಡೆಯಬೇಕಾದರೆ ಮೊದಲನೆಯದಾಗಿ ವಕೀಲರ ಲಭ್ಯತೆ ಇರಬೇಕು. ಇಲ್ಲಿ ಅದು ನಾಸ್ತಿಯಾಗಿದೆ.

ಶುಲ್ಕವಿಲ್ಲದೆ ಅಥವಾ ಅತಿ ಕಡಿಮೆ ಶುಲ್ಕ ಪಡೆದು ಕಾನೂನು ನೆರವು ಒದಗಿಸುವ (ಪ್ರೊ. ಬೊನೊ) ಖಾಸಗಿ ಅಟಾರ್ನಿಗಳಾಗಲೀ ಕಾನೂನು ಸಂಸ್ಥೆಗಳಾಗಲೀ ನಮ್ಮ ದೇಶದಲ್ಲಿಲ್ಲ. ಈ ವಿಚಾರದಲ್ಲಿ ನಾವು ಆಸ್ಟ್ರೇಲಿಯಾದಿಂದ ಪಾಠ ಕಲಿಯಬೇಕು. ತೀರಾ ಒಳನಾಡು ಪ್ರದೇಶಗಳ ಜನರಿಗೆ ಅಲ್ಲಿ ಉಚಿತ ಕಾನೂನು ಸೇವೆ ಒದಗಿಸುವ ಒಂದು ಉತ್ತಮ ಜಾಲ ಹಾಗೂ ಪರಂಪರೆಯೇ ಇದೆ.

2007ರಲ್ಲಿ ಆಸ್ಟ್ರೇಲಿಯಾದ 25 ಅತಿ ದೊಡ್ಡ ಕಾನೂನು ಸಂಸ್ಥೆಗಳು ಸುಮಾರು ಎರಡು ಲಕ್ಷ ಗಂಟೆಗಳಷ್ಟು ಉಚಿತ ಕಾನೂನು ಸೇವೆ ಒದಗಿಸಿದ್ದವು ಎಂದು ಆಸ್ಟ್ರೇಲಿಯನ್ ನ್ಯಾಷನಲ್ ಪ್ರೊ. ಬೊನೊ ಸಂಪನ್ಮೂಲ ಕೇಂದ್ರದ 2008ರ ಸಮೀಕ್ಷೆ ತಿಳಿಸಿದೆ. ಜನರು ನ್ಯಾಯ ಪಡೆಯುವ ನಿಟ್ಟಿನಲ್ಲಿ ಖಾಸಗಿ ಸಂಸ್ಥೆಗಳ ಬೃಹತ್ ಕೊಡುಗೆ ಇದಾಗಿದೆ. ಹಣದ ಥೈಲಿ ಇರುವವರಿಗೆ ಮಾತ್ರ ನ್ಯಾಯ ಸಿಗುವಂಥದ್ದಲ್ಲ. ಬಡವರಿಗೂ ಅದು ಸಾಧ್ಯಗೊಳಿಸುವ ನಿಟ್ಟಿನಲ್ಲಿ ಭಾರತದಲ್ಲೂ ಈ ರೀತಿಯ ಪದ್ಧತಿ ಬೆಳೆದು ಬಂದರೆ ಒಳ್ಳೆಯದು.

**ಪ್ರಾಧಿಕಾರಗಳ ಕೊಡುಗೆ:** ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಹಾಗೂ ಹಲವು ವರ್ಷಗಳಲ್ಲಿ ಈ ವಿಚಾರದಲ್ಲಿ ಗಣನೀಯ ಕೆಲಸ ಮಾಡಿವೆ. ಅವುಗಳು ಪರ್ಯಾಯ ನ್ಯಾಯ ವೇದಿಕೆಗಳಾಗಿ ಲೋಕ ಅದಾಲತ್‌ಗಳನ್ನು ನಡೆಸಿವೆ. ಮಾತ್ರವಲ್ಲದೆ ಅರೆ–ಕಾನೂನು ಸ್ವಯಂಸೇವಕರನ್ನು ತರಬೇತಿಗೊಳಿಸಲಾಗುತ್ತಿದೆ. ಈ ಸ್ವಯಂಸೇವಕರು ಆರ್ಥಿಕವಾಗಿ ದುರ್ಬಲ ವರ್ಗದ ಜನರಿಗೆ ಕಾನೂನು ಸೇವೆ ಪಡೆಯುವಲ್ಲಿ ನೆರವಾಗುತ್ತಾರೆ. ಈ ರೀತಿಯ ಸೇವೆ ಪಡೆಯುವುದು ಆ ಜನರ ಹಕ್ಕು ಎಂಬ ಜಾಗೃತಿಯನ್ನೂ ಅವರು ಮೂಡಿಸುತ್ತಾರೆ.

ಇಷ್ಟಾಗಿಯೂ ವಿಶಾಲವಾದ ಗ್ರಾಮೀಣ ಪ್ರದೇಶಗಳು ಹಾಗೂ ಒಳನಾಡು ಪ್ರದೇಶಗಳಲ್ಲಿ ಪ್ರೊ. ಬೊನೊ ಆಗಿ ಕಾರ್ಯನಿರ್ವಹಿಸುವ ವ್ಯಕ್ತಿ ಹಾಗೂ ಸಂಸ್ಥೆಗಳ ಸಂಖ್ಯೆ ಬಹಳಷ್ಟು ಹೆಚ್ಚಬೇಕಿದೆ ಎನ್ನುವುದು ನಿರಾಕರಿಸಲಾಗದ ಸತ್ಯ. ಕೋರ್ಟ್‌ಗಳಲ್ಲಿ ಹೆಚ್ಚಿದ ಬಾಕಿಯಿರುವ ಪ್ರಕರಣಗಳು, ಕೋರ್ಟ್ ಕಲಾಪಗಳಲ್ಲಿ ಅದಕ್ಷತೆ, ನ್ಯಾಯಾಲಯಗಳಲ್ಲಿ ಸಿಬ್ಬಂದಿ ಮತ್ತು ಸಂಪನ್ಮೂಲ ಕೊರತೆ, ವಿಳಂಬವಾಗುವಿಕೆ ಹಾಗೂ ಹೆಚ್ಚಿನ ವೆಚ್ಚ– ಇವೇ ಮುಂತಾದವು ಸಮಾನ ನ್ಯಾಯ ಪಡೆಯುವಲ್ಲಿ ಇರುವ ಪ್ರಮುಖ ಅಡೆತಡೆಗಳಾಗಿವೆ. ಕಾನೂನು ಅರಿವಿನ ಕೊರತೆ (ಕಾನೂನು ಅನಕ್ಷರತೆ) ಮತ್ತು ಸಮಾಜದ ನಿರ್ದಿಷ್ಟ ವಿಭಾಗಗಳಲ್ಲಿರುವ ಮುಗ್ಧತೆ ನಿಜವಾಗಿಯೂ ಭಾರತದಲ್ಲಿನ ಮೂಲಭೂತ ಸಮಸ್ಯೆಯಾಗಿದೆ.

ಎಲ್ಲರಿಗೂ ಕಾನೂನು ಲಭ್ಯತೆಯ ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕಾನೂನು ಶಿಕ್ಷಣ ಸಂಸ್ಥೆಗಳು ದೊಡ್ಡ ಕೊಡುಗೆ ನೀಡಬಹುದಾಗಿದೆ. ಇದೊಂದು ಕೇವಲ ಪರಿಕಲ್ಪನೆಯಾಗಿರದೆ ಕಾರ್ಯಸಾಧ್ಯ ಗುರಿ ಎಂಬುದನ್ನು ನಿರೂಪಿಸಲು ಅವುಗಳು ಮಹತ್ವದ ಪಾತ್ರ ವಹಿಸಬಹುದಾಗಿದೆ. ಸಮಾಜದಲ್ಲಿ ನ್ಯಾಯದ ಗುಣಮಟ್ಟ ಖಾತರಿಪಡಿಸುವಲ್ಲಿ ವಕೀಲರ ವಿಶೇಷ ಹೊಣೆಗಾರಿಕೆಯನ್ನು ಪ್ರೇರೇಪಿಸುವ ಉದ್ದೇಶದಿಂದ ಅನೇಕ ಕಾನೂನು ಕಾಲೇಜ್‌ಗಳು ಸಾರ್ವಜನಿಕ ಪ್ರಜೆಯಾಗಿ ವಕೀಲರಲ್ಲಿ ನೈತಿಕತೆ ಬೆಳೆಸಲು ನವನವೀನ

ಮಾರ್ಗಗಳನ್ನು ಅನುಸರಿಸುತ್ತಿವೆ. ತುಳಿತಕ್ಕೆ ಒಳಗಾದ ಜನರಿಗೆ ನ್ಯಾಯ ಒದಗಿಸುವ ದಿಸೆಯಲ್ಲಿ ವಕೀಲರಲ್ಲಿ ಸಾಮಾಜಿಕ ಬದ್ಧತೆ ಪ್ರೇರೇಪಿಸಲು ಕಾನೂನು ಅಕಾಡೆಮಿ ಮತ್ತು ವೃತ್ತಿಪರ ಸಂಘಟನೆಗಳು ಹೆಚ್ಚು ಕೆಲಸ ಮಾಡಬೇಕಿದೆ. ವಿದ್ಯಾರ್ಥಿಗಳು ಸಾಮಾಜಿಕ ನ್ಯಾಯ ಅಥವಾ ನ್ಯಾಯದ ವಿಷಯಗಳಲ್ಲಿ ಹೆಚ್ಚು ಬದ್ಧತೆಯಿಂದ ತೊಡಗಿಸಿಕೊಳ್ಳುವ ದಿಸೆಯಲ್ಲಿ ಕಾನೂನು ಕಾಲೇಜ್‌ಗಳು ಪಠ್ಯಕ್ರಮ ರೂಪಿಸಬೇಕು. ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ– ಈ ಮೂರರ ಪೈಕಿ ಯಾವುದರಲ್ಲೇ ಆಗಲಿ. ನ್ಯಾಯ ನೀಡಿಕೆ ವ್ಯವಸ್ಥೆಯಲ್ಲಿ ಕೆಲವು ದಿಟ್ಟ ಹಾಗೂ ನವೀನ ಸುಧಾರಣೆಗಳನ್ನು ತರಬೇಕಾಗಿದೆ. ನ್ಯಾಯದಾನ ವ್ಯವಸ್ಥೆಯಲ್ಲಿ ಸಾರ್ವಜನಿಕರ ವಿಶ್ವಾಸವನ್ನು ಹೆಚ್ಚಿಸಬೇಕಾದರೆ ಸರ್ಕಾರದ ಎಲ್ಲ ಕಾರ್ಯಗಳಲ್ಲಿ ಪಾರದರ್ಶಕತೆ ಹಾಗೂ ಹೊಣೆಗಾರಿಕೆ ನಿಗದಿಪಡಿಸುವಿಕೆ ಖಾತರಿಪಡಿಸುವುದು ಅಗತ್ಯ.

ಕಾನೂನು ವೃತ್ತಿಯಲ್ಲಿ ಹೆಚ್ಚಿನ ವಿಶ್ವಾಸಾರ್ಹತೆ ಮತ್ತು ಬಡವರ ಪರವಾದ ಸಹಾನುಭೂತಿ ಮನೋಭಾವ ಬೆಳೆಸುವ ದೃಷ್ಟಿಯಿಂದ ಕಾನೂನು ಶಿಕ್ಷಣವನ್ನು ಸಾಮಾಜಿಕ ನ್ಯಾಯದ ಪರಿಕಲ್ಪನೆಯೊಂದಿಗೆ ಜೋಡಿಸುವುದು ಅಗತ್ಯ. ಶಿಕ್ಷಣ ಸಂಸ್ಥೆಗಳು ಸಾಮುದಾಯಿಕ ಶಿಕ್ಷಣದಲ್ಲಿ ಹೆಚ್ಚು ಸಕ್ರಿಯ ಪಾತ್ರ ವಹಿಸುವಂತೆ ಹಾಗೂ ನ್ಯಾಯಾಂಗ ಸಂಸ್ಥೆಗಳ ಮೇಲೆ ನಿಗಾ ಇರಿಸಿ ತನ್ಮೂಲಕ ನ್ಯಾಯ ಪಡೆಯಲು ಸಮಾನ ಅವಕಾಶವನ್ನು ಖಾತರಿಪಡಿಸಲು ಉತ್ತೇಜನ ನೀಡುವಂತಾಗಬೇಕು. ಒಟ್ಟಿನಲ್ಲಿ ಎಲ್ಲರಿಗೂ ನ್ಯಾಯ ಖಾತರಿಪಡಿಸುವ ಉದ್ದೇಶ ಸಾಧನೆಗೆ ಭಾರತ ಶ್ರಮಿಸಬೇಕಾದ ಹಾದಿ ಬಹಳ ದೊಡ್ಡದಿದೆ.

**ಲೇಖಕರು: ಸಜನ್ ಪೂವಯ್ಯ, ಖ್ಯಾತ ಹಿರಿಯ ನ್ಯಾಯವಾದಿ**
**ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್**

ಆಧಾರ–ವಿಜಯವಾಣಿ, ದಿನಾಂಕ: 04.02.2020

## 8. ಕನ್ನಡದ ಕಲ್ಯಾಣಕ್ಕೆ ಕಾರಣವಾಗಲಿ ಸಮ್ಮೇಳನ

"ರಾಜ್ಯದ ಗಡಿನಾಡಿನ ಕನ್ನಡಿಗರ ಸ್ಥಿತಿಗತಿ ಸುಧಾರಿಸದೇ ನಾಡು ನುಡಿಯ ಬೆಳವಣಿಗೆಗೆ ಸಾಧ್ಯವಿಲ್ಲ. ರಾಜ್ಯದ ಎಲ್ಲಾ ಭಾಗದ ಜನರು ದೊಡ್ಡಾವರಾಗದೇ ನಮ್ಮ ನಾಡು ನುಡಿಗಳು ದೊಡ್ಡದಾಗುವುದಿಲ್ಲ" ಎಂದು 1985ರಲ್ಲಿ ನಡೆದ 57ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರಾಗಿದ್ದ ಡಾ. ಹಾ.ಮಾ. ನಾಯಕ ಹೇಳಿದ್ದರು. ಇಂತಹ ಆಶಯವನ್ನು ಅವರು ವ್ಯಕ್ತಪಡಿಸಿ 3 ದಶಕಗಳೇ ಗತಿಸಿವೆ. ಅವರ ಎಚ್ಚರಿಕೆಯ ನುಡಿಗಳು ಬೀದರ್ ನೆಲದಲ್ಲಿಯೇ ಮೊಳಗಿದ್ದವು. ಬೀದರ್ ಅಂಚಿನಲ್ಲಿಯೇ ಇರುವ ಗುಲ್ಬರ್ಗಾ ತನ್ನ ಹೆಸರು ಬದಲಿಸಿಕೊಂಡು ಈಗ ಕಲಬುರ್ಗಿ ಆಗಿದೆ. ಆಗ ಹೈದರಾಬಾದ್ ಕರ್ನಾಟಕ ಇದ್ದದ್ದು ಈಗ ಕಲ್ಯಾಣ ಕರ್ನಾಟಕವು ಆಯಿತು.

ಆದರೆ, ಹೆಸರು ಬದಲಾದಂತೆ ಈ ಭಾಗದ ಜನರ ಸ್ಥಿತಿಗತಿ ಸುಧಾರಿಸದೇ ಇರುವುದು ದುರಾದೃಷ್ಟಕರ. ಹಾ.ಮಾ. ನಾಯಕ ಅವರು ನೀಡಿದ ಎಚ್ಚರಿಕೆಯ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿದ್ದರೆ ಈ ಭಾಗದ ಜನರು ಇವತ್ತು ಗುಳೆ ಹೋಗುವ ಪರಿಸ್ಥಿತಿ ಬರುತ್ತಿರಲಿಲ್ಲ.

ಹೈದರಾಬಾದ್ ಕರ್ನಾಟಕದ ಕಲ್ಯಾಣ ಕರ್ನಾಟಕವಾದ ನಂತರ ಮೊದಲ ಬಾರಿಗೆ ಕಲಬುರ್ಗಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. 1957ರಲ್ಲಿ ಕನ್ನಡ ಸಾಹಿತ್ಯ ಹಬ್ಬವು ಇಲ್ಲಿಯೇ ನೆರವೇರಿತ್ತು. ಸೂಫಿ ಸಂತರ ನಾಡು ಎಂದೇ ಪ್ರಸಿದ್ಧ ಪಡೆದ ಕಲಬುರ್ಗಿಯಲ್ಲಿ ನಡೆಯುತ್ತಿರುವ ಈ ಸಾಹಿತ್ಯ ಸಮ್ಮೇಳನಕ್ಕೆ ಅತ್ಯಂತ ಮಹತ್ವವಿದೆ. ಯಾಕೆಂದರೆ, ಈ ಶತಮಾನದ ಎರಡನೆಯ ದಶಕ(2020)ದಲ್ಲಿ ನಡೆಯುತ್ತಿರುವ ಮೊದಲ ಸಾಹಿತ್ಯ ಸಮ್ಮೇಳನ ಇದು. ಕಲ್ಯಾಣ ಕರ್ನಾಟಕಕ್ಕೆ ದೊಡ್ಡ ಚರಿತ್ರೆಯೇ ಇದ್ದು, ಸರ್ವ ಧರ್ಮದ ಆಯಾಮಗಳಿಗೆ ರಾಷ್ಟ್ರಕೂಟರ ಕಾಲದಿಂದಲೂ ಕಲಬುರ್ಗಿ ಚರಿತ್ರೆಯು ಗುರುತಿಗೆ ಸಿಗುತ್ತಿದೆ. ಭಾರತೀಯ ನ್ಯಾಯ ಶಾಸ್ತ್ರದ ಪಿತಾಮಹ ಮರತೂರಿನ ವಿಜ್ಞಾನೇಶ್ವರನ ಸಂಶೋಧನಾ ಕೇಂದ್ರ ಇಲ್ಲಿದೆ. ಕಾಕತೀಯ ಅರಸರು, ದೆಹಲಿಯ ಸುಲ್ತಾನರು, ಬಹಮನಿ ಸಾಮ್ರಾಜ್ಯ, ಹೈದರಾಬಾದ್ ಸಂಸ್ಥಾನದ ಹೀಗೆ ನಾನಾ ಆಡಳಿತಕ್ಕೆ ಒಳಪಟ್ಟು ಬಹುಭಾಷೆ, ಬಹುಧರ್ಮ, ಬಹುಸಂಸ್ಕೃತಿಯಲ್ಲಿ ಸಾಗಿಬಂದ ಐತಿಹಾಸಿಕ ಭೂಮಿ ಕಲಬುರ್ಗಿ.

ಭೌಗೋಳಿಕವಾಗಿ ರಾಜ್ಯದ ರಾಜಧಾನಿಯಿಂದ ಬಹು ದೂರದಲ್ಲಿರುವ ಕಲಬುರ್ಗಿ ಅಭಿವೃದ್ಧಿಯ ವಿಚಾರದಲ್ಲಿ ಅಷ್ಟೇ ಅಂತರದಲ್ಲಿದೆ. ಒಂದೆಡೆ ಆಳಿದವರ ಪ್ರಭಾವದಿಂದ ಬಂದ ಹಿಂದಿ, ಉರ್ದು, ಮರಾಠಿ, ತೆಲುಗು ನಂಟು ಕನ್ನಡಕ್ಕೆ ಕಗ್ಗಂಟಾಗಿದೆ. "ಸರ್ವರೊಳಗೊಂದಾಗು ಮಂಕುತಿಮ್ಮ" ಎನ್ನುವ ಮಾತಿಗೆ ಅನುರೂಪವಾಗಿ ಕಲಬುರ್ಗಿ ಇದ್ದರೂ ಇಲ್ಲಿ ಕನ್ನಡದ ವಾತಾವರಣ, ಕನ್ನಡಿಗರ ಬದುಕನ್ನು ಹಸನು ಮಾಡುವ ದೊಡ್ಡ ಮಟ್ಟದ ಪ್ರಯತ್ನಗಳು ಇನ್ನೂ ಆಗಬೇಕಿದೆ. ಗಡಿ ನಾಡಿನಲ್ಲಿ ಕನ್ನಡದ ಕಂಪನ್ನು ವಿಸ್ತಾರ ಮಾಡುವ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಯತ್ನವು ಇನ್ನೊಂದು ಆಯಾಮಕ್ಕೆ ಏರಲು ಇದೊಂದು ಅಮೂಲ್ಯ ಅವಕಾಶ.

ಹಲವಾರು ದಶಕಗಳಿಂದ ಕಲ್ಯಾಣ ಕರ್ನಾಟಕಕ್ಕೆ ಕಾಡುವ ಪ್ರಮುಖ ಐದು ಸಮಸ್ಯೆಗಳ ಗಂಟನ್ನು 85ನೇ ಕನ್ನಡ ಸಾಹಿತ್ಯ ಸಮ್ಮೇಳನ ಬಿಚ್ಚಬೇಕಿದೆ.

1. ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ವಲಸೆ.
2. ತೊಗರಿ ಕಣಜವೇ ಆದ ಕಲಬುರ್ಗಿಯಲ್ಲಿ ದೊಡ್ಡ ಮಟ್ಟದ ತೊಗರಿ ಹಬ್ ಪಾರ್ಕ್ ಇನ್ನೂ ಆಗಿಲ್ಲದಿರುವುದು.
3. ಹಲವಾರು ಜೀವ ನದಿಗಳು ಕಲ್ಯಾಣ ಕರ್ನಾಟಕದಲ್ಲಿ ಹರಿದರೂ ನೀರಾವರಿ ಯೋಜನೆಗಳು ಇಡೀ ಜಿಲ್ಲೆಯನ್ನು ವ್ಯಾಪಿಸಿಕೊಂಡಿಲ್ಲ.
4. ಕನ್ನಡ ಆಡುವ, ಆಳುವ ಭಾಷೆಯಾಗದೇ ಅನ್ಯ ಭಾಷೆಗೆ ಜನರು ಒಗ್ಗಿ ಹೋಗುತ್ತಿರುವುದು ಅತಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿರುವುದು.
5. ರಾಜಕೀಯವಾಗಿ ಕಲ್ಯಾಣ ಕರ್ನಾಟಕ ದೊಡ್ಡ ಮಟ್ಟದ ಪ್ರಾಧಾನ್ಯತೆಯನ್ನು ಪಡೆದುಕೊಳ್ಳದೇ ಇರುವುದು.

ಈ 5 ಸಮಸ್ಯೆಗಳಿಂದ ಈ ಭಾಗ ಇನ್ನಷ್ಟು ಹಿಂದುಳಿಯುವಿಕೆಗೆ ಕಾರಣವಾಗಿದೆ. ಇಂತಹ ಸಂಧಿಗ್ದ ಸ್ಥಿತಿಯಲ್ಲಿ 85ನೇ ಸಾಹಿತ್ಯ ಸಮ್ಮೇಳನ ಕಲಬುರ್ಗಿಯಲ್ಲಿ ಜರುಗುತ್ತಿದೆ. ಶರಣ ಬಸವೇಶ್ವರ ದೇವಸ್ಥಾನ, ಬಹಮನಿ ಕೋಟೆ, ಬಂದೇನವಾಜ್ ದರ್ಗಾ ಮತ್ತು ಬುದ್ದಿ ವಿಹಾರಗಳಲ್ಲಿರುವ ಕಲಬುರ್ಗಿ ಸರ್ವಜನಾಂಗದ ಶಾಂತಿಯ ತೋಟ ಎನ್ನುವುದಕ್ಕೆ ಅನ್ವರ್ಥವಾಗಿದೆ.

ಸರ್ವಭಾಷೆಗಳ ಸಂಕಲಿತ ಭೂ ಪ್ರದೇಶ ಎನಿಸಿದ ಕಲ್ಯಾಣ ಕರ್ನಾಟಕದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಗತ್ಯತೆ ಮತ್ತು ಅನಿವಾರ್ಯತೆ ಅಧಿಕವಿದೆ. ಕನ್ನಡದ ವಾತಾವರಣ ಇನ್ನಷ್ಟು ವಿಸ್ತಾರಗೊಂಡು ಗಡಿಭಾಗದ ಅಭಿವೃದ್ಧಿಗಾಗಿ ಮಹಾಪೂರವೇ ಹರಿದು ಬರಬೇಕು. ಗಡಿ ಅಭಿವೃದ್ಧಿ ಪ್ರಾಧಿಕಾರ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ, ಕನ್ನಡ ಅಧ್ಯಯನ ಕೇಂದ್ರ ಹೀಗೆ ಹಲವು ಅಧ್ಯಯನ ಕೇಂದ್ರಗಳು ಕನ್ನಡದ ನೆಲೆಯನ್ನು ಇನ್ನಷ್ಟು ಗಟ್ಟಿಗೊಳಿಸಬೇಕಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆಯಾಗಿದ್ದ ಡಾ. ಗೀತಾ ನಾಗಭೂಷಣ್ ಅವರು ಇದೇ ಜಿಲ್ಲೆಯವರು ಎಂಬುದೇ ವಿಶೇಷವಾಗಿದ್ದು, ನಾಡೋಜ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲ ಮಹಿಳಾ ಸಾಹಿತಿ ಇವರು. ಇನ್ನೂ ಬಂಡಾಯ ಸಾಹಿತಿ ಚೆನ್ನಣ್ಣ ವಾಲೀಕಾರರನ್ನು ಕೊಡುಗೆ ಕೊಟ್ಟ ಭೂಮಿ ಇದು.

ಹಿಂದಿನ ಸಮ್ಮೇಳನಗಳಲ್ಲಿ ಕನ್ನಡಾಂಬೆಯ ಮೆರವಣಿಗೆಯು ಕೇವಲ 3 ದಿನಗಳ ಮೆರವಣಿಗೆಗೆ ಮಾತ್ರ ಸೀಮಿತವಾಗಿ, ಉಳಿದ 362 ದಿನಗಳ ನಿರ್ಲಕ್ಷ್ಯತೆಯ ಯಾತನೆಯ ಫಲವೇ. ಈ ಹಿಂದೆ ಹಿರಿಯರಾದ ದೇವನೂರರು ಅಧ್ಯಕ್ಷನಾಗಲು ನಿರಾಕರಿಸುವ ನಿರ್ಧಾರಕ್ಕೆ ಕಾರಣವಾಗಿತ್ತೇನೋ. ಅವರು ಬಯಸಿದ್ದು ಕೇವಲ 3 ದಿನಗಳ ಬದಲಾಗಿ 365 ದಿನಗಳು ಕನ್ನಡ ಮಾಧ್ಯಮದ ಮೆರವಣಿಗೆಯಾಗಲೇಬೇಕೆಂಬುದು. ಇದು ನಾಡಿನ ಜನರ ಮತ್ತು ಕನ್ನಡ ಪರಿಷತ್ತಿನ ಬಹುದಿನಗಳ ಬೇಡಿಕೆಯಾಗಿದೆ.

ಈ ನಾಡಿನಲ್ಲಿ ಕನ್ನಡವನ್ನು ಶಿಕ್ಷಣ ಮಾಧ್ಯಮವಾಗಿ ಜಾರಿಗೊಳಿಸದ ಹೊರತು ತಾವು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಳ್ಳುವುದಿಲ್ಲವೆಂದು ಈ ಹಿಂದೆ ದೇವನೂರ ಮಹದೇವ್ ಅವರು ಘೋಷಿಸಿದ್ದು ಸ್ವಾಗತಾರ್ಹ ನಿಲುವಾಗಿತ್ತು. ಈ ನಿರ್ಣಯ ಕನ್ನಡಾಂಬೆಯ ರಾಜ್ಯ ಭಾಷೆಯ ಶಿಕ್ಷಣ

ಮಾಧ್ಯಮವನ್ನು ಜಾರಿಗೊಳಿಸುವ ದಿಸೆಯಲ್ಲಿ ಕನ್ನಡಿಗರು ಸದಾ ಆಲೋಚಿಸುವಂತೆ ಹಾಗೂ ಕನ್ನಡದ ಉಳಿವಿಗಾಗಿ ಎಲ್ಲರೂ ಸದಾ ಪ್ರಯತ್ನಶೀಲರಾಗಿರುವಂತೆ ಮಾಡಿದೆ.

ಇಂಗ್ಲೀಷ್ ಮಾಧ್ಯಮದಿಂದ ಶಿಕ್ಷಣ ಕ್ಷೇತ್ರದಲ್ಲಿನ ಕೆಲವು ಅನುಕೂಲಗಳನ್ನು ನಾವು ಇಂದು ಅಲ್ಲಗೆಳೆಯುವಂತಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಜ್ಞಾನ, ತಂತ್ರಜ್ಞಾನದ ಮಾಹಿತಿ ಸಂಗ್ರಹ ವಿನಿಮಯವಾಗಿ ಅದರ ಪ್ರಸಾರ ಸುಲಭವಾಗುತ್ತದೆ. ಕನ್ನಡಾಂಬೆಯನ್ನು ಈ ಸುಸಂದರ್ಭದಲ್ಲಿ ಉಳಿಸಿಕೊಂಡು ನಂತರ ಮಾರು ಗೆಲ್ಲುವ ಕೆಲಸವಾಗಬೇಕು. ಇಂದು ಸಾಹಿತ್ಯ ಜಾತ್ರೆಯಲ್ಲಿ ಕಟಿಬದ್ಧವಾದ ನಿರ್ಣಯ ತೆಗೆದುಕೊಂಡರೆ, ಒಂದನೆಯ ತರಗತಿಯಿಂದ ಇಂಗ್ಲೀಷ್ ಕಲಿಕೆಯಾಗಿಸಿ ಉಳಿದ ವಿಷಯಗಳು ನೇರವಾಗಿ ಕನ್ನಡ ಭಾಷೆ ಮಾಧ್ಯಮದಲ್ಲಿ ಸೇರಿಸಿ ಕಲಿಸುವ ವ್ಯವಸ್ಥೆಯನ್ನು ಸಾವತ್ರೀಕರಿಸಿದರೆ, ಇಂಗ್ಲೀಷ್ ಮಾಧ್ಯಮ ಮತ್ತು ಕನ್ನಡ ಮಾಧ್ಯಮದ ಅಂತರ ಕಡಿಮೆಯಾಗಿ, ಈ ಅಂತರ ಭವಿಷ್ಯದಲ್ಲಿ ಕೊನೆಯಾಗಿ ಸಮಾನತೆ ಸಾಧಿಸಲು ಸಾಧ್ಯವಾಗುತ್ತದೆ.

ಕುವೆಂಪು ಅವರು ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದಾಗ ಕನ್ನಡದ ವಿಷಯ ಬಂದಾಗ ನಾನು ಸರ್ವಾಧಿಕಾರಿ ಧೋರಣೆಯವನು ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಇಂದು ಇಂಥದೊಂದು ಕಟಿಬದ್ಧ ಸಂಕಲ್ಪ ಆಳುವವರಿಗೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿಗೆ ಬರಬೇಕಾಗಿದೆ. ಕನ್ನಡ ಮಾಧ್ಯಮದಿಂದ ಕನ್ನಡ ನಾಡು–ನುಡಿಗೆ ಲಾಭವೇ ಅಧಿಕವಾಗುತ್ತದೆ. ಕನ್ನಡದ ಸೊಗಸಿನ ಕವಿಯಾದ ಕೆ.ಎಸ್. ನರಸಿಂಹಸ್ವಾಮಿಯವರ ವಾಣಿಯಂತೆ ಕನ್ನಡ ಮಾಧ್ಯಮವಾಗಲೇಬೇಕು ಕನ್ನಡದ ಮಕ್ಕಳಿಗೆ.

ಕೊನೆಯದಾಗಿ, ಕನ್ನಡ ಈಗಾಗಲೇ ಸಾರ್ವಜನಿಕ ಭಾಷೆಯಾಗಿ ಅತಿ ದುರ್ಬಳಕೆಯಾಗುತ್ತಿದ್ದು, ಒಂದು ಭಾಷೆಯನ್ನು ಭಾವನೆಯನ್ನು ಸೂಕ್ಷ್ಮವಾಗಿ ಬಳಸಬಲ್ಲ ಸಾಧ್ಯತೆಯಿರುವ ಸಾಹಿತ್ಯ ಲೋಕಕ್ಕೆ ಸಾಮಾನ್ಯ ಮನುಷ್ಯರ ಪರವಾಗಿ ಮಾತನಾಡುವ ಅವಕಾಶ ಉಳಿದಿದೆ. ಆದರೆ, ಈ ಕೆಲಸವನ್ನು ನಮ್ಮ ಕಾಲ ಕಾಲದ ಸಾಹಿತ್ಯ ಸಮ್ಮೇಳನಗಳು ಪ್ರಾಮಾಣಿಕವಾಗಿ ಇನ್ನೂ ಮಾಡಬೇಕಾಗಿದೆ. ಕಲಬುರ್ಗಿಯಲ್ಲಿ ಜರುಗಲಿರುವ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾಗಿರುವ ಎಚ್.ಎಸ್. ವೆಂಕಟೇಶ್‌ಮೂರ್ತಿ ಅವರು ಆಧುನಿಕ ಸಾಹಿತ್ಯವನ್ನು ನವಪೀಳಿಗೆಯತ್ತ ತಂದವರು. ಕನ್ನಡದ ಹಲವಾರು ಸವಾಲುಗಳನ್ನು ಬರಹದ ಎಲ್ಲಾ ಆಯಾಮಗಳಲ್ಲೂ ತೆರೆದಿಟ್ಟ ಎಚ್.ಎಸ್. ವೆಂಕಟೇಶ್‌ಮೂರ್ತಿ ಅವರು 85ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವುದು ಕಳಸ ಪ್ರಾಯವೇ ಸರಿ. ಕಲ್ಯಾಣ ಕರ್ನಾಟಕದ ಕನ್ನಡದ ಸಮಸ್ಯೆ, ಗಡಿ ಕನ್ನಡಿಗರ ಸಮಸ್ಯೆ, ಕನ್ನಡದ ಅಸ್ಮಿತೆಯನ್ನು ಅತ್ಯಂತ ವಿಮರ್ಶಾತ್ಮಕವಾಗಿ ನೋಡಿ ಅದಕ್ಕೊಂದು ಜಾಗೃತಿಯ ಜಾಡನ್ನು ಹಾಕಿ ಕೊಡುವ ಹಾಗೂ ಕನ್ನಡದ ಪ್ರಸ್ತುತತೆಯನ್ನು ಚರ್ಚೆಯ ಆಯಾಮಕ್ಕೆ ಒಳಪಡಿಸುವ ಪ್ರಯತ್ನವನ್ನು 3 ದಿನಗಳಲ್ಲಿ ಮಾಡಬೇಕಿದೆ. ಕಲ್ಯಾಣ ಕರ್ನಾಟಕದಲ್ಲಿ ನಡೆಯುತ್ತಿರುವ ಈ ಸಮ್ಮೇಳನ ಕನ್ನಡದ ಕಲ್ಯಾಣಕ್ಕೆ ಮತ್ತೊಂದು ಹೆದ್ದಾರಿಯಾಗಬೇಕಾಗಿದೆ. ಅಲ್ಲಿನ ಹಿಂದುಳಿದ ಜಿಲ್ಲೆಗಳನ್ನು ಭೌಗೋಳಿಕವಾಗಿ, ಸಾಮಾಜಿಕವಾಗಿ ಮತ್ತು ಸಾಹಿತ್ಯಾತ್ಮಕವಾಗಿ ಸುಧಾರಿಸಲು ಈ ಸಮ್ಮೇಳನ ನಾಂದಿಯಾಗಲಿ.

**ಲೇಖಕರು: ಪ್ರೊ. ಮಂಜುನಾಥ ಉಲವತ್ತಿ ಶೆಟ್ಟರ್**

ಆಧಾರ–ಉದಯವಾಣಿ, 04.02.2020

## 9. ಉನ್ನತ ನಾಯಕರಿಗೆ ವಿಶ್ವಾಸ, ಅತೃಪ್ತರಿಗೆ ತೃಪ್ತಿ

ಸಾಧ್ಯವೇ ಇಲ್ಲವೇನೋ ಎನ್ನುವ ಅನಿಶ್ಚಿತ ಪರಿಸ್ಥಿತಿ ಕೊನೆಗೊಂಡು ಸುಭದ್ರತೆಯ ವಾತಾವರಣ ನಿರ್ಮಾಣ ಆಗಿದೆ. ಅವಕಾಶ ವಂಚಿತ ಭಾಜಪದ ಶಾಸಕರು ಅತೃಪ್ತಿ– ಅಸಮಾಧಾನದ ಕಿಡಿ ಸಿಡಿಸುತ್ತಲೇ ಇದ್ದಾರೆ. ಇಂತಹ ಪರಿಸ್ಥಿತಿಯ ನಡುವೆ ಬಿ.ಎಸ್. ಯಡಿಯೂರಪ್ಪನವರ 'ಆನೆ ನಡೆದುದೇ ಮಾರ್ಗಂ' ಶೈಲಿಯ ರಾಜಕೀಯ ಮುಂದುವರಿದಿದೆ. ಅವರ ನೇತೃತ್ವದ ಸಚಿವ ಸಂಪುಟ ವಿಸ್ತರಣೆಗೊಂಡು ಖಾತೆ ಹಂಚಿಕೆಯೂ ಆಗಿದೆ. ವಿಶಿಷ್ಟ ರಾಜಕೀಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಭಾಜಪ ನೇತೃತ್ವದ ಸರ್ಕಾರದ ಚುಕ್ಕಾಣಿ ಹಿಡಿದ ಯಡಿಯೂರಪ್ಪನವರು ಕೊಟ್ಟ ಮಾತಿನಂತೆ ನಡೆದುಕೊಳ್ಳಲು ಸಚಿವ ಸಂಪುಟ ವಿಸ್ತರಣೆ ಮಾಡಲೇಬೇಕಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ತೊರೆದು ಬಂದ ಹದಿನೇಳು ಶಾಸಕರು ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾಗಿದ್ದರು. ಈ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ

ಸಂದರ್ಭದಲ್ಲಿ, ಫಲಿತಾಂಶ ಪ್ರಕಟಗೊಂಡ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಎಲ್ಲರನ್ನು ಸಚಿವರನ್ನಾಗಿ ಮಾಡುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದರು. ಇಪ್ಪತ್ತನಾಲ್ಕು ಗಂಟೆಗಳಿರಲಿ ಇಪ್ಪತ್ತನಾಲ್ಕು ದಿನಗಳಾಗಿದ್ದರೂ ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ತೋರಿಸದೆ ಮೀನಮೇಷ ಎಣಿಸುತ್ತಿತ್ತು. ಅಂತಿಮವಾಗಿ ಹೈಕಮಾಂಡ್ ಸಂಪುಟ ವಿಸ್ತರಣೆಗೆ ಅನುಮತಿ ನೀಡಿದ ಕಾರಣ ಯಡಿಯೂರಪ್ಪನವರು ವಚನ ಭ್ರಷ್ಟರಾಗಲಿಲ್ಲ. ಇಂಥ ನಿರ್ಧಾರದಿಂದ ಭಾಜಪ ನಾಯಕತ್ವದ ಬಗ್ಗೆ ವಿಶ್ವಾಸಾರ್ಹತೆ ಮೂಡಿದೆ. ಭಾಜಪ ಸೇರಿದವರ ಬದುಕು 'ಬಾಳೆಲೆಯ ಹಾಸ್ಯುಂಡ ಬೀಸಿ ಒಗೆದ್ಹಾಂಗ' ಆಗುವುದಿಲ್ಲ ಎನ್ನುವ ನಂಬಿಕೆ ಮೂಡಲಾರಂಭಿಸಿದೆ.

ಯಾವುದೇ ರಾಷ್ಟ್ರೀಯ ಪಕ್ಷದ ಸರ್ಕಾರ ರಾಜ್ಯದಲ್ಲಿ ಬಂದರೂ ಪ್ರತಿಯೊಂದು ರಾಜಕೀಯ ನಿರ್ಧಾರಕ್ಕೂ ಹೈಕಮಾಂಡ್ ಆಣತಿಗಾಗಿ ಕಾಯುವುದು ಅನಿವಾರ್ಯ. ಇಂತಹ ಸಂದರ್ಭದಲ್ಲಿ ಅಧಿಕಾರಾರೂಢ ಮುಖ್ಯಮಂತ್ರಿ ಹೈಕಮಾಂಡ್ ಆಣತಿಯಂತೆ ಅನೇಕ ರಾಜಿಗಳನ್ನು ಮಾಡಿ ಕೊಳ್ಳಲೇಬೇಕಾಗುತ್ತದೆ. 1962ರಲ್ಲಿ ನಿಜಲಿಂಗಪ್ಪನವರು ಎರಡನೇ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದಿದ್ದರು. ವಾಸ್ತವವಾಗಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ವಿಧಾನ ಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ನಿಜಲಿಂಗಪ್ಪನವರು ಪರಾಭವಗೊಂಡಿದ್ದರು. ಅವರ ವಿರುದ್ಧ ಪ್ರಜಾ ಸೋಷಿಯಲಿಸ್ಟ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಿ.ಟಿ. ರಂಗಪ್ಪ ಎನ್ನುವ ಅಪರಿಚಿತ ಅಭ್ಯರ್ಥಿಯೊಬ್ಬರು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿತಗೊಂಡಿದ್ದ ನಿಜಲಿಂಗಪ್ಪನವರನ್ನು 5609 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು. ಆದರೆ ಕಾಂಗ್ರೆಸ್ ಭಾರಿ ಬಹುಮತದಿಂದ ಗೆಲುವು ಸಾಧಿಸಿತ್ತು. ನಿಜಲಿಂಗಪ್ಪನವರು ಸೋತಿದ್ದರೂ ಅವರನ್ನೇ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಬೇಕು ಅನ್ನುವುದು ಬಹುತೇಕ ಶಾಸಕರ ಅಭಿಮತವಾಗಿತ್ತು. ಆದರೆ, ಪಂಡಿತ್ ಜವಾಹರಲಾಲ್ ನೆಹರು ನೇತೃತ್ವದ ಕಾಂಗ್ರೆಸ್ ಸಂವಿಧಾನದ ಪ್ರಕಾರ, ಅಭಿಮತಕ್ಕೆ ಅಸ್ತು ಎಂದಿರಲಿಲ್ಲ. ಕಾಂಗ್ರೆಸ್ ಸಂವಿಧಾನದ ಪ್ರಕಾರ, ಚುನಾವಣೆಯಲ್ಲಿ ಸೋತ ಅಭ್ಯರ್ಥಿ ಕನಿಷ್ಠ ಒಂದು ವರ್ಷ ಯಾವುದೇ ರೀತಿಯ ಸಾಂವಿಧಾನಿಕ ಹುದ್ದೆಗೇರುವಂತಿರಲಿಲ್ಲ. ಆದರೆ ನಿಜಲಿಂಗಪ್ಪನವರ ಬೆಂಬಲಿಗರು ಕಾಂಗ್ರೆಸ್ ಸಂವಿಧಾನದ ವಿರುದ್ಧ ಹೋರಾಟ ಪ್ರಾರಂಭಿಸಿದ್ದರು. ಇಂತಹ ಪರಿಸ್ಥಿತಿಯಲ್ಲಿ ಹೈಕಮಾಂಡ್ ಶಾಸಕರ ಒತ್ತಡಕ್ಕೆ ಸ್ವಲ್ಪ ಪ್ರಮಾಣದಲ್ಲಿ ಮಣಿದಿತ್ತು. ಆರು ತಿಂಗಳಲ್ಲಿ ನಿಜಲಿಂಗಪ್ಪನವರು ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಲು ಅವಕಾಶ ನೀಡಿತ್ತು. ಹೀಗೆ ಗೆಲುವು ಸಾಧಿಸಿದ ನಂತರ ಅವರಿಗೆ ಮುಖ್ಯಮಂತ್ರಿ ಆಗುವ ಅವಕಾಶ ಎಂದು ಘೋಷಿಸಿತ್ತು. ತಾತ್ಕಾಲಿಕ ವ್ಯವಸ್ಥೆಯಾಗಿ ಎಸ್.ಆರ್. ಕಂಠಿಯವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿ ಚುನಾವಣಾ ಅಖಾಡ ಪ್ರವೇಶಿಸಲು ನಿಜಲಿಂಗಪ್ಪನವರು ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಲಾರಂಭಿಸಿದ್ದರು. ಹೈಕಮಾಂಡ್ ಆರು ತಿಂಗಳಲ್ಲಿ ಚುನಾವಣೆಯಲ್ಲಿ ಗೆದ್ದು ಬರಬೇಕೆಂದು ಆದೇಶಿಸಿದ್ದರೆ ನಿಜಲಿಂಗಪ್ಪನವರು ಮೂರೇ ತಿಂಗಳಲ್ಲಿ ಚುನಾವಣೆಯಲ್ಲಿ ಗೆದ್ದು ಬರಬೇಕೆಂದು ಸಂಕಲ್ಪ ಮಾಡಿದ್ದರು. ನಿಜಲಿಂಗಪ್ಪನವರ ಈ ನಡೆ ಹೈಕಮಾಂಡ್‌ಗೆ ಇಷ್ಟವಾಗಿರಲಿಲ್ಲ. ಆದರೆ ಜನಾಭಿಮತ ಮತ್ತು ಶಾಸಕರ ಬೆಂಬಲ ಅವರ ಪರವಾಗಿದ್ದುದರಿಂದ ಹೈಕಮಾಂಡ್ ಅಸಹಾಯಕವಾಗಿತ್ತು. ನಿಜಲಿಂಗಪ್ಪನವರು ಬಾಗಲಕೋಟೆಯ ಬಿ.ಟಿ. ಮುರ್ನಾಳ್ ಎನ್ನುವ ಶಾಸಕರಿಂದ ಶಾಸಕತ್ವಕ್ಕೆ ರಾಜೀನಾಮೆ ನೀಡಿಸಿದ್ದರು. ನಂತರ ಈ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ನಿಜಲಿಂಗಪ್ಪ ಆಯ್ಕೆಗೊಂಡಿದ್ದರು. ಮೂರೇ ತಿಂಗಳಲ್ಲಿ ಎಸ್.ಆರ್. ಕಂಠಿಯವರ ಕೈಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿಸಿ, ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದರು.

ಈ ಚದುರಂಗದಾಟದಲ್ಲಿ ಕಾಂಗ್ರೆಸ್ ಹೈಕಮಾಂಡ್ ಮತ್ತು ನಿಜಲಿಂಗಪ್ಪನವರ ನಡುವೆ ದೊಡ್ಡ ಸೆಣಸಾಟವೇ ನಡೆದಿತ್ತು. ಕಾಂಗ್ರೆಸ್ ಹೈಕಮಾಂಡ್ ಹೆಚ್ಚೋ, ರಾಜ್ಯ ನಾಯಕತ್ವ ಹೆಚ್ಚೋ ಎನ್ನುವ ಸಂಘರ್ಷ ದೊಡ್ಡ ಪ್ರಮಾಣದಲ್ಲಿ ನಡೆದಿತ್ತು. ಒಂದು ಬಾರಿ ಕಾಂಗ್ರೆಸ್ ಹೈಕಮಾಂಡ್ ಗೆದ್ದಿದರೆ, ಇನ್ನೊಂದು ಬಾರಿ ರಾಜ್ಯ ನಾಯಕತ್ವ ಗೆಲುವು ಸಾಧಿಸುತ್ತಿತ್ತು. 1957ರ ವಿಧಾನ ಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ನಿಜಲಿಂಗಪ್ಪನವರು ಮುಖ್ಯಮಂತ್ರಿಯಾಗಿ ಆಯ್ಕೆಗೊಂಡಿದ್ದರು. ಆದರೆ ಕೇವಲ ಒಂದೇ ವರ್ಷದಲ್ಲಿ ಕಾಂಗ್ರೆಸ್ ಹೈಕಮಾಂಡ್ ತನ್ನ ಪರಮಾಧಿಕಾರ ಪ್ರಯೋಗಿಸಿತು. ನಿಜಲಿಂಗಪ್ಪನವರು, ಅದು ಕಾಂಗ್ರೆಸ್ಸಿನ ಪ್ರಶ್ನಾತೀತ ನಾಯಕರಾಗಿದ್ದ ನೆಹರು ಆಣತಿಯನ್ನು ಧಿಕ್ಕರಿಸುತ್ತಿದ್ದರು. ತಮಗೆ ತೋಚಿದಂತೆ ರಾಜ್ಯಾಡಳಿತ

ನಡೆಸುತ್ತಿದ್ದರು. ನಿಜಲಿಂಗಪ್ಪನವರ ಈ ನಡೆ ನೆಹರುಗೆ ಇಷ್ಟವಾಗಿರಲಿಲ್ಲ. ಅಸಮರ್ಥ ಆಡಳಿತದ ನೆಪವೊಡ್ಡಿ ನಿಜಲಿಂಗಪ್ಪನವರನ್ನು ಪದಚ್ಯುತಿಗೊಳಿಸಲು ಅಸ್ತು ಎಂದಿದ್ದರು. ಕಟ್ಟಕಡೆಗೆ ನೆಹರು ಆಜ್ಞಾನುಧಾರಕ ಬಸಪ್ಪ ದಾನಪ್ಪ ಜತ್ತಿ ಕರ್ನಾಟಕದ ಮುಖ್ಯಮಂತ್ರಿ ಗಾದಿಗೇರಿದರು. ಈ ಸಂದರ್ಭ ಕಾಂಗ್ರೆಸ್ ಹೈಕಮಾಂಡ್ ಮೇಲುಗೈ ಸಾಧಿಸಿತ್ತು. ಹೈಕಮಾಂಡ್ ಆಶಯಗಳನ್ನು ಧಿಕ್ಕರಿಸಿ ಎರಡನೇ ಬಾರಿ ಮುಖ್ಯಮಂತ್ರಿ ಗಾದಿಗೇರಿದ ನಿಜಲಿಂಗಪ್ಪನವರಿಗೆ ಅಂಕುಶ ಹಾಕಲು ಹೈಕಮಾಂಡ್ ನಿರ್ಧರಿಸಿತ್ತು. ನೆಹರು ನಾಲ್ಕು ವರ್ಷ ಕಾಲ ಮುಖ್ಯಮಂತ್ರಿ ಆಗಿದ್ದ ಬಸಪ್ಪ ದಾನಪ್ಪ ಜತ್ತಿಯವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ನಿಜಲಿಂಗಪ್ಪನವರಿಗೆ ಸೂಚಿಸಿದ್ದರು. ಜತ್ತಿಯವರಿಗೆ ಹಣಕಾಸು ಖಾತೆಯನ್ನೇ ನೀಡಬೇಕು ಎಂದು ಆದೇಶಿಸಿದ್ದರು. ಈ ಸೂಚನೆ ನಿಜಲಿಂಗಪ್ಪ ಮತ್ತವರ ಬೆಂಬಲಿಗರಿಗೆ ಇಷ್ಟವಾಗಿರಲಿಲ್ಲ. ನಿಜಲಿಂಗಪ್ಪನವರು ಸುತರಾಂ ಒಪ್ಪಿಕೊಳ್ಳಲಿಲ್ಲ. ಆದರೆ ನೆಹರು ಪಟ್ಟು ಹಿಡಿದಿದ್ದರು. ಅಂತಿಮವಾಗಿ ಜತ್ತಿಯವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲೇಬೇಕಾಯಿತು. ನಿಜಲಿಂಗಪ್ಪನವರು ಹೈಕಮಾಂಡ್ ಆಣತಿ ಪಾಲಿಸಲೇಬೇಕು ಎನ್ನುವ ಸಂದೇಶ ನೆಹರು ಅವರಿಂದ ರವಾನೆಯಾಗಿತ್ತು. ಮಾತ್ರವಲ್ಲ ನಿಜಲಿಂಗಪ್ಪನವರ ಸಂಪುಟದಲ್ಲಿ ಜತ್ತಿ ಎನ್ನುವ ಕಾಯಂ ಭಿನ್ನಮತವನ್ನು ನೆಹರು ಭಿತ್ತಿದ್ದರು.

ದೇವರಾಜ ಅರಸರು 1972ರಲ್ಲಿ ಮುಖ್ಯಮಂತ್ರಿ ಗಾದಿಗೇರಿದಾಗ ಅವರು ಕಾಂಗ್ರೆಸ್ಸಿನ ಪ್ರಶ್ನಾತೀತ ಹೈಕಮಾಂಡ್ ಆಗಿದ್ದ ಇಂದಿರಾ ಗಾಂಧಿಯವರ ಪರಮನಿಷ್ಠರಾಗಿದ್ದರು. ಅಧಿಕಾರ ವಂಚಿತರಿಗೆ ಅಧಿಕಾರ ನೀಡಬೇಕು ಅನ್ನುವ ಅರಸು ರಾಜಕೀಯ ಪ್ರಯೋಗಕ್ಕೆ ಇಂದಿರಾ ಸಂಪೂರ್ಣ ಆಶೀರ್ವಾದವಿತ್ತು. ಪರಿಣಾಮ ಅರಸು ಮೊದಲ ಆಡಳಿತಾವಧಿಯ ಸಂಪುಟ ವಿಸ್ತರಣೆ ನಿರಾತಂಕವಾಗಿತ್ತು. 1978ರಲ್ಲಿ ಅರಸು ನೇತೃತ್ವದಲ್ಲಿ ಅಚ್ಚರಿಯ ರೀತಿಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಇದಕ್ಕೆ ಪೂರ್ವಭಾವಿಯಾಗಿ, ಇಂದಿರಾ ಗಾಂಧಿ ತುರ್ತು ಪರಿಸ್ಥಿತಿಯ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ದಯನೀಯ ಪರಾಭವ ಅನುಭವಿಸಿದ್ದರು. ಇಂತಹ ಸಂದರ್ಭದಲ್ಲಿ ಇಂದಿರಾ ಅವರನ್ನು ದೊಡ್ಡ ಆತಂಕ ಕಾಡುತ್ತಿತ್ತು. ತಾವು ರಾಜಕೀಯವಾಗಿ ದುರ್ಬಲರಾದ ಸಂದರ್ಭದಲ್ಲಿ ತಮ್ಮ ನಾಯಕತ್ವಕ್ಕೆ ಸವಾಲಾಗುವ ರೀತಿ ಪ್ರಾದೇಶಿಕ ನಾಯಕನೊಬ್ಬ ಬಲಶಾಲಿಯಾಗಿ ಬೆಳೆಯಬಹುದು ಅನ್ನುವುದೇ ಅವರ ಆತಂಕ. ಇದಕ್ಕೆ ಪೂರಕವಾಗಿ ಕರ್ನಾಟಕ ಕಾಂಗ್ರೆಸ್ಸಿನ ಕೆಲವು ನಾಯಕರು ಇಂದಿರಾ ಅವರ ತಲೆ ಕೆಡಿಸಲಾರಂಭಿಸಿದ್ದರು. ಅರಸು ಇಂದಿರಾ ಗಾಂಧಿಯವರಿಗೆ ಪರ್ಯಾಯ ನಾಯಕನಾಗುವ ಪ್ರಯತ್ನದಲ್ಲಿದ್ದಾರೆ ಎಂದು ಕಿವಿಯೂದಲಾಗಿತ್ತು. ಹೀಗಾಗಿ 1978ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಅರಸು ನಿರಾತಂಕವಾಗಿ ಸಂಪುಟ ವಿಸ್ತರಣೆ ಮಾಡುವುದು ಅಸಾಧ್ಯವಾಗಿತ್ತು. ಅರಸು ಯಾರ್ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಪಟ್ಟಿ ಮಾಡಿ ಕಳುಹಿಸುತ್ತಿದ್ದರೋ ಅಂತಹ ಪಟ್ಟಿಗೆ ಇಂದಿರಾ ಮುಕ್ತ ಮನಸ್ಸಿನ ಅನುಮೋದನೆ ನೀಡುವುದಕ್ಕೆ ವಿಳಂಬ ಧೋರಣೆ ಅನುಸರಿಸಲಾಗುತ್ತಿತ್ತು. ಅಂತಿಮವಾಗಿ ಇಂದಿರಾ– ಅರಸು ನಡುವೆ ಭಿನ್ನಮತ ಸ್ಫೋಟಗೊಂಡು, 1980ರ ವೇಳೆಗೆ ಅರಸು ಇಂದಿರಾ ಕಾಂಗ್ರೆಸ್ ತೊರೆದು ಹೊಸ ಪಕ್ಷ ಸ್ಥಾಪಿಸಿದ್ದರು.

ಇದೇ ಪರಿಸ್ಥಿತಿ 1989ರಲ್ಲಿ ವೀರೇಂದ್ರ ಪಾಟೀಲರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಆಯ್ಕೆಗೊಂಡ ಸಂದರ್ಭದಲ್ಲಿಯೂ ಮನರಾವರ್ತನೆಗೊಂಡಿತ್ತು. ಈ ಸಂದರ್ಭದಲ್ಲಿ ನಡೆದ ಚುನಾವಣೆಯಲ್ಲಿ ವೀರೇಂದ್ರ ಪಾಟೀಲ್ ನೇತೃತ್ವದಲ್ಲಿ ಕಾಂಗ್ರೆಸ್ 178 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು. ಆದರೆ ಅವರಿಗೆ ಸಂಪುಟ ವಿಸ್ತರಿಸಲು ಮುಕ್ತ ಅವಕಾಶವಿರಲಿಲ್ಲ. ಅಧಿಕಾರ ಕಳೆದುಕೊಂಡು, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ರಾಜೀವ್ ಗಾಂಧಿಯವರು, ವೀರೇಂದ್ರ ಪಾಟೀಲರು ನಿರಾತಂಕವಾಗಿ ಸಂಪುಟ ವಿಸ್ತರಣೆ ಮಾಡಲು ಅಂಕುಶ ಹಾಕಿದ್ದರು. ಇಂತಹ ಅಂಕುಶದ ನಡುವೆ ಯಾವುದೇ ಕಾಂಗ್ರೆಸ್ ಸರ್ಕಾರ ಬಂದರೂ ಖಾಯಂ ಸಚಿವರಾಗಿರುತ್ತಿದ್ದ ಮಲ್ಲಿಕಾರ್ಜುನ ಖರ್ಗೆ ಮತ್ತು ಧರ್ಮಸಿಂಗ್ ಅವರನ್ನು ಕೈಬಿಟ್ಟು ಪಾಟೀಲರು ಸಂಪುಟ ರಚಿಸಿದ್ದರು. ಖರ್ಗೆ ಮತ್ತು ಧರ್ಮಸಿಂಗ್ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು ಅನ್ನುವ ರಾಜೀವ್ ಗಾಂಧಿಯವರ ಸಲಹೆಯನ್ನು ಪಾಟೀಲ್ ಲೆಕ್ಕಕ್ಕೆ ತೆಗೆದುಕೊಂಡಿರಲಿಲ್ಲ. ಹೈಕಮಾಂಡ್ ಮೂಲಕ ಪಾಟೀಲರ ಮೇಲೆ ಪ್ರಭಾವಬೀರಿ ಸಚಿವರಾಗಬೇಕು ಎಂದು ಟಿ.ಎನ್. ನರಸಿಂಹಮೂರ್ತಿ ಎಂಬ ವಿಧಾನ ಪರಿಷತ್ ಸದಸ್ಯರು ಪ್ರಯತ್ನಿಸಿದ್ದರು. ಅದಕ್ಕೂ ಪಾಟೀಲರು ಕೇರ್ ಮಾಡಿರಲಿಲ್ಲ. ಅಂತಿಮವಾಗಿ ರಾಜೀವ್ ನಿಕಟವರ್ತಿ ಆಗಿದ್ದ ಆರ್.ಕೆ. ಧವನ್ ವೀರೇಂದ್ರರ ಮನ ಒಲಿಸಿದ ಮೇಲೆ ನರಸಿಂಹ ಮೂರ್ತಿ ಸಚಿವರಾಗಿದ್ದರು. ಹೀಗೆ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಪಾಟೀಲ್ ಮತ್ತು ರಾಜೀವ್ ನಡುವೆ ನಿರಂತರ ಸಂಘರ್ಷ ನಡೆದಿತ್ತು. ಕಟ್ಟಕಡೆಗೆ

ಈ ಸಂಘರ್ಷ ಸ್ಫೋಟಗೊಂಡು, ರಾಜೀವ್ ಗಾಂಧಿ ವೀರೇಂದ್ರ ಪಾಟೀಲರನ್ನು ಮುಖ್ಯಮಂತ್ರಿ ಪದವಿಯಿಂದ ಕಿತ್ತು ಹಾಕಿರುವುದಾಗಿ ವಿಮಾನ ನಿಲ್ದಾಣದಿಂದಲೇ ಘೋಷಿಸಿದ್ದರು.

ಹೀಗೆ ಕಾಲದಿಂದ ಕಾಲಕ್ಕೆ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿಗಳು ಮತ್ತು ಹೈಕಮಾಂಡ್ ನಡುವೆ ಯಾರು ಹೆಚ್ಚು ಯಾರು ಕಡಿಮೆ, ಯಾರು ಪವರ್‌ಫುಲ್ ಎನ್ನುವ ಸಂಘರ್ಷ ನಡೆಯುತ್ತಲೇ ಇರುತ್ತದೆ. ಇಂತಹ ಹಾವು ಏಣಿಯಾಟದಲ್ಲಿ ಒಮ್ಮೆ ಹೈಕಮಾಂಡ್ ಗೆಲುವು ಸಾಧಿಸಿದ್ದರೆ, ಇನ್ನೊಮ್ಮೆ ರಾಜ್ಯ ನಾಯಕತ್ವ ಗೆಲುವು ಸಾಧಿಸಿರುತ್ತದೆ. ರಾಜ್ಯ ನಾಯಕತ್ವದ ಗೆಲುವು ತಾತ್ಕಾಲಿಕ. ತನ್ನ ತಾಳಕ್ಕೆ ತಕ್ಕ ಹಾಗೆ ಕುಣಿದರೆ ಕುರ್ಚಿ ಇಲ್ಲವಾದರೆ ಪದಚ್ಯುತಿ; ಇದು ಯಾವುದೇ ಪಕ್ಷದ ಹೈಕಮಾಂಡ್ ಅನುಸರಿಸುವ ಧೋರಣೆ. ಈ ಕಟು ವಾಸ್ತವನ್ನು ಅರ್ಥ ಮಾಡಿಕೊಂಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೈಕಮಾಂಡ್ ಆಣತಿ ದೊರೆಯುವವರೆಗೆ ಸಂಯಮದಿಂದ ಕಾದಿದ್ದರು. ಹೈಕಮಾಂಡ್ ಮನ ಒಲಿಸುವಲ್ಲಿ ಯಶಸ್ವಿಯಾದರು. ಪಕ್ಷದ ನಾಯಕತ್ವಕ್ಕೆ ತಮ್ಮ ಪ್ರಶ್ನಾತೀತ ನಿಷ್ಠೆಯನ್ನು ಪ್ರದರ್ಶಿಸಿದರು. ಮಾತು ಕೊಟ್ಟಂತೆ ಕಾಂಗ್ರೆಸ್ – ಜೆಡಿಎಸ್‌ನಿಂದ ಬಂಡಾಯವೆದ್ದು ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಎಲ್ಲರನ್ನು ಮಂತ್ರಿ ಮಾಡಿದರು. ಅಪರಿಮಿತ ಸಂಯಮ, ವಿವೇಕ, ಪರಿಪಕ್ವ ನಡೆಯನ್ನು ಪ್ರದರ್ಶಿಸುವ ಮೂಲಕ ಯಡಿಯೂರಪ್ಪ ತಮ್ಮಲ್ಲಿ ಅಂತರ್ಗತವಾಗಿದ್ದ ರಾಜಕೀಯ ಮುತ್ಸದಿತನವನ್ನು ರುಜುವಾತು ಮಾಡಿದರು.

**ಲೇಖಕರು: ಮಹದೇವ್ ಪ್ರಕಾಶ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ**

ಆಧಾರ–ವಿಜಯ ಕರ್ನಾಟಕ, ದಿನಾಂಕ:19.02.2020

## 10. ಬಜೆಟ್:ಉತ್ತರ ಕರ್ನಾಟಕ ಸಮೃದ್ಧಗೊಳಿಸಲು ಹೊಸ ನೀರಾವರಿ ಅವಕಾಶಗಳು

ಕರ್ನಾಟಕದ ಉತ್ತರ ಭಾಗ ಕೃಷಿಯನ್ನೇ ಅವಲಂಬಿಸಿರುವ ಪ್ರದೇಶ. ಸಮೃದ್ಧ ಕೃಷಿಗಾಗಿ ಉತ್ತರ ಕರ್ನಾಟಕದಲ್ಲಿ ಹಲವಾರು ನೀರಾವರಿ ಯೋಜನೆಗಳ ಅವಶ್ಯಕತೆ ಇದೆ. ಅದಕ್ಕೆ ಸಾಕಷ್ಟು ಪೂರಕ ಅವಕಾಶಗಳಿವೆ. ಹೀಗಾಗಿ ಈ ಬಾರಿಯ ಬಜೆಟ್‌ನಲ್ಲಿ ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ಕಡೆಗೆ ಹೆಚ್ಚಿನ ಗಮನ ನೀಡಲಿ ಎಂಬುದು ಈ ಲೇಖನದ ಆಶಯ. ಈ ಭಾಗದ ಹೆಚ್ಚಿನ ಜನ ಕೃಷಿ ಹಾಗೂ ಕೃಷಿ ಆಧರಿತ ಚಟುವಟಿಕೆಗಳಲ್ಲಿ ಬದುಕು ಕಟ್ಟಿಕೊಂಡಿರುವುದರಿಂದ ನೀರಾವರಿಗೆ ಪ್ರಾತಿನಿಧ್ಯ ನೀಡದೇ ನಮ್ಮ ಜನರ ಆರ್ಥಿಕ ಮಟ್ಟವನ್ನು ಉನ್ನತೀಕರಿಸಲು ಸಾಧ್ಯವಿಲ್ಲ. ಹೀಗಾಗಿ, ಬಹುಕಾಲದಿಂದ ಹಿಂದುಳಿದಿರುವ ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಕಾಯಕಲ್ಪ ನೀಡಬೇಕು. ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿದಂತೆ, ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸುವುದರೊಂದಿಗೆ ಹೊಸ ನೀರಾವರಿ ಅವಕಾಶಗಳನ್ನು ಬಳಸಿ ನವ ಅಚ್ಚುಕಟ್ಟು ಪ್ರದೇಶವನ್ನು ಸೃಷ್ಟಿಸಲು ಸಾಧ್ಯವಿದೆ.

### ಕರ್ನಾಟಕ ನೀರಾವರಿ ವ್ಯವಸ್ಥೆ

ಕರ್ನಾಟಕದಲ್ಲಿ ಪ್ರಮುಖವಾಗಿ 7 ನದಿ ಕಣಿವೆಗಳಿವೆ. ದಕ್ಷಿಣದಲ್ಲಿ ಉತ್ತರ ಪೆನ್ನಾರ್, ದಕ್ಷಿಣ ಪೆನ್ನಾರ್ ಹಾಗೂ ಪಾಲಾರ್ ಕಣಿವೆ ಮತ್ತು ಉತ್ತರದಲ್ಲಿ ಗೋದಾವರಿ ನದಿ ಕಣಿವೆಗಳಿಂದ ದೊರೆಯುವ ನೀರು ಅತ್ಯಲ್ಪ ಪ್ರಮಾಣದ್ದು. ಪಶ್ಚಿಮ ಘಟ್ಟದ ಕಣಿವೆಯಲ್ಲಿ ಹುಟ್ಟುವ ನದಿಗಳ ನೀರು ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಹರಿದು ಸಮುದ್ರ ಸೇರುತ್ತದೆ. ಹೀಗಾಗಿ ಉತ್ತರದಲ್ಲಿ ಕೃಷ್ಣೆ ಮತ್ತು ದಕ್ಷಿಣದಲ್ಲಿ ಕಾವೇರಿ ಕಣಿವೆ ಪ್ರದೇಶಗಳು ಬೃಹತ್ ನೀರಾವರಿ ಯೋಜನೆಗಳನ್ನು ಹೊಂದಿರುವ ಕಣಿವೆ ಪ್ರದೇಶಗಳಾಗಿವೆ.

### ಇಡೀ ಉತ್ತರ ಕರ್ನಾಟಕವನ್ನು ಸಲಹುತಿದೆ ಕೃಷ್ಣಾ ಕಣಿವೆ

ಕೃಷ್ಣಾ ಕಣಿವೆಯಲ್ಲಿ ದೊರೆಯುವ 2,528 ಟಿ.ಎಂ.ಸಿ ನೀರಿನಲ್ಲಿ ಬಚಾವತ್ ಆಯೋಗದ ಸ್ಕೀಂ ಎ ಮತ್ತು ಬಿ ಅಡಿಯಲ್ಲಿ ದೊರೆತ ಒಟ್ಟು ನೀರು 904 ಟಿಎಂಸಿ. ಇದರಲ್ಲಿ 360 ಟಿಎಂಸಿಯನ್ನು ಮೀರದಂತೆ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ, 303 ಟಿಎಂಸಿ ನೀರನ್ನು ಆಲಮಟ್ಟಿ ನಾರಾಯಣಪುರ ಹಾಗೂ ಅವುಗಳ ಏತ ನೀರಾವರಿ ಯೋಜನೆಗೆ, ಉಳಿದ 241 ಟಿಎಂಸಿ ನೀರನ್ನು ಘಟಪ್ರಭಾ, ಮಲಪ್ರಭಾ, ದೂದ್‌ಗಂಗಾ ಮತ್ತು ಕೃಷ್ಣಾ ಕಣಿವೆಯ ಉಳಿದ ಇತರ ಎಲ್ಲಾ ನೀರಾವರಿ ಯೋಜನೆಗಳಿಗೆ ಉಪಯೋಗಿಸಲು ನಿರ್ಬಂಧ ಹೇರಲಾಗಿದೆ.

## ಉತ್ತರ ಕರ್ನಾಟಕದಲ್ಲಿ 74 ನದಿಗಳಿವೆ

ಕರ್ನಾಟಕದ ಕೃಷಿ ಭೂಮಿಯ ಸುಮಾರು ಶೇ.62ರಷ್ಟು ಬಯಲುಸೀಮೆ ಪ್ರದೇಶ ಉತ್ತರ ಕರ್ನಾಟಕದಲ್ಲಿದೆ. ಸುದೈವದಿಂದ ದಕ್ಷಿಣ ಕರ್ನಾಟಕದಲ್ಲಿ ಹುಟ್ಟುವ ತುಂಗಭದ್ರಾ, ವರದಾ, ಧರ್ಮಾ ಸೇರಿದಂತೆ ಒಟ್ಟು 74 ನದಿಗಳು ಉತ್ತರ ಕರ್ನಾಟಕದಲ್ಲಿ ಹರಿದಿವೆ. ಅನುಕೂಲಕರ ನೈಸರ್ಗಿಕ ಪರಿಸರವನ್ನು ಉಪಯೋಗಿಸಿಕೊಂಡು ನೀರಾವರಿ ಸದ್ಬಳಕೆ ಮಾಡಿಕೊಂಡು ಕೃಷಿ ಅಭಿವೃದ್ಧಿಪಡಿಸಿದರೆ ಉತ್ತರ ಕರ್ನಾಟಕದ ಅಭಿವೃದ್ಧಿಯ ವೇಗವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.

ಕರ್ನಾಟಕಕ್ಕೆ ಕೃಷ್ಣಾ ಕಣಿವೆಯ ನೀರಿನ ಪಾಲು 904 ಟಿಎಂಸಿ. ಕಾವೇರಿ ಕಣಿವೆಯ ನೀರಿನ ಪಾಲು 280 ಟಿಎಂಸಿ. ಕಾವೇರಿಗಿಂತ ಕೃಷ್ಣೆಯ ಜಲಾನಯನ ಪ್ರದೇಶಗಳಲ್ಲಿಯ ಅಣೆಕಟ್ಟುಗಳಿಂದ 3 ಪಟ್ಟು ಹೆಚ್ಚು ಭೂಮಿಯನ್ನು ನೀರಾವರಿಗೆ ಒಳಪಡಿಸಬಹುದು. ಕಾವೇರಿ ನೀರಿನ ಪಾಲಿನಲ್ಲಿ ಹೆಚ್ಚೆಂದರೆ 12–13 ದಶಲಕ್ಷ ಹೆಕ್ಟೇರ್ ಭೂಮಿಗೆ ನೀರೊದಗಿಸಲು ಸಾಧ್ಯ. ಆದರೆ ಕೃಷ್ಣಾ ಕಣಿವೆಯಲ್ಲಿ ನಮಗೆ ದೊರೆತಿರುವ ನೀರಿನಿಂದ ಅಂದಾಜು 40 ರಿಂದ 45 ದಶಲಕ್ಷ ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಬಹುದು. ಉತ್ತರ ಮತ್ತು ದಕ್ಷಿಣ ಕರ್ನಾಟಕದ ಬಹುತೇಕ ನೀರಾವರಿ ಯೋಜನೆಗಳು ಕರ್ನಾಟಕ ಏಕೀಕರಣದ ನಂತರವೇ ಪ್ರಾರಂಭವಾಗಿವೆ. ಆದರೆ ಸಮತೋಲಿತವಾದ ಕಾರ್ಯಾಚರಣೆ ನಡೆದಿಲ್ಲ. ಉತ್ತರ ಮತ್ತು ದಕ್ಷಿಣದ ನೀರಾವರಿ ಯೋಜನೆಗಳಲ್ಲಿ ಬಹಳಷ್ಟು ತಾರತಮ್ಯವಾಗಿದೆ. ಆಡಳಿತಾತ್ಮಕ ಅನುಮೋದನೆ, ಗಂಭೀರ ಮೇಲ್ವಿಚಾರಣೆ, ಸಕಾಲಿಕ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಹಾಗೂ ಯೋಜನೆಗೆ ಅಗತ್ಯ ಹಣಕಾಸು ಸೌಲಭ್ಯ ಒದಗಿಸುವುದು ಅತ್ಯವಶ್ಯ. ಪ್ರಾರಂಭದಿಂದಲೂ ರಾಜ್ಯ ಸರ್ಕಾರದ ಅಧಿಕಾರಿಗಳು ಹಾಗೂ ಅಧಿಕಾರಸ್ಥ ರಾಜಕಾರಣಿಗಳು ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ಕುರಿತು ಗಮನ ಹರಿಸಿಲ್ಲ. 3–4 ದಶಕಗಳಿಂದ ಬಹುತೇಕ ಯೋಜನೆಗಳು ನೆನೆಗುದಿಗೆ ಬಿದ್ದಿವೆ.

ಹೇಮಾವತಿ ಹಾಗೂ ಅದರ 14 ಯೋಜನೆಗಳಿಗೆ ಆದ್ಯತೆ ಮೇರೆಗೆ ಹಣಕಾಸು ನೀಡಿ ಯೋಜನೆ ಪೂರ್ಣಗೊಳಿಸಿದೆ. ಯೋಜನೆ ಪ್ರಾರಂಭಿಸಿದ ಕೆಲವೇ ವರ್ಷಗಳಲ್ಲಿ ಪೂರ್ಣಗೊಳಿಸಿ 12 ಲಕ್ಷ ಹೆಕ್ಟೇರ್‌ಗೆ ನೀರಾವರಿ ಸೌಲಭ್ಯ ದೊರೆತಿದೆ. ಆದರೆ ಕೃಷ್ಣಾ ಮೇಲ್ದಂಡೆ ಯೋಜನೆ 1969ರ ಬಚಾವತ್ ಆಯೋಗದ ತೀರ್ಪು 1976ರಲ್ಲಿ ಬಂದಿತ್ತು. 2ನೇ ಹಂತದ ನೀರನ್ನು ಬಳಕೆ ಮಾಡಿಕೊಳ್ಳಲು 20 ವರ್ಷಗಳ ಕಾಲಾವಕಾಶ ನೀಡಿ 1997ರ ವೇಳೆಗೆ ಯೋಜನೆ ಪೂರ್ಣಗೊಳಿಸಲು ಸ್ಪಷ್ಟ ಸೂಚನೆ ಇದ್ದರೂ 1994ರವರೆಗೆ ಯೋಜನೆ ಕುಂಟುತ್ತ ಸಾಗಿತ್ತು. ನಂತರ ಕೆಲಸದ ವೇಗ ಹೆಚ್ಚಾದರೂ ಪೂರ್ಣ ಪ್ರಮಾಣದ ಯೋಜನೆ ಅನುಷ್ಠಾನಕ್ಕೆ ಇಲ್ಲಿಯವರೆಗೂ ಸಾಧ್ಯವಾಗಿಲ್ಲ. ಇದೇ ಅವಧಿಯಲ್ಲಿ ಕಾವೇರಿ ಕಣಿವೆಯ ಕಬಿನಿ, ಹೇಮಾವತಿ ಸೇರಿದಂತೆ ಇತರ ಸಣ್ಣಪುಟ್ಟ ಯೋಜನೆಗಳು ವೇಗವಾಗಿ ನಡೆದು ಪೂರ್ಣಗೊಂಡವು. ಇದು ನಿಶ್ಚಿತವಾಗಿಯೂ ಉತ್ತರ ಕರ್ನಾಟಕದ ಮೇಲಿನ ನಿರ್ಲಕ್ಷ್ಯವಲ್ಲವೇ.

ಘಟಪ್ರಭಾ–ಮಲಪ್ರಭಾ ಅಣೆಕಟ್ಟು ಕಾಮಗಾರಿಗಳು 1981–82ರಲ್ಲಿ ಪೂರ್ಣಗೊಂಡರೂ ಶಾಖಾ ಕಾಲುವೆ, ಉಪ ಕಾಲುವೆ ಹಾಗೂ ವಿತರಣಾ ಕಾಲುವೆಗಳ ನಿರ್ಮಾಣ ಕೆಲಸ 2002ರಲ್ಲಿ ಪೂರ್ಣಗೊಂಡಿತು. ಯುಕೆಪಿ–3ರಲ್ಲಿ ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಳ ಹಾಗೂ ಉಪ ಯೋಜನೆಗಳೂ ಸೇರಿದಂತೆ ಕೃಷ್ಣಾ ಕಣಿವೆಯ 40ಕ್ಕೂ ಅಧಿಕ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ದೂಧಗಂಗಾ, ರಾಮಥಾಳ, ಸೊಂತಿ, ಬಸಾಪೂರ, ಬಳ್ಳಾರಿ ನಾಲಾ, ತಿಮ್ಮಾಪೂರ, ಗುಡ್ಡದ ಮಲ್ಲಾಪೂರ, ಹಿರಣ್ಯಕೇಶಿ, ದಂಡಾವತಿ ಏತ ನೀರಾವರಿ ಯೋಜನೆಗಳಲ್ಲಿ ಕೆಲವು ಅಪೂರ್ಣವಾಗಿವೆ. ಕೆಲವು ಪ್ರಾರಂಭವೇ ಆಗಿಲ್ಲ. 3 ದಶಕಗಳ ನಂತರ ಮಹದಾಯಿ ಯೋಜನೆಗೆ ಸುಪ್ರೀಂಕೋರ್ಟ್ ನಿರ್ದೇಶನದ ನಂತರ ರಾಜ್ಯ ಸರ್ಕಾರದ ವಿಶೇಷ ಪ್ರಯತ್ನದ ಫಲವಾಗಿ ಕೇಂದ್ರ ಸರ್ಕಾರ ಗೆಜೆಟ್ ಪ್ರಕಟಿಸಿರುವುದು ಹರ್ಷದಾಯಕವಾಗಿವೆ.

### ಉತ್ತರ ಕರ್ನಾಟಕ ಸಮಗ್ರ ನೀರಾವರಿಗೆ ಹೊಸ ಅವಕಾಶಗಳು

ಕರ್ನಾಟಕದಲ್ಲಿ ದಕ್ಷಿಣಕ್ಕಿಂತ ಉತ್ತರದಲ್ಲಿ ಬಹಳಷ್ಟು ವಿಶಾಲವಾದ ಕೃಷಿ ಭೂಮಿ ಇದೆ. ಕೃಷ್ಣಾ ಕಣಿವೆಯ ಲಭ್ಯವಿರುವ ಒಟ್ಟು ಜಲ ಸಂಪನ್ಮೂಲದ ಜೊತೆಗೆ ಹೊಸ ನೀರಾವರಿ ಯೋಜನೆಗಳೊಂದಿಗೆ ಹೊಸ ಅಚ್ಚುಕಟ್ಟು ಪ್ರದೇಶವನ್ನು ಸೃಷ್ಟಿಸಲು ದಕ್ಷಿಣಕ್ಕಿಂತ ಉತ್ತರದಲ್ಲಿ ಬಹುದೊಡ್ಡ ಅವಕಾಶಗಳಿವೆ. ಬಚಾವತ್ ಆಯೋಗ ಸ್ಕೀಂ ಬಿ ತೀರ್ಪಿನನ್ವಯ 130 ಟಿಎಂಸಿ ನೀರು ಬಳಕೆ ಮಾಡಲು ಯೋಜನೆ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರದಿಂದ ಅಧಿಸೂಚನೆ ಹೊರಡಿಸಿ ಶೀಘ್ರ ಕೆಲಸ ಪ್ರಾರಂಭಿಸಬೇಕು. ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರ ಗೆಜೆಟ್ ಪ್ರಕಟಿಸಿದೆ. ಸರ್ಕಾರ ಬಜೆಟ್‌ನಲ್ಲಿ ವಿಶೇಷ ಅನುದಾನ ಮೀಸಲಿರಿಸಿ ಯೋಜನೆ ಅನುಷ್ಠಾನಗೊಳಿಸಬೇಕು. ಪೆನಿನ್ಸೂಲಾರ್ ಯೋಜನೆಯಡಿಯಲ್ಲಿ ಗೋದಾವರಿ–ಮಹಾನದಿ–ಕೃಷ್ಣಾ–ಕಾವೇರಿ ನದಿ ಜೋಡಣೆ ಯೋಜನೆಯಲ್ಲಿ ದೊರೆಯಬೇಕಾದ ನ್ಯಾಯಯುತವಾದ ಪಾಲನ್ನು ಪಡೆದುಕೊಂಡು ಮಲಪ್ರಭಾ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಬಹುದು.

ಕೊಯ್ನಾ ಜಲಾಶಯದಲ್ಲಿ ವಿದ್ಯುತ್ ಉತ್ಪಾದನೆ ಮಾಡಿ ಸಮುದ್ರ ಸೇರಿಸುವ 67.5 ಟಿಎಂಸಿ ನೀರನ್ನು ಕರ್ನಾಟಕ ಪಡೆದು ವಿದ್ಯುತ್ ನೀಡುವ ಒಡಂಬಡಿಕೆ ಮಾಡಿಕೊಂಡು ಆ ನೀರನ್ನು ಬೆಳಗಾವಿ ಹಾಗೂ ಬಾಗಲಕೋಟ ಜಿಲ್ಲೆಗಳ ಬರಡು ಭೂಮಿಗಳನ್ನು ನೀರಾವರಿ ಮಾಡಲು ಉಪಯೋಗಿಸಬೇಕು. ತುಂಗಭದ್ರಾ ಜಲಾಶಯದಲ್ಲಿ ಹೂಳು ತೆಗೆಯಲು ಅಥವಾ ಪರ್ಯಾಯವಾಗಿ ಮತ್ತೊಂದು ಕಿರು ಅಣೆಕಟ್ಟು ನಿರ್ಮಿಸಲು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಯುತ್ತಿದೆ. ಅದು ಶೀಘ್ರ ಅನುಷ್ಠಾನಕ್ಕೆ ಬರಬೇಕು ಹಾಗೂ ಪಶ್ಚಿಮ ಘಟ್ಟದ ಶರಾವತಿ ನದಿ ನೀರನ್ನು ವರದಾ ನದಿಗೆ ಹರಿಸಿದರೆ ಆ ಮೂಲಕ ತುಂಗಭದ್ರೆಯನ್ನು ಸಮೃದ್ಧಗೊಳಿಸಬಹುದು. ಮುರುಗೇಶ ನಿರಾಣಿಯವರು ನಮ್ಮ ಭಾಗದಲ್ಲಿ ಕೃಷಿ ಹಾಗೂ ಕೃಷಿ ಆಧಾರಿತ ಉದ್ಯಮಗಳು ಬೆಳೆಯಲಿ ಎಂಬ ಮಹತ್ವಾಕಾಂಕ್ಷೆಯಿಂದ ಪ್ರಥಮ ಹಂತದಲ್ಲಿ ತಮ್ಮ ಬೀಳಗಿ ಮತಕ್ಷೇತ್ರದಲ್ಲಿ 1 ಲಕ್ಷ ಎಕರೆ ಹೊಸ ನೀರಾವರಿ ಪ್ರದೇಶ ಸೃಷ್ಟಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಉತ್ತರ ಕರ್ನಾಟಕ ಸಮಗ್ರ ನೀರಾವರಿಗಾಗಿ ಎಂ.ಆರ್.ಎನ್ (ನಿರಾಣಿ) ಫೌಂಡೇಶನ್ ಮೂಲಕ 3 ನದಿ ಜೋಡಣೆ ಯೋಜನೆಗಳ ಯೋಜನಾ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಅಮೃತಧಾರೆ ಹೆಸರಿನಡಿ ಪಶ್ಚಿಮಘಟ್ಟಗಳಲ್ಲಿ ಹುಟ್ಟುವ ಕಾಳಿ ನದಿಯ 25 ಟಿಎಂಸಿ ನೀರನ್ನು ಘಟಪ್ರಭಾ– ಮಲಪ್ರಭಾ ನದಿಗಳನ್ನು ಸದೃಢಗೊಳಿಸುವುದು ಈ ಯೋಜನೆ ಉದ್ದೇಶ. ಬಸವಧಾರೆ ಯೋಜನೆಯಡಿ ಕೃಷ್ಣೆಯ 30 ಟಿಎಂಸಿ ಪ್ರವಾಹದ ನೀರನ್ನು ಉಪಯೋಗಿಸಿಕೊಂಡು ಘಟಪ್ರಭಾ, ಮಲಪ್ರಭಾ ನದಿಗಳಿಗೆ ಹರಿಸಬಹುದು. ವಿಜಯಧಾರೆ ಹಿರಣ್ಯಕೇಶಿ ನದಿಯ 10 ಟಿಎಂಸಿ ಪ್ರವಾಹದ ನೀರನ್ನು ಹಿಡಕಲ್ ಜಲಾಶಯದಲ್ಲಿ ಸದ್ಬಳಕೆ ಮಾಡಿಕೊಳ್ಳಬಹುದು. ಈ 3 ಯೋಜನೆಗಳಿಂದ ಘಟಪ್ರಭಾ ಮತ್ತು ಮಲಪ್ರಭಾ ಅಚ್ಚುಕಟ್ಟು ಪ್ರದೇಶವನ್ನು ಪೂರ್ಣ 12 ತಿಂಗಳು ನೀರಾವರಿಗೆ ಒಳಪಡಿಸಲು ಸಾಧ್ಯವಿದೆ. ಈ ಎಲ್ಲಾ ಮೂಲಗಳಿಂದ ಉತ್ತರ ಕರ್ನಾಟಕಕ್ಕೆ ಅಂದಾಜು 458 ಟಿಎಂಸಿಯಷ್ಟು ನೀರಿನ ಲಭ್ಯತೆ ಇದೆ. ಇದರಿಂದ ಅಂದಾಜು 45 ಲಕ್ಷಕ್ಕೂ ಅಧಿಕ ಹೊಸ ಅಚ್ಚುಕಟ್ಟು ಪ್ರದೇಶವನ್ನು ಸೃಷ್ಟಿಸಬಹುದು. ರಾಜ್ಯದಲ್ಲಿರುವ ಒಟ್ಟು ಜಲರಾಶಿಯನ್ನು ಕ್ರೋಢೀಕರಿಸಿ ಸದ್ಬಳಕೆ ಮಾಡಿಕೊಳ್ಳುವ ಕಾರ್ಯದಲ್ಲಿ ಆಂಧ್ರ, ತೆಲಂಗಾಣ ಸರ್ಕಾರ ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ಕಾಲೇಶ್ವರಂ, ಪಟ್ಟಿಸಿಮಾದಂತಹ ಮಾದರಿ ಯೋಜನೆಗಳನ್ನು ರಾಜ್ಯದಲ್ಲೂ ಅಳವಡಿಸಿಕೊಳ್ಳಬೇಕು. ತೆಲಂಗಾಣ ಸರ್ಕಾರ 80,000 ಕೋಟಿ ವೆಚ್ಚದ ಕಾಲೇಶ್ವರಂ ಯೋಜನೆಯನ್ನು ಸರ್ಕಾರದ ಹಣದೊಂದಿಗೆ ಖಾಸಗಿ ಹಣಕಾಸು ಸಂಸ್ಥೆಗಳ ನೆರವು ಪಡೆದು ಅನುಷ್ಠಾನಗೊಳಿಸಿದಂತೆ ಯುಕೆಪಿಗೂ ನಮ್ಮ ಸರ್ಕಾರ ಈ ಸೂತ್ರ ಅನುಸರಿಸಬಹುದು.

ಮೈಸೂರು ಮಹಾರಾಜರ ಜಲಸಂರಕ್ಷಣೆಯ ಕಾಳಜಿಯಿಂದ ಹಳೆ ಮೈಸೂರು ಭಾಗದಲ್ಲಿ 25000ಕ್ಕೂ ಅಧಿಕ ಕೆರೆಗಳಿವೆ. ಆದರೆ ಉತ್ತರ ಕರ್ನಾಟಕಕ್ಕೆ ಈ ಸೌಭಾಗ್ಯವಿಲ್ಲ. ಹೀಗಾಗಿ ನಮ್ಮ ಭಾಗದಲ್ಲಿ ಅಂತರ್ಜಲ ಪ್ರಮಾಣ ದಾಖಲೆಯಲ್ಲಿ ಕುಸಿದಿದೆ. ಅಂತರ್ಜಲಕ್ಕೆ ಕಾಯಕಲ್ಪ ನೀಡುವ ವಿನೂತನ ಹಾಗೂ ಪರಿಸರ ಸ್ನೇಹಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು. ಉತ್ತರ ಕರ್ನಾಟಕದ ಅಷ್ಟು ಯೋಜನೆಗಳನ್ನು ಒಂದೇ ಬಜೆಟ್‌ನಲ್ಲಿ ಕಾರ್ಯರೂಪಕ್ಕೆ ತರಲೂ ಸಾಧ್ಯವಿಲ್ಲ. ಬದಲಾಗಿ 3–4 ವರ್ಷಗಳವರೆಗೆ ಬಜೆಟ್‌ನಲ್ಲಿ ದೊಡ್ಡ ಪ್ರಮಾಣದ ಅನುದಾನವನ್ನು ಮೀಸಲಿಟ್ಟು ಯೋಜನೆಗಳನ್ನು ಹಂತ–ಹಂತವಾಗಿ ಪೂರ್ಣಗೊಳಿಸಬಹುದು. ಕೇಂದ್ರ ಸರ್ಕಾರ ಈ ವರ್ಷದ ಬಜೆಟ್‌ನಲ್ಲಿ 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ

ಮಹತ್ವಾಕಾಂಕ್ಷೆ ಹೊಂದಿದೆ. 2020–21ನೇ ಸಾಲಿಗಾಗಿ ಹಣಕಾಸು ಮಂತ್ರಿಯೂ ಆಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮಾರ್ಚ್ 5ರಂದು ಬಜೆಟ್ ಮಂಡಿಸಲಿದ್ದಾರೆ. ಉತ್ತರ ಕರ್ನಾಟಕದ ಮೇಲೆ ಯಡಿಯೂರಪ್ಪನವರಿಗೆ ವಿಶೇಷ ಪ್ರೀತಿ ಇದೆ. ಮಹದಾಯಿ ಸಮಸ್ಯೆ ಇತ್ಯರ್ಥದೊಂದಿಗೆ ಈ ಭಾಗದ ನೀರಾವರಿಗಾಗಿ ಬಿ.ಎಸ್. ಯಡಿಯೂರಪ್ಪ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ವಿಶೇಷವೆಂದರೆ ಈ ಭಾಗದವರೇ ಆದ ರಮೇಶ ಜಾರಕಿಹೊಳಿ, ಜಲಸಂಪನ್ಮೂಲ ಸಚಿವರಾಗಿದ್ದರೆ, ಬಿ.ಸಿ. ಪಾಟೀಲ ಕೃಷಿ ಸಚಿವರಾಗಿದ್ದಾರೆ. ಈ ಎಲ್ಲರ ಸಮಾಗಮ ಉತ್ತರ ಕರ್ನಾಟಕದ ನೀರಾವರಿ ಕ್ಷೇತ್ರದ ದಿಶೆ ಬದಲಿಸಿ ನೀರಾವರಿ ಕ್ರಾಂತಿ ಮಾಡಲು ಸಾಧ್ಯವಾಗಲಿ. ಉತ್ತರ ಕರ್ನಾಟಕ ನೀರಾವರಿ ಯೋಜನೆಗಳ ಮೇಲೆ ಕವಿದಿರುವ ಗ್ರಹಣ ಕಳೆಯಲಿ. ಬೆಳಕು ಮೂಡಲಿ. ಬಸವಣ್ಣನ ನಾಡು ಸಮೃದ್ಧವಾಗಲಿ. ರೈತರ ಬದುಕು ಹಸಿರಾಗಲಿ. ಕಲ್ಯಾಣ ಕರ್ನಾಟಕ ನಿರ್ಮಾಣವಾಗಲಿ.

**ಲೇಖಕರು: ಸಂಗಮೇಶ ಆರ್. ನಿರಾಣಿ, ಅಧ್ಯಕ್ಷರು,**
**ಉತ್ತರ ಕರ್ನಾಟಕ ಸಮಗ್ರ ನೀರಾವರಿ ಹೋರಾಟ ಸಮಿತಿ.**

ಆಧಾರ:ಉದಯವಾಣಿ, ದಿನಾಂಕ: 02.03.202

# ಭಾಗ– 12

# ಪ್ರಶಸ್ತಿಗಳು

## 1. ಮನು ಬಳಿಗಾರ್‌ಗೆ ರಾಷ್ಟ್ರಕವಿ ಕುವೆಂಪು ಪ್ರಶಸ್ತಿ

ಕುವೆಂಪು ಕಲಾನಿಕೇತನ ನೀಡುವ ರಾಷ್ಟ್ರಕವಿ ಕುವೆಂಪು ಪ್ರಶಸ್ತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ಆಯ್ಕೆಯಾಗಿದ್ದು, ಜನವರಿ 20ರಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು 25 ಸಾವಿರ ರೂಪಾಯಿಗಳ ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡ ಪ್ರಶಸ್ತಿ ಪ್ರದಾನ ಮಾಡುವರು.

ಆಧಾರ:ವಿಜಯವಾಣಿ, ದಿನಾಂಕ:01.01.2020.

## 2. ಜಿ.ವಿ. ಶಾರದಾಗೆ ಜೀವಮಾನದ ಗೌರವ ಪ್ರಶಸ್ತಿ

ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರ ಹಳೆಯ ಪಟ್ಟಿಯನ್ನು ಕೊನೆಗೂ ರದ್ದುಪಡಿಸಿ, 2019–20ನೇ ಸಾಲಿಗೆ ಹೊಸದಾಗಿಯೇ ಪುರಸ್ಕೃತರನ್ನು ಆಯ್ಕೆ ಮಾಡುವ ಮೂಲಕ ಅಕಾಡೆಮಿಗೆ ಕಪ್ಪು ಚುಕ್ಕೆ ಬಳಿಯಲಾಗಿದೆ. ಈ ಕುರಿತು ಅಕಾಡೆಮಿಯ ಆಡಳಿತ ಮಂಡಳಿ ಕಲಾವಿದರ ಆಕ್ರೋಶಕ್ಕೆ ಗುರಿಯಾಗಿದೆ.

ಅಕಾಡೆಮಿಯ ಹಿಂದಿನ ಅಧ್ಯಕ್ಷ ಜೆ ಲೋಕೇಶ್ ಅವರ ಅವಧಿಯಲ್ಲಿ ಘೋಷಿಸಲಾಗಿದ್ದ 2019–20ನೇ ಸಾಲಿನ 25 ಜನರ ಪ್ರಶಸ್ತಿಗಳ ಪಟ್ಟಿಯನ್ನು ರದ್ದುಪಡಿಸಿದೆ. ಬೆಂಗಳೂರಿನ ಜಿ.ವಿ. ಶಾರದಾ ಅವರು "ಜೀವಮಾನದ ಗೌರವ ಪ್ರಶಸ್ತಿ"ಗೆ ಹಾಗೂ ಕಲಬುರ್ಗಿಯ ಪರಮೇಶ್ವರ್ ಲೆಂಡೆ , ಜಕೀರ್ ನದಾಫ್, ನಾಗೇಂದ್ರ ಶಾ ಸೇರಿದಂತೆ 25 ಮಂದಿಯನ್ನು ವಾರ್ಷಿಕ ರಂಗ ಪ್ರಶಸ್ತಿಗೆ ಆಯ್ಕೆ ಮಾಡಿ ಪ್ರಕಟಿಸಲಾಗಿದೆ. ಜೀವಮಾನದ ಗೌರವ ಪ್ರಶಸ್ತಿಯು 50 ಸಾವಿರ ನಗದು, ವಾರ್ಷಿಕ ರಂಗ ಪ್ರಶಸ್ತಿಗಳು ತಲಾ 25 ಸಾವಿರ ನಗದು ಹಾಗೂ ದತ್ತಿ ಪ್ರಶಸ್ತಿಗಳು ತಲಾ ರೂ.5 ಸಾವಿರ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.

ಆಧಾರ:ವಿಜಯ ಕರ್ನಾಟಕ, ದಿನಾಂಕ:05.01.2020

## 3. ಕರ್ನಾಟಕದ ಮೂವರು ವಿದ್ಯಾರ್ಥಿಗಳಿಗೆ ಬಾಲ ಶಕ್ತಿಪುರಸ್ಕಾರ

ಕರ್ನಾಟಕದ ಮೂವರು ಸೇರಿದಂತೆ 49 ವಿದ್ಯಾರ್ಥಿಗಳಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಬಾಲ ಶಕ್ತಿ ಪುರಸ್ಕಾರ ಪ್ರದಾನ ಮಾಡಿದ್ದಾರೆ. ದಕ್ಷಿಣ ಕನ್ನಡದ ಬೆಳ್ತಂಗಡಿಯ ಬಾಲಕಿ ಮೂರ್ಜೆ ಸುನಿತಾಪ್ರಭು ಶೈಕ್ಷಣಿಕ ವಿಭಾಗದಲ್ಲಿ ಬೆಂಗಳೂರಿನ ಪ್ರಗುನ್ ಪುದುಕೋಳಿ ಕಲೆ ಮತ್ತು ಸಂಸ್ಕೃತಿ, ಬೆಂಗಳೂರಿನ ಯಶ್ ಆರಾಧ್ಯ ಎಸ್. ಕ್ರೀಡಾ ವಿಭಾಗದಲ್ಲಿ ಪ್ರಧಾನಮಂತ್ರಿ ಬಾಲ ಶಕ್ತಿ ಪುರಸ್ಕಾರ ಸ್ವೀಕರಿಸಿದ್ದಾರೆ. ಸಾಮಾಜಿಕ ಸೇವೆ, ನಾವೀನ್ಯತೆ, ಶೈಕ್ಷಣಿಕ, ಕ್ರೀಡೆ, ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮತ್ತು ಶೌರ್ಯ ಸಾಹಸ ಮೆರೆದ 5 ರಿಂದ 18 ವರ್ಷದ ಒಳಗಿನ ಮಕ್ಕಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿ ರೂ. 1 ಲಕ್ಷ ಬಹುಮಾನ ಮತ್ತು ಪಾರಿತೋಷಕ ಒಳಗೊಂಡಿದೆ.

ಆಧಾರ:ಕನ್ನಡಪ್ರಭ, ದಿನಾಂಕ:23.01.2020

## 4. ಬಾಲ ಸಾಧಕಿಯರಿಗೆ ಸನ್ಮಾನ : ರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ಪ್ರಯುಕ್ತ ಗೌರವ

ವಿದ್ಯುತ್ ಅವಘಡಕ್ಕೆ ಸಿಲುಕಿದ್ದ ಬಾಲಕನನ್ನು ಸಮಯಪ್ರಜ್ಞೆಯಿಂದ ಉಳಿಸಿದ ಸುಖಿ ವಿ ಉಪಾಧ್ಯೆ ಮತ್ತು ಬೀದಿ ನಾಟಕದ ಮೂಲಕ ಸ್ವಚ್ಛತೆಯ ಅರಿವು ಮೂಡಿಸುತ್ತಿರುವ ಬಿ.ಆರ್. ಪ್ರತ್ಯಕ್ಷಾಳನ್ನು ರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ಅಂಗವಾಗಿ ಸನ್ಮಾನಿಸಲಾಯಿತು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಗರದ ಬಾಲಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಬಾಲಕಿಯರನ್ನು ಗೌರವಿಸಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಹೆಣ್ಣು ಮಕ್ಕಳು ಕಲಿತರೆ ಸಮಾಜ ಅಭಿವೃದ್ಧಿ

ಹೊಂದುತ್ತದೆ. ಮಕ್ಕಳಿಗೆ ಉತ್ತಮ ಸಂಸ್ಕಾರ ಹಾಗೂ ಶಿಕ್ಷಣ ನೀಡಿ ದೇಶದ ಒಳ್ಳೆಯ ಪ್ರಜೆಗಳನ್ನಾಗಿ ರೂಪಿಸಿಸಬೇಕೆಂದು ತಿಳಿಸಿದರು.

ಬೆಳಗಾವಿ ಜಿಲ್ಲೆಯ ರಾಯಭಾಗದ ಖಾಸಗಿ ಶಾಲೆಯಲ್ಲಿ 3ನೇ ತರಗತಿ ಓದುತ್ತಿರುವ ಏಳೂವರೆ ವರ್ಷದ ಸುಖಿ ಬೇಸಿಗೆ ರಜೆಯಲ್ಲಿ ತನ್ನ ಸಹಪಾಠಿ ಬಾಲಕನಿಗೆ ಉಂಟಾದ ವಿದ್ಯುತ್ ಸ್ಪರ್ಶದಿಂದ ಪಾರುಮಾಡಿ, ಆತನ ಪ್ರಾಣ ಉಳಿಸಿದ್ದಾಳೆ. ಬೆಂಗಳೂರಿನ ಖಾಸಗಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ 16 ವರ್ಷದ ಪ್ರತ್ಯಕ್ಷಾ ಬೀದಿ ನಾಟಕದ (ಏಕಪಾತ್ರಾಭಿನಯ) ಮೂಲಕ ಜನರಲ್ಲಿ ಶೌಚಗೃಹದ ಮಹತ್ವ ಹಾಗೂ ಸ್ವಚ್ಛತೆಯ ಅರಿವು ಮೂಡಿಸಿ, ಪ್ರಧಾನಿ ನರೇಂದ್ರ ಮೋದಿಯವರಿಂದ ಉಡುಗೊರೆ ಪಡೆದುಕೊಂಡಿದ್ದಾಳೆ. ರಾಜ್ಯದ 15 ಜಿಲ್ಲೆಗಳ 130ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಬೀದಿ ನಾಟಕ ಪ್ರದರ್ಶನದ ಮೂಲಕ ಜನಜಾಗೃತಿ ಮೂಡಿಸುತ್ತಿದ್ದಾಳೆ.

ಆಧಾರ:ವಿಜಯವಾಣಿ ದಿನಾಂಕ:25.01.2020

## 5. 10 ಕನ್ನಡಿಗರಿಗೆ ಪದ್ಮ

ಪೇಜಾವರಶ್ರೀ, ಜಾರ್ಜ್ ಫರ್ನಾಂಡಿಸ್‌ಗೆ ಮರಣೋತ್ತರ ಪದ್ಮವಿಭೂಷಣ ಕನ್ನಡ ಪ್ರಭ ವರ್ಷದ ವ್ಯಕ್ತಿ, ಅಕ್ಷರ ಸಂತ ಹರೇಕಳ ಹಾಜಬ್ಬಗೆ ಪದ್ಮಶ್ರೀ ಗೌರವ, ತುಳಸಿಗೌಡ, ವಿಜಯ ಸಂಕೇಶ್ವರ, ಭರತ್ ಗೋಯೆಂಕಾ, ಕೆ.ವಿ. ಸಂಪತ್, ವಿದುಷಿ ಜಯಲಕ್ಷ್ಮಿ, ಡಾ: ಗಂಗಾಧರ ಹಾಗೂ ಎಂ.ಪಿ. ಗಣೇಶ್ ಸೇರಿ 8 ಗಣ್ಯರಿಗೆ ಪದ್ಮಶ್ರೀ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ನೀಡಲಾಗುವ ಅತ್ಯುನ್ನತ ನಾಗರಿಕ ಗೌರವವಾದ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಒಟ್ಟು 141 ಜನರಿಗೆ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಈ ಪೈಕಿ 10 ಕನ್ನಡಿಗರಿಗೆ ಪ್ರಶಸ್ತಿ ಸಂದಿದೆ.

ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಮತ್ತು ಮಂಗಳೂರು ಮೂಲದ ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.

ಆಧಾರ:ಕನ್ನಡಪ್ರಭ, ದಿನಾಂಕ:26.01.2020

## 6. ವಿಜಯ ಸಂಕೇಶ್ವರಗೆ ಅತ್ಯುನ್ನತ ಗೌರವ

ಸಾರಿಗೆ, ಮುದ್ರಣ ಹಾಗೂ ಮಾಧ್ಯಮ ಕ್ಷೇತ್ರದ ಯಶಸ್ವಿ ಉದ್ಯಮಿ, ವಿ.ಆರ್.ಎಲ್. ಸಮೂಹ ಸಂಸ್ಥೆಯ ಚೇರ್ಮನ್ ಡಾ: ವಿಜಯ ಸಂಕೇಶ್ವರ ಅವರು ಪದ್ಮಶ್ರೀಗೆ ಭಾಜನರಾಗಿದ್ದಾರೆ.

ಹದಿನಾರನೇ ವಯಸ್ಸಿನಲ್ಲಿ ಪ್ರಿಂಟಿಂಗ್ ಪ್ರೆಸ್ ಆರಂಭದೊಂದಿಗೆ ಉದ್ಯಮಕ್ಕೆ ಕಾಲಿರಿಸಿದ ಅವರು 2006ರಲ್ಲಿ ವಿಆರ್‌ಎಲ್ ಲಾಜಿಸ್ಟಿಕ್ ಲಿಮಿಟೆಡ್ ಎಂಬ ಸಂಸ್ಥೆ ಇಂದು 20 ರಾಜ್ಯ, 06 ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೇವಾ ಜಾಲ ಹೊಂದಿದ್ದು, ದೇಶದಲ್ಲೇ ಖಾಸಗಿ ಒಡೆತನದ ಅತಿ ಹೆಚ್ಚು ವಾಹನಗಳನ್ನು ಹೊಂದಿದ್ದ ಖ್ಯಾತಿಗೆ ಪಾತ್ರವಾಗಿದ್ದು ಹಾಗೂ ಪ್ರೀಮಿಯರ್ ಜೆಟ್ ವಿಮಾನವನ್ನು ಸಹ ಸಂಸ್ಥೆ ಹೊಂದಿದೆ. ಇದಕ್ಕಾಗಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ ಗರಿ ಮುಡಿಗೇರಿಸಿಕೊಂಡಿದೆ. ನವೀಕರಿಸಬಹುದಾದ ಇಂಧನ, ಕೋರಿಯರ್ ಹಾಗೂ ವೈಮಾನಿಕ ಸೇವಾ ವಲಯ ಅಷ್ಟೇ ಅಲ್ಲ ಮಾಧ್ಯಮ ಕ್ಷೇತ್ರದಲ್ಲೂ ಸಂಕೇಶ್ವರ ಅವರು ಹೆಜ್ಜೆ ಗುರುತು ಮೂಡಿಸಿದ್ದಾರೆ.

ಉದ್ಯಮದ ಜೊತೆ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಧಾರವಾಡ ಲೋಕ ಸಭಾ ಕ್ಷೇತ್ರದಿಂದ ಬಿಜೆಪಿ ಸಂಸದರಾಗಿ ಸತತ ಮೂರು ಬಾರಿ ಆಯ್ಕೆಯಾಗಿದ್ದು, ಈ ಅವಧಿಯಲ್ಲಿ ಕೇಂದ್ರದಲ್ಲಿ ಹಣಕಾಸು ಸಮಿತಿ, ಭೂ ಸಾರಿಗೆ ಸಚಿವಾಲಯದ ಸಲಹಾ ಸಮಿತಿ, ವಾಣಿಜ್ಯ ಮಂಡಳಿ ಹಾಗೂ ಸಾರಿಗೆ ಮತ್ತು ಪ್ರವಾಸೋದ್ಯಮ ಸಮಿತಿ ಸದಸ್ಯರಾಗಿ ಮತ್ತು 2008ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ರಾಜಕಾರಣಿ, ಉದ್ಯಮಿಯಾಗಿ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿರುವ ಅವರು ಮಧ್ಯಮ ವರ್ಗದ ಸಮಸ್ಯೆ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಹುಬ್ಬಳ್ಳಿಯ ಮಹಿಳಾ ವಿದ್ಯಾಪೀಠದಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ಆರಂಭಕ್ಕೆ ಕಾರಣೀಕರ್ತರಾಗಿದ್ದಾರೆ, ಹಲವು ವಿಚಾರಗಳ ಬಗ್ಗೆ ಹೋರಾಟ ಮಾಡಿದ್ದಾರೆ.

ಆಧಾರ:ಉದಯವಾಣಿ, ದಿನಾಂಕ:26.01.2020

## 7. 19 ಮಂದಿ ಪೊಲೀಸರಿಗೆ ರಾಷ್ಟ್ರಪತಿ ಪ್ರಶಂಸನೀಯ ಸೇವಾ ಪದಕ

ಗಣರಾಜ್ಯೋತ್ಸದ ಸಂದರ್ಭದಲ್ಲಿ ಪೊಲೀಸರಿಗೆ ನೀಡುವ ರಾಷ್ಟ್ರಪತಿ ಪ್ರಶಂಸನೀಯ ಸೇವಾ ಪದಕಕ್ಕೆ ರಾಜ್ಯದ 19 ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಜನರಾಗಿದ್ದಾರೆ.

ಗಣರಾಜ್ಯೋತ್ಸವದ ಅಂಗವಾಗಿ ಕೇಂದ್ರ ಗೃಹ ಇಲಾಖೆ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ರಾಷ್ಟ್ರಪತಿಯವರ ಶೌರ್ಯ ಪದಕಕ್ಕೆ ನಾಲ್ಕು ಮಂದಿ ಪೊಲೀಸ್ ಶೌರ್ಯ ಪದಕಕ್ಕೆ 286 ಮಂದಿ ವಿಶೇಷ ಸೇವೆಗಾಗಿ ನೀಡುವ ರಾಷ್ಟ್ರಪತಿ ಪದಕಕ್ಕೆ 93 ಮಂದಿ ಪಾತ್ರರಾಗಿದ್ದಾರೆ. ಪ್ರಧಾನ ಮಂತ್ರಿಯವರ ಪ್ರಶಂಸನೀಯ ಸೇವಾ ಪದಕಕ್ಕೆ ದೇಶದಾದ್ಯಂತ 657 ಮಂದಿ ಆಯ್ಕೆಯಾಗಿದ್ದು, ಅದರಲ್ಲಿ ಕರ್ನಾಟಕದ 10 ಮಂದಿ ಸೇರಿದ್ದಾರೆ.

ಆಧಾರ:ವಿಶ್ವವಾಣಿ , ದಿನಾಂಕ:26.01.2020

## 8. ಪರಿಸರ ಅರ್ಥಶಾಸ್ತ್ರಜ್ಞ ಪವನ್‌ಗೆ ಪರಿಸರ ನೊಬೆಲ್

ವಿಶ್ವಸಂಸ್ಥೆಯ ಪರಿಸರ ಸಂರಕ್ಷಣೆ ಯೋಜನೆಯ ರಾಯಭಾರಿಯಾದ ಭಾರತದ ಪ್ರಖ್ಯಾತ ಪರಿಸರ ಅರ್ಥಶಾಸ್ತ್ರಜ್ಞರಾದ ಪವನ್ ಸುಖದೇವ್ ಅವರು 2020ನೇ ಸಾಲಿನ ಪ್ರತಿಷ್ಠಿತ ಟೈಲರ್ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಈ ಟೈಲರ್ ಪ್ರಶಸ್ತಿಯು ಪರಿಸರ ವಿಭಾಗದ ನೊಬೆಲ್ ಪುರಸ್ಕಾರವೆಂದೇ ಖ್ಯಾತಿ ಪಡೆದಿದೆ. 1973 ರಿಂದ ಇದುವರೆಗೂ ಈ ಪ್ರತಿಷ್ಠತ ಪುರಸ್ಕಾರಕ್ಕೆ ಭಾಜನರಾದ ಮೂರನೇ ಭಾರತೀಯ ಎಂಬ ಕೀರ್ತಿ ಸುಖದೇವ್ ಅವರದ್ದಾಗಿದೆ. ಸ್ವಾಭಾವಿಕ ಜಗತ್ತಿನತ್ತ ಜನಪ್ರತಿನಿಧಿಗಳೂ ಸಹ ಪ್ರಭಾವಿತರಾಗುವಂತೆ ಮಾಡಿದ ಕ್ರಾಂತಿಕಾರಿ ಬದಲಾವಣೆ ತರುವಲ್ಲಿ ಯಶಸ್ವಿಯಾಗಿರುವ ಸುಖದೇವ್ ಅವರಿಗೆ ಪ್ರಶಸ್ತಿ ಸಲ್ಲಲಿದೆ.

ಆಧಾರ:ಕನ್ನಡಪ್ರಭ, ದಿನಾಂಕ:29.01.2020

## 9. ಎಸ್. ಎಲ್. ಭೈರಪ್ಪಗೆ ಪ್ರಶಸ್ತಿ ಪ್ರದಾನ

ವರಕವಿ ಡಾ: ದ.ರಾ. ಬೇಂದ್ರೆ ಜನ್ಮದಿನದಂದು ನಗರದ ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಕೊಡಮಾಡುವ "ಅಂಬಿಕಾತನಯದತ್ತ ರಾಷ್ಟ್ರೀಯ" ಪ್ರಶಸ್ತಿಗೆ ಹಿರಿಯ ಸಾಹಿತಿ ಡಾ: ಎಸ್. ಎಲ್. ಭೈರಪ್ಪ ಆಯ್ಕೆಯಾಗಿದ್ದಾರೆ. ಬೇಂದ್ರೆ ಅವರ 125ನೇ ಜನ್ಮದಿನದ ಅಂಗವಾಗಿ ನಗರದ ಸಾಧನಕೇರಿಯ ಬೇಂದ್ರೆ ಭವನದಲ್ಲಿ ಜರುಗುವ ಸಮಾರಂಭದಲ್ಲಿ ಹಿರಿಯ ವಿಮರ್ಶಕ ಡಾ:ಗುರುಲಿಂಗ ಕಾಪಸೆ ಪ್ರಶಸ್ತಿ ಪ್ರದಾನ ಮಾಡುವರು.

ಆಧಾರ:ವಿಶ್ವವಾಣಿ, ದಿನಾಂಕ:29.01.2020

## 10. ಎಚ್.ಡಿ. ದೇವೇಗೌಡ ಅವರಿಗೆ ಶಾಂತಿ ಪದಕ

ವಿಶ್ವಸಂಸ್ಥೆಯ ಅಂಗ ಸಂಸ್ಥೆಯಾದ ಅಂತರರಾಷ್ಟ್ರೀಯ ಯುನಿವರ್ಸಲ್ ಪೀಸ್ ಫೆಡರೇಶನ್ ವತಿಯಿಂದ ದಕ್ಷಿಣ ಕೊರಿಯಾದ ಸೋಲ್‌ನಲ್ಲಿ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಶೃಂಗಸಭೆಯಲ್ಲಿ ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡ ಅವರಿಗೆ ಶಾಂತಿ ಪದಕ ನೀಡಿ ಗೌರವಿಸಲಾಗಿದೆ.

ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರು ದಕ್ಷಿಣ ಕೊರಿಯಾ ಪ್ರವಾಸ ಕೈಗೊಂಡಿದ್ದಾರೆ. ದಕ್ಷಿಣ ಕೊರಿಯಾದಲ್ಲಿ ನಡೆದ ಶಾಂತಿಗಾಗಿ ಅಂತರರಾಷ್ಟ್ರೀಯ ಶೃಂಗಸಭೆ ಹೆಸರಿನ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ವಿಶ್ವಸಂಸ್ಥೆಯ ಅಂಗ ಸಂಸ್ಥೆಯಾದ ಯುನಿವರ್ಸಲ್ ಪೀಸ್ ಫೆಡರೇಶನ್ ಆಯೋಜಿಸಿದ್ದ 2020ರ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದರು.

ಅಂತರರಾಷ್ಟ್ರೀಯ ಶೃಂಗಸಭೆಯಲ್ಲಿ ಭಾರತದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ದೇವೇಗೌಡರು ಮಾತನಾಡಿದ್ದಾರೆ. ಕಳೆದ ವರ್ಷದಿಂದ ಹೆಚ್ಚಾಗಿರುವ ಪ್ರತಿಭಟನೆಗಳು ಹಾಗೂ ಅವುಗಳು ಹೆಚ್ಚಾಗಲು ಸರ್ಕಾರ ಮತ್ತು ಜನರ ನಡುವೆ ಬಂದಿರುವ ಭಿನ್ನಾಭಿಪ್ರಾಯವೇ ಕಾರಣ, ಅದು ಸರಿಯಾದರೇ ಪ್ರತಿಭಟನೆಗಳ ಸಂಖ್ಯೆ ಬಹುತೇಕ ಇಳಿಕೆಯಾಗುವಲ್ಲಿ ಅನುಮಾನವಿಲ್ಲ ಎಂದು ಅಭಿಪ್ರಾಯಪಟ್ಟರು. ನಂತರ ದೇವೇಗೌಡರಿಗೆ ಶಾಂತಿ

ಪದಕ (ಐಎಸ್‌ಸಿಪಿ) ಕೊಟ್ಟು ಗೌರವಿಸಲಾಯಿತು. ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇವೇಗೌಡ ಅವರಿಗೆ ಸಂದ ಬಹು ದೊಡ್ಡ ಗೌರವವಾಗಿದೆ.

ಆಧಾರ:ವಿಶ್ವವಾಣಿ, ದಿನಾಂಕ:05.02.2020

## 11. ಕವಿ ಸಿದ್ದಲಿಂಗಯ್ಯಗೆ ಪ್ರತಿಷ್ಠಿತ ಪಂಪ ಪ್ರಶಸ್ತಿ

ದಲಿತರ ನೋವನ್ನು ಅಕ್ಷರ ರೂಪಕ್ಕಿಳಿಸಿ ಜಾಗೃತಿ ಮೂಡಿಸಿದ ಹಿರಿಯ ದಲಿತ ಕವಿ ಡಾ:ಸಿದ್ದಲಿಂಗಯ್ಯ ಅವರನ್ನು ಪ್ರತಿಷ್ಠಿತ ಪಂಪ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಆಯ್ಕೆ ಕುರಿತು ಸಮಿತಿಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಿಗೆ ವರದಿ ಸಲ್ಲಿಸಿದ್ದು, ಸರ್ಕಾರದ ಅಧಿಕೃತ ಮುದ್ರೆ ಬೀಳಬೇಕಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಗಳು ತಿಳಿಸಿವೆ.

ಆಧಾರ: ಕನ್ನಡ ಪ್ರಭ ದಿನಾಂಕ:05.02.2020

## 12. ಪಂಪ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ: ಸಿದ್ದಲಿಂಗಯ್ಯ ಒತ್ತಾಯ ದಂಡ : ಶಾಲೆ ಮಾನ್ಯತೆ ರದ್ದುಪಡಿಸಿ

ಕನ್ನಡ ಮಾತನಾಡಿದರೆ ದಂಡ ಹಾಕುವ ಇಂಗ್ಲಿಷ್ ಮಾಧ್ಯಮ ಶಾಲೆಗಳ ಮಾನ್ಯತೆಯನ್ನು ಕೂಡಲೇ ರದ್ದು ಮಾಡಬೇಕು ಎಂದು ಸಾಹಿತಿ ಡಾ: ಸಿದ್ದಲಿಂಗಯ್ಯ ಒತ್ತಾಯಿಸಿದ್ದಾರೆ.

ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ಕದಂಬೋತ್ಸವ ವೇದಿಕೆಯಲ್ಲಿ ಪ್ರತಿಷ್ಠಿತ ಪಂಪ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಎಲ್ಲಾ ಖಾಸಗಿ ಶಾಲೆಗಳಲ್ಲಿ ಕನ್ನಡ ಪ್ರತಿಕೆ ಓದುವುದನ್ನು ಕಡ್ಡಾಯಗೊಳಿಸಬೇಕು. ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ಘೋಷಣೆಯನ್ನು ರಾಜ್ಯ ಸರ್ಕಾರ ಕಾರ್ಯಗತಗೊಳಿಸಬೇಕು ಎಂದು ಹೇಳಿದರು.

ಆಧಾರ:ಪ್ರಜಾವಾಣಿ, ದಿನಾಂಕ:09.02.2020

## 13. ತಿಮ್ಮಕ್ಕ ಸೇರಿ 6 ಮಂದಿಗೆ ಗೌ.ಡಾಕ್ಟರೇಟ್

ಕಲಬುರಗಿ ಕಳೆದ ವರ್ಷ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿರುವ ಸಾಲು ಮರದ ತಿಮ್ಮಕ್ಕ ಸೇರಿ ಆರು ಗಣ್ಯರಿಗೆ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಲು ಸಿದ್ಧತೆ ನಡೆಸಿದೆ.

ಸಾಲು ಮರದ ತಿಮ್ಮಕ್ಕ ಸೇರಿ ಹಿರಿಯ ಸಾಹಿತಿಗಳಾದ ಡಾ: ಚೆನ್ನವೀರ ಕಣವಿ, ದೇವನೂರ ಮಹಾದೇವ, ಡಾ:ಎಸ್.ಎಲ್. ಭೈರಪ್ಪ, ಕಲಬುರಗಿ ಮ.ಗು. ಬಿರಾದಾರ, ಇಸ್ರೊ ಮುಖ್ಯಸ್ಥ ಕೆ. ಶಿವನ್ ಅವರ ಸಾಧನೆ ವಿವರಣೆಯನ್ನೊಳಗೊಂಡ ಶಿಫಾರಸ್ಸು ಪಟ್ಟಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರಿಗೆ ಸಲ್ಲಿಸಲಾಗಿದೆ. ಮಾರ್ಚ್‌ನಲ್ಲಿ ನಡೆಯುವ ವಿವಿ ಐದನೇ ಘಟಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲು ಉದ್ದೇಶಿಸಲಾಗಿದೆ.

ಆಧಾರ:ಉದಯವಾಣಿ, ದಿನಾಂಕ:12.02.2020

## 14. ಶಿಲ್ಪಕಲಾ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ ಗಣೇಶ ಸೀತಾರಾಮ ಆಚಾರಿ ಸಹಿತ ಐವರಿಗೆ ಸಂದ ಗೌರವ

ಕರ್ನಾಟಕ ಶಿಲ್ಪಕಲಾ ಆಕಾಡೆಮಿಯು 2019ನೇ ಸಾಲಿನ ಗೌರವ ಪ್ರಶಸ್ತಿ, ವಾರ್ಷಿಕ ಶಿಲ್ಪಕಲಾ ಪ್ರದರ್ಶನ ಬಹುಮಾನ ಹಾಗೂ ನಾನಾ ದತ್ತಿ ಬಹುಮಾನಗಳನ್ನು ಪ್ರಕಟಿಸಿದೆ.

ಗಣೇಶ ಸೀತಾರಾಮ ಆಚಾರಿ, ಎಸ್. ಎನ್. ಸೋಮಾಚಾರ್ ಸೇರಿದಂತೆ ಐವರಿಗೆ 2019ನೇ ಸಾಲಿನ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಗೌರವ ಪ್ರಶಸ್ತಿ ಹಾಗೂ ಅಮಿತ್ ಎಂ. ನಾಯಕ್, ಲಕ್ಷ್ಮಣ್‌ರಾವ್ ಜಾಧವ್, ಸೇರಿದಂತೆ ಆರು ಮಂದಿಗೆ ವಾರ್ಷಿಕ ಶಿಲ್ಪಕಲಾ ಪ್ರದರ್ಶನ ಬಹುಮಾನ ಹಾಗೂ ಮೂವರಿಗೆ ದತ್ತಿ ಬಹುಮಾನಗಳು ಸಂದಿವೆ. ಪ್ರಶಸ್ತಿಯು 50 ಸಾವಿರ ರೂ. ನಗದು ಮತ್ತು ನೆನಪಿನ ಕಾಣಿಕೆ ಹೊಂದಿದೆ.

ಆಧಾರ:ವಿಜಯ ಕರ್ನಾಟಕ, ದಿನಾಂಕ:19.02.2020

### 15. ಡಾ: ಕೆ. ವಾಗೀಶಗೆ ಪುಟ್ಟರಾಜ ಸಮ್ಮಾನ ಪ್ರಶಸ್ತಿ

ಡಾ:ಪಂ.ಪುಟ್ಟರಾಜ ಗವಾಯಿ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ 2020ನೇ ಸಾಲಿನ ಪುಟ್ಟರಾಜ ಸಮ್ಮಾನ ಪ್ರಶಸ್ತಿಗೆ ಬೆಂಗಳೂರಿನ ಗಾನಕಲಾಭೂಷಣ ಡಾ: ಕೆ. ವಾಗೀಶ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ರೂ. 1 ಲಕ್ಷ ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ.

ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಜಿಲ್ಲಾಧಿಕಾರಿ ದೀಪಾ ಚೋಳನ್ ಅಧ್ಯಕ್ಷತೆ ವಹಿಸುವರು. ಹು–ಧಾ ನಗರ ಪೊಲೀಸ್ ಆಯುಕ್ತ ಆರ್. ದಿಲೀಪ, ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಕೆ. ಎಚ್. ಚನ್ನೂರ, ಖ್ಯಾತ ನರರೋಗ ತಜ್ಞ ಡಾ:ಎಸ್. ಪಿ. ಬಳಿಗಾರ ಅತಿಥಿಗಳಾಗಿ ಆಗಮಿಸುವರು.

ಆಧಾರ:ವಿಜಯವಾಣಿ, ದಿನಾಂಕ:01.03.2020

### 16. ಲಲಿತಕಲಾ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರಕಟ

ಹಿರಿಯ ಕಲಾವಿದರಾದ ಪ್ರಕಾಶ್ ಗಡ್ಕರ್ (ಕಲಬುರ್ಗಿ), ಬಿ.ಆರ್. ಕೊರ್ತಿ(ದಾವಣಗೆರೆ) ಹಾಗೂ ಜಿ.ಎಂ. ಹೆಗಡೆ ತಾರಗೋಡ(ಶಿರಸಿ) ಅವರು ಲಲಿತಾ ಕಲಾ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಪ್ರಶಸ್ತಿ ತಲಾ ರೂ.50,000 ಹಾಗೂ ಸ್ಮರಣಿಕೆ ಒಳಗೊಂಡಿದೆ.

ವಾರ್ಷಿಕ ಕಲಾ ಬಹುಮಾನಕ್ಕೆ ಗಣೇಶ್ ಪಿ. ದೊಡ್ಡಮನಿ (ಬೆಂಗಳೂರು) ವಿನಾಯಕ ರಾ. ಚಿಕ್ಕೋಡಿ (ಬಾಗಲಕೋಟೆ), ಓಂಕಾರ ಕಲ್ಲಪ್ಪ ಮೇತ್ರೆ (ಬೀದರ್), ವಿನಾಯಕ ಎಸ್. ಹೊಸೂರು (ಬಾಗಲಕೋಟೆ), ವಿಜಯ್ ಎಸ್. ನಾಗವೇಕರ್(ಬೆಂಗಳೂರು), ಕೆ.ಎಸ್, ಬಸವರಾಜು (ತುಮಕೂರು), ಭರತ್ ಎಂ. ಲದ್ದಿಯವರ (ಧಾರವಾಡ), ಎಂ.ಎಸ್. ಲಿಂಗರಾಜು (ಚಿಕ್ಕಮಗಳೂರು), ಶಿವಕಾಂತ್ ಶೇಖರ್(ಬೆಂಗಳೂರು) ಹಾಗೂ ತಿಪ್ಪಣ್ಣ ಎಸ್. ಪೂಜಾರಿ(ಕಲಬುರ್ಗಿ) ಅವರುಗಳು ಆಯ್ಕೆಯಾಗಿದ್ದಾರೆ. ಬಹುಮಾನ ತಲಾ ರೂ. 25,000 ಹಾಗೂ ಫಲಕ ಒಳಗೊಂಡಿದೆ. ಮಾರ್ಚ್ 21ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕರ್ನಾಟಕ ಲಲಿತಾ ಕಲಾ ಅಕಾಡೆಮಿ ಅಧ್ಯಕ್ಷ ಡಿ. ಮಹೇಂದ್ರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಆಧಾರ:ಪ್ರಜಾವಾಣಿ, ದಿನಾಂಕ:27.02.2020

### 17. ಕವಲುದಾರಿ–ಅತ್ಯುತ್ತಮ ಕನ್ನಡ ಚಿತ್ರ

ಅತ್ಯುತ್ತಮ ಕನ್ನಡ ಚಲನ ಚಿತ್ರ ಪ್ರಶಸ್ತಿಯನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ರಾಜ್ಯಪಾಲ ವಜೂಭಾಯಿ ವಾಲಾ ಮತ್ತು ಉಪ ಮುಖ್ಯಮಂತ್ರಿ ಸಿ.ಎನ್. ಅಶ್ವತ್‌ನಾರಾಯಣ್ ನೀಡಿದರು. ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್. ಜಯರಾಮ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್, ಸಿನಿಮಾ ನಿರ್ದೇಶಕ ಹೇಮಂತ್ ಎಂ. ರಾವ್ ಉಪಸ್ಥಿತರಿದ್ದರು.

12ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ನಿರ್ಮಾಣದ ಕವಲುದಾರಿ ಸಿನಿಮಾ ಭಾಜನವಾಗಿದೆ.

ಒಂದು ಶಿಕಾರಿಯ ಕಥೆ (ನಿ:ಸಚಿನ್ ಶೆಟ್ಟಿ), ರಂಗನಾಯಕಿ (ನಿ:ದಯಾಳ್ ಪದ್ಮನಾಭನ್) ಸಿನಿಮಾಗಳು ಕ್ರಮವಾಗಿ ಎರಡನೇ ಮತ್ತು ಮೂರನೇ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಪಡೆದಿವೆ. ತೀರ್ಪುಗಾರರ ಮೆಚ್ಚುಗೆಯ ಪ್ರಶಸ್ತಿಗೆ ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ (ನಿ:ಆರ್. ಮಧುಚಂದ್ರ) ಸಿನಿಮಾ ಆಯ್ಕೆಯಾಗಿದೆ.

ವರ್ಷದ ಅತ್ಯುತ್ತಮ ಜನಪ್ರಿಯ ಕನ್ನಡ ಚಲನಚಿತ್ರ ಪ್ರಶಸ್ತಿಗೆ ಮುನಿರತ್ನ ಅವರ ಕುರುಕ್ಷೇತ್ರ (ನಿ:ನಾಗಣ್ಣ) ಆಯ್ಕೆಯಾಗಿದ್ದಾರೆ. ಬೆಲ್ ಬಾಟಂ (ನಿ:ವಿ.ಜಯತೀರ್ಥ) ಮತ್ತು ಯಜಮಾನ (ನಿ: ವಿ. ಹರಿಕೃಷ್ಣ, ಪೊನ್ ಕುಮಾರನ್) ಕ್ರಮವಾಗಿ ಎರಡನೇ ಮತ್ತು ಮೂರನೇ ಅತ್ಯುತ್ತಮ ಜನಪ್ರಿಯ ಸಿನಿಮಾ ಪ್ರಶಸ್ತಿ ಪಡೆದವು.

ಆಧಾರ:ಪ್ರಜಾವಾಣಿ, ದಿನಾಂಕ:05.03.2020

## 18. ಸಾಧಕಿಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ

ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ. ಆದರೆ, ಹೆಣ್ಣು ಹುಟ್ಟಿದರೆ ಬಡತನದಲ್ಲಿರುವ ಕೆಲ ಕುಟುಂಬಗಳು ಹೊರೆಯಾಗಿ ಸ್ವೀಕರಿಸುತ್ತಿವೆ. ಇದು ಸಮಾಜದ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಅನೇಕ ವರ್ಷಗಳಿಂದ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಅವಕಾಶ ಸಿಗದೆ ಅನ್ಯಾಯವಾಗುತ್ತಿತ್ತು. ಗಂಡು–ಹೆಣ್ಣು ಇಬ್ಬರೂ ಸಮಾಜದ ಎರಡು ಕಣ್ಣುಗಳಿದ್ದಂತೆ. ಒಂದು ನಾಣ್ಯದಲ್ಲಿ ಎರಡೂ ಮುಖಗಳು, ಚೆನ್ನಾಗಿದ್ದರೆ ಮಾತ್ರ ಅದು ಬದಲಾವಣೆಯಾಗುತ್ತದೆ. ಅದರಲ್ಲಿ ಒಂದು ಮುಖ ಹಾಳಾಗಿದ್ದರೂ ಸಮಾಜದಲ್ಲಿ ಅದನ್ನು ಸ್ವೀಕರಿಸುವುದಿಲ್ಲ ಎಂದರು. ಭೂಮಿ, ಪ್ರಕೃತಿ, ನದಿ, ಗೋವುಗಳಿಗೆ ಮಾತೆ ಎಂದು ಕರೆಯುತ್ತೇವೆ. ಭಾರತೀಯ ಸಂಸ್ಕೃತಿಯಲ್ಲಿ ತಾಯಿಗೆ ಒಂದು ಒಳ್ಳೆಯ ಸ್ಥಾನಮಾನವಿದೆ. ಹಿಂದಿನ ಕಾಲದಲ್ಲಿ ಸ್ತ್ರೀ ಪ್ರಧಾನ ಕುಟುಂಬಗಳಿದ್ದವು. ಮನುವಿನ ಕಾಲ ಬಂದಾಗ ಹೆಣ್ಣು ಮಕ್ಕಳನ್ನು ಮನೆಗೆ ಸೀಮಿತ ಮಾಡಿ ಸ್ವಾತಂತ್ರ್ಯ ಕಿತ್ತುಕೊಳ್ಳಲು ಯತ್ನಿಸಲಾಗಿತ್ತು ಎಂದು ಹೇಳಿದರು.

ಈ ಬಜೆಟ್‌ನಲ್ಲಿ ಹೆಣ್ಣು ಮಕ್ಕಳು ತಯಾರಿಸುವ ಉತ್ಪನ್ನಗಳಿಗೆ ಸರ್ಕಾರದಿಂದ ಮಾರಾಟ ಮಾಡುವ ವ್ಯವಸ್ಥೆಯನ್ನು ಘೋಷಿಸಲಾಗಿದೆ. ಇದನ್ನು ರಾಜ್ಯದ ಪ್ರತಿಯೊಂದು ಜಿಲ್ಲೆ, ತಾಲ್ಲೂಕುಗಳಲ್ಲಿ ಯಶಸ್ವಿಯಾಗಲು ಪ್ರಯತ್ನಿಸುತ್ತೇನೆ ಎಂದು ಸಚಿವೆ ಹೇಳಿದರು. ಶಾಸಕ ಉದಯ ಗರುಡಾಚಾರ್, ವಿಧಾನ ಪರಿಷತ್ ಸದಸ್ಯ ರಮೇಶ್ ಗೌಡ, ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು, ನಿರ್ದೇಶಕ ದಯಾನಂದ್ ಮತ್ತಿತರರು ಉಪಸ್ಥಿತರಿದ್ದರು.

ಆಧಾರ:ವಿಜಯವಾಣಿ, ದಿನಾಂಕ:09.03.2020

## 19. ಪ್ರಧಾನಿ ಖಾತೆಯಲ್ಲಿ ನಾರಿಶಕ್ತಿಯ ಯಶೋಗಾಥೆ

### ಮೋದಿ ಜಾಲತಾಣ ನಿರ್ವಹಿಸಿದ ಸಪ್ತ ಮಾತೃಕೆಯರು : ರಾಷ್ಟ್ರಪತಿ ಭವನದಲ್ಲಿ ಸಾಧಕಿಯರಿಗೆ ಪ್ರಶಸ್ತಿ ಪ್ರದಾನ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಈ ಹಿಂದೆ ಹೇಳಿದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳನ್ನು ಸಾಧನೆಯಿಂದ ಸ್ಫೂರ್ತಿಯಾಗಬಲ್ಲ ಆಯ್ದ 7 ಮಹಿಳೆಯರಿಗೆ ಬಿಟ್ಟುಕೊಟ್ಟಿದ್ದರು. ಟ್ವಿಟ್ಟರ್ ಖಾತೆಯಿಂದ ಸೈನ್‌ಔಟ್ ಆಗುವ ಮುಂಚೆ ವಿಶ್ವ ಮಹಿಳಾ ದಿನಾಚರಣೆ ಶುಭ ಕೋರಿ ಟ್ವೀಟ್ ಮಾಡಿದ್ದ ಮೋದಿ, ಭಾರತ ಎಲ್ಲ ಭಾಗಗಳಲ್ಲಿ ಅತ್ಯುತ್ತಮ ಮಹಿಳಾ ಸಾಧಕರನ್ನು ಹೊಂದಿದೆ. ಇವರೆಲ್ಲ ಹಲವು ಕ್ಷೇತ್ರಗಳಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಅವರ ಹೋರಾಟ ಮತ್ತು ಅಕಾಂಕ್ಷೆ ಲಕ್ಷಾಂತರ ಜನರನ್ನು ಪ್ರೇರೇಪಿಸುತ್ತದೆ. ಅಂತಹ ಮಹಿಳೆಯರ ಸಾಧನೆಗಳನ್ನು ಆಚರಿಸಿ, ಅವರಿಂದ ಕಲಿಯುವುದನ್ನು ಮುಂದುವರೆಸೋಣ ಎಂದಿದ್ದರು. ನಂತರ ಮೋದಿ ಅವರ ಖಾತೆ ಮೂಲಕ ಮಹಿಳೆಯರು ತಮ್ಮ ಸಾಧನೆಯನ್ನು ಜಗತ್ತಿಗೆ ಸಾರಿದ್ದಾರೆ.

ಕಂಪನಿಗಳ ಆಡಳಿತ ಮಂಡಳಿಗಳಲ್ಲಿ ಮಹಿಳಾ ಸದಸ್ಯರ ಉಪಸ್ಥಿತಿ ಕುರಿತು ನಡೆದ ಜಾಗತಿಕ ಅಧ್ಯಯನವೊಂದರ ಪ್ರಕಾರ ಭಾರತ 12ನೇ ಸ್ಥಾನದಲ್ಲಿವೆ. "ಮೈ ಹಿಯರಿಂಗ್ ಕ್ಲಬ್, ಕಾಮ್ ಮತ್ತು ಸರ್ಕಾರಿ ನೌಕರಿ ಇನ್ಫೋ" ಸಂಸ್ಥೆಗಳು ಜಂಟಿಯಾಗಿ ವುಮೆನ್ ಆನ್ ಬೋರ್ಡ್–2020 ಎಂಬ ಅಧ್ಯಯನ ನಡೆಸಿವೆ. ಭಾರತ ಸೇರಿ 36 ದೇಶಗಳಲ್ಲಿ ಆಯ್ದ 7,824 ಸಂಸ್ಥೆಗಳಲ್ಲಿ ಅಧ್ಯಯನ ನಡೆಸಲಾಗಿದ್ದು. ಭಾರತದ 628 ಕಂಪನಿಗಳು ಇದರಲ್ಲಿ ಭಾಗವಹಿಸಿದ್ದವು. ಇವುಗಳ ಮಂಡಳಿಗಳಲ್ಲಿ ಶೇ:55 ಮಹಿಳೆಯರೆ ಇದ್ದಾರೆ. ಮಹಿಳಾ ನಿರ್ದೇಶಕರ ಸಂಖ್ಯೆಯಲ್ಲಿ ಶೇ:14.87 ಹೆಚ್ಚಳವಾಗಿದ್ದು, ಇದು ಕಳೆದೆರಡು ವರ್ಷಕ್ಕೆ ಹೋಲಿಸಿದರೆ ದ್ವಿಗುಣವಾಗಿದೆ. ಅಧ್ಯಯನದ ಪ್ರಕಾರ ನಾರ್ವೇ ಮೊದಲ ಸ್ಥಾನದಲ್ಲಿದ್ದು, ನಂತರದ ಸ್ಥಾನಗಳಲ್ಲಿ ಸ್ವೀಡನ್, ಫಿನ್ಲೆಂಡ್, ಜರ್ಮನಿ, ದಕ್ಷಿಣ ಆಫ್ರಿಕ, ಅಮೆರಿಕ ಇವೆ.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 15 ಮಹಿಳೆಯರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರು ನಾರಿಶಕ್ತಿ ಪುರಸ್ಕಾರ ನೀಡಿ ಗೌರವಿಸಿದ್ದರು. ವಾಯುಸೇನೆಯ ಮೊದಲ ಮಹಿಳಾ ಪೈಲಟ್ ಆಗಿ ಆಯ್ಕೆಯಾಗಿರುವ ಮೋಹನ ಜೀತ್ವಾಲ್, ಅವನಿ ಚತುರ್ವೇದಿ ಮತ್ತು ಭಾವನಾ ಕಾಂತ್‌ರಿಗೆ ನಾರಿಶಕ್ತಿ ಪುರಸ್ಕಾರ ಸಂದಿದೆ. ಚಂಡೀಗಢದ ಮನ್ನಾಕೌರ್, ತೆಲಂಗಾಣದ ಪದಾಲಾ ಭೂದೇವಿ, ದೆಹಲಿಯ ರಶ್ಮಿ, ಕೇರಳದ ಕಾರ್ತಿಯಾನಿ ಅಮ್ಮ ಮತ್ತು ಭಾಗಿರಥಿ ಅಮ್ಮ, ಜಾರ್ಖಂಡ್‌ನ ಚಾಮಿ, ಮುರ್ಮು ನಿಲ್ಜಾ ವಾಂಗೋಮ್, ತಾಶಿ ಹಾಗೂ ನುಂಗ್ಯಿ ಮಲ್ಲಿಕ್, ಕೌಶಿಕಿ ಚಕ್ರವರ್ತಿ ಹಾಗೂ ಪ್ರಧಾನಿ ಮೋದಿ ಅವರ ಸಾಮಾಜಿಕ ಜಾಲತಾಣದ ಖಾತೆ ನಿರ್ವಹಿಸಿದ ಆರಿಫಾ ಜಾನ್, ವೀಣಾದೇವಿ ಮತ್ತು ಕಲಾವತಿ ದೇವಿಗೆ ನಾರಿಶಕ್ತಿ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಕಾರ್ಯಕ್ರಮದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿ ಉಪಸ್ಥಿತರಿದ್ದರು.

ಆಧಾರ:ವಿಜಯವಾಣಿ, ದಿನಾಂಕ:09.03.2020

## 20. ಮ. ರಾಮಮೂರ್ತಿ ದತ್ತಿ ಪ್ರಶಸ್ತಿಗೆ ಬಿ. ಎನ್. ಅಚ್ಚಪ್ಪ ಆಯ್ಕೆ

ಪ್ರಸಕ್ತ ಸಾಲಿನ ಕನ್ನಡ ಚಳವಳಿ ವೀರಸೇನಾನಿ ಮ. ರಾಮಮೂರ್ತಿ ದತ್ತಿ ಪ್ರಶಸ್ತಿಗೆ ಕನ್ನಡ ಚಳುವಳಿಗಾರ ಬಿ.ಎನ್. ಅಚ್ಚಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 25 ಸಾವಿರ ರೂ. ನಗದು, ಫಲಕ ಒಳಗೊಂಡಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಪ್ರಕಟಣೆ ತಿಳಿಸಿದೆ.

ಆಧಾರ: ವಿಜಯವಾಣಿ, ದಿನಾಂಕ:09.03.2020

## 21. ಕಣವಿ, ಭೈರಪ್ಪ, ಶಿವನ್‌ಗೆ ಕೇಂದ್ರಿಯ ವಿವಿ ಗೌರವ ಡಾಕ್ಟರೇಟ್

ಡಾ: ಮ.ಗು. ಬಿರಾದಾರ, ಡಾ:ಎಸ್. ಎಲ್. ಭೈರಪ್ಪ, ಡಾ: ಚನ್ನವೀರ ಕಣವಿ, ಸಾಲುಮರದ ತಿಮ್ಮಕ್ಕ ಹಾಗೂ ಬಾಹ್ಯಾಕಾಶ ವಿಜ್ಞಾನಿ ಕೆ. ಶಿವನ್ ಅವರಿಗೆ ಗೌರವ ಡಾಕ್ಟರೇಟ್ ನೀಡಲು ವಿವಿ ಕಾರ್ಯಕಾರಿ ಮಂಡಳಿ ಹಾಗೂ ಶೈಕ್ಷಣಿಕ ಮಂಡಳಿ ಸಭೆ ಕೈಗೊಂಡ ನಿರ್ಣಯಕ್ಕೆ ರಾಷ್ಟ್ರಪತಿಗಳು ಅನುಮೋದನೆ ನೀಡಿದ್ದಾರೆ ಎಂದು ಕೇಂದ್ರೀಯ ವಿವಿ ಕುಲಪತಿ ಪ್ರೊ: ಎಚ್. ಎಂ. ಮಹೇಶ್ವರಯ್ಯ ತಿಳಿಸಿದ್ದಾರೆ.

ಆಧಾರ:ಉದಯವಾಣಿ, ದಿನಾಂಕ:20.03.2020

ನಿರ್ದೇಶಕರು, ಸರ್ಕಾರಿ ಮುದ್ರಣಾಲಯ ವಿಕಾಸಸೌಧ ಘಟಕ, ಬೆಂಗಳೂರು ಕಾಸೂ. 162 – 500 ಪ್ರತಿಗಳು